



सत्यमेव जयते

ಭಾರತದ ಲೆಕ್ಕ ನಿಯಂತ್ರಕರು  
ಮತ್ತು ಮಹಾಲೆಕ್ಕಪರಿಶೋಧಕರ ವರದಿ  
ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳು  
31 ಮಾರ್ಚ್ 2013ಕ್ಕೆ ಕೊನೆಗೊಂಡ ವರ್ಷ



ಕರ್ನಾಟಕ ಸರ್ಕಾರ

ಭಾರತದ ಲೆಕ್ಕ ನಿಯಂತ್ರಕರು ಮತ್ತು  
ಮಹಾಲೆಕ್ಕಪರಿಶೋಧಕರ ವರದಿ  
ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳು

31 ಮಾರ್ಚ್ 2013ಕ್ಕೆ ಕೊನೆಗೊಂಡ ವರ್ಷ

ಕರ್ನಾಟಕ ಸರ್ಕಾರ

## ಪರಿವಿಡಿ

	ಕಂಡಿಕೆ ಸಂಖ್ಯೆ	ಪುಟ ಸಂಖ್ಯೆ
ಮುನ್ನುಡಿ		xi
ಕಾರ್ಯನಿರ್ವಹಣಾ ಸಾರಾಂಶ		xiii
<b>ಅಧ್ಯಾಯ-1 ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳು</b>		
<b>ಪೀಠಿಕೆ</b>	<b>1.1</b>	<b>2</b>
ವಿತ್ತ ವ್ಯವಹಾರಗಳ ಸಂಕ್ಷಿಪ್ತ ಸಾರಾಂಶ 2012-13	1.1.1	2
ವಿತ್ತೀಯ ಸ್ಥಿತಿಯ ಸಮೀಕ್ಷೆ	1.1.2	3
ಆಯವ್ಯಯ ಅಂದಾಜುಗಳು ಮತ್ತು ವಾಸ್ತವಗಳು 2012-13	1.1.3	5
ಮಹಿಳಾ ಉದ್ದೇಶಿತ ಆಯವ್ಯಯ	1.1.4	7
2012-13 ಸಾಲಿನ ಆಯವ್ಯಯದ ಪ್ರಮುಖ ಕಾರ್ಯನೀತಿಯ ಉಪಕ್ರಮಣಗಳು	1.1.5	8
<b>ರಾಜ್ಯದ ಸಂಪನ್ಮೂಲಗಳು</b>	<b>1.2</b>	<b>9</b>
ವಾರ್ಷಿಕ ಲೆಕ್ಕಗಳ ಪ್ರಕಾರ ರಾಜ್ಯದ ಸಂಪನ್ಮೂಲಗಳು	1.2.1	9
ಕೇಂದ್ರ ಸರ್ಕಾರವು ರಾಜ್ಯದ ಅನುಷ್ಠಾನ ಸಂಸ್ಥೆಗಳಿಗೆ ರಾಜ್ಯ ಆಯವ್ಯಯದ ಹೊರಗೆ ಬಿಡುಗಡೆ ಮಾಡಿದ ಮೊತ್ತಗಳು	1.2.2	11
<b>ರಾಜಸ್ವ ಸ್ವೀಕೃತಿಗಳು</b>	<b>1.3</b>	<b>12</b>
ರಾಜ್ಯದ ಸ್ವಂತ ಸಂಪನ್ಮೂಲಗಳು	1.3.1	14
ತೆರಿಗೆ ಆದಾಯ	1.3.1.1	14
ತೆರಿಗೆಯೇತರ ಆದಾಯ	1.3.1.2	17
ಕೇಂದ್ರ ಸರ್ಕಾರದಿಂದ ಸಹಾಯಾನುದಾನ	1.3.2	20
ಕೇಂದ್ರ ತೆರಿಗೆ ವರ್ಗಾವಣೆಗಳು	1.3.3	20
ಹದಿಮೂರನೇ ಹಣಕಾಸು ಆಯೋಗದ ಅನುದಾನಗಳ ಪ್ರಯೋಜನಗಳನ್ನು ಪಡೆದುಕೊಳ್ಳುವಿಕೆ	1.3.4	20
ಬಿಟ್ಟುಕೊಡಲ್ಪಟ್ಟ ಆದಾಯಗಳು	1.3.5	22
<b>ಬಂಡವಾಳ ಸ್ವೀಕೃತಿಗಳು</b>	<b>1.4</b>	<b>23</b>
<b>ಸಾರ್ವಜನಿಕ ಲೆಕ್ಕಗಳ ಸ್ವೀಕೃತಿಗಳು</b>	<b>1.5</b>	<b>24</b>
<b>ಸಂಪನ್ಮೂಲಗಳ ಅನ್ವಯ</b>	<b>1.6</b>	<b>25</b>

	ಕಂಡಿಕೆ ಸಂಖ್ಯೆ	ಪುಟ ಸಂಖ್ಯೆ
ವೆಚ್ಚದ ವೃದ್ಧಿ ಮತ್ತು ಸಂಯೋಜನೆ	1.6.1	25
ರಾಜಸ್ವ ವೆಚ್ಚ	1.6.2	27
ಬದ್ಧ ವೆಚ್ಚಗಳು	1.6.3	28
ಸ್ಥಳೀಯ ಸಂಸ್ಥೆಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಹಣಕಾಸು ಸಹಾಯ	1.6.4	35
<b>ವೆಚ್ಚದ ಗುಣಮಟ್ಟ</b>	<b>1.7</b>	<b>36</b>
ಸಾರ್ವಜನಿಕ ವೆಚ್ಚದ ಪರ್ಯಾಪ್ತಿ	1.7.1	36
ವೆಚ್ಚದ ದಕ್ಷತೆ	1.7.2	37
<b>ರಾಜ್ಯ ಸರ್ಕಾರದ ವೆಚ್ಚ ಮತ್ತು ಹೂಡಿಕೆಗಳ ವಿಶ್ಲೇಷಣೆ</b>	<b>1.8</b>	<b>39</b>
ಅಪೂರ್ಣ ಕಾಮಗಾರಿಗಳು	1.8.1	39
ಹೂಡಿಕೆಗಳು ಮತ್ತು ಪ್ರತಿಫಲಗಳು	1.8.2	39
ಸಾರ್ವಜನಿಕ ಖಾಸಗಿ ಪಾಲುದಾರಿಕೆ ಯೋಜನೆಗಳಲ್ಲಿ ಹೂಡಿಕೆಗಳು	1.8.3	42
ಇಲಾಖಾ ಉದ್ದಿಮೆಗಳು	1.8.4	42
ರಾಜ್ಯ ಸರ್ಕಾರ ನೀಡಿದ ಸಾಲಗಳು ಮತ್ತು ಮುಂಗಡಗಳು	1.8.5	42
ನಗದು ಶಿಲ್ಕುಗಳು ಮತ್ತು ನಗದು ಶಿಲ್ಕುಗಳ ಹೂಡಿಕೆ	1.8.6	45
<b>ಆಸ್ತಿಗಳು ಮತ್ತು ಜವಾಬ್ದಾರಿಗಳು</b>	<b>1.9</b>	<b>46</b>
ಆಸ್ತಿಗಳು ಮತ್ತು ಜವಾಬ್ದಾರಿಗಳ ವೃದ್ಧಿ ಮತ್ತು ಸಂಯೋಜನೆ	1.9.1	46
ವಿತ್ತೀಯ ಜವಾಬ್ದಾರಿಗಳು	1.9.2	48
ಮೀಸಲು ನಿಧಿ ಅಡಿಯ ವ್ಯವಹಾರಗಳು	1.9.3	49
ಸಾಂದರ್ಭಿಕ ಜವಾಬ್ದಾರಿಗಳು	1.9.4	52
<b>ಸರ್ಕಾರದ ಮತ್ತು ಮಾರುಕಟ್ಟೆ ಸಾಲಗಳು</b>	<b>1.10</b>	<b>56</b>
ಪೀಠಿಕೆ	1.10.1	56
ಒಟ್ಟಾರೆ ಸ್ಥಿತಿ	1.10.2	56
ಮಧ್ಯಂತರ ಟ್ರಿಜರಿ ಬಿಲ್ಲುಗಳಲ್ಲಿ ಹೂಡಿಕೆ	1.10.3	57
ಮಾರುಕಟ್ಟೆ ಸಾಲಗಳ ಗಡುವು ತೀರಿಕೆಯ ಚಿತ್ರ	1.10.4	58
ಮಾರುಕಟ್ಟೆ ಸಾಲಗಳ ಸ್ಥಿತಿ	1.10.5	59
ಬಡ್ಡಿ ದರಗಳ ಚಿತ್ರಣ	1.10.6	61
ಸಾಲಗಳ ಬಳಕೆ	1.10.7	61
ಹೂಡಿಕೆಗಳು ಮತ್ತು ಪ್ರತಿಫಲಗಳು	1.10.8	63
ಸರ್ಕಾರ ನೀಡಿದ ಸಾಲ ಮತ್ತು ಮುಂಗಡಗಳು	1.10.9	63
ಆಯವ್ಯಯದ ಹೊರಗಿನ ಸಾಲಗಳಿಗೆ ಹಣ ಬಿಡುಗಡೆ	1.10.10	63

	ಕಂಡಿಕೆ ಸಂಖ್ಯೆ	ಪುಟ ಸಂಖ್ಯೆ
ಸಹಾಯಧನ ವೆಚ್ಚ	1.10.11	64
<b>ಋಣ ನಿರ್ವಹಣೆ</b>	<b>1.11</b>	<b>64</b>
ಋಣ ಚಿತ್ರಣ	1.11.1	64
ಋಣ ಸಹಿಷ್ಣುತೆ	1.11.2	64
ಋಣ ಸ್ಥಿರತೆ	1.11.3	65
ಹೆಚ್ಚುತ್ತಿರುವ ಸಾಲವಲ್ಲದ ಸ್ವೀಕೃತಿಗಳ ಪರ್ಯಾಪ್ತತೆ	1.11.4	66
ಸಾಲಗಳ ಮೂಲಕ ಪಡೆದ ಮೊತ್ತಗಳ ನಿವ್ವಳ ಲಭ್ಯತೆ	1.11.5	66
<b>ವಿತ್ತೀಯ ಅಸಮತೆಗಳು</b>	<b>1.12</b>	<b>66</b>
ಕೊರತೆಗಳ ಪ್ರವೃತ್ತಿಗಳು	1.12.1	67
ವಿತ್ತೀಯ ಕೊರತೆಯ ಸಂಯೋಜನೆ ಮತ್ತು ಅದರ ಪೂರೈಕೆಯ ವಿಧಾನ	1.12.2	70
ಹೆಚ್ಚಳ/ಕೊರತೆಗಳ ಗುಣಮಟ್ಟ	1.12.3	71
<b>ಅನುಸರಣೆ</b>	<b>1.13</b>	<b>71</b>
<b>ಸಮಾಪನ ಅಭಿಪ್ರಾಯಗಳು ಮತ್ತು ಶಿಫಾರಸ್ಸುಗಳು</b>	<b>1.14</b>	<b>72</b>
<b>ಅಧ್ಯಾಯ-II ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ</b>		
<b>ಪೀಠಿಕೆ</b>	<b>2.1</b>	<b>77</b>
<b>ಧನವಿನಿಯೋಗ ಲೆಕ್ಕಗಳ ಸಾರಾಂಶ</b>	<b>2.2</b>	<b>77</b>
<b>2012-13ರ ಆಯವ್ಯಯ ಅಂದಾಜುಗಳ ಪರಿಶೀಲನೆ</b>	<b>2.3</b>	<b>79</b>
ಆಯವ್ಯಯ ದಾಖಲೆಗಳಿಗೆ ಅನಧಿಕೃತ ಬದಲಾವಣೆಗಳು	2.3.1	79
ವರ್ಗೀಕರಣದಲ್ಲಿ ದೋಷಗಳು	2.3.2	79
ಉದ್ದೇಶ ಶೀರ್ಷಿಕೆ '059 ಇತರ ವೆಚ್ಚ' ಕ್ಕೆ ಸಂಬಂಧಿಸಿದಂತೆ ಅಂದಾಜು ಮಾಡುವಲ್ಲಿ/ವೆಚ್ಚವನ್ನು ಲೆಕ್ಕ ಮಾಡುವಲ್ಲಿ ಪಾರದರ್ಶಕತೆ ಇಲ್ಲದಿರುವುದು	2.3.3	80
ಸಂಬಳದಡಿಯಲ್ಲಿ ನಿಖರವಲ್ಲದ/ಹೆಚ್ಚಾದ ಅವಕಾಶವನ್ನು ಕಲ್ಪಿಸಿರುವುದು-₹3,513.00 ಕೋಟಿಗಳು	2.3.4	81
<b>ಹಣಕಾಸು ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ</b>	<b>2.4</b>	<b>82</b>
ಧನವಿನಿಯೋಗಕ್ಕೆ ಪ್ರತಿಯಾಗಿ ಹಂಚಿಕೆಯ ಆದ್ಯತೆಗಳು	2.4.1	82
ಸತತವಾಗಿ ಬಳಕೆಯಾಗದೆ ಉಳಿದ ಅವಕಾಶಗಳು	2.4.2	88
ವೆಚ್ಚದ ಹೆಚ್ಚಳ	2.4.3	88
ವೆಚ್ಚದಲ್ಲಿನ ಸತತ ಹೆಚ್ಚಳ	2.4.4	88
ಅವಕಾಶವಿಲ್ಲದೆ ಮಾಡಿದ ವೆಚ್ಚ	2.4.5	89

	ಕಂಡಿಕೆ ಸಂಖ್ಯೆ	ಪುಟ ಸಂಖ್ಯೆ
ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಆಯವ್ಯಯಕ್ಕಿಂತ ಹೆಚ್ಚಿನ ವೆಚ್ಚದ ಪ್ರಕರಣಗಳು	2.4.6	89
2012-13ರಲ್ಲಿ ಆಯವ್ಯಯ ಅವಕಾಶಕ್ಕಿಂತ ಹೆಚ್ಚಿನ ವೆಚ್ಚ	2.4.7	89
ಹೊಸಸೇವೆ/ಹೊಸಸೇವಾ ಸಾಧನ	2.4.8	90
ಅನಗತ್ಯ ಪೂರಕ ಅನುದಾನಗಳು	2.4.9	90
ಅಧಿಕವಾದ ಪೂರಕ ಅನುದಾನಗಳು	2.4.10	90
ಸಾಕಷ್ಟಿಲ್ಲದ ಪೂರಕ ಅನುದಾನಗಳು	2.4.11	90
ಅನುಚಿತ ಪುನರ್ವಿನಿಯೋಗಗಳು	2.4.12	91
ದೋಷಪೂರ್ಣ ಪುನರ್ವಿನಿಯೋಗಗಳು	2.4.13	91
ಬಳಕೆಯಾಗದ ಅವಕಾಶಗಳನ್ನು ಅಧ್ಯರ್ಪಣೆ ಮಾಡದಿರುವುದು	2.4.14	92
ಗಣನಾರ್ಹ ಅಧ್ಯರ್ಪಣೆಗಳು	2.4.15	92
<b>ಸಾದಿಲ್ವಾರು ನಿಧಿ</b>	<b>2.5</b>	<b>92</b>
ಆಯವ್ಯಯ ಅಂದಾಜುಗಳಲ್ಲಿನ ದೋಷಗಳು	2.6	92
ಆಯ್ದ ಅನುದಾನಗಳ ಸಮೀಕ್ಷೆಯ ಫಲಿತಾಂಶಗಳು	2.7	93
ಅನುದಾನ 18 - ವಾಣಿಜ್ಯ ಮತ್ತು ಕೈಗಾರಿಕೆಗಳು	2.7.1	93
ಪೀಠಿಕೆ	2.7.1.1	93
ಆಯವ್ಯಯ ಮತ್ತು ವೆಚ್ಚ	2.7.1.2	93
ಆಯವ್ಯಯ ಪ್ರಕ್ರಿಯೆ	2.7.1.3	94
ಉಳಿಕೆಗಳ ಅಧ್ಯರ್ಪಣೆ	2.7.1.4	95
ಅವಾಸ್ತವಿಕ ಆಯವ್ಯಯ ತಯಾರಿಕೆ	2.7.1.5	95
ಅನಗತ್ಯ ಪೂರಕ ಅನುದಾನಗಳು	2.7.1.6	96
ಅಧಿಕವಾದ ಪೂರಕ ಅನುದಾನಗಳು	2.7.1.7	96
ವೆಚ್ಚದ ಒತ್ತಡ	2.7.1.8	97
<b>ಖಜಾನೆಗಳ ತಪಾಸಣೆಯ ಫಲಿತಾಂಶಗಳು</b>	<b>2.8</b>	<b>97</b>
ಕುಟುಂಬ ಪಿಂಚಣಿಯ ಹೆಚ್ಚುವರಿ ಪಾವತಿ	2.8.1	97
ಕೋಲಾರ ಜಿಲ್ಲಾ ಖಜಾನೆಯಲ್ಲಿ ಹಣದ ವಂಚನೆ	2.8.2	98
<b>ಸಮಾಪನ</b>	<b>2.9</b>	<b>99</b>
<b>ಶಿಫಾರಸ್ಸುಗಳು</b>	<b>2.10</b>	<b>99</b>

**ಅಧ್ಯಾಯ-III ಆರ್ಥಿಕ ನಿರೂಪಣೆ**

	ಕಂಡಿಕೆ ಸಂಖ್ಯೆ	ಪುಟ ಸಂಖ್ಯೆ
ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವಿಕೆ	3.1	103
ಸರ್ಕಾರದಿಂದ ಗಣನಾರ್ಹವಾಗಿ ಆರ್ಥಿಕ ಬೆಂಬಲ ಪಡೆದ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿ ಬಾರದಿರುವಿಕೆ	3.2	103
ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆಯ ಮತ್ತು ರಾಜ್ಯ ಶಾಸಕಾಂಗದ ಮುಂದೆ ಲೆಕ್ಕ ಪರಿಶೋಧನಾ ವರದಿಗಳ ಮಂಡಿಸುವಿಕೆಯ ಸ್ಥಿತಿ	3.3	104
ಇಲಾಖಾ ವಾಣಿಜ್ಯ ಉದ್ದಿಮೆಗಳು	3.4	104
ನಷ್ಟಗಳು, ದುರುಪಯೋಗಗಳು ಇತ್ಯಾದಿ	3.5	105
ಉಗ್ರಾಣ ಮತ್ತು ದಾಸ್ತಾನು ಲೆಕ್ಕಪತ್ರಗಳು ಬಾರದಿರುವುದು	3.6	105
ಸಂಕ್ಷಿಪ್ತ ಸಾದಿಲ್ಲಾರು ಬಿಲ್ಲುಗಳು	3.7	105
ಸವಿವರ ಬಿಲ್ಲುಗಳನ್ನು ಸಲ್ಲಿಸದಿರುವಿಕೆ/ತಡವಾಗಿ ಸಲ್ಲಿಸಿರುವಿಕೆ	3.7.1	106
ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯುವಲ್ಲಿ ಆದ ವಿಳಂಬದಿಂದ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಸಲ್ಲಿಸುವಲ್ಲಿ ಉಂಟಾದ ಕೊರತೆ	3.7.2	107
ವೈಯಕ್ತಿಕ ಠೇವಣಿ ಲೆಕ್ಕಗಳು	3.8	107
ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಇಟ್ಟಿರುವ ಮೊತ್ತಗಳು	3.8.1	107
ವೈಯಕ್ತಿಕ ಠೇವಣಿ ಲೆಕ್ಕಗಳ ಹೊಂದಾಣಿಕೆ	3.8.2	108
ವೈಯಕ್ತಿಕ ಠೇವಣಿ ಲೆಕ್ಕದ ನ್ಯಾಯಾಲಯ ಜಪ್ತಿ	3.8.3	109
ವೆಚ್ಚಗಳ ಮತ್ತು ಸ್ವೀಕೃತಿಗಳ ಹೊಂದಾಣಿಕೆ	3.9	109
ಒಳಶೀರ್ಷಿಕೆ 800- 'ಇತರೆ ಸ್ವೀಕೃತಿಗಳು' ಮತ್ತು 'ಇತರೆ ವೆಚ್ಚಗಳು' ಅಡಿಯಲ್ಲಿನ ದಾಖಲಾತಿಗಳು	3.10	110
ಲೆಕ್ಕ ಪತ್ರಗಳ ಮೇಲಿನ ವ್ಯಾಖ್ಯಾನಗಳು	3.11	110
ಪರಿಹಾರ ಮೊತ್ತವನ್ನು ಸರ್ಕಾರಿ ಲೆಕ್ಕಕ್ಕೆ ಜಮೆ ಮಾಡದಿರುವುದು	3.11.1	110
ಲೆಕ್ಕಗಳಲ್ಲಿನ ಪಾರದರ್ಶಕತೆ	3.11.2	111
ಲೆಕ್ಕಗಳ ನಿಖರತೆಯ ಮೇಲೆ ಪರಿಣಾಮ ಬೀರುವ ಮುಖ್ಯ ಅಂಶಗಳು	3.11.2	111
ಸಮಾಪನ	3.12	114
ಶಿಫಾರಸ್ಸುಗಳು	3.13	114

ಅನುಬಂಧಗಳ ಪಟ್ಟಿ	ವಿಷಯ	ಪುಟ ಸಂಖ್ಯೆ
1.1	ರಾಜ್ಯ ಚಿತ್ರಣ	117
1.2	ಸರ್ಕಾರಿ ಲೆಕ್ಕಗಳ ಸ್ವರೂಪ	118
1.3	ಸ್ವೀಕೃತಿಗಳು ಮತ್ತು ಬಟವಾಡೆಗಳ ಸಾರಾಂಶ	119
1.4	2012-13 ಆಯವ್ಯಯದ ಪ್ರಮುಖ ಕಾರ್ಯನೀತಿಯ ಪ್ರಮುಖ ಹೆಜ್ಜೆಗಳು	122
1.5	ರಾಜ್ಯಸರ್ಕಾರದ ಹಣಕಾಸಿನ ಕಾಲ ಸರಣಿ ದತ್ತಾಂಶಗಳು	124
1.6	31 ಮಾರ್ಚ್ 2013ರಲ್ಲಿದ್ದಂತೆ ಕರ್ನಾಟಕ ಸರ್ಕಾರದ ಸಂಕ್ಷಿಪ್ತ ಹಣಕಾಸು ಸ್ಥಿತಿ	127
1.7	ಪರೋಕ್ಷ ಸಹಾಯಧನಗಳು	128
1.8	ಇಲಾಖಾ ನಿರ್ವಹಣಾ ವಾಣಿಜ್ಯ/ಅರೆ ವಾಣಿಜ್ಯ ಉದ್ಯಮಗಳ ಹಣಕಾಸಿನ ಸಂಕ್ಷಿಪ್ತ ವಿವರಣಾ ಪಟ್ಟಿ	129
1.9	ಪ್ರಧಾನ ಮಹಾಲೇಖಾಪಾಲರ ಕಚೇರಿಯಲ್ಲಿ ನಿರ್ವಹಿಸಲ್ಪಟ್ಟಿರುವ ಸವಿವರ ಸಾಲ ಲೆಕ್ಕಗಳು	130
1.10	ಪ್ರಧಾನ ಲೆಕ್ಕ ಶೀರ್ಷಿಕೆ 8115 ಮತ್ತು 8229 ಅಡಿ ನಿಷ್ಕ್ರಿಯವಾಗಿರುವ ಮೀಸಲು ನಿಧಿಗಳ ವಿವರಗಳು	131
1.11	ಋಣ ಸಹಿಷ್ಣುತೆ-ಸೂಚಕಗಳು ಮತ್ತು ಪ್ರವೃತ್ತಿಗಳು	132
2.1	ಉದ್ದೇಶ ಶೀರ್ಷಿಕೆ 059-ಇತರೆ ವೆಚ್ಚಕ್ಕೆ ಸಂಬಂಧಿಸಿದಂತೆ ಅಂದಾಜು ಮಾಡುವಲ್ಲಿ/ವೆಚ್ಚವನ್ನು ಲೆಕ್ಕ ಮಾಡುವಲ್ಲಿ ಪಾರದರ್ಶಕತೆ ಇಲ್ಲದಿರುವುದು	133
2.2	ಸಂಬಳದಡಿಯಲ್ಲಿ ನಿಖರವಲ್ಲದ/ಅವಕಾಶವನ್ನು ಕಲ್ಪಿಸಿರುವುದು	134
2.3	₹25 ಕೋಟಿಗೂ ಹೆಚ್ಚು ಮೊತ್ತ ಬಳಕೆಯಾಗದ ಅವಕಾಶಗಳು ಸಂಭವಿಸಿದ ಪ್ರಧಾನ ಲೆಕ್ಕಶೀರ್ಷಿಕೆಗಳು	135
2.4	ಪ್ರಧಾನ ಶೀರ್ಷಿಕೆಗಳಲ್ಲಿನ ₹25 ಕೋಟಿಗೂ ಮೀರಿದ ಅಧಿಕ ವೆಚ್ಚದ ಪ್ರಕರಣಗಳು	138
2.5	ಅವಕಾಶವನ್ನು ಮೀರಿದ ಸತತ ಹೆಚ್ಚುವರಿ ವೆಚ್ಚಗಳು	139
2.6	ಆಯವ್ಯಯ ಅವಕಾಶವಿಲ್ಲದೆ ಮಾಡಿದ ವೆಚ್ಚ	140
2.7	ಹೊಸ ಸೇವೆಗಳ/ ಹೊಸ ಸೇವಾ ಸಾಧನಗಳ ಪ್ರಕರಣಗಳು	141
2.8	ಅನಗತ್ಯ ಪೂರಕ ಅಂದಾಜುಗಳು	142
2.9	ಅಧಿಕವಾದ ಪೂರಕ ಅನುದಾನಗಳು ಆಯ್ಕೆಯಾದ ಎಲ್ಲಾ ಅನುದಾನಗಳು (₹ಒಂದು ಕೋಟಿಗೂ ಮೀರಿ)	143
2.10	ಸಾಕಷ್ಟಿಲ್ಲದ ಪೂರಕ ಅನುದಾನಗಳು	144
2.11	ನಿಧಿಗಳ ವಿವೇಚನಾರಹಿತ ಪುನರ್ವಿನಿಯೋಗ	145
2.12	ದೋಷಪೂರಿತ ಪುನರ್ವಿನಿಯೋಗ ಆದೇಶಗಳು	148
2.13	ಅವಕಾಶಗಳು ಬಳಕೆಯಾಗದೆ ಉಳಿದು ಅದರ ಯಾವುದೇ ಭಾಗವನ್ನು ಅಧ್ಯರ್ಪಣೆ ಮಾಡದಿರುವ ವಿವಿಧ ಅನುದಾನಗಳು/ವಿನಿಯೋಗಗಳು	151
2.14	ಬಳಕೆಯಾಗದೆ ಉಳಿದ ಅವಕಾಶಗಳ ಭಾಗಶಃ ಅಧ್ಯರ್ಪಣೆ	152
2.15	ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ಅಧ್ಯರ್ಪಣೆ ಮಾಡಲಾದ ₹ ಐದು ಕೋಟಿಗೂ ಮೀರಿದ ಅವಕಾಶ	154



ಅನುಬಂಧಗಳ ಪಟ್ಟಿ	ವಿಷಯ	ಪುಟ ಸಂಖ್ಯೆ
2.16	ಪ್ರಸಕ್ತ ವರ್ಷದಲ್ಲಿ ಗಣನೀಯ ಅಧ್ಯರ್ಪಣೆಗಳ ಸಮೀಕ್ಷೆಯ ಫಲಿತಾಂಶಗಳು	155
2.17	ಆಯವ್ಯಯದಲ್ಲಿನ ತಪ್ಪುಗಳು	156
2.18	ವೆಚ್ಚದ ಒತ್ತಡ-ವಾಣಿಜ್ಯ ಮತ್ತು ಕೈಗಾರಿಕೆಗಳು	158
2.19	ಕುಟುಂಬ ಪಿಂಚಣಿಯ ಅಧಿಕ ಪಾವತಿ	159
2.20	ಕುಟುಂಬ ಪಿಂಚಣಿಯ ಮುಂದುವರೆದ ಅಧಿಕ ಪಾವತಿ	160
3.1	ಪ್ರಧಾನ ಶೀರ್ಷಿಕೆವಾರು-ಇಲಾಖಾವಾರು-ವರ್ಷವಾರು ಬಾಕಿಯಿರುವ ಬಳಕೆ ಪ್ರಮಾಣ ಪತ್ರಗಳ ವಿವರಗಳು	161
3.2	ಸರ್ಕಾರದಿಂದ ಗಣನೀಯವಾಗಿ ಹಣ ಸಹಾಯ ಪಡೆದ ಸಂಸ್ಥೆಗಳಿಂದ ಮಾಹಿತಿ ಬಾರದಿರುವುದು	162
3.3	ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆ ಮತ್ತು ರಾಜ್ಯ ವಿಧಾನಮಂಡಲದಲ್ಲಿ ಸ್ವಾಯತ್ತ ಸಂಸ್ಥೆಗಳ ಲೆಕ್ಕಪರಿಶೋಧನಾ ವರದಿಗಳ ಮಂಡನೆಯ ಸ್ಥಿತಿ	163
3.4	ಬಾಕಿ ಇರುವ ಇಲಾಖಾ ನಿರ್ವಹಣೆಯ ವಾಣಿಜ್ಯ ಮತ್ತು ಅರೆ ವಾಣಿಜ್ಯ ಉದ್ಯಮಗಳ ಪ್ರಪತ್ರ ಲೆಕ್ಕಗಳ ವಿವರಗಳು	164
3.5	ಹಣದುರುಪಯೋಗ, ದುರ್ಬಳಕೆ ಇತ್ಯಾದಿ ಪ್ರಕರಣಗಳ ಇಲಾಖಾವಾರು/ಅವಧಿವಾರು ವಿಂಗಡಣೆ	165
3.6	ಕಳವು/ದುರುಪಯೋಗ/ಪ್ರಕರಣಗಳ ಇಲಾಖಾವಾರು ವಿವರಗಳು	166
3.7	ಉಗ್ರಾಣ ಮತ್ತು ದಾಸ್ತಾನಿನ ಲೆಕ್ಕಪತ್ರಗಳನ್ನು ಸಲ್ಲಿಸದಿರುವ ಇಲಾಖಾವಾರು ವಿವರಗಳು	167
3.8	ಸಕ್ರಿಯ/ನಿಷ್ಕ್ರಿಯ ಠೇವಣಿ ಲೆಕ್ಕಗಳಲ್ಲಿ ಉಳಿದಿರುವ/ಶಿಲ್ಕುಗಳು	173
	ಪಾರಿಭಾಷಿಕ ಪದಗಳು	174

## ಮುನ್ನುಡಿ

ಈ ವರದಿಯನ್ನು ಸಂವಿಧಾನದ ಅನುಚ್ಛೇದ 151ರ ಅನ್ವಯ ರಾಜ್ಯಪಾಲರಿಗೆ ಸಲ್ಲಿಸಲು ತಯಾರಿಸಲಾಗಿದೆ.

ಈ ವರದಿಯ ಅಧ್ಯಾಯ I ಮತ್ತು II ಕ್ರಮವಾಗಿ, ರಾಜ್ಯಸರ್ಕಾರದ 31 ಮಾರ್ಚ್ 2013ಕ್ಕೆ ಅಂತ್ಯಗೊಂಡ ವರ್ಷದ ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳ ಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಹೊಂದಿದೆ. ಅಗತ್ಯವಿದ್ದ ಕಡೆ ರಾಜ್ಯಸರ್ಕಾರದಿಂದ ಮಾಹಿತಿಯನ್ನು ಪಡೆಯಲಾಗಿದೆ.

'ಆರ್ಥಿಕ ನಿರೂಪಣೆ'ಗೆ ಸಂಬಂಧಿಸಿದ ಅಧ್ಯಾಯ- III, ಪ್ರಸಕ್ತ ವರ್ಷದಲ್ಲಿ ರಾಜ್ಯಸರ್ಕಾರದ ಹಣಕಾಸು ನಿಯಮಗಳು, ಕಾರ್ಯವಿಧಾನಗಳು ಮತ್ತು ನಿರ್ದೇಶನಗಳ ಸ್ಥೂಲ ಸಮೀಕ್ಷೆಯೊಂದಿಗೆ ಅನುಪಾಲನೆಯ ಸ್ಥಿತಿಯನ್ನು ನಿರೂಪಿಸುತ್ತದೆ.

ಈ ವರದಿಯನ್ನು ರಾಜ್ಯಸರ್ಕಾರವು ನೀಡಿದ ಉತ್ತರಗಳನ್ನು ಪರಿಗಣಿಸಿ ತಯಾರಿಸಲಾಗಿದೆ ಇದು 31ನೇ ಮಾರ್ಚ್ 2010ಕ್ಕೆ ಕೊನೆಗೊಂಡ ವರ್ಷದ ರಾಜ್ಯ ಹಣಕಾಸಿನ ವ್ಯವಹಾರಗಳ ವರದಿಯ ಮೇಲಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶಿಫಾರಸ್ಸುಗಳನ್ನೂ ಒಳಗೊಂಡಿದೆ.

ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆಯ ಅವಿಷ್ಕಾರಗಳು, ವಿವಿಧ ಇಲಾಖೆಗಳ ವಹಿವಾಟುಗಳ ಲೆಕ್ಕಪರಿಶೋಧನಾ ಫಲಿತಾಂಶಗಳ, ಸರ್ಕಾರದ ಕಂಪನಿಗಳ, ಶಾಸನಬದ್ಧ ನಿಗಮಗಳ, ಮಂಡಳಿಗಳ ಮತ್ತು ಪಂಚಾಯತ್‌ರಾಜ್ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದ ಅಭಿಪ್ರಾಯಗಳು ಮತ್ತು ರಾಜಸ್ವ ಸ್ವೀಕೃತಿಗಳ ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದ ಅಂಶಗಳನ್ನು ಒಳಗೊಂಡ ವರದಿಗಳನ್ನು ಪ್ರತ್ಯೇಕವಾಗಿ ಮಂಡಿಸಲಾಗಿದೆ.

ಈ ಭಾಷಾಂತರಿಸಿದ ಆವೃತ್ತಿಯಲ್ಲಿನ ಯಾವುದೇ ಸಂದೇಹಗಳಿಗೆ, ಆಂಗ್ಲ ಭಾಷಾ ಆವೃತ್ತಿಯೇ ಅಧಿಕೃತವೆಂದು ಪರಿಗಣಿಸಬೇಕು.

## ಹಿನ್ನೆಲೆ

ಕರ್ನಾಟಕದಲ್ಲಿ ಹನ್ನೊಂದನೆ ಹಣಕಾಸು ಆಯೋಗವು ರೂಪಿಸಿದ ಸ್ಥೂಲ ಪ್ರಮಿತಿಗಳನ್ನು ಆಧಾರವಾಗಿಟ್ಟುಕೊಂಡು ಸರ್ಕಾರವು 2000-2005ರ ಅವಧಿಯ ಮೊದಲ ಮಧ್ಯಂತರ ವಿತ್ತೀಯ ಯೋಜನೆ(ಎಂಟಿಎಫ್‌ಪಿ) ರೂಪಿಸುವುದರ ಮೂಲಕ ಹಣಕಾಸು ಸುಧಾರಣೆ ಮತ್ತು ಕ್ರೋಢೀಕರಣಗಳನ್ನು ಮುಂಚೂಣಿಗೆ ತರಲಾಯಿತು. ಮಧ್ಯಂತರ ವಿತ್ತೀಯ ಯೋಜನೆಯು ನಿರಂತರ ವಾರ್ಷಿಕ ದಾಖಲೆಯಾಗುವುದಲ್ಲದೆ ಮಧ್ಯಂತರ ವಿತ್ತೀಯ ಯೋಜನೆಗಳಲ್ಲಿ ನಿಗದಿಪಡಿಸಿದ ವಿತ್ತೀಯ ಗುರಿಗಳು ಮತ್ತು ಕಾರ್ಯನೀತಿಗಳು ವಾರ್ಷಿಕ ಆಯವ್ಯಯ ತಯಾರಿಕೆಗೆ ಮತ್ತು ಯೋಜನೆಗಳ ಪುನರ್ವ್ಯವಸ್ಥೆಗೆ ಪೂರಕವಾಗುತ್ತವೆ. ಕರ್ನಾಟಕವು ಮಧ್ಯಂತರ ವಿತ್ತೀಯ ಯೋಜನೆಗೆ ಶಾಸನಬದ್ಧ ಆಧಾರವನ್ನು ಒದಗಿಸಲು ವಿತ್ತೀಯ ಜವಾಬ್ದಾರಿ ಕಾಯಿದೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ(ಸೆಪ್ಟೆಂಬರ್ 2002). ಈ ಕಾಯಿದೆಯು ರಾಜಸ್ವ ಹೆಚ್ಚಳ, ವಿತ್ತೀಯ ಕೊರತೆಯಲ್ಲಿ ಇಳಿಕೆ, ಹಣಕಾಸು ನೀತಿಯ ಪರಿಣಾಮಕಾರಿ ಜಾರಿಯಲ್ಲಿನ ಅಡಚಣೆಗಳ ನಿವಾರಣೆ, ಮತ್ತು ಸಾಲ, ಋಣ ಮತ್ತು ಕೊರತೆಗಳಲ್ಲಿ ಮಿತಿ ಸಾಧನೆ, ಮಧ್ಯಂತರ ವಿತ್ತೀಯ ಚೌಕಟ್ಟಿನ ಮೂಲಕ ಹಣಕಾಸು ನಿರ್ವಹಣೆಯಲ್ಲಿ ಅಧಿಕ ಪಾರದರ್ಶಕತ್ವವನ್ನು ಸಾಧಿಸಿ ವಿತ್ತೀಯ ಸ್ಥಿರತೆ ಮತ್ತು ಸಮರ್ಥನೆಗಳನ್ನು ಖಚಿತ ಪಡಿಸುವ, ಸಾಮಾಜಿಕ ಹಾಗೂ ಭೌತಿಕ ಮತ್ತು ಮಾನವ ಸಂಪನ್ಮೂಲಗಳ ವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

## ವರದಿ

ರಾಜ್ಯ ಸರ್ಕಾರದ ಮಾರ್ಚ್ 2013ರ ಅಂತ್ಯದ ಪರಿಶೋಧಿತ ಲೆಕ್ಕಪತ್ರಗಳನ್ನು ಆಧರಿಸಿ ರಾಜ್ಯ ಸರ್ಕಾರದ ವಾರ್ಷಿಕ ಲೆಕ್ಕಗಳ ವಿಶ್ಲೇಷಣಾತ್ಮಕ ಸಮೀಕ್ಷೆಯನ್ನು ಈ ವರದಿಯು ನೀಡುತ್ತದೆ. ರಾಜ್ಯದ ಹಣಕಾಸಿನ ನಿರ್ವಹಣೆಯನ್ನು ವಿತ್ತೀಯ ಜವಾಬ್ದಾರಿ ಕಾಯಿದೆ, ಆಯವ್ಯಯ ದಾಖಲೆಗಳು, ಹದಿಮೂರನೇ ಆಯೋಗದ ವರದಿ ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಂದ ಪಡೆದುಕೊಂಡ ಹಣಕಾಸು ದತ್ತಾಂಶಗಳನ್ನು ಆಧರಿಸಿ ಅಳೆಯಲಾಗಿದೆ. ಈ ವರದಿಯು ಮೂರು ಅಧ್ಯಾಯಗಳನ್ನು ಹೊಂದಿದೆ.

**ಅಧ್ಯಾಯ-I** ಈ ಅಧ್ಯಾಯವು ರಾಜ್ಯ ಸರ್ಕಾರದ ಹಣಕಾಸು ಲೆಕ್ಕಗಳ ಪರಿಶೋಧನೆಯನ್ನು ಆಧರಿಸಿದ್ದು, 31 ಮಾರ್ಚ್ 2013 ರಲ್ಲಿದ್ದಂತೆ ಕರ್ನಾಟಕ ರಾಜ್ಯಸರ್ಕಾರದ ವಿತ್ತ ಸ್ಥಿತಿಗಳನ್ನು ಮಾಪನ ಮಾಡುತ್ತದೆ. ಜೊತೆಗೆ ಈ ವರದಿಯು ಬದ್ಧವೆಚ್ಚಗಳ ಪ್ರವೃತ್ತಿ, ಸಾಲವಿಧಾನಗಳ ಒಳನೋಟವನ್ನು ನೀಡುವುದಲ್ಲದೆ, ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರ ಸರ್ಕಾರವು ಆಯವ್ಯಯದ ಹೊರಗಿನ ಮಾರ್ಗದಲ್ಲಿ ವರ್ಗಾವಣೆ ಮಾಡಿದ ಮೊತ್ತಗಳ ಸಂಕ್ಷಿಪ್ತ ಲೆಕ್ಕವನ್ನೂ ತೋರಿಸುತ್ತದೆ. 2008-13ರ ಅವಧಿಯಲ್ಲಿ ರಾಜ್ಯ ಸರ್ಕಾರದ ಮುಕ್ತ ಮಾರುಕಟ್ಟೆ ಸಾಲಗಳ ಮೇಲಿನ ಅಧ್ಯಯನ ವರದಿಯನ್ನು ಈ ಅಧ್ಯಾಯದಲ್ಲಿ ಸೇರಿಸಿದೆ.

**ಅಧ್ಯಾಯ-II** ಈ ಅಧ್ಯಾಯವು ಧನವಿನಿಯೋಗ ಲೆಕ್ಕಗಳನ್ನು ಆಧರಿಸಿದ್ದು, ಧನವಿನಿಯೋಗ ವಿವರಗಳನ್ನು ಮತ್ತು ಸೇವೆಗಳನ್ನು ಒದಗಿಸುವ ಇಲಾಖೆಗಳು ಹಂಚಿಕೆಯಾದ ಸಂಪನ್ಮೂಲಗಳನ್ನು ಹೇಗೆ ನಿರ್ವಹಿಸಿವೆ ಎಂಬ ವಿವರಗಳನ್ನು ನೀಡುತ್ತದೆ.

**ಅಧ್ಯಾಯ-III** ಈ ಅಧ್ಯಾಯವು ಕರ್ನಾಟಕ ಸರ್ಕಾರದ ವಿವಿಧ ವರದಿ ಸಲ್ಲಿಕಾ ಅಗತ್ಯಗಳು ಮತ್ತು ಹಣಕಾಸು ನಿಯಮಗಳ ಪಾಲನೆಯ ವಿವರಗಳನ್ನು ನೀಡುತ್ತದೆ.

ಈ ವರದಿಯು, ಲೆಕ್ಕಪರಿಶೋಧನಾ ಅವಿಷ್ಕಾರಗಳ ಸಮರ್ಥನೆಗೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಹೆಚ್ಚುವರಿ ದತ್ತಾಂಶಗಳ ವಿವರಗಳನ್ನು ಸಹ ಒಳಗೊಂಡಿದೆ. ವರದಿಯ ಕೊನೆಯಲ್ಲಿ ಆಯ್ದ ಪದಗಳ ಪಾರಿಭಾಷಿಕ ಪಟ್ಟಿಯನ್ನೂ ನೀಡಲಾಗಿದೆ.

## ಲೆಕ್ಕಪರಿಶೋಧನೆಯ ಅವಿಷ್ಕಾರಗಳು ಮತ್ತು ಶಿಫಾರಸುಗಳು

### • ಆರ್ಥಿಕ ಸ್ಥಿತಿ

2009-13ರಲ್ಲಿ ರಾಜ್ಯಸರ್ಕಾರವು ರಾಜಸ್ವ ಹೆಚ್ಚಳವನ್ನು ಮುಂದುವರೆಸಿದೆ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಾಪೇಕ್ಷವಾಗಿ ವಿತ್ತೀಯ ಕೊರತೆಯನ್ನು ವಿತ್ತೀಯ ಜವಾಬ್ದಾರಿ ಕಾಯಿದೆಯಡಿ ಕಾಲಕಾಲಕ್ಕೆ ತಿದ್ದುಪಡಿಯಾದ ಮಿತಿಯ ಒಳಗಡೆ ನಿರ್ವಹಿಸಿದೆ. 2012-13ರಲ್ಲಿ ರಾಜ್ಯವು ₹1,883 ಕೋಟಿಗಳ ರಾಜಸ್ವ ಹೆಚ್ಚಳವನ್ನು ಹೊಂದಿದ್ದು ಇದು ಹಿಂದಿನ ವರ್ಷಕ್ಕಿಂತ ₹2,638 ಕೋಟಿಗಳಷ್ಟು ಅಧಿಕವಾಗಿದೆ. ಇದು ರಾಜಸ್ವ ವೆಚ್ಚಗಳಲ್ಲಿ ಕಳೆದ ವರ್ಷಕ್ಕಿಂತ ಶೇಕಡ 17ರಷ್ಟು ಹೆಚ್ಚಳವಾಗಿದ್ದರಿಂದ ಉಂಟಾಗಿದೆ. ಜೊತೆಗೆ ರಾಜಸ್ವ ಸ್ವೀಕೃತಿಗಳ ವೃದ್ಧಿಯದರವು ಶೇಕಡ 12ರಷ್ಟಿದೆ.

ವಿತ್ತೀಯ ಕೊರತೆಯು ಈ ವರ್ಷದಲ್ಲಿ ₹14,507 ಕೋಟಿಗಳಿದ್ದು ಕಳೆದ ವರ್ಷಕ್ಕಿಂತ ₹2,037 ಕೋಟಿಯಷ್ಟು ಹೆಚ್ಚಾಗಿದೆ. ಪ್ರಾಥಮಿಕ ಕೊರತೆಯು 2011-12ರಲ್ಲಿದ್ದ ₹5,866 ಕೋಟಿಗಳಿಂದ ಈ ವರ್ಷ ₹1,187 ಕೋಟಿಗಳಷ್ಟು ಅಧಿಕವಾಗಿದೆ.

ವೃದ್ಧಿತ ಋಣವಲ್ಲದ ಸ್ವೀಕೃತಿಯು ₹8,231 ಕೋಟಿಗಳಿದ್ದು ಇದು ವೃದ್ಧಿತ ಪ್ರಾಥಮಿಕ ವೆಚ್ಚ ₹9,588 ಕೋಟಿಗಿಂತ ಕಡಿಮೆಯಿದ್ದು ವೃದ್ಧಿತ ಬಡ್ಡಿಯ (₹850 ಕೋಟಿಗಳು) ಹೊರೆಯನ್ನು ಭರಿಸಲು ಅಶಕ್ತವಾಗಿದೆ.

### • ರಾಜ್ಯದ ಸ್ವಂತ ಸಂಪನ್ಮೂಲಗಳು

2008-09ರಿಂದ ಏರು ಮುಖದಲ್ಲಿರುವ ರಾಜ್ಯ ಒಟ್ಟು ಆಂತರಿಕ ಉತ್ಪನ್ನಕ್ಕೆ ರಾಜ್ಯದ ತೆರಿಗೆ ಆದಾಯದ ಅನುಪಾತವು 2008-09ರಲ್ಲಿನ 8.91 ಶತಾಂಶದಿಂದ ಈ ವರ್ಷದಲ್ಲಿ 10.23 ಶತಾಂಶಕ್ಕೆ ಹೆಚ್ಚಿದೆ.

ರಾಜಸ್ವ ಸ್ವೀಕೃತಿಗಳಿಗೆ ತೆರಿಗೆಯೇತರ ಆದಾಯದ ಅನುಪಾತವು 2008-09ರಲ್ಲಿದ್ದ, ಶೇಕಡ 7.30ರಿಂದ ಈ ವರ್ಷ ಶೇಕಡ 5.10ಕ್ಕೆ ಗಣನೀಯವಾಗಿ ಇಳಿದಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ತೆರಿಗೆಯೇತರ ಆದಾಯದ ಅನುಪಾತವು ನಗಣ್ಯವಾಗಿದ್ದು, ಮುಂಬರುವ ವರ್ಷಗಳಲ್ಲಿ ವೆಚ್ಚ ಸುಧಾರಣಾ ಸಮಿತಿಯು ಶಿಫಾರಸು ಮಾಡಿದಂತೆ ಬಳಕೆದಾರರ ಹೊರೆಯ ಪರಿಷ್ಕರಣೆಯ ಮೂಲಕ ತೆರಿಗೆಯೇತರ ಆದಾಯವನ್ನು ಹೆಚ್ಚಿಸುವ ಅಗತ್ಯವಿದೆ.

### • ರಾಜಸ್ವ ವೆಚ್ಚ

ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ವಿಭಾಗದಡಿ ವೆಚ್ಚವು ಹಿಂದಿನ ವರ್ಷಕ್ಕಿಂತ ಶೇಕಡ 21 ಮತ್ತು ಶೇಕಡ 13ರಷ್ಟು ವೃದ್ಧಿಯಾಗಿದ್ದರೆ ಅದು ಸಾಮಾನ್ಯ ಸೇವೆಗಳಡಿ ಶೇಕಡ 23ರಷ್ಟು ವೃದ್ಧಿಯಾಗಿತ್ತು. ಒಟ್ಟು ರಾಜಸ್ವ ವೆಚ್ಚದಲ್ಲಿ ಯೋಜನಾ ವೆಚ್ಚದ ಪಾಲು 2011-12ರಲ್ಲಿದ್ದ ₹18,567 ಕೋಟಿಗಳಿಂದ 2012-13ರಲ್ಲಿ ₹21,212 ಕೋಟಿಗಳಿಗೆ ಹೆಚ್ಚಿದೆ. ಶೇಕಡ 88ರಷ್ಟು ರಾಜಸ್ವ ವೆಚ್ಚವು ಸಂಬಳ, ನಿವೃತ್ತಿ ವೇತನ, ಬಡ್ಡಿ ಪಾವತಿ ಮತ್ತು ಸಹಾಯಧನಗಳ ಆಡಳಿತ ವೆಚ್ಚ, ಸಹಾಯಾನುದಾನ ಮತ್ತು ಆರ್ಥಿಕ ಬೆಂಬಲ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಗಳ ಬದ್ಧ ವೆಚ್ಚಕ್ಕೆ ವಿನಿಯೋಗವಾಗಿದೆ. ಬದ್ಧ ವೆಚ್ಚಗಳು ರಾಜಸ್ವ ಸ್ವೀಕೃತಿಗಳ ಶೇಕಡ 94ರಷ್ಟಿದೆ. ನೇರ ಸಹಾಯಧನವು 2011-12ರಲ್ಲಿ ₹7,390 ಕೋಟಿಯಿದ್ದು, 2012-13ರಲ್ಲಿ ₹10,709 ಕೋಟಿಗೆ ಏರಿದೆ. ಅವ್ಯಕ್ತ ಸಹಾಯಧನವು 2011-12ರಲ್ಲಿ ₹1,313 ಕೋಟಿಗಳಿದ್ದು ಈ ವರ್ಷ ₹1,893 ಕೋಟಿಗೆ ಏರಿದೆ. ಹನ್ನೆರಡನೇ ಹಣಕಾಸು ಆಯೋಗದ ಶಿಫಾರಸಿನಂತೆ, ಪಾರದರ್ಶಕವನ್ನು ತರಲು ಪರೋಕ್ಷ ಸಹಾಯಧನಗಳನ್ನೂ ವೆಚ್ಚದಲ್ಲಿ ಸೇರಿಸಬೇಕಾಗಿದೆ.

### • ವೆಚ್ಚದ ಗುಣಮಟ್ಟ

ಪ್ರಸಕ್ತ ವರ್ಷದಲ್ಲಿ ಬಂಡವಾಳ ವೆಚ್ಚದ ಪಾಲು ಒಟ್ಟು ವೆಚ್ಚದ ಶೇಕಡ 18ರಷ್ಟಿದ್ದು, ಇದು ಕಳೆದ ವರ್ಷಕ್ಕಿಂತಲೂ ಶೇಕಡ ಮೂರು ಅಂಕಿಯಷ್ಟು ಕಡಿಮೆಯಿದೆ. 2011-12 ಅಂತ್ಯದಲ್ಲಿದ್ದಂತೆ ಅಪೂರ್ಣ ಕಾಮಗಾರಿಗಳಲ್ಲಿ ₹773 ಕೋಟಿಗಳನ್ನು ತೊಡಗಿಸಿದ್ದು ಈ ಮೊತ್ತವು ದಿಗ್ವಂಧಿತವಾಗಿದೆ. ಮಾರ್ಚ್ 2013ರ ಅಂತ್ಯಕ್ಕೆ ಕಂಪೆನಿಗಳಲ್ಲಿ/ನಿಗಮಗಳಲ್ಲಿ ಹೂಡಿರುವ ₹49,464 ಕೋಟಿಗಳಿಂದ ಬಂದ ಪ್ರತಿಫಲವು



ನಗಣ್ಯವಾಗಿದೆ (₹56.29 ಕೋಟಿಗಳು) ಹೂಡಿಕೆಯು ಸತತವಾಗಿ ನಷ್ಟದಲ್ಲಿರುವ ಕಂಪೆನಿಗಳು/ನಿಗಮಗಳಲ್ಲಿ ಹೂಡಿರುವ ₹20,110 ಕೋಟಿಗಳನ್ನು (ಶೇಕಡ 41) ಒಳಗೊಂಡಿದೆ.

ರಾಜ್ಯಸರ್ಕಾರವು ಭಾರಿ ನಷ್ಟದಲ್ಲಿರುವ ರಾಜ್ಯ ಸಾರ್ವಜನಿಕ ಉದ್ಯಮಗಳ ಕಾರ್ಯವಿಧಾನವನ್ನು ಸಮೀಕ್ಷಿಸಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಅಪೂರ್ಣವಾಗಿರುವ ಕಾಮಗಾರಿಗಳನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಮಾರ್ಗದರ್ಶನಗಳನ್ನು ರೂಪಿಸಿ, ವಿಳಂಬ ಮತ್ತು ವೆಚ್ಚದ ಅಧಿಕೃತ ಮೇಲ್ವಿಚಾರಣೆಯನ್ನು ನಡೆಸಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

## • ಕೇಂದ್ರಸರ್ಕಾರದಿಂದ ರಾಜ್ಯಸರ್ಕಾರದ ಅನುಷ್ಠಾನಗಳಿಗೆ ನೇರವಾಗಿ ವರ್ಗಾವಣೆಯಾದ ಮೊತ್ತಗಳನ್ನು ಗಮನಿಸದಿರುವಿಕೆ

ಕೇಂದ್ರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ಗಣನೀಯ ಪ್ರಮಾಣದ ಮೊತ್ತಗಳನ್ನು (2012-13ರಲ್ಲಿ ₹6,649 ಕೋಟಿಗಳು) ಕೇಂದ್ರ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯದಲ್ಲಿನ ಅನುಷ್ಠಾನ ಸಂಸ್ಥೆಗಳಿಗೆ ನೇರವಾಗಿ ವರ್ಗಾವಣೆ ಮಾಡಿದೆ. ಕೇಂದ್ರದಿಂದ ರಾಜ್ಯ ಅನುಷ್ಠಾನ ಸಂಸ್ಥೆಗಳಿಗೆ/ಆಯವ್ಯಯದ ಹೊರಗೆ ಮೊತ್ತಗಳ ನೇರ ವರ್ಗಾವಣೆಯು ವಿತ್ತೀಯ ಜವಾಬ್ದಾರಿ ಕಾಯಿದೆಯಲ್ಲಿ ಸೂಚಿಸಿರುವ ಪಾರದರ್ಶಕತೆಗೆ ಪ್ರತಿಬಂಧಕವಾಗಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಸಂಭವವಿರುತ್ತದೆ. ಇವುಗಳ ಬಳಕೆಯ ಮೇಲ್ವಿಚಾರಣೆಗೆ ಯಾವುದೇ ಒಂದು ಕಾರ್ಯಭಾರವಿರುವುದಿಲ್ಲ ಮತ್ತು ನಿರ್ದಿಷ್ಟ ವರ್ಷದಲ್ಲಿ ಪ್ರಧಾನ ಮತ್ತು ಇತರ ಮುಖ್ಯ ಯೋಜನೆಗಳಿಗೆ ಆದ ವೆಚ್ಚದ ವಿವರಗಳೂ ದೊರೆಯುವುದಿಲ್ಲ.

## • ನಿಧಿಗಳು ಮತ್ತು ಇತರ ಜವಾಬ್ದಾರಿಗಳು

ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ ನಿರ್ವಹಣೆಗೆ ನಿಗದಿ ಪಡಿಸಿದ ನಿಯಮಗಳಿಗೆ ಅನುಸಾರವಾಗಿ ಇರಲಿಲ್ಲ. ಕರ್ನಾಟಕ ರೇಷ್ಮೆ ಹುಳು, ರೇಷ್ಮೆ ಗೂಡು ಮತ್ತು ರೇಷ್ಮೆ ನೂಲಿನ ಅಭಿವೃದ್ಧಿ ನಿಧಿ ಮತ್ತು ಬೆಲೆ ಸ್ಥಿರೀಕರಣ ನಿಧಿಗಳಲ್ಲಿ ಈ ವರ್ಷ ಆಯವ್ಯಯ ಅವಕಾಶ ಇಲ್ಲದಿರುವುದರಿಂದ ಯಾವುದೇ ವ್ಯವಹಾರಗಳು ಇರಲಿಲ್ಲ. ಖಾತರೀ ವಿಮೋಚನಾ ನಿಧಿಯನ್ನು ಪುನಶ್ಚೇತನಗೊಳಿಸಿರಲಿಲ್ಲ. ಬಹಳ ಕಾಲದಿಂದ ನಿಷ್ಕ್ರಿಯವಾಗಿ ಉಳಿದಿರುವ ನಿಧಿಗಳನ್ನು ವಿಶ್ಲೇಷಿಸಿ ಅದರ ಮುಂದುವರಿಕೆಯ ಅಗತ್ಯತೆ ಅಥವಾ ಅನಗತ್ಯತೆಯನ್ನು ನಿರ್ಧರಿಸಬೇಕಾಗಿದೆ. ಋಣ ಪರಿಹಾರ ನಿಧಿಯಲ್ಲಿನ ಹೊಂದಾಣಿಕೆಯು ಪ್ರಶ್ನಾರ್ಹವಾಗಿದೆ.

## • ಋಣ ಸಹಿಷ್ಣುತೆ

ಮುಕ್ತ ಮಾರುಕಟ್ಟೆ ಸಾಲಗಳ ಶೇಕಡ 46ರಷ್ಟು ಏಳು ವರ್ಷಗಳ ಗಡುವಿನ ಮರುಪಾವತಿಯ ಅವಧಿಯಲ್ಲಿದೆ. ರಾಜ್ಯ ಸರ್ಕಾರವು ತನ್ನ ಸಾಲಗಳನ್ನು ವಿವೇಚನಾ ಯುಕ್ತವಾಗಿ ಮುಂದಿನ ಪೀಳಿಗೆಯ ಮೇಲೆ ಹೆಚ್ಚಿನ ಭಾರ ಉಂಟಾಗದಂತೆ ರೂಪಿಸಬೇಕಾಗಿದೆ. ಸಾಲ ಪಡೆಯುವುದನ್ನು ಲಭ್ಯತೆಯ ಆಧಾರದ ಮೇಲೆಲ್ಲದ ಅಗತ್ಯತೆಯ ಆಧಾರದ ಮೇಲೆ ಮಾಡುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ/ಲೇವಣಿ ಲೆಕ್ಕಗಳಲ್ಲಿ ಮೊತ್ತಗಳನ್ನು ನಿಲುಗಡೆಗೊಳಿಸುವುದನ್ನು ತಪ್ಪಿಸಬೇಕು.

## • ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ

2012-13ರಲ್ಲಿ ₹1,26,395 ಕೋಟಿಗಳ ಒಟ್ಟು ಆಯವ್ಯಯ ಅವಕಾಶದಲ್ಲಿ ₹99,955 ಕೋಟಿಗಳಷ್ಟು ವೆಚ್ಚವನ್ನು ಮಾಡಲಾಗಿದೆ. ಇದು ₹26,440 ಕೋಟಿಗಳಷ್ಟು ಮೊತ್ತವು (ಶೇಕಡ 21) ಬಳಕೆಯಾಗದೆ ಉಳಿದಿರುವುದರಲ್ಲಿ ಫಲಿತವಾಗಿದೆ. ಅನುದಾನ ಸಂಖ್ಯೆ 8ರ ಅಡಿಯಲ್ಲಿ ಉಂಟಾದ ₹494 ಕೋಟಿಗಳ ಆಯವ್ಯಯಕ್ಕಿಂತ ಹೆಚ್ಚಿನ ವೆಚ್ಚವು ಸಂವಿಧಾನದ 205ನೇ ಪರಿಚ್ಛೇದದ ಅನ್ವಯ ಸಕ್ರಮೀಕರಣಗೊಳ್ಳಬೇಕಾಗಿದೆ. ಎಂಟು ಪ್ರಕರಣಗಳಲ್ಲಿನ ₹90.86 ಕೋಟಿಗಳ ಒಟ್ಟು ವೆಚ್ಚವನ್ನು ಹೊಸ ಸೇವೆ/ಹೊಸ ಸೇವಾ ಸಾಧನ ಎಂದು ಪರಿಗಣಿಸಬೇಕಾಗಿದ್ದು ಇದು ವಿಧಾನ ಮಂಡಲದ ಅನುಮೋದನೆಯಿಲ್ಲದೆ ವೆಚ್ಚವನ್ನು ಮಾಡಲಾಗಿದೆ. 14 ಪ್ರಕರಣಗಳಲ್ಲಿ ಪಡೆದ ₹1,053 ಕೋಟಿಗಳ ಪೂರಕ ಅಂದಾಜುಗಳು ಅನಗತ್ಯವಾಗಿದ್ದು, 57 ಪ್ರಕರಣಗಳಲ್ಲಿ ಮೊತ್ತಗಳ ಪುನರ್ವಿನಿಯೋಗವು

ವಿವೇಚನಾರಹಿತವಾಗಿದ್ದು, ಇದು ಅವಕಾಶವು ಬಳಕೆಯಾಗದೇ ಉಳಿದದ್ದು ಅಥವಾ ಅವಕಾಶಕ್ಕಿಂತಲೂ ಹೆಚ್ಚಿನ ವೆಚ್ಚವಾಗಿತ್ತು. 13 ಅನುದಾನಗಳಲ್ಲಿ ₹7,387 ಕೋಟಿಗಳ ಮೊತ್ತವನ್ನು ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಂದು ಅಧ್ಯರ್ಪಣೆ ಮಾಡಲಾಗಿತ್ತು. ಸಾದಿಲ್ವಾರು ನಿಧಿಯಲ್ಲಿನ ವಹಿವಾಟುಗಳು ಆ ನಿಧಿಯ ನಿಯಮಗಳನ್ನು ಅನುಸರಿಸಿರಲಿಲ್ಲ (2 ಪ್ರಕರಣಗಳಲ್ಲಿ).

ಆಯವ್ಯಯವು ಬಳಕೆಯಾಗದೇ ಉಳಿಯುವುದನ್ನು ತಪ್ಪಿಸಲು ಎಲ್ಲಾ ಇಲಾಖೆಗಳಲ್ಲೂ ಆಯವ್ಯಯ ನಿಯಂತ್ರಣವನ್ನು ಸದೃಢಗೊಳಿಸಬೇಕಾಗಿದೆ. ಇಲಾಖಾ ಆಯವ್ಯಯಗಳು ಹೆಚ್ಚು ವಾಸ್ತವಿಕವಾಗಿದ್ದು ಸತತವಾಗಿ ನಿಧಿಗಳನ್ನು ಬಳಸಿಕೊಳ್ಳದಿರುವ ಮತ್ತು ಹೆಚ್ಚಿನ ಅವಕಾಶವನ್ನು ಒದಗಿಸುವ ಪ್ರಕರಣವನ್ನು ತಪ್ಪಿಸಬೇಕಾಗಿದೆ.

### • ಆರ್ಥಿಕ ನಿರೂಪಣೆ

ಶಾಸಕಾಂಗದ ಹಣಕಾಸು ನಿಯಂತ್ರಣದ ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳಿಗೆ ಸವಿವರ ಸಾದಿಲ್ವಾರು ಬಿಲ್ಲುಗಳ ಸಲ್ಲಿಕೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿದೆ ಮತ್ತು ದೊಡ್ಡ ಪ್ರಮಾಣದ ಮೊತ್ತಗಳನ್ನು ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಉಳಿಸಿಕೊಳ್ಳಲಾಗಿದೆ. ವೆಚ್ಚ ಮತ್ತು ಸ್ವೀಕೃತಿಗಳ ಹೊಂದಾಣಿಕೆಯಾಗದಿರುವುದು ಕ್ರಮವಾಗಿ ಒಟ್ಟು ವೆಚ್ಚದ ಶೇಕಡ 42ರಷ್ಟು ಮತ್ತು ಒಟ್ಟು ಸ್ವೀಕೃತಿಯ ಶೇಕಡ ಆರರಷ್ಟಿದೆ. ಕೆಲವು ಋಣ, ಠೇವಣಿ ಮತ್ತು ಇರಸಾಲು ಶೀರ್ಷಿಕೆಗಳಲ್ಲಿ ವ್ಯತಿರಿಕ್ತ ಶಿಲ್ಕುಗಳದ್ದು ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ.

ನಷ್ಟಗಳು ಮತ್ತು ಸರ್ಕಾರಿ ಹಣದ ದುರುಪಯೋಗದ ಪ್ರಕರಣಗಳು ಮರುಕಳಿಸದಿರಲು ಸೂಕ್ತ ಆಂತರಿಕ ನಿಯಂತ್ರಣಗಳನ್ನು ಬಲಪಡಿಸಬೇಕಾಗಿದೆ. ಹಣಕಾಸು ಆಯೋಗವು ಶಿಫಾರಸ್ಸು ಮಾಡಿದಂತೆ ಪಂಚಾಯತ್ ರಾಜ್ ಸಂಸ್ಥೆಗಳ ಸಂಬಳ ವಿವರಗಳನ್ನು ಅವ್ಯಕ್ತ ಸಹಾಯ ಧನಗಳನ್ನು ಲೆಕ್ಕಗಳಲ್ಲಿ ಬಿಂಬಿಸಲು ಸುಧಾರಣೆಗಳನ್ನು ಮಾಡಬೇಕಾಗಿದೆ. ಅಮಾನತ್ತು ಶೀರ್ಷಿಕೆಗಳ ಸಮೀಕ್ಷೆಯನ್ನು ಕೈಗೊಂಡು ವಹಿವಾಟುಗಳನ್ನು ಆಯಾ ವರ್ಷಗಳ ಲೆಕ್ಕಗಳಲ್ಲಿಯೇ ಅಂತಿಮ ಶೀರ್ಷಿಕೆಯಡಿ ತರಲು ಕ್ರಮ ಕೈಗೊಳ್ಳಬೇಕಾಗಿದೆ.





# ಅಧ್ಯಾಯ - ೧

ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳು



### ರಾಜ್ಯದ ಚಿತ್ರಣ

ಕರ್ನಾಟಕವು ಭೌಗೋಳಿಕ ವಿಸ್ತೀರ್ಣದಲ್ಲಿ ಭಾರತದ ಎಂಟನೆ ಅತಿದೊಡ್ಡ ರಾಜ್ಯವಾಗಿದ್ದು (₹1,91,791 ಚ.ಕಿ.ಮೀ) ಜನಸಂಖ್ಯೆಯಲ್ಲಿ ಒಂಭತ್ತನೆಯ ಸ್ಥಾನದಲ್ಲಿದೆ. ಅನುಬಂಧ 1.1ರಲ್ಲಿ ತೋರಿಸಿರುವಂತೆ ರಾಜ್ಯದ ಜನಸಂಖ್ಯೆಯು 2001ರಲ್ಲಿದ್ದ ₹5.29 ಕೋಟಿಯಿಂದ 2011ರಲ್ಲಿ ₹6.11 ಕೋಟಿಗೆ ಏರಿ ದಶಕದಲ್ಲಿ ಶೇಕಡ 16ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಬಡತನ ರೇಖೆಯ ಕೆಳಗಿರುವ ಜನಸಂಖ್ಯೆಯು ಭಾರತದ ಸರಾಸರಿ 21.92 ಶತಾಂಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಇದು ಶೇಕಡ 20.91ರಷ್ಟಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು 2012-13ರಲ್ಲಿ ಪ್ರಸಕ್ತ ಬೆಲೆಗಳಲ್ಲಿ ₹5,25,444 ಕೋಟಿಗಳಷ್ಟಿದೆ. ರಾಜ್ಯದ ಸಾಕ್ಷರತೆಯ ದರವು ಶೇಕಡ 66.64ರಿಂದ (2001ರ ಜನಗಣತಿಯಂತೆ) ಶೇಕಡ 75.6ಕ್ಕೆ (2011ರ ಜನಗಣತಿಯಂತೆ) ಹೆಚ್ಚಿದೆ. ರಾಜ್ಯದ ತಲಾದಾಯವು ₹87,359ಗಳಷ್ಟಿದ್ದು, ರಾಷ್ಟ್ರದ ಸರಾಸರಿಯು ₹45,483ರಷ್ಟಿದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ದತ್ತಾಂಶಗಳನ್ನು ಅನುಬಂಧ 1.1ರಲ್ಲಿ ನೀಡಲಾಗಿದೆ.

### ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ರಾಜ್ಯಉತ್ಪನ್ನ)

ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು ಒಂದು ನಿರ್ದಿಷ್ಟ ಅವಧಿಯಲ್ಲಿ ರಾಜ್ಯದ ಒಳಗೆ ಉತ್ಪಾದಿಸಲಾಗಿರುವ ಹಾಗೂ ಅಧಿಕೃತವಾಗಿ ಅಂಗೀಕರಿಸಲ್ಪಟ್ಟಿರುವ ಅಂತಿಮ ಸರಕುಗಳ ಮತ್ತು ಸೇವೆಗಳ ಮೌಲ್ಯ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ವೃದ್ಧಿಯು, ರಾಜ್ಯದ ಜನತೆಯ ಜೀವನ ಮಟ್ಟವನ್ನು ಸೂಚಿಸುವುದರಿಂದ, ಅದು ರಾಜ್ಯದ ಆರ್ಥಿಕ ಸ್ಥಿತಿಯ ಪ್ರಮುಖ ಸೂಚಕವಾಗಿದೆ. ಪ್ರಸಕ್ತ ದರಗಳಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನದ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿನ ವೃದ್ಧಿಯ ಪ್ರವೃತ್ತಿಯನ್ನು ಕೆಳಗಿನ ಕೋಷ್ಟಕ 1.1ರಲ್ಲಿ ತೋರಿಸಲಾಗಿದೆ:

ಕೋಷ್ಟಕ 1.1: ಪ್ರಸಕ್ತ ದರಗಳಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ವಾರ್ಷಿಕ ವೃದ್ಧಿಯ ದರ

ವರ್ಷ	2008-09	2009-10	2010-11 (ತ್ವ ಅಂ)*	2011-12 (ಮುಂಅಂ)*	2012-13 (ಪ್ರ)*
ಭಾರತದ ಒಟ್ಟು ಆಂತರಿಕ ಉತ್ಪನ್ನ (ಕೋಟಿ ರೂಪಾಯಿಗಳಲ್ಲಿ)	53,03,567	61,08,903	72,66,967	83,53,495	94,61,013
ಒಟ್ಟು ಆಂತರಿಕ ಉತ್ಪನ್ನದ ವೃದ್ಧಿದರ (ಶೇಕಡವಾರು)	15.7	15.2	19.0	15.0	13.3
ರಾಜ್ಯಉತ್ಪನ್ನ (ಕೋಟಿ ರೂಪಾಯಿಗಳಲ್ಲಿ)	3,10,312	3,37,516	3,98,893	4,58,903	5,25,444
ರಾಜ್ಯಉತ್ಪನ್ನದ ವೃದ್ಧಿಯದರ (ಶೇಕಡವಾರು)	14.7	8.8	18.2	15.0	14.5

ಮೂಲ: ಕರ್ನಾಟಕ ಆರ್ಥಿಕ ಸಮೀಕ್ಷೆ 2012-13/ಮಧ್ಯಂತರ ವಿತ್ತೀಯ ಯೋಜನೆ-2013-17  
\*ತ್ವಅಂ: ತ್ವರಿತ ಅಂದಾಜುಗಳು, ಮುಂಅಂ: ಮುಂಗಡ ಅಂದಾಜುಗಳು, ಪ್ರ: ಪ್ರಕ್ಷೇಪಣೆ

2012-13ನೇ ವರ್ಷಗಳಲ್ಲಿ ಪ್ರಸಕ್ತ ದರಗಳಲ್ಲಿ ಕರ್ನಾಟಕದ ರಾಜ್ಯಉತ್ಪನ್ನದ ವೃದ್ಧಿಯದರವು ರಾಷ್ಟ್ರೀಯ ಸರಾಸರಿ ದರಕ್ಕಿಂತ ಹೆಚ್ಚಾಗಿದೆ.

ಆದಾಗ್ಯೂ, 2010-13ನೇ ವರ್ಷಗಳಲ್ಲಿ ರಾಜ್ಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಹಣಕಾಸು ಮಂತ್ರಾಲಯವು ತಿಳಿಸಿದ ಹಾಗೂ ಸರ್ಕಾರದಿಂದ ಒಪ್ಪಿಕೊಳ್ಳಲ್ಪಟ್ಟ ರಾಜ್ಯಉತ್ಪನ್ನದ ಮೊತ್ತವು ಕ್ರಮವಾಗಿ ₹3,98,893 ಕೋಟಿಗಳು, ₹4,58,903 ಕೋಟಿಗಳು ಮತ್ತು ₹5,25,444 ಕೋಟಿಗಳು ಆಗಿವೆ. ಈ ಮೊತ್ತವು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ಬಿಡುಗಡೆಗೊಳಿಸಿದ ಹಾಗೂ ಕರ್ನಾಟಕ ಆರ್ಥಿಕ ಸಮೀಕ್ಷೆ 2012-13ರಲ್ಲಿ ಅಳವಡಿಸಿಕೊಂಡಿದ್ದ ಅಂಕಿಸಂಖ್ಯೆಗಳಿಗೆ ಹೋಲಿಸಿದಲ್ಲಿ ವ್ಯತ್ಯಾಸದಿಂದ ಕೂಡಿತ್ತು.



1.1 ಪೀಠಿಕೆ

ಈ ಅಧ್ಯಾಯವು ಕರ್ನಾಟಕ ರಾಜ್ಯ ಸರ್ಕಾರದ 2012-13 ರಲ್ಲಿನ ಹಣಕಾಸಿನ ವ್ಯವಹಾರಗಳ ಒಂದು ಸ್ಥೂಲ ಯಥಾದೃಷ್ಟಿಯ ಚಿತ್ರಣವನ್ನು ಒದಗಿಸುತ್ತದೆ. ಅದು, ಹಿಂದಿನ ವರ್ಷಕ್ಕೆ ಹೋಲಿಸಿದಂತೆ ಹಣಕಾಸಿನ ಸೂಚಕಗಳಲ್ಲಿನ ಪ್ರಮುಖ ಬದಲಾವಣೆಗಳನ್ನು ಮತ್ತು ಕಳೆದ ಐದು ವರ್ಷಗಳಲ್ಲಿನ ಒಟ್ಟಾರೆ ಪ್ರವೃತ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ಲೇಷಿಸುತ್ತದೆ. ಈ ವಿಶ್ಲೇಷಣೆಯು ಹಣಕಾಸು ಲೆಕ್ಕಗಳು ಹಾಗೂ ರಾಜ್ಯ ಸರ್ಕಾರದಿಂದ ಪಡೆದ ಮಾಹಿತಿಗಳನ್ನು ಆಧರಿಸಿದೆ. ಸರ್ಕಾರದ ಲೆಕ್ಕಗಳ ರಚನೆ ಹಾಗೂ ಹಣಕಾಸು ಲೆಕ್ಕಗಳ ವಿನ್ಯಾಸವನ್ನು ಅನುಬಂಧ 1.2 ರಲ್ಲಿ ವಿವರಿಸಲಾಗಿದೆ.

1.1.1 ವಿತ್ತ ವ್ಯವಹಾರಗಳ ಸಂಕ್ಷಿಪ್ತ ಸಾರಾಂಶ 2012-13

ಕೋಷ್ಟಕ 1.2 ಮತ್ತು ಅನುಬಂಧ 1.3ರಲ್ಲಿ ರಾಜ್ಯ ಸರ್ಕಾರದ ಪ್ರಸಕ್ತ ವರ್ಷದ (2012-13) ವಿತ್ತ ವ್ಯವಹಾರಗಳ ಸಂಕ್ಷಿಪ್ತ ಸಾರಾಂಶವನ್ನು ಹಿಂದಿನ ವರ್ಷಕ್ಕೆ (2011-12) ಹೋಲಿಸಿದಂತೆ, ಅನುಬಂಧ 1.5 ಸ್ವೀಕೃತಿಗಳ ಮತ್ತು ಬಟವಾಡೆಗಳ ವಿವರಗಳೊಂದಿಗೆ ಕಳೆದ ನಾಲ್ಕು ವರ್ಷಗಳಲ್ಲಿನ ಒಟ್ಟಾರೆ ವಿತ್ತೀಯ ಸ್ಥಿತಿಯನ್ನು ಸೂಚಿಸುತ್ತದೆ.

ಕೋಷ್ಟಕ 1.2: ವಿತ್ತ ವ್ಯವಹಾರಗಳ ಸಂಕ್ಷಿಪ್ತ ಸಾರಾಂಶ 2012-13

(ಕೋಟಿ ರೂಪಾಯಿಗಳಲ್ಲಿ)

ಸ್ವೀಕೃತಿಗಳು	2011-12		2012-13		ಬಟವಾಡೆಗಳು		
	2011-12	2012-13	2011-12	2012-13	ಒಟ್ಟು	ಯೋಜನೇ ತರ	ಯೋಜನೆ
ಭಾಗ-ಎ ರಾಜಸ್ವ							
ರಾಜಸ್ವ ಸ್ವೀಕೃತಿಗಳು	69,806.27	78,176.22	ರಾಜಸ್ವ ವೆಚ್ಚ	65,115.07	55,081.58	21,211.68	76,293.26
ತೆರಿಗೆ ಆದಾಯ	46,475.96	53,753.56	ಸಾಮಾನ್ಯ ಸೇವೆಗಳು	16,445.48	20,028.35	152.50	20,180.85
ತೆರಿಗೆಯೇತರ ರಾಜಸ್ವ	4,086.86	3,966.10	ಸಾಮಾಜಿಕ ಸೇವೆಗಳು	25,171.73	17,110.39	13,309.41	30,419.80
ಕೇಂದ್ರ ತೆರಿಗೆಗಳು/ಸುಂಕಗಳಲ್ಲಿನ ಪಾಲು	11,075.04	12,647.14	ಆರ್ಥಿಕ ಸೇವೆಗಳು	19,153.90	15,112.05	6,562.14	21,674.19
ಭಾರತ ಸರ್ಕಾರದಿಂದ ಪಡೆದ ಸಹಾಯಾನುದಾನಗಳು ಮತ್ತು ವಂತಿಕೆಗಳು	8,168.41	7,809.42	ಸಹಾಯಾನುದಾನಗಳು ಮತ್ತು ವಂತಿಕೆಗಳು	4,343.96	2,830.79	1,187.63	4,018.42
<b>ಭಾಗ-ಬಿ: ಬಂಡವಾಳ ಮತ್ತು ಇತರೆ</b>							
ಇತರೆ ಬಂಡವಾಳ ಸ್ವೀಕೃತಿಗಳು	89.19	33.04	ಬಂಡವಾಳ ವೆಚ್ಚ	15,505.65	321.65	15,156.82	15,478.47
			ಸಾಮಾನ್ಯ ಸೇವೆಗಳು	625.49	27.09	562.38	589.47
			ಸಾಮಾಜಿಕ ಸೇವೆಗಳು	2,695.19	6.64	2,909.35	2,915.99
			ಆರ್ಥಿಕ ಸೇವೆಗಳು	12,184.97	287.92	11,685.09	11,973.01
ಸಾಲಗಳ ಮತ್ತು ಮುಂಗಡಗಳ ವಸೂಲಿಗಳು	240.40	157.61	ಸಾಲಗಳ ಮತ್ತು ಮುಂಗಡಗಳ ಬಟವಾಡೆ	1,815.55	17.77	1,084.60	1,102.37
ಸಾರ್ವಜನಿಕ ಋಣ ಸ್ವೀಕೃತಿಗಳು*	9,357.95	13,464.66	ಸಾರ್ವಜನಿಕ ಋಣ ಮರುಪಾವತಿ *	3,319.88	3,727.06	---	3,727.06
ಸಾದಿಲ್ವಾರು ನಿಧಿ	12.53	0.51	ಸಾದಿಲ್ವಾರು ನಿಧಿ	0.51	--	--	--
ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು	94,408.53	1,07,548.81	ಸಾರ್ವಜನಿಕ ಲೆಕ್ಕ ಬಟವಾಡೆಗಳು	86,216.03	--	--	1,01,877.94
ಪ್ರಾರಂಭಿಕ ನಗದು ತಿಲ್ಕು	7,667.31	9,609.49	ಅಂತಿಮ ನಗದು ತಿಲ್ಕು	9,609.49	--	--	10,511.24
<b>ಒಟ್ಟು</b>	<b>1,81,582.18</b>	<b>2,08,990.34</b>	<b>ಒಟ್ಟು</b>	<b>1,81,582.18</b>			<b>2,08,990.34</b>

ಆಕರ: ಹಣಕಾಸು ಲೆಕ್ಕಗಳು 2012-13

\*ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್‌ಗಳ ನಿವ್ವಳ ವ್ಯವಹಾರಗಳನ್ನು ಹೊರತುಪಡಿಸಿ

ಹಿಂದಿನ ಸಾಲಿಗೆ ಹೋಲಿಸಿದಲ್ಲಿ 2012-13ರಲ್ಲಿನ ಗಮನಾರ್ಹ ಬದಲಾವಣೆಗಳು ಈ ಕೆಳಗಿನಂತಿವೆ:

- ರಾಜಸ್ವ ಸ್ವೀಕೃತಿಗಳು ₹8,369.95 ಕೋಟಿಗಳಷ್ಟು (ಶೇಕಡ 12) ಹೆಚ್ಚಾಗಿದೆ, ಇದಕ್ಕೆ ಸ್ವಂತ ತೆರಿಗೆ ಆದಾಯ (₹7,277.60 ಕೋಟಿ), ಕೇಂದ್ರ ತೆರಿಗೆ/ಸುಂಕಗಳಲ್ಲಿನ ರಾಜ್ಯದ ಪಾಲು (₹1,572.10 ಕೋಟಿ)ಗಳಲ್ಲಿನ ಹೆಚ್ಚಳದಿಂದ ಉಂಟಾಗಿದ್ದು, ಭಾರತ ಸರ್ಕಾರದಿಂದ ಸಹಾಯನುಡಾನಗಳು ಮತ್ತು ವಂತಿಕೆಗಳು (₹358.99 ಕೋಟಿ) ಮತ್ತು ತೆರಿಗೆಯೇತರ ಆದಾಯ (₹120.76 ಕೋಟಿ)ದಲ್ಲಿನ ಇಳಿಕೆಯಿಂದ ಉತ್ತರವಾಗಿದೆ. 2012-13ನೇ ಸಾಲಿಗೆ ರಾಜಸ್ವ ಸ್ವೀಕೃತಿಗಳು ಮಧ್ಯಮಾವಧಿಯ ವಿತ್ತಯೋಜನೆಯಲ್ಲಿ (2011-15) ಪ್ರಕ್ಷೇಪಿಸಿದ್ದಕ್ಕಿಂತ ₹1,818 ಕೋಟಿಯಷ್ಟು ಅಧಿಕವಾಗಿವೆ.
- ರಾಜಸ್ವ ವೆಚ್ಚವು ₹11,178.19 ಕೋಟಿಯಷ್ಟು (ಶೇಕಡ 17) ಹೆಚ್ಚಾಗಿದೆ. ಹೆಚ್ಚಳವು ಆರ್ಥಿಕ ಸೇವೆಗಳ ವಿಭಾಗದಲ್ಲಿ (₹2,520.29 ಕೋಟಿ), ಸಾಮಾಜಿಕ ಸೇವೆಗಳ ವಿಭಾಗದಲ್ಲಿ (₹5,248.07 ಕೋಟಿ), ಸಾಮಾನ್ಯ ಸೇವೆಗಳ ವಿಭಾಗದಲ್ಲಿ (₹3,735.37 ಕೋಟಿ) ಆಗಿದ್ದು, ಸಹಾಯನುಡಾನಗಳು ಮತ್ತು ವಂತಿಗೆಗಳಲ್ಲಿನ (325.54 ಕೋಟಿ) ಇಳಿಕೆಯಿಂದ ಉತ್ತರವಾಗಿದೆ. ಇದು ಮಧ್ಯಮಾವಧಿಯ ವಿತ್ತಯೋಜನೆಯ (2011-15) ಪ್ರಕ್ಷೇಪಣೆಗಿಂತ ₹1,405 ಕೋಟಿಯಷ್ಟು ಹೆಚ್ಚಾಗಿದೆ.
- ಬಂಡವಾಳ ವೆಚ್ಚವು ₹27.18 ಕೋಟಿಗಳಷ್ಟು (ಶೇಕಡ ಒಂದಕ್ಕಿಂತ ಕಡಿಮೆ) ಕಡಿಮೆಯಾಗಿದೆ. ಪ್ರಮುಖವಾಗಿ ಸಾಮಾಜಿಕ ಸೇವೆಗಳ ವಿಭಾಗದಲ್ಲಿ (₹220.80 ಕೋಟಿ) ಹೆಚ್ಚಳ ಆಗಿದ್ದು ಆರ್ಥಿಕ ಸೇವೆಗಳ ವಿಭಾಗ (₹211.96 ಕೋಟಿ) ಮತ್ತು ಸಾಮಾನ್ಯ ಸೇವೆಗಳ ವಿಭಾಗ (₹36.02 ಕೋಟಿ)ದಲ್ಲಿನ ಇಳಿಕೆಯಿಂದ ಉತ್ತರವಾಗಿದೆ.
- ಸಾರ್ವಜನಿಕ ಋಣ/ಸ್ವೀಕೃತಿಗಳು (ಅರ್ಥೋಪಾಯ ಮುಂಗಡಗಳನ್ನು ಹೊರತುಪಡಿಸಿ) ₹4,106.71 ಕೋಟಿ (ಶೇಕಡ 44ಗಳಷ್ಟು) ಹೆಚ್ಚಳವಾಗಿದ್ದು, ಮರುಪಾವತಿಯಲ್ಲಿ ₹407.18 ಕೋಟಿಯಷ್ಟು (ಶೇಕಡ 12) ಹೆಚ್ಚಳವಾಗಿದ್ದಿತು.
- ಸಾರ್ವಜನಿಕ ಲೆಕ್ಕಗಳ ಸ್ವೀಕೃತಿಗಳು ಹಾಗೂ ಬಟವಾಡೆಗಳು ಕ್ರಮವಾಗಿ ₹13,140.28 ಕೋಟಿ (ಶೇಕಡ 14) ಹಾಗೂ ₹15,661.91 ಕೋಟಿ (ಶೇಕಡ 18) ಹೆಚ್ಚಳಗೊಂಡಿದ್ದವು.
- ರಾಜ್ಯ ಸರ್ಕಾರದ ನಗದು ಶಿಲ್ಕು ₹901.75 ಕೋಟಿಯಷ್ಟು (ಶೇಕಡ ಒಂಭತ್ತು) ಹೆಚ್ಚಾಗಿತ್ತು.

### 1.1.2 ವಿತ್ತೀಯ ಸ್ಥಿತಿಯ ಸಮೀಕ್ಷೆ

ಹನ್ನೊಂದನೇ ಹಣಕಾಸು ಆಯೋಗದಿಂದ ನಿಗದಿಪಡಿಸಲಾಗಿದ್ದ ವಿತ್ತೀಯ ತಿದ್ದುಪಡಿ ಮಾರ್ಗದ ಸ್ಥೂಲ ಪ್ರಮಿತಿಗಳ ಆಧಾರದ ಮೇರೆಗೆ ಕರ್ನಾಟಕದಲ್ಲಿ, ರಾಜ್ಯ ಸರ್ಕಾರವು ಮೊದಲ ಮಧ್ಯಮಾವಧಿಯ ವಿತ್ತೀಯ ಯೋಜನೆಯನ್ನು 2000-05 ಅವಧಿಗೆ ನಿರೂಪಿಸುವುದರೊಂದಿಗೆ ವಿತ್ತೀಯ ಸುಧಾರಣೆಗಳು ಹಾಗೂ ಕ್ರೋಢೀಕರಣಗಳನ್ನು ಮುಂಚೂಣಿಗೆ ತಂದುದಲ್ಲದೆ ಕಾಯಿದೆಯ ಮೂಲಕ ಜಾರಿಗೆ ತಂದಿತು (ಸೆಪ್ಟೆಂಬರ್ 2002). ವಿತ್ತೀಯ ಜವಾಬ್ದಾರಿ ಅಧಿನಿಯಮವು 1 ಏಪ್ರಿಲ್ 2003ರಿಂದ ಕಾರ್ಯಗತವಾಗಿ ಇದು ಮಧ್ಯಮಾವಧಿಯ ವಿತ್ತೀಯ ಯೋಜನೆಗೆ ಶಾಸನಬದ್ಧ ಬೆಂಬಲವನ್ನು ಒದಗಿಸಿತು.

ರಾಜ್ಯ ಸರ್ಕಾರವು ವಿತ್ತೀಯ ಕ್ರೋಢೀಕರಣ ಪಥದಲ್ಲಿದೆ ಮತ್ತು ಖಾತರಿಗಳನ್ನು ಕರ್ನಾಟಕ ಸರ್ಕಾರ ಖಾತರಿಗಳ ಮೇಲಿನ ಪರಿಮಿತಿ ಅಧಿನಿಯಮ, 1999ರಲ್ಲಿ ನಿಗದಿಪಡಿಸಿದ ಮಿತಿಯೊಳಗೆ ನಿರ್ವಹಿಸಿದೆ. ಅದು 2004-05ರಿಂದಲೂ ರಾಜಸ್ವ ಹೆಚ್ಚಳವನ್ನು ದಾಖಲಿಸಿಕೊಂಡು ಬಂದಿದೆ ಹಾಗೂ ವಿತ್ತೀಯ ಕೊರತೆಯು ಅಧಿನಿಯಮದಲ್ಲಿ ನಿಗದಿಪಡಿಸಿರುವಂತೆ ರಾಜ್ಯದ ಶೇಕಡ ಮೂರರ ಮಿತಿಯಲ್ಲಿದೆ. ಆದರೆ, 2008-09 ಹಾಗೂ 2009-10ರಲ್ಲಿ, ಭಾರತ ಸರ್ಕಾರದ ನಿರ್ದೇಶನದಂತೆ, ರಾಜ್ಯವು ವಿತ್ತೀಯ ಕ್ರೋಢೀಕರಣ ಪಥದಿಂದ ವಿಮುಖವಾಗಿತ್ತು ಮತ್ತು ಆರ್ಥಿಕ ವಿಲಂಬನವನ್ನು ನಿಭಾಯಿಸುವುದಕ್ಕಾಗಿ ಅಧಿನಿಯಮವನ್ನು ತಿದ್ದುಪಡಿ ಮಾಡಿ ಸಾರ್ವಜನಿಕ ವೆಚ್ಚಕ್ಕಾಗಿ ಹೆಚ್ಚಿನ ಹಣಕಾಸಿನ ಸಾಲಗಳನ್ನು ಪಡೆಯಿತು.

ಹದಿಮೂರನೇ ಹಣಕಾಸು ಆಯೋಗವು ರಾಜ್ಯ ಸರ್ಕಾರಕ್ಕೆ ಮಧ್ಯಮಾವಧಿ ವಿತ್ತೀಯ ತಿದ್ದುಪಡಿಗಾಗಿ ಮಾರ್ಗಸೂಚಿಯನ್ನು ನೀಡಿ 2010-15ರ ಅವಧಿಗೆ ವಿತ್ತೀಯ ಕೊರತೆ ಮತ್ತು ಬಾಕಿ ಇರುವ ಋಣಗಳು ರಾಜಕೀಯದ ಶತಾಂಶವಾಗಿ ಹೊಸ ಮಿತಿಗಳನ್ನು ವಿಧಿಸಿದೆ.

13ನೇ ಹಣಕಾಸು ಆಯೋಗದ ಶಿಫಾರಸುಗಳಂತೆ, ರಾಜ್ಯ ಸರ್ಕಾರವು ವಿತ್ತೀಯ ಜವಾಬ್ದಾರಿ ಅಧಿನಿಯಮಕ್ಕೆ ಒಂದು ತಿದ್ದುಪಡಿ ತರುವುದರೊಂದಿಗೆ (ಮೇ 2011), ಈ ಕೆಳಗಿನ ವಿತ್ತೀಯ ಗುರಿಗಳನ್ನು ನೀಡಿತು.

- ಬಾಕಿ ಇರುವ ಋಣಗಳು (ಆಯವ್ಯಯದ ಹೊರಗಿನ ಸಾಲಗಳೂ ಒಳಗೊಂಡಂತೆ) ಕ್ರಮೇಣ ಇಳಿಮುಖಗೊಳ್ಳುವುದನ್ನು ಹಾಗೂ, 2014-15ರ ಅಂತ್ಯಕ್ಕೆ ಆ ವರ್ಷದ ಅಂದಾಜು ರಾಜಕೀಯದ ಶೇಕಡ 25.20 ಇರುವಂತೆ ಖಚಿತಪಡಿಸಿಕೊಳ್ಳುವುದು. 2012-13ರಲ್ಲಿ ಬಾಕಿ ಇದ್ದ ಋಣವು ಶೇಕಡ 25.7ರಷ್ಟಿರಬೇಕು.
- 2012-13ರಲ್ಲಿ ವಿತ್ತೀಯ ಕೊರತೆಯು ರಾಜಕೀಯ ಶೇಕಡ ಮೂರರಷ್ಟನ್ನು ಮೀರದಂತಿರಬೇಕು.
- ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯನ್ನು ರಚಿಸುವುದು, ಅದು ರಾಜ್ಯದ ವಿತ್ತೀಯ ಹಾಗೂ ಋಣ ಸ್ಥಿತಿಯನ್ನು ಪರಿಶೀಲಿಸಲು ಕಡೆಯ ಪಕ್ಷ ವರ್ಷಕ್ಕೆ ಎರಡು ಸಲ ಸಭೆ ಸೇರಬೇಕು.

2012-13ರಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಬಾಕಿ ಇರುವ ಋಣ ಮತ್ತು ವಿತ್ತೀಯ ಕೊರತೆಯು ಅನುಪಾತವು ಕ್ರಮವಾಗಿ ಶೇಕಡ 22.22 ಮತ್ತು ಶೇಕಡ 2.76ರಷ್ಟಿದ್ದು, ಇವು ನಿಗದಿತ ಮಿತಿಯೊಳಗೆ ಇದ್ದಿತು. ಆದರೆ, ಆಯವ್ಯಯದ ಹೊರಗಿನ ಸಾಲಗಳನ್ನು ಪರಿಗಣಿಸಿದರೆ ರಾಜಕೀಯಕ್ಕೆ ಋಣದ ಅನುಪಾತವು ಶೇಕಡ 22.70ರಷ್ಟಾಗುತ್ತದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದ ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯನ್ನು ಜುಲೈ 2011ರಲ್ಲಿ ರಚಿಸಲಾಯಿತು. ಪ್ರಸಕ್ತ ವರ್ಷದಲ್ಲಿ ಸಮಿತಿಯು ರಾಜ್ಯದ ವಿತ್ತೀಯ ಹಾಗೂ ಋಣ ಸ್ಥಿತಿಯನ್ನು, ವಿತ್ತೀಯ ತಿದ್ದುಪಡಿ ಪಥ ಮತ್ತು ಸರಿಪಡಿಕೆಗಳಲ್ಲಿನ ಪ್ರಗತಿಯನ್ನು ಸಮೀಕ್ಷಿಸಲು ಎರಡು ಬಾರಿ ಸಭೆ ಸೇರಿತ್ತು. 2012-13ರ ವಿತ್ತೀಯ ಸ್ಥಿತಿಯ ಸಮೀಕ್ಷೆಯಲ್ಲಿ ಸಮಿತಿಯು ಪ್ರಸಕ್ತ ವರ್ಷದ ಸವಾಲುಗಳು, ಸಂಪನ್ಮೂಲಗಳು ಮತ್ತು ವೆಚ್ಚ, ವಿವೇಚನಾಯುಕ್ತ ಹಣಕಾಸು ನಿರ್ವಹಣೆ ಮತ್ತು ಕರ್ನಾಟಕ ವಿತ್ತೀಯ ಅಧಿನಿಯಮದ ಅನುಪಾಲನೆ ಮತ್ತು ಇತರ ವಿಷಯಗಳ ಬಗ್ಗೆ ಸ್ಥೂಲವಾಗಿ ಚರ್ಚಿಸಿತು. ಸಮಿತಿಯು ಶಿಫಾರಸು ಮಾಡಿದ ಕೆಲವು ಕ್ರಮಗಳನ್ನು ಕೆಳಗೆ ವಿವರಿಸಿದೆ.

- ದಕ್ಷಿಣ ವಲಯ ಪರಿಷತ್ತಿನಲ್ಲಿ ತೆಗೆದುಕೊಂಡ ನಿರ್ಣಯದಂತೆ ಸ್ಪರ್ಧಾತ್ಮಕವಲ್ಲದ ವಿತ್ತೀಯ ಉತ್ತೇಜಕ ಕಾರ್ಯವಿಧಾನಗಳನ್ನು ರೂಪಿಸುವಲ್ಲಿ ನೆರೆಯ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸುವುದು.
- ರಾಜ್ಯದ ತೆರಿಗೆ ನೆಲೆಯ ಮೇಲೆ ಅದರ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ರಿಯಾಯಿತಿಗಳನ್ನು ನೀಡುವ ವಿಷಯವನ್ನು ಪುನರ್ಪರಿಶೀಲಿಸುವುದು.
- ಪೂರಕ ಅಂದಾಜುಗಳಲ್ಲಿ ಅಧಿಕ ವೆಚ್ಚದ ಬದ್ಧತೆಗಳನ್ನು ಸೇರಿಸದಿರುವುದು ಮತ್ತು ಮಿತಗೊಳಿಸುವುದು.
- ಯೋಜನೆಗಳ ಮತ್ತು ಕಾರ್ಯಕ್ರಮಗಳ ಅನುಷ್ಠಾನವನ್ನು ಸೋಸೈಟಿಗಳ ಮತ್ತು ವಿಶೇಷ ಉದ್ದೇಶ ವಾಹಕಗಳ ವಿಧಾನದ ಮೂಲಕ ನಿರ್ವಹಿಸಲು ಆದ್ಯತೆ ನೀಡುವುದನ್ನು ಮತ್ತು ಮೊತ್ತಗಳನ್ನು ಸಂಚಿತ ನಿಧಿಯ ಹೊರಗೆ ಬ್ಯಾಂಕುಗಳ ಮತ್ತು ವೈಯಕ್ತಿಕ ಠೇವಣಿ ಲೆಕ್ಕಗಳ ಮೂಲಕ ನಿರ್ವಹಿಸುವುದನ್ನು ಪುನರ್ವಿಮರ್ಶಿಸುವುದು ಮತ್ತು ನಿಯಂತ್ರಿಸುವುದು.

ಆದರೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು (15-8-2000ದಂದು ಸ್ಥಾಪನೆಯಾದ) 2012-13ರಲ್ಲಿ ₹351.12 ಕೋಟಿಗಳ ಮೋಟಾರು ವಾಹನಗಳ ಮೇಲಿನ ತೆರಿಗೆ ರಿಯಾಯಿತಿಯ ಸೌಲಭ್ಯವನ್ನು ಪಡೆದಿದೆ.

ಹದಿಮೂರನೇ ಹಣಕಾಸು ಆಯೋಗದ ಶಿಫಾರಸುಗಳನ್ವಯ ಮತ್ತು ವಿತ್ತೀಯ ಸುಧಾರಣಾ ಅಧಿನಿಯಮದ

ಗುರಿಯಂತೆ ಆಯವ್ಯಯದಲ್ಲಿ ಒದಗಿಸಿದ ಪ್ರಮುಖ ವಿದ್ಯಮಾನ ಬದಲಾವಣೆಗಳನ್ನು ಕೆಳಗಿನ ಕೋಷ್ಟಕ 1.3ರಲ್ಲಿ ನೀಡಲಾಗಿದೆ.


ಕೋಷ್ಟಕ 1.3: ಪ್ರಮುಖ ವಿದ್ಯಮಾನ ಬದಲಾವಣೆಗಳು

ವಿದ್ಯಮಾನ ಬದಲಾವಣೆಗಳು	2012-13			
	ರಾಜ್ಯಕ್ಕೆ ಹದಿಮೂರನೇ ಹಣಕಾಸಿನ ಗುರಿಗಳು	ವಿದ್ಯಮಾನ ಸುಧಾರಣಾ ಅಧಿನಿಯಮದಲ್ಲಿ ನಿಗದಿಪಡಿಸಿದ ಗುರಿಗಳು	ಆಯವ್ಯಯದಲ್ಲಿ ಸೂಚಿಸಿದ ಗುರಿಗಳು	ಮಧ್ಯಮಾವಧಿ ವಿದ್ಯಮಾನ ಯೋಜನೆಯಲ್ಲಿನ ಪ್ರಕ್ಷೇಪಣೆಗಳು 2011-15
ವಿದ್ಯಮಾನ ಕೊರತೆ (-) / ಹೆಚ್ಚಳ (+) (ಕೋಟಿಗಳಲ್ಲಿ)	ನಿಗದಿತ ಅವಧಿಯಲ್ಲಿ ರಾಜ್ಯಕ್ಕೆ ಲೆಕ್ಕದಲ್ಲಿ ಹೆಚ್ಚಳವನ್ನು ನಿರ್ವಹಿಸಬೇಕು	-	931	1,470
ವಿದ್ಯಮಾನ ಕೊರತೆ/ರಾಜ್ಯಆಂಶ (ಶೇಕಡ)	3.00	3.00	2.94	2.96
ರಾಜ್ಯಆಂಶಕ್ಕೆ ಸರ್ಕಾರದ ಒಟ್ಟು ಬಾಕಿ ಇರುವ ಋಣದ ಅನುಪಾತ (ಶೇಕಡ)	25.70	22.87	22.03	23.97

### 1.1.3 ಆಯವ್ಯಯ ಅಂದಾಜುಗಳು ಮತ್ತು ವಾಸ್ತವಗಳು 2012-13

ರಾಜ್ಯ ಸರ್ಕಾರವು ಮಂಡಿಸುವ ಆಯವ್ಯಯವು ನಿರ್ದಿಷ್ಟ ವಿತ್ತ ವರ್ಷದ ಆದಾಯ ಮತ್ತು ವೆಚ್ಚಗಳ ಅಂದಾಜುಗಳನ್ನು ನಿರೂಪಿಸುತ್ತದೆ. ವಿದ್ಯಮಾನ ಕಾರ್ಯನೀತಿ ಮತ್ತು ಸಮಗ್ರ ಆರ್ಥಿಕ ನಿರ್ವಹಣೆಯ ದೃಷ್ಟಿಯಲ್ಲಿ ಆದಾಯ ಮತ್ತು ವೆಚ್ಚಗಳ ಅಂದಾಜುಗಳ ಖಚಿತತೆಯ ಪ್ರಾಮುಖ್ಯತೆಯನ್ನು ಒಟ್ಟಾರೆ ಆರ್ಥಿಕ ನಿರ್ವಹಣೆಗೆ ವಿದ್ಯಮಾನ ಕಾರ್ಯಸೂಚಿಗಳ ಪರಿಣಾಮಕಾರಿ ಅನುಷ್ಠಾನದ ಸಂದರ್ಭದಲ್ಲಿ ಬಹುಮಟ್ಟಿಗೆ ಅಂಗೀಕರಿಸಲಾಗಿದೆ. ಆಯವ್ಯಯದ ಅಂದಾಜುಗಳಿಂದ ಆದಂತಹ ಮಾರ್ಗಪಲ್ಲಟಗಳು ಉದ್ದೇಶಿತ ವಿದ್ಯಮಾನ ಗುರಿಗಳನ್ನು ಸಾಧಿಸಲಾಗದಿರುವುಗಳನ್ನು ಮತ್ತು ವಿದ್ಯಮಾನ ಭರವಸೆಗಳು ಈಡೇರದಿರುವುದನ್ನು ಸೂಚಿಸುತ್ತವೆ. ಇವು ಸರ್ಕಾರದ ನಿಯಂತ್ರಣದಲ್ಲಿರುವ ಮತ್ತು ನಿಯಂತ್ರಣ ಮೀರಿದ ಕೆಲವು ಅಂಶಗಳಿಂದ ಉಂಟಾಗಿದೆ.

ನಕ್ಷೆ 1.1. ಈ ನಕ್ಷೆಯು 2012-13ರಲ್ಲಿ ಆಯವ್ಯಯ ಅಂದಾಜುಗಳು ಹಾಗೂ ಕೆಲವು ಪ್ರಮುಖ ವಿದ್ಯಮಾನ ಮಾನದಂಡಗಳ ವಾಸ್ತವಗಳನ್ನು ನೀಡುತ್ತದೆ.



ಆಕರ: ವಾರ್ಷಿಕ ಹಣಕಾಸು ಸಂಖ್ಯೆ ಮತ್ತು ಹಣಕಾಸು ಲೆಕ್ಕಗಳು.

ಆಯವ್ಯಯ ಅಂದಾಜುಗಳು ₹81,461 ಕೋಟಿಗಳ ರಾಜಸ್ವ ಸ್ವೀಕೃತಿಗಳನ್ನು ಅಂದಾಜು ಮಾಡಿತ್ತು ಇದಕ್ಕೆ ಪ್ರತಿಯಾಗಿ ವಾಸ್ತವ ಸಂಗ್ರಹವು ₹78,176 ಕೋಟಿಗಳಾಗಿದ್ದು, ₹3,285 ಕೋಟಿಗಳಷ್ಟು ಕಡಿಮೆಯಿದ್ದಿತು (ಶೇಕಡ ನಾಲ್ಕು). ಈ ಕೊರತೆಯು ಮುಖ್ಯವಾಗಿ ಸಹಾಯಾನುದಾನಗಳು ಮತ್ತು ವಂತಿಗೆ (₹5,544 ಕೋಟಿಗಳು) ಮತ್ತು ಕೇಂದ್ರ ತೆರಿಗೆ ವರ್ಗಾವಣೆ (₹447 ಕೋಟಿಗಳು)ಗಳಲ್ಲಿ ಉಂಟಾಗಿದ್ದು, ರಾಜ್ಯದ ಸ್ವಂತ ತೆರಿಗೆ (₹1,933 ಕೋಟಿಗಳು) ಮತ್ತು ತೆರಿಗೆಯೇತರ ಆದಾಯ (₹773 ಕೋಟಿ)ಗಳಲ್ಲಿ ಉಂಟಾದ ಹೆಚ್ಚಳದಿಂದ ಉತ್ತಾರವಾಗಿದೆ.

ರಾಜಸ್ವ ವೆಚ್ಚವು ₹80,530 ಕೋಟಿಗಳು ಎಂದು ಪ್ರಕ್ಷೇಪಿಸಿದ್ದು ವಾಸ್ತವ ವೆಚ್ಚವು ₹76,293 ಕೋಟಿಗಳಾಗಿದ್ದು ವೆಚ್ಚದಲ್ಲಿನ ಇಳಿಕೆ ₹4,237 ಕೋಟಿಗಳಷ್ಟಿತ್ತು (ಶೇಕಡ ಐದು). ವಾಸ್ತವ ವೆಚ್ಚದಲ್ಲಿನ ಇಳಿಕೆಯು ಸಾಮಾನ್ಯ ಸೇವೆಗಳು (₹3,860 ಕೋಟಿಗಳು) ಮತ್ತು ಸಹಾಯಾನುದಾನ ಮತ್ತು ವಂತಿಗೆ (₹1,219 ಕೋಟಿಗಳು)ಗಳಲ್ಲಿ ಉಂಟಾಗಿತ್ತು. ಸಾಮಾಜಿಕ ಸೇವೆಗಳು (₹152 ಕೋಟಿಗಳು) ಮತ್ತು ಆರ್ಥಿಕ ಸೇವೆಗಳಲ್ಲಿ (₹690 ಕೋಟಿಗಳು) ಅಂದಾಜುಗಳಿಗಿಂತ ವೆಚ್ಚವು ಅಧಿಕವಾಗಿತ್ತು.

ಬಡ್ಡಿ ಪಾವತಿಗಳನ್ನು ₹7,500 ಕೋಟಿಗಳು ಎಂದು ಅಂದಾಜಿಸಲಾಗಿದ್ದು ವಾಸ್ತವ ವೆಚ್ಚವು ಪ್ರಧಾನ ಲೆಕ್ಕಶೀರ್ಷಿಕೆ -2049ರಡಿ ₹6,833 ಕೋಟಿಗಳು ಎಂದು ದಾಖಲಿಸಿದೆ. ಬಡ್ಡಿಪಾವತಿ ವೆಚ್ಚವು ಕೆಲವು ಕಂಪನಿಗಳ/ನಿಗಮಗಳ (ವಿಶೇಷ ಉದ್ದೇಶಸಾಧನಗಳು) ಸಾಲಗಳು ಮೇಲಿನ ಬಡ್ಡಿ (₹254 ಕೋಟಿ), ಪ್ರಧಾನ ಶೀರ್ಷಿಕೆ 3604-ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪರಿಹಾರ ಮತ್ತು ಹಂಚಿಕೆಗಳಡಿ ಲೆಕ್ಕ ಹಾಕಿದ ₹367 ಕೋಟಿಗಳು ಇವು ರಾಜ್ಯಸರ್ಕಾರ ನೀಡಿದ ಖಾತರಿಗಳ ಮೇಲೆ ರಾಜ್ಯದ ಆಯವ್ಯಯದ ಹೊರಗೆ ಈ ಸಂಸ್ಥೆಗಳು ಮಾಡಿದ ಸಾಲಗಳು-ಇವುಗಳ ಮೇಲಿನ ₹621 ಕೋಟಿಗಳ ಬಡ್ಡಿಯನ್ನು ಒಳಗೊಂಡಿಲ್ಲ. ಆದರೆ, ಈ ಪಾವತಿಗಳನ್ನು ರಾಜಸ್ವ ಲೆಕ್ಕದಡಿ ವೆಚ್ಚವೆಂದು ಲೆಕ್ಕಹಾಕಲಾಗಿದೆ.

ಸಾಲ ಮತ್ತು ಮುಂಗಡಗಳೂ ಸೇರಿದಂತೆ ಬಂಡವಾಳ ವೆಚ್ಚವನ್ನು ₹16,542 ಕೋಟಿಗಳೆಂದು ಅಂದಾಜಿಸಿದ್ದು ವಾಸ್ತವ ವೆಚ್ಚವು ₹16,581 ಕೋಟಿಗಳಷ್ಟಿತ್ತು.

ರಾಜಸ್ವ ಹೆಚ್ಚಳವನ್ನು ₹931 ಕೋಟಿಗಳೆಂದು ಅಂದಾಜಿಸಿದ್ದು ವಾಸ್ತವವಾಗಿ ₹1,883 ಕೋಟಿಗಳಷ್ಟಿತ್ತು. ವಿತ್ತೀಯ ಕೊರತೆಯನ್ನು ₹15,312 ಕೋಟಿಗಳೆಂದು ಪ್ರಕ್ಷೇಪಿಸಿದ್ದು ವಾಸ್ತವ ಕೊರತೆಯು ₹14,507 ಕೋಟಿಗಳಷ್ಟಿತ್ತು.

ರಾಜಸ್ವ ಸ್ವೀಕೃತಿಗಳ ಪ್ರಧಾನ ಆಕರವು ರಾಜ್ಯದ ಸ್ವಂತ ತೆರಿಗೆ ಆದಾಯವಾಗಿದ್ದು ಇದು ಶೇಕಡ 69ರಷ್ಟಿತ್ತು. 2012-13ರಲ್ಲಿ ತೆರಿಗೆಯೇತರ ಆದಾಯವೂ ಸೇರಿದಂತೆ ರಾಜ್ಯದ ಸ್ವಂತ ಸಂಪನ್ಮೂಲಗಳು ಸುಮಾರು ಶೇಕಡ 74ರಷ್ಟಿತ್ತು. ನಾಲ್ಕು ಪ್ರಮುಖ ತೆರಿಗೆ ಆದಾಯ ಶೀರ್ಷಿಕೆಗಳು ಮತ್ತು ಎರಡು ತೆರಿಗೆಯೇತರ ಆದಾಯ ಶೀರ್ಷಿಕೆಗಳ ಆಯವ್ಯಯ ಅಂದಾಜುಗಳ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸಗಳನ್ನು ಕಾರಣಗಳೊಂದಿಗೆ ಕೋಷ್ಟಕ 1.4ರಲ್ಲಿ ನೀಡಲಾಗಿದೆ.

ಕೋಷ್ಟಕ 1.4: ಆಯವ್ಯಯ ಮತ್ತು ವಾಸ್ತವಗಳ ನಡುವಿನ ವ್ಯತ್ಯಯ

(ಕೋಟಿ ರೂಪಾಯಿಗಳಲ್ಲಿ)

ಆದಾಯದ ಮೂಲ	ಆಯವ್ಯಯ ಅಂದಾಜು	ವಾಸ್ತವ ವೆಚ್ಚ	ಹೆಚ್ಚಳ (+) ಇಳಿಕೆ (-)	ವ್ಯತ್ಯಯಕ್ಕೆ ಕಾರಣಗಳು
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಿನ ತೆರಿಗೆಗಳು	27,735	28,414	679	ಇಲಾಖೆಯ ಸಮಗ್ರ ಗಣಕೀಕೃತ ಕಾರ್ಯಕ್ರಮಕ್ಕೆ ತೆರಿಗೆದಾರರಿಂದ ಧನಾತ್ಮಕ ಪ್ರತಿಕ್ರಿಯೆ ದೊರೆತದ್ದು ಮೂಲ ಕಾರಣ. ಇಲಾಖೆಯ ಹೆಚ್ಚಿನ ಸೇವೆಗಳು ಗಣಕಜಾಲದ ಮೂಲಕ ದೊರೆಯುವಂತಾಗಿರುವುದರಿಂದ ತೆರಿಗೆಯ ಅನುಸರಣಾಕ್ರಮವು ಬಹಳ ಉತ್ತಮವಾಗಿದೆ.
ರಾಜ್ಯ ಅಬಕಾರಿ	10,775	11,070	295	ತಯಾರಿಕಾ ಮತ್ತು ಮಾರಾಟ ಘಟಕಗಳ ಮೇಲಿನ ಗಸ್ತು ಹಾಗೂ ಪಹರೆಯನ್ನು ತೀವ್ರಗೊಳಿಸಿರುವುದು ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯ ಮಾರಾಟದಿಂದ ಬಂದ ಆದಾಯದಲ್ಲಿ ಆರೋಗ್ಯಕರ ಬೆಳವಣಿಗೆಯಾಗಿದೆ. ಇಲಾಖೆಯ ಪರಿಣಾಮಕಾರಿ ಜಾರಿಗಾಗಿ ವಲಯ ಮಟ್ಟದ ಗಣಕೀಕರಣ, ನಿಸ್ಸಂತು, ಜಿಪಿಎಸ್ ಸೆಟ್ಪುಗಳು, ಗುಂಡಿನ ಆಯುಧಗಳು ಮತ್ತು ಆಧುನಿಕ ವಾಹನಗಳನ್ನು ಒದಗಿಸುವ ಮೂಲಕ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಸ್ತಾಪಿಸಿದೆ.
ಮುದ್ರಾಂಕ ಮತ್ತು ನೋಂದಣಿ	5,200	5,225	25	ದಾಖಲೆಗಳ ನೋಂದಣಿಯಲ್ಲಿ ಹೆಚ್ಚಿನ ಅನುಪಾಲನೆ ಹಾಗೂ ನವೆಂಬರ್ 2011ರಲ್ಲಿ ಮಾರ್ಗಸೂಚಿ ಮೌಲ್ಯಗಳ ಮೇಲ್ಪರಿಶೀಲನೆ ಪರಿಷ್ಕರಣೆಯಿಂದಾಗಿ ಗುರಿಯನ್ನೂ ಸಾಧಿಸಲಾಗಿತ್ತು.
ಮೋಟಾರು ವಾಹನಗಳ ಮೇಲಿನ ತೆರಿಗೆ	3,350	3,830	480	ಆದಾಯವು ವಾಹನಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ತಕ್ಕಂತೆ ಹೆಚ್ಚಾಗಿದೆ. ಸ್ಕಾರ್ಟ್‌ಕಾರ್ಡ್ ಚಾಲನಾ ಪರವಾನಗಿ ಮತ್ತು ನೋಂದಣಿ ಪತ್ರಗಳನ್ನು ನೀಡುವುದನ್ನು, ತೆರಿಗೆ ಸಂಗ್ರಹಣೆಯನ್ನು ಗಣಕೀಕೃತಗೊಳಿಸಲಾಗಿದ್ದು, ಉತ್ತಮ ಅನುಪಾಲನೆ ಮತ್ತು ಪಾರದರ್ಶಕತ್ವವನ್ನು ಸಾಧಿಸಲಾಗಿದೆ.



ಆದಾಯದ ಮೂಲ	ಆಯವ್ಯಯ ಅಂದಾಜು	ವಾಸ್ತವ ವೆಚ್ಚ	ಹೆಚ್ಚಳ (+) ಇಳಿಕೆ (-)	ವ್ಯತ್ಯಯಕ್ಕೆ ಕಾರಣಗಳು
ಭಾರಿ ಮತ್ತು ಸಣ್ಣ ಖನಿಜಗಳ ಮೇಲಿನ ರಾಜಧನ	1,498	1,494	(-4)	
ಬಡ್ಡಿ ಸ್ವೀಕೃತಿಗಳು	250	779	529	ಹಿಂದಿನ ವರ್ಷಗಳ ರಾಜ್ಯದ ಹಣಕಾಸು ವ್ಯವಹಾರಗಳ ಮೇಲಿನ ವರದಿಯಲ್ಲಿ ಸೂಚಿಸಿದಂತೆ 14 ದಿನಗಳ ಟ್ರಿಜರಿ ಬಿಲ್ಲುಗಳಿಗೆ ಬದಲಾಗಿ 91 ದಿನಗಳ ಟ್ರಿಜರಿ ಬಿಲ್ಲುಗಳಲ್ಲಿನ ಹೂಡಿಕೆ ಮತ್ತು ಭಾರತೀಯ ರಿಜರ್ವ್ ಬ್ಯಾಂಕಿನ ಸಲಹೆಗಳಿಂದ ಉಂಟಾಗಿದೆ.

ಆಕರ: ಮಧ್ಯಮಾವಧಿ ವಿತ್ತೀಯ ಯೋಜನೆ ಮತ್ತು ಆಯವ್ಯಯ ಪತ್ರಗಳು.

ರಾಜಸ್ವ ವೆಚ್ಚವು ಮುಖ್ಯವಾಗಿ ಕೇಂದ್ರ ಸಚಿವಾಲಯಗಳಿಂದ ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ರಾಜ್ಯ ಆಯವ್ಯಯದ ಹೊರಗೆ ಮಾಡಿದ ನೇರ ಬಿಡುಗಡೆಗಳ ಹೊಂದಾಣಿಕೆ ಮಾಡದಿದ್ದರಿಂದ ಆಯವ್ಯಯ ಅಂದಾಜುಗಳಿಗಿಂತ ಕಡಿಮೆಯಾಗಿದೆ. ಆಯವ್ಯಯವು ₹4,010 ಕೋಟಿಗಳ ವೆಚ್ಚದ ಹೊಂದಾಣಿಕೆಯ ಅವಕಾಶವನ್ನು ಒಳಗೊಂಡಿತ್ತು. ಲೆಕ್ಕವಿಧಾನವು ಸರಿಯಿಲ್ಲದ ಕಾರಣದಿಂದ ಲೆಕ್ಕಗಳಲ್ಲಿ ಈ ಹೊಂದಾಣಿಕೆಯನ್ನು ಮಾಡಲಾಗಿಲ್ಲ.

### 1.1.4 ಮಹಿಳಾ ಉದ್ದೇಶಿತ ಆಯವ್ಯಯ

ರಾಜ್ಯದ ಮಹಿಳಾ ಉದ್ದೇಶಿತ ಆಯವ್ಯಯವು ಸಮಗ್ರ ಆಯವ್ಯಯದೊಳಗೆ ಮಹಿಳೆಯರಿಗಾಗಿ ಪೂರ್ಣವಾದ ಅಥವಾ ಭಾಗಶಃ ಸೌಲಭ್ಯ ದೊರಕಿಸಿಕೊಡಲು ರೂಪಿಸಿದ ಕಾರ್ಯಕ್ರಮಗಳ ವೆಚ್ಚದ ಪ್ರಸ್ತಾವನೆಯನ್ನು ಸೂಚಿಸುತ್ತದೆ. ಹಣಕಾಸು ಮಂತ್ರಿಗಳ ಪ್ರಸ್ತಾವನೆಯ (ಆಯವ್ಯಯ ಭಾಷಣ 2006-07) ಆಧಾರದ ಮೇರೆಗೆ ರಾಜ್ಯ ಸರ್ಕಾರವು ಮಹಿಳಾ ಉದ್ದೇಶಿತ ಆಯವ್ಯಯ ಕೋಶವನ್ನು ಸ್ಥಾಪಿಸಿತು (ಜನವರಿ 2007) ಹಾಗೂ 2007-08ರಿಂದ ಮಹಿಳಾ ಉದ್ದೇಶಿತ ಆಯವ್ಯಯವನ್ನು ಪ್ರಾರಂಭಿಸಿತು. ಮಹಿಳಾ ಉದ್ದೇಶಿತ ಆಯವ್ಯಯದಲ್ಲಿನ ವರ್ಷವಾರು ಹಂಚಿಕೆಗಳನ್ನು ಕೋಷ್ಟಕ 1.5 ರಲ್ಲಿ ನೀಡಲಾಗಿದೆ.

ಕೋಷ್ಟಕ 1.5: 2008-13ರಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದ ಹಂಚಿಕೆಗಳು

(ಕೋಟಿ ರೂಪಾಯಿಗಳಲ್ಲಿ)

ವರ್ಷ	ವರ್ಗವಾರು ಆಯವ್ಯಯ			ವರ್ಗವಾರು ವೆಚ್ಚ			ಬೇಡಿಕೆಗಳ ವ್ಯಾಪ್ತಿ
	ವರ್ಗ ಎ*	ವರ್ಗ ಬಿ^	ಒಟ್ಟು	ವರ್ಗ ಎ*	ವರ್ಗ ಬಿ^	ಒಟ್ಟು	
2008-09	661.77	20,764.82	21,426.59	637.92	19,470.44	20,108.36	25
2009-10	845.10	22,285.31	23,130.41	645.22	21,818.97	22,464.19	27
2010-11	870.70	25,417.95	26,288.65	924.30	25,700.05	26,624.35	27
2011-12	854.54	30,228.05	31,082.59	1,454.15	34,923.16	36,377.31	27
2012-13	1,059.36	44,647.43	46,156.79	2,060.13	46,197.39	48,257.52	27

\*ಹಂಚಿಕೆಯ ಶೇಕಡ 100ರಷ್ಟನ್ನು ಮಹಿಳೆಯರ ಸೌಲಭ್ಯಕ್ಕಾಗಿ ರೂಪಿಸಲಾಗಿರುವ ಯೋಜನೆಗಳಿಗೆ ಆಯವ್ಯಯ ಹಂಚಿಕೆಗಳು.

^ಹಂಚಿಕೆಗಳ ಶೇಕಡ 30ರಷ್ಟು ಮೊತ್ತವು ಮಹಿಳೆಯರ ಸೌಲಭ್ಯಕ್ಕಾಗಿ ರೂಪಿಸಲಾಗಿರುವ ಯೋಜನೆಗಳಿಗೆ ಆಯವ್ಯಯ ಹಂಚಿಕೆಗಳು 2012-13ರ ಅಂಕಿಗಳು ಪರಿಷ್ಕೃತ ಅಂದಾಜುಗಳ ಅಂಕಿಗಳಾಗಿವೆ ಮತ್ತು ವಾಸ್ತವ ಅಂಕಿಗಳಲ್ಲ.

2012-13ರಲ್ಲಿ ವರ್ಗ 'ಎ' ಅಡಿ ಮೂರು ಹೊಸ ಯೋಜನೆಗಳನ್ನು ಮತ್ತು 'ಬಿ'ವರ್ಗದಡಿ 36 ಹೊಸ ಯೋಜನೆಗಳನ್ನು ಸೇರಿಸಲಾಗಿತ್ತು.

ಮಹಿಳಾ ಉದ್ದೇಶಿತ ಆಯವ್ಯಯ ಕೋಶವು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಮಹಿಳಾ ಉದ್ದೇಶಿತ ಆಯವ್ಯಯದ ಅನುಷ್ಠಾನವನ್ನು ಮಾಡಬೇಕಿದ್ದು, ಇದರ ಪ್ರಭಾವದ ಪರಿವೀಕ್ಷಣೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಲಾಗಿದೆ. 2008-13ರ ಅವಧಿಯಲ್ಲಿ ಇದರ ಕಾರ್ಯದ ಅಧ್ಯಯನದಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಕೋಶವು ವರ್ಗ 'ಎ' ಮತ್ತು ವರ್ಗ 'ಬಿ'ಗಳ ಅಗತ್ಯತೆಯನ್ನು ಪರಿಗಣಿಸಿ ಆಯವ್ಯಯವನ್ನು ಒದಗಿಸುವ ಕಾರ್ಯದಲ್ಲಿ ತೊಡಗಿರುವುದಿಲ್ಲ. ಆದರೆ ಹಣಕಾಸು ಇಲಾಖೆಯಲ್ಲಿನ ವಿತ್ತೀಯ ಕಾರ್ಯನೀತಿ ಸಂಸ್ಥೆಯು ಅನುಭೋಗ ಇಲಾಖೆಗಳ ಅಗತ್ಯತೆಗಳ ಆಯವ್ಯಯವನ್ನು ರೂಪಿಸುವಲ್ಲಿ ಪಾತ್ರ ವಹಿಸಿದೆ. ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದ ಮೂಲಕ 2013-14ರಲ್ಲಿ ಒಂದು ಯೋಜನೆಯು (ಸಾಂತ್ವನ ಯೋಜನೆ) ಮೌಲ್ಯಮಾಪನಕ್ಕೆ ಆಯ್ಕೆಯಾಗಿದ್ದು, ಅಧ್ಯಯನ ವರದಿಯು ಇನ್ನೂ ಸಲ್ಲಿಕೆಯಾಗಿಲ್ಲ. ಯೋಜನಾ ಮಂಡಳಿಯು ಕರ್ನಾಟಕದಲ್ಲಿ ಮಹಿಳೆಯರ ಸ್ಥಿತಿಗತಿಯ ಅಧ್ಯಯನವನ್ನು ಸಾಮಾಜಿಕ-ಆರ್ಥಿಕ ಬದಲಾವಣಾ ಸಂಸ್ಥೆಗೆ ವಹಿಸಿಕೊಟ್ಟಿದ್ದು, ಸಂಸ್ಥೆಯು ಪ್ರಾಥಮಿಕ ದತ್ತಾಂಶವನ್ನು ಸಂಗ್ರಹಿಸಲು ಏಳು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿತ್ತು. ಈ ಅಧ್ಯಯನವು 10 ಇಲಾಖೆಗಳು ಅನುಷ್ಠಾನಗೊಳಿಸಿದ 23 ಯೋಜನೆಗಳನ್ನು ಒಳಗೊಂಡಿತ್ತು.

ರಾಜ್ಯಸರ್ಕಾರವು, ಮಹಿಳಾ ಉದ್ದೇಶಿತ ಆಯವ್ಯಯ ಕೋಶವು ವಿಶ್ಲೇಷಣೆಯನ್ನು ಹಾಗೂ ವಿಶ್ಲೇಷಣಾತ್ಮಕ ಮಾಹಿತಿಗಳನ್ನು ಬಲಪಡಿಸುವುದಕ್ಕಾಗಿ ಎಂಪಿಐಸಿ ನಮೂನೆಯನ್ನು ಉತ್ತಮಪಡಿಸಿತ್ತು ಹಾಗೂ ಯೋಜನೆಗಳ ವರ್ಗೀಕರಣ ಸ್ಥಿರೀಕರಣಕ್ಕಾಗಿ, ಹಂಚಿಕೆಯ ಪ್ರಭಾವ ನಿರ್ಧಾರಣೆಗೆ ಮತ್ತು ಹಂಚಿಕೆಯ ವಿಶ್ಲೇಷಣೆಗಾಗಿ ಒಂದು ಸುತ್ತೋಲೆಯನ್ನು ಹೊರಡಿಸಿದೆ ಎಂಬುದಾಗಿ ತಿಳಿಸಿತ್ತು (ಜುಲೈ 2011). ಯೋಜನೆಗಳ ವರ್ಗೀಕರಣಕ್ಕೆ/ಪ್ರಭಾವ ವಿಶ್ಲೇಷಣೆಗಳ ದಾಖಲಾತಿಗಳಿಗಾಗಿ ತಯಾರಿಸಿದ ಎಂಪಿಐಸಿ ನಮೂನೆಗಳು, ಗಂಡು/ಹೆಣ್ಣು ಫಲಾನುಭವಿಗಳ ಪ್ರತ್ಯೇಕ ವಿವರಗಳು ಲಭ್ಯವಿಲ್ಲದಿದ್ದರಿಂದ ಉಪಯುಕ್ತವಾಗಲಿಲ್ಲ. ಅಲ್ಲದೆ, ಐಎಸ್‌ಇಪಿ ಬೆಂಗಳೂರು ಮತ್ತು ಸಾಮಾಜಿಕ ಅಧ್ಯಯನಗಳ ಟ್ರಸ್ಟ್ ಸಂಸ್ಥೆ ಬೆಂಗಳೂರಿನ ಸಹಯೋಗದಲ್ಲಿ ಕರ್ನಾಟಕದಲ್ಲಿ ಮಹಿಳೆಯರ ಸ್ಥಿತಿಯನ್ನು ಕುರಿತ ನಿಬಂಧ ಎಂಬ ಅಧ್ಯಯನವು ಪ್ರಾರಂಭವಾಗಿತ್ತು (ಮೇ 2011). ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಅಧ್ಯಯನದ ವರದಿಯು ಇನ್ನೂ ಸ್ವೀಕಾರವಾಗಿಲ್ಲ ಎಂದು ಹೇಳಿದೆ (ಜೂನ್ 2013).

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಶಾಸಕಾಂಗದ ಮುಂದೆ ಮಂಡಿಸಿದ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕೃಪರಿಶೋಧಕರ 2009-10ನೇ ಸಾಲಿನ ರಾಜ್ಯಹಣಕಾಸು ವ್ಯವಹಾರಗಳ ವರದಿಯ (ಡಿಸೆಂಬರ್ 2011) ಮೇಲಿನ ತನ್ನ 13ನೇ ವರದಿಯಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಎ ಮತ್ತು ಬಿ ವರ್ಗಗಳ ಯೋಜನೆಗಳ ಸರಿಯಾದ ಗುರುತಿಸುವಿಕೆ ಆಗಬೇಕು ಎಂದು ಶಿಫಾರಸ್ಸು ಮಾಡಿದೆ. ಶಿಫಾರಸ್ಸಿನ ಅನ್ವಯ ಮಹಿಳಾ ಉದ್ದೇಶಿತ ಆಯವ್ಯಯದಡಿ ಯೋಜನೆಗಳ ಗುರುತಿಸುವಿಕೆಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಒಂದು ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ (ಜೂನ್ 2013). ವಿಶೇಷ ಕಾರ್ಯಪಡೆಯು ಉಪಸಮಿತಿಗಳನ್ನು ರಚಿಸುವುದರೊಂದಿಗೆ ಮೊದಲ ಸಭೆಯ ದಿನಾಂಕದಿಂದ ಆರು ತಿಂಗಳೊಳಗೆ ಕೆಲಸವನ್ನು ಮುಗಿಸಲು ಸದಸ್ಯರನ್ನೂ ಆಯ್ಕೆ ಮಾಡಿಕೊಂಡಿದೆ.

ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯು (2012-13) ಇಲಾಖೆಗಳ ಸಮಾಲೋಚನೆಯೊಂದಿಗೆ ಪ್ರತಿವರ್ಷವೂ ವರ್ಗೀಕರಣವನ್ನು ಕ್ರಮಪಡಿಸಲು ಯತ್ನಿಸುತ್ತಿರುವುದಾಗಿ ಹೇಳಿದೆ. ರಾಜ್ಯ ಸರ್ಕಾರವು ಯೋಜನಾ ಇಲಾಖೆಯ ಮಾರ್ಗಸೂಚಿಗಳನ್ನು ಆಧರಿಸಿ ಫಲಿತಗಳನ್ನು ಕ್ರಮಬದ್ಧ ನಮೂನೆಗಳಲ್ಲಿ ಮತ್ತು ಪಾರದರ್ಶಕ ರೀತಿಯಲ್ಲಿ ಅಳಿಯುವ ಗುರಿಯಿಂದ 2011-12ರಲ್ಲಿ ಫಲಿತಾಂಶಗಳ ಚೌಕಟ್ಟಿನ ದಾಖಲೆಯನ್ನು ಪ್ರವೇಶಗೊಳಿಸಿದೆ. ಆದರೆ ಈ ದಾಖಲೆಯ ಅನುಷ್ಠಾನದಿಂದಾದ ಫಲಿತಾಂಶಗಳನ್ನು ಸೂಚಿಸಿಲ್ಲ.

ವಾಸ್ತವದಲ್ಲಿ ವಿಸ್ತರಿಸಬೇಕಾದ/ವಿಸ್ತರಿಸಿದ ಮಹಿಳಾ ಫಲಾನುಭವಿಗಳ ಸಂಖ್ಯೆಯನ್ನು ನಿರ್ಧರಿಸಲು ಯೋಜನೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲದಿರುವುದನ್ನು ರೇಷ್ಮೆ ಇಲಾಖೆಯಲ್ಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯು 2008-13ರ ಅವಧಿಗೆ ಪ್ರಧಾನ ಮಹಾಲೇಖಪಾಲಕರ (ಇ ಮತ್ತು ಆರ್‌ಎಸ್‌ಐ) 2014ರ ವರದಿ ಸಂಖ್ಯೆ 2 (ಕಂಡಿಕೆ 2.1.6.5)ರಲ್ಲಿ ಎತ್ತಿ ತೋರಿಸಿದೆ.

### 1.1.5 2012-13ನೇ ಸಾಲಿನ ಆಯವ್ಯಯದ ಪ್ರಮುಖ ಕಾರ್ಯನೀತಿಯ ಉಪಕ್ರಮಣಗಳು

2012-13ರಲ್ಲಿ ಎರಡನೆ ಬಾರಿಗೆ ಅನುಕ್ರಮವಾಗಿ ಒಂದು ಪ್ರತ್ಯೇಕ ಕೃಷಿ ಆಯವ್ಯಯವನ್ನು ಸಾಮಾನ್ಯ ಆಯವ್ಯಯದ ಜೊತೆಯಲ್ಲಿ ಶಾಸನ ಸಭೆಯಲ್ಲಿ ಮಂಡಿಸಲಾಯಿತು. ಕೃಷಿ ಮತ್ತು ಅದಕ್ಕೆ ಸಂಬಂಧಿತ ನೀರಾವರಿ ವಿಭಾಗಗಳಿಗೆ ₹19,660 ಕೋಟಿ ಹಾಗೂ ಇತರ ವಿಭಾಗಗಳಿಗೆ ₹67,595 ಕೋಟಿ ಮೊತ್ತವನ್ನು ಹಂಚಿಕೆ ಮಾಡಲಾಗಿದ್ದಿತು. ಆಯವ್ಯಯದಲ್ಲಿ ಪ್ರಕಟಿಸಲಾದ ಕೆಲವು ಪ್ರಮುಖ ಉಪಕ್ರಮಣಗಳನ್ನು ಅನುಬಂಧ 1.4ರಲ್ಲಿ ವಿವರಿಸಲಾಗಿದೆ ಮತ್ತು ಅವುಗಳ ಮೇಲೆ ತೆಗೆದುಕೊಂಡ ಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆಗಳಲ್ಲಿ ಅನುಷ್ಠಾನಕ್ಕೆ ಪ್ರಸ್ತಾಪಿಸಿದ ಕೆಲವು ಯೋಜನೆಗಳನ್ನು ಮತ್ತು ಅಂತಹ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳನ್ನು ಕೋಷ್ಟಕ 1.6ರಲ್ಲಿ ನೀಡಲಾಗಿದೆ.

ಕೋಷ್ಟಕ 1.6: ಸರ್ಕಾರವು ಕೈಗೊಂಡ ಕ್ರಮಗಳ ಮೇಲೆ ಲೆಕ್ಕಪರಿಶೋಧನೆಯು ಗಮನಿಸಿದ ಅಂಶಗಳು

ಕಂಡಿಕೆ ಸಂಖ್ಯೆ ಮತ್ತು ಆಯವ್ಯಯ ಭರವಸೆ ಮಾಡಲಾಗಿದ್ದ ವಾಗ್ಧಾನ	ಕ್ರಮ ತೆಗೆದುಕೊಂಡ ವರದಿಯಂತೆ ತೆಗೆದುಕೊಂಡ ಕ್ರಮ	ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾದ ಅಂಶಗಳು
ಕಬ್ಬಿಣ ಮತ್ತು ಅಯೋಡಿನ್ ಕೊರತೆಯ ಸಮಸ್ಯೆಯನ್ನು ಕಡಿಮೆಗೊಳಿಸಲು ಗಭೀಣಿಸ್ತೀಯರು ಮತ್ತು ಹಾಲುಣಿಸುವ ತಾಯಂದಿರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ದ್ವಿಗುಣ ಪುಷ್ಟಿಯ ಲವಣವನ್ನು ಉಚಿತವಾಗಿ ನೀಡುವುದು. ರಾಜ್ಯ ಸರ್ಕಾರದ ಎಲ್ಲಾ ಆಧಾರ ಮತ್ತು ಪೌಷ್ಟಿಕ ಕಾರ್ಯಕ್ರಮಗಳಲ್ಲಿ (ಶಾಲೆಗಳ ಮಧ್ಯಾಹ್ನದ ಊಟ, ಐಸಿಡಿಎಸ್ ನಂತಹ) ದ್ವಿಗುಣ ಪುಷ್ಟಿಯ ಲವಣವನ್ನು ಬಳಸಲಾಗುವುದು.	ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಮಾಲೋಚನೆಯೊಂದಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ದ್ವಿಗುಣ ಪುಷ್ಟಿಯ ಲವಣವನ್ನು ಉಚಿತವಾಗಿ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಇಲಾಖೆಯಿಂದ ವರದಿ ಬರಬೇಕಾಗಿದೆ.	ಆರ್ಥಿಕ ವರ್ಷದಲ್ಲಿ ಆಯವ್ಯಯ ಭರವಸೆಯನ್ನು ಅನುಷ್ಠಾನಗೊಳಿಸಿಲ್ಲ ಮತ್ತು ವಿಷಯವು ಪರಿಹಾರವಾಗದೆ ಉಳಿದಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೇಳಿದೆ. ಇದಕ್ಕೆ ನಿರ್ದಿಷ್ಟವಾದ ಕಾರಣಗಳನ್ನು ನೀಡಿಲ್ಲ.
ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯ ಒಟ್ಟು ಅಂದಾಜನ್ನು ₹7,200 ಕೋಟಿಗೆ ಹೆಚ್ಚಿಸಿದೆ. ಈ ಅಂದಾಜಿನೊಳಗೆ ಸಮಾಜ ಕಲ್ಯಾಣ ಇಲಾಖೆಯ ವಿಲೇವಾರಿಯಲ್ಲಿನ ಒಟ್ಟುಗೂಡಿಸಿದ ಮೊತ್ತವನ್ನು ₹1,250 ಕೋಟಿಗಳಿಗೆ ಹೆಚ್ಚಿಸಲಾಗುವುದು.	ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆಯಡಿಯಲ್ಲಿ ಒಟ್ಟುಗೂಡಿಸಿದ ₹1,250 ಕೋಟಿಗಳು.	2013 ಮಾರ್ಚ್ ಅಂತ್ಯಕ್ಕೆ ₹1,250 ಕೋಟಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ವಿಲೇವಾರಿಯಲ್ಲಿ ಇಡಲಾಗಿದ್ದು ಇದರಲ್ಲಿ ₹875 ಕೋಟಿಗಳನ್ನು ವಿಶೇಷ ಘಟಕ ಯೋಜನೆಗಾಗಿ ಮತ್ತು ₹375 ಕೋಟಿಗಳನ್ನು ಗಿರಿಜನ ಉಪಯೋಜನೆಗಾಗಿ ಮೀಸಲಿಡಲಾಗಿದೆ. ₹300.60 ಕೋಟಿಗಳ ಮೊತ್ತವು (ಶೇಕಡ 34.37) ವಿಶೇಷ ಘಟಕ ಯೋಜನೆಗಳ ನಿಧಿಗಳಡಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ವೈಯಕ್ತಿಕ ಶೇವಣಿ ಲೆಕ್ಕದಲ್ಲಿ ಬಳಕೆಯಾಗದೆ ಉಳಿದಿರುವುದನ್ನು ಗಮನಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ಪ್ರತಿ ಕಂದಾಯ ವಿಭಾಗದಲ್ಲೂ ಎರಡರಂತೆ ಎಂಟು ಅಟಲ್ ಬಿಹಾರಿ ವಾಜಪೇಯಿ ಶಾಲೆಗಳನ್ನು ಪ್ರತಿ ಶಾಲೆಗೆ ₹10ಕೋಟಿ ವೆಚ್ಚದಲ್ಲಿ ಆರಂಭಿಸಲಾಗುವುದು.	10 ಹೆಚ್ಚುವರಿ ಅಟಲ್ ಬಿಹಾರಿ ವಾಜಪೇಯಿ ಶಾಲೆಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಪ್ರತಿ ಕಂದಾಯ ವಿಭಾಗದಲ್ಲೂ ಶಾಲೆಗಳನ್ನು ಸ್ಥಾಪಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ.	ಈ ಉದ್ದೇಶಕ್ಕಾಗಿ ಕೇವಲ ₹2ಕೋಟಿಗಳನ್ನು ಮಾತ್ರ ಹಂಚಿಕೆ ಮಾಡಲಾಗಿದ್ದು 2012-13ರ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳನ್ನು ಪ್ರಾರಂಭಿಸಿರುವುದಿಲ್ಲ. ಶಾಲೆಗಳನ್ನು 2013-14ರ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ.
ಸಫಾಯಿ ಕರ್ಮಚಾರಿಗಳ ಸಮಗ್ರ ಅಭಿವೃದ್ಧಿಗಾಗಿ ಸಫಾಯಿ ಕರ್ಮಚಾರಿ ಆಯೋಗವನ್ನು ರಚಿಸಲಾಗುವುದು	ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗವನ್ನು ರಚಿಸುವ ಅಧಿಸೂಚನೆಯನ್ನು ಹೊರಡಿಸಲಾಗಿದೆ.	ಸರ್ಕಾರಿ ಆದೇಶದಂತೆ ಆಯೋಗವನ್ನು ರಚಿಸಲಾಗಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ವೈಯಕ್ತಿಕ ಶೇವಣಿ ಲೆಕ್ಕದ ವಿಶ್ಲೇಷಣೆಯಲ್ಲಿ ಕಂಡುಬಂದಂತೆ ಸಮಿತಿಯ ರಚನೆಗಾಗಿ ಬಿಡುಗಡೆ ಮಾಡಲಾದ ₹50 ಲಕ್ಷಗಳ ಮೊತ್ತವು ಬಳಕೆಯಾಗದೆ ಉಳಿದಿರುವುದು ಕಂಡುಬಂದಿದೆ.
ಅರಣ್ಯ ಪ್ರದೇಶಗಳಲ್ಲಿನ ಕುಟುಂಬಗಳ ಪುನರ್ವಸತಿ ರಾಷ್ಟ್ರೀಯ ಉದ್ಯಾನವನಗಳಲ್ಲಿ ಅಭಯಾರಣ್ಯಗಳಲ್ಲಿ ಮತ್ತು ಇತರ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ, ವನ್ಯ ಮೃಗಗಳ ದಾಳಿಯಿಂದ ರಕ್ಷಣೆ ಒದಗಿಸಲು ಅಂತಹ ಕುಟುಂಬಗಳು ಸ್ವಯಂಪ್ರೇರಿತರಾಗಿ ಬೇರೆ ಕಡೆ ಸ್ಥಳಾಂತರಿಸಬೇಕಾಗುತ್ತದೆ. ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಸಮಾಜ ಕಲ್ಯಾಣ ಇಲಾಖೆಯ ಒಟ್ಟುಗೂಡಿಸಿದ ನಿಧಿಯಿಂದ ₹10ಕೋಟಿಗಳ ಅನುದಾನವನ್ನು ಒದಗಿಸಲಾಗುವುದು. ಈ ವರ್ಷ ಈ ಕಾರ್ಯವನ್ನು ಹಾಸನ ಮತ್ತು ಸಕಲೇಶಪುರಗಳಲ್ಲಿ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.	ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಬಂದಿರುವ ಪ್ರಸ್ತಾವನೆಯನ್ನು ಪರಿಗಣಿಸಲಾಗುತ್ತಿದೆ.	ಜಿಲ್ಲಾಧಿಕಾರಿ, ಮೈಸೂರು ಮತ್ತು ಜಿಲ್ಲಾಧಿಕಾರಿ, ಕೊಡಗು ಇವರಿಗೆ ಯೋಜನೆ ಅನುಷ್ಠಾನಕ್ಕಾಗಿ ಕೇವಲ ₹4.70ಲಕ್ಷಗಳನ್ನು ಮಾತ್ರ ಆರ್ಥಿಕ ವರ್ಷದ ಕೊನೆಯ ದಿನದಂದು ವಿತರಣೆ ಮಾಡಲಾಗಿದೆ.

## 1.2 ರಾಜ್ಯದ ಸಂಪನ್ಮೂಲಗಳು


### 1.2.1. ವಾರ್ಷಿಕ ಲೆಕ್ಕಗಳ ಪ್ರಕಾರ ರಾಜ್ಯದ ಸಂಪನ್ಮೂಲಗಳು

ರಾಜಸ್ವ ಮತ್ತು ಬಂಡವಾಳಗಳು ಸ್ವೀಕೃತಿಗಳ ಎರಡು ಹರಿವುಗಳಾಗಿದ್ದು, ರಾಜ್ಯ ಸರ್ಕಾರದ ಸಂಪನ್ಮೂಲಗಳ ಆಕರವಾಗಿವೆ. ರಾಜಸ್ವ ಸ್ವೀಕೃತಿಗಳು ತೆರಿಗೆ ಆದಾಯಗಳು, ತೆರಿಗೆಯೇತರ ಆದಾಯಗಳು, ಕೇಂದ್ರ ಸುಂಕ ತೆರಿಗೆಗಳಲ್ಲಿನ ರಾಜ್ಯದ ಪಾಲು ಮತ್ತು ಸಹಾಯಾನುದಾನ ಮತ್ತು ವಂತಿಗಳನ್ನು ಹೊಂದಿದೆ. ಬಂಡವಾಳ ಸ್ವೀಕೃತಿಯು ಹೂಡಿಕೆಗಳ ಹಿಂಪಡೆತ, ಸಾಲ ಮತ್ತು ಮುಂಗಡಗಳ ವಸೂಲಿ ಆಂತರಿಕ ಮೂಲಗಳಿಂದ ಮಾರುಕಟ್ಟೆ ಸಾಲಗಳು, ಹಣಕಾಸು ಸಂಸ್ಥೆ ವಾಣಿಜ್ಯ ಬ್ಯಾಂಕುಗಳಿಂದ ಸಾಲಗಳು, ಋಣ ಸ್ವೀಕೃತಿಗಳು, ಹೂಡಿಕೆಗಳ ಹಿಂಪಡೆತದಿಂದ ಬಂದ ಉತ್ಪನ್ನಗಳು ಮುಂತಾದ ಇತರ ಬಂಡವಾಳ ಸ್ವೀಕೃತಿಗಳನ್ನು ಹೊಂದಿದೆ ಮತ್ತು ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳ ಜೊತೆಗೆ ಸಾರ್ವಜನಿಕ ಲೆಕ್ಕದಲ್ಲಿ ವಿತರಣೆಯಾದ ನಂತರ ಉಳಿದ ಮೊತ್ತಗಳನ್ನೂ ಸಹ ಸರ್ಕಾರವು ತನ್ನ ಕೊರತೆಗಳನ್ನು ತುಂಬಿಕೊಳ್ಳಲು ಬಳಸಿಕೊಳ್ಳುತ್ತದೆ. ಕೋಷ್ಟಕ 1.2ರಲ್ಲಿ ಪ್ರಸ್ತುತ ವರ್ಷದಲ್ಲಿ ಸರ್ಕಾರದ ವಾರ್ಷಿಕ ಹಣಕಾಸು ಲೆಕ್ಕಗಳಲ್ಲಿ ದಾಖಲಿಸಿರುವಂತೆ ಸ್ವೀಕೃತಿ ಮತ್ತು ಬಟವಾಡೆಗಳನ್ನು ನೀಡಲಾಗಿದೆ. ನಕ್ಷೆ 1.1ರಲ್ಲಿ 2012-




13ರಲ್ಲಿನ ರಾಜ್ಯದ ಆಯವ್ಯಯ ಅಂದಾಜುಗಳಿಗೆ ಪ್ರತಿಯಾಗಿ ವಿವಿಧ ವಿತ್ತೀಯ ವ್ಯತ್ಯಯಗಳ ವಾಸ್ತವ ಚಿತ್ರವನ್ನು ನೀಡಲಾಗಿದೆ. ಮುಂದುವರಿದು, ನಕ್ಷೆ 1.2ರಲ್ಲಿ ಪ್ರಸಕ್ತ ವರ್ಷದಲ್ಲಿ ರಾಜ್ಯದ ಸಂಪನ್ಮೂಲಗಳ ಸಂಯೋಜನೆಯನ್ನು ತೋರಿಸಲಾಗಿದೆ.

ನಕ್ಷೆ 1.2: ಸಂಪನ್ಮೂಲಗಳ ಅಂಗಗಳು ಮತ್ತು ಉಪ-ಅಂಗಗಳು




ನಕ್ಷೆ 1.3ರಲ್ಲಿ 2008-13ರ ಅವಧಿಯಲ್ಲಿ ಸ್ವೀಕೃತಿಗಳ ವಿವಿಧ ಅಂಗಗಳ ಪ್ರವೃತ್ತಿಯನ್ನು ಮತ್ತು ನಕ್ಷೆ 1.4ರಲ್ಲಿ 2012-13ನೇ ಸಾಲಿನಲ್ಲಿ ರಾಜ್ಯದ ಸಂಪನ್ಮೂಲಗಳ ಅಂಗಗಳ ಸಂಯೋಜನೆಯನ್ನು ನೀಡಲಾಗಿದೆ.

ಒಟ್ಟಾರೆ ಸ್ವೀಕೃತಿಗಳು (ಸಾದಿಲ್ವಾರು ನಿಧಿ ಸ್ವೀಕೃತಿಗಳನ್ನು ಹೊರತುಪಡಿಸಿ) 2008-09ರಲ್ಲಿದ್ದ ₹57,941 ಕೋಟಿಯಿಂದ 2012-13ರಲ್ಲಿ ₹97,503 ಕೋಟಿಗೆ ಏರಿತು, ಹೆಚ್ಚಳವು ಶೇಕಡ 68ರಷ್ಟು. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಸ್ವೀಕೃತಿಗಳು ₹9,817 ಕೋಟಿಯಷ್ಟು ಹೆಚ್ಚಳಗೊಂಡಿತ್ತು (ಶೇಕಡ 11).



#ಸಾದಿಲ್ವಾರು ನಿಧಿ ಸ್ವೀಕೃತಿಗಳನ್ನು ಹೊರತುಪಡಿಸಿ



ಆಕರ: ಹಣಕಾಸು ಲೆಕ್ಕಗಳು.

2012-13ರಲ್ಲಿ ಒಟ್ಟಾರೆ ಸ್ವೀಕೃತಿಗಳಲ್ಲಿ ರಾಜಸ್ವ ಸ್ವೀಕೃತಿಯ ಪಾಲು ಶೇಕಡ 80ರಷ್ಟಿದ್ದು, ಮುಂದಿನ ವಿವರಗಳನ್ನು ಕಂಡಿಕೆ 1.3ರಲ್ಲಿ ಒದಗಿಸಲಾಗಿದೆ.

ಬಂಡವಾಳ ಸ್ವೀಕೃತಿಗಳು 2008-09ರಲ್ಲಿನ ₹8,830 ಕೋಟಿಯಿಂದ 2012-13ರಲ್ಲಿ ₹13,656 ಕೋಟಿಗೆ ಏರಿ ಶೇಕಡ 55ರಷ್ಟು ಹೆಚ್ಚಳಗೊಂಡವು. 2012-13ರಲ್ಲಿ ಬಂಡವಾಳ ಸ್ವೀಕೃತಿಗಳು ಒಟ್ಟು ಸ್ವೀಕೃತಿಗಳ ಶೇಕಡ 14ರಷ್ಟಿದ್ದವು. ಬಂಡವಾಳ ಸ್ವೀಕೃತಿಗಳ ಪ್ರಮುಖ ಅಂಗವಾಗಿರುವ ಋಣ ಸ್ವೀಕೃತಿಗಳು ಪ್ರಸಕ್ತ ಸಾಲಿನಲ್ಲಿ ₹4,107 ಕೋಟಿಯಷ್ಟು ಹೆಚ್ಚಳಗೊಂಡವು. ಆಂತರಿಕ ಋಣ ಮತ್ತು ಭಾರತ ಸರ್ಕಾರದಿಂದ ಸಾಲಗಳು ಹಾಗೂ ಮುಂಗಡಗಳು, ಋಣ ಸ್ವೀಕೃತಿಗಳ ಎರಡು ಅಂಗಗಳಾಗಿದ್ದು ಒಟ್ಟಾರೆ ಋಣ ಸ್ವೀಕೃತಿಗಳಲ್ಲಿ ಅವುಗಳ ಪಾಲು ಕ್ರಮವಾಗಿ ಶೇಕಡ 90 ಹಾಗೂ ಶೇಕಡ 10 ಆಗಿದ್ದಿತು. 2012-13ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಆಂತರಿಕ ಋಣ ಸ್ವೀಕೃತಿಗಳಲ್ಲಿ ಶೇಕಡ 50ರಷ್ಟು ಹೆಚ್ಚಳವಿದ್ದರೆ ಸಾಲಗಳು ಮತ್ತು ಮುಂಗಡಗಳಲ್ಲಿ ಶೇಕಡ ಆರರಷ್ಟು ಹೆಚ್ಚಳ ಇದ್ದಿತು.

ಋಣ ಸ್ವೀಕೃತಿಗಳಲ್ಲದೇ ಬಂಡವಾಳ ಸ್ವೀಕೃತಿಗಳು, ಸಾಲಗಳು ಮತ್ತು ಮುಂಗಡಗಳ ವಸೂಲಾತಿ ಹಾಗೂ ಭೂಮಿ ಮಾರಾಟಗಳ ಮೂಲಕದ ಸ್ವೀಕೃತಿಗಳ (ಇತರೆ ಬಂಡವಾಳ ಸ್ವೀಕೃತಿಗಳು)ನ್ನು ಒಳಗೊಂಡಿದೆ. 2012-13ರಲ್ಲಿ ಋಣೇತರ ಬಂಡವಾಳ ಸ್ವೀಕೃತಿಗಳು ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇಕಡ 42ರಷ್ಟು ಋಣಾತ್ಮಕ ಹೆಚ್ಚಳವನ್ನು ತೋರಿಸಿದ್ದವು.

ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು, ಯಾವ ಸ್ವೀಕೃತಿಗಳಿಗೆ ಸರ್ಕಾರವು ಸಾರ್ವಜನಿಕ ಹಣಕ್ಕೆ ಬ್ಯಾಂಕರ್/ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತದೆಯೋ ಆ ಸ್ವೀಕೃತಿಗಳನ್ನು ಉಲ್ಲೇಖಿಸುತ್ತದೆ. 2008-13ರ ಅವಧಿಯಲ್ಲಿ ಒಟ್ಟು ಸ್ವೀಕೃತಿಗಳಿಗೆ ಅದು ಸರಾಸರಿ ಶೇಕಡ 10ರಷ್ಟಿತ್ತು. ನಿವ್ವಳ ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು 2008-09ರಲ್ಲಿ ₹5,821 ಕೋಟಿ ಇದ್ದುದು 2012-13ರಲ್ಲಿ ₹5,671 ಕೋಟಿಗೆ ಇಳಿದು 2011-12ಕ್ಕೆ ಹೋಲಿಸಿದರೆ ಶೇಕಡ 31ರಷ್ಟು ಋಣಾತ್ಮಕ ವೃದ್ಧಿಯನ್ನು ಸೂಚಿಸಿದೆ.

### 1.2.2 ಕೇಂದ್ರ ಸರ್ಕಾರವು ರಾಜ್ಯದ ಅನುಷ್ಠಾನ ಸಂಸ್ಥೆಗಳಿಗೆ ರಾಜ್ಯ ಆಯವ್ಯಯದ ಹೊರಗೆ ಬಿಡುಗಡೆ ಮಾಡಿದ ಮೊತ್ತಗಳು

ಭಾರತ ಸರ್ಕಾರವು ರಾಜ್ಯದ ಅನುಷ್ಠಾನ ಸಂಸ್ಥೆಗಳಿಗೆ<sup>1</sup> ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ವಿಭಾಗದಲ್ಲಿ ಮಹತ್ವವೆಂದು ಗುರುತಿಸಲ್ಪಟ್ಟಿರುವ ವಿವಿಧ ಯೋಜನೆಗಳನ್ನು/ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಗಣನಾರ್ಹ ಮೊತ್ತಗಳನ್ನು ನೇರವಾಗಿ ಬಿಡುಗಡೆ ಮಾಡುತ್ತಿದೆ. ಬಿಡುಗಡೆಗಳನ್ನು ರಾಜ್ಯ ಆಯವ್ಯಯ/ರಾಜ್ಯ ಖಜಾನೆ ವ್ಯವಸ್ಥೆಯ ಮೂಲಕ ವರ್ಗಾವಣೆ

<sup>1</sup> ರಾಜ್ಯ ಅನುಷ್ಠಾನ ಸಂಸ್ಥೆಗಳು ರಾಜ್ಯದಲ್ಲಿನ ನಿರ್ದಿಷ್ಟ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಭಾರತ ಸರ್ಕಾರದಿಂದ ಮೊತ್ತಗಳನ್ನು ಪಡೆಯಲು ರಾಜ್ಯ ಸರ್ಕಾರದಿಂದ ಅಧಿಕಾರ ಪಡೆದ ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳನ್ನು ಒಳಗೊಂಡಿದೆ. ಉದಾ: ಸರ್ವ ಶಿಕ್ಷಣ ಅಭಿಯಾನಕ್ಕಾಗಿ ರಾಜ್ಯ ಅನುಷ್ಠಾನ ಸಂಘ.

ಮಾಡುವುದಿಲ್ಲವಾದ್ದರಿಂದ, ರಾಜ್ಯದ ಹಣಕಾಸು ಲೆಕ್ಕಗಳು ಈ ವ್ಯವಹಾರಗಳನ್ನು ಒಳಗೊಂಡಿರುವುದಿಲ್ಲ. ಇದರಿಂದಾಗಿ ರಾಜ್ಯದ ಲೆಕ್ಕಗಳು ಸರ್ಕಾರದ ಅಧೀನದಲ್ಲಿರುವ ಸಂಪನ್ಮೂಲಗಳ ಸಂಪೂರ್ಣ ಚಿತ್ರವನ್ನು ನೀಡುವುದಿಲ್ಲ. ರಾಜ್ಯದ ಸಮಸ್ತ ಸಂಪನ್ಮೂಲಗಳ ಲಭ್ಯತೆಯ ಒಟ್ಟಾರೆ ಚಿತ್ರವನ್ನು ನೀಡಲು ನಾಲ್ಕು ಪ್ರಮುಖ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯದ ಅನುಷ್ಠಾನ ಏಜೆನ್ಸಿಗಳಿಗೆ ನೇರವಾಗಿ ಬಿಡುಗಡೆಯಾದ ಮೊತ್ತಗಳ ವಿವರಗಳನ್ನು ಕೋಷ್ಟಕ 1.7ರಲ್ಲಿ ನೀಡಲಾಗಿದೆ. 2012-13ರಲ್ಲಿ ₹6,649.14 ಕೋಟಿಗಳ ಕೇಂದ್ರ ಸರ್ಕಾರದ ಮೊತ್ತವು ರಾಜ್ಯದ ಅನುಷ್ಠಾನ ಏಜೆನ್ಸಿಗಳಿಗೆ ನೇರವಾಗಿ ಬಿಡುಗಡೆಯಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ರೀತಿಯ ಬಿಡುಗಡೆಯ ಮೊತ್ತದಲ್ಲಿ ಶೇಕಡ 22ರಷ್ಟು ಹೆಚ್ಚಳವಿತ್ತು. ರಾಜ್ಯ ಅನುಷ್ಠಾನ ಸಂಸ್ಥೆಗಳಿಗೆ ರಾಜ್ಯ ಆಯವ್ಯಯದ ಹೊರಗೆ ನೇರವಾಗಿ ಬಿಡುಗಡೆಯಾದ ಮೊತ್ತಗಳ ವಿವರಗಳನ್ನು ಸಿಜಿಎ ವೆಬ್‌ಸೈಟ್‌ನಿಂದ ಸಂಗ್ರಹಿಸಿ ಹಣಕಾಸು ಲೆಕ್ಕಗಳಲ್ಲಿ ಅನುಬಂಧವಾಗಿ ಸೇರಿಸಲಾಗಿದೆ (ಲೆಕ್ಕಪರಿಶೋಧನೆಯಾಗದ ಅಂಕಿಗಳು).

ಕೋಷ್ಟಕ 1.7: ಪ್ರಮುಖ ಯೋಜನೆಗಳಿಗಾಗಿ ರಾಜ್ಯ ಅನುಷ್ಠಾನ ಸಂಸ್ಥೆಗಳಿಗೆ ನೇರವಾಗಿ ವರ್ಗಾವಣೆಯಾದ ಮೊತ್ತಗಳು (ಕೋಟಿ ರೂಪಾಯಿಗಳಲ್ಲಿ)

ಕಾರ್ಯಕ್ರಮ/ಯೋಜನೆ	ಯೋಜನೆಯ ಉದ್ದೇಶ	ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಸಂಸ್ಥೆ	ಕೇಂದ್ರ ಸರ್ಕಾರವು ನೇರವಾಗಿ ಬಿಡುಗಡೆ ಮಾಡಿದ ಮೊತ್ತಗಳು		
			2010-11	2011-12	2012-13
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ	ಆರ್ಥಿಕ ವರ್ಷದಲ್ಲಿ ಪ್ರತಿ ಗ್ರಾಮೀಣ ಕುಟುಂಬದ ಸದಸ್ಯರಿಗೂ ಕನಿಷ್ಠ 100 ದಿನಗಳ ಕೌಶಲವಲ್ಲದ ಉದ್ಯೋಗವನ್ನು ಖಾತರಿಗೊಳಿಸಿ ಅವರ ಜೀವನೋಪಾಯಕ್ಕೆ ಭದ್ರತೆಯನ್ನು ಒದಗಿಸುವುದು ಗುರಿಯಾಗಿದೆ	ಜಿಲ್ಲಾ ಪಂಚಾಯತಿಗಳು	1,573.05	662.57	1,481.94
ಸರ್ವಶಿಕ್ಷಣ ಅಭಿಯಾನ	ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವುದು. 6-14ವರ್ಷಗಳ ಮಕ್ಕಳಿಗೆ ಉಪಯುಕ್ತ ಮತ್ತು ಸುಸಂಬಂಧ ಶಿಕ್ಷಣದ ಹಕ್ಕನ್ನು ಒದಗಿಸುವುದು	ಸರ್ವ ಶಿಕ್ಷಣ ಅಭಿಯಾನ ಸಮಿತಿ	669.03	627.88	684.51
ಗ್ರಾಮೀಣ ವಸತಿ ಯೋಜನೆ(ಐಎವೈ)	ಗ್ರಾಮೀಣ ಜನತೆಗೆ ಮನೆಗಳ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯ ಒದಗಿಸುವುದು ಮತ್ತು ಅನುಪಯುಕ್ತ ಕಚ್ಚಾ ಮನೆಗಳನ್ನು ಪಕ್ಕಾ/ಅರೆಪಕ್ಕಾ ಮನೆಗಳಾಗಿ ಉನ್ನತೀಕರಿಸುವುದಕ್ಕೆ ಆರ್ಥಿಕ ಬೆಂಬಲ ನೀಡುವುದು	ಜಿಲ್ಲಾ ಪಂಚಾಯತಿಗಳು	448.80	294.03	217.46
ರಾಷ್ಟ್ರೀಯ ಆಹಾರ ಭದ್ರತಾ ಮಿಷನ್	ಪ್ರಾಥಮಿಕ ಮತ್ತು ಮೇರು ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮತೂಕ ಮತ್ತು ಪೌಷ್ಟಿಕ ಆಹಾರವನ್ನು ನೀಡುವುದು	ರಾಜ್ಯ ಕೃಷಿ ನಿರ್ವಹಣಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಬೀಜಗಳ ನಿಗಮ ನಿಯಮಿತ	72.64	73.31	110.20
ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ	ಎಲ್ಲಾ ವಸತಿ ಗ್ರಾಮಗಳಿಗೆ ಒಳ್ಳೆಯ ಗುಣಮಟ್ಟದ ಸರ್ವ ಹವಾಗುಣದ ರಸ್ತೆಗಳ ಮೂಲಕ ಸಂಪರ್ಕ ಕಲ್ಪಿಸುವುದು ಮತ್ತು ಹಾಲಿ ಇರುವ ಗ್ರಾಮೀಣ ರಸ್ತೆಜಾಲವನ್ನು ವ್ಯವಸ್ಥಿತವಾಗಿ ಉನ್ನತೀಕರಿಸುವುದು	ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ	927.67	----	24.60

ಆಕರ: ಹಣಕಾಸು ಲೆಕ್ಕಗಳು/ಸಿಜಿಎಂಎಸ್‌ನಲ್ಲಿನ ಮಾಹಿತಿ

ಖಚಿತವಾದ ದಾಖಲಾತಿ ಮತ್ತು ವೆಚ್ಚವನ್ನು ನಿರ್ಧರಿಸಿದ ಸಮಯದಲ್ಲಿ ವರದಿ ಮಾಡುವ ಸಮಾನವಾದ ಲೆಕ್ಕಪತ್ರಗಳ ಪದ್ಧತಿಗಳನ್ನು ಎಲ್ಲಾ ಏಜೆನ್ಸಿಗಳೂ ಪಾಲಿಸುವವರೆಗೂ ನೇರ ವರ್ಗಾವಣೆಯಲ್ಲಿನ ಮೇಲ್ವಿಚಾರಣೆಯು ಕಷ್ಟ ಸಾಧ್ಯವಾಗುತ್ತದೆ.


### 1.3 ರಾಜಸ್ವ ಸ್ವೀಕೃತಿಗಳು

ಹಣಕಾಸು ಲೆಕ್ಕಗಳ ವಿವರಣಾ ಪಟ್ಟಿ 11- ಸರ್ಕಾರದ ರಾಜಸ್ವ ಸ್ವೀಕೃತಿಗಳ ವಿವರಗಳನ್ನು ನೀಡುತ್ತದೆ. 2008-13ರ ಅವಧಿಯ ರಾಜಸ್ವ ಸ್ವೀಕೃತಿಗಳ ಪ್ರವೃತ್ತಿಯನ್ನು ಹಾಗೂ ಸಂಯೋಜನೆಯನ್ನು ಅನುಬಂಧ 1.5ರಲ್ಲಿ ನೀಡಲಾಗಿದೆ ಹಾಗೂ ಅನುಕ್ರಮವಾಗಿ ನಕ್ಷೆ 1.5 ರಲ್ಲಿ ತೋರಿಸಲಾಗಿದೆ.

ರಾಜಸ್ವ ಸ್ವೀಕೃತಿಗಳು 2008-09ರಲ್ಲಿದ್ದ ₹43,290 ಕೋಟಿಯಿಂದ 2012-13ರಲ್ಲಿ ₹78,176 ಕೋಟಿಗೆ ಏರಿದ್ದು ಕ್ರಮವೃದ್ಧಿಯ ಏರಿಕೆಯನ್ನು ತೋರಿಸಿದ್ದವು. ಈ ಅವಧಿಯಲ್ಲಿ ಆದಾಯದ ಸರಾಸರಿ ಶೇಕಡ 72ರಷ್ಟು ರಾಜ್ಯದ ಸ್ವಂತ ಸಂಪನ್ಮೂಲಗಳಿಂದ ಬಂದಿದ್ದವು. ಉಳಿಕೆ ಭಾಗವು ಕೇಂದ್ರ ಸರ್ಕಾರದ ತೆರಿಗೆಗಳಲ್ಲಿ ರಾಜ್ಯದ ಪಾಲಿನ ರೂಪದಲ್ಲಿ ಮತ್ತು ಸಹಾಯಾನುದಾನ ಮತ್ತು ವಂತಿಗಳಿಂದ ಬಂದಿದೆ.

ರಾಜ್ಯದ ಸ್ವಂತ ಸಂಪನ್ಮೂಲವು ತೆರಿಗೆ ಆದಾಯ ಮತ್ತು ತೆರಿಗೆಯೇತರ ಆದಾಯವನ್ನು ಒಳಗೊಂಡಿದೆ. 2008-13ರಲ್ಲಿ ರಾಜಸ್ವ ಸ್ವೀಕೃತಿಗಳಲ್ಲಿ ತೆರಿಗೆ ಆದಾಯದ ಪಾಲು ಶೇಕಡ 62 ಹಾಗೂ 69ರ ನಡುವೆ ಇದ್ದಿತು. ರಾಜ್ಯವು ಈಗಾಗಲೇ ಈ ಅವಧಿಯಲ್ಲಿ ತೆರಿಗೆ-ರಾಒಅಂಉದ ಅನುಪಾತವು ಶೇಕಡ 8.91 ಮತ್ತು

ಶೇಕಡ 10.23ರ ನಡುವೆ ಇದ್ದಿತು. ರಾಜಸ್ವ ಸ್ವೀಕೃತಿಗಳ ಶತಾಂಶವಾಗಿ ತೆರಿಗೆಯೇತರ ಆದಾಯವು 2008-13ರ ಅವಧಿಯಲ್ಲಿ ಶೇಕಡ 5.10 ಮತ್ತು ಶೇಕಡ 7.30ರ ನಡುವೆ ಇತ್ತು. ರಾಜ್ಯದ ಶತಾಂಶವಾಗಿ ಅದು ಶೇಕಡ 0.84 ಮತ್ತು 1.02ರ ನಡುವೆ ಇದ್ದಿತು



ಆಕರ: ಹಣಕಾಸು ಲೆಕ್ಕಗಳು

ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಾಪೇಕ್ಷವಾಗಿ ರಾಜಸ್ವ ಸ್ವೀಕೃತಿಗಳ ಪ್ರವೃತ್ತಿಯನ್ನು ಕೋಷ್ಟಕ 1.8ರಲ್ಲಿ ನೀಡಲಾಗಿದೆ.

ಕೋಷ್ಟಕ 1.8: ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಾಪೇಕ್ಷವಾಗಿ ರಾಜಸ್ವ ಸ್ವೀಕೃತಿಗಳ ಪ್ರವೃತ್ತಿ

	2008-09	2009-10	2010-11	2011-12	2012-13
ರಾಜಸ್ವ ಸ್ವೀಕೃತಿಗಳು (ಕೋಟಿ ರೂಪಾಯಿಗಳಲ್ಲಿ)	43,290	49,156	58,206	69,806	78,176
ರಾಜಸ್ವ ಸ್ವೀಕೃತಿಗಳ ವೃದ್ಧಿಯ ದರ (ಶೇಕಡವಾರು)	5.2	13.6	18.4	19.9	12.00
ರಾಜ್ಯದ ಸ್ವಂತ ತೆರಿಗೆಗಳ ವೃದ್ಧಿಯ ದರ (ಶೇಕಡವಾರು)	6.4	10.6	25.8	20.8	15.66
ರಾಜಸ್ವ ಸ್ವೀಕೃತಿಗಳು/ರಾಜ್ಯದ ಸ್ವಂತ ತೆರಿಗೆಗಳ (ಶೇಕಡವಾರು)	13.95	14.56	14.59	15.21	14.88
<b>ಪ್ಲವನತೆಯ ಅನುಪಾತಗಳು<sup>2</sup></b>					
ರಾಜ್ಯದ ಸ್ವಂತ ಸಂಬಂಧಿಸಿದಂತೆ ರಾಜಸ್ವ ಪ್ಲವನತೆ	0.4	1.5	1.0	1.3	0.8
ರಾಜ್ಯದ ಸ್ವಂತ ಸಂಬಂಧಿಸಿದಂತೆ ರಾಜ್ಯದ ಸ್ವಂತ ತೆರಿಗೆಯ ಪ್ಲವನತೆ	0.4	1.2	1.4	1.4	1.1
ರಾಜ್ಯದ ಸ್ವಂತ ತೆರಿಗೆಗೆ ಸಂಬಂಧಿಸಿದಂತೆ ರಾಜಸ್ವ ಪ್ಲವನತೆ	0.8	1.3	0.7	0.9	0.8
ಪ್ರರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಕೋಟಿ ರೂಪಾಯಿಗಳಲ್ಲಿ)	3,10,312	3,37,516	3,98,893	4,58,903	5,25,444
ರಾಜ್ಯದ ಸ್ವಂತ ಸಂಬಂಧಿಸಿದಂತೆ ಬೆಳವಣಿಗೆಯ ದರ	14.6	8.8	18.2	15.0	14.5

ಆಕರ: ಹಣಕಾಸು ಲೆಕ್ಕಗಳು ರಾಜ್ಯದ ಒಟ್ಟು ಆಂತರಿಕ ಉತ್ಪನ್ನ 2013-17

ರಾಜಸ್ವ ಸ್ವೀಕೃತಿಗಳ ಬೆಳವಣಿಗೆ ಹಾಗೂ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಇವುಗಳಿಗೆ ನೇರವಾಗಿ ಅನುಗುಣವಾಗಿರುವ ರಾಜ್ಯದ ಪ್ಲವನತೆಯು, ಪ್ರಸಕ್ತ ಅವಧಿಯಲ್ಲಿ ರಾಜಸ್ವ ಸ್ವೀಕೃತಿಗಳ ಬೆಳವಣಿಗೆಯಲ್ಲಿನ ಏರಿಳಿತಗಳ ಕಾರಣ ವ್ಯಾಪಕವಾದ ಏರಿಳಿತಗಳನ್ನು ಕಂಡಿತು. 2009-12ರಲ್ಲಿ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಂಬಂಧಿಸಿದಂತೆ ರಾಜಸ್ವ ಸ್ವೀಕೃತಿಗಳ ಏರಿಳಿತದ ದರಗಳು ರಾಜ್ಯದ ಪ್ಲವನತೆ ಅನುಪಾತವನ್ನು ಮೇಲಕ್ಕೇರಿಸಿದೆ. 2008-09ರಲ್ಲಿ 0.4ರ ಕನಿಷ್ಠ ಮಟ್ಟದಲ್ಲಿ ರಾಜ್ಯದ ಪ್ಲವನತೆ ಅನುಪಾತವು 2009-10ರಲ್ಲಿ 1.5ಕ್ಕೆ ಏರಿತು ಇದು ರಾಜ್ಯದ ಸ್ವೀಕೃತಿಗಳಲ್ಲಿನ ವೃದ್ಧಿಯ ದರದಲ್ಲಿ ಗಣನೀಯ ಏರಿಕೆಯಿಂದ ಉಂಟಾಗುತ್ತದೆ.

2008-13ರಲ್ಲಿ, ರಾಜ್ಯದ ಸ್ವಂತ ತೆರಿಗೆ ಆದಾಯವು ರಾಜಸ್ವ ಸ್ವೀಕೃತಿಗಳ ಅತಿದೊಡ್ಡ ಭಾಗವಾಗಿದ್ದಿತು ಹಾಗೂ ಅದರ ಬೆಳವಣಿಗೆಯ ಪ್ರವೃತ್ತಿಯು ರಾಜ್ಯದ ಸ್ವೀಕೃತಿಗಳ ಪ್ರವೃತ್ತಿಯ ಮೇಲೆ ಪರಿಣಾಮ ಬೀರಿತ್ತು.

<sup>2</sup> ಪ್ಲವನತೆಯ ಅನುಪಾತವು ಮೂಲ ಅಸ್ಥಿತ್ವದ ಬದಲಾವಣೆಗೆ ಸಂಬಂಧಿಸಿದಂತೆ ವಿತ್ತೀಯ ವ್ಯತ್ಯಯದ ಸ್ಥಿತಿಶಾಸ್ತ್ರವನ್ನು ಅಥವಾ ಪ್ರತಿಕ್ರಿಯೆ ನೀಡುವ ಮಟ್ಟವನ್ನು ಸೂಚಿಸುತ್ತದೆ. ಉದಾಹರಣೆಗೆ ರಾಜ್ಯದ ಪ್ಲವನತೆಯು 0.4ರಲ್ಲಿಂದ ಎಂದರೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು ಶೇಕಡ ಒಂದರಷ್ಟು ಹೆಚ್ಚಾದಲ್ಲಿ ರಾಜ್ಯದ ಸ್ವೀಕೃತಿಗಳು ಶೇಕಡ 0.4 ಅಂಕಗಳನ್ನು ಹೆಚ್ಚುತ್ತವೆ ಎಂಬುದನ್ನು ಸೂಚಿಸುತ್ತದೆ.

ಈ ಅವಧಿಯಲ್ಲಿ, ಸ್ವಂತ ತೆರಿಗೆ ಆದಾಯದ ವೃದ್ಧಿಯ ದರವು 2008-09ರಲ್ಲಿ ಅತೀ ಕಡಿಮೆ ಇದ್ದು ಅದರ ಪ್ಲವನತೆಯೂ ಕಡಿಮೆ ಇತ್ತು. ಆದಾಗ್ಯೂ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ವೃದ್ಧಿಯ ದರವು ಇಳಿಮುಖಗೊಂಡಿದ್ದರ ಕಾರಣ, ಪ್ಲವನತೆ ಅನುಪಾತವು 0.8ಕ್ಕೆ ಇಳಿಯಿತು.

### 1.3.1 ರಾಜ್ಯದ ಸ್ವಂತ ಸಂಪನ್ಮೂಲಗಳು

ಕೇಂದ್ರದ ತೆರಿಗೆಯಲ್ಲಿನ ರಾಜ್ಯದ ಪಾಲು ಮತ್ತು ಸಹಾಯಾನುದಾನಗಳು ಹಣಕಾಸು ಆಯೋಗದ ಶಿಫಾರಸುಗಳನ್ನು ಆಧರಿಸಿರುವುದರಿಂದ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದರಲ್ಲಿ ರಾಜ್ಯದ ಪ್ರಯತ್ನಗಳನ್ನು ಅದರ ಸ್ವಂತ ತೆರಿಗೆಗಳು ಮತ್ತು ತೆರಿಗೆಯೇತರ ಮೂಲಗಳನ್ನು ಒಳಗೊಂಡ ಸ್ವಂತ ಸಂಪನ್ಮೂಲಗಳ ಮೂಲಕ ಲೆಕ್ಕ ಹಾಕಬೇಕಾಗುತ್ತದೆ.

ರಾಜ್ಯದ ತೆರಿಗೆ ಆದಾಯವು 2012-13ರಲ್ಲಿ 13ನೇ ಹಣಕಾಸು ಆಯೋಗದ ಪ್ರಕ್ಷೇಪಣೆಗೆ ಸಮೀಪದಲ್ಲಿತ್ತು ಅದು ಮಧ್ಯಮಾವಧಿ ವಿತ್ತೀಯ ಯೋಜನೆಗಳ ಪ್ರಕ್ಷೇಪಣೆಗಿಂತ ₹2,839 ಕೋಟಿಯಷ್ಟು ಹಾಗೂ ಆಯವ್ಯಯ ಅಂದಾಜುಗಳಿಗಿಂತ ₹1,933 ಕೋಟಿಯಷ್ಟು ಅಧಿಕವಾಗಿತ್ತು. ತೆರಿಗೆಯೇತರ ಆದಾಯವು 13ನೇ ಹಣಕಾಸು ಆಯೋಗದ ಪ್ರಕ್ಷೇಪಣೆಗಿಂತ ಗಣನೀಯವಾಗಿ ಹಾಗೂ ಮಧ್ಯಮಾವಧಿ ವಿತ್ತೀಯ ಯೋಜನೆಯ ಅಂದಾಜಿಗಿಂತಲೂ ₹304 ಕೋಟಿಯಷ್ಟು ಕಡಿಮೆಯಾಗಿತ್ತು. ಆದರೆ, ಇದು ಆಯವ್ಯಯ ಅಂದಾಜುಗಳಿಗಿಂತ ₹773 ಕೋಟಿಯಷ್ಟು ಅಧಿಕವಾಗಿತ್ತು. ವಿವರಗಳನ್ನು ಕೋಷ್ಟಕ 1.9ರಲ್ಲಿ ನೀಡಲಾಗಿದೆ.

ಕೋಷ್ಟಕ 1.9 ತೆರಿಗೆ ಹಾಗೂ ತೆರಿಗೆಯೇತರ ಆದಾಯಗಳ ಪ್ರಕ್ಷೇಪಣೆಗಳು

(ಕೋಟಿ ರೂಪಾಯಿಗಳಲ್ಲಿ)

	13ನೇ ಹಣಕಾಸು ಆಯೋಗದ ಅಂದಾಜು	ಆಯವ್ಯಯ ಅಂದಾಜುಗಳು	ಮಧ್ಯಮಾವಧಿ ವಿತ್ತೀಯ ಯೋಜನೆ ಅಂದಾಜು	ವಾಸ್ತವಿಕ
ತೆರಿಗೆ ಆದಾಯ	53,785	51,821	50,915	53,754
ತೆರಿಗೆಯೇತರ ಆದಾಯ	5,920	3,193	4,270	3,966

#### 1.3.1.1 ತೆರಿಗೆ ಆದಾಯ

ರಾಜ್ಯದ ತೆರಿಗೆ ಆದಾಯದಲ್ಲಿ ಮಾರಾಟಗಳು, ವಾಣಿಜ್ಯ, ಇತ್ಯಾದಿಗಳ ಮೇಲಿನ ತೆರಿಗೆಗಳು ಪ್ರಮುಖ ಮೂಲಗಳಾಗಿದ್ದು ರಾಜ್ಯದ ತೆರಿಗೆ ಆದಾಯದಲ್ಲಿ ಇದರ ಪಾಲು ಶೇಕಡ 53ರಷ್ಟಿದ್ದರೆ, ರಾಜ್ಯ ಅಬಕಾರಿ (ಶೇಕಡ 21) ಮುದ್ರಾಂಕ ಮತ್ತು ನೋಂದಣಿ ಶುಲ್ಕ (ಶೇಕಡ 10) ಹಾಗೂ ವಾಹನಗಳ ಮೇಲಿನ ತೆರಿಗೆಗಳು (ಶೇಕಡ ಏಳು) ನಂತರದ ಸ್ಥಾನದಲ್ಲಿದ್ದವು. ತೆರಿಗೆ ಆದಾಯಗಳು ಪುಸ್ತಕ ಹೊಂದಾಣಿಕೆಯ ಮೂಲಕ ಮಾಡಿದ ₹971.96 ಕೋಟಿಗಳನ್ನು ಒಳಗೊಂಡಿದೆ. ಈ ಹೊಂದಾಣಿಕೆಗಳು ವಿದ್ಯುತ್ ಸರಬರಾಜು ಕಂಪೆನಿಗಳು ನೀಡಬೇಕಾಗಿದ್ದ ವಿದ್ಯುಚ್ಛಕ್ತಿ ತೆರಿಗೆಯನ್ನು ಸಹಾಯಧನವಾಗಿ ಪರಿಗಣಿಸಿದ್ದು, ಮೋಟಾರು ವಾಹನಗಳ ತೆರಿಗೆಯ ಬಾಕಿಯನ್ನು ಆಯಾ ರಸ್ತೆ ಸಾರಿಗೆ ನಿಗಮಗಳಿಗೆ ಸಹಾಯ ಧನವಾಗಿ ಪರಿಗಣಿಸಿದ್ದು, ಮುಂತಾದವುಗಳಿಗೆ ಸಂಬಂಧಿಸಿವೆ. ಇದು ಭಾರತ ಸರ್ಕಾರವು ಸಂಗ್ರಹಿಸಿ ರಾಜ್ಯಕ್ಕೆ ನೀಡಿದ ₹109 ಕೋಟಿಗಳ ಪರಿವಾನಗಿ ಶುಲ್ಕವನ್ನೂ ಸಹ ಒಳಗೊಂಡಿದೆ. 2008-13ರ ಅವಧಿಯಲ್ಲಿ ತೆರಿಗೆ ಆದಾಯದ ಪ್ರಮುಖ ಅಂಗಗಳ ಪ್ರವೃತ್ತಿಯನ್ನು ಕೋಷ್ಟಕ 1.10 ಮತ್ತು ನಕ್ಷೆ 1.6ರಲ್ಲಿ ತೋರಿಸಲಾಗಿದೆ.


ಕೋಷ್ಟಕ 1.10: ರಾಜ್ಯದ ಸ್ವಂತ ತೆರಿಗೆ ಆದಾಯದ ಅಂಗಗಳು

(ಕೋಟಿ ರೂಪಾಯಿಗಳಲ್ಲಿ)

ರಾಜ್ಯದ ಶೀರ್ಷಿಕೆ	2008-09	2009-10	2010-11	2011-12	2012-13
ಮಾರಾಟಗಳು, ವ್ಯಾಪಾರ ಮುಂತಾದವುಗಳ ಮೇಲಿನ ತೆರಿಗೆ	14,623	15,833	20,235	25,020	28,414
ವೃದ್ಧಿಯ ದರ	5.25	8.27	27.80	23.65	13.57
ರಾಜ್ಯ ಅಬಕಾರಿ	5,749	6,946	8,285	9,776	11,070
ವೃದ್ಧಿಯ ದರ	20.60	20.82	19.28	18	13.24
ಮುದ್ರಾಂಕಗಳು ಮತ್ತು ನೋಂದಣಿ ಶುಲ್ಕಗಳು	2,927	2,628	3,531	4,623	5,225
ವೃದ್ಧಿಯ ದರ	(-14.14)	(-10.21)	34.36	30.93	13.02
ವಾಹನಗಳ ಮೇಲಿನ ತೆರಿಗೆ	1,681	1,962	2,550	2,957	3,830
ವೃದ್ಧಿಯ ದರ	1.88	16.72	29.97	15.96	29.52
ಭೂ ಕಂದಾಯ	256	128	177	215	205

ರಾಜಸ್ವ ಶೀರ್ಷಿಕೆ	2008-09	2009-10	2010-11	2011-12	2012-13
ವೃದ್ಧಿಯ ದರ	76.55	(-)50	36.06	20.79	(-)4.65
ಸರಕು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು	1,085	1,291	1,526	1,690	2,181
ವೃದ್ಧಿಯ ದರ	29.63	18.99	18.20	10.75	29.05
ಇತರೆ ತೆರಿಗೆಗಳು <sup>3</sup>	1,324	1,791	2,169	2,195	2,829
ವೃದ್ಧಿಯ ದರ	3.04	35.27	21.11	1.2	28.88
ಒಟ್ಟು	27,645	30,579	38,473	46,476	53,754

ಆಕರ: ಆಯಾ ವರ್ಷದ ಹಣಕಾಸು ಲೆಕ್ಕಗಳು



2008-13ರ ಅವಧಿಯಲ್ಲಿ ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಿನ ವೃದ್ಧಿಯದರವು ಶೇಕಡ 5.25 ಮತ್ತು 27.80ರ ನಡುವೆ ಇದ್ದಿತು. 2013-17ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಹೇಳಿರುವಂತೆ ಇಲಾಖೆ ಜಾರಿಗೊಳಿಸಿದ ಸವಿಸ್ತಾರ ಗಣಕೀಕರಣ ಕಾರ್ಯಕ್ರಮಗಳಿಗೆ ತೆರಿಗೆ ಪಾವತಿದಾರರ ಸಕಾರಾತ್ಮಕ ಪ್ರತಿಕ್ರಿಯೆಯು ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವ ಆದಾಯದಲ್ಲಿನ ಉತ್ತಮ ವೃದ್ಧಿದರಕ್ಕೆ ಕಾರಣವಾಗಿದೆ. ಎಲ್ಲಾ ವ್ಯಾಪಾರಸ್ಥರೂ ತಮ್ಮ ಸಲ್ಲಿಕೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುವುದರೊಂದಿಗೆ ಶೇಕಡ 80ರಷ್ಟಕ್ಕೂ ಹೆಚ್ಚು ಆದಾಯವು ಗಣಕ ಜಾಲ ಮುಖಾಂತರ ಸಂಗ್ರಹವಾಗಿದೆ. ಬಹುಸಂಖ್ಯೆಯ ಸೇವೆಗಳು ಗಣಕ ಜಾಲದ ಮೂಲಕ ತೆರಿಗೆ ಪಾವತಿದಾರರ ಮನೆಯ ಬಾಗಿಲಿಗೆ ತಲುಪುತ್ತಿದೆ. ಇದರ ಫಲವಾಗಿ ತೆರಿಗೆ ಅನುಪಾಲನೆಯು ಉತ್ತಮವಾಗಿದೆ. ಪ್ರಸಕ್ತ ವರ್ಷದಲ್ಲಿ ವೃದ್ಧಿದರವು ಶೇಕಡ 13.55ರಷ್ಟು ಕಡಿಮೆಯಾಗಿದ್ದು, ಇದು ಸಾಮಾನ್ಯ ಆರ್ಥಿಕ ಚಟುವಟಿಕೆಗಳಲ್ಲಿನ ನಿಲಂಬನದಿಂದ ಉಂಟಾಗಿದೆ. ಸಾಧಾರಣ ವೃದ್ಧಿದರವಿದ್ದರೂ ವಾಸ್ತವ ಸಂಗ್ರಹವು ಗುರಿಗಿಂತಲೂ (ಆಯವ್ಯಯ ಅಂದಾಜು) ₹679 ಕೋಟಿಯಷ್ಟು ಹೆಚ್ಚಾಗಿದೆ. ಈ ವರ್ಷದಲ್ಲಿ ಮೌಲ್ಯವರ್ಧಿತ ತೆರಿಗೆಯಡಿ ಅನೇಕ ಪರಿಹಾರಗಳನ್ನು ನೀಡಲಾಗಿತ್ತು. ಅಲ್ಲದೆ ಅಭಿವೃದ್ಧಿ ವೆಚ್ಚವನ್ನು ಭರಿಸಲು ತೆರಿಗೆಯ ದರವನ್ನು ಹೆಚ್ಚಿಸುವ ಬದಲು ಹೆಚ್ಚಿನ ದಕ್ಷ ಆಡಳಿತದ ಮೂಲಕ ಉತ್ತಮ ತೆರಿಗೆ ಅನುಪಾಲನೆಯನ್ನು ಖಚಿತಪಡಿಸಿಕೊಂಡು ಆದಾಯ ಸಂಗ್ರಹಣೆಯನ್ನು ಹೆಚ್ಚಿಸುವ ಕ್ರಮವನ್ನು ಪರಿಗಣಿಸಲಾಗಿತ್ತು. ಅಲ್ಲದೆ ಸಮಾಜದ ಹಿತ ದೃಷ್ಟಿಯಲ್ಲಿ ಬಳಕೆಯನ್ನು ನಿರ್ಬಂಧಿಸಬೇಕಾದ ಕೆಲವು ಪದಾರ್ಥಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವುದು ಮತ್ತು ವಿಧಿಸುವುದರ ಜೊತೆಗೆ ಹಾಲಿ ಇರುವ ವಿನಾಯಿತಿಯ ಅನುಕೂಲಗಳನ್ನು ಪಡೆದು ತೆರಿಗೆಯನ್ನು ತಪ್ಪಿಸಿಕೊಳ್ಳುವುದನ್ನು ತಡೆಯುವ ಕ್ರಮ ತೆಗೆದುಕೊಳ್ಳಲಾಗಿತ್ತು.

ರಾಜ್ಯ ಅಬಕಾರಿಯು 2008-09ರಿಂದ ಸ್ಥಿರವಾದ ಏರಿಕೆಯನ್ನು ತೋರಿಸಿದೆ. ರಾಜ್ಯದ ಸ್ವಂತ ಆದಾಯದಲ್ಲಿ ಎರಡನೆ ಸ್ಥಾನದಲ್ಲಿದೆ. ಕಟ್ಟುನಿಟ್ಟಾದ ಅನುಪಾಲನೆಗೆ ಜಾರಿ ಕ್ರಮಗಳನ್ನು ಇಲಾಖೆಯು ತೆಗೆದುಕೊಂಡಿತ್ತು. ತಯಾರಿಕಾ ಮತ್ತು ಮಾರಾಟ ಘಟಕಗಳ ಮೇಲೆ ತೀವ್ರ ನಿಗಾ ಹಾಗೂ ಪಹರೆಯನ್ನು ವಹಿಸಲಾಗಿತ್ತು. ಈ ಕ್ರಮಗಳ ಫಲವಾಗಿ ಭಾರತೀಯ ತಯಾರಿಕೆಯ ವಿವೇಶಿ ಮಧ್ಯದ ಮಾರಾಟದಿಂದ

<sup>3</sup>ಇತರೆ ತೆರಿಗೆಗಳು, ಕೃಷಿ ಭೂಮಿಯನ್ನು ಹೊರತುಪಡಿಸಿ ಸ್ಥಿರ ಆಸ್ತಿಗಳ ಮೇಲಿನ ತೆರಿಗೆಗಳು, ವಿದ್ಯುಚ್ಛಕ್ತಿ ಮೇಲಿನ ಸುಂಕ ಮತ್ತು ಕೃಷಿ ಆದಾಯಗಳನ್ನು ಒಳಗೊಂಡಿದೆ.



ಆರೋಗ್ಯಕರ ಆದಾಯ ವೃದ್ಧಿಯಾಗಿದೆ. 2008-13ರಲ್ಲಿ ವೃದ್ಧಿಯ ದರವು ಶೇಕಡ 13.24 ಮತ್ತು 20.82ರ ನಡುವೆ ಇದ್ದಿತು.

2008-13ರ ಅವಧಿಯಲ್ಲಿ ಆದಾಯದ ವೃದ್ಧಿದರವು ಶೇಕಡ(-) 14.14 ಮತ್ತು ಶೇಕಡ 34.36ರ ನಡುವೆ ಇದ್ದಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸ್ವೀಕೃತಿಗಳು ನಿರೀಕ್ಷಿಸಿದ ವೃದ್ಧಿಗಿಂತಲೂ ಕಡಿಮೆಯಿತ್ತು. 2013-17ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಹೇಳಿದಂತೆ ಜಿಎನ್‌ಎನ್‌ಎಯುಆರ್‌ಎಂ ಸುಧಾರಣೆಗಳಡಿ ರಾಜ್ಯಕ್ಕೆ ಮುದ್ರಾಂಕ ಶುಲ್ಕವನ್ನು ಶೇಕಡ ಐದಕ್ಕೆ ಇಳಿಸುವ ಬದ್ಧತೆಯಿದ್ದಿತು. ಇಲಾಖೆಯು ಮಹಾರಾಷ್ಟ್ರ ಸರ್ಕಾರದಲ್ಲಿರುವಂತೆ ಮೌಲ್ಯ ಪರಿಷ್ಕರಣೆಯ ಮಾರ್ಗದರ್ಶನಕ್ಕೆ ಕಾಲಕಾಲಕ್ಕೆ ಸಲಹೆ ನೀಡಲು ಒಂದು ಮೀಸಲು ಕೋಶವನ್ನು ಸ್ಥಾಪಿಸಲು ಪ್ರಸ್ತಾಪಿಸಿತ್ತು. ಅದರಂತೆ, ಆಸ್ತಿಗಳ ಮಾರುಕಟ್ಟೆಯ ಮೇಲೆ ನಿಗಾ ವಹಿಸಲು, ಮಾರ್ಗದರ್ಶಿ ಮೌಲ್ಯ ಪರಿಷ್ಕರಣೆಗೆ ಕೇಂದ್ರೀಯ ಮೌಲ್ಯಮಾಪನ ಸಮಿತಿಗೆ ಮಾಹಿತಿಗಳನ್ನು ಒದಗಿಸಲು ಮತ್ತು ಸಲಹೆ ನೀಡಲು ಹನ್ನೊಂದು ಸದಸ್ಯರ ಒಂದು ಶಾಶ್ವತ ಮೌಲ್ಯನಿರ್ಧಾರಣೆ ಕೋಶವನ್ನು ಸ್ಥಾಪಿಸಲಾಯಿತು. ಈ ಮೌಲ್ಯನಿರ್ಧಾರಣಾ ಕೋಶದ ಕೆಲಸದ ಬಗ್ಗೆ ನಿಯಮಗಳನ್ನು ಶೀಘ್ರವಾಗಿ ರೂಪಿಸಬೇಕಾಗಿದೆ. ಸರಾಸರಿ ಮಾರುಕಟ್ಟೆ ದರಗಳನ್ವಯ ಮಾರ್ಗದರ್ಶಿ ಮೌಲ್ಯದ ಪರಿಷ್ಕರಣೆಗೆ ನಿಯತವಾಗಿ ಮತ್ತು ತಂತಾನೆ ಆಗಲು ಒಂದು ವ್ಯವಸ್ಥೆಯನ್ನು ರೂಪಿಸುವುದು ಅಪೇಕ್ಷಣೀಯ.

ವಾಹನಗಳ ಮೇಲಿನ ತೆರಿಗೆಯ ಆಯವ್ಯಯ ಅಂದಾಜುಗಳಲ್ಲಿ ₹3,350 ಕೋಟಿಗಳಷ್ಟಿದ್ದು, ವಾಸ್ತವ ಸಂಗ್ರಹಣೆಯು ₹3,830 ಕೋಟಿಗಳಾಗಿತ್ತು. ತೆರಿಗೆಯ ಪ್ರಮುಖ ಪಾಲು ಕಾರುಗಳು ಮತ್ತು ದ್ವಿಚಕ್ರವಾಹನಗಳಿಂದ ಸಂಗ್ರಹಿಸಲ್ಪಟ್ಟಿದ್ದು, ಇವು ರಾಜ್ಯದಲ್ಲಿನ ಒಟ್ಟು ವಾಹನಗಳ ಸಂಖ್ಯೆಯ ಶೇಕಡ 75ರಷ್ಟಿದೆ. ಈ ಶೀರ್ಷಿಕೆಯಡಿ 2008-13ರ ಅವಧಿಯಲ್ಲಿ ವೃದ್ಧಿಯದರವು ಶೇಕಡ 1.88 ಮತ್ತು ಶೇಕಡ 29.97ರ ನಡುವೆಯಿದ್ದಿತು.

### ಸಂಗ್ರಹಣಾ ವೆಚ್ಚ

2010-13ರ ಅವಧಿಯಲ್ಲಿ ವಾಹನಗಳ ಮಾರಾಟ, ಇತ್ಯಾದಿಗಳ ಮೇಲಿನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ, ರಾಜ್ಯ ಅಬಕಾರಿ ಮುಂತಾದವುಗಳ ಮೇಲಿನ ತೆರಿಗೆಯ ಒಟ್ಟು ಸಂಗ್ರಹಣೆ, ಸಂಗ್ರಹಣೆಗಾಗಿ ಮಾಡಿದ ವೆಚ್ಚ ಮತ್ತು ಸಂಗ್ರಹಣೆಯ ಮೊತ್ತಕ್ಕೆ ಸಂಗ್ರಹಣಾ ವೆಚ್ಚದ ಶೇಕಡಾವಾರುಗಳನ್ನು ಆಯಾ ವರ್ಷಗಳಿಗೆ ಅಖಿಲ ಭಾರತ ಸರಾಸರಿ ಹಿಂದಿನ ವರ್ಷಕ್ಕೆ ಸಂಗ್ರಹಣಾ ವೆಚ್ಚವನ್ನು ಕೋಷ್ಟಕ 1.11ರಲ್ಲಿ ನೀಡಲಾಗಿದೆ.

ಕೋಷ್ಟಕ 1.11: ಸಂಗ್ರಹಣಾ ವೆಚ್ಚಗಳ ವಿವರಗಳು

ಸ್ವೀಕೃತಿ	ವರ್ಷ	ಒಟ್ಟು ಸಂಗ್ರಹಣೆ	ಸಂಗ್ರಹಣೆಯ ಮೇಲಿನ ವೆಚ್ಚ@	ಒಟ್ಟು ಸಂಗ್ರಹಣೆಗೆ ಹೋಲಿಸಿದಲ್ಲಿ ಶೇಕಡಾವಾರು ಸಂಗ್ರಹಣಾ ವೆಚ್ಚ	ಹಿಂದಿನ ವರ್ಷದಲ್ಲಿ ಅಖಿಲ ಭಾರತ ಸರಾಸರಿ ಶೇಕಡಾವಾರು
		(ಕೋಟಿ ರೂಪಾಯಿಗಳಲ್ಲಿ)			
ಮೋಟಾರು ವಾಹನಗಳು	2010-11	2,551.40	48.44	1.90	3.07
	2011-12	2,958.43	57.64	1.95	3.71
	2012-13	3,832.78	98.48	2.57	2.96
ಮಾರಾಟಗಳು, ವ್ಯಾಪಾರ ಇತ್ಯಾದಿಗಳ ಮೇಲಿನ ತೆರಿಗೆ	2010-11	21,252.97	165.43	0.78	0.96
	2011-12	26,203.81	192.76	0.74	0.75
	2012-13	29,848.75	248.14	0.83	0.83
ಮುದ್ರಾಂಕ ಸುಂಕ ಮತ್ತು ನೋಂದಣಿ	2010-11	3,554.48	53.52	1.51	2.47
	2011-12	4,644.46	58.70	1.26	1.60
	2012-13	5,288.12	94.07	1.78	1.89
ರಾಜ್ಯ ಅಬಕಾರಿ	2010-11	8,286.83	68.35	0.82	3.64
	2011-12	9,778.38	79.77	0.82	3.05
	2012-13	11,074.38	106.29	0.96	1.89

@ ಈ ಅಂಕಣದಲ್ಲಿರುವ ಅಂಕಗಳು ಹಿಂದಿನ ವರ್ಷಗಳ ವರದಿಯಲ್ಲಿ ಸೂಚಿಸಿರುವುದಕ್ಕಿಂತ ಭಿನ್ನವಾಗಿವೆ. ಹಿಂದಿನ ವರದಿಗಳಲ್ಲಿ ಸಂಗ್ರಹಣಾ ವೆಚ್ಚವನ್ನು ಲೆಕ್ಕಹಾಕಲು ಒಳಶೀರ್ಷಿಕೆ 101-ಸಂಗ್ರಹಣಾ ವೆಚ್ಚದಡಿ ತೋರಿಸಿದ ವೆಚ್ಚವನ್ನು ಮಾತ್ರ ತೆಗೆದುಕೊಳ್ಳಲಾಗಿತ್ತು. ಆದರೆ ಈ ವರ್ಷ 001-ನಿರ್ದೇಶನ ಮತ್ತು ಆಡಳಿತದಡಿ ಲೆಕ್ಕ ಮಾಡಿದ ವೆಚ್ಚವನ್ನು ಪರಿಗಣಿಸಿ ಸಂಗ್ರಹಣಾ ವೆಚ್ಚವನ್ನು ಲೆಕ್ಕಮಾಡಿದೆ.

2010-13ರಲ್ಲಿ ಒಟ್ಟು ಸಂಗ್ರಹಣಾ ಮೊತ್ತಕ್ಕೆ ಹೋಲಿಸಿದಲ್ಲಿ ಶೇಕಡಾವಾರು ಸಂಗ್ರಹಣಾ ವೆಚ್ಚವು ಅಖಿಲ ಭಾರತ ಸರಾಸರಿಗಿಂತ ಗಮನಾರ್ಹವಾಗಿ ಕಡಿಮೆ ಪ್ರಮಾಣದಲ್ಲಿದೆ ಎಂಬುದು ಉತ್ತೇಜಕ ಅಂಶವಾಗಿದೆ.

**1.3.1.2 ತೆರಿಗೆಯೇತರ ಆದಾಯ**

ತೆರಿಗೆಯೇತರ ಆದಾಯವನ್ನು (ಶುಲ್ಕ, ಉಪಕರ, ಬಳಕೆದಾರರ ಕರ, ಬಡ್ಡಿ ಸ್ವೀಕೃತಿಗಳು ಮುಂತಾದವುಗಳು) ಸಾಮಾನ್ಯವಾಗಿ ಶಾಸನಬದ್ಧವಲ್ಲದ ಅಧ್ಯಾದೇಶಗಳ ಮೂಲಕ ಸಂಗ್ರಹಿಸಲಾಗುತ್ತದೆ ಮತ್ತು ಆ ಸ್ವೀಕೃತಿಗಳನ್ನು ಯಾವ ಪೌರದಿಂದ ಸಂಗ್ರಹಿಸಲಾಯಿತೋ ಅವರಿಗೆ ಪ್ರತಿಯಾಗಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ತೆರಿಗೆಯೇತರ ಸ್ವೀಕೃತಿಗಳ ಮೂಲಗಳು ವಿವಿಧ ಸ್ವರೂಪದವುಗಳು ಇವು ಬಾಕಿ ಇರುವ ಮುಂಗಡಗಳ ಮೇಲಿನ ಬಡ್ಡಿ ಸ್ವೀಕೃತಿಗಳು, ಈಕ್ವಿಟಿ ಹೂಡಿಕೆಗಳ ಮೇಲಿನ ಡಿವಿಡೆಂಡುಗಳು ಮತ್ತು ಲಾಭಾಂಶಗಳು, ಖನಿಜಗಳು, ಅರಣ್ಯ ಮತ್ತು ವನ್ಯಜೀವಿ ಅಥವಾ ಇಂತಹ ಸೇವೆಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿದ್ದಕ್ಕೆ ಕೊಡಬೇಕಾದ ರಾಜಧನ ಶುಲ್ಕಗಳು ಮತ್ತು ಸರ್ಕಾರದ ಯಂತ್ರವು ಒದಗಿಸುವ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳಿಗೆ ಬಳಕೆದಾರರು ನೀಡಬೇಕಾದ ಬೆಲೆಗಳನ್ನು ಒಳಗೊಂಡಿರುತ್ತವೆ.


2008-13ರಲ್ಲಿ ಸಂಗ್ರಹವಾದ ತೆರಿಗೆಯೇತರ ಆದಾಯವು ರಾಜಸ್ವ ಸ್ವೀಕೃತಿಗಳ ಶೇಕಡ 5.70 ಮತ್ತು 7.30 ನಡುವೆಯಿದ್ದಿತು. 2013-17ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಹಣಕಾಸುಗಳ ವಿವೇಚನಾ ಸೂತ್ರಗಳ ಅನುಸರಣೆಯೊಂದಿಗೆ ಆರ್ಥಿಕ ಪ್ರಮುಖ ವಿಭಾಗಗಳಿಗೆ ಸಾಕಷ್ಟು ಮೊತ್ತಗಳನ್ನು ಒದಗಿಸುವ ಅಗತ್ಯವನ್ನು ಸರಿತೂಗಿಸಬೇಕಾಗಿರುವುದನ್ನು ಒಪ್ಪಿಕೊಂಡಿದ್ದು, ಮುಂಬರುವ ವರ್ಷಗಳಲ್ಲಿ ಬಳಕೆದಾರರು ನೀಡಬೇಕಾದ ಬೆಲೆಗಳ ಪುನರ್ವ್ಯವಸ್ಥೆ ಮತ್ತು ಅದರ ನಿಯತ ಸಮೀಕ್ಷೆಯ ಮೂಲಕ ತೆರಿಗೆಯೇತರ ಆದಾಯದ ಶೇಖರಣೆಯ ಬಗ್ಗೆ ವಿಶೇಷ ಗಮನ ನೀಡುವ ಅಗತ್ಯವಿದೆ.

ತೆರಿಗೆಯೇತರ ಆದಾಯವು ಪ್ರಸಕ್ತ ಹೊಂದಾಣಿಕೆಯ ಮೂಲಕ ಆದ ₹280.72 ಕೋಟಿಗಳನ್ನು ಒಳಗೊಂಡಿದೆ. ಇದು ರಾಜಸ್ವ/ಬಂಡವಾಳ ವೆಚ್ಚವೆಂದು ಪರಿಗಣಿಸಿದ ಬಡ್ಡಿ/ವಿದ್ಯುಚ್ಛಕ್ತಿ ಕಂಪನಿಗಳಿಂದ ಸ್ವೀಕೃತವಾದ ಖಾತರಿ ಶುಲ್ಕ/ವಿಶೇಷ ಉದ್ದೇಶ ವಾಹಕಗಳು/ಸರ್ಕಾರಿ ನಿಗಮ/ಕಂಪನಿಗಳಿಂದ ಬಂದ ಸ್ವೀಕೃತಿಗಳನ್ನು ಒಳಗೊಂಡಿದೆ. ಕೆಲವು ಮುಖ್ಯವಾದ ಲೆಕ್ಕಶೀರ್ಷಿಕೆಗಳಡಿಯ ತೆರಿಗೆಯೇತರ ಆದಾಯದ ಸಂಗ್ರಹಣೆಯ ಪ್ರವೃತ್ತಿಯನ್ನು ಕೆಳಗಿನ ಕೋಷ್ಟಕ 1.12 ಮತ್ತು ನಕ್ಷೆ 1.7ರಲ್ಲಿ ನೀಡಲಾಗಿದೆ.

ಕೋಷ್ಟಕ 1.12: ತೆರಿಗೆಯೇತರ ಆದಾಯದ ಸಂಗ್ರಹಣೆಯಲ್ಲಿನ ಪ್ರವೃತ್ತಿ

(ಕೋಟಿ ರೂಪಾಯಿಗಳಲ್ಲಿ)

ಆದಾಯ ಶೀರ್ಷಿಕೆ	2008-09	2009-10	2010-11	2011-12	2012-13	ಒಂದಿನ ವರ್ಷಕ್ಕಿಂತ ಹೆಚ್ಚು/ಕಡಿಮೆ (ಶೇಕಡ)
ಬಡ್ಡಿಸ್ವೀಕೃತಿಗಳು	337.16	383.86	575.07	434.23	778.55	79.3
ಡಿವಿಡೆಂಡುಗಳು ಮತ್ತು ಲಾಭಾಂಶ	40.14	29.48	43.44	60.56	56.29	(-)7.05
ಇತರ ತೆರಿಗೆಯೇತರ ಸ್ವೀಕೃತಿಗಳು	2,781.69	2,920.45	2,739.77	3,592.07	3,131.26	(-)12.83
ಒಟ್ಟು	3,158.99	3,333.79	3,358.28	4,086.86	3,966.10	(-)2.95





**ಬಡ್ಡಿ ಸ್ವೀಕೃತಿಗಳು**

ಸರ್ಕಾರವು ತನ್ನ ಕಂಪನಿಗಳು/ನಿಗಮಗಳು ಮುಂತಾದವುಗಳಿಗೆ ನೀಡಿದ ಸಾಲ ಮತ್ತು ಮುಂಗಡಗಳ ಮೇಲಿನ ಬಡ್ಡಿ ಸ್ವೀಕೃತಿಯ ಜೊತೆಗೆ ಇತರ ಪ್ರಮುಖವಾದ ಬಡ್ಡಿ ಉತ್ಪನ್ನದ ಮೂಲವು ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿನ ರಾಜ್ಯದ ಹೆಚ್ಚುವರಿ ನಗದು ಶಿಲ್ಕುಗಳ ಹೂಡಿಕೆಯಿಂದ ಬಂದದ್ದು. ಭಾರತೀಯ ರಿಜರ್ವ್ ಬ್ಯಾಂಕಿನ ನಿಯಮಾವಳಿಯಂತೆ ರಾಜ್ಯ ಸರ್ಕಾರವು ನಿರ್ವಹಿಸುವ ನಗದು ಉಳಿಕೆಯನ್ನು 14 ದಿನಗಳ ಖಜಾನೆ ಬಿಲ್ಲುಗಳಲ್ಲಿ ಹೂಡಿಕೆ ಮಾಡಲಾಗುವುದು. ಆದರೆ, ಈ ಹೂಡಿಕೆಗಳ ಮೇಲಿನ ಸರಾಸರಿ ಬಡ್ಡಿದರವು ಶೇಕಡ 10 ರಿಂದ ಆರಂಭವಾಗುತ್ತದೆ. ಈ ಅಂಶವನ್ನು ರಾಜ್ಯದ ಹಣಕಾಸು ವ್ಯವಹಾರಗಳ ಮೇಲಿನ ಹಿಂದಿನ ವರ್ಷಗಳ ವರದಿಯಲ್ಲಿ ಸೂಚಿಸಿದ ನಂತರ ಹಾಗೂ ರಿಜರ್ವ್ ಬ್ಯಾಂಕಿನ ಸಲಹೆಯಂತೆ ನಗದು ನಿರ್ವಹಣೆಯನ್ನು ಉತ್ತಮಗೊಳಿಸಲು ರಾಜ್ಯಸರ್ಕಾರವು ತನ್ನ ಹೆಚ್ಚುವರಿ ನಗದನ್ನು 91 ದಿನಗಳ ಖಜಾನೆ ಬಿಲ್ಲುಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿತು.

ಪ್ರಸಕ್ತ ವರ್ಷದಲ್ಲಿ ಕಂಪನಿಗಳು ಹೂಡಿಕೆಯ ಮೇಲಿನ ಪ್ರತಿಫಲಗಳನ್ನು ಡಿವಿಡೆಂಡ್ ರೂಪದಲ್ಲಿ ಪ್ರಕಟಿಸಿ ಸರ್ಕಾರಿ ಲೆಕ್ಕಕ್ಕೆ ಜಮಾ ಮಾಡಿದ ಮೊತ್ತವು ₹56.29 ಕೋಟಿಗಳಷ್ಟಿತ್ತು. ಸರ್ಕಾರದ ಹೂಡಿಕೆಯ ಮೊತ್ತವನ್ನು (₹49,464 ಕೋಟಿಗಳು) ಪರಿಗಣಿಸಿದಾಗ ಪ್ರತಿಫಲವು ಲೆಕ್ಕಕ್ಕೆ ಬಾರದ ಶೇಕಡ 0.11ರಷ್ಟಿತ್ತು. ಅದೇ ರೀತಿ ಸರ್ಕಾರವು ತನ್ನ ಕಂಪನಿಗಳಿಗೆ/ನಿಗಮಗಳಿಗೆ ನೀಡಿದ ಸಾಲ ಮತ್ತು ಮುಂಗಡಗಳ ಮೇಲಿನ ಬಡ್ಡಿಸಂಗ್ರಹವು ₹246.63 ಕೋಟಿಗಳಷ್ಟಿದ್ದು, ಇದು ವರ್ಷದ ಕೊನೆಯಲ್ಲಿ ಬಾಕಿ ಇರುವ ಸಾಲಗಳ ಶೇಕಡ 2.03ರಷ್ಟು ಮಾತ್ರವಿದೆ.

**ಇತರ ತೆರಿಗೆಯೇತರ ಸ್ವೀಕೃತಿಗಳು**

2008-13ರ ಅವಧಿಯಲ್ಲಿ ಸರಾಸರಿ 77ರಷ್ಟು ತೆರಿಗೆಯೇತರ ಆದಾಯವು ಬಡ್ಡಿ ಸ್ವೀಕೃತಿಗಳು, ಡಿವಿಡೆಂಡುಗಳು, ಶುಲ್ಕಗಳು ಮತ್ತು ಜುಲಾನೆಗಳು ಹಾಗೂ ಸಾಮಾಜಿಕ ಆರ್ಥಿಕ ಸೇವೆಗಳ ಮೇಲಿನ ಬಳಕೆದಾರರ ಕರಗಳಿಂದ ಬಂದಿದೆ. ಉಳಿದ ಶೇಕಡ 23ರಷ್ಟು ಸರಾಸರಿ ಸ್ವೀಕೃತಿಗಳು ಡಿಸಿಆರ್‌ಎಫ್‌ನ ಯೋಜನೆಯ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ವೀಕರಿಸಲಾದ ಮೊತ್ತಗಳು, ಸಾರ್ವಜನಿಕ ಲೆಕ್ಕದಿಂದ ಹಿಂಪಡೆದಿದ್ದು ಹಾಗೂ ಪ್ರಧಾನ ಲೆಕ್ಕಶೀರ್ಷಿಕೆ 1475-ಇತರ ಸಾಮಾನ್ಯ ಆರ್ಥಿಕ ಸೇವೆಗಳು ಶೀರ್ಷಿಕೆಯ ಅಡಿಯಲ್ಲಿ ಒಟ್ಟುಗೂಡಿಸಿದ ಸೆಸ್ ಸಂಗ್ರಹಣೆ, ಇವುಗಳನ್ನು ಪ್ರತಿನಿಧಿಸುತ್ತದೆ. ಈ ವ್ಯವಹಾರಗಳಲ್ಲಿ ನಗದು ಸಂಗ್ರಹಣೆ ಇರಲಿಲ್ಲ ಮತ್ತು ಅದು ರಾಜ್ಯ ಸರ್ಕಾರ ಒದಗಿಸಿದ ಯಾವುದೇ ಸೇವೆ/ಬಳಕೆದಾರರ ಕರ ಮತ್ತು ವಿಧಿಸಿದ ಶುಲ್ಕಗಳನ್ನು ಒಳಗೊಂಡಿಲ್ಲ. ಆದರೆ, ಕೇವಲ ಅಂತರ-ಲೆಕ್ಕ ಹೊಂದಾಣಿಕೆಯನ್ನು ಪ್ರತಿನಿಧಿಸಿತ್ತು. ಇದರಿಂದಾಗಿ ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವ ತೆರಿಗೆಯೇತರ ಆದಾಯವು ಕೋಷ್ಟಕ 1.13ರಲ್ಲಿ ತೋರಿಸಿರುವ ತೆರಿಗೆಯೇತರ ಆದಾಯದ ಸಂಯೋಜನೆಯ ವಿವರಗಳಂತೆ ಶೇಕಡ 23ರಷ್ಟು ಅಧಿಕವಾಗಿ ಪ್ರತಿಬಿಂಬಿಸಲಾಗಿದೆ.

ಕೋಷ್ಟಕ 1.13: ತೆರಿಗೆಯೇತರ ಆದಾಯದಡಿ ನಗದು ಅಲ್ಲದ ಹೊಂದಾಣಿಕೆಗಳ ವಿವರಗಳು

(ಕೋಟಿ ರೂಪಾಯಿಗಳಲ್ಲಿ)

ವಿವರಗಳು	2008-09	2009-10	2010-11	2011-12	2012-13
ಡಿಆರ್‌ಎಫ್/ಸಾಲಮನ್ನಾದ ಅಡಿಯಲ್ಲಿ ಪರಿಹಾರ	358	358	--	170	--
ಸಾರ್ವಜನಿಕ ಲೆಕ್ಕದಿಂದ ಹಿಂಪಡೆತ	484	2	--	2	--
ಉಪಕರ ಸಂಗ್ರಹದ ಒಟ್ಟುಗೂಡಿಕೆ	365	386	516	634	--
ಇತರೆ	37	411	541	391	281
ಒಟ್ಟು	1,244	1157	1057	1197	281
ತೆರಿಗೆಯೇತರ ಆದಾಯ	3,159	3,334	3,358	4,087	3,966
ತೆರಿಗೆಯೇತರ ಆದಾಯಕ್ಕೆ ನಗದೇತರ ವ್ಯವಹಾರಗಳ ಶತಾಂಶ	39.38	34.70	31.48	29.29	7.09

ನಗದೇತರ ವ್ಯವಹಾರಗಳ ಹೊಂದಾಣಿಕೆಯ ಶತಾಂಶವು 2008-09ರಲ್ಲಿದ್ದ ಶೇಕಡ 39ರಿಂದ 2012-13ರಲ್ಲಿ ಶೇಕಡ 7.09ಕ್ಕೆ ತೀವ್ರವಾಗಿ ಇಳಿದಿದೆ. ಇದು ಪ್ರಸಕ್ತ ವರ್ಷದಲ್ಲಿ ಉಪಕರಗಳ ಸಂಚಯನಕ್ಕೆ ಸಂಬಂಧಿಸಿದ ಹೊಂದಾಣಿಕೆಗಳನ್ನು ಮಾಡದಿರುವುದರಿಂದ ಉಂಟಾಗಿದೆ.

2012-13ರಲ್ಲಿ ತೆರಿಗೆಯೇತರ ಆದಾಯವು, ಸಾರ್ವಜನಿಕ ಲೆಕ್ಕದಲ್ಲಿನ ಠೇವಣಿಗಳನ್ನು ವಾಪಸಾತಿ ಮಾಡಿದ ಹೊಂದಾಣಿಕೆಯನ್ನು ಸಂಚಿತ ನಿಧಿಯಡಿ ಸ್ವೀಕೃತಿಗಳೆಂದು ಪರಿಗಣಿಸಿರುವುದು (₹50 ಕೋಟಿ) ಮತ್ತು

ಕಂಪನಿಗಳು/ನಿಗಮಗಳು ಪಾವತಿ ಮಾಡಿದ ಖಾತರಿ ಕಮೀಷನ್ ಮುಂತಾದವುಗಳನ್ನು ತೆರಿಗೆಯೇತರ ಆದಾಯವೆಂದು ಪುಸ್ತಕ ಹೊಂದಾಣಿಕೆ ಮಾಡಿರುವುದರಿಂದ ಶೇಕಡ 7ರಷ್ಟು ಅಧಿಕವಾಗಿ ತೋರಿಸಿದಂತಾಗಿದೆ.

ಪರಿಹಾರದ ಮೊತ್ತವನ್ನು ಸರ್ಕಾರದ ಲೆಕ್ಕಕ್ಕೆ ಜಮೆ ಮಾಡಿರುವುದರಿಂದ ತೆರಿಗೆಯೇತರ ಆದಾಯವನ್ನು ₹7.12 ಕೋಟಿಗಳ ಮಟ್ಟಿಗೆ ಕಡಿಮೆ ತೋರಿಸಿದಂತಾಗಿದೆ. ಇದನ್ನು ಕಂಡಿಕೆ 3.11.1ರಲ್ಲಿ ಚರ್ಚಿಸಲಾಗಿದೆ.

ಈ ನಿಟ್ಟಿನಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ತನ್ನ 13ನೇ ವರದಿಯಲ್ಲಿ (ಡಿಸೆಂಬರ್ 2011) ಈ ಕೆಳಗಿನ ಸಲಹೆಗಳನ್ನು ನೀಡಿತು.

- ಪಾರದರ್ಶಕತೆಯ ಉದ್ದೇಶಕ್ಕಾಗಿ, ನಗದೇತರ ವ್ಯವಹಾರಗಳನ್ನು ಗುರುತಿಸಿ, ಅವುಗಳನ್ನು ಪ್ರತ್ಯೇಕವಾಗಿ ಲೆಕ್ಕಗಳಲ್ಲಿ ತರುವುದು.
- ವಿತ್ತೀಯ ಸೂಚಕಗಳನ್ನು ಲೆಕ್ಕ ಹಾಕಲು ಎಲ್ಲಾ ನಗದೇತರ ವ್ಯವಹಾರಗಳನ್ನೂ ಕೈಬಿಡುವುದು.
- ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯ ಮಹಾಲೇಖಾಪಾಲರ ಮತ್ತು ಹಣಕಾಸು ಇಲಾಖೆಯ ಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕು.

ಸಾಲವನ್ನು ಮನ್ನಾ ಮಾಡಿದ್ದನ್ನು ತೆರಿಗೆಯೇತರ ಆದಾಯವೆಂಬುದಾಗಿ ಲೆಕ್ಕ ಹಾಕಿದ್ದು, ರಾಜ್ಯದ ತೆರಿಗೆಯೇತರ ಆದಾಯವನ್ನು ಕೃತಕವಾಗಿ ಅಧಿಕ ಪ್ರಮಾಣದಲ್ಲಿ ತಿಳಿಸುವಲ್ಲಿ ಪರಿಣಾಮಿಸಿತಾದ್ದರಿಂದ, ಅದು ಅಪೇಕ್ಷಣೀಯವಾಗಿರಲಿಲ್ಲ ಎಂಬುದಾಗಿ 13ನೇ ಹಣಕಾಸು ಆಯೋಗವು ಅಭಿಪ್ರಾಯಪಟ್ಟಿತು, ಎಂಬುದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗುತ್ತದೆ. ಮುಂದುವರಿದು, ಸಾಲ ಮನ್ನಾ ಮಾಡಿದ್ದನ್ನು ತೆರಿಗೆಯೇತರ ಆದಾಯ ಎಂಬುದಾಗಿ ಲೆಕ್ಕಹಾಕಿದ್ದರಿಂದ, ಅದಕ್ಕೆ ಸಮನಾಗಿ ವಿತ್ತೀಯ ಕೊರತೆಯ ವ್ಯಾಪ್ತಿಯ ಒಳಗೆ ಅಧಿಕವಾಗಿ ವೆಚ್ಚ ಮಾಡಲು ರಾಜ್ಯಕ್ಕೆ ಅವಕಾಶ ಮಾಡಿಕೊಟ್ಟಿತು ಹಾಗೂ ರಾಜ್ಯದ ಸಾಲ ವಸೂಲಾತಿಯ ಉದ್ದೇಶಿತ ಪ್ರಭಾವವನ್ನು ಕೃತಕವಾಗಿ ಕಡಿಮೆಗೊಳಿಸಿತು. ಆದ್ದರಿಂದ 13ನೇ ಹಣಕಾಸು ಆಯೋಗವು, ಅಂತಹ ವ್ಯವಹಾರಗಳನ್ನು ರಾಜ್ಯದ ರಾಜಸ್ವ/ವಿತ್ತೀಯ ಕೊರತೆಗೆ ಕೃತಕವಾಗಿ ಪರಿಣಾಮ ಬೀರದ ರೀತಿಯಲ್ಲಿ ಲೆಕ್ಕ ಹಾಕಬೇಕೆಂಬುದಾಗಿ ಶಿಫಾರಸು ಮಾಡಿತು.

ಆರ್ಥಿಕ ಇಲಾಖೆಯು ತನ್ನ ಉತ್ತರದಲ್ಲಿ (ಡಿಸೆಂಬರ್ 2013) ಈ ಹೊಂದಾಣಿಕೆಗಳು ಅಧಿಕೃತವಾದವುಗಳು ಮತ್ತು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾದ ಲೆಕ್ಕ ವಿಧಾನದ ಕಾರ್ಯನೀತಿಗಳಿಗೆ ಅನುಸಾರವಾಗಿದೆ ಎಂದು ಹೇಳಿದೆ. ಈ ಹೊಂದಾಣಿಕೆಗಳು ನಗದು ರೂಪದಲ್ಲಿ ಇಲ್ಲದಿದ್ದರೂ ತೆರಿಗೆಯೇತರ ಆದಾಯದ ಭಾಗವಾಗಿದ್ದು ಅದನ್ನು ಹಾಗೆಯೇ ಲೆಕ್ಕಹಾಕಲಾಗಿದೆ. ವಿತ್ತೀಯ ಸೂಚಕಗಳನ್ನು ಲೆಕ್ಕಹಾಕಲು ನಗದೇತರ ವ್ಯವಹಾರಗಳನ್ನು ಬಿಟ್ಟುಬಿಡಲು ಭಾರತದ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರಿಂದ ಅಥವಾ ಭಾರತ ಸರ್ಕಾರದಿಂದ ಯಾವುದೇ ಪ್ರಮಾಣಕಗಳನ್ನು ನಿಗದಿಪಡಿಸಿಲ್ಲ. ಸಂವಿಧಾನದ 150ನೇ ಪರಿಚ್ಛೇದದ ಅಡಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ನಿಗದಿಪಡಿಸಿರುವ ಚಾಲ್ತಿಯಲ್ಲಿರುವ ಲೆಕ್ಕ ವಿಧಾನದ ಕಾರ್ಯನೀತಿಗಳ ಅಡಿಯಲ್ಲಿಯೇ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಲೆಕ್ಕ ವ್ಯವಸ್ಥೆಯನ್ನು ಬಲಪಡಿಸಲು ನೀಡಿರುವ ಶಿಫಾರಸುಗಳನ್ನು ಅನುಸರಿಸಬಹುದಾಗಿದೆ ಎಂದು ಹೇಳಿದೆ.

ಸರ್ಕಾರದ ಲೆಕ್ಕಗಳನ್ನು ನಗದು ವ್ಯವಹಾರಗಳ ಆಧಾರದ ಮೇಲೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ನಗದು ಪಾವತಿಯಾದಾಗ ಅಥವಾ ಸಂದಾಯವಾದಾಗ ವ್ಯವಹಾರಗಳನ್ನು ಪರಿಗಣಿಸಲಾಗುತ್ತದೆ. ಲೆಕ್ಕ ಪುಸ್ತಕಗಳಲ್ಲಿ ವೆಚ್ಚವನ್ನು ಪಾವತಿಯ ಸಮಯದಲ್ಲಿ ಅಂದರೆ ಚೆಕ್‌ನ್ನು ನೀಡಿದಾಗ ದಾಖಲಿಸಲಾಗುತ್ತದೆ ಮತ್ತು ಸ್ವೀಕೃತಿಗಳನ್ನು ಸಂಗ್ರಾಹಕ ಬ್ಯಾಂಕುಗಳಿಂದ ವರದಿ ಬಂದಾಗ ದಾಖಲಿಸಲಾಗುತ್ತದೆ. ಸರ್ಕಾರದ ನಗದು ಶಿಲ್ಪಿನ ಚಲಾವಣೆಯ ಲೆಕ್ಕವನ್ನು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಇಂತಹ ಪಾವತಿಗಳು ಮತ್ತು ಸ್ವೀಕೃತಿಗಳ ಚಲಾವಣೆಯಾದಾಗ ಲೆಕ್ಕ ಪುಸ್ತಕಗಳಲ್ಲಿ ದಾಖಲಿಸಲಾಗುತ್ತದೆ. ಹೀಗಾಗಿ ಸರ್ಕಾರದ ಲೆಕ್ಕಗಳು ಸಂಚಿತ ನಿಧಿಯಿಂದ ಮತ್ತು ಸಾರ್ವಜನಿಕ ಲೆಕ್ಕದಿಂದ ಒಳಬರುವ ಮತ್ತು ಹೊರಹೋಗುವ ನಗದಿನ ದಾಖಲೆಗಳಾಗಿದ್ದು, ಈ ನಗದು ಹರಿವು ಸರ್ಕಾರದ ಹಣಕಾಸಿನ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಹಿಂದೆಯೇ ಹೇಳಿದಂತೆ ಮತ್ತು ರಾಜ್ಯಸರ್ಕಾರವು ಒಪ್ಪಿಕೊಂಡಂತೆ ಮೇಲಿನ ವಹಿವಾಟುಗಳು ನಗದೇತರಗಳಾಗಿವೆ. ಆದ್ದರಿಂದ, ವಿತ್ತೀಯ ಸೂಚಕಗಳನ್ನು ಲೆಕ್ಕಹಾಕಲು ಇಂತಹ ವಹಿವಾಟುಗಳನ್ನು ಬಿಟ್ಟುಬಿಡುವ ಒಂದು ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ.

ವಿತ್ತೀಯ ಸುಧಾರಣಾ ಅಧಿನಿಯಮದ ಅನುಸಾರ, ರಾಜ್ಯಸರ್ಕಾರವು ತೆರಿಗೆಯೇತರ ಆದಾಯದ ನೀತಿಗಳನ್ನು ಈಕ್ವಿಟಿ ಮತ್ತು ಬೆಲೆ ವಸೂಲಿಯನ್ನು ಗಮನದಲ್ಲಿಟ್ಟುಕೊಂಡು ಅನುಸರಿಸಬೇಕಾಗಿದೆ. ಮಧ್ಯಂತರ ವಿತ್ತೀಯ ಯೋಜನೆ 2011-15 ಹಾಗೂ 2012-16ರಲ್ಲಿ ರಾಜ್ಯಸರ್ಕಾರವು ಸ್ವಂತ ತೆರಿಗೆ ಕ್ರಮಗಳ ಜಾರಿ ಮತ್ತು ಉಸ್ತುವಾರಿಗಳಲ್ಲದೆ ಮುಂಬರುವ ವರ್ಷಗಳಲ್ಲಿ ತೆರಿಗೆಯೇತರ ಆದಾಯದ ಸಂಗ್ರಹಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿತ್ತು. ಅಲ್ಲದೆ, ರಾಜ್ಯಸರ್ಕಾರವು ಬಳಕೆದಾರರ ಕರಗಳ ಪುನರ್ವ್ಯವಸ್ಥೆ ಮತ್ತು ಅದರ ನಿಯತ ಸಮೀಕೆಗೆ ಬದ್ಧವಾಗಿದೆಯೆಂದು ಹೇಳಿದೆ. ಪರಿಹಾರ ಮೊತ್ತವನ್ನು ಸರ್ಕಾರಿ ಲೆಕ್ಕಕ್ಕೆ ಜಮೆ ಮಾಡದಿರುವುದು.

### 1.3.2 ಕೇಂದ್ರ ಸರ್ಕಾರದಿಂದ ಸಹಾಯಾನುದಾನ

ಕೋಷ್ಟಕ 1.14ರಲ್ಲಿ ತೋರಿಸಿರುವಂತೆ ಭಾರತ ಸರ್ಕಾರದ ಸಹಾಯಾನುದಾನಗಳು ಮತ್ತು ವಂತಿಗಳು 2008-09ರಲ್ಲಿ ₹5,332 ಕೋಟಿ ಇದ್ದುದು 2012-13ರಲ್ಲಿ ₹7,809 ಕೋಟಿಗಳಿಗೆ ಏರಿಕೆಯಾಗಿದ್ದಿತು. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದಲ್ಲಿ ₹359 ಕೋಟಿಗಳಷ್ಟು ಕಡಿಮೆಯಾಗಿದೆ. ಇದು ರಾಜ್ಯ ಯೋಜನಾ ಕಾರ್ಯಕ್ರಮಗಳಿಗೆ ₹717 ಕೋಟಿಗಳ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ₹16 ಕೋಟಿಗಳ ಇಳಿಕೆಯಾಗಿದ್ದುದರಿಂದ ಉಂಟಾಗಿದ್ದು, ಯೋಜನೇತರ ಅನುದಾನಗಳಲ್ಲಿನ (₹326 ಕೋಟಿಗಳ) ಮತ್ತು ಕೇಂದ್ರ ಯೋಜನೆಗಳ ಅನುದಾನಗಳಲ್ಲಿನ (₹48 ಕೋಟಿಗಳ) ಏರಿಕೆಯಿಂದ ಸರಿತೂಗಿಸಲ್ಪಟ್ಟಿದೆ.

ಕೋಷ್ಟಕ 1.14: ಭಾರತ ಸರ್ಕಾರದಿಂದ ಸಹಾಯಾನುದಾನಗಳು

(ಕೋಟಿ ರೂಪಾಯಿಗಳಲ್ಲಿ)

ವಿವರ	2008-09	2009-10	2010-11	2011-12	2012-13
ಯೋಜನೇತರ ಅನುದಾನಗಳು	1,693.59	3,429.68	2,256.86	2,129.42	2,455.43
ರಾಜ್ಯ ಯೋಜನೆಗಳಿಗೆ ಅನುದಾನಗಳು	2,020.37	2,972.78	2,838.81	3,626.00	2,908.74
ಕೇಂದ್ರ ಯೋಜನೆಗಳಿಗೆ ಅನುದಾನಗಳು	94.60	61.09	144.43	76.14	124.59
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನಗಳು	1,523.70	1,419.76	1,628.41	2,336.85	2,320.66
ವಿಶೇಷ ಯೋಜನೆಗಳಿಗೆ ಅನುದಾನಗಳು	-----	---	---	---	---
ಒಟ್ಟು	5,332.26	7,883.31	6,868.51	8,168.41	7,809.42
ಹಿಂದಿನ ವರ್ಷಕ್ಕಿಂತ ಶೇಕಡಾವಾರು ಹೆಚ್ಚಳ	6.07	47.84	(-)12.87	18.93	(-)4.39
ರಾಜಸ್ವ ಸ್ವೀಕೃತಿಗಳ ಶತಾಂಶವಾಗಿ ಒಟ್ಟು ಅನುದಾನಗಳು	12.32	16.04	11.80	11.70	10.00

ಆಕರ: ಹಣಕಾಸು ಲೆಕ್ಕಗಳು

### 1.3.3 ಕೇಂದ್ರ ತೆರಿಗೆ ವರ್ಗಾವಣೆಗಳು

ಹನ್ನೆರಡನೆಯ ಹಣಕಾಸು ಆಯೋಗವು ಶಿಫಾರಸು ಮಾಡಿದಂತೆ ಶೇಕಡಾ 30.50ರಿಂದ ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲನ್ನು ಶೇಕಡಾ 32ಕ್ಕೆ ಹೆಚ್ಚಿಸಬೇಕೆಂದು 13ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ಕೇಂದ್ರ ತೆರಿಗೆಯ (ಸೇವಾ ತೆರಿಗೆ ಹೊರತುಪಡಿಸಿ) ನಿವ್ವಳ ವರಮಾನ ಮತ್ತು ಸೇವಾ ತೆರಿಗೆಯ ನಿವ್ವಳ ವರಮಾನದಲ್ಲಿ ರಾಜ್ಯದ ಪಾಲನ್ನು ಕ್ರಮವಾಗಿ 4.33 ಮತ್ತು 4.40ಯಷ್ಟು ನಿಗದಿಪಡಿಸಲಾಗಿದೆ. 2012-13ರ ಅವಧಿಯಲ್ಲಿ ಸ್ವೀಕರಿಸಲಾದ ಕೇಂದ್ರ ತೆರಿಗೆಯ ಪಾಲು (₹12,647 ಕೋಟಿ) ಅಂದಾಜಿಗಿಂತ ₹447 ಕೋಟಿಯಷ್ಟು ಕಡಿಮೆಯಾಗಿತ್ತು.

ಕೇಂದ್ರ ತೆರಿಗೆ ಹಾಗೂ ಸುಂಕಗಳಲ್ಲಿನ ರಾಜ್ಯದ ಪಾಲಿನಲ್ಲಿ ಹಿಂದಿನ ಸಾಲಿಗೆ ಹೋಲಿಸಿದಲ್ಲಿ ₹1,572 ಕೋಟಿಗಳ ಹೆಚ್ಚಳವು ಪ್ರಮುಖವಾಗಿ ಸೇವಾ ತೆರಿಗೆ (₹525 ಕೋಟಿ), ಕಾರ್ಪೊರೇಷನ್ ತೆರಿಗೆ (₹184 ಕೋಟಿ), ಕಾರ್ಪೊರೇಷನ್ ತೆರಿಗೆಯನ್ನು ಹೊರತುಪಡಿಸಿ ಆದಾಯ ತೆರಿಗೆ (₹505 ಕೋಟಿ), ಸೀಮಾ ಸುಂಕ (₹181 ಕೋಟಿ) ಮತ್ತು ಕೇಂದ್ರ ಅಬಕಾರಿ ಸುಂಕ (₹186 ಕೋಟಿ)ಗಳಡಿ ಆಗಿದ್ದು ಸಂಪತ್ತು ತೆರಿಗೆ (₹9 ಕೋಟಿ)ಯಡಿ ಇಳಿಕೆಯಾಗಿತ್ತು.

### 1.3.4 ಹದಿಮೂರನೇ ಹಣಕಾಸು ಆಯೋಗದ ಅನುದಾನಗಳ ಪ್ರಯೋಜನಗಳನ್ನು ಪಡೆದುಕೊಳ್ಳುವಿಕೆ

2012-13ರಲ್ಲಿ ಆಯೋಗವು ಕೋಷ್ಟಕ 1.15ರಲ್ಲಿ ವಿವರಿಸಿರುವಂತೆ ರಾಜ್ಯಕ್ಕೆ ₹2,227.62 ಕೋಟಿ ಮೊತ್ತವನ್ನು ವಿವಿಧ ಕ್ಷೇತ್ರಗಳಿಗೆ (ರಾಜ್ಯದ ವಿಶಿಷ್ಟ ಯೋಜನೆಗಳನ್ನು ಬಿಟ್ಟು) ವರ್ಗಾವಣೆ ಮಾಡುವಂತೆ ಶಿಫಾರಸು ಮಾಡಿತ್ತು.

ಕೋಷ್ಟಕ 1.15: ಶಿಫಾರಸು ಮಾಡಿದ ವರ್ಗಾವಣೆ ಮತ್ತು ಅನುದಾನಗಳ ವಾಸ್ತವ ಬಿಡುಗಡೆ

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ವರ್ಗಾವಣೆಗಳು	ಹಣಕಾಸು ಆಯೋಗದ ಶಿಫಾರಸು	ವಾಸ್ತವ ಬಿಡುಗಡೆಗಳು	ಸಂಬಂಧಿಸಿದ ರಾಜಸ್ವ ಲೆಕ್ಕಶೀರ್ಷಿಕೆಯಡಿ ವೆಚ್ಚ	ಬಳಕೆಯಾಗದ ಮೊತ್ತ €
1	<b>ಸ್ಥಳೀಯ ಸಂಸ್ಥೆಗಳು</b>		940.27		----
	(ಎ) ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ	568.49			
	(ಬಿ) ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಮಾನ್ಯ ಕಾರ್ಯನಿರ್ವಹಣಾ ಅನುದಾನ	390.10	281.43	4,018.42*	
	(ಸಿ) ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನಗಳು	251.41			
	(ಡಿ) ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಮಾನ್ಯ ಕಾರ್ಯನಿರ್ವಹಣಾ ಅನುದಾನ	172.50			
2	<b>ವಿಪತ್ತು ಪರಿಹಾರ</b>				
	ಅ. ವಿಪತ್ತು ಪರಿಹಾರ ನಿಧಿ	133.10	133.10	133.10	---
	ಆ. ಸಾಮರ್ಥ್ಯ ನಿರ್ಮಾಣ	4.00	4.00	2.35	5.65 (ಪ್ರಸಕ್ತ ಸಾಲಿನ ಬಿಡುಗಡೆಯೂ ಸೇರಿ)
3	<b>ನಿರ್ಣಯ ಅನುದಾನಗಳ ಸುಧಾರಣೆ</b>				
	(ಎ) ನ್ಯಾಯ ಒದಗಿಸುವಲ್ಲಿ ಸುಧಾರಣೆ	53.94	ಶೂನ್ಯ	---	---
	(ಬಿ) ಯುಐಡಿ ವಿತರಣೆಗಾಗಿ ಪ್ರೋತ್ಸಾಹಕ ಧನ	27.78	ಶೂನ್ಯ	---	---
	(ಸಿ) ಸಂಖ್ಯಾ ಸಂಗ್ರಹಣದ ಸಂಸ್ಥೆಗಳ ಸುಧಾರಣೆ	5.80	ಶೂನ್ಯ	4.59	ಹಿಂದಿನ ವರ್ಷದ ಬಳಕೆಯಾಗದ ಮೊತ್ತ
	(ಡಿ) ನೌಕರ ಮತ್ತು ನಿವೃತ್ತಿ ವೇತನ ದತ್ತಸಂಚಯ	ಶೂನ್ಯ	ಶೂನ್ಯ	---	2.50
	(ಇ) ಜಿಲ್ಲಾ ನಾವೀನ್ಯ ನಿಧಿ	7.25	ಶೂನ್ಯ	9.87	ಹಿಂದಿನ ವರ್ಷದ ಬಳಕೆಯಾಗದ ಮೊತ್ತ
4	<b>ಪರಿಸರ ಸಂಬಂಧಿತ ಅನುದಾನ</b>				0.72
	(ಎ) ಅರಣ್ಯ	55.26	54.74	54.51	ಹಿಂದಿನ ವರ್ಷದ ಉಳಿಕೆಯನ್ನು ಲೆಕ್ಕಕ್ಕೆ ತೆಗೆದುಕೊಂಡಿದೆ
	(ಬಿ) ಜಲ ವಿಭಾಗ ನಿರ್ವಹಣೆ	32.00	ಓಟ	----	----
5	<b>ಪ್ರಾಥಮಿಕ ಶಿಕ್ಷಣ</b>	<b>135.00</b>	<b>135.00</b>	<b>135.00</b>	----
6	<b>ರಸ್ತೆಗಳು ಮತ್ತು ಸೇತುವೆಗಳು</b>	<b>391.00</b>	<b>391.00</b>	<b>97.75</b>	<b>403.78</b> (ಹಿಂದಿನ ವರ್ಷದ ಬಳಕೆಯಾಗದ ಮೊತ್ತವನ್ನು ಒಳಗೊಂಡಿದೆ)
	<b>ಒಟ್ಟು</b>	<b>2,227.63</b>	<b>1,939.54</b>	<b>4,455.59</b>	<b>412.65</b>

\*ಮೂರನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳಂತೆ ರಾಜ್ಯದ ಪಾಲನ್ನೂ ಒಳಗೊಂಡಿದೆ.

€ ಈ ಲೆಕ್ಕವನ್ನು ಹಿಂದಿನ ವರ್ಷದ ಬಳಕೆಯಾಗದ ಹಣದಿಂದ ತೆಗೆದುಕೊಳ್ಳಲಾಗಿದೆ.

ಫಲಿತಗಳನ್ನು ಅಭಿವೃದ್ಧಿಗೊಳಿಸುವ ಗುರಿಯನ್ನು ಹೊಂದಿದ ಏಕರೂಪದ ಗುರುತಿನ ಚೀಟಿಯನ್ನು ನೀಡಲು ಉತ್ತೇಜಕ ಅನುದಾನ ಮತ್ತು ಪಿಂಚಣಿದಾರರ ದತ್ತಾಂಶಗಳನ್ನು ಸಂಗ್ರಹಿಸುವ ಎರಡು ಯೋಜನೆಗಳನ್ನು ಕೆಳಗೆ ಚರ್ಚಿಸಲಾಗಿದೆ.

**ಯುಐಡಿ ವಿತರಣೆಗಾಗಿ ಪ್ರೋತ್ಸಾಹಕ**

ಏಕರೂಪದ ಗುರುತಿನ ಚೀಟಿಯನ್ನು ನೀಡಲು ಉತ್ತೇಜಕ ಅನುದಾನ ಕರ್ನಾಟಕ ರಾಜ್ಯಕ್ಕೆ ಹಂಚಿಕೆಯಾದ ಒಟ್ಟು ಮೊತ್ತ ₹138.90 ಕೋಟಿಗಳು ನಿಗದಿಪಡಿಸಿದ ವಾರ್ಷಿಕ ಅನುದಾನವು ₹27.78 ಕೋಟಿಗಳಿದ್ದು, ಇದನ್ನು ಐದು ವಾರ್ಷಿಕ ಕಂತುಗಳಲ್ಲಿ, ಪ್ರತಿವರ್ಷವೂ ಎರಡು ಭಾಗಗಳಲ್ಲಿ ಅಂದರೆ ಜುಲೈ ಒಂದರಂದು ಮತ್ತು ಜನವರಿ ಒಂದರಂದು ಬಿಡುಗಡೆಗೆ ನಿಗದಿಸಲಾಗಿದೆ. ಮೊದಲ ಭಾಗವಾದ 1/10ರಷ್ಟು ಮೊತ್ತವನ್ನು 2010ರ ಜುಲೈ 1ರಂದು ಬಿಡುಗಡೆ ಮಾಡಬೇಕಿತ್ತು. ನಂತರದ ಎಲ್ಲಾ ಭಾಗಗಳನ್ನು ನಿಗದಿತ ಕ್ರಮದಂತೆ

ವೆಚ್ಚದ ವಾಪಸಾತಿಯ ಆಧಾರದ ಮೇಲೆ ಬಿಡುಗಡೆ ಮಾಡಬೇಕಾಗಿದೆ. ಒಟ್ಟು ಹಂಚಿಕೆಯ ಮೊದಲ ಭಾಗವಾಗಿ ಶೇಕಡ 10ರಷ್ಟು ಅಂದರೆ ₹13.89 ಕೋಟಿಗಳ ಮೊತ್ತವು 2010-11ರಲ್ಲಿ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿಲ್ಲವಾದ್ದರಿಂದ ಉಳಿದ ಕಂತುಗಳು ಬಿಡುಗಡೆಯಾಗಿಲ್ಲ.

#### ನೌಕರರ ಪಿಂಚಣಿ ದತ್ತಾಂಶ ಸಂಗ್ರಹ

ಪ್ರತಿ ಸಾಮಾನ್ಯ ವರ್ಗದ ರಾಜ್ಯಗಳಿಗೆ ನೌಕರರ ಮತ್ತು ಪಿಂಚಣಿದಾರರ ದತ್ತಾಂಶ ಸಂಗ್ರಹ ಮಾಡಲು ₹10 ಕೋಟಿಗಳ ಮೊತ್ತವನ್ನು ಒದಗಿಸಲಾಗಿತ್ತು. ದತ್ತಾಂಶ ಸಂಗ್ರಹವು ನೌಕರರ ಇತರ ಹಣಕಾಸು ಸೌಲಭ್ಯಗಳನ್ನು (ಭವಿಷ್ಯನಿಧಿ, ವಿಮೆ ಮತ್ತು ಆರೋಗ್ಯ ಸೌಲಭ್ಯಗಳೂ ಒಳಗೊಂಡಂತೆ) ಹಾಗೂ ನಿರ್ಧಾರಿತ ಪಿಂಚಣಿ ಸೌಲಭ್ಯಗಳು ಮತ್ತು ಕುಟುಂಬ ಪಿಂಚಣಿಗಳನ್ನು ಸೇರಿಸಲು ಅವಕಾಶವನ್ನು ಒದಗಿಸಬೇಕಾಗಿದೆ. ಈ ದತ್ತಾಂಶ ಸಂಗ್ರಹವನ್ನು ಕೈಗೊಳ್ಳಲು ಇಚ್ಛಿಸುವ ಎಲ್ಲಾ ರಾಜ್ಯಗಳೂ 2010-11ರಲ್ಲಿ ಯಾವುದೇ ಪೂರ್ವನಿಬಂಧನೆಗಳಿಲ್ಲದೆ ಕಾರ್ಯಾರಂಭ ಮಾಡಲು ₹2.50 ಕೋಟಿಗಳನ್ನು ಪಡೆಯಬಹುದಾಗಿತ್ತು. ರಾಜ್ಯ ಸರ್ಕಾರವು 2010-11ರಲ್ಲಿ ಮೊದಲ ಕಂತಾಗಿ ₹2.50 ಕೋಟಿಗಳನ್ನು ಪಡೆಯಿತು. ಈ ಮೊತ್ತವು ರಾಜ್ಯದ ಸಂಚಿತನಿಧಿಯಲ್ಲಿಯೇ ಬಳಕೆಯಾಗದೆ ಉಳಿದಿದ್ದುದರಿಂದ ಮುಂದಿನ ಬಿಡುಗಡೆಗಳನ್ನು ಪಡೆಯುವ ಸ್ಥಿತಿಯಲ್ಲಿಲ್ಲ.

ಮಾರ್ಚ್ 2013ರಲ್ಲಿದ್ದಂತೆ, ರಾಜ್ಯ ಸರ್ಕಾರವು ₹2,227.63 ಕೋಟಿಗಳ ಶಿಫಾರಸಿಗೆ ಪ್ರತಿಯಾಗಿ ₹1,939.56 ಕೋಟಿ ಮೊತ್ತದ ಅನುದಾನಗಳನ್ನು ಪಡೆದಿದೆ.

#### ರಾಜ್ಯದ ನಿರ್ದಿಷ್ಟ ಅನುದಾನಗಳು

ವಿತ್ತೀಯ ಕ್ರೋಢೀಕರಣದ ಪಥದ ಗುರಿಗಳನ್ನು ಸೇರಿಸಿ ರಾಜ್ಯಗಳು ಅಧಿನಿಯಮದ ಜಾರಿ ತಮ್ಮ ವಿತ್ತೀಯ ಸುಧಾರಣಾ ನಿಯಮಕ್ಕೆ ತಿದ್ದುಪಡಿ ತಂದರೆ ಮಾತ್ರ ಮಾಡಲಾಗುತ್ತದೆ. ರಾಜ್ಯದ ನಿರ್ದಿಷ್ಟ ಅನುದಾನಗಳ ಬಿಡುಗಡೆಯನ್ನು ಕರ್ನಾಟಕ ರಾಜ್ಯವು ಅಂತಹ ಅನುದಾನಗಳನ್ನು ಬಿಡುಗಡೆ ಮಾಡಲು ಇರುವ ನಿಬಂಧನೆಗಳನ್ನು ಸೂಕ್ತವಾಗಿ ಅಧಿನಿಯಮದ ತಿದ್ದುಪಡಿಯ ಮೂಲಕ ಪಾಲಿಸಿದೆ.

ರಾಜ್ಯದ ನಿರ್ದಿಷ್ಟ ಅಗತ್ಯಗಳಿಗೆ ₹325 ಕೋಟಿಗಳ ಅನುದಾನವನ್ನು ಪಡೆಯಲು ರಾಜ್ಯವು ಅರ್ಹವಾಗಿತ್ತು. ಇದಕ್ಕೆ ಪ್ರತಿಯಾಗಿ ವಾಸ್ತವ ಬಿಡುಗಡೆಯು ₹100 ಕೋಟಿಗಳು ಮಾತ್ರ ನಿಗದಿಪಡಿಸಿದ್ದ ಮೊತ್ತಗಳು, ಪ್ರತಿಯಾಗಿ ವಾಸ್ತವ ಸ್ವೀಕೃತಿ ಮೊತ್ತಗಳ ವಿವರಗಳನ್ನು ಕೋಷ್ಟಕ 1.16ರಲ್ಲಿ ನೀಡಲಾಗಿದೆ.

ಕೋಷ್ಟಕ 1.16: ರಾಜ್ಯದ ನಿರ್ದಿಷ್ಟ ಅನುದಾನಗಳ ಸ್ವೀಕೃತಿಯ ವಿವರಗಳು

(ಕೋಟಿ ರೂಪಾಯಿಗಳಲ್ಲಿ)

ಯೋಜನೆಯ ಶೀರ್ಷಿಕೆ	13ನೇ ಹಣಕಾಸು ಆಯೋಗ ನಿಗದಿಪಡಿಸಿದ ಮೊತ್ತ	ವಾಸ್ತವ ಸ್ವೀಕೃತಿ
ಕೆರೆಗಳ ಮತ್ತು ಪಾರಂಪರಿಕ ಸಂಸ್ಥೆಗಳ ಪುನರ್ನಿರ್ಮಾಣ	87.50	ಶೂನ್ಯ
ಕುಡಿಯುವ ನೀರು	75.00	75.00
ಬೆಂಗಳೂರಿನಲ್ಲಿ ಮೂಲಸೌಕರ್ಯ	100.00	ಶೂನ್ಯ
ಪರಂಪರೆ	25.00	25.00
ಪೊಲೀಸ್ ತರಬೇತಿ	37.50	ಶೂನ್ಯ
<b>ಒಟ್ಟು</b>	<b>325.00</b>	<b>100.00</b>

#### 1.3.5 ಬಿಟ್ಟುಕೊಡಲ್ಪಟ್ಟ ಆದಾಯಗಳು

ವಿತ್ತೀಯ ಜವಾಬ್ದಾರಿ ಅಧಿನಿಯಮದ ಪರಿಚ್ಛೇದ 5(2)(ಸಿ)ಯ ಪ್ರಕಾರ ಮಧ್ಯಮಾವಧಿ ವಿತ್ತೀಯ ಯೋಜನೆ (2013-17)ಯಲ್ಲಿ ಮೌಲ್ಯವರ್ಧಿತ ತೆರಿಗೆ, ಕೇಂದ್ರ ಮಾರಾಟ ತೆರಿಗೆ ಮತ್ತು ಪ್ರವೇಶ ತೆರಿಗೆಗಳ ವಿನಾಯಿತಿ ಅಥವಾ ಮುಂದೂಡಿಕೆಗಳ ಮೂಲಕ ತೆರಿಗೆ ವೆಚ್ಚ/ಆದಾಯ ಬಿಟ್ಟುಕೊಡುವಿಕೆಗಳ ವಿವರಗಳನ್ನು ಕೊಡುವ ಹೆಚ್ಚುವರಿ ವಿವರಣಾ ಪಟ್ಟಿಗಳನ್ನು ನೀಡಬೇಕಾಗಿರುತ್ತದೆ. 2011-13ರ ಅವಧಿಯಲ್ಲಿ ಅಂತಹ ವಿನಾಯಿತಿಗಳನ್ನು ಬಿಟ್ಟುಕೊಟ್ಟ ಆದಾಯದ ವಿವರಗಳನ್ನು ಕೋಷ್ಟಕ 1.17ರಲ್ಲಿ ನೀಡಲಾಗಿದೆ.



ಕೋಷ್ಟಕ 1.17: ವಿನಾಯಿತಿಗಳು/ಬಿಟ್ಟುಕೊಟ್ಟ ಆದಾಯಗಳ ವಿವರಗಳು

(ಕೋಟಿ ರೂಪಾಯಿಗಳಲ್ಲಿ)

ವಿವರಗಳು	2011-12	2012-13
ವಿನಾಯಿತಿ/ರಿಯಾಯಿತಿಗಳ ಮೊತ್ತ	24.49	37.80
ಕೇಂದ್ರ ಮಾರಾಟ ತೆರಿಗೆ/ಮೌಲ್ಯವರ್ಧಿತ ತೆರಿಗೆ/ಪ್ರವೇಶ ತೆರಿಗೆಗಳ ವಿನಾಯಿತಿಯ ಮೊತ್ತ	---	902.82
ತುಂಬಿಕೊಡುವ/ಸಾಲದ ಮೂಲಕ ತೆರಿಗೆ ಮನ್ನಾ	3.30	14.44
ಬಡ್ಡಿರಹಿತ ಮೌಲ್ಯವರ್ಧಿತ ತೆರಿಗೆ ಸಾಲ	14.92	18.66
<b>ಒಟ್ಟು</b>	<b>42.71</b>	<b>973.72</b>

ಆಕರ: ಮಧ್ಯಮಾವಧಿ ವಿತ್ತೀಯ ಯೋಜನೆ 2013-17

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ತನ್ನ 13ನೇ ವರದಿಯಲ್ಲಿ ಆದಾಯದ ಸಂಗ್ರಹಣೆಯ ಮೇಲ್ವಿಚಾರಣೆಗೆ ವ್ಯವಸ್ಥೆಯನ್ನು ಶಿಫಾರಸ್ಸು ಮಾಡುವಾಗ ತೆರಿಗೆ ಸಂಗ್ರಹಣೆಯಲ್ಲಿ ರಿಯಾಯಿತಿಗಳನ್ನು ನೀಡುವ, ಮನ್ನಾ ಮಾಡುವ ಮತ್ತು ವಿನಾಯಿತಿ ನೀಡುವ ರೂಢಿಯನ್ನು ನಿಲ್ಲಿಸಿಬಿಡಲು ಸಲಹೆ ನೀಡಿತ್ತು. ಆದರೆ 2012-13ರಲ್ಲಿ ಮುದ್ರಾಂಕ ಸುಂಕ ಮತ್ತು ಪ್ರವೇಶ ತೆರಿಗೆ ವಿನಾಯಿತಿಗಳು, ಕೇಂದ್ರ ಮಾರಾಟ ತೆರಿಗೆಯ ತುಂಬಿ ಕೊಡುವ ಮೂಲಕ ಬಿಟ್ಟುಕೊಟ್ಟ ಆದಾಯದ ಮೊತ್ತ ₹973.72 ಕೋಟಿಗಳಷ್ಟಿತ್ತು.

ಆರ್ಥಿಕ ಇಲಾಖೆಯು, ಕೆಲವು ವಿಭಾಗಗಳ ಆರ್ಥಿಕ ಸ್ವರೂಪವನ್ನು ಉತ್ತೇಜಿಸುವ ಕಾರ್ಯನೀತಿಯಂತೆ ಮನ್ನಾ/ಕಡಿತ/ವಿನಾಯಿತಿಗಳನ್ನು ನೀಡುವುದು ರಾಜ್ಯವು ತೆಗೆದುಕೊಂಡ ಪ್ರಜ್ಞಾಪೂರ್ವಕ ನಿರ್ಧಾರವಾಗಿದೆ ಎಂದು ಉತ್ತರಿಸಿದೆ (ಡಿಸೆಂಬರ್ 2013). ಇಂತಹ ರಿಯಾಯಿತಿಗಳನ್ನು ರಾಜ್ಯದಲ್ಲಿ ಹೆಚ್ಚಿನ ಉದ್ದಿಮೆಗಳನ್ನು ಆಕರ್ಷಿಸುವ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಇಂತಹ ರಿಯಾಯಿತಿಗಳನ್ನು ಒದಗಿಸಲಾಗಿದೆ. ಇದು ಸ್ಥಳೀಯರಿಗೆ ಉದ್ಯೋಗವನ್ನು ಒದಗಿಸುವ ಸೌಲಭ್ಯದೊಂದಿಗೆ ಆರ್ಥಿಕ ಸ್ಥಿತಿಯನ್ನೂ ಉತ್ತಮಪಡಿಸುತ್ತದೆ. ಇದು ಅಂತಿಮವಾಗಿ ತಪ್ಪಿಹೋದ ಆದಾಯವನ್ನು, ಒಟ್ಟಾರೆ ತೆರಿಗೆ ಸಂಗ್ರಹದಲ್ಲಿನ ಸುಧಾರಣೆ ಮತ್ತು ರಾಜ್ಯದ ಉದ್ದಿಮೆಗಳ ಸುಧಾರಣೆ ಮತ್ತು ರಾಜ್ಯದ ಉದ್ದಿಮೆಗಳ ಸುಧಾರಣೆ ಎಂದು ಹೇಳಿದೆ.

ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶಿಫಾರಸ್ಸುಗಳ ಮೇಲೆ ಕ್ರಮ ತೆಗೆದುಕೊಂಡ ವರದಿಯನ್ನು ಇನ್ನೂ ಮಂಡಿಸಬೇಕಾಗಿದೆ. ತೆರಿಗೆ ರಿಯಾಯಿತಿಗಳ ಮೂಲಕ ಉಂಟಾದ ಆದಾಯದ ಕೊರತೆಯನ್ನು ಉತ್ತಮ ಅನುಪಾಲನೆಯ ಮೂಲಕ ತುಂಬಬಹುದೆಂಬ ಸರ್ಕಾರದ ಉತ್ತರವನ್ನು ಸಮರ್ಥಿಸಲು ಯಾವುದೇ ರೀತಿಯ ಪ್ರತ್ಯೇಕ ಅಧ್ಯಯನವನ್ನು ಕೈಗೊಂಡಿಲ್ಲ.

#### 1.4 ಬಂಡವಾಳ ಸ್ವೀಕೃತಿಗಳು

ರಾಜ್ಯ ಸರ್ಕಾರದ ಬಂಡವಾಳ ಸ್ವೀಕೃತಿಗಳು ಋಣ ಮತ್ತು ಋಣೇತರ ಸ್ವೀಕೃತಿಗಳನ್ನು ಒಳಗೊಂಡಿದೆ. ಋಣೇತರ ಸ್ವೀಕೃತಿಗಳು ಪ್ರಮುಖವಾಗಿ ಆಸ್ತಿಗಳ ಮಾರಾಟ, ಬೋನಸ್ ಷೇರುಗಳ ನೀಡಿಕೆ, ಹೂಡಿಕೆಗಳ ಹಿಂಪಡೆತದ ಉತ್ಪನ್ನಗಳು ಮತ್ತು ಸಾಲ ಮತ್ತು ಮುಂಗಡಗಳ ವಸೂಲಿಯನ್ನು ಒಳಗೊಂಡಿವೆ. ಮಧ್ಯಮಾವಧಿ ವಿತ್ತೀಯ ಯೋಜನೆ 2013-17ರ ಪ್ರಕಾರ ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ತಾನು ಹೊಂದಿರುವ ಜಮೀನಿನಿಂದ ಯಾವುದೇ ಹಣ, ಸಾಮರ್ಥ್ಯವನ್ನು ಪಡೆಯಲು ಸಾಧ್ಯವಾಗಿಲ್ಲ. ಅದೂ ಅಲ್ಲದೆ ನಿಶ್ಚೇಷ್ಟ ಸ್ಥಿರಾಸ್ತಿ ವಹಿವಾಟುಗಳು ಮತ್ತು ಆಡಳಿತಾತ್ಮಕ ತೊಡಕುಗಳಿಂದ ಇಂತಹ ಜಮೀನು ಮಾರಾಟಗಳಿಂದ 2012-13ರಲ್ಲಿ ಯಾವುದೇ ಹೆಚ್ಚುವರಿ ಆದಾಯ ಬಂದಿಲ್ಲ.

ಋಣ ಸ್ವೀಕೃತಿಗಳು ಸಾರ್ವಜನಿಕ ಋಣವನ್ನು ಒಳಗೊಂಡಿದ್ದು, ಇದು ಆಂತರಿಕ ಋಣ ಮತ್ತು ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳೆಂದು ವಿಭಾಗಗೊಂಡಿದೆ. ಆಂತರಿಕ ಋಣವು ಮಾರುಕಟ್ಟೆ ಸಾಲಗಳು, ಹಣಕಾಸು ಸಂಸ್ಥೆಗಳಿಂದ ಸಾಲಗಳು ಮತ್ತು ಕೇಂದ್ರ ಸರ್ಕಾರದ ರಾಷ್ಟ್ರೀಯ ಸಣ್ಣ ಉಳಿತಾಯಗಳ ನಿಧಿಗೆ (ರಾಸಉನಿ) ನೀಡಿದ ವಿಶೇಷ ಭದ್ರತೆಗಳು ಎಂದು ವಿಭಜಿಸಲ್ಪಟ್ಟಿದೆ. ಪ್ರಸಕ್ತ ವರ್ಷದಲ್ಲಿ ₹13,465 ಕೋಟಿಗಳ ಸಾರ್ವಜನಿಕ ಋಣ ಸ್ವೀಕೃತಿಯು ₹12,116 ಕೋಟಿಗಳ ಆಂತರಿಕ ಋಣ (ಶೇಕಡ 90) ಮತ್ತು ₹1,349 ಕೋಟಿಗಳಷ್ಟು ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು

ಮುಂಗಡಗಳನ್ನು (ಶೇಕಡ 10) ಒಳಗೊಂಡಿದೆ. ಆಂತರಿಕ ಋಣದಲ್ಲಿ ಮಾರುಕಟ್ಟೆ ಸಾಲಗಳು ಪ್ರಧಾನ ಪಾಲನ್ನು ಹೊಂದಿದ್ದು ಇದು ಶೇಕಡ 89ರಷ್ಟಿದ್ದರೆ, ನಂತರದ ಸ್ಥಾನಗಳು ರಾಸಲುನಿ (ಶೇಕಡ ನಾಲ್ಕು) ಸಾಲ ಮತ್ತು ವ್ಯವಹಾರಿಕ ಸಾಲಗಳದ್ದಾಗಿವೆ (ಶೇಕಡ ಏಳು). ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಯೋಜನಾ ಸಾಲಗಳು ಮಾತ್ರ. 2008-13ರ ಅವಧಿಯಲ್ಲಿ ಬಂಡವಾಳ ಸ್ವೀಕೃತಿಗಳ ಸಂಯೋಜನೆಯಲ್ಲಿನ ಪ್ರವೃತ್ತಿಯನ್ನು ಕೋಷ್ಟಕ 1.18ರಲ್ಲಿ ನೀಡಿದೆ.

ಕೋಷ್ಟಕ 1.18: ಬಂಡವಾಳ ಸ್ವೀಕೃತಿಗಳ ಸಂಯೋಜನೆ ಮತ್ತು ವೃದ್ಧಿಯಲ್ಲಿನ ಪ್ರವೃತ್ತಿ

(ಕೋಟಿ ರೂಪಾಯಿಗಳಲ್ಲಿ ಮತ್ತು ಶೇಕಡಾವಾರು ವೃದ್ಧಿದರ)

ರಾಜ್ಯದ ಬಂಡವಾಳ ಸ್ವೀಕೃತಿಗಳ ಮೂಲಗಳು	2008-09	2009-10	2010-11	2011-12	2012-13
ಬಂಡವಾಳ ಸ್ವೀಕೃತಿಗಳು	8,830	8,616	6,947	9,688	13,656
ಇತರೆ ಬಂಡವಾಳ ಸ್ವೀಕೃತಿಗಳು	181	70	72	89	33
ಸಾಲ ಮತ್ತು ಮುಂಗಡಗಳ ವಸೂಲಿ	57	555	161	241	158
ಸಾರ್ವಜನಿಕ ಋಣ ಸ್ವೀಕೃತಿ	8,592	7,991	6,714	9,358	13,465
ಋಣ ಬಂಡವಾಳ ಸ್ವೀಕೃತಿಗಳ ವೃದ್ಧಿಯ ದರ	277	(-)6.99	(-)15.98	39.38	43.89
ಋಣೇತರ ಬಂಡವಾಳ ಸ್ವೀಕೃತಿಗಳ ವೃದ್ಧಿಯ ದರ	(-)20.13	162.61	(-)62.72	41.63	(-)42.12
ರಾಜಕೀಯ ವೃದ್ಧಿಯ ದರ	14.7	8.8	18.2	15.0	14.5
ಬಂಡವಾಳ ಸ್ವೀಕೃತಿಗಳ ವೃದ್ಧಿಯ ದರ (ಶೇಕಡ)	242.65	(-)2.42	(-)19.37	39.46	40.96

ಒಟ್ಟಾರೆ, 2008-09ರಲ್ಲಿ ₹8,830 ಕೋಟಿಗಳಿದ್ದ ಬಂಡವಾಳ ಸ್ವೀಕೃತಿಗಳು 2012-13ರಲ್ಲಿ ₹13,656 ಕೋಟಿಗಳಿಗೆ ಏರಿವೆ. 2008-13ರ ಅವಧಿಯಲ್ಲಿ ಋಣ ಸ್ವೀಕೃತಿಗಳು, ಬಂಡವಾಳ ಸ್ವೀಕೃತಿಗಳ ಪ್ರಧಾನ ಭಾಗವಾಗಿದ್ದು ಇದು ಶೇಕಡ 93 ಮತ್ತು 99ರ ನಡುವೆ ಇದ್ದಿತು. 2012-13ರ ಅಂತ್ಯಕ್ಕೆ ಸಾಲ ಮತ್ತು ಮುಂಗಡಗಳ ವಸೂಲಿಯು ಅತ್ಯಲ್ಪವಾಗಿದ್ದು ಬಾಕಿ ಇರುವ ಸಾಲ ಮತ್ತು ಮುಂಗಡಗಳ ಮೊತ್ತದ ಶೇಕಡ 1.3ರಷ್ಟಿತ್ತು. ಇದು ನಗದು ವ್ಯವಹಾರವಿಲ್ಲದ ಪುಸ್ತಕ ಹೊಂದಾಣಿಕೆಯ ಮೂಲಕ ಬಾಕಿ ಇದ್ದ ಸಾಲಗಳನ್ನು ಅನುದಾನ/ಈಕ್ವಿಟಿಗಳಾಗಿ ಪರಿವರ್ತಿಸಿದ ₹16.13 ಕೋಟಿಗಳನ್ನು ಒಳಗೊಂಡಿದೆ.

## 1.5 ಸಾರ್ವಜನಿಕ ಲೆಕ್ಕಗಳ ಸ್ವೀಕೃತಿಗಳು

ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ, ಮೀಸಲು ನಿಧಿ, ಠೇವಣಿಗಳು, ಅಮಾನತ್ತು, ಇರಸಾಲುಗಳು ಮುಂತಾದ ಸಂಚಿತ ನಿಧಿಯ ಭಾಗವಲ್ಲದ ಕೆಲವು ವ್ಯವಹಾರಗಳ ಸ್ವೀಕೃತಿ ಮತ್ತು ಬಟವಾಡೆಗಳನ್ನು ಸಂವಿಧಾನದ ಅನುಚ್ಛೇದ 266(2)ರ ಅಡಿ ಸ್ಥಾಪಿಸಲಾದ ಸಾರ್ವಜನಿಕ ಲೆಕ್ಕದಲ್ಲಿ ಇಡಲಾಗುತ್ತದೆ ಮತ್ತು ಇದಕ್ಕೆ ಶಾಸನ ಸಭೆಯ ಅನುಮೋದನೆಯ ಅಗತ್ಯವಿರುವುದಿಲ್ಲ. ಈ ಸಂದರ್ಭಗಳಲ್ಲಿ ಸರ್ಕಾರವು ಸಾರ್ವಜನಿಕ ಹಣದ ಬ್ಯಾಂಕರ್/ಟ್ರಸ್ಟಿಯಾಗಿ ಪಾತ್ರವಹಿಸುತ್ತದೆ. 2008-13ರ ಅವಧಿಯಲ್ಲಿ ಸಾರ್ವಜನಿಕ ಲೆಕ್ಕದಡಿಯ ನಿವ್ವಳ ವ್ಯವಹಾರಗಳನ್ನು ಕೋಷ್ಟಕ 1.19ರಲ್ಲಿ ನೀಡಲಾಗಿದೆ.

ಕೋಷ್ಟಕ 1.19: ಸಾರ್ವಜನಿಕ ಲೆಕ್ಕದಡಿಯ ನಿವ್ವಳ ವ್ಯವಹಾರಗಳು

(ಕೋಟಿ ರೂಪಾಯಿಗಳಲ್ಲಿ)

ಸಾರ್ವಜನಿಕ ಲೆಕ್ಕದ ವಿಭಾಗಗಳಲ್ಲಿನ ಸಂಪನ್ಮೂಲಗಳು (ನಿವ್ವಳ)	2008-09	2009-10	2010-11	2011-12	2012-13
ಐ. ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ, ಇತರೆ	1,176	1,467	1,607	1,398	1,732
ಜೆ. ಮೀಸಲು ನಿಧಿಗಳು	2,174	3,201	1,374	2,761	1,362
ಕೆ. ಠೇವಣಿಗಳು ಮತ್ತು ಮುಂಗಡಗಳು	1,554	1,909	2,037	1,410	2,511
ಎಲ್.ಅಮಾನತ್ತು ಮತ್ತು ಇತರೆ	968	602	(-)296	2,634	98
ಎಂ. ಇರಸಾಲುಗಳು	(-)51	(-)36	(-)34	(-)11	(-)32
<b>ಒಟ್ಟು</b>	<b>5,821</b>	<b>7,143</b>	<b>4,688</b>	<b>8,192</b>	<b>5,671</b>

2008-09ರಲ್ಲಿ ₹5,821 ಕೋಟಿಗಳಷ್ಟಿದ್ದ ಸಾರ್ವಜನಿಕ ಲೆಕ್ಕದಲ್ಲಿನ ನಿವ್ವಳ ಸ್ವೀಕೃತಿಯು 2012-13ರಲ್ಲಿ ₹5,671 ಕೋಟಿಗಳಿಗೆ ಇಳಿದಿದೆ. ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ, ಮೀಸಲು ನಿಧಿಗಳು ಮತ್ತು ಠೇವಣಿಗಳು, ಮುಂಗಡಗಳಡಿಯ ನಿವ್ವಳ ಮೊತ್ತಗಳ ಲಭ್ಯತೆಯು ಕೊರತೆಯನ್ನು ತುಂಬುವಲ್ಲಿ ಪ್ರಧಾನ ಪಾಲು ಹೊಂದಿವೆ.

## 1.6 ಸಂಪನ್ಮೂಲಗಳ ಅನ್ವಯ

ಅಭಿವೃದ್ಧಿಯ ಗುರಿಗಳನ್ನು ಸಾಧಿಸುವುದು ಹಣಕಾಸು ಕಾರ್ಯನೀತಿಯ ಮುಖ್ಯ ಅಂಶವಾಗಿರುವುದರಿಂದ ರಾಜ್ಯ ಸರ್ಕಾರದ ಮಟ್ಟದಲ್ಲಿ ವೆಚ್ಚದ ಹಂಚಿಕೆಯ ವಿಶ್ಲೇಷಣೆಯು ಮಹತ್ವವನ್ನು ಪಡೆದುಕೊಳ್ಳುತ್ತದೆ. ಹಣಕಾಸು ಹೊಣೆಗಾರಿಕೆಯ ಶಾಸನಗಳ ಚೌಕಟ್ಟಿನೊಳಗೆ ಸಾಲ ಅಥವಾ ಕೊರತೆಯ ಮೂಲಕ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಆಯವ್ಯಯದ ನಿರ್ಬಂಧಗಳಿವೆ. ಅದೇ ವೇಳೆಯಲ್ಲಿ, ರಾಜ್ಯ ಮಟ್ಟದಲ್ಲಿ ಚಾಲ್ತಿಯಲ್ಲಿರುವ ವಿತ್ತೀಯ ತಿದ್ದುಪಡಿ ಮತ್ತು ಕ್ರೋಢೀಕರಣ ಪ್ರಕ್ರಿಯೆಯು ವೆಚ್ಚದ ಬೆಲೆಯಲ್ಲಿ ಅದರಲ್ಲೂ ಸಾಮಾಜಿಕ ಮತ್ತು ಆರ್ಥಿಕ ವಲಯದ ಅಭಿವೃದ್ಧಿ ಗಮನದ ವೆಚ್ಚದಲ್ಲಿ ಅಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

### 1.6.1 ವೆಚ್ಚದ ವೃದ್ಧಿ ಮತ್ತು ಸಂಯೋಜನೆ

ಒಟ್ಟು ವೆಚ್ಚದ ಮೂಲ ಪ್ರಮಿತಿಗಳು, ವೃದ್ಧಿ ಮತ್ತು ರಾಜಕೀಯದ ಜೊತೆಗೆ ಹೋಲಿಕೆ ಮುಂತಾದವುಗಳನ್ನು ಕೋಷ್ಟಕ 1.20ರಲ್ಲಿ ನೀಡಿದೆ.

ಕೋಷ್ಟಕ 1.20: ಒಟ್ಟು ವೆಚ್ಚ-ಮೂಲ ಪ್ರಮಿತಿಗಳು


(ಕೋಟಿ ರೂಪಾಯಿಗಳಲ್ಲಿ, ದರ ಮತ್ತು ಅನುಪಾತ ಶೇಕಡ)

	2008-09	2009-10	2010-11	2011-12	2012-13
ಒಟ್ಟು ವೆಚ್ಚ (ಒವೆ)*	52,260	60,656	69,127	82,436	92,874
ವೃದ್ಧಿದರ	11.7	16.1	14.0	19.2	12.7
ರಾಜಕೀಯ	3,10,312	3,37,516	3,98,893	4,58,903	5,25,444
ವೃದ್ಧಿದರ	14.7	8.8	18.2	15.0	14.5
ಒವೆ/ರಾಜಕೀಯ	16.8	18.0	17.3	18.0	17.7
ರಾಜಸ್ವ ಸ್ವೀಕೃತಿ/ಒವೆ	82.8	81.0	84.2	84.7	84.2
ರಾಜಸ್ವ ವೆಚ್ಚ	41,655	47,527	54,034	65,115	76,293
ವೃದ್ಧಿದರ	11.5	14.1	13.7	20.5	17.2
ಬಂಡವಾಳ ವೆಚ್ಚ (ಸಾಲಗಳು ಮತ್ತು ಮುಂಗಡಗಳೂ ಸೇರಿ)	10,605	13,129	15,093	17,321	16,581

	2008-09	2009-10	2010-11	2011-12	2012-13
ವೃದ್ಧಿಯ ದರ	12.7	23.8	14.9	14.8	(-4.3)
<b>ಒಟ್ಟು ವೆಚ್ಚದ ಪ್ಲವನತೆ</b>					
ರಾಜ್ಯ ಸ್ವೀಕೃತಿಗಳು	0.8	1.8	0.8	1.3	0.9
ರಾಜಸ್ವ ಸ್ವೀಕೃತಿಗಳು	2.2	1.2	0.8	1.0	1.1
<b>ರಾಜಸ್ವ ವೆಚ್ಚದ ಪ್ಲವನತೆ</b>					
ರಾಜ್ಯ ಸ್ವೀಕೃತಿಗಳು	0.8	1.6	0.8	1.4	1.2
ರಾಜಸ್ವ ಸ್ವೀಕೃತಿಗಳು	2.2	1.0	0.7	1.0	1.4

\*ಒಟ್ಟು ವೆಚ್ಚವು ರಾಜಸ್ವ ವೆಚ್ಚ, ಬಂಡವಾಳ ವೆಚ್ಚ(ಸಾಲಗಳು ಮತ್ತು ಮುಂಗಡಗಳು ಸೇರಿ)  
ಆಕರ: ಹಣಕಾಸು ಲೆಕ್ಕಗಳು

ನಕ್ಷೆ 1.8 ಐದು ವರ್ಷಗಳ ಅವಧಿಯಲ್ಲಿ (2008-13) ಒಟ್ಟು ವೆಚ್ಚದ ಪ್ರವೃತ್ತಿಯನ್ನು ಮತ್ತು ರಾಜಸ್ವ, ಬಂಡವಾಳ ಮತ್ತು ಸಾಲ ಹಾಗೂ ಮುಂಗಡಗಳಡಿ ಅದರ ಸಂಯೋಜನೆಯನ್ನೂ ತೋರಿಸುತ್ತದೆ.



ಆಕರ: ಹಣಕಾಸು ಲೆಕ್ಕಗಳು

ಒಟ್ಟು ವೆಚ್ಚವು, ರಾಜಸ್ವ ವೆಚ್ಚದಲ್ಲಿನ (₹ 34,638 ಕೋಟಿ), ಬಂಡವಾಳ ವೆಚ್ಚದಲ್ಲಿನ (₹ 5,605 ಕೋಟಿ) ಹಾಗೂ ಸಾಲಗಳು ಮತ್ತು ಮುಂಗಡಗಳ ವಿತರಣೆಗಳ (₹ 371 ಕೋಟಿ) ಹೆಚ್ಚಳಗಳ ಕಾರಣ 2008-09 ರಲ್ಲಿದ್ದ ₹ 52,260 ಕೋಟಿಯಿಂದ 2012-13ರಲ್ಲಿ ₹ 92,874 ಕೋಟಿಗೆ ಅಂದರೆ ಶೇಕಡಾ 78ರಷ್ಟು ಹೆಚ್ಚಳವಾಯಿತು.

2008-13ರ ಅವಧಿಯಲ್ಲಿ, ಒಟ್ಟಾರೆ ವೆಚ್ಚದ ಸರಾಸರಿ ಶೇಕಡಾ 79ರಷ್ಟು ರಾಜಸ್ವ ವೆಚ್ಚವಾಗಿದ್ದಿತು. ಒಟ್ಟಾರೆ ವೆಚ್ಚದಲ್ಲಿ ರಾಜಸ್ವ ವೆಚ್ಚದ ಪಾಲು, 2008-09ರಲ್ಲಿ ಶೇಕಡಾ 80 ಇದ್ದುದು 2009-11ರಲ್ಲಿ ಶೇಕಡಾ 78ಕ್ಕೆ ಇಳಿಯಿತು ಹಾಗೂ 2011-12ರಲ್ಲಿ ಶೇಕಡಾ 79ಕ್ಕೆ ಏರಿಕೆಯಾಗಿ ಈ ವರ್ಷದಲ್ಲಿ ಶೇಕಡ 82ರಷ್ಟು ಹೆಚ್ಚಾಗಿ ಇದು ಆರನೇ ವೇತನ ಆಯೋಗದ ಅನುಷ್ಠಾನದಿಂದ ಉಂಟಾಗಿದೆ. ಆದಾಗ್ಯೂ, ಬಂಡವಾಳ ವೆಚ್ಚದ ಪಾಲು (ಸಾಲಗಳು ಮತ್ತು ಮುಂಗಡಗಳೂ ಸೇರಿದಂತೆ) 2008-09ರಲ್ಲಿ ಇದ್ದಂತಹ ಶೇಕಡಾ 20ರಿಂದ 2009-11ರಲ್ಲಿ ಶೇಕಡಾ 22ಕ್ಕೆ ಏರಿಕೆಯಾಯಿತು, 2011-12ರಲ್ಲಿ ಶೇಕಡಾ 21ರಷ್ಟು ಅತ್ಯಲ್ಪ ಮಟ್ಟದ ಇಳಿಕೆಯಾಗಿ ಈ ವರ್ಷದಲ್ಲಿ ಶೇಕಡ 18ರಷ್ಟು ಇಳಿದಿದ್ದು, ಇದು ಬಂಡವಾಳ ಲೆಕ್ಕದಲ್ಲಿನ ₹27 ಕೋಟಿಗಳ ಮತ್ತು ಸಾಲ ಮುಂಗಡಗಳಲ್ಲಿನ ₹713 ಕೋಟಿಗಳ ಇಳಿಕೆಯಿಂದ ಉಂಟಾಯಿತು. ವೆಚ್ಚ ಸುಧಾರಣೆಗಳ ಆಯೋಗವು (ಇಆರ್‌ಸಿ) ತನ್ನ ವರದಿಯಲ್ಲಿ (ಫೆಬ್ರವರಿ 2010) ಬಂಡವಾಳ ಹೂಡಿಕೆಗಳನ್ನು ಹೆಚ್ಚಿಸುವಂತೆ ಹಾಗೂ ವಿವೇಚನೆಯಿಂದ ಕೂಡಿದ ಹಂಚಿಕೆಗಳ ಮೂಲಕ ವಿತ್ತೀಯ ಅನಿಶ್ಚಿತತೆಗಳಿಂದ ಅವನ್ನು ರಕ್ಷಿಸುವಂತೆ ಶಿಫಾರಸ್ಸು ಮಾಡಿತ್ತು. ಬಂಡವಾಳ ವೆಚ್ಚವನ್ನು (ಋಣ ಸೇವೆಯನ್ನು ಹೊರತುಪಡಿಸಿ) ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡಾ ಐದರ ದರದಲ್ಲಿ ನಿರ್ವಹಿಸುವಂತೆಯೂ ಅದು ಶಿಫಾರಸ್ಸು ಮಾಡಿತ್ತು. ಬಂಡವಾಳ ವೆಚ್ಚ ಮತ್ತು ರಾಜ್ಯ ಸ್ವೀಕೃತಿಯ ಅನುಪಾತವು 2010-11ರಲ್ಲಿ ಶೇಕಡ ನಾಲ್ಕರಷ್ಟಿದ್ದು 2011-13ರ ಅವಧಿಯಲ್ಲಿ ಶೇಕಡ 3ಕ್ಕೆ ಕುಸಿಯಿತು.

2012-13ರಲ್ಲಿ ರಾಜಸ್ವ ವೆಚ್ಚವು ಗೋಡಂಬಿ, ಅಡಕೆ ಬೆಳೆಗಾರರಿಗೆ ಮತ್ತು ಪಾತ್ರೆ ಪರಡಿ ವ್ಯಾಪಾರಿಗಳಿಗೆ ತೆರಿಗೆ ಮನ್ನಾ (₹ 7.84 ಕೋಟಿ) ಮತ್ತು ಬಡ್ಡಿ (₹ 6.45 ಕೋಟಿ) ಮೌಲ್ಯವರ್ಧಿತ ತೆರಿಗೆ ಮನ್ನಾ ಮತ್ತು ದಂಡಗಳ (₹ 0.40 ಕೋಟಿ) ಒಟ್ಟು ₹ 14.69 ಕೋಟಿಗಳನ್ನು ಒಳಗೊಂಡಿದೆ ಮತ್ತು ಈ ಮೊತ್ತವನ್ನು ತೆರಿಗೆ ಆದಾಯವೆಂದು ಪುಸ್ತಕ ಹೊಂದಾಣಿಕೆ ಮೂಲಕ ಪರಿಗಣಿಸಿದೆ.

ರಾಜ್ಯ ಸರ್ಕಾರವು, ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಅಧಿನಿಯಮವಾಗಲೀ ಅಥವಾ ಕೇಂದ್ರ ಮಾರಾಟಗಳ ತೆರಿಗೆ ಅಧಿನಿಯಮವಾಗಲೀ ತೆರಿಗೆಯನ್ನು ತುಂಬಿಕೊಡಲು/ಮನ್ನಾ ಮಾಡಲು ಯಾವುದೇ ಅವಕಾಶಗಳನ್ನೂ ಹೊಂದಿಲ್ಲ ಎಂಬುದಾಗಿ ತಿಳಿಸಿ ಶಾಸಕಾಂಗದ ಅನುಮೋದನೆಯನ್ನು ಪಡೆಯಿತು. ತೆರಿಗೆ ವಿಧಿಸುವಿಕೆಗೆ ಸಂಬಂಧಿಸಿದ ಯಾವುದೇ ಅವಕಾಶಕ್ಕೆ ಶಾಸಕಾಂಗದ ಅನುಮೋದನೆಯನ್ನು ಒಮ್ಮೆ ಪಡೆದ ನಂತರ, ಸಂಗ್ರಹಿಸಲಾದ ತೆರಿಗೆಯನ್ನು ಮರುಪಾವತಿಸಲು ಅವಕಾಶದ ಅನುಪಸ್ಥಿತಿಯಲ್ಲಿ ಕಾರ್ಯಾಂಗಕ್ಕೆ ಅವನ್ನು ಮರುಪಾವತಿಸಲು ಅಧಿಕಾರವಿರುವುದಿಲ್ಲ ಎಂಬುದಾಗಿ ರಾಜ್ಯ ಸರ್ಕಾರವು ತಿಳಿಸಿತು (ನವಂಬರ್ 2012/ಡಿಸೆಂಬರ್ 2013). ತೆರಿಗೆಯನ್ನು ವಿಧಿಸಲು ಒಮ್ಮೆ ಶಾಸಕಾಂಗದ ಅನುಮೋದನೆಯನ್ನು ಪಡೆದ ನಂತರ ಯಾವುದೇ ಅವಕಾಶವನ್ನು ಕಲ್ಪಿಸದ ಹೊರತು ಸಂಗ್ರಹವಾದ ತೆರಿಗೆಯನ್ನು ವಾಪಸ್ಸು ಮಾಡಲು ಕಾರ್ಯಾಂಗಕ್ಕೆ ಅಧಿಕಾರವಿರುವುದಿಲ್ಲ. ಆದ್ದರಿಂದ, ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾರ್ಯ ನೀತಿಗಳ ಅಡಿಯಲ್ಲಿ ಪಾವತಿಗಳನ್ನು ಮಾಡಲಾಗಿತ್ತು ಎಂದು ರಾಜ್ಯ ಸರ್ಕಾರವು ಹೇಳಿದೆ.

ಕೈಗಾರಿಕೆಗಳ ಉತ್ತೇಜನಕ್ಕೆ ತೆರಿಗೆಗಳ ಪರಿಹಾರದ ಮೂಲಕ ರಿಯಾಯಿತಿಯನ್ನು ನೀಡುವುದು ಪ್ರಶಂಸನೀಯವಾದರೂ ಅನುಸರಿಸಿದ ವಿಧಾನವು ತಾಂತ್ರಿಕವಾಗಿ ಸರಿಯಿಲ್ಲ. ರಿಯಾಯಿತಿ/ವಿನಾಯಿತಿಗಳನ್ನು ನೀಡಲು ಸಂಬಂಧಿಸಿದ ಕಾಯಿದೆಯಡಿ ಸೂಕ್ತವಾದ ಶಾಸನವನ್ನು ಶಾಸಕಾಂಗದ ಮುಂದೆ ಅನುಮೋದನೆಗೆ ತರುವುದು ಸರಿಯಾದ ಮಾರ್ಗವಾಗಿರುತ್ತದೆ. ಮೌಲ್ಯವರ್ಧಿತ ತೆರಿಗೆ/ಕೇಂದ್ರ ಮಾರಾಟ ತೆರಿಗೆಗಳಡಿ ವಿನಾಯಿತಿ/ಮನ್ನಾಗಳಿಗೆ ಸಂಬಂಧಿಸಿದಂತೆ ಅವಕಾಶವಿಲ್ಲದಿರುವುದರಿಂದ ರಾಜ್ಯ ಸರ್ಕಾರವು ಶಾಸಕಾಂಗದ ಅನುಮೋದನೆಯನ್ನು ಪಡೆಯಲು ಯತ್ನಿಸಿರುವುದು ಮತ್ತು ತೆರಿಗೆ ವೆಚ್ಚವನ್ನು ರಾಜಸ್ವ ವೆಚ್ಚವೆಂದು ಪರಿಗಣಿಸಿರುವುದು ಕ್ರಮಬದ್ಧವಾಗಿಲ್ಲ.

### 1.6.2 ರಾಜಸ್ವ ವೆಚ್ಚ

ರಾಜಸ್ವ ವೆಚ್ಚವು ಸರ್ಕಾರದ ದಿನನಿತ್ಯದ ವೆಚ್ಚಗಳನ್ನು, ಕೂಲಿ ಹಾಗೂ ಸಂಬಳ, ಪಿಂಚಣಿಗಳು, ಬಡ್ಡಿಪಾವತಿಗಳು, ಬಂಡವಾಳ ಕಾಮಗಾರಿಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಳ ವೆಚ್ಚ, ಸಹಾಯಧನಗಳು, ಸ್ಥಳೀಯ ಸಂಸ್ಥೆಗಳಿಗೆ, ಸಹಕಾರಿ ಸಂಸ್ಥೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಇತರರಿಗೆ ವರ್ಗಾವಣೆಗಳನ್ನು ಒಳಗೊಂಡಿದೆ. ವೆಚ್ಚವನ್ನು ಆಡಳಿತ ಸೇವೆಗಳು, ಸಾಮಾಜಿಕ ಸೇವೆಗಳು ಮತ್ತು ಆರ್ಥಿಕ ಸೇವೆಗಳು ಎಂದು ವಿವಿಧ ಕಾರ್ಯವರ್ಗಗಳಾಗಿ ವಿಂಗಡಿಸಬಹುದು. ಸಾಮಾಜಿಕ ಹಾಗೂ ಆರ್ಥಿಕ ಸೇವೆಗಳ ಮೇಲಿನ ವೆಚ್ಚವು ಭೌತಿಕ ಮೂಲಸೌಕರ್ಯಗಳ ನಿರ್ಮಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ್ದು ಇದನ್ನು ಉತ್ಪಾದಕ ವೆಚ್ಚ ಎಂದು, ಸಾಮಾನ್ಯ ಆಡಳಿತ ಮತ್ತು ಋಣ ಸೇವೆಗಳ ಮೇಲಿನ ವೆಚ್ಚವನ್ನು ಅನುತ್ಪಾದಕ ಎಂದು ಪರಿಗಣಿಸಲಾಗುತ್ತದೆ.

ವಿವೇಚನಾಪೂರ್ವ ವಿತ್ತೀಯ ನಿರ್ವಹಣೆಯು ರಾಜಸ್ವ ವೆಚ್ಚಕ್ಕಿಂತಲೂ ಅಧಿಕವಾಗಿ ರಾಜಸ್ವ ಸ್ವೀಕೃತಿಗಳನ್ನು ಸಂಗ್ರಹಿಸುವ ಮೂಲಕ ಉಳಿತಾಯಗಳನ್ನು ಸಾಧಿಸುವ ಗುರಿಯನ್ನು ಹೊಂದಿರಬೇಕು. ಆದಾಯದಲ್ಲಿನ ಉಳಿಕೆಯನ್ನು ಸರ್ಕಾರದ ಉಳಿತಾಯವೆಂದು ಕರೆಯಲಾಗಿದ್ದು ಇದನ್ನು ಬಂಡವಾಳ ವೆಚ್ಚವನ್ನು ಭರಿಸಲು ಬಳಕೆ ಮಾಡಲಾಗುತ್ತದೆ. ಸಾಲವಾಗಿ ಪಡೆದ ಮೊತ್ತಗಳನ್ನು ನೇರವಾಗಿ ಆದಾಯ ಉತ್ಪಾದನೆಯ ಚಟುವಟಿಕೆಗಳಿಗೆ ಅಥವಾ ಪರೋಕ್ಷವಾಗಿ ಉತ್ಪಾದಕ ಕಾರ್ಯಗಳಿಗೆ ಬಳಸಿದಲ್ಲಿ, ತೆರಿಗೆ ಅಥವಾ ತೆರಿಗೆಯೇತರ ರೂಪದಲ್ಲಿ ಫಲಗಳನ್ನು ನೀಡುವುದು ಮತ್ತು ಇವುಗಳನ್ನು ಋಣ ಸೇವೆಗಳಿಗೆ, ಸಾಲಗಳ ಮರುಪಾವತಿಗೆ ಉಪಯೋಗಿಸಿಕೊಳ್ಳಬಹುದು.

ರಾಜಸ್ವ ವೆಚ್ಚವು 2008-09ರಲ್ಲಿ ₹41,655 ಕೋಟಿಗಳಿದ್ದು 2012-13ರಲ್ಲಿ ₹76,293 ಕೋಟಿಗಳಿಗೆ ಏರಿ ಶೇಕಡ 83ರಷ್ಟು ಹೆಚ್ಚಾಗಿದೆ. ರಾಜಸ್ವ ವೆಚ್ಚದ ಪ್ಲವನತೆಯು ಈ ವರ್ಷದಲ್ಲಿ ರಾಜ್ಯದ ಉಳಿತಾಯಕ್ಕೆ ಹೋಲಿಸಿದರೆ 1.2 ಪಟ್ಟು ಆಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 17ರಷ್ಟು ಹೆಚ್ಚಾಗಿದ್ದು, ಇದು ಆರನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದಿಂದ ಉಂಟಾಗಿದೆ. ಈ ವೆಚ್ಚವು ಪುಸ್ತಕ ಹೊಂದಾಣಿಕೆಗಳಿಂದ ಮಾಡಿದ ₹1,217.03 ಕೋಟಿಗಳನ್ನು ಒಳಗೊಂಡಿದೆ. ಈ ವ್ಯವಹಾರವು ವಿದ್ಯುತ್ ಸರಬರಾಜು



ಕಂಪನಿಗಳ/ಸಾರಿಗೆ ನಿಗಮಗಳ/ಖಾತರಿ ಬಾಕಿಗಳನ್ನು ಆದಾಯವೆಂದು ಪರಿಗಣಿಸಿ ಮತ್ತು ಅದನ್ನು ಸಹಾಯಧನ, ಆರ್ಥಿಕ ಬೆಂಬಲ/ಪರಿಹಾರ ಮುಂತಾದವುಗಳೆಂದು ಸಂಚಿತ ನಿಧಿಯಲ್ಲಿನ ವೆಚ್ಚವೆಂದು ಪರಿಗಣಿಸಿದ್ದಕ್ಕೆ ಸಂಬಂಧಿಸಿದೆ.

1ನೇ ಏಪ್ರಿಲ್ 2011ರಿಂದ ಜಾರಿಗೆ ಬಂದ ಭಾರತೀಯ ಸರ್ಕಾರೀ ಲೆಕ್ಕ ಪ್ರಮಾಣಕ (ಐಜಿಎಎಸ್)-2ರ ಪ್ರಕಾರ ಎಲ್ಲ ಸಹಾಯಾನುದಾನಗಳೂ ಅನುಭೋಗ ಸ್ವರೂಪದ ಅನುದಾನಗಳಿದ್ದು, ಈ ಅನುದಾನಗಳನ್ನು ಅನುದಾನಗ್ರಾಹಿಗಳು ಯಾವ ಉದ್ದೇಶಕ್ಕೆ ಅದನ್ನು ಬಳಸಿಕೊಳ್ಳುತ್ತಾರೆ ಎಂಬುದನ್ನು ಪರಿಗಣಿಸದೆ ಕೇಂದ್ರ/ರಾಜ್ಯದ ಹಣಕಾಸು ತ:ಖ್ತೆಗಳಲ್ಲಿ, ಅವುಗಳನ್ನು ರಾಜಸ್ವ ವೆಚ್ಚವೆಂದು ವರ್ಗೀಕರಿಸಿ ಲೆಕ್ಕಹಾಕಬೇಕಾಗಿದೆ. ಸ್ಥಿರ ಆಸ್ತಿಗಳ ಸೃಷ್ಟಿಗಾಗಿ, ಮೂಲಭೂತಸೌಕರ್ಯಗಳ ಅಭಿವೃದ್ಧಿ ಮತ್ತು ಬಡವರು ಹಾಗೂ ಹಿಂದುಳಿದ ವರ್ಗಗಳಿಗೆ ಉದ್ಯೋಗ ಸೃಷ್ಟಿಗಾಗಿ ಕರ್ನಾಟಕ ಶಾಸನ ಸಭೆಯ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಲಾಯಿತು (2001-02). ಶಾಸನಸಭೆಯ ಸದಸ್ಯರ ಚುನಾವಣಾ ಕ್ಷೇತ್ರದ ಒಳಗೆ ಇರುವ ಸ್ಥಳೀಯ ಪ್ರದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಒಂದು ಸಹಭಾಗತ್ವ ಬೇಡಿಕೆ ಪ್ರತಿಕ್ರಿಯಾಶೀಲ ಅಭಿವೃದ್ಧಿ ಮಾರ್ಗದ ಅನುಸರಣೆಯನ್ನು ಯೋಜನೆಯು ಗುರಿಯಾಗಿಸಿಕೊಂಡಿತ್ತು. 2001-2010ರ ಅವಧಿಯ ವೆಚ್ಚವನ್ನು ರಾಜಸ್ವವನ್ನಾಗಿ ವರ್ಗೀಕರಣ ಮಾಡಲಾಗಿದ್ದು, 2010-11ರ ವೆಚ್ಚವನ್ನು (₹377.39 ಕೋಟಿ) ಮತ್ತು 2011-12ರ ವೆಚ್ಚವನ್ನು (₹298.63 ಕೋಟಿ) ಮತ್ತು 2012-13ರ (₹281.66 ಕೋಟಿ) ಬಂಡವಾಳವನ್ನಾಗಿ ವರ್ಗೀಕರಿಸಲಾಗಿದ್ದಿತು. ಈ ಕ್ರಮವು ಸರಿಯಾಗಿಲ್ಲ.

ರಾಜ್ಯಸರ್ಕಾರವು, ಕರ್ನಾಟಕ ಸ್ಥಳೀಯ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆಯ ಅನುದಾನಗಳನ್ನು ಸ್ಥಿರಾಸ್ತಿ ನಿರ್ಮಾಣಕ್ಕಾಗಿ ಒದಗಿಸಲಾಗಿದ್ದು, ಅವುಗಳನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಮತ್ತು ಇಲ್ಲಿ ಶಾಸಕರ ಪಾತ್ರವು ಕಾಮಗಾರಿಗಳ ಪ್ರಸ್ತಾವನೆಗೆ ಮಾತ್ರ ಸೀಮಿತವಾಗಿರುವುದರಿಂದ, ಇವುಗಳನ್ನು ಭಾರತೀಯ ಸರ್ಕಾರಿ ಲೆಕ್ಕವಿಧಾನ ಪ್ರಮಾಣಕ-2ರಲ್ಲಿನ ಉಲ್ಲೇಖದ ಅರ್ಥದಲ್ಲಿ ಅನುದಾನವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ (ಡಿಸೆಂಬರ್ 2013).

ಭಾರತೀಯ ಸರ್ಕಾರೀ ಲೆಕ್ಕವಿಧಾನ ಪ್ರಮಾಣಕ-2ರಂತೆ ಈ ಪಾವತಿ/ವ್ಯವಹಾರವು ಲೆಕ್ಕಗಳಲ್ಲಿ ಹಾದುಹೋಗುವ ವ್ಯವಹಾರವಾಗಿರುವುದರಿಂದ ವೆಚ್ಚದ ವರ್ಗೀಕರಣವು ರಾಜಸ್ವ ಲೆಕ್ಕದಲ್ಲಿಯೇ ಉಳಿದುಕೊಳ್ಳಬೇಕೆಂದು ರಾಜ್ಯ ಸರ್ಕಾರದ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ.

### 1.6.3 ಬದ್ಧ ವೆಚ್ಚಗಳು

ರಾಜಸ್ವ ಲೆಕ್ಕದಲ್ಲಿ ರಾಜ್ಯ ಸರ್ಕಾರವು ಬದ್ಧ ವೆಚ್ಚಗಳು, ಮುಖ್ಯವಾಗಿ ಬಡ್ಡಿ ಪಾವತಿಗಳು, ವೇತನಗಳ ಮೇಲಿನ ವೆಚ್ಚ, ವಿಶ್ರಾಂತಿ ವೇತನ ಮತ್ತು ಸಹಾಯಧನಗಳನ್ನು ಒಳಗೊಂಡಿದೆ. ಕೋಷ್ಟಕ 1.21 ಮತ್ತು ನಕ್ಷೆ 1.9ರಲ್ಲಿ ಈ ಅಂಶಗಳಡಿಯ ವೆಚ್ಚವನ್ನು ಮತ್ತು ಸಾಮಾಜಿಕ ಭದ್ರತೆಯಡಿಯ ಪಿಂಚಣಿಗಳು, ಆಡಳಿತ ವೆಚ್ಚ, ಸರ್ಕಾರದ ವಿವಿಧ ಯೋಜನೆಗಳಡಿ ಬರುವ ಅಂತರ್ಗತ ಸಹಾಯಧನ, ಸ್ಥಳೀಯ ಸಂಸ್ಥೆ ಮುಂತಾದವುಗಳಿಗೆ ವರ್ಗಾವಣೆ ಮುಂತಾದ ಬದ್ಧವೆಚ್ಚವೆಂದು ಪರಿಗಣಿಸಲಾದ ವೆಚ್ಚಗಳನ್ನು ಮಧ್ಯಮಾವಧಿ ವಿತ್ತೀಯ ಯೋಜನೆ (2013-17)ರಲ್ಲಿ ತೋರಿಸುತ್ತವೆ. 2008-13ರ ಅವಧಿಯಲ್ಲಿ ಈ ಭಾಗಗಳಲ್ಲಿನ ವೆಚ್ಚಗಳ ಪ್ರವೃತ್ತಿಯನ್ನು ಕೋಷ್ಟಕ 1.21ರಲ್ಲಿ ನೀಡಲಾಗಿದೆ.

ಕೋಷ್ಟಕ 1.21: ಬದ್ಧ ವೆಚ್ಚಗಳ ಪ್ರವೃತ್ತಿ

(ಕೋಟಿ ರೂಪಾಯಿಗಳಲ್ಲಿ)


ಕ್ರಮ ಸಂಖ್ಯೆ	ವಿಷಯಗಳು	2008-09	2009-10	2010-11	2011-12	2012-13	
						ಆಯವ್ಯಯ ಅಂದಾಜು	ವಾಸ್ತವ
1	ವೇತನಗಳು*-ಇದರಲ್ಲಿ	9,912	10,342	11,948	12,996	17,671	16,308
	ಯೋಜನೇತರ ಶೀರ್ಷಿಕೆ	9,254	9,501	10,593	11,446		8,324
	ಯೋಜನಾ ಶೀರ್ಷಿಕೆ**	658	841	1,355	1,550		7,984
2	ಬಡ್ಡಿ ಪಾವತಿಗಳು	4,532	5,213	5,641	6,604#	7,500	7,454#
3	ವಿಶ್ರಾಂತಿ ವೇತನಗಳ ಮೇಲಿನ ವೆಚ್ಚ	4,113	3,408	4,070	5,436	6,980	7,227
4	ಸಾಮಾಜಿಕ ಭದ್ರತೆ ಪಿಂಚಣಿಗಳು	1,186	1,657	1,944	2,244	2,318	1,880
5	ಸಹಾಯಧನಗಳು-ಇದರಲ್ಲಿ						

	ಅ. ಪ್ರತ್ಯಕ್ಷ	3,399	4,118	6,303	7,390	7,583	10,709
	ಆ. ಅಂತರಗೀತ	684	660	1,167	1,313	2,657	1,893
6	ಸಹಾಯಾನುದಾನಗಳು ಮತ್ತು ಆರ್ಥಿಕ ಬೆಂಬಲ	5,097	7,171	7,106	5,309	5,507	6,560
7	ಆಡಳಿತಾತ್ಮಕ ವೆಚ್ಚ	798	901	944	1,029	1,265	1,358
8	ಸ್ಥಳೀಯ ಸಂಸ್ಥೆಗಳಿಗೆ ವಹಿಕೆ	7,340	7,995	8,866	12,628	14,590	13,445
9	ಒಟ್ಟು ಬದ್ಧ ವೆಚ್ಚಗಳು	37061	41465	47989	54949	66071	66834
10	ರಾಜಸ್ವ ಸ್ವೀಕೃತಿಗಳು	43,290	49,156	58,206	69,806	81,461	78,176@
11	ರಾಜ್ಯದ ಗಳಲ್ಲಿ ಕೇಂದ್ರದಿಂದ ರಾಜ್ಯದ ನಿರ್ದಿಷ್ಟ ಯೋಜನೆಗಳಿಗೆ ಅನುದಾನ	5,036	7,485	6,486	7,744	12,784	7,342
12	ಬದ್ಧವಲ್ಲದ ರಾಜಸ್ವ ಸ್ವೀಕೃತಿಗಳು (10-11)	38,254	41,671	51,720	62,062	68,677	70,834
13	ಬದ್ಧವಲ್ಲದ ರಾಜಸ್ವ ಸ್ವೀಕೃತಿಗಳ ಶತಾಂಶವಾಗಿ ಬದ್ಧವೆಚ್ಚಗಳು (9/12)	97	100	93	69	96	94

\*ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಾಗೂ ಇತರವುಗಳಿಗೆ ಬಿಡುಗಡೆಗೊಳಿಸಲಾದ ಅನುದಾನಗಳಿಂದ ಪಾವತಿಸಲಾದ ವೇತನಗಳನ್ನು ಒಳಗೊಂಡಿದೆ.

\*\*ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿನ ಸಂಬಳಗಳು

\*ಒಳಗೊಂಡಿದೆ (ಆಯವ್ಯಯದ ಹೊರಗಿನ ಸಾಲಗಳಿಗೆ ಸಂಬಂಧಿತ ಬಡ್ಡಿ ಪಾವತಿಗಳು ಮತ್ತು 3,604 ಅಡಿ ನಗರ ಸ್ಥಳೀಯ ಸಂಸ್ಥೆಗಳಿಗೆ 2011-12ರಲ್ಲಿ ಬಿಡುಗಡೆ ಮಾಡಿದ ₹542 ಕೋಟಿ ಮತ್ತು 2012-13ರಲ್ಲಿ ಬಿಡುಗಡೆ ಮಾಡಿದ ₹621 ಕೋಟಿಯನ್ನು ಒಳಗೊಂಡಿದೆ.



ಆಕರ: ಹಣಕಾಸು ಲೆಕ್ಕಗಳು

ರಾಜ್ಯದ ರಾಜಸ್ವ ವೆಚ್ಚದ ವೃದ್ಧಿಯು ಅದರ ಬಹುಪಾಲು ಬದ್ಧವೆಚ್ಚಗಳಾಗಿರುವುದನ್ನು ನಿರೂಪಿಸುತ್ತದೆ. ಇದರಿಂದಾಗಿ ಬೆಳೆಯುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಮೂಲ ಸೌಕರ್ಯ ಅಗತ್ಯಗಳ ನಿರ್ವಹಣೆಗೆ ನೆರವಾಗುವ ಬಂಡವಾಳ ಹೂಡಿಕೆಗೆ ಅತ್ಯಲ್ಪ ಅವಕಾಶವಿದೆ. ಮಧ್ಯಮಾವಧಿ ವಿತ್ತೀಯ ಯೋಜನೆ 2013-17ರಲ್ಲಿ ಸೂಚಿಸಿರುವಂತೆ ರಾಜ್ಯವು ಹೂಡಿಕೆಗಳ ಕೊರತೆಯನ್ನು ತುಂಬಲು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಮೇಲೆ ಅವಲಂಬಿಸಿರುವುದು ಹೆಚ್ಚಾಗಿದೆ. ಆದರೆ, ಈ ಮೂಲ ಸೌಕರ್ಯ ಸವಾಲುಗಳು ದೊಡ್ಡ ಪ್ರಮಾಣದಲ್ಲಿ ಉಳಿದಿದ್ದು, ಸಾರ್ವಜನಿಕ ಹೂಡಿಕೆಯನ್ನು ಉತ್ತೇಜಿಸಿ ಖಾಸಗಿ ಹೂಡಿಕೆಯನ್ನು ಪೂರಕವಾಗಿಸಿಕೊಳ್ಳಬೇಕು. ಶಿಕ್ಷಣ, ಹಕ್ಕು, ಆಹಾರ ಭದ್ರತೆ ಕಾಯಿದೆ, ಉದ್ಯೋಗ ಭರವಸೆ ಕ್ರಮಗಳು ಇತ್ಯಾದಿ ಶಾಸನಬದ್ಧ ಕಾನೂನುಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಪನ್ಮೂಲಗಳ ಮೇಲಿನ ಬೇಡಿಕೆಗಳು ಹೆಚ್ಚುತ್ತಿವೆ. ಈ ರೀತಿ ಉದ್ಭವಿಸಿರುವ ಹಿತಾಸಕ್ತಿಗಳು, ಸಾರ್ವಜನಿಕ ಸಂಪನ್ಮೂಲಗಳನ್ನು ಅವುಗಳ ಹಂಚಿಕೆ ಮತ್ತು ತಾಂತ್ರಿಕ ಸಮರ್ಥನೆಯನ್ನು ಮುಟ್ಟುವ ಸಲುವಾಗಿ ಸಮಗ್ರವಾಗಿ ಸಮೀಕ್ಷಿಸುವ ಅಗತ್ಯವನ್ನು ಉಂಟು ಮಾಡಿದೆ. ಮೇಲಿನ ಕೋಷ್ಟಕದಲ್ಲಿ ತೋರಿಸಿರುವಂತೆ ಬದ್ಧವೆಚ್ಚಕ್ಕೆ ಬದ್ಧವಲ್ಲದ ರಾಜಸ್ವ ಸ್ವೀಕೃತಿಗಳ ಅನುಪಾತವು ಏಕ ಪ್ರಕಾರವಾಗಿ ಹೆಚ್ಚುತ್ತಿದೆ. ವೆಚ್ಚದ ಭಾಗದ ಮಧ್ಯಮಾವಧಿ ತಿದ್ದುಪಡಿಯು, ಬದ್ಧವಲ್ಲದ ರಾಜಸ್ವ ಸ್ವೀಕೃತಿಗಳ ಶತಾಂಶವಾಗಿ ಬದ್ಧವೆಚ್ಚವನ್ನು ಮಿತಗೊಳಿಸುವ ಅಗತ್ಯವಿದೆ.

### ವೇತನಗಳ ಮೇಲಿನ ವೆಚ್ಚ

ವೇತನಗಳ ಮೇಲಿನ ವೆಚ್ಚವು 2008-09ರಲ್ಲಿ ₹ 9,912 ಕೋಟಿಗಳಿದ್ದು, ಪ್ರಸಕ್ತ ವರ್ಷದಲ್ಲಿ ₹ 16,308 ಕೋಟಿಗಳಿಗೆ ಏರಿತು. ಈ ವೆಚ್ಚವು ಪಂಚಾಯತ್‌ರಾಜ್ ಸಂಸ್ಥೆಗಳ ನೌಕರರಿಗೆ ಸಂಬಂಧಿಸಿದ ವೇತನ ವೆಚ್ಚವನ್ನೂ ಒಳಗೊಂಡಿದೆ (₹ 9106 ಕೋಟಿಗಳು). ಕಳೆದ ವರ್ಷಕ್ಕಿಂತ ಈ ವರ್ಷ ₹ 3,312 ಕೋಟಿಗಳ

ಅಧಿಕ ವೆಚ್ಚಕ್ಕೆ ಆರನೇ ವೇತನ ಆಯೋಗದ ಅನುಷ್ಠಾನವು ಕಾರಣವಾಗಿದೆ. ಹಣಕಾಸು ಲೆಕ್ಕಗಳಲ್ಲಿನ ಸಂಬಳ ವೆಚ್ಚದ ಮಾಹಿತಿಯು ರಾಜ್ಯ ವಲಯಕ್ಕೆ ಮಾತ್ರ ಸಂಬಂಧಿಸಿದೆ. ಜಿಲ್ಲಾ ವಲಯಕ್ಕೆ (ಪಂಚಾಯತ್ ರಾಜ್ ಸಂಸ್ಥೆಗಳ ನೌಕರರು) ಸಂಬಂಧಿಸಿದಂತೆ ವೇತನಗಳನ್ನು ಆಯಾ ಸಂಸ್ಥೆಗಳಿಗೆ ಸಹಾಯಾನುದಾನಗಳಾಗಿ ಬಿಡುಗಡೆಗೊಳಿಸಲಾಗುವುದು. ಈ ರೀತಿಯಾಗಿ, ಲೆಕ್ಕಗಳಲ್ಲಿ ವೇತನಗಳ ಒಟ್ಟು ವೆಚ್ಚವನ್ನು ತೋರಿಸುವುದಿಲ್ಲ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಸಂಬಳ ಅನುದಾನಗಳನ್ನು ಹೊರತುಪಡಿಸಿದ ಒಟ್ಟು ಸಂಬಳ ವೆಚ್ಚವು, ಬಡ್ಡಿ ಪಾವತಿಗಳು ಮತ್ತು ಪಿಂಚಣಿಗಳನ್ನು ಬಿಟ್ಟು ನಿವ್ವಳ ರಾಜಸ್ವ ವೆಚ್ಚದ ಶೇಕಡ 26ರಷ್ಟಿತ್ತು. ಇದು ಹನ್ನೆರಡನೇ ವೇತನ ಆಯೋಗ ನಿಗದಿಪಡಿಸಿದ್ದ ಶೇಕಡ 35ರ ಮಿತಿಯೊಳಗೆ ಇದ್ದಿತು.

ಆರ್ಥಿಕ ಇಲಾಖೆಯು ತನ್ನ ಉತ್ತರದಲ್ಲಿ (ಡಿಸೆಂಬರ್ 2013) ಜಿಲ್ಲಾ ವಿಭಾಗದ ಸಿಬ್ಬಂದಿಯ ಸಂಬಳಗಳು (ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳು) ಸಂಪರ್ಕ ದಾಖಲೆಯಲ್ಲಿನ ಲೆಕ್ಕಶೀರ್ಷಿಕೆಯನ್ನು ಆಧರಿಸಿದ್ದು, ಜಿಲ್ಲಾ ವಿಭಾಗದ ಸಂಬಳವು ರಾಜ್ಯವಿಭಾಗದಿಂದ ಪ್ರತ್ಯೇಕವಾಗಿ ಬಿಡುಗಡೆಯಾದರೂ, ಅದನ್ನು ಸೆಳೆಯಲು ಸಾರ್ವಜನಿಕ ಲೆಕ್ಕದಲ್ಲಿನ ಪಂಚಾಯತ್ ಸಂಸ್ಥೆಯ ನಿಧಿಗೆ ಜಮಾ ಮಾಡಲಾಗುತ್ತದೆ. ಜಿಲ್ಲಾವಲಯದ ಸಂಬಳಗಳನ್ನು ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿವಾರು ಸಂಕಲಿಸಲಾಗುತ್ತದೆ. ಪ್ರಸ್ತುತ ಭಾರತೀಯ ಸರ್ಕಾರಿ ಲೆಕ್ಕವಿಧಾನ ಪ್ರಮಾಣಕ-2ರ ಆಶಯದಂತೆ ಎಲ್ಲಾ ಜಿಲ್ಲಾ ಪಂಚಾಯತಿಗಳ/ತಾಲ್ಲೂಕು ಪಂಚಾಯತಿಗಳ ಸಂಬಳವನ್ನು ರಾಜ್ಯಮಟ್ಟದಲ್ಲಿ ಕೋಡೀಕರಿಸಲಾಗುತ್ತಿಲ್ಲ. ರಾಜ್ಯಕ್ಕೆ ಸಂಬಂಧಿಸಿದಂತೆ ಇಂತಹ ಪಾವತಿಗಳು ರಾಜ್ಯದ ಉಪ-ಸಂಸ್ಥೆಗಳಿಗೆ ಆಗುವ ವರ್ಗಾವಣೆ ಮಾತ್ರವಾಗಿರುತ್ತವೆ. ಖಜಾನೆ IIರ ಅನುಷ್ಠಾನದ ನಂತರ ಜಿಲ್ಲಾ ವಿಭಾಗವೂ ಸೇರಿದಂತೆ ಒಟ್ಟು ಸಂಬಳದ ದತ್ತಾಂಶವು ಲಭ್ಯವಾಗುವುದರಿಂದ ಸಾರ್ವಜನಿಕ ಲೆಕ್ಕ ಸಮಿತಿಯ ಶಿಫಾರಸ್ಸುಗಳು ಮತ್ತು ಲೆಕ್ಕಪರಿಶೋಧನೆಯ ಆಕ್ಷೇಪಣೆಗಳು ತಂತಾನೇ ಅನುಪಾಲನೆಯಾಗುತ್ತವೆ.

ರಾಜ್ಯ ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವ ಸಂಬಳ ವಿವರಗಳು ಅಪೂರ್ಣವಾಗಿರುವುದರಿಂದ ಆರ್ಥಿಕ ಇಲಾಖೆಯ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಖಜಾನೆ-IIರ ಅನುಷ್ಠಾನದವರೆಗೂ ಸಂಬಳ ವೆಚ್ಚದ ದತ್ತಾಂಶವು ಹಣಕಾಸು ಲೆಕ್ಕಗಳಲ್ಲಿ ಲಭ್ಯವಾಗುವಂತೆ ಹಣಕಾಸು ಇಲಾಖೆಯು ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ.

ಅಲ್ಲದೆ ನಗರ ಸ್ಥಳೀಯ ಸಂಸ್ಥೆಗಳ ನೌಕರರ ಸಂಬಳ ವೆಚ್ಚವು ರಾಜ್ಯ ವಿಭಾಗದ (ಸಾಂವಿಧಾನಿಕ ಗಣ್ಯರ) ವೆಚ್ಚದಲ್ಲಿ ಅತಿವ್ಯಾಪಿಸಿದೆ. ಇದನ್ನು ವರದಿಯ ಕಂಡಿಕೆ 2.3.2ರಲ್ಲಿ ಚರ್ಚಿಸಲಾಗಿದೆ.

ಅಲ್ಲದೆ ಬಂಡವಾಳ ಶೀರ್ಷಿಕೆಯಡಿಯೂ ಸಂಬಳಕ್ಕೆ ಸಂಬಂಧಿಸಿದ ವೆಚ್ಚದ ತಪ್ಪು ವರ್ಗೀಕರಣವೂ (₹19.29 ಕೋಟಿ) ಈ ವರ್ಷದಲ್ಲಿ ಕಂಡುಬಂದಿತ್ತು.

### ನಿವೃತ್ತಿ ವೇತನ ಪಾವತಿಗಳು

ನಿವೃತ್ತಿ ವೇತನದ ಮೇಲಿನ ವೆಚ್ಚವು (₹7,227 ಕೋಟಿ) ಪ್ರಸಕ್ತ ವರ್ಷದಲ್ಲಿ ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಗಳ ಶೇಕಡ ಒಂಭತ್ತರಷ್ಟಾಗಿತ್ತು. ಪ್ರಸಕ್ತ ವರ್ಷದಲ್ಲಿ ನಿವೃತ್ತಿ ವೇತನದ ಮೇಲಿನ ವೆಚ್ಚವು ಮಧ್ಯಮಾವಧಿ ವಿತ್ತೀಯ ಯೋಜನೆಯ (2011-15) ಪ್ರಕ್ಷೇಪಣೆಯನ್ನು ₹657 ಕೋಟಿಯಷ್ಟು ಮೀರಿತ್ತು. ಹಿಂದಿನ ವರ್ಷಕ್ಕಿಂತ, ₹1,791 ಕೋಟಿಯ ಹೆಚ್ಚಳವು ರಾಜ್ಯ ಸರ್ಕಾರದ ನೌಕರರಿಗೆ ಪಿಂಚಣಿ ಸೌಲಭ್ಯಗಳ ಕಾರಣದಿಂದ ಆಗಿದ್ದಿತು.

13ನೇ ಹಣಕಾಸು ಆಯೋಗವು 2009-10ರ ನಂತರ ನಿವೃತ್ತಿ ವೇತನಗಳ ಪಾವತಿಯಲ್ಲಿ ಶೇಕಡ 10ರ ಏರಿಕೆಯನ್ನು ಪ್ರಕ್ಷೇಪಿಸಿತ್ತು ಹಾಗೂ 2012-13ನೇ ಸಾಲಿಗೆ ಅಂದಾಜು ಮಾಡಲಾಗಿದ್ದ ನಿವೃತ್ತಿ ವೇತನವು ₹5,786 ಕೋಟಿ, ನಿವೃತ್ತಿ ವೇತನ ವೆಚ್ಚವು ಪ್ರಕ್ಷೇಪಿಸಿದ್ದಕ್ಕಿಂತ ₹1,441 ಕೋಟಿಯಷ್ಟು ಮೀರಿತ್ತು.

ನಿವೃತ್ತಿ ವೇತನ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ ಏಪ್ರಿಲ್ 1, 2006ರಂದು ಅಥವಾ ನಂತರ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಎಲ್ಲಾ ಉದ್ಯೋಗಿಗಳಿಗೆ ನಿರ್ದಿಷ್ಟ ವಂತಿಗೆ ನಿವೃತ್ತಿ ವೇತನ ಯೋಜನೆಯು ಮಾರ್ಚ್ 23, 2010ರಿಂದ ಪೂರ್ಣವಾಗಿ ಜಾರಿಗೊಂಡಿದೆ. ಖಜಾನೆ ನಿರ್ದೇಶನಾಲಯದ ನಿಯಂತ್ರಣದಲ್ಲಿ ಇದಕ್ಕಾಗಿ ಒಂದು ಪ್ರತ್ಯೇಕ ಹೊಸ ನಿವೃತ್ತಿ ವೇತನ ಯೋಜನಾ ಕೋಶವನ್ನು ಸ್ಥಾಪಿಸಲಾಗಿದೆ. ರಾಜ್ಯಸರ್ಕಾರವು ಪಿಂಚಣಿ ನಿಧಿ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರವು ವಿನ್ಯಾಸಗೊಳಿಸಿದ ಹೊಸ ಪಿಂಚಣಿ ಯೋಜನೆಯ ಶೈಲಿಯನ್ನು ಅಂಗೀಕರಿಸಿದ್ದು, ಕೇಂದ್ರ ದಾಖಲೆ ನಿರ್ವಹಣಾ ಏಜೆನ್ಸಿಯಾಗಿ ರಾಷ್ಟ್ರೀಯ ಭದ್ರತೆಗಳ ಭಂಡಾರ ನಿಯಮಿತವನ್ನು ನೇಮಿಸಿದೆ. ಪಿಂಚಣಿ ನಿಧಿಗಳನ್ನು ನಿರ್ವಹಿಸಲು ಬ್ಯಾಂಕ್ ಆಫ್ ಇಂಡಿಯಾವನ್ನು ಟ್ರಸ್ಟಿ ಬ್ಯಾಂಕ್ ಆಗಿ ಆಯ್ಕೆ ಮಾಡಲಾಗಿದೆ. ಪಿಂಚಣಿ ಮೂಲಧನದ

ಹೂಡಿಕೆಯ ಭದ್ರತೆಗೂ ಆದ್ಯತೆ ನೀಡಿದ್ದು ಮೂಲಧನದ ಶೇಕಡ 85ರಷ್ಟನ್ನು ಬಾಂಡುಗಳಲ್ಲಿ ಮತ್ತು ನಿಶ್ಚಿತ ಅವಧಿಯ ಹೂಡಿಕೆಗಳಲ್ಲಿ ಹೂಡುವುದನ್ನು ಕಡ್ಡಾಯಗೊಳಿಸಿದೆ. ನೌಕರರು ತಮ್ಮ ಬಾಕಿಯನ್ನು ಸಂಬಳ ಕಡಿತವಲ್ಲದೆ ಒಟ್ಟಾಗಿ ಅಥವಾ ಸಂಬಳ ಕಡಿತದ ಮೂಲಕ ಕಂತುಗಳಲ್ಲಿ ನೀಡಲು ಆಯ್ಕೆಯ ಅವಕಾಶವನ್ನು ನೀಡಲಾಗಿದೆ.

ಮಾರ್ಚ್ 31, 2013ರ ಅಂತ್ಯಕ್ಕೆ 1,16,842 ನೌಕರರು ಈ ಯೋಜನೆಯಡಿ ನೋಂದಣಿಯಾಗಿದ್ದು ಅವರಿಗೆ ಖಾಯಂ ನಿವೃತ್ತಿ ಖಾತೆ ಸಂಖ್ಯೆಯನ್ನು (ಪಿಆರ್‌ಎನ್‌ಎಸ್) ನೀಡಲಾಗಿದೆ. ರಾಜ್ಯ ಸರ್ಕಾರವು ₹515.51 ಕೋಟಿಗಳ ವಂತಿಗೆಯನ್ನು ನೀಡಿದೆ. ಈ ವ್ಯವಹಾರಗಳನ್ನು ಲೆಕ್ಕಶೀರ್ಷಿಕೆ 2071-01-117ಗೆ ಬದಲಾಗಿ 2071-01-101ರಡಿ ಲೆಕ್ಕ ಹಾಕಲಾಗಿದೆ. ಪಿಂಚಣಿ ನಿಧಿ ನಿರ್ವಾಹಕರಿಗೆ ವರ್ಗಾವಣೆ ಮಾಡಬೇಕಾದ ನಿಧಿಯಲ್ಲಿ ₹1.39 ಕೋಟಿಗಳ ಶಿಲ್ಕು ಉಳಿದಿದೆ. ಬಾಕಿಯಿದ ವಂತಿಗೆಯ ಮೇಲಿನ ಬಡ್ಡಿ ಮೊತ್ತ ₹24.74 ಕೋಟಿಗಳನ್ನು ಕಾರ್ಯ ಲೆಕ್ಕಶೀರ್ಷಿಕೆ 2049-117 ನಿಶ್ಚಿತ ಪಿಂಚಣಿ ಯೋಜನೆಯ ವಂತಿಗೆಯ ಮೇಲಿನ ಬಡ್ಡಿ-ಗೆ ಬದಲಾಗಿ ಕಾರ್ಯ ಲೆಕ್ಕಶೀರ್ಷಿಕೆ 2071ಕ್ಕೆ ಖರ್ಚು ಹಾಕಲಾಗಿದೆ. ಮಂಡಳಿಗಳು/ನಿಗಮಗಳ ಮೂಲಕ ಸಂಬಳ ಪಡೆಯುತ್ತಿರುವವರಿಗೆ ಸಂಬಂಧಿಸಿದಂತೆ ಈ ಯೋಜನೆಯನ್ನು ಅನ್ವಯಿಸುವ ಕಾರ್ಯನೀತಿ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ. ಖಜಾನೆಯಲ್ಲಿ ಉಳಿದಿರುವ ಟ್ರಸ್ಟಿ ಬ್ಯಾಂಕುಗಳಿಗೆ ವರ್ಗಾಯಿಸಬೇಕಿರುವ ಮೊತ್ತವು ₹1.39 ಕೋಟಿಗಳಷ್ಟಿದೆ. ಹೀಗಾಗಿ ವ್ಯವಹಾರಗಳನ್ನು ಉದ್ದೇಶಿತ ಲೆಕ್ಕಶೀರ್ಷಿಕೆಗಳಡಿಯಲ್ಲಿ ಲೆಕ್ಕಮಾಡದಿರುವುದರಿಂದ ಈ ಶೀರ್ಷಿಕೆಗಳಲ್ಲಿ ವೆಚ್ಚವನ್ನು ಅಧಿಕವಾಗಿ ತೋರಿಸಿದಂತಾಗಿದೆ. ಅಲ್ಲದೆ ರಾಜ್ಯಸರ್ಕಾರದ ಬಡ್ಡಿ ಪಾವತಿಯನ್ನು ₹24.74 ಕೋಟಿಗಳ ಮಟ್ಟಿಗೆ ಕಡಿಮೆ ತೋರಿಸಲಾಗಿದೆ.

ಪ್ರಧಾನ ಮತ್ತು ಒಳಶೀರ್ಷಿಕೆಗಳ ಪಟ್ಟಿಗೆ ನೀಡಿದ ತಿದ್ದುಪಡಿಯಂತೆ ಹೊಸ ಪಿಂಚಣಿ ಯೋಜನೆಯ ವ್ಯವಹಾರಗಳನ್ನು ಪ್ರಧಾನ ಲೆಕ್ಕಶೀರ್ಷಿಕೆ 8342-ಇತರ ರೇವಣಿಗಳಡಿ ಒಳಶೀರ್ಷಿಕೆ 117ರಡಿ ಲೆಕ್ಕ ಮಾಡಬೇಕಾಗಿದೆ. ಆದರೆ ಹಣಕಾಸು ಲೆಕ್ಕಗಳಲ್ಲಿನ ಸಾರ್ವಜನಿಕ ಲೆಕ್ಕದಡಿ ಈ ಯೋಜನೆಯ ವ್ಯವಹಾರಗಳನ್ನು ನೌಕರರ ವಂತಿಗೆ, ಸರ್ಕಾರದ ವಂತಿಗೆ ಮತ್ತು ಸರ್ಕಾರದ ವಂತಿಗೆಯ ಮೇಲಿನ ಬಡ್ಡಿ ಎಂದು ಮೂರು ಶ್ರೇಣಿಗಳಲ್ಲಿ ಒಳಶೀರ್ಷಿಕೆ-120ರಡಿ ತೋರಿಸಲಾಗಿದೆ.

ಏಪ್ರಿಲ್ 1, 2008ಕ್ಕೆ ಹಿಂದಿನ, ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳ ಪಾವತಿಯು ರಾಜ್ಯ ಸರ್ಕಾರದ ಬಾಧ್ಯತೆಯಾಗಿದ್ದಿತು. ಏಪ್ರಿಲ್ 1, 2008ರಿಂದ ಪ್ರಾರಂಭಿಸಲಾದ ಹೊಸ ಕಾರ್ಯವಿಧಾನಗಳ ಪ್ರಕಾರ, ಈ ಅಧಿಕಾರಿಗಳ ಪಿಂಚಣಿ ಪಾವತಿಯನ್ನು ಕೇಂದ್ರ ಸರ್ಕಾರ ಭರಿಸಬೇಕಾಗಿದ್ದು, ಈ ಪಾವತಿಗಳನ್ನು 8658 ಅಮಾನತ್ತು ಶೀರ್ಷಿಕೆಗೆ ಹಾಕಿ ನಂತರ ಕೇಂದ್ರ ಸರ್ಕಾರದಿಂದ ಆ ಮೊತ್ತದ ಮರುಪಾವತಿಗೆ ಬೇಡಿಕೆಯನ್ನು ಸಲ್ಲಿಸಬೇಕಾಗಿದೆ. ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಪಾವತಿಸಿದ ಪಿಂಚಣಿ ಸೌಲಭ್ಯಗಳ ಮೊತ್ತ ₹9.56 ಕೋಟಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿತ್ತು. ಆದಾಗ್ಯೂ, 2008-10 ಸಾಲಗಳಿಗೆ ಅಧಿಕರಿಸಲಾದ ಮೊತ್ತಗಳು ಆಯಾ ವರ್ಷಗಳ ರಾಜಸ್ವ ವೆಚ್ಚಗಳ ಭಾಗವಾಗಿದ್ದು, ಅವುಗಳನ್ನು ಇನ್ನೂ ಅಂದಾಜು ಮಾಡಬೇಕಾಗಿರುವುದರಿಂದ 8568 ಅಮಾನತ್ತು ಶೀರ್ಷಿಕೆಯಲ್ಲಿರುವ ಮೊತ್ತವನ್ನು ಅಷ್ಟರ ಮಟ್ಟಿಗೆ ಕಡಿಮೆ ಪ್ರಮಾಣದಲ್ಲಿ ತಿಳಿಸಿದಂತಾಗಿದೆ.

**ಸಾಮಾಜಿಕ ಭದ್ರತಾ ಪಿಂಚಣಿಗಳು:** ಈ ವರ್ಗದಲ್ಲಿನ ವೆಚ್ಚವು ಹಿರಿಯರಿಗೆ, ನಿರ್ಗತಿಕ ವಿಧವೆಯರಿಗೆ, ವಿಕಲಚೇತನರಿಗೆ ನೀಡುವ ಮಾಸಿಕ ಆರ್ಥಿಕ ಸಹಾಯ/ಪರಿಹಾರಗಳನ್ನು ಒಳಗೊಂಡಿದೆ. ಈ ಲೆಕ್ಕದಲ್ಲಿನ ಖರ್ಚು 2008-09ರಲ್ಲಿ ₹1,186 ಕೋಟಿಗಳಷ್ಟಿದ್ದು ಈ ವರ್ಷದಲ್ಲಿ ₹1,880 ಕೋಟಿಗಳಿಗೆ ಏರಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ₹364 ಕೋಟಿಗಳಷ್ಟು ಕಡಿಮೆಯಾಗಿದೆ. ಈ ಯೋಜನೆಗಳ ಪ್ರಮುಖ ಅಂಶಗಳನ್ನು ಕೆಳಗೆ ನೀಡಲಾಗಿದೆ.

**ವಿಕಲಚೇತನರಿಗೆ ನಿರ್ವಹಣಾ ಭತ್ಯೆ:** ಶೇಕಡ 40ರಿಂದ ಶೇಕಡ 75ರ ಮಟ್ಟದ ವಿಕಲತೆಯನ್ನು ಹೊಂದಿದ ಮತ್ತು ಶೇಕಡ 75ಕ್ಕಿಂತಲೂ ಹೆಚ್ಚಿನ ವಿಕಲತೆಯನ್ನು ಹೊಂದಿದ ವ್ಯಕ್ತಿಗಳಿಗೆ ಕ್ರಮವಾಗಿ ₹400 ಮತ್ತು ₹1,000ಗಳ ಮಾಸಿಕ ನಿರ್ವಹಣಾ ಭತ್ಯೆಯನ್ನು ನೀಡಲಾಗುತ್ತದೆ.

**ಸಂಧ್ಯಾ ಸುರಕ್ಷಾ:** 65 ವರ್ಷಕ್ಕೆ ಮೀರಿದ ಮತ್ತು ವಾರ್ಷಿಕ ಆದಾಯ ₹20,000ಕ್ಕಿಂತಲೂ ಕಡಿಮೆ ಇರುವವರಿಗೆ ತಿಂಗಳಿಗೆ ₹400ಅನ್ನು ಪಿಂಚಣಿಯಾಗಿ ನೀಡಲಾಗುತ್ತದೆ. ಇದರ ಫಲಾನುಭವಿಗಳು ಸಣ್ಣ ರೈತರು, ಅತಿ ಸಣ್ಣ ರೈತರು, ಕೃಷಿ ಕೂಲಿಗಾರರು, ನೇಯ್ಗೆಯವರು, ಮೀನುಗಾರರು ಅಸಂಘಟಿತ ವರ್ಗದ ಕಾರ್ಮಿಕರು ಆದ ವೃತ್ತಿ ಗುಂಪುಗಳಿಗೆ ಸೇರಿದವರಾಗಿರಬೇಕು.

**ನಿರ್ಗತಿಕ ವಿಧವಾ ಪಿಂಚಣಿ:** ವಾರ್ಷಿಕ ವರಮಾನ ₹6,000ಕ್ಕಿಂತ ಕಡಿಮೆ ಇರುವ 18 ವರ್ಷ ಮೇಲ್ಪಟ್ಟ



ಮಹಿಳೆಗೆ ಆಕೆಯ ಗಂಡ ಮೃತನಾದರೆ ತಿಂಗಳಿಗೆ ₹400ಗಳನ್ನು ಆರ್ಥಿಕ ಸಹಾಯವಾಗಿ ನೀಡಲಾಗುತ್ತದೆ.

### ಬಡ್ಡಿ ಪಾವತಿಗಳು

ಬಡ್ಡಿ ಪಾವತಿಗಳು 2008-09ರಲ್ಲಿದ್ದ ₹4,532 ಕೋಟಿಯಿಂದ 2012-13ರಲ್ಲಿ ₹7,454 ಕೋಟಿ ಏರಿದ್ದು, ₹2,922 ಕೋಟಿಯಷ್ಟು ಹೆಚ್ಚಾಗಿದೆ. 2012-13ರಲ್ಲಿನ ಬಡ್ಡಿ ಪಾವತಿಗಳು, ಆಂತರಿಕ ಸಾಲಗಳು (₹4,823 ಕೋಟಿ), ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ ಇತ್ಯಾದಿಗಳ ಮೇಲಿನ ಬಡ್ಡಿ (₹1,246 ಕೋಟಿ), ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳ ಮೇಲಿನ ಬಡ್ಡಿ (₹761 ಕೋಟಿ) ಹಾಗೂ ಆಯವ್ಯಯದ ಹೊರಗೆ ಮಾಡಲಾದ ಸಾಲಗಳ ಮೇಲಿನ ಬಡ್ಡಿ (₹621 ಕೋಟಿ) ಇವುಗಳನ್ನು ಒಳಗೊಂಡಿವೆ.

ಆಂತರಿಕ ಸಾಲಗಳ ಮೇಲಿನ ಬಡ್ಡಿಯು 2011-12ರಲ್ಲಿದ್ದ, ₹4,186 ಕೋಟಿಯಿಂದ 2012-13ರಲ್ಲಿ ₹4,823 ಕೋಟಿಗೆ ತಲುಪಿ ಶೇಕಡ 15ರಷ್ಟು ಹೆಚ್ಚಾಗಿದೆ. ಇದು ಮಾರುಕಟ್ಟೆ ಸಾಲಗಳ ಮೇಲಿನ ಬಡ್ಡಿಪಾವತಿಯಲ್ಲಿ ಆದ ₹704 ಕೋಟಿಗಳ ಹೆಚ್ಚಳ (ಶೇಕಡ 38)ದಿಂದಾಗಿದ್ದು, ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನೀಡಿದ ಎನ್‌ಎಸ್‌ಎಸ್‌ಎಫ್ ಭದ್ರತೆಗಳ ಮೇಲಿನ ಬಡ್ಡಿಪಾವತಿಯಲ್ಲಿನ ₹83 ಕೋಟಿ (ಶೇಕಡ 4)ಗಳಿಂದ ಭಾಗಶಃ ಉತ್ತರವಾಗಿದೆ. ಹದಿಮೂರನೇ ಹಣಕಾಸಿನ ಆಯೋಗದ ಶಿಫಾರಸ್ಸಿನಂತೆ 2006-07ರ ವರೆಗೆ ಒಪ್ಪಿಕೊಂಡಿರುವ ಸಾಲಗಳು ಮತ್ತು 2009-10ರವರೆಗೆ ಬಾಕಿ ಇರುವ ಬಡ್ಡಿದರವನ್ನು ಶೇಕಡ 10.5 ಅಥವಾ 9.5ಕ್ಕೆ ಬದಲು ಶೇಕಡ 9ಕ್ಕೆ ಮರುಹೊಂದಾಣಿಕೆ ಮಾಡಬೇಕಿತ್ತು. ಹದಿಮೂರನೇ ಹಣಕಾಸಿನ ಆಯೋಗದ ಯೋಜಿತ ಬಡ್ಡಿಪರಿಹಾರದ ಮೊತ್ತವು ₹118 ಕೋಟಿ ಆಗಿದ್ದು, ವಾಸ್ತವಿಕ ಪರಿಹಾರವು ₹83 ಕೋಟಿ ಆಗಿದೆ.

ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು, ಇತ್ಯಾದಿಗಳ ಮೇಲಿನ ಬಡ್ಡಿಯು 2011-12ರಲ್ಲಿನ ₹1,100 ಕೋಟಿಯಿಂದ 2012-13ರಲ್ಲಿ ₹1,246 ಕೋಟಿಗೆ ಏರಿದ್ದು, ₹145 ಕೋಟಿಗಳಷ್ಟು (ಶೇಕಡ 13) ಹೆಚ್ಚಾಗಿದೆ. ಇದು ರಾಜ್ಯ ಭವಿಷ್ಯ ನಿಧಿ ಮತ್ತು ವಿಮಾ ಮತ್ತು ನಿವೃತ್ತಿ ವೇತನ ನಿಧಿಗಳ ಮೇಲಿನ ಬಡ್ಡಿಯ ದರವು ಕ್ರಮವಾಗಿ ಶೇಕಡ 14 ಮತ್ತು ಶೇಕಡ 18ರಷ್ಟು ಹೆಚ್ಚಳಗೊಂಡಿದ್ದರಿಂದ ಉಂಟಾಗಿದೆ.

2010-11ರವರೆಗೆ ಬಂಡವಾಳ ವೆಚ್ಚವೆಂಬುದಾಗಿ ವರ್ಗೀಕರಿಸಲಾಗಿದ್ದ ಆಯವ್ಯಯದ ಹೊರಗಿನ ಸಾಲಗಳ ಮೇಲಿನ ₹621 ಕೋಟಿ ಮೊತ್ತದ ಬಡ್ಡಿಯನ್ನು, ಮೊದಲ ಬಾರಿಗೆ 2011-12ರಲ್ಲಿ ವಿತ್ತೀಯ ಜವಾಬ್ದಾರಿ ಅಧಿನಿಯಮದ 2(ಎಫ್) ಪ್ರಕಾರ ರಾಜಸ್ವ ವೆಚ್ಚವೆಂದು ವರ್ಗೀಕರಿಸಲಾಯಿತು. ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ತನ್ನ ವರದಿಯಲ್ಲಿ ಅಗತ್ಯತೆಗಿಂತ ಹೆಚ್ಚಾಗಿ, ಸಾಲಗಳನ್ನು ಹಣಕಾಸಿನ ಲಭ್ಯತೆಯ ಆಧಾರದ ಮೇರೆಗೆ ಮಾಡಿದ್ದು ಬಡ್ಡಿ ಪಾವತಿಗಳು ಏರಿಕೆಗೊಳ್ಳಲು ಕಾರಣವಾಗಿದೆ ಎಂಬುದನ್ನು ರಾಜಸ್ವ ಸ್ವೀಕೃತಿಗಳು ಮತ್ತು ಬಡ್ಡಿ ಪಾವತಿಗಳ ಅನುಪಾತವು ರಾಜ್ಯದ ಋಣ ಸಹಿಷ್ಣುತೆಯನ್ನು ನಿರ್ಧರಿಸುತ್ತದೆ.

ಪ್ರಸಕ್ತ ವರ್ಷದಲ್ಲಿ ರಾಜ್ಯದ ಒಟ್ಟಾರೆ ರಾಜಸ್ವ ಸ್ವೀಕೃತಿಗಳಿಗೆ ಹೋಲಿಸಿದಲ್ಲಿ ಬಡ್ಡಿ ಪಾವತಿಗಳ ಅನುಪಾತವು ಶೇಕಡ 10ರಷ್ಟಿದ್ದು, 12ನೇ ಹಣಕಾಸು ಆಯೋಗವು ನಿಗದಿ ಪಡಿಸಿದ್ದ ಶೇಕಡ 15ರ ಪರಿಮಾಣದ ಒಳಗೆ ಇದ್ದಿತು ಎಂಬುದು ಉತ್ತೇಜಕರವಾಗಿದೆ.

### ಸಹಾಯಧನಗಳು (ಸಬ್ಸಿಡಿ)

ಯಾವುದೇ ಪ್ರಜಾಕಲ್ಯಾಣ ರಾಜ್ಯದಲ್ಲಿ ಸಮಾಜದ ಅನಾನುಕೂಲ ಸ್ಥಿತಿಯಲ್ಲಿರುವ ವಿಭಾಗಗಳಿಗೆ ಸಹಾಯಧನ/ಆರ್ಥಿಕ ಸಹಾಯ ನೀಡುವುದು ಅಸಹಜವೇನಲ್ಲ. ಸಹಾಯಧನಗಳನ್ನು ನೇರವಾಗಿ ಮಾತ್ರವಲ್ಲದೆ ಇಳಿಸಿದ ಬೆಲೆಗಳ ಸಾರ್ವಜನಿಕ ಸೇವೆಯನ್ನು ಪರೋಕ್ಷವಾಗಿಯೂ ನೀಡಲಾಗುತ್ತದೆ. ಹಣಕಾಸು ಸಂಸ್ಥೆಗಳಿಗೆ ಆಯವ್ಯಯದ ಬೆಂಬಲ, ಹೂಡಿಕೆಗಳ ಮೇಲೆ ಅಸಮರ್ಪಕ ಪ್ರತಿಫಲಗಳು ಮತ್ತು ಸರ್ಕಾರವು ಸಾಮಾಜಿಕ-ಆರ್ಥಿಕ ವಿಭಾಗಗಳಲ್ಲಿ ಒದಗಿಸಿದ್ದಂತಹ ಸೇವೆಗಳಿಂದ ಬಳಕೆದಾರರ ಬೆಲೆಯ ವಸೂಲಾತಿಯಲ್ಲಿನ ಕೊರತೆಗಳು ಪರೋಕ್ಷ ಸಹಾಯಧನಗಳ ವರ್ಗದಲ್ಲಿ ಬರುತ್ತವೆ.

ಹಣಕಾಸು ಲೆಕ್ಕಗಳು (ಅನುಬಂಧ 3) ಪ್ರಸಕ್ತ ಸಾಲಿನಲ್ಲಿ ₹10,709 ಕೋಟಿ ಮೊತ್ತದ ನೇರ ನಗದು ರೂಪದ ಸಹಾಯಧನವನ್ನು ತೋರಿಸಿತ್ತು, ಇದು ಹಿಂದಿನ ವರ್ಷಕ್ಕಿಂತ ₹3,319 ಕೋಟಿಗಳಷ್ಟು ಅಧಿಕವಾಗಿದ್ದಿತು. ಅದರ ವೃದ್ಧಿ ದರದಲ್ಲಿನ ಹೆಚ್ಚಳವು ಶೇಕಡ 45 ಆಗಿದ್ದಿತು. ಪ್ರಸಕ್ತ ಸಾಲಿನಲ್ಲಿ ಪಾವತಿಸಲಾದ ಸಹಾಯಧನಗಳು ಪ್ರಮುಖವಾಗಿ ವಿದ್ಯುಚ್ಛಕ್ತಿ (₹7,050 ಕೋಟಿ), ಆಹಾರ (₹991 ಕೋಟಿ, ಸಾರಿಗೆ (₹385 ಕೋಟಿ) ಸಹಕಾರ (₹1,323 ಕೋಟಿ) ವಸತಿ (₹280 ಕೋಟಿ) ಮತ್ತು ನಗರಾಭಿವೃದ್ಧಿ (₹86 ಕೋಟಿ) ಕ್ಷೇತ್ರಗಳಲ್ಲಿ ಆಗಿದ್ದವು. ವಿವರಗಳನ್ನು ಅಂಕಣ 1.1 ರಲ್ಲಿ ನೀಡಲಾಗಿದೆ.



ಮಧ್ಯಮಾವಧಿ ವಿದ್ಯೆಯ ಅಧಿನಿಯಮ (2013-17)ರಲ್ಲಿ ಸರ್ಕಾರವು, ರಾಜ್ಯವು ನೀಡುತ್ತಿರುವ ಸಹಾಯಧನಗಳು ಎರಡು ವಿಧಗಳಲ್ಲಿ ಇದ್ದು, ಒಂದು-ಸರ್ಕಾರದ ಕೆಲವು ಯೋಜನೆಗಳಿಗೆ ರಾಜ್ಯವು ನೇರವಾಗಿ ಸಹಾಯಧನದ ರೂಪದಲ್ಲಿ ಅಥವಾ ಬಡ್ಡಿ ಹಣ ಸಹಾಯವಾಗಿ ಒದಗಿಸುವುದು. ರಾಜ್ಯದಲ್ಲಿ ನೇರವಾಗಿ ನೀಡುವ ಮೂರು ಪ್ರಧಾನ ಸಹಾಯಧನಗಳು ಕೃಷಿ ಪಂಪ್‌ಸೆಟ್‌ಗಳನ್ನು ಬಳಸಲು ರೈತರಿಗೆ ನೀಡುವ ಉಚಿತ ವಿದ್ಯುಚ್ಛಕ್ತಿ ಸರಬರಾಜು, ಆಹಾರ ಸಹಾಯಧನ ಮತ್ತು ಕೃಷಿ ಸಾಲಗಳಿಗೆ ನೀಡುವ ಬಡ್ಡಿ ಸಹಾಯಧನ. ಈ ಸಹಾಯಧನಗಳು ಹೆಚ್ಚುವರಿ ಬೆಂಬಲದ ಒಂದು ಖಾಯಂ ಮೂಲವಾಗಬಾರದು ಮತ್ತು ಇದರಿಂದಾಗಿ ಆಯಾ ವಿಭಾಗಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳಲು ತಡೆಯುಂಟಾಗಬಾರದು ಎಂಬುದನ್ನು ಒತ್ತಿ ಹೇಳಲಾಗಿದೆ.

ಅಂಕಣ-1.1

ಪ್ರಮುಖ ಸಹಾಯಧನಗಳು

ವಿದ್ಯುಚ್ಛಕ್ತಿ

ಪ್ರಸಕ್ತ ಸಾಲಿನಲ್ಲಿ, ವಿದ್ಯುಚ್ಛಕ್ತಿ ವಲಯಕ್ಕೆ ನೀಡಲಾದ ಸಹಾಯಧನವು (₹7,050 ಕೋಟಿ) ಒಟ್ಟಾರೆ ಸಹಾಯಧನದ (₹10,709 ಕೋಟಿ) ಶೇಕಡ 66ರಷ್ಟು ಆಗಿದ್ದಿತು. ಅದು, ಗ್ರಾಮೀಣ ವಿದ್ಯುದೀಕರಣದ ಕಾರಣ ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳು ಅನುಭವಿಸಿದ ನಷ್ಟವನ್ನು ಸರಿದೂಗಿಸುವುದಕ್ಕಾಗಿ ನೀಡಲಾದ ಮೊತ್ತ (₹6,500 ಕೋಟಿ) ಹಾಗೂ ನಿವೃತ್ತಿ ವೇತನಗಳ ನೀಡಲಾದ ವಂತಿಗಳನ್ನು (₹550 ಕೋಟಿ) ಒಳಗೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ವಿದ್ಯುದೀಕರಣದ ಮೇಲಿನ ಸಹಾಯಧನವು, ವಿದ್ಯುಚ್ಛಕ್ತಿ ಹಣಕಾಸು ನಿಗಮ (ಪಿಎಫ್‌ಸಿ) ಹಾಗೂ ಗ್ರಾಮೀಣ ವಿದ್ಯುದೀಕರಣ ನಿಗಮ (ಆರ್‌ಇಸಿ)ಗಳ ಋಣ ಸೇವೆಗಳ ಜವಾಬ್ದಾರಿಗಳನ್ನು ಭರಿಸಲು ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮ ನಿಯಮಿತಕ್ಕೆ (ಕೆಪಿಟಿಸಿಎಲ್) ನೀಡಿದ ₹9ಕೋಟಿಗಳನ್ನು (ನಿವೃತ್ತಿ) ಸಹಾಯಧನವನ್ನು ಒಳಗೊಂಡಿರಲಿಲ್ಲ. ಈ ಸಾಲಗಳನ್ನು ಸರ್ಕಾರವು ವಹಿಸಿಕೊಂಡಿರಲಿಲ್ಲವಾದ್ದರಿಂದ ಹಣಕಾಸು ಲೆಕ್ಕಗಳಲ್ಲಿ ಈ ಜವಾಬ್ದಾರಿಯನ್ನು ತೋರಿಸಿರಲಿಲ್ಲ. ರಾಜ್ಯ ಸರ್ಕಾರವು 2007-12ರಲ್ಲಿಯೂ ಕೂಡ ₹438 ಕೋಟಿ ಮೊತ್ತದ ಸಹಾಯಧನವನ್ನು ನೀಡಿತು. ಸರ್ಕಾರವು ಈ ಸಾಲಗಳನ್ನು 2008-09ರ ಆಯವ್ಯಯದ ಹೊರಗಿನ ಸಾಲಗಳ ಭಾಗವಾಗಿ ತೋರಿಸುವುದಾಗಿ ಹೇಳಿದ್ದರೂ (ನವಂಬರ್ 2007), 2007-11ರಿಂದ 2013-17ರ ಮಧ್ಯಮಾವಧಿ ವಿತ್ತೀಯ ಯೋಜನೆಗಳಾಗಲೀ ಅಥವಾ 2009-10ರಿಂದ 2013-14 ಸಾಲಗಳ ಆಯವ್ಯಯದ ಮೇಲಿನ ಪಕ್ಷಿನೋಟಗಳಾಗಲೀ ಈ ಹೊಣೆಯನ್ನು ಆಯವ್ಯಯದ ಹೊರಗಿನ ಜವಾಬ್ದಾರಿಗಳಲ್ಲಿ ತೋರಿಸಿರಲಿಲ್ಲ. 2013-17ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ, ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮ ನಿಯಮಿತದ ₹1,050 ಕೋಟಿಗಳ ದೀರ್ಘಾವಧಿ ಸಾಲವನ್ನು ಸರ್ಕಾರವು ತಾನೇ ತೆಗೆದುಕೊಂಡಿರುವುದಾಗಿಯೂ ಇದರಲ್ಲಿ ವಿದ್ಯುಚ್ಛಕ್ತಿ ಹಣಕಾಸು ನಿಗಮದ ಸಾಲವು ₹750 ಕೋಟಿಗಳು ಮತ್ತು ಗ್ರಾಮೀಣ ವಿದ್ಯುದೀಕರಣ ನಿಗಮದ ಸಾಲವು ₹271 ಕೋಟಿಗಳಾಗಿದ್ದು, ಈ ಎಲ್ಲಾ ಸಾಲಗಳನ್ನು 2016-17ರ ಹೊತ್ತಿಗೆ ಮರುಪಾವತಿ ಮಾಡಬಹುದಾಗಿದೆ ಎಂದು ಸರ್ಕಾರವು ಹೇಳಿದೆ.

ಆಹಾರ

ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಅಡಿಯಲ್ಲಿ ಆಹಾರ ಧಾನ್ಯಗಳ ವ್ಯತ್ಯಾಸದ ದರಗಳನ್ನು ಭರಿಸುವುದಕ್ಕಾಗಿ ನೀಡಲಾಗುವ ಆಹಾರ ಸಹಾಯಧನವು 2011-12ರಲ್ಲಿನ ₹791 ಕೋಟಿಗಳಿಂದ 2012-13ರಲ್ಲಿ ₹991 ಕೋಟಿಗಳಿಗೆ ಏರಿತು.

ಸಹಕಾರ

ಸಹಕಾರ ವಲಯದಲ್ಲಿನ ಸಹಾಯಧನವು ಪ್ರಧಾನವಾಗಿ ರೈತರಿಗೆ ನೀಡಲಾಗಿದ್ದ ಕಾಲಮೀರಿದ ಸಾಲಗಳನ್ನು (ಅಸಲು ಹಾಗೂ ಅಲ್ಲದೇ ಬಡ್ಡಿ) ಮನ್ನಾ ಮಾಡಿದ್ದನ್ನು ಪ್ರತಿನಿಧಿಸುತ್ತದೆ. ಆ ರೀತಿ ಮನ್ನಾ ಮಾಡಲಾದ ಸಾಲಗಳು ಮತ್ತು ಒಟ್ಟಾರೆ ಬಡ್ಡಿಯು ₹4,208 ಕೋಟಿ ಆಗಿದ್ದಿತು, 2007-08ರಲ್ಲಿ ₹1,793 ಕೋಟಿ, 2008-09ರಲ್ಲಿ ₹186 ಕೋಟಿ, 2009-10ರಲ್ಲಿ ₹124 ಕೋಟಿ, 2010-11ರಲ್ಲಿ ₹335 ಕೋಟಿ ಹಾಗೂ 2011-12ರಲ್ಲಿ ₹447 ಕೋಟಿ ಮತ್ತು 2012-13ರಲ್ಲಿ ₹1,323 ಕೋಟಿ ಆಗಿತ್ತು.

ವೈದ್ಯನಾಥನ್ ಆಯೋಗದ ವರದಿಯ (ಮಾರ್ಚ್ 2008) ಪ್ರಕಾರ ಹಾಗೂ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಪುನರುಚ್ಚರಿಸಿರುವಂತೆ, ಸಹಕಾರಿ ಸಾಲ ವ್ಯವಸ್ಥೆಯು ಕ್ಷೀಣಿಸುವುದನ್ನು ತಡೆಯುವುದಕ್ಕಾಗಿ ಸರ್ಕಾರಗಳು ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳು ಸಾಲಗಳನ್ನು ಮತ್ತು ಬಡ್ಡಿಯ ವಸೂಲಿಯನ್ನು ಮನ್ನಾ ಮಾಡುವ ಪರಿಪಾಠವನ್ನು ಮುಂದುವರಿಸಬಾರದು.

ಸಾರಿಗೆ

ಸಾರಿಗೆ ಸಹಾಯಧನವು 2011-12ನೇ ಸಾಲಿನಲ್ಲಿ ₹309 ಕೋಟಿಯಷ್ಟಿದ್ದು, 2012-13ರಲ್ಲಿ ₹385 ಕೋಟಿಗಳಷ್ಟಿತ್ತು. ಇದು, ವಿದ್ಯಾರ್ಥಿಗಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ವಿಕಲಚೇತನರಿಗೆ ಮುಂತಾದವರಿಗೆ ನೀಡಲಾಗಿದ್ದ ರಿಯಾಯಿತಿಗಳ ಕಾರಣದಿಂದ ಆಗಿತ್ತು.

ಸಾರಿಗೆ ನಿಗಮಗಳು ಇಂತಹ ಪಾಸುಗಳನ್ನು ನೀಡುವುದರಿಂದ ಭಾರಿ ಪ್ರಮಾಣದ ವೆಚ್ಚವನ್ನು ಮಾಡುತ್ತಿರುವುದಲ್ಲದೆ ನಿಗಮಗಳು ಸಹಾಯಧನದ ಪೂರ್ತಿ ವೆಚ್ಚವನ್ನು ಭರಿಸಿದರೆ ಅವು ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಉತ್ತರಿಸಿದೆ (ಆಗಸ್ಟ್ 2012).

ನಿಗಮಗಳು ಲಾಭವನ್ನು ಗಳಿಸುತ್ತಿರುವುದರಿಂದ ಹಾಗೂ ವಾಣಿಜ್ಯ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ತಮ್ಮ ಸಂಪನ್ಮೂಲಗಳಿಂದ ಈ ಸಹಾಯಧನಗಳನ್ನು ಭರಿಸಲಿ ಎಂಬುದಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ತನ್ನ 13ನೇ ವರದಿಯಲ್ಲಿ (ಡಿಸೆಂಬರ್ 2011) ಶಿಫಾರಸು ಮಾಡಿತ್ತು.

**ಪರೋಕ್ಷ ಸಹಾಯಧನಗಳು:**

ಪರೋಕ್ಷ ಸಹಾಯಧನಗಳು, ಇನ್ನಿತರವುಗಳ ಜೊತೆಗೆ ಸರ್ಕಾರವು ಸಾಮಾಜಿಕ ಹಾಗೂ ಆರ್ಥಿಕ ಸರಕುಗಳ/ಸೇವೆಗಳ, ಅನುವುಗಳಲ್ಲಿ ಅದು ಭರಿಸುವ ವೆಚ್ಚಗಳನ್ನು ವಾಪಸ್ಸು ಪಡೆಯಲು ಸಾಧ್ಯವಾಗದಿದ್ದಲ್ಲಿ ಉದ್ಭವಿಸುತ್ತವೆ, ಇವು ಪ್ರಮುಖವಾಗಿ ಖಾಸಗಿ ಸರಕುಗಳ/ಸೇವೆಗಳ ಸ್ವಭಾವದ್ದಾಗಿದ್ದು, ಸೌಲಭ್ಯಗಳನ್ನು ನೀಡುವ ಸಂಭವವಿರಬಹುದು. ಇದು ಪರೋಕ್ಷವಾಗಬಹುದು, ವಸ್ತು ರೂಪದಲ್ಲಿರಬಹುದು ಅಥವಾ ತೆರಿಗೆ ರಿಯಾಯಿತಿಯ ರೂಪದಲ್ಲಿರಬಹುದು. 2012-13ರಲ್ಲಿ ನೀಡಲಾದ ಕೆಲವು ಪರೋಕ್ಷ ಸಹಾಯಧನಗಳ ವಿವರಗಳನ್ನು ಅನುಬಂಧ 1.7ರಲ್ಲಿ ವಿವರಿಸಲಾಗಿದೆ.

2008-09ರಲ್ಲಿ ₹684 ಕೋಟಿಗಳಷ್ಟಿದ್ದ ಪರೋಕ್ಷ ಸಹಾಯಧನವು ಪ್ರಸ್ತುತ ವರ್ಷದಲ್ಲಿ ₹1,893 ಕೋಟಿಗಳಿಗೆ ಏರಿತು. ಇದು ಪ್ರಮುಖವಾಗಿ ಬೀಜ ಸರಬರಾಜಿಗೆ ನೀಡಿದ ಆರ್ಥಿಕ ಸಹಾಯ, ರಾಸಾಯನಿಕ ಗೊಬ್ಬರದ ಕಾಯ್ದಿಟ್ಟ ದಾಸ್ತಾನಿಗೆ ನೀಡಿದ ಸಹಾಯಧನ, ಕಿರು/ಹನಿ ನೀರಾವರಿ, ಕನಿಷ್ಠ ದರ ಯೋಜನೆ, ದುರ್ಬಲ ವರ್ಗದವರಿಗೆ ವಸತಿ, ಭೂಹೀನರಿಗೆ ಮನೆ ನಿವೇಶನಗಳು ಮುಂತಾದವುಗಳಿಗೆ ನೀಡಿದ ಸಹಾಯಧನವನ್ನು ಒಳಗೊಂಡಿದೆ.

**1.6.4 ಸ್ಥಳೀಯ ಸಂಸ್ಥೆಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಹಣಕಾಸು ಸಹಾಯ**

2012-13ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಇನ್ನಿತರವುಗಳಿಗೆ ಅನುದಾನಗಳ ರೂಪದಲ್ಲಿ ಒದಗಿಸಲಾದ ಸಹಾಯದ ಪರಿಮಾಣವನ್ನು, ಹಿಂದಿನ ವರ್ಷಗಳಿಗೆ ಹೋಲಿಸಿದಂತೆ ಕೋಷ್ಟಕ 1.22ರಲ್ಲಿ ನೀಡಲಾಗಿದೆ.

ಕೋಷ್ಟಕ 1.22: ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಇನ್ನಿತರ ಸಂಸ್ಥೆಗಳಿಗೆ ಹಣಕಾಸಿನ ಸಹಾಯ

(ಕೋಟಿ ರೂಪಾಯಿಗಳಲ್ಲಿ)

	2008-09	2009-10	2010-11	2011-12	2012-13
ಪಂಚಾಯತ್ ರಾಜ್ ಸಂಸ್ಥೆಗಳು	10,804.46	11,406.81	12,554.65	15,211.83	18,532.58
ನಗರ ಸ್ಥಳೀಯ ಸಂಸ್ಥೆಗಳು*	2,374.09	2,474.01	2,978.49	4,343.96	4,018.42
ಶೈಕ್ಷಣಿಕ ಸಂಸ್ಥೆಗಳು (ವಿಶ್ವವಿದ್ಯಾನಿಲಯಗಳೂ ಸೇರಿದಂತೆ)	379.23	387.57	501.69	630.47	738.69
ಸಹಕಾರಿ ಸಂಘಗಳು ಹಾಗೂ ಸಹಕಾರಿ ಸಂಸ್ಥೆಗಳು	119.00	239.41	304.43	357.79	47.04
ಇತರ ಸಂಸ್ಥೆಗಳು ಹಾಗೂ ಮಂಡಳಿಗಳು (ಶಾಸನಬದ್ಧ ಮಂಡಳಿಗಳೂ ಸೇರಿ)	1,620.24	1,914.55	2,704.11	3,486.31	3,850.11
ರಾಜ್ಯ ವೆಚ್ಚಕ್ಕೆ ಹೋಲಿಸಿದಲ್ಲಿ ಶೇಕಡಾವಾರು ಸಹಾಯ	37	35	35	37	36
<b>ಒಟ್ಟು</b>	<b>15,297.02</b>	<b>16,422.35</b>	<b>19,043.37</b>	<b>24,030.36</b>	<b>27,186.84</b>

ಆಕರ: ಹಣಕಾಸು ಲೆಕ್ಕಗಳು

\*ನಗರ ಸ್ಥಳೀಯ ಸಂಸ್ಥೆಗಳಡಿ ತೋರಿಸಿರುವ ಅಂಕಿಗಳು ಹಿಂದಿನ ವರದಿಗಳಲ್ಲಿ ತೋರಿಸಿರುವ ಅಂಕಿಗಳಿಗಿಂತ ಒಳಶೀರ್ಷಿಕೆ 200-ಇತರ ಪರಿಹಾರಗಳು ಮತ್ತು ಹಂಚಿಕೆಗಳಡಿಯ ವಹಿಸುವಿಕೆಗಳು ಸೇರಿಸಿದ್ದರಿಂದ ಭಿನ್ನವಾಗಿದೆ.

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಮಾಡಲಾದ ಸಹಾಯವು 2008-09ರಲ್ಲಿದ್ದ ₹10,804 ಕೋಟಿಯಿಂದ 2012-13ರಲ್ಲಿ ₹18,533 ಕೋಟಿಗೆ ಏರಿಕೆಯಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳಿಗೆ ಇದೇ ಸಾಲಿಗೆ ಮಾಡಲಾದ ಸಹಾಯವು ₹2,374 ಕೋಟಿಯಿಂದ ₹4,018 ಕೋಟಿಗೆ ಏರಿಕೆಯಾಗಿದೆ.

2012-13ರಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಮಾಡಲಾದ ಒಟ್ಟಾರೆ ಹಂಚಿಕೆಯ ಮೊತ್ತ ₹18,533 ಕೋಟಿಯ ಪೈಕಿ, ₹9,106 ಕೋಟಿ (ಶೇಕಡ 50) ಮೊತ್ತವು ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲಾದ ರಾಜ್ಯ ಸರ್ಕಾರದ ಕಾರ್ಯಚಟುವಟಿಕೆಗಳಾದ ಶಿಕ್ಷಣ, ನೀರು ಸರಬರಾಜು ಮತ್ತು ನೈರ್ಮಲ್ಯ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇತ್ಯದಿ ಇಲಾಖೆಗಳ ಸಂಬಳಕ್ಕೆ ಸಂಬಂಧಿಸಿದೆ. ಇದು ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾದ 13ನೇ ಹಣಕಾಸು ಆಯೋಗದ ಅನುದಾನಗಳು ನಂತರ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಬಿಡುಗಡೆ ಮಾಡಿದ ಮೊತ್ತಗಳನ್ನೂ ಒಳಗೊಂಡಿದೆ.

2012-13ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾದ ಅನುದಾನಗಳು ₹326 ಕೋಟಿಗಳಷ್ಟು ಮತ್ತು ಸಹಕಾರಿ ಸಂಸ್ಥೆಗಳಿಗೆ ಬಿಡುಗಡೆಯಾದ ಅನುದಾನಗಳು ₹311 ಕೋಟಿಗಳಷ್ಟು ಕಡಿಮೆಯಾಗಿದ್ದರೆ, ಶಿಕ್ಷಣ ಸಂಸ್ಥೆಗಳಿಗೆ ₹108 ಕೋಟಿಯಷ್ಟು ಮತ್ತು ಇತರ ಸಂಸ್ಥೆಗಳಿಗೆ ₹364 ಕೋಟಿಯಷ್ಟು ಹೆಚ್ಚಾಗಿದೆ. ನಗರ

ಸ್ಥಳೀಯ ಸಂಸ್ಥೆಗಳಿಗೆ ಮಾಡಲಾದ ಸಹಾಯವು ಬಂಡವಾಳ ಆಸ್ತಿಗಳನ್ನು ಸೃಷ್ಟಿಸುವುದಕ್ಕಾದ ₹1,779 ಕೋಟಿ ಮೊತ್ತವನ್ನು ಒಳಗೊಂಡಿದೆ. ಆದರೆ ಬಿಡುಗಡೆಗೊಳಿಸಲಾದ ಅನುದಾನಗಳಿಂದ ಸೃಷ್ಟಿಸಲಾದ ಆಸ್ತಿಗಳ ಸ್ವರೂಪ/ವಿವರಗಳು ಲಭ್ಯವಿಲ್ಲ.

ಇತರ ಸಂಸ್ಥೆಗಳಿಗೆ ಮಾಡಲಾದ ಸಹಾಯವು (₹3,850 ಕೋಟಿ) ಇನ್ನಿತರವುಗಳ ಜೊತೆಗೆ ಅಭಿವೃದ್ಧಿ ಪ್ರಾಧಿಕಾರಗಳಿಗೆ (₹568 ಕೋಟಿ), ಸರ್ಕಾರೀತರ ಸಂಸ್ಥೆಗಳಿಗೆ (₹1,404 ಕೋಟಿ) ಹಾಗೂ ಇತರರಿಗೆ (₹1,878 ಕೋಟಿ) ನೀಡಿದ ಸಹಾಯವನ್ನು ಒಳಗೊಂಡಿದ್ದು.

## 1.7 ವೆಚ್ಚದ ಗುಣಮಟ್ಟ

ರಾಜ್ಯದಲ್ಲಿನ ಉತ್ತಮ ಸಾಮಾಜಿಕ ಮತ್ತು ಭೌತಿಕ ಮೂಲಭೂತ ಸೌಕರ್ಯಗಳ ಲಭ್ಯತೆಯು ಸಾಮಾನ್ಯವಾಗಿ ಅದರ ವೆಚ್ಚದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ವೆಚ್ಚದ ಗುಣಮಟ್ಟದಲ್ಲಿನ ಸುಧಾರಣೆಯು ಮೂಲತಃ ಮೂರು ಅಂಶಗಳನ್ನು ಒಳಗೊಂಡಿರುತ್ತದೆ. ಅವೆಂದರೆ : ವೆಚ್ಚದ ಪರ್ಯಾಪ್ತಿಕತೆ (ಅಂದರೆ ಸಾರ್ವಜನಿಕ ಸೇವೆಗಳಿಗೆ ಸಾಕಾಗುವಷ್ಟು ಅನುವುಗಳು), ವೆಚ್ಚದ ಸಮರ್ಥನೀಯತೆ ಹಾಗೂ ವೆಚ್ಚದ ಪರಿಣಾಮಕಾರಿತ್ವ (ಆಯ್ದು ಸೇವೆಗಳ ವೆಚ್ಚ-ಫಲಗಳ ಸಂಬಂಧದ ಮಾಪನ).

### 1.7.1 ಸಾರ್ವಜನಿಕ ವೆಚ್ಚದ ಪರ್ಯಾಪ್ತಿ

ರಾಜ್ಯ ಸರ್ಕಾರಕ್ಕೆ ವಹಿಸಲಾದ ಸಾಮಾಜಿಕ ವಲಯ ಹಾಗೂ ಆರ್ಥಿಕ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ವೆಚ್ಚ ಜವಾಬ್ದಾರಿಗಳು ಬಹುಪಾಲು ರಾಜ್ಯದ ವಿಷಯಗಳಾಗಿವೆ. ಮಾನವ ಅಭಿವೃದ್ಧಿ ಮಟ್ಟಗಳನ್ನು ಹೆಚ್ಚಿಸಲು ರಾಜ್ಯಗಳು ಪ್ರಮುಖ ಸಾಮಾಜಿಕ ಸೇವೆಗಳಾದ ಶಿಕ್ಷಣ ಮತ್ತು ಆರೋಗ್ಯ ಮುಂತಾದವುಗಳ ಮೇಲಿನ ವೆಚ್ಚವನ್ನು ಉನ್ನತ ಮಟ್ಟಕ್ಕೆ ತರಬೇಕಾಗುತ್ತದೆ. ನಿರ್ದಿಷ್ಟ ವೆಚ್ಚ ಶೀರ್ಷಿಕೆಗೆ ನೀಡಿದ ಆದ್ಯತೆಯು ಸಾಮಾನ್ಯ ವರ್ಗದ ರಾಜ್ಯಗಳ ಆ ವರ್ಷದ ಸರಾಸರಿಗಿಂತಲೂ ಕಡಿಮೆಯಿದ್ದರೆ, ಕಡಿಮೆ ವಿತ್ತ ಆದ್ಯತೆಯನ್ನು (ಒಟ್ಟಾರೆ ವೆಚ್ಚಕ್ಕೆ ಹೋಲಿಸಿದಲ್ಲಿ ವೆಚ್ಚ ವರ್ಗದ ಅನುಪಾತ) ಆ ವಿಭಾಗಕ್ಕೆ ಅನ್ವಯಿಸಲಾಗುತ್ತದೆ.

**ಕೋಷ್ಟಕ 1.23** ರಾಜ್ಯದ ವೆಚ್ಚ ವರ್ಗಗಳಿಗೆ ನೀಡಿದ ವಿತ್ತೀಯ ಆದ್ಯತೆಯನ್ನು ಅಭಿವೃದ್ಧಿ ವೆಚ್ಚ, ಸಾಮಾಜಿಕ ವೆಚ್ಚ ಮತ್ತು ಬಂಡವಾಳ ವೆಚ್ಚಗಳಿಗೆ ಸಂಬಂಧಿಸಿದಂತೆ, ಸಾಮಾನ್ಯ ವರ್ಗದ ರಾಜ್ಯಗಳಿಗೆ ಹೋಲಿಸಿದಂತೆ 2009-10 ಹಾಗೂ ಪ್ರಸಕ್ತ ವರ್ಷ 2012-13ರ ವಿವರಗಳನ್ನು ನೀಡುತ್ತದೆ.

ಕೋಷ್ಟಕ 1.23: 2009-10 ಮತ್ತು 2012-13ರಲ್ಲಿ ರಾಜ್ಯದ ವಿತ್ತೀಯ ಆದ್ಯತೆ

(ಶೇಕಡಾವಾರುಗಳಲ್ಲಿ)

ರಾಜ್ಯದ ವಿತ್ತೀಯ ಆದ್ಯತೆ	ಒವೆ/ರಾಒ ಆಂಉ	# ಅವೆ/ಒವೆ	ಸಾವವೆ /ಒವೆ	ಬಂವೆ/ ಒವೆ	ಶಿಕ್ಷಣ/ಒವೆ	ಆರೋಗ್ಯ/ ಒವೆ
2009-10ರ ಸಾಮಾನ್ಯ ವರ್ಗ ರಾಜ್ಯಗಳ ಸರಾಸರಿ (ಅನುಪಾತ)	17.06	66.05	35.73	14.96	16.19	4.24
2009-10ರ ಕರ್ನಾಟಕ ರಾಜ್ಯದ ಸರಾಸರಿ (ಅನುಪಾತ)	17.97	74.06	37.22	21.64	14.49	3.71
2012-13ರ ಸಾಮಾನ್ಯವರ್ಗ ರಾಜ್ಯಗಳ ಸರಾಸರಿ (ಅನುಪಾತ )	15.93	65.79	32.77	13.23	17.23	4.47
2012-13ರ ಕರ್ನಾಟಕ ರಾಜ್ಯದ ಸರಾಸರಿ (ಅನುಪಾತ)	17.67	73.29	36.77	17.85	16.13	4.23

ಒವೆ:ಒಟ್ಟು ವೆಚ್ಚ, ಅವೆ:ಅಭಿವೃದ್ಧಿ ವೆಚ್ಚ, ಸಾವವೆ: ಸಾಮಾಜಿಕ ವಲಯ ವೆಚ್ಚ, ಬಂವೆ: ಬಂಡವಾಳ ವೆಚ್ಚ  
# ಅಭಿವೃದ್ಧಿ ವೆಚ್ಚವು ಅಭಿವೃದ್ಧಿ ರಾಜ್ಯ ವೆಚ್ಚವನ್ನು, ಅಭಿವೃದ್ಧಿ ಬಂಡವಾಳ ವೆಚ್ಚವನ್ನು ಹಾಗೂ ವಿತರಿಸಲಾದ ಸಾಲಗಳು ಮತ್ತು ಮುಂಗಡಗಳನ್ನು ಒಳಗೊಂಡಿದೆ.  
ಆಕರ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ರಾಒಆಂಉ) ಮಾಹಿತಿಯನ್ನು ರಾಜ್ಯದ ಆರ್ಥಿಕ ಮತ್ತು ಸಂಖ್ಯಾಶಾಸ್ತ್ರದ ನಿರ್ದೇಶನಾಲಯದಿಂದ ಸಂಗ್ರಹಿಸಲಾಯಿತು.  
\*ಸಾಮಾನ್ಯ ವರ್ಗದ ರಾಜ್ಯಗಳು ದೆಹಲಿ, ಗೋವಾ ಮತ್ತು ಪಾಂಡಿಚೇರಿ ಈ ಮೂರು ರಾಜ್ಯಗಳನ್ನು ಒಳಗೊಂಡಿಲ್ಲ.

ತುಲನಾತ್ಮಕ ವಿಶ್ಲೇಷಣೆಯು ಈ ಕೆಳಗಿನವುಗಳನ್ನು ತೋರಿಸಿಕೊಟ್ಟಿತು:

- ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಮತ್ತು ಒಟ್ಟಾರೆ ವೆಚ್ಚಕ್ಕೆ ರಾಜ್ಯದ ವೆಚ್ಚದ ಅನುಪಾತವು 2009-10ಕ್ಕೆ ಹೋಲಿಸಿದರೆ 2012-13ರಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
- ಅಭಿವೃದ್ಧಿ ವೆಚ್ಚವು ರಾಜ್ಯದ ಒಟ್ಟಾರೆ ವೆಚ್ಚಕ್ಕೆ ಅನುಪಾತವಾಗಿಯೂ ಕೂಡ ಸಾಮಾನ್ಯ ವರ್ಗದ ರಾಜ್ಯಗಳ ಸರಾಸರಿಗಿಂತ ಅಧಿಕವಾಗಿದ್ದಿತು. ಅಭಿವೃದ್ಧಿ ವೆಚ್ಚವು ಆರ್ಥಿಕ ಮತ್ತು ಸಾಮಾಜಿಕ

ಸೇವಾ ವಲಯಗಳೆರಡರ ವೆಚ್ಚವನ್ನು ಒಳಗೊಂಡಿದೆ. ಸಾಮಾಜಿಕ ವಲಯ ವೆಚ್ಚವು ರಾಜ್ಯದಲ್ಲಿನ ಒಟ್ಟಾರೆ ವೆಚ್ಚಕ್ಕೆ ಒಂದು ಅನುಪಾತವಾಗಿ 2009-10ರಲ್ಲಿ ಸಾಮಾನ್ಯ ವರ್ಗದ ರಾಜ್ಯಗಳಿಗಿಂತ ಅತ್ಯಧಿಕವಾಗಿದ್ದು 2012-13ರಲ್ಲಿ ಗಣನೀಯವಲ್ಲದ ಮಟ್ಟಿಗೆ ಇಳಿಮುಖಗೊಂಡಿತು. ಕೋಷ್ಟಕ 1.23ರಿಂದ ಗಮನಿಸಿದಂತೆ, ಶಿಕ್ಷಣ ಮತ್ತು ಆರೋಗ್ಯ ವಲಯಗಳೆರಡರ ಅಡಿಯಲ್ಲಿನ ಅನುಪಾತವು 2012-13ರಲ್ಲಿ ಸಾಮಾನ್ಯ ವರ್ಗದ ರಾಜ್ಯಗಳ ಸರಾಸರಿಗಿಂತ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದ್ದುದರಿಂದ, ಈ ಎರಡೂ ವಲಯಕ್ಕೂ ಸಮರ್ಪಕ ಆದ್ಯತೆಯನ್ನು ನೀಡುವ ಅಗತ್ಯವಿದೆ.

- ಒಟ್ಟಾರೆ ವೆಚ್ಚಕ್ಕೆ ಹೋಲಿಸಿದಲ್ಲಿ ಬಂಡವಾಳ ವೆಚ್ಚದ ಅನುಪಾತವು ಸಾಮಾನ್ಯ ವರ್ಗದ ರಾಜ್ಯಗಳ ಸರಾಸರಿ ಅನುಪಾತಕ್ಕಿಂತ ಅಧಿಕವಾಗಿದ್ದುದರಿಂದ 2009-10 ಹಾಗೂ 2012-13ರಲ್ಲಿ ರಾಜ್ಯವು ಬಂಡವಾಳ ವೆಚ್ಚಕ್ಕೆ ಆದ್ಯತೆಯನ್ನು ನೀಡಿದ್ದಿತು ಎಂಬುದು ತಿಳಿದು ಬರುತ್ತದೆ

### 1.7.2 ವೆಚ್ಚದ ದಕ್ಷತೆ

ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅಭಿವೃದ್ಧಿ ಶೀರ್ಷಿಕೆಯ ಮೇಲೆ ಸಾರ್ವಜನಿಕ ವೆಚ್ಚದ ಪ್ರಾಮುಖ್ಯತೆಯ ದೃಷ್ಟಿಯಲ್ಲಿ ರಾಜ್ಯ ಸರ್ಕಾರವು ಸೂಕ್ತ ವೆಚ್ಚ ಪುನರ್ವ್ಯವಸ್ಥೆಯ ಕ್ರಮಗಳನ್ನು ತೆಗೆದುಕೊಂಡು ಪ್ರಮುಖ ಸಾರ್ವಜನಿಕ ಮತ್ತು ಅರ್ಹ ಸರಕುಗಳ<sup>4</sup> ಮೇಲಿನ ಅವಕಾಶಗಳಿಗೆ ಒತ್ತುಕೊಡಬೇಕಾಗಿದೆ. ಅಭಿವೃದ್ಧಿ ವೆಚ್ಚದ ಹಂಚಿಕೆಯನ್ನು ಅಧಿಕಗೊಳಿಸುವುದು ಮಾತ್ರವಲ್ಲದೆ, ಒಟ್ಟು ವೆಚ್ಚಕ್ಕೆ ಬಂಡವಾಳ ವೆಚ್ಚದ ಅನುಪಾತ ಮತ್ತು ಪ್ರಸಕ್ತ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ಕಾರ್ಯ ಮತ್ತು ನಿರ್ವಹಣೆಗೆ ಮಾಡುತ್ತಿರುವ ರಾಜಸ್ವ ವೆಚ್ಚದ ಪರಿಮಾಣದಿಂದ ವೆಚ್ಚ ಬಳಕೆಯ ದಕ್ಷತೆಯು ಸಹ ಪ್ರತಿಬಿಂಬಿತವಾಗುತ್ತದೆ. ಒಟ್ಟು ವೆಚ್ಚಕ್ಕೆ ಈ ಭಾಗಗಳ ಅನುಪಾತವು ಹೆಚ್ಚಾಗಿದ್ದಷ್ಟೂ, ವೆಚ್ಚದ ಗುಣಮಟ್ಟವು ಉತ್ತಮವಾಗಿರುತ್ತದೆ. ಕೋಷ್ಟಕ 1.24ರಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದಂತೆ 2012-13ರ ಸಾಲಿನ ಒಟ್ಟು ವೆಚ್ಚಕ್ಕೆ ಪ್ರತಿಯಾಗಿ ಅಭಿವೃದ್ಧಿ ವೆಚ್ಚದ ಪ್ರವೃತ್ತಿಯನ್ನು ತೋರಿಸುತ್ತದೆ. ಕೋಷ್ಟಕ 1.25 ಆಯ್ದ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ನಿರ್ವಹಣೆಯ ಮೇಲೆ ಮಾಡಿದ ರಾಜಸ್ವ ವೆಚ್ಚದ ಭಾಗಗಳ ಮತ್ತು ಬಂಡವಾಳ ವೆಚ್ಚದ ವಿವರಗಳನ್ನು ನೀಡುತ್ತದೆ.

ಕೋಷ್ಟಕ 1.24: ಅಭಿವೃದ್ಧಿ ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

	2008-09	2009-10	2010-11	2011-12	2012-13
ಅಭಿವೃದ್ಧಿ ವೆಚ್ಚ	37,134	44,925	51,626	60,930	68,067
ಒಟ್ಟು ವೆಚ್ಚಕ್ಕೆ ಹೋಲಿಸಿದಲ್ಲಿ ಶೇಕಡಾವಾರು	71	74	75	74	73
ಅಭಿವೃದ್ಧಿ ವೆಚ್ಚದ ಅಂಗಗಳು					
ರಾಜಸ್ವ	27,006	32,291	37,000	44,326	52,094
	(73)	(72)	(72)	(73)	(76)
ಬಂಡವಾಳ	9,399	11,657	12,890	14,880	14,889
	(25)	(26)	(25)	(24)	(22)
ಸಾಲಗಳು ಮತ್ತು ಮುಂಗಡಗಳು	729	977	1,738	1,724	1,084
	(2)	(2)	(3)	(3)	(2)

ಆಕರ: ಹಣಕಾಸು ಲೆಕ್ಕಗಳು. ಆವರಣದಲ್ಲಿರುವ ಅಂಕಗಳು ಒಟ್ಟು ವೆಚ್ಚದ ಶೇಕಡಾವಾರನ್ನು ತೋರಿಸುತ್ತವೆ

ಸಾಮಾಜಿಕ-ಆರ್ಥಿಕ ಸೇವೆಗಳ ಮೇಲಿನ ರಾಜಸ್ವ ವೆಚ್ಚ, ಬಂಡವಾಳ ವೆಚ್ಚ ಹಾಗೂ ಸಾಲಗಳು ಮತ್ತು ಮುಂಗಡಗಳು 2008-09ರಲ್ಲಿ ₹37,134 ಕೋಟಿ ಇದ್ದು 2012-13ರಲ್ಲಿ ₹68,067 ಕೋಟಿಗೆ

<sup>4</sup> ಪ್ರಮುಖ ಸಾರ್ವಜನಿಕ ಸರಕುಗಳು ಅಂದರೆ ಎಲ್ಲಾ ನಾಗರಿಕರು ಬಳಸಿಕೊಳ್ಳುವ ಅಂದರೆ ಪ್ರತಿವ್ಯಕ್ತಿಯೂ ಬಳಸಿಕೊಳ್ಳುವ ಸರಕು. ಇನ್ನೊಬ್ಬ ವ್ಯಕ್ತಿ ಬಳಸಿಕೊಂಡಾಗಲೂ ಕಡಿಮೆಯಾಗುವುದಿಲ್ಲವೋ ಅಂತಹ ಸರಕುಗಳು, ಉದಾಹರಣೆಗೆ ಕಾನೂನು ಮತ್ತು ಸುವ್ಯವಸ್ಥೆ ಜಾರಿ, ನಾಗರಿಕ ಹಕ್ಕುಗಳ ಭದ್ರತೆ ಮತ್ತು ರಕ್ಷಣೆ, ಮಾಲಿನ್ಯರಹಿತ ವಾಯು ಮತ್ತು ಇತರ ಪರಿಸರ ಸರಕುಗಳು ಮತ್ತು ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳು ಇತ್ಯಾದಿ. ಅರ್ಹ ಸರಕುಗಳು ಎಂದರೆ ಸಾರ್ವಜನಿಕ ಇಲಾಖೆಗಳು ನೀಡುವ ಉಚಿತ ಅಥವಾ ರಿಯಾಯಿತಿ ದರದಲ್ಲಿ ನೀಡುವ ಸಾಮಗ್ರಿಗಳು ಅಂದರೆ ಸರ್ಕಾರಕ್ಕೆ ನೀಡಲು ಸಮರ್ಥತೆ ಮತ್ತು ಇಚ್ಛೆಗಳಿಗೆ ಮಿಗಿಲಾಗಿ ವ್ಯಕ್ತಿ ಅಥವಾ ಸಮಾಜವು ಅವಶ್ಯಕತೆಯ ಆಧಾರದ ಮೇಲೆಗೆ ಅದನ್ನು ಹೊಂದಿರಬೇಕಾದ ಸಾಮಗ್ರಿಗಳು. ಇಂತಹ ಸಾಮಗ್ರಿಗಳಿಗೆ ಉದಾಹರಣೆಗಳು-ಬಡವರಿಗೆ ಪೌಷ್ಟಿಕತೆಗೆ ಆಸರೆಯಾಗಿ ನೀಡುವ ಉಚಿತ ಅಥವಾ ರಿಯಾಯಿತಿ ಆಹಾರ, ಜೀವನ ಮಟ್ಟವನ್ನು ಸುಧಾರಿಸಲು ಮತ್ತು ರೋಗ ಪ್ರಸಾರವನ್ನು ತಡೆಯಲು ನೀಡುವ ಆರೋಗ್ಯ ಸೇವೆಗಳು, ಎಲ್ಲರಿಗೂ ಮೂಲ ಶಿಕ್ಷಣವನ್ನು ನೀಡುವಿಕೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇತ್ಯಾದಿ.

<sup>5</sup> ವೆಚ್ಚ ಮೂಲ ಮಾಹಿತಿಯ ವಿಶ್ಲೇಷಣೆಯನ್ನು ಅಭಿವೃದ್ಧಿಯ ಹಾಗೂ ಅಭಿವೃದ್ಧಿಯಲ್ಲದ ವೆಚ್ಚ ಎಂಬುದಾಗಿ ವಿಭಜಿಸಲಾಗಿದೆ. ರಾಜಸ್ವ ಲೆಕ್ಕಗಳು, ಬಂಡವಾಳ ವೆಚ್ಚ ಹಾಗೂ ಸಾಲಗಳು ಮತ್ತು ಮುಂಗಡಗಳು ಇವುಗಳಿಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಸಾಮಾಜಿಕ, ಆರ್ಥಿಕ ಹಾಗೂ ಸಾಮಾನ್ಯ ಸೇವೆಗಳ ಅಡಿಯಲ್ಲಿ ವರ್ಗೀಕರಿಸಲಾಗುವುದು. ವಿಸ್ತೃತವಾಗಿ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳು ಅಭಿವೃದ್ಧಿಯ ವೆಚ್ಚಗಳ ಭಾಗಗಳಾಗಿರುತ್ತವೆಯಾದಲ್ಲಿ, ಸಾಮಾನ್ಯ ಸೇವೆಗಳನ್ನು ಅಭಿವೃದ್ಧಿಯಲ್ಲದ ವೆಚ್ಚ ಎಂಬುದಾಗಿ ಪರಿಗಣಿಸಲಾಗುವುದು.



ಏರಿಕೆಯಾಯಿತು. ಒಟ್ಟಾರೆ ವೆಚ್ಚಕ್ಕೆ ಶೇಕಡಾವಾರಿನಂತೆ, ಅದು 2008-09ರ 71ರಿಂದ 2010-11ರಲ್ಲಿ 75ಕ್ಕೆ ಏರಿಕೆಯಾಯಿತು. ನಂತರ 2011-12ರಲ್ಲಿ ಶೇಕಡ 74ಕ್ಕೆ ಇಳಿದಿದ್ದು 2012-13ರಲ್ಲಿ ಇನ್ನೂ ಇಳಿದು ಶೇಕಡ 73ರಷ್ಟಿತ್ತು. 2008-13ರ ಅವಧಿಯಲ್ಲಿ ಸರಾಸರಿಯಾಗಿ ಅಭಿವೃದ್ಧಿ ವೆಚ್ಚದ ಶೇಕಡ 73ರಷ್ಟು ರಾಜಸ್ವ ಲೆಕ್ಕದಡಿಯಿದ್ದರೆ ಉಳಿದ ಭಾಗ ಸಾಲ ಮತ್ತು ಮುಂಗಡಗಳೂ ಸೇರಿದಂತೆ ಬಂಡವಾಳ ವೆಚ್ಚದಡಿ ಉಂಟಾಗಿದೆ.

2012-13ರಲ್ಲಿ ಸಂಬಳ ವೆಚ್ಚ (₹12,090 ಕೋಟಿ) ಮತ್ತು ಸಹಾಯಧನ ವೆಚ್ಚ (₹10,683 ಕೋಟಿ)ಗಳು ಅಭಿವೃದ್ಧಿ ರಾಜಸ್ವ ವೆಚ್ಚದ ಎರಡು ಪ್ರಮುಖ ಅಂಶಗಳಾಗಿದ್ದವು.

ಕೋಷ್ಟಕ 1.25: ಆಯ್ಕೆ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳಲ್ಲಿ ವೆಚ್ಚ ಬಳಕೆಯ ದಕ್ಷತೆ

(ಅನುಪಾತ-ಶೇಕಡ)

ವಿಭಾಗಗಳು	2011-12			2012-13		
	ಒಟ್ಟು ವೆಚ್ಚಕ್ಕೆ ಬಂಡವಾಳ ವೆಚ್ಚದ ಅನುಪಾತ	ಸಂಬಳ ಮತ್ತು ದಿನಗೂಲಿ	ಕಾರ್ಯಾಚರಣೆ ಮತ್ತು ನಿರ್ವಹಣೆ	ಒಟ್ಟು ವೆಚ್ಚಕ್ಕೆ ಬಂಡವಾಳ ವೆಚ್ಚದ ಅನುಪಾತ	ಸಂಬಳ ಮತ್ತು ದಿನಗೂಲಿ	ಕಾರ್ಯಾಚರಣೆ ಮತ್ತು ನಿರ್ವಹಣೆ
<b>ಸಾಮಾಜಿಕ ಸೇವೆಗಳು</b>						
ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ	0.40	8.90	0.02	0.39	10.25	0.02
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	0.43	2.39	0.01	0.39	2.38	0.01
ನೀರು ಸರಬರಾಜು, ನೈರ್ಮಲ್ಯ ವಸತಿ ಮತ್ತು ನಗರಾಭಿವೃದ್ಧಿ	3.84	0.04	0.10	2.77	0.05	0.17
ಇತರೆ	0.48	0.68	0.04	0.47	0.69	0
<b>ಒಟ್ಟು (ಸಾಮಾಜಿಕ ವೆಚ್ಚಗಳು)</b>	<b>5.15</b>	<b>12.01</b>	<b>0.17</b>	<b>4.02</b>	<b>13.37</b>	<b>0.20</b>
<b>ಆರ್ಥಿಕ ಸೇವೆಗಳು</b>						
ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳು	0.27	1.11	0.03	0.32	1.33	0.06
ನೀರಾವರಿ ಮತ್ತು ಪ್ರವಾಹ ನಿಯಂತ್ರಣ	6.90	0.20	0.14	5.51	0.20	0.14
ವಿದ್ಯುಚ್ಛಕ್ತಿ ಮತ್ತು ಇಂಧನ	1.38	0	--	1.35	0	0
ಸಾರಿಗೆ	4.89	0	0.54	5.04	0.08	0.88
ಇತರೆ	1.56	1.10	0	0.96	0.87	0
<b>ಒಟ್ಟು (ಆರ್ಥಿಕ ಸೇವೆಗಳು)</b>	<b>15.00</b>	<b>2.41</b>	<b>0.71</b>	<b>13.18</b>	<b>2.48</b>	<b>1.08</b>
<b>ಒಟ್ಟು (ಸಾಮಾಜಿಕ ಸೇವೆಗಳು ಮತ್ತು ಆರ್ಥಿಕ ಸೇವೆಗಳು)</b>	<b>20.15</b>	<b>14.42</b>	<b>0.88</b>	<b>17.20</b>	<b>15.85</b>	<b>1.28</b>

ಆಕರ: ಹಣಕಾಸು ಲೆಕ್ಕಗಳು

**ಸಾಮಾಜಿಕ ಸೇವೆಗಳ ಮೇಲಿನ ವೆಚ್ಚ**

ಸಾಮಾಜಿಕ ಸೇವೆಗಳ ಮೇಲಿನ ಬಂಡವಾಳ ವೆಚ್ಚವು 2011-12ರಲ್ಲಿದ್ದ ₹4,241 ಕೋಟಿಗಳಿಂದ 2012-13ರಲ್ಲಿ ₹3,731 ಕೋಟಿಗಳಿಗೆ ಇಳಿದಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಂಡವಾಳ ವೆಚ್ಚ ಮತ್ತು ಒಟ್ಟು ವೆಚ್ಚಗಳ ಅನುಪಾತವು 2011-12ರಲ್ಲಿ ಶೇಕಡ 5ರಷ್ಟಿದ್ದು 2012-13ರಲ್ಲಿ ಶೇಕಡ 4ಕ್ಕೆ ಇಳಿಮುಖವಾಗಿತ್ತು.

ಸಂಬಳದ ಮೇಲಿನ ವೆಚ್ಚದ (ಸಾಮಾಜಿಕ ಸೇವೆಗಳಡಿ) ಪಾಲು ಒಟ್ಟು ರಾಜಸ್ವ ವೆಚ್ಚದಲ್ಲಿ 2011-12ರಲ್ಲಿದ್ದ ಶೇಕಡ 12ರಿಂದ 2012-13ರಲ್ಲಿ ಶೇಕಡ 13ಕ್ಕೆ ಏರಿತು.

**ಆರ್ಥಿಕ ಸೇವೆಗಳ ಮೇಲಿನ ವೆಚ್ಚ**

ಆರ್ಥಿಕ ವಿಭಾಗದ ಬಂಡವಾಳ ವೆಚ್ಚವು 2011-12ರಲ್ಲಿದ್ದ ₹12,363 ಕೋಟಿಗಳಿಂದ 2012-13ರಲ್ಲಿ ₹12,242 ಕೋಟಿಗಳಿಗೆ ಇಳಿದಿದೆ.

ರಾಜ್ಯ ಸರ್ಕಾರವು ಆರ್ಥಿಕ ಸೇವೆಗಳಲ್ಲಿ ಕೃಷಿ, ಗ್ರಾಮೀಣ ಅಭಿವೃದ್ಧಿ, ಕೈಗಾರಿಕೆ ಮತ್ತು ಖನಿಜಗಳನ್ನು, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಹಾಗೂ ಸಾರಿಗೆ, ಆದ್ಯತೆಯ ವಿಭಾಗಗಳಾಗಿ ಗುರುತಿಸಿದೆ. 2012-13ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಸಾರಿಗೆ ಮೇಲಿನ ಬಂಡವಾಳ ವೆಚ್ಚವು ₹652 ಕೋಟಿಗಳಷ್ಟು, ಗ್ರಾಮೀಣ ಅಭಿವೃದ್ಧಿ ₹58 ಕೋಟಿಗಳಷ್ಟು, ಕೃಷಿ 12 ಕೋಟಿಗಳಷ್ಟು ಹೆಚ್ಚಾಗಿದ್ದರೆ ನೀರಾವರಿ ಮತ್ತು ಪ್ರವಾಹ ನಿಯಂತ್ರಣದಡಿ 575 ಕೋಟಿ ಮತ್ತು ಕೈಗಾರಿಕೆ ಮತ್ತು ಖನಿಜಗಳಡಿ ₹256 ಕೋಟಿಯಷ್ಟು ಕಡಿಮೆಯಾಗಿದೆ.

ಪ್ರಸಕ್ತಸಾಲಿನಲ್ಲಿ ಒಟ್ಟು ವೆಚ್ಚದಲ್ಲಿನ ಸಂಬಳ ವೆಚ್ಚದ ಪಾಲು (ಆರ್ಥಿಕ ಸೇವೆಗಳಡಿ) 2011-12ರಲ್ಲಿದ್ದಷ್ಟಿತ್ತು.

### 1.8 ರಾಜ್ಯ ಸರ್ಕಾರದ ವೆಚ್ಚ ಮತ್ತು ಹೂಡಿಕೆಗಳ ವಿಶ್ಲೇಷಣೆ

ವಿತ್ತೀಯ ಜವಾಬ್ದಾರಿ ಕಾಯಿದೆ ನಂತರದ ನಿರ್ಬಂಧಗಳನ್ವಯ ರಾಜ್ಯ ಸರ್ಕಾರವು ತನ್ನ ವಿತ್ತ ಕೊರತೆಯನ್ನು (ಸಾಲಗಳನ್ನು) ಕನಿಷ್ಠ ಮಟ್ಟದಲ್ಲಿಟ್ಟುಕೊಳ್ಳುವುದು ಮಾತ್ರವಲ್ಲದೆ ತನ್ನ ಬಂಡವಾಳ ವೆಚ್ಚ/ಹೂಡಿಕೆಗಳ (ಸಾಲ ಮತ್ತು ಮುಂಗಡಗಳೂ ಸೇರಿ) ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಾಗಿದೆ. ಜೊತೆಗೆ ಮಾರುಕಟ್ಟೆ ಆಧಾರಿತ ಸಂಪನ್ಮೂಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ಸಂಕ್ರಮಣ ಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಪರೋಕ್ಷ ಸಹಾಯಧನಗಳ ರೂಪದಲ್ಲಿ ತನ್ನ ಆಯವ್ಯಯದ ಮೂಲಕ ಭರಿಸುವ ಬದಲು ತನ್ನ ಹೂಡಿಕೆಗಳ ಮೇಲಿನ ಪ್ರತಿಫಲಗಳನ್ನು ಮತ್ತು ಕಡವಾಗಿ ಪಡೆದ ಮೊತ್ತಗಳ ಬೆಲೆಯನ್ನು ಗಳಿಸಲು ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ ತನ್ನ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತ್ವವನ್ನು ತರಲು ಯತ್ನಿಸಬೇಕಾಗಿದೆ. ಈ ವಿಭಾಗವು ಹಿಂದಿನ ವರ್ಷಗಳಿಗೆ ಹೋಲಿಸಿದಂತೆ 2012-13ರಲ್ಲಿ ಸರ್ಕಾರವು ಮಾಡಿದ ಹೂಡಿಕೆಗಳ ಮತ್ತಿತರ ಬಂಡವಾಳ ವೆಚ್ಚಗಳ ಸ್ಥೂಲ ಆರ್ಥಿಕ ವಿಶ್ಲೇಷಣೆಯನ್ನು ನೀಡುತ್ತದೆ.

#### 1.8.1 ಅಪೂರ್ಣ ಕಾಮಗಾರಿಗಳು

ದಾವೆ ಮುಂತಾದ ಕಾರಣಗಳೂ ಸೇರಿದಂತೆ ವಿವಿಧ ಕಾರಣಗಳಿಂದ ಅಪೂರ್ಣವಾಗಿ ಉಳಿದ ಕಾಮಗಾರಿಗಳಿಂದ ಅವುಗಳ ಮೇಲಿನ ವೆಚ್ಚವು ನಿರ್ಬಂಧಿತವಾಗಿ ವೆಚ್ಚದ ಗುಣಮಟ್ಟದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ. ಮಾರ್ಚ್ 31, 2013ರಲ್ಲಿದ್ದಂತೆ, ಅಪೂರ್ಣ ಕಾಮಗಾರಿಗಳ ಇಲಾಖಾವಾರು ಮಾಹಿತಿಯನ್ನು ಕೋಷ್ಟಕ 1.26ರಲ್ಲಿ ನೀಡಲಾಗಿದೆ.

ಕೋಷ್ಟಕ 1.26 ಅಪೂರ್ಣ ಕಾಮಗಾರಿಗಳು

(ಕೋಟಿ ರೂಪಾಯಿಗಳಲ್ಲಿ)

ಇಲಾಖೆ	ಅಪೂರ್ಣ ಕಾಮಗಾರಿಗಳು				ಮಾರ್ಚ್ 2013ರ ಅಂತ್ಯಕ್ಕೆ ಸಂಚಿತ ವೆಚ್ಚ
	ಸಂಖ್ಯೆ	ಆಯವ್ಯಯ ಅಂದಾಜು	ವೆಚ್ಚದ ಅಧಿವ್ಯಾಪನೆ		
			ಸಂಖ್ಯೆ	ಮೊತ್ತ	
ಲೋಕೋಪಯೋಗಿ ಕಾಮಗಾರಿಗಳು					
ಕಟ್ಟಡಗಳು	88	267.78	10	18.75	217.66
ರಸ್ತೆಗಳು ಮತ್ತು ಸೇತುವೆಗಳು	211	656.53	30	7.11	476.28
ನೀರಾವರಿ	49	89.86	7	2.53	78.64
<b>ಒಟ್ಟು</b>	<b>348</b>	<b>1,014.17</b>	<b>47</b>	<b>28.39</b>	<b>772.58</b>

ಆಕರ: ಹಣಕಾಸು ಲೆಕ್ಕಗಳು

₹1,014 ಕೋಟಿಗಳ ಮೂಲ ಅಂದಾಜು ಮೊತ್ತದ 348 ಕಾಮಗಾರಿಗಳು ಮಾರ್ಚ್ 2013 ಅಥವಾ ಅದಕ್ಕಿಂತಲೂ ಮುಂಚಿತವಾಗಿ ಪೂರ್ಣಗೊಳ್ಳಬೇಕಾಗಿದ್ದು, ಮಾರ್ಚ್ 2013ರಲ್ಲಿದ್ದಂತೆ ಸಂಚಿತ ವೆಚ್ಚವು ₹773 ಕೋಟಿಗಳಷ್ಟಿದೆ. ಇದರಲ್ಲಿ 47 ಪ್ರಕರಣಗಳಲ್ಲಿ ಅಧಿವ್ಯಾಪನ ವೆಚ್ಚವು ₹28 ಕೋಟಿಗಳಷ್ಟಿತ್ತು.

ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗಳು ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಆದ ವಿಳಂಬಕ್ಕೆ ಕಾರಣಗಳನ್ನು ನೀಡಿಲ್ಲ.

ಇಆರ್‌ಸಿಯು ತನ್ನ ವರದಿಯಲ್ಲಿ (2010) ₹10 ಕೋಟಿಗಳಿಗೆ ಮೀರಿದ ಮೂಲ ಸೌಕರ್ಯ ಕಾಮಗಾರಿಗಳು ವಿವರವಾದ ಸಾಮಾಜಿಕ ವೆಚ್ಚ-ಲಾಭ ವಿಶ್ಲೇಷಣೆಗೆ ಒಳಪಡಬೇಕೆಂದು, ಶಿಫಾರಸ್ಸು ಮಾಡಿತ್ತು. ಮುಂದುವರೆದು, ಸಕಾಲಿಕ ತಿದ್ದುಪಡಿಗಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಮೌಲ್ಯನಿರ್ಧಾರಣೆಗೆ ಒಳಪಡಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಅದು ಎಲ್ಲಾ ಬೃಹತ್ ಕಾಮಗಾರಿಗಳಿಗೆ ಹಂತ ಹಂತವಾಗಿ ಹೂಡಿಕೆ ಮೌಲ್ಯ ನಿರ್ಧಾರಣಾ ಪದ್ಧತಿಯನ್ನು ಆರಂಭಿಸಲು ಕೂಡ ಪ್ರಸ್ತಾವಿಸಿತ್ತು.

#### 1.8.2 ಹೂಡಿಕೆಗಳು ಮತ್ತು ಪ್ರತಿಫಲಗಳು

ರೋಗಗ್ರಸ್ತ/ಕೆಲಸ ಮಾಡದ ಸಾರ್ವಜನಿಕ ವಲಯದ ಸಂಸ್ಥೆಗಳು/ಸರ್ಕಾರಿ ನಿರ್ವಹಣಾ ಸಂಸ್ಥೆಗಳು.

ಮಾರ್ಚ್ 31, 2013ರಲ್ಲಿದ್ದಂತೆ ಸರ್ಕಾರವು ₹49,464 ಕೋಟಿಗಳನ್ನು ಕೆಲಸ ಮಾಡದಿರುವ 17 ಸರ್ಕಾರಿ ಕಂಪೆನಿಗಳಲ್ಲಿ ಹೂಡಿಕೆ ₹63 ಕೋಟಿಗಳೂ ಸೇರಿದಂತೆ 86 ಸರ್ಕಾರಿ ಕಂಪೆನಿಗಳು (₹45,369 ಕೋಟಿಗಳು)

ಒಂಭತ್ತು ಶಾಸನಬದ್ಧ ನಿಗಮಗಳು (₹2,154 ಕೋಟಿಗಳು) 43 ಕೂಡು ಬಂಡವಾಳ ಕಂಪೆನಿಗಳು (₹1,562 ಕೋಟಿಗಳು) ಮತ್ತು ಸಹಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (₹379 ಕೋಟಿಗಳು) ಹೂಡಿದೆ. ಈ ಹೂಡಿಕೆಗಳಿಂದ ಬಂದ ಪ್ರತಿಫಲವು ನಗಣ್ಯವಾಗಿದೆ (ಕೋಷ್ಟಕ 1.27).

ಕೋಷ್ಟಕ 1.27: ಹೂಡಿಕೆಗಳ ಮೇಲಿನ ಪ್ರತಿಫಲ

	2008-09	2009-10	2010-11	2011-12	2012-13
ವರ್ಷಾಂತರದಲ್ಲಿ ಹೂಡಿಕೆ (ಕೋಟಿ ₹ಗಳಲ್ಲಿ)	26,672.11	32,483.28	38,420.70	44,294.86	49,463.80
ಪ್ರತಿಫಲ (ಕೋಟಿ ₹ಗಳಲ್ಲಿ)	40.2	29.48	43.47	60.56	56.29
ಪ್ರತಿಫಲ (ಶೇಕಡ)	0.1	0.1	0.1	0.1	0.1
ಸರ್ಕಾರದ ಸಾಲದ ಮೇಲಿನ ಸರಾಸರಿ ಬಡ್ಡಿ (ಶೇಕಡ)	6.9	6.7	6.4	6.8	6.8
ಬಡ್ಡಿದರ ಮತ್ತು ಪ್ರತಿಫಲಗಳ ನಡುವಿನ ವ್ಯತ್ಯಾಸ (ಶೇಕಡ)	6.8	6.6	6.3	6.7	6.7

ಆಕರ: ಹಣಕಾಸು ಲೆಕ್ಕಗಳು

ರಾಜ್ಯಸರ್ಕಾರವು ಮಧ್ಯಮಾವಧಿ ವಿತ್ತ ಯೋಜನೆ (2012-16)ರಲ್ಲಿ ಈ ಹೂಡಿಕೆಗಳ ಮೇಲಿನ ಪ್ರತಿಫಲವು ನಗಣ್ಯವೆಂಬ ಸತ್ಯಾಂಶವನ್ನು ಒಪ್ಪಿಕೊಂಡಿದೆ. ತನ್ನ ಹೂಡಿಕೆಗಳಿಂದ ನಿರ್ದಿಷ್ಟ ಪ್ರತಿಫಲವನ್ನು ಪಡೆಯಲು ಸರ್ಕಾರದ ಶ್ರಮಗಳು ತೃಪ್ತಿದಾಯಕ ಫಲಿತಾಂಶಗಳನ್ನು ನೀಡದಿದ್ದರೂ, ಅದು ದೀರ್ಘಕಾಲೀನ ಬೆಳವಣಿಗೆ ಮತ್ತು ಪ್ರತಿಫಲಾವಧಿಯಿರುವ ಸಾಮಾಜಿಕ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುವುದಿಲ್ಲವೆಂದೂ ಸಹ ಹೇಳಿತು. ಮುಂದುವರೆದು, ಸರ್ಕಾರವು ನಿರ್ದಿಷ್ಟ ಪ್ರತಿಫಲವನ್ನು ಖಚಿತಪಡಿಸಿಕೊಳ್ಳಲು ತನ್ನ ಶ್ರಮವನ್ನು ಮುಂದುವರಿಸುವುದೆಂದೂ ಹೇಳಿತು. ಆದರೆ, ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ (2013-17) ಹೂಡಿಕೆಗಳ ಮೇಲೆ ಸೂಕ್ತ ಪ್ರತಿಫಲ ಪಡೆಯುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಇದಲ್ಲದೆ, ಮಾರ್ಚ್ 2013ರ ಅಂತ್ಯಕ್ಕೆ, ಎರಡು ಕಂಪೆನಿಗಳು<sup>6</sup>/ನಿಗಮಗಳಿಗೆ ಸಂಬಂಧಿಸಿದ ₹333.53 ಕೋಟಿಗಳ ಹೂಡಿಕೆಗಳು ಸಂಸ್ಥೆಗಳಿಗೆ ವಾಸ್ತವವಾಗಿ ಬಿಡುಗಡೆಯಾಗದೆ ಸಾರ್ವಜನಿಕ ಲೆಕ್ಕದಲ್ಲಿಯೇ ಉಳಿದಿದೆ. ಇದು ಸಾರ್ವಜನಿಕ ಲೆಕ್ಕದಲ್ಲಿ ನಿಧಿಗಳು ಬಳಕೆಯಾಗದೇ ಉಳಿಯುವಲ್ಲಿ ಪರಿಣಮಿಸಿದೆ.

2012-13ರ ಅಂತ್ಯಕ್ಕೆ ಒಟ್ಟು ₹49,464 ಕೋಟಿಗಳ ಒಟ್ಟು ಹೂಡಿಕೆಯಲ್ಲಿ, ₹47,370 ಕೋಟಿಗಳ (ಶೇಕಡ 96) ಹೂಡಿಕೆಯನ್ನು 60 ಸರ್ಕಾರಿ ಕಂಪೆನಿಗಳು ಮತ್ತು ನೀರಾವರಿ ವಿಭಾಗದ ಶಾಸನ ಬದ್ಧ ನಿಗಮಗಳಲ್ಲಿ (₹28,098 ಕೋಟಿಗಳು), ಸಾರಿಗೆ ವಿಭಾಗ (₹4,892 ಕೋಟಿ) ಮೂಲ ಸೌಕರ್ಯ ವಿಭಾಗ (₹2,186 ಕೋಟಿ) ವಿದ್ಯುಚ್ಛಕ್ತಿ ವಿಭಾಗ (₹7,273 ಕೋಟಿ), ಕೈಗಾರಿಕಾ ವಿಭಾಗ (₹577 ಕೋಟಿ), ವಸತಿ ವಿಭಾಗ (₹1,327 ಕೋಟಿ), ಹಣಕಾಸು ವಿಭಾಗ (₹2,423 ಕೋಟಿ), ನಿರ್ಮಾಣ ವಿಭಾಗ (₹2 ಕೋಟಿ) ಮತ್ತು ಸಾಮಾಜಿಕ ವಿಭಾಗ (₹592 ಕೋಟಿ)ಗಳಲ್ಲಿ ಮಾಡಲಾಗಿದೆ.

ಈ ಹೂಡಿಕೆಯು ಸತತ ನಷ್ಟದಲ್ಲಿರುವ ಈ ಕೆಳಗಿನ ಕಂಪೆನಿಗಳು/ನಿಗಮಗಳಲ್ಲಿನ ₹20,110 ಕೋಟಿಗಳನ್ನು (ಶೇಕಡ 41) ಒಳಗೊಂಡಿದೆ (ಕೋಷ್ಟಕ 1.28).

ಕೋಷ್ಟಕ 1.28: ಸತತವಾಗಿ ನಷ್ಟದಲ್ಲಿರುವ ಕಂಪೆನಿಗಳು/ನಿಗಮಗಳಲ್ಲಿನ ಹೂಡಿಕೆಗಳು

(ಕೋಟಿ ರೂಪಾಯಿಗಳಲ್ಲಿ)

ಕಂಪೆನಿ/ನಿಗಮ	2012-13 ರವರೆಗಿನ ಹೂಡಿಕೆ	ಸಂಚಿತ ನಷ್ಟ	ಇಲ್ಲಿಯವರೆಗೆ ಸಂಚಿತ ನಷ್ಟಕ್ಕೆ ಕಾರಣಗಳು
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ	237	355.78	2011-12
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ	154	356.97	2011-12

<sup>6</sup> ಕೃಷ್ಣ ಭಾಗ್ಯ ಜಲ ನಿಗಮ (₹128.78 ಕೋಟಿ), ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (₹204.75 ಕೋಟಿ).

ಕಂಪೆನಿ/ನಿಗಮ	2012-13 ರವರೆಗಿನ ಹೂಡಿಕೆ	ಸಂಚಿತ ನಷ್ಟ	ಇಲ್ಲಿಯವರೆಗೆ ಸಂಚಿತ ನಷ್ಟಕ್ಕೆ ಕಾರಣಗಳು
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು	234	31.04	2011-12
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ	130	58.33	2011-12
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ	19,137	277.45	2011-12
ಮೈಸೂರು ಸಕ್ಕರೆ ಕಂಪೆನಿ ನಿಯಮಿತ, ಬೆಂಗಳೂರು	206	344.96	2010-11
<b>ಒಟ್ಟು</b>	<b>20,098</b>	<b>1,424.53</b>	

ಆಕರ: ಹಣಕಾಸು ಲೆಕ್ಕಗಳು.

ಕೃಷ್ಣ ಭಾಗ್ಯ ಜಲನಿಗಮ ನಿಯಮಿತವು ಸರ್ಕಾರದ ಪೂರ್ಣ ಸ್ವಾಮ್ಯದ ಕಂಪನಿಯಾಗಿ ಕಂಪನಿ ಕಾಯಿದೆ 1956ರ ಅಡಿ 1994ರಲ್ಲಿ ಸ್ಥಾಪನೆಯಾಗಿದ್ದು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆ, ಕೃಷ್ಣಾ ನದಿ ಜಲಾನಯನ ಪ್ರದೇಶಗಳ ಮತ್ತು ಸರ್ಕಾರವು ಕಾಲಕಾಲಕ್ಕೆ ಹಂಚಿಕೆ ಮಾಡುವ ಇತರ ಯೋಜನೆಗಳ ಕಾಮಗಾರಿಗಳ ಕಾರ್ಯ ನಿರ್ವಹಣೆಯನ್ನು ಮಾಡುತ್ತಿದೆ. 2011-12ರ ಅಂತ್ಯಕ್ಕೆ ಕಂಪನಿಯ ಸಂಚಿತ ನಷ್ಟವು ₹277 ಕೋಟಿಗಳಷ್ಟಿದೆ.

ಪ್ರಸಕ್ತ ವರ್ಷದಲ್ಲಿ ಸರ್ಕಾರವು ₹122 ಕೋಟಿಗಳನ್ನು ಶಾಸನಬದ್ಧ ನಿಗಮಗಳಲ್ಲಿ ಮತ್ತು ₹5,045 ಕೋಟಿಗಳನ್ನು ಸರ್ಕಾರಿ ಕಂಪೆನಿಗಳಲ್ಲಿ (ಕಾರ್ಯನಿರತ) ಹೂಡಿದೆ. ಈ ಹೂಡಿಕೆಯು ಕೆಳಗಿನವುಗಳನ್ನೊಳಗೊಂಡಿದೆ:

- ₹11.22 ಕೋಟಿ ಸಾಲ ಮೊತ್ತವನ್ನು ಈಕ್ವಿಟಿಯಾಗಿ ಪರಿವರ್ತಿಸಲಾಗಿದ್ದು ವಿವರಗಳನ್ನು ಕಂಡಿಕೆ 1.8.5ರಲ್ಲಿ ಚರ್ಚಿಸಲಾಗಿದೆ.
- ಮೈಷುಗರ್ ಕಂಪನಿ ನಿಯಮಿತ (₹5.88 ಕೋಟಿ) ಮತ್ತು ಮೈಸೂರು ಪೇಪರ್ ಮಿಲ್ಸ್ ನಿಯಮಿತ (₹2.18 ಕೋಟಿ)ಗಳಿಂದ ಬಾಕಿಯಿದ್ದ ₹8.06 ಕೋಟಿಗಳ ಮೊತ್ತದ ಗ್ಯಾರಂಟಿ ಕಮೀಷನ್‌ನನ್ನು ಆಯಾ ಕಂಪನಿಗಳಲ್ಲಿ ಹೂಡಿಕೆ ಎಂದು ಪರಿಗಣಿಸಿ ಹೊಂದಾಣಿಕೆ ಮಾಡಲಾಗಿದೆ.
- ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ (₹62.21 ಕೋಟಿ) ಎಸ್‌ಐಡಿಬಿಐ ನಿಂದ ಮರು ಆರ್ಥಿಕ ಸಹಾಯ/ಮರುಹಣಕಾಸಿಗೆ ಸಹಾಯವಾಗುವಂತೆ ₹50 ಕೋಟಿಗಳನ್ನು ಬೆಂಬಲವಾಗಿ ಒದಗಿಸಿದೆ ಮತ್ತು ₹12.21 ಕೋಟಿಗಳನ್ನು ಪರಿಷ್ಕೃತ ಒಂದು ಬಾರಿ ಇತ್ಯರ್ಥ ಯೋಜನೆಯಡಿ, ಮುಚ್ಚಲ್ಪಟ್ಟಿರುವ ಸಣ್ಣ ಮತ್ತು ಅತಿಸಣ್ಣ ಘಟಕಗಳ ಸಾಲಗಳಿಗೆ ಈಕ್ವಿಟಿಯಾಗಿ ನೀಡಲಾಗಿದೆ.

ಸಾಲಗಳನ್ನು ಈಕ್ವಿಟಿಯಾಗಿ ಪರಿವರ್ತಿಸುವ ಪ್ರವೃತ್ತಿಯ ಕಳೆದ ನಾಲ್ಕು ವರ್ಷಗಳ ವಿವರಗಳನ್ನು ಕೋಷ್ಟಕ 1.29ರಲ್ಲಿ ಕೊಡಲಾಗಿದೆ.

ಕೋಷ್ಟಕ 1.29: ಪರಿವರ್ತನೆಯ ವಿವರಗಳು

(ಕೋಟಿ ರೂಪಾಯಿಗಳಲ್ಲಿ)

ಪರಿವರ್ತನೆಯ ರೀತಿ	2009-10	2010-11	2011-12	2012-13
ಸಾಲದಿಂದ ಈಕ್ವಿಟಿಗೆ	516	-	144	11
ಈಕ್ವಿಟಿಯಿಂದ ಸಾಲಕ್ಕೆ	-	31	-	-

ಆಕರ: ಹಣಕಾಸು ಲೆಕ್ಕಗಳು

ಸರ್ಕಾರದ ಹೂಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸಾರ್ವಜನಿಕ ಕ್ಷೇತ್ರ ಉದ್ಯಮಗಳ ನಿರ್ವಹಣೆಯ ಪರಿಶೀಲನೆಯ ಸಮಯದಲ್ಲಿ, ಹದಿಮೂರನೇ ಹಣಕಾಸು ಆಯೋಗವು, ಕಾರ್ಯನಿರತವಿರದ ಕಂಪೆನಿಗಳನ್ನು ಮುಚ್ಚಲು ಮಾರ್ಚ್ 2011ರೊಳಗಾಗಿ ರಾಜ್ಯಸರ್ಕಾರವು ಮಹಾಲೇಖಾಪಾಲರೊಂದಿಗೆ ಸಮಾಲೋಚಿಸಿ, ಮಾರ್ಗ ನಕ್ಷೆಯೊಂದನ್ನು ತಯಾರಿಸಬೇಕೆಂದು ಶಿಫಾರಸ್ಸು ಮಾಡಿದೆ. ಈ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ವಿವರ ಬರಬೇಕಾಗಿದೆ.

**1.8.3 ಸಾರ್ವಜನಿಕ ಖಾಸಗಿ ಪಾಲುದಾರಿಕೆ ಯೋಜನೆಗಳಲ್ಲಿ ಹೂಡಿಕೆಗಳು**

ಯೋಜನೆಗಳಿಗೆ ಹಣ ಒದಗಿಸಲು ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯ ಆಸರೆಯನ್ನು ಅದು ಸಾರ್ವಜನಿಕ ಅಗತ್ಯಗಳಿಗೆ ಅಮೂಲ್ಯವಾದ ವಿತ್ತೀಯ ಅವಕಾಶವನ್ನು, ಅಂತಹ ಅವಕಾಶಗಳು ಲಭ್ಯವಿಲ್ಲದ ಕ್ಷೇತ್ರಗಳಲ್ಲಿ-ಒದಗಿಸುವುದರಿಂದ ಅಂತಹ ಮಾದರಿಯನ್ನು ಅನುಸರಿಸುವುದನ್ನು ಉತ್ತೇಜಿಸಲಾಗುತ್ತಿದೆ. ಪಿಪಿಪಿ ಯೋಜನೆಯು ಸಾರಿಗೆ, ಕೃಷಿ ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ನಗರ ಹಾಗೂ ಮುನಿಸಿಪಲ್ ಮೂಲ ಸೌಕರ್ಯ ಮತ್ತು ಇಂಧನ ವಿಭಾಗಗಳಲ್ಲಿದೆ. ರಾಜ್ಯದಲ್ಲಿ ವಾಯು ರೈಲು ಹಾಗೂ ಕಡಲ ತಡಿಯ ಸಂಪರ್ಕ ಅಭಿವೃದ್ಧಿ ಮತ್ತು ಪಿಪಿಪಿಯ ಮೂಲಕ ಸಾರ್ವಜನಿಕ ಮೂಲ ಸೌಕರ್ಯದಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಲು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಲಾಗಿದೆ.

ಸಿದ್ಧತೆಯಲ್ಲಿರುವ ಪಿಪಿಪಿ ಯೋಜನೆಗಳ ಅನುಷ್ಠಾನ ಮತ್ತು ಕಾರ್ಯನಿರ್ವಹಣೆಯ ಸಾರಾಂಶವನ್ನು ಕೋಷ್ಟಕ 1.30ರಲ್ಲಿ ನೀಡಿದೆ.

ಕೋಷ್ಟಕ 1.30: ರಾಜ್ಯದಲ್ಲಿನ ಪಿಪಿಪಿ ಯೋಜನೆಗಳ ವಿಭಾಗ ಮತ್ತು ಹಂತವಾರು ಸ್ಥಿತಿ

(ಕೋಟಿ ರೂಪಾಯಿಗಳಲ್ಲಿ)

ವಿಭಾಗ	ಮುಕ್ತಾಯವಾಗಿರುವುದು		ಅನುಷ್ಠಾನ/ನಿರ್ಮಾಣದಲ್ಲಿರುವುದು		ಯೋಜನೆಯ ಸಿದ್ಧತೆಯ ಹಂತದಲ್ಲಿರುವುದು		ಒಟ್ಟು ಮೊತ್ತ	
	ಸಂಖ್ಯೆ	ಮೌಲ್ಯ	ಸಂಖ್ಯೆ	ಮೌಲ್ಯ	ಸಂಖ್ಯೆ	ಮೌಲ್ಯ	ಸಂಖ್ಯೆ	ಮೌಲ್ಯ
ಕೃಷಿ ಮೂಲ ಸೌಕರ್ಯ	0	0.00	1	105.90	0	0.00	1	105.90
ಶಿಕ್ಷಣ	1	2.50	0	0.00	5	1,450.00	6	1,452.50
ಇಂಧನ	0	0.00	0	0.00	8	12,131.00	8	12,131.00
ಆರೋಗ್ಯ ರಕ್ಷಣೆ	1	40.80	3	3.27	17	70.44	21	114.51
ಕೈಗಾರಿಕಾ ಮೂಲ ಸೌಕರ್ಯ	0	0.00	0	0.00	11	41,643.00	11	41,643.00
ಪ್ರವಾಸೋದ್ಯಮ	1	32.00	1	108.00	28	618.98	30	758.98
ಸಾರಿಗೆ ಮತ್ತು ಸಾಗಣೆ	8	3,744.47	10	965.58	86	95,532.18	104	1,00,242.23
ನಗರ ಮತ್ತು ಪುಸಭಾ ಮೂಲ ಸೌಕರ್ಯ	7	276.50	3	56.00	36	5,257.44	46	5,589.94
<b>ಮೊತ್ತ</b>	<b>18</b>	<b>4,096.27</b>	<b>18</b>	<b>1,238.75</b>	<b>191</b>	<b>1,56,703.04</b>	<b>227</b>	<b>1,62,038.06</b>

ಆಕರ: ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ.

ಮೇಲಿನ ಕೋಷ್ಟಕದಲ್ಲಿ ಕಂಡುಬಂದಂತೆ ₹4,096 ಕೋಟಿಗಳ ಮೊತ್ತದ 18 ಯೋಜನೆಗಳು ಪೂರ್ಣಗೊಂಡಿದ್ದು ₹1,239 ಕೋಟಿಗಳ ಮೊತ್ತದ ಇತರ 18 ಯೋಜನೆಗಳು ಅನುಷ್ಠಾನದಲ್ಲಿದ್ದು ₹156703 ಕೋಟಿಗಳ ಮೊತ್ತದ 191 ಯೋಜನೆಗಳು ಯೋಜನಾ ಸಿದ್ಧತೆಯ ಹಂತದಲ್ಲಿವೆ.

**1.8.4 ಇಲಾಖಾ ಉದ್ದಿಮೆಗಳು**

ಕೆಲವು ಸರ್ಕಾರಿ ಇಲಾಖೆಗಳ 19 ಉದ್ದಿಮೆಗಳು ಅರೆವಾಣಿಜ್ಯ ಸ್ವರೂಪದ ಚಟುವಟಿಕೆಗಳನ್ನು ನಿರ್ವಹಿಸುತ್ತವೆ. ಆರು ಉದ್ದಿಮೆಗಳು ಇತ್ತೀಚೆಗೆ ನೀಡಿದ ಲೆಕ್ಕಗಳ ಪ್ರಕಾರ ಅವುಗಳಲ್ಲಿ ರಾಜ್ಯ ಸರ್ಕಾರದ ಹೂಡಿಕೆಯು ₹7.65 ಕೋಟಿಗಳಷ್ಟಿದೆ. ಈ ಉದ್ದಿಮೆಗಳ ಒಟ್ಟು ನಷ್ಟವು ₹7.41 ಕೋಟಿಗಳಷ್ಟಿದೆ. ವಿವರಗಳನ್ನು ಅನುಬಂಧ 1.8ರಲ್ಲಿ ನೀಡಲಾಗಿದೆ.

ಈ ಉದ್ದಿಮೆಗಳು ಸತತವಾಗಿ ಮುಂದುವರೆದ ನಷ್ಟದಲ್ಲಿರುವ ದೃಷ್ಟಿಯಿಂದ ಸರ್ಕಾರವು ಅವುಗಳ ಕಾರ್ಯವೈಖರಿಯನ್ನು ವಿಶ್ಲೇಷಿಸಿ ಅವುಗಳ ನಷ್ಟವನ್ನು ಅಲ್ಪಾವಧಿಯಲ್ಲಿ ಅಳಿಸಿ ಅವುಗಳನ್ನು ಮಧ್ಯಮಾವಧಿಯಿಂದ ದೀರ್ಘಾವಧಿಯಲ್ಲಿ ಸ್ವಸಮರ್ಥವಾಗುವಂತೆ ಮಾಡಬೇಕಾಗಿದೆ.

ರಾಜ್ಯ ಸರ್ಕಾರವು, ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಗೆ ಈ ಮೇಲೆ ಹೇಳಿದ ಉದ್ದಿಮೆಗಳ ಕಾರ್ಯವೈಖರಿಯ ಸಮೀಕ್ಷೆಯನ್ನು ನಡೆಸಲು ತಿಳಿಸುವುದಾಗಿ, ಸಾರ್ವಜನಿಕ ಲೆಕ್ಕ ಸಮಿತಿಗೆ ತನ್ನ ಉತ್ತರದಲ್ಲಿ (ಜುಲೈ 2011) ತಿಳಿಸಿತು. ಸಮೀಕ್ಷೆಯ ಫಲಿತಾಂಶವು ಇನ್ನೂ ತಿಳಿದುಬಂದಿಲ್ಲ.

**1.8.5 ರಾಜ್ಯ ಸರ್ಕಾರ ನೀಡಿದ ಸಾಲಗಳು ಮತ್ತು ಮುಂಗಡಗಳು**

ಕಂಪೆನಿಗಳು, ನಿಗಮಗಳು ಮತ್ತು ಸಹಕಾರಿ ಸಂಸ್ಥೆಗಳಲ್ಲಿನ ಬಂಡವಾಳ ಹೂಡಿಕೆಯ ಜೊತೆಗೆ ಸರ್ಕಾರವು ಅನೇಕ ಸಂಘ/ಸಂಸ್ಥೆಗಳಿಗೆ ಸಾಲ ಮತ್ತು ಮುಂಗಡವನ್ನು ಒದಗಿಸಿದೆ. ಮಾರ್ಚ್ 2013ರ ಅಂತ್ಯಕ್ಕೆ ಬಾಕಿ ಇರುವ ಸಾಲ ಮತ್ತು ಮುಂಗಡಗಳ ಕಳೆದ ಐದು ವರ್ಷಗಳ ಬಡ್ಡಿ ಸ್ವೀಕೃತಿಗಳ ಬಡ್ಡಿ ಪಾವತಿಗಳ



ಸ್ಥಿತಿಯನ್ನು ಕೋಷ್ಟಕ 1.31ರಲ್ಲಿ ನೀಡಲಾಗಿದೆ.

ಕೋಷ್ಟಕ 1.31: ರಾಜ್ಯ ಸರ್ಕಾರ ನೀಡಿದ ಸಾಲಗಳ ಮೇಲೆ ಸ್ವೀಕೃತಿಯಾದ ಸರಾಸರಿ ಬಡ್ಡಿ (ಕೋಟಿ ರೂಪಾಯಿಗಳಲ್ಲಿ)

	2008-09	2009-10	2010-11	2011-12	2012-13
ಆರಂಭಿಕ ಶಿಲ್ಕು	6,946	7,620	8,047	9,623	11,198
ಪ್ರಸಕ್ತ ವರ್ಷದಲ್ಲಿ ನೀಡಿದ ಮುಂಗಡ	731	982	1,737	1,816	1,102
ಪ್ರಸಕ್ತ ವರ್ಷದ ಮರುಪಾವತಿ	57	555	161	241*	158
ಅಂತಿಮ ಶಿಲ್ಕು	7,620	8,047	9,623	11,198	12,142
ನಿವ್ವಳ ಸೇರ್ಪಡೆ	674	427	1,576	1,575	944
ಬಡ್ಡಿ ಸ್ವೀಕೃತಿಗಳು	103	74	180	52	247
ಬಾಕಿ ಇರುವ ಸಾಲ ಮತ್ತು ಮುಂಗಡಗಳಿಗೆ ಬಡ್ಡಿ ಸ್ವೀಕೃತಿಯ ಶತಾಂಶ	1.3	0.9	1.9	0.5	2.0
ರಾಜ್ಯ ಸರ್ಕಾರದ ಬಾಕಿ ಇರುವ ವಿತ್ತ ಜವಾಬ್ದಾರಿಗಳಿಗೆ ಬಡ್ಡಿ ಪಾವತಿಯ ಶತಾಂಶ	6.3	6.2	6.1	6.4	6.3
ಬಡ್ಡಿ ಪಾವತಿ ಮತ್ತು ಬಡ್ಡಿ ಸ್ವೀಕೃತಿಗಳ ವ್ಯತ್ಯಾಸ ಶತಾಂಶ	-5.0	-5.3	-4.2	-5.9	-4.2

ಆಕರ: ಹಣಕಾಸು ಲೆಕ್ಕಗಳು

\* ಪೂರ್ಣಾಂಕದ ಕಾರಣದಿಂದ ಕೋಷ್ಟಕ 1.34ರಲ್ಲಿ ತೋರಿಸಿರುವ ಮೊತ್ತದಲ್ಲಿ ವ್ಯತ್ಯಾಸವಿದೆ.

ಮಾರ್ಚ್ 2013ರ ಅಂತ್ಯಕ್ಕೆ ಬಾಕಿ ಇರುವ ಸಾಲಗಳ ಮೊತ್ತವು ₹12,142 ಕೋಟಿಯಷ್ಟಿತ್ತು. 2008-13ರ ಅವಧಿಯಲ್ಲಿ ಸರ್ಕಾರದ ಸಾಲಗಳ ಮೇಲಿನ ಬಡ್ಡಿಯ ಹರಹು ಋಣಾತ್ಮಕವಾಗಿದ್ದು, ಇದು ರಾಜ್ಯ ಸರ್ಕಾರ ಪಡೆದ ಸಾಲಗಳು, ಸಾಲಗಳ ನೀಡಿಕೆಗಿಂತ ದುಬಾರಿಯಾಗಿರುವುದನ್ನು ಸೂಚಿಸುತ್ತದೆ. ವ್ಯವಹಾರಗಳು ಸಾಲ ಸ್ವೀಕೃತಿಗಳೆಂದು ಪರಿಗಣಿಸಲ್ಪಟ್ಟ ₹34.06 ಕೋಟಿಗಳನ್ನು ಒಳಗೊಂಡಿದೆ.

ಇದು ಮುಖ್ಯವಾಗಿ ಕೆಲವು ಕಂಪನಿಗಳ/ನಿಗಮಗಳ ಸಾಲವನ್ನು ಈ ಕ್ಷಿಟಿಯಿಂದ ಪರಿಗಣಿಸಿದ್ದಕ್ಕೆ ಸಂಬಂಧಿಸಿದೆ. 2012-13ರಲ್ಲಿ ನೀಡಿದ ಮುಂಗಡಗಳು ₹1,102 ಕೋಟಿಗಳು 2011-12ರಲ್ಲಿ ರಾಜಸ್ವ ಲೆಕ್ಕಶೀರ್ಷಿಕೆ 2406ರಡಿ ನೀಡಿದ ₹1,816 ಕೋಟಿಗಳಲ್ಲಿ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮಕ್ಕೆ ನೀಡಿದ ₹0.15 ಕೋಟಿಯ ಮುಂಗಡವು ಸೇರಲಿಲ್ಲ. ಇದನ್ನು ಈ ವರ್ಷದಲ್ಲಿ ವಿಧ್ಯುಕ್ತ ತಿದ್ದುಪಡಿಯಾಗಿ ಸರಿಪಡಿಸಿದೆ. ಆಯವ್ಯಯದಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿತ್ತು.

2012-13ರಲ್ಲಿ ಮರುಪಾವತಿಯಾದ ಸಾಲಗಳ ಮೊತ್ತವು ₹158 ಕೋಟಿಯಷ್ಟಿತ್ತು. ಇದು ಈ ಕ್ಷಿಟಿಯಾಗಿ (₹11.22 ಕೋಟಿ) ಮತ್ತು ಅನುದಾನವಾಗಿ (₹4.91 ಕೋಟಿ) ಪರಿವರ್ತನೆಯಾದ ₹16 ಕೋಟಿಗಳನ್ನು ಒಳಗೊಂಡಿದೆ (ಶೇಕಡ 10) ವಿವರಗಳನ್ನು ಕೆಳಗೆ ನೀಡಲಾಗಿದೆ.

- ಮೈಸೂರು ಲ್ಯಾಂಪ್ಸ್ ನಿಯಮಿತಕ್ಕೆ ನೀಡಿದ ₹10.44 ಕೋಟಿ ಸಾಲ.
- ರಾಷ್ಟ್ರೀಯ ಕ್ರೀಡೆಗಳಿಗೆ ನೀಡಿದ ₹2.00 ಕೋಟಿ ಸಾಲ.
- ಪ್ರಧಾನ ಮಂತ್ರಿಗಳ ಪೈಲಟ್ ಯೋಜನೆಗೆ ನೀಡಿದ ₹2.91 ಕೋಟಿಗಳ ಅವಧಿ ಸಾಲ.
- ಕಂಠೀರವ ಸ್ಟುಡಿಯೋ ನಿಯಮಿತಕ್ಕೆ ನೀಡಿದ ₹0.18 ಕೋಟಿ ಸಾಲ.
- ಮೈಸೂರು ಕಾಗದ ಕಾರ್ಖಾನೆ ನಿಯಮಿತಕ್ಕೆ ನೀಡಿದ ₹0.60 ಕೋಟಿ ಸಾಲ.

ಇದಲ್ಲದೇ ರೆಮೋ (ರೇಡಿಯೋ ಮತ್ತು ಎಲೆಕ್ಟ್ರಾನಿಕ್ ಮಾನುಫ್ಯಾಕ್ಚರಿಂಗ್ ಕಂಪನಿ) ಕಂಪನಿಗೆ ನೀಡಿದ ಸಾಲದ ಮೊತ್ತ ₹2.00 ಕೋಟಿಗಳನ್ನು ಬಿಹೆಚ್‌ಇಎಲ್ ಸಂಸ್ಥೆಯು ತೆಗೆದುಕೊಳ್ಳುವ ಮುನ್ನ ಮನ್ನಾ ಮಾಡಲಾಗಿದೆ.

ಸಾಮಾನ್ಯ ಹಣಕಾಸು ನಿಯಮಗಳಲ್ಲಿ ಸಾಲವನ್ನು ಈ ಕ್ಷಿಟಿ/ಅನುದಾನವಾಗಿ ಪರಿವರ್ತಿಸಲು ಅವಕಾಶವಿದ್ದು, ಕರ್ನಾಟಕ ಆರ್ಥಿಕ ಸಂಹಿತೆಯು ಈ ಅವಕಾಶಗಳನ್ನು ಅನುಸರಿಸಿದೆ. ರಾಜ್ಯವು ಈ ಅವಕಾಶಗಳಡಿ ಕ್ರಮ ತೆಗೆದುಕೊಂಡಿರುವುದಾಗಿ ರಾಜ್ಯ ಸರ್ಕಾರವು ಹೇಳಿದೆ (ಡಿಸೆಂಬರ್ 2013). ಸಾಲವನ್ನು ಈ ಕ್ಷಿಟಿ/ಅನುದಾನವನ್ನಾಗಿ ಪರಿವರ್ತಿಸುವುದು, ಸಾಲ ಪಡೆಯುವವರಿಗೆ ಬೆಂಬಲ ನೀಡುವ ದೃಷ್ಟಿಯಿಂದ

ಪರಿಗಣಿತ ನಿರ್ಧಾರವಾಗಿದೆ. ಪ್ರತಿ ಪ್ರಕರಣದ ಸಂದರ್ಭಗಳು ಹಾಗೂ ಅಂತಹ ಪರಿವರ್ತನೆಗಳಿಗೆ ಶಾಸಕಾಂಗದ ಅನುಮೋದನೆಯಿದ್ದು, ಅದಕ್ಕೆ ಅಗತ್ಯವಾದ ಸೂಕ್ತ ಅವಕಾಶವನ್ನು ಒದಗಿಸಲಾಗಿದೆ.

ಆದರೆ, ಸಾಮಾನ್ಯ ಹಣಕಾಸು ನಿಯಮ 292ರ ಅಡಿ, ಅಂತಹ ಸಂದರ್ಭಗಳಲ್ಲಿ ಸಾಂಕೇತಿಕ ಅವಕಾಶವು ಸಾಕಾಗಿದ್ದು ಸಂಚಿತ ವೆಚ್ಚವನ್ನು ಪ್ರಸಕ್ತ ವರ್ಷದ ವ್ಯವಹಾರಗಳಿಗೆ ಧಕ್ಕೆ ಉಂಟಾಗದ ರೀತಿಯಲ್ಲಿ ರೂಢಿಗತ ತಿದ್ದುಪಡಿಯನ್ನು ಮಾಡಬೇಕಾಗುತ್ತದೆ. ಮೇಲೆ ಹೇಳಿದ ಪ್ರಕರಣಗಳಲ್ಲಿ ಇಂತಹ ಪರಿವರ್ತನೆಗಳಿಗೆ ಪೂರ್ಣ ಅವಕಾಶಗಳನ್ನು ಕಲ್ಪಿಸಲಾಗಿದ್ದು (ಸಾಂಕೇತಿಕ ಅವಕಾಶ ಅಲ್ಲ) ಈ ವಹಿವಾಟುಗಳನ್ನು ಪ್ರಸಕ್ತ ವರ್ಷದ ಲೆಕ್ಕಗಳಲ್ಲಿ ಸೇರಿಸಿ ಹಿಂದಿನ ವರ್ಷಗಳ ವೆಚ್ಚ ಬಳಕೆಯ ಸೌಲಭ್ಯವನ್ನು ಪ್ರಸಕ್ತ ವರ್ಷದಲ್ಲಿ ಉಪಯೋಗಿಸಿಕೊಳ್ಳಲಾಗಿದೆ. ಮುಂದುವರೆದು, ಲೆಕ್ಕ ವಿಧಾನದ ಸಿದ್ಧಾಂತಗಳಲ್ಲಿ ಸೂಚನೆಗಳು ಇಲ್ಲದಿದ್ದಲ್ಲಿ ಸಾಮಾನ್ಯ ಹಣಕಾಸು ನಿಯಮಗಳ ಅವಕಾಶಗಳನ್ನು ಅನುಸರಿಸಲು ರಾಜ್ಯ ನಿಯಮಗಳು ಅವಕಾಶ ಕಲ್ಪಿಸುವುದಿಲ್ಲ. ಆದರೆ, ಒಂದು ಪ್ರಕರಣದಲ್ಲಿ (ಮೈಸೂರು ಲ್ಯಾಂಪ್ ವರ್ಕ್ಸ್ ನಿಯಮಿತ) ಸಾಲವನ್ನು ಅನುದಾನವಾಗಿ ರೂಢಿಗತವಾಗಿ ಪರಿವರ್ತಿಸಿದ್ದು ಈ ವಹಿವಾಟನ್ನು ಪ್ರಸಕ್ತ ವರ್ಷದಲ್ಲಿ ಸೇರಿಸಿರುವುದನ್ನು ಗಮನಿಸಲಾಗಿದೆ.

ಜುಲೈ 2003ರ ಸರ್ಕಾರಿ ಆದೇಶವು, 1ನೇ ಏಪ್ರಿಲ್ 2003ಕ್ಕೆ ಅಥವಾ ನಂತರ ಸರ್ಕಾರದಿಂದ ಮಂಜೂರಾದ ಎಲ್ಲಾ ಸಾಲಗಳ ಮೇಲಿನ ಪರಿಷ್ಕರಿಸಿದ ಬಡ್ಡಿದರವನ್ನು ಸೂಚಿಸಿತ್ತು. ಮುಂದುವರೆದು, ಎಲ್ಲಾ ಮಂಜೂರಾತಿ ಆದೇಶಗಳು ತಪ್ಪದೇ ಅವಶ್ಯಕ ವಿವರಗಳನ್ನು ನೀಡಿರಬೇಕು ಮತ್ತು ಸಾಲಗಳ ಪ್ರಮಾಣಿಕ ಷರತ್ತು ಮತ್ತು ನಿಬಂಧನೆಗಳನ್ನು ಆದೇಶಕ್ಕೆ ಲಗತ್ತಿಸಿರಬೇಕೆಂದೂ ನಿರ್ದೇಶಿಸಿತ್ತು. ಸಾರ್ವಜನಿಕ ಲೆಕ್ಕ ಸಮಿತಿಯು ತನ್ನ ಶಿಫಾರಸ್ಸಿನಲ್ಲಿ (ಡಿಸೆಂಬರ್ 2011) ಎಲ್ಲಾ ಸಾಲ ಮತ್ತು ಮುಂಗಡಗಳ ಮಂಜೂರಾತಿಗಳಲ್ಲಿ ಮರುಪಾವತಿಯ ಷರತ್ತುಗಳು ಮತ್ತು ನಿಬಂಧನೆಗಳನ್ನು ತಪ್ಪದೇ ನೀಡಬೇಕೆಂದು ಹೇಳಿದೆ. 2012-13ರಲ್ಲಿ ₹746 ಕೋಟಿಗಳಿಗೆ ಸಂಬಂಧಿಸಿದಂತೆ ಸಾಲ ಮರುಪಾವತಿಯ ಷರತ್ತು ಮತ್ತು ನಿಬಂಧನೆಗಳು ಸ್ವೀಕೃತವಾಗಿರುವುದಿಲ್ಲ.

ಮಾರ್ಚ್ 31, 2013ರಲ್ಲಿದ್ದಂತೆ 22 ಸಂಸ್ಥೆಗಳಿಂದ<sup>7</sup> ₹3,790 ಕೋಟಿಗಳು (ಅಸಲು 2,431 ಕೋಟಿ ಮತ್ತು ಬಡ್ಡಿ ₹1,359 ಕೋಟಿ)ಗಳು ಅವಧಿ ಮೀರಿ ಬಾಕಿ ಉಳಿದಿದೆ (ಅನುಬಂಧ 1.9).

ರಾಜ್ಯ ಸರ್ಕಾರವು ವಿವರಗಳನ್ನು ನಿರ್ವಹಿಸುತ್ತಿರುವ ಸಾಲ ಲೆಕ್ಕಗಳಿಗೆ ಸಂಬಂಧಿಸಿದಂತೆ ಅಸಲು ₹297.56 ಕೋಟಿಗಳು ಮತ್ತು ಬಡ್ಡಿ ₹274.40 ಕೋಟಿಗಳ ವಸೂಲಿಗೆ ಬಾಕಿ ಉಳಿದಿದೆ. ಈ ಪ್ರಕರಣಗಳು ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಅವರಿಗೆ ವರದಿ ನೀಡಿರುವಂತಹವುಗಳಾಗಿವೆ.

ರಾಜ್ಯ ಸರ್ಕಾರವು ಸಾಲಗಳನ್ನು ಮಂಜೂರು ಮಾಡಿದ/ ಬಿಡುಗಡೆ ಮಾಡಿದ ಕೆಲವು ಮಂಡಳಿಗಳು/ನಿಗಮಗಳು ತಮ್ಮ ಉತ್ತಮವಲ್ಲದ ಹಣಕಾಸು ಪರಿಸ್ಥಿತಿಯಿಂದಾಗಿ (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಸಾಲ ಮರುಪಾವತಿ ಮಾಡಲು ಅಶಕ್ತವಾಗಿದ್ದು, ಮತ್ತು ಕರ್ನಾಟಕ ಪವರ್ ಕಂಪನಿಗೆ ಭೂ ಸ್ವಾಧೀನ ಉದ್ದೇಶಕ್ಕಾಗಿ 2010-11ರಲ್ಲಿ ಬಿಡುಗಡೆ ಮಾಡಿದ ಮೊತ್ತವು (₹142.12 ಕೋಟಿ) ಜಿಲ್ಲೆಯ ಜಿಲ್ಲಾಧಿಕಾರಿಯ (ಗುಲ್ಬರ್ಗ) ಬಳಿ ಬಳಕೆಯಾಗದೆ ಉಳಿದಿದ್ದು, ಇವು ಬಿಡುಗಡೆ ಮಾಡಿದ ಹಣದ ಮೇಲಿನ ಉಸ್ತುವಾರಿಯು ಉತ್ತಮವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

ಸಾಲಗಳನ್ನು ನಿರ್ವಹಿಸುತ್ತಿರುವ ನಿಯಂತ್ರಣಾಧಿಕಾರಿಗಳು, ಸಾಲದ ಕಂತುಗಳ ಮತ್ತು ಬಡ್ಡಿ ವಸೂಲಿಯ ಬಾಕಿ ವಿವರಗಳನ್ನು ಪ್ರತಿ ವರ್ಷ ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಇವರಿಗೆ ಒದಗಿಸಬೇಕು. ಆದಾಗ್ಯೂ, ವಿವರಣಾ ಪಟ್ಟಿಗಳು ನಿಯಂತ್ರಣಾಧಿಕಾರಿಗಳ ಬದಲಾಗಿ ಸಂಬಂಧಿತ ಮಂಡಳಿ/ಸಂಸ್ಥೆಗಳಿಂದ ಸ್ವೀಕರಿಸಲ್ಪಟ್ಟಿವೆ. 842 ಮಂಡಳಿಗಳು/ಸಂಸ್ಥೆಗಳಿಂದ ಬಾಕಿಯಿದ್ದ 928 ವಿವರಣೆಗಳ ಪೈಕಿ, ಕೇವಲ 70 ವಿವರಣೆಗಳನ್ನು (ಅದರಲ್ಲಿ 27 'ಶೂನ್ಯ' ವಿವರಣೆಗಳು) ಸ್ವೀಕರಿಸಲಾಗಿದೆ. ಮುಂದುವರೆದು, ₹567 ಕೋಟಿಗಳ ಮೊತ್ತದ (ಅಸಲು ₹283 ಕೋಟಿ ಮತ್ತು ಬಡ್ಡಿ ₹284 ಕೋಟಿ) ಸಾಲ ಮತ್ತು ಮುಂಗಡಗಳ ವಸೂಲಿಯ ಮಾರ್ಚ್ 2013ರ ಅಂತ್ಯಕ್ಕೆ 43 ಸಂಸ್ಥೆಗಳಿಂದ<sup>8</sup> ಅವಧಿ ಮೀರಿ ಬಾಕಿ ಉಳಿದಿದೆ.

<sup>7</sup> ಹಣಕಾಸು ಲೆಕ್ಕಗಳು 2012-13.

<sup>8</sup> ವಿವರವಾದ ಲೆಕ್ಕವನ್ನು ರಾಜ್ಯಸರ್ಕಾರದಲ್ಲಿ ಇಡಲಾಗಿದೆ.

**1.8.6 ನಗದು ಶಿಲ್ಕುಗಳು ಮತ್ತು ನಗದು ಶಿಲ್ಕುಗಳ ಹೂಡಿಕೆ**

ಪ್ರಸ್ತುತ ವರ್ಷದಲ್ಲಿನ ರಾಜ್ಯಸರ್ಕಾರದ ನಗದು ಶಿಲ್ಕುಗಳು ಮತ್ತು ಅವುಗಳಿಂದ ಮಾಡಿದ ಹೂಡಿಕೆಗಳ ವಿವರಗಳನ್ನು ಕೋಷ್ಟಕ 1.32ರಲ್ಲಿ ತೋರಿಸಲಾಗಿದೆ.

ಕೋಷ್ಟಕ 1.32: ನಗದು ಶಿಲ್ಕುಗಳು ಮತ್ತು ನಗದು ಶಿಲ್ಕುಗಳ ಹೂಡಿಕೆಗಳು

(ಕೋಟಿ ರೂಪಾಯಿಗಳಲ್ಲಿ)

	ಆರಂಭಿಕ ಶಿಲ್ಕು 01.04.2012ರಲ್ಲಿದ್ದಂತೆ	ಅಂತಿಮ ಶಿಲ್ಕು 31.03.2013ರಲ್ಲಿದ್ದಂತೆ
<b>ಅ) ಸಾಮಾನ್ಯ ನಗದು ಶಿಲ್ಕು</b>		
ಖಜಾನೆಗಳಲ್ಲಿನ ನಗದು	-	-
ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿನ ಠೇವಣಿ	3.00	67.94
ಇತರ ಬ್ಯಾಂಕುಗಳಲ್ಲಿನ ಠೇವಣಿ	-	-
ರವಾನೆಯಲ್ಲಿರುವ ಇರಸಾಲುಗಳು	0.01	0.01
ಒಟ್ಟು	3.01	67.95
ನಗದು ಶಿಲ್ಕು ಹೂಡಿಕೆ ಲೆಕ್ಕದಲ್ಲಿನ ಹೂಡಿಕೆಗಳು	7,640.61	6,872.36
<b>ಒಟ್ಟು (ಅ)</b>	<b>7,643.62</b>	<b>6,940.31</b>
<b>ಆ) ಇತರೆ ನಗದು ಶಿಲ್ಕುಗಳು ಮತ್ತು ಹೂಡಿಕೆಗಳು</b>		
ಇಲಾಖಾ ಅಧಿಕಾರಿಗಳ ಬಳಿ ಇರುವ ನಗದು (ಲೋಕೋಪಯೋಗಿ, ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು)	2.26	2.11
ಸಾದಿಲ್ವಾರು ವೆಚ್ಚಗಳಿಗಾಗಿ ಇಲಾಖಾ ಅಧಿಕಾರಿಗಳ ಬಳಿ ಇರುವ ಖಾಯಂ ಮುಂಗಡಗಳು	1.63	1.65
ಮೀಸಲಿಟ್ಟ ನಿಧಿಗಳ ಹೂಡಿಕೆಗಳು	1,961.98	3,567.17
<b>ಒಟ್ಟು (ಆ)</b>	<b>1,965.87</b>	<b>3,570.93</b>
<b>ಒಟ್ಟು ಮೊತ್ತ (ಅ+ಆ)</b>	<b>9,609.49</b>	<b>10,511.24</b>

ಆಕರ: ಹಣಕಾಸು ಲೆಕ್ಕಗಳು.

ಸರ್ಕಾರದಿಂದ ಬರಬೇಕಾದ ಕ್ಲೇಮುಗಳನ್ನು ಬಿಲ್ಲುಗಳನ್ನು ಖಜಾನೆಗಳಿಗೆ ಸಲ್ಲಿಸುವ ಮೂಲಕ ಇತ್ಯರ್ಥಗೊಳಿಸಲಾಗುತ್ತದೆ. ಸಂಚಿತ ನಿಧಿಗೆ ಖರ್ಚು ಹಾಕಿ ಕ್ಲೇಮುದಾರರಿಗೆ ಚೆಕ್ ಮೂಲಕ ಪಾವತಿ ಮಾಡಲಾಗುತ್ತದೆ. ಇಲ್ಲಿಗೆ ಕ್ಲೇಮುಗಳಿಗೆ ಸಂಬಂಧಿಸಿದಂತೆ ಸರ್ಕಾರದ ಹೊಣೆ ಮುಗಿಯುತ್ತದೆ. ಪ್ರತಿ ಚೆಕ್‌ನ ಮೊತ್ತವನ್ನೂ ಪ್ರಧಾನ ಲೆಕ್ಕಶೀರ್ಷಿಕೆ 8670-ಚೆಕ್‌ಗಳು ಮತ್ತು ಬಿಲ್ಲುಗಳಿಗೆ ಜಮಾ ತೋರಿಸಿ, ಆ ಚೆಕ್‌ಗಳು ಏಜೆನ್ಸಿ ಬ್ಯಾಂಕುಗಳಲ್ಲಿ ನಗದೀಕರಣವಾದ ನಂತರ ಈ ಜಮಾವನ್ನು ತೆಗೆಯಲಾಗುತ್ತದೆ. ಹೀಗಾಗಿ ಈ ಶೀರ್ಷಿಕೆಯಲ್ಲಿನ ಜಮೆಗಳಲ್ಲಿ ಶಿಲ್ಕು ಉಳಿದಿದ್ದರೆ, ಅದು ನಗದೀಕರಣವಾಗದೆ ಉಳಿದ ಚೆಕ್‌ಗಳ ಮೊತ್ತವಾಗಿರುತ್ತದೆ. ಕರ್ನಾಟಕ ಆರ್ಥಿಕ ಸಂಹಿತೆ 1958ರ ಅನುಚ್ಛೇದ 75(1)ರ ಅನ್ವಯ ಖಜಾನಾಧಿಕಾರಿಗಳು ನಮೂದಿಸಿದ ದಿನಾಂಕದಿಂದ 12 ತಿಂಗಳು ಮೀರಿದ ನಗದೀಕರಿಸದೆ ಉಳಿದ ಚೆಕ್‌ಗಳ ಮೊತ್ತಕ್ಕೆ ಪ್ರತಿ ವರ್ಷ ಮೇ 15ರಂದು, ತಿದ್ದುಪಡಿ ದಾಖಲೆಯನ್ನು ತಯಾರಿಸಿ ಮಹಾಲೇಖಾಲರಿಗೆ ಕಳುಹಿಸಿಕೊಡಬೇಕು. ಈ ಸೂಚನೆಗಳನ್ನು ಖಜಾನೆ ಅಧಿಕಾರಿಗಳು ಅನುಪಾಲನೆ ಮಾಡದಿರುವುದರಿಂದ ಪ್ರಧಾನ ಶೀರ್ಷಿಕೆ 8670ರಡಿ ಉಳಿದಿದ್ದ ಜಮೆ ಶಿಲ್ಕು 2011-12ರಲ್ಲಿದ್ದ ₹6,782 ಕೋಟಿಗಳಿಂದ 2012-13ರಲ್ಲಿ ₹6,812 ಕೋಟಿಗಳಿಗೆ ಏರಿತು. ಈ ಕಂಡಿಕೆಯನ್ನು ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿನ ಹೂಡಿಕೆ ಲೆಕ್ಕದಲ್ಲಿರುವ ಶಿಲ್ಕುಗಳ ನಿರ್ವಹಣೆಯೊಂದಿಗೆ ಗಮನಿಸಬೇಕು.

ಹಣಕಾಸು ಇಲಾಖೆಯು, ಕ್ಲೇಮುಗಳ ವಾಯಿದೆಯನ್ನು ಖಚಿತಪಡಿಸಿಕೊಂಡ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲು ಖಜಾನೆ ನಿರ್ದೇಶಕರಿಗೆ ನಿರ್ದೇಶನ ನೀಡುವುದಾಗಿ ಹೇಳಿದೆ (ಡಿಸೆಂಬರ್ 2013). 2011-12ರ ಅಂತ್ಯದಲ್ಲಿನ ₹6,782 ಕೋಟಿಗಳ ಶಿಲ್ಕು ವಿವಿಧ ಖಜಾನೆಗಳಿಗೆ ಮತ್ತು ಬೇರೆ ಬೇರೆ ವರ್ಷಗಳಿಗೆ ಸಂಬಂಧಿಸಿದ್ದಾಗಿದೆ. ಇವುಗಳ ವಾಯಿದೆಯು ಈಗಾಗಲೇ ಮುಗಿದಿರಬಹುದಾದ್ದರಿಂದ ಉಳಿದಿರುವವುಗಳನ್ನು “ಕ್ಲೇಮು ಬಂದಿಲ್ಲ” ವೆಂದು ಮುಕ್ತಾಯಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಖಜಾನೆ ನಿರ್ದೇಶಕರಿಗೆ ಸೂಚಿಸುವುದಾಗಿ ಹೇಳಿದೆ.

ವರ್ಷದ ಅಂತ್ಯಕ್ಕೆ ರಾಜ್ಯದ ನಗದು ಶಿಲ್ಕು ₹10,511.24 ಕೋಟಿಗಳಷ್ಟಿದ್ದು, ಕಳೆದ ವರ್ಷಕ್ಕಿಂತಲೂ ನಗದು ಶಿಲ್ಕಿನಲ್ಲಿ ಶೇಕಡ ಒಂಭತ್ತರಷ್ಟು ಹೆಚ್ಚಳವಾಗಿದೆ.

ಅಧಿಕ ನಗದು ಶಿಲ್ಕಿಗೆ 2012-13ರಲ್ಲಿ ಪಡೆದ ₹10,760 ಕೋಟಿಗಳ ಮೊತ್ತದ ಮಾರುಕಟ್ಟೆ ಸಾಲಗಳು ಮುಖ್ಯ ಕಾರಣವಾಗಿದೆ. ಮುಂದುವರೆದು ವರ್ಷಾಂತ್ಯಕ್ಕೆ ರಿಜರ್ವ್ ಬ್ಯಾಂಕಿನ ನಗದು ಶಿಲ್ಕು ಹೂಡಿಕೆ ಲೆಕ್ಕದಲ್ಲಿನ ಹೂಡಿಕೆಗಳಲ್ಲಿ ₹768 ಕೋಟಿಗಳಷ್ಟು ಇಳಿಕೆಯಾಗಿದೆ.

ಅಧಿಕ ನಗದು ಶಿಲ್ಕನ್ನು ಭಾಗಶಃ ಸರಾಸರಿ ವಾರ್ಷಿಕ ಶೇಕಡ 5ರ ಬಡ್ಡಿದರದ ಭಾರತೀಯ ರಿಸರ್ವ್ ಬ್ಯಾಂಕಿನ 14 ದಿನಗಳ ತಾತ್ಕಾಲಿಕ ಟ್ರೆಜರಿ ಬಿಲ್ಲುಗಳಲ್ಲಿ ಮತ್ತು ಭಾಗಶಃ ಸರಾಸರಿ ವಾರ್ಷಿಕ ಶೇಕಡ 8.3ರ ಬಡ್ಡಿದರ ಭಾರತೀಯ ರಿಸರ್ವ್ ಬ್ಯಾಂಕಿನ 91 ದಿನಗಳ ಟ್ರೆಜರಿ ಬಿಲ್ಲುಗಳಲ್ಲಿ ಹೂಡಿಕೆ ಮಾಡಲಾಗಿತ್ತು. ಪ್ರಸ್ತುತ ಸಾಲಿನಲ್ಲಿ 91 ದಿನಗಳ ಟ್ರೆಜರಿ ಬಿಲ್ಲಿನಲ್ಲಿ ಹೂಡಿಕೆಯಿಂದ ಸ್ವೀಕೃತವಾದ ಬಡ್ಡಿಯು ₹320.35 ಕೋಟಿಗಳಷ್ಟಿತ್ತು.

ಮಧ್ಯಮಾವಧಿ ವಿತ್ತೀಯ ಯೋಜನೆ (2013-17)ರಲ್ಲಿ ರಾಜ್ಯ ಸರ್ಕಾರವು, ರಿಜರ್ವ್ ಬ್ಯಾಂಕ್ ನಿಗದಿ ಪಡಿಸಿರುವ ಕನಿಷ್ಠ ಶಿಲ್ಕಿಗಿಂತ ಹೆಚ್ಚಿನ ನಗದು ಶಿಲ್ಕುಗಳು ತಂತಾನೇ ಭಾರತ ಸರ್ಕಾರದ 14 ದಿನಗಳ ಟ್ರೆಜರಿ ಬಿಲ್ಲುಗಳಲ್ಲಿ ಹೂಡಿಕೆಯಾಗುತ್ತಿತ್ತು. ಆದರೆ, ಇವು ಶೇಕಡ 5ರಿಂದ 6ರಷ್ಟು ಮಾತ್ರ ಪ್ರತಿಫಲ ನೀಡುತ್ತಿದ್ದು, ಆದ್ದರಿಂದ ರಿಜರ್ವ್ ಬ್ಯಾಂಕಿನ ಸಲಹೆ ಮತ್ತು ಹದಿಮೂರನೇ ವಿತ್ತ ಆಯೋಗ ಮತ್ತು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ಶಿಫಾರಸಿನಂತೆ ನಿರೀಕ್ಷಿತ ಅಗತ್ಯಕ್ಕಿಂತಲೂ ಲಭ್ಯವಿರುವ ಹೆಚ್ಚುವರಿ ನಗದು ಶಿಲ್ಕನ್ನು ಬಳಸದೆ ಇಡುವ ಬದಲು 91 ದಿನದ ಭಾರತ ಸರ್ಕಾರದ ಟ್ರೆಜರಿ ಬಿಲ್ಲುಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ ಇದಲ್ಲದೆ ನಿಖರವಾದ ಅಗತ್ಯವನ್ನು ನಿರೀಕ್ಷಿಸುವ ಮತ್ತು ವಿವೇಚನಾಯುಕ್ತ ನಗದು ಶಿಲ್ಕನ್ನು ನಿರ್ವಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿ ಹೇಳಿತ್ತು. ಮುಂದುವರೆದು, ರಿಜರ್ವ್ ಬ್ಯಾಂಕಿನ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ಹಣದ ಹರಿವಿನ ವಾಸ್ತವ ಸಮಯದ ಅಂದಾಜಿನ ಮಾದರಿಯ ಅನುಸರಣೆ ಮಾಡಲು ಯತ್ನಿಸುವುದಾಗಿ ಹೇಳಿದೆ.

## 1.9 ಆಸ್ತಿಗಳು ಮತ್ತು ಜವಾಬ್ದಾರಿಗಳು

### 1.9.1 ಆಸ್ತಿಗಳ ಮತ್ತು ಜವಾಬ್ದಾರಿಗಳ ವೃದ್ಧಿ ಮತ್ತು ಸಂಯೋಜನೆ

ಚಾಲ್ತಿಯಲ್ಲಿರುವ ಸರ್ಕಾರದ ಲೆಕ್ಕ ವಿಧಾನದಲ್ಲಿ ಸರ್ಕಾರವು ಹೊಂದಿರುವ ಜಮೀನು ಮತ್ತು ಕಟ್ಟಡಗಳು ಮುಂತಾದ ಸ್ಥಿರ ಆಸ್ತಿಗಳ ಸಮಗ್ರ ಲೆಕ್ಕವನ್ನು ಮಾಡಿರುವುದಿಲ್ಲ. ಆದರೂ, ಸರ್ಕಾರದ ಲೆಕ್ಕಗಳಲ್ಲಿ ಸರ್ಕಾರದ ಹಣಕಾಸಿನ ಜವಾಬ್ದಾರಿಗಳು ಮತ್ತು ಮಾಡಿದ ವೆಚ್ಚದಿಂದ ನಿರ್ಮಿಸಲಾದ ಆಸ್ತಿಗಳ ಲೆಕ್ಕಗಳನ್ನು ತೋರಿಸಲಾಗುತ್ತದೆ. ಮಾರ್ಚ್ 31, 2013ರಂದು, ಮಾರ್ಚ್ 31, 2012ಕ್ಕೆ ಹೋಲಿಸಿದಂತೆ, ಅಂತಹ ಜವಾಬ್ದಾರಿಗಳ ಮತ್ತು ಆಸ್ತಿಗಳ ಘೋಷ್ವಾರೆಯನ್ನು ಅನುಬಂಧ 1.6ರಲ್ಲಿ ನೀಡಲಾಗಿದೆ.

ಕರ್ನಾಟಕ ವಿತ್ತ ಜವಾಬ್ದಾರಿಗಳ ಕಾಯಿದೆ, 2002ರಲ್ಲಿ ಹೇಳಿರುವಂತೆ ಒಟ್ಟು ಜವಾಬ್ದಾರಿಗಳು ಅಂದರೆ ರಾಜ್ಯದ ಸಂಚಿತ ನಿಧಿಯಲ್ಲಿನ ಮತ್ತು ಸಾರ್ವಜನಿಕ ಲೆಕ್ಕದಲ್ಲಿನ ಜವಾಬ್ದಾರಿಗಳು ಆಗಿರುತ್ತದೆ. ಸಂಚಿತ ನಿಧಿಯ ಜವಾಬ್ದಾರಿಗಳು ಆಂತರಿಕ ಋಣ ಮತ್ತು ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳನ್ನು ಹೊಂದಿರುತ್ತದೆ. ಅದು, ಸಾಲಗಳ ಮರುಪಾವತಿಯ ಜವಾಬ್ದಾರಿಯು ರಾಜ್ಯಸರ್ಕಾರದ್ದಾಗಿರುವಂತಹ, ಸಾರ್ವಜನಿಕ ಕ್ಷೇತ್ರ ಉದ್ಯಮಗಳು ಮಾಡಿದ ಸಾಲಗಳು ಮತ್ತು ವಿಶೇಷ ಉದ್ದೇಶ ಸಾಧನಗಳು ಮತ್ತಿತರ ಸಮಾನ ಸಾಧನಗಳ ಮೂಲಕ ಮಾಡಿದ ಸಾಲಗಳನ್ನು ಸಹ ಒಳಗೊಂಡಿದೆ.

ಮುಂದುವರೆದು, ಆಂತರಿಕ ಋಣವು ಮಾರುಕಟ್ಟೆ ಸಾಲಗಳು, ರಿಸರ್ವ್ ಬ್ಯಾಂಕಿಗೆ ನೀಡಿದ ವಿಶೇಷ ಭದ್ರತೆಗಳು ಮತ್ತಿತರ ಸಮಾಲೋಚಿತ ಸಾಲಗಳನ್ನು ಒಳಗೊಂಡಿದೆ. ಭಾರತ ಸಂವಿಧಾನವು ರಾಜ್ಯಗಳಿಗೆ ಭಾರತದ ಗಡಿಯೊಳಗೆ ತಮ್ಮ ಸಂಚಿತನಿಧಿಯ ಭದ್ರತೆಯ ಮೇಲೆ ಕಾಲಕಾಲಕ್ಕೆ ಶಾಸಕಾಂಗದ ಕಾಯಿದೆಯ ಅನ್ವಯ ನಿಗದಿ ಪಡಿಸುವ ಮಿತಿಯೊಳಗೆ ಸಾಲಗಳನ್ನು ಪಡೆಯಲು ನಿಗದಿಪಡಿಸಿದ ಮಿತಿಯೊಳಗೆ ಖಾತರಿಗಳನ್ನು ನೀಡಲು ಅವಕಾಶ ನೀಡಿದೆ. ಸಾರ್ವಜನಿಕ ಲೆಕ್ಕಗಳ ಜವಾಬ್ದಾರಿಗಳು, ಸಣ್ಣ ಉಳಿತಾಯ, ಭವಿಷ್ಯನಿಧಿ ಇತ್ಯಾದಿ, ಮೀಸಲು ನಿಧಿಗಳು ಮತ್ತು ಇತರ ಠೇವಣಿಗಳನ್ನು ಒಳಗೊಂಡಿದೆ. ಆದರೆ, ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವ ರಾಜ್ಯದ ಜವಾಬ್ದಾರಿಗಳು ರಾಜ್ಯದ ನಿವೃತ್ತ/ನಿವೃತ್ತಿಯಾಗಲಿರುವ ಸರ್ಕಾರಿ ನೌಕರರಿಗೆ ನೀಡಬೇಕಾದ ನಿವೃತ್ತಿವೇತನ, ಇತರ ನಿವೃತ್ತಿ ಸೌಲಭ್ಯಗಳು/ಖಾತರಿಗಳು/ಸರ್ಕಾರ ನೀಡಿದ ಭರವಸೆ ಪತ್ರಗಳು, ಆಯವ್ಯಯ ಹೊರಗಿನ ಸಾಲಗಳು ಎಂದು ಕರೆಯಲ್ಪಡುವ ವಿಶೇಷ ಉದ್ದೇಶ ಸಾಧನಗಳ ಮೂಲಕ ಪಡೆದ ಸಾಲಗಳನ್ನು ಒಳಗೊಂಡಿಲ್ಲ.

ಆಸ್ತಿಗಳು, ಸಂಚಿತ ನಿಧಿಯಲ್ಲಿನ ಆಸ್ತಿಗಳು ಮತ್ತು ನಗದನ್ನು ಒಳಗೊಂಡಿದೆ. ಸಂಚಿತ ನಿಧಿಯಲ್ಲಿನ ಆಸ್ತಿಗಳು ಸ್ಥಿರ ಆಸ್ತಿಗಳ ಮೇಲಿನ ಬಂಡವಾಳ ವೆಚ್ಚ-ಕಂಪೆನಿಗಳು ಮತ್ತು ನಿಗಮಗಳ ಷೇರುಗಳಲ್ಲಿನ

ಮೇಲಿನ ಹೂಡಿಕೆ ಮತ್ತು ಸಾಲಗಳು ಮತ್ತು ಮುಂಗಡಗಳನ್ನು ಒಳಗೊಂಡಿದ್ದು ಸಾಲಗಳು ಮತ್ತು ಮುಂಗಡಗಳಲ್ಲಿ ವಿದ್ಯುಚ್ಛಕ್ತಿ ಯೋಜನೆಗಳಿಗೆ ನೀಡಿದ ಸಾಲಗಳು ಮತ್ತು ಇತರ ಅಭಿವೃದ್ಧಿ ಸಾಲಗಳನ್ನು ಒಳಗೊಂಡಿದೆ.

ಆಸ್ತಿಗಳು ಮತ್ತು ಜವಾಬ್ದಾರಿಗಳ ಸಂಯೋಜನೆಯ ವೃದ್ಧಿಯ ದರವನ್ನು ಕೋಷ್ಟಕ 1.33ರಲ್ಲಿ ಸಂಕ್ಷಿಪ್ತ ರೂಪದಲ್ಲಿ ನೀಡಲಾಗಿದೆ.

ಕೋಷ್ಟಕ 1.33: ಆಸ್ತಿಗಳು ಮತ್ತು ಜವಾಬ್ದಾರಿಗಳ ಸಂಕ್ಷಿಪ್ತ ಸ್ಥಿತಿ

(ಕೋಟಿ ರೂಪಾಯಿಗಳಲ್ಲಿ)

ಜವಾಬ್ದಾರಿಗಳು				ಆಸ್ತಿಗಳು			
	2011-12	2012-13	(ಶೇಕಡ)		2011-12	2012-13	(ಶೇಕಡ)
ಸಂಚಿತ ನಿಧಿ	65,315	75,052	15	ಸಂಚಿತ ನಿಧಿ	1,15,233	1,31,656	14
ಅ. ಆಂತರಿಕ ಋಣ	54,333	63,418	17	1. ಬಂಡವಾಳ ವೆಚ್ಚ	1,04,035	1,19,513	15
ಆ. ಕೇಂದ್ರ ಸರ್ಕಾರದ ಸಾಲಗಳು ಮತ್ತು ಮುಂಗಡಗಳು	10,982	11,634	6	2. ಸಾಲಗಳು ಮತ್ತು ಮುಂಗಡಗಳು	11,198	12,143	8
ಸಾರ್ವಜನಿಕ ಲೆಕ್ಕ	37,715	41,715	11	ನಗದು	9,609	10,511	9
ಅ. ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು ಇತ್ಯಾದಿ.	14,182	15,914	12				
ಆ. ಮೀಸಲು ನಿಧಿಗಳು	12,427	12,184	-2				
ಇ. ತೇವಣಿಗಳು	11,106	13,617	23				

\*ಜವಾಬ್ದಾರಿಗಳು ನಿವೃತ್ತ ಆಧಾರಿತವಾಗಿವೆ. ಇವು ಮೀಸಲಿಟ್ಟ ನಿಧಿಗಳಿಂದ ಮಾಡಿದ ₹1,962 ಕೋಟಿ (2011-12) ಮತ್ತು ₹3,567 ಕೋಟಿ (2012-13) ಹೂಡಿಕೆಗಳನ್ನು ಒಳಗೊಂಡಿಲ್ಲ.

ಆಸ್ತಿಗಳ ವೃದ್ಧಿಯ ದರವು 2011-12ರಲ್ಲಿ ಶೇಕಡ 18ರಷ್ಟಿದ್ದು, 2012-13ರಲ್ಲಿ ಶೇಕಡ 14ಕ್ಕೆ ಇಳಿದಿದ್ದರೆ, ಜವಾಬ್ದಾರಿಗಳ ವೃದ್ಧಿಯ ದರ ಸಹ 2011-12ರಲ್ಲಿ ಶೇಕಡಾ 12ರಷ್ಟಿದ್ದು, 2012-13ರಲ್ಲಿ ಶೇಕಡ 13ಕ್ಕೆ ಏರಿತು.


ಹಣಕಾಸು ಲೆಕ್ಕಗಳು, ಎಲ್‌ಐಸಿ, ಜಿಐಸಿ, ನಬಾರ್ಡ್, ಎನ್‌ಸಿಡಿಎಸ್ ಮುಂತಾದವುಗಳ ಲೆಕ್ಕಗಳಲ್ಲಿದ್ದ ₹359.87 ಕೋಟಿಗಳ ವ್ಯತ್ಯಾಸವನ್ನು ಪರಿಗಣಿಸಿದ ನಂತರ 2012-13ರ ಅಂತ್ಯಕ್ಕೆ ಬಾಕಿಯಿದ್ದ ₹63,418 ಕೋಟಿಗಳನ್ನು ಆಂತರಿಕ ಋಣವೆಂದು ತೋರಿಸಿದೆ. ಮುಂದುವರೆದು, ಭಾರತೀಯ ರಿಸರ್ವ್ ಬ್ಯಾಂಕು, ಮಾರ್ಚ್ 31, 2013ರಲ್ಲಿದ್ದಂತೆ ಕರ್ನಾಟಕ ಸರ್ಕಾರದ ಬಾಕಿ ಶಿಲ್ಕುಗಳ ತನ್ನ ತ್ರೈಮಾಸಿಕ ವಿವರಣಾ ಪಟ್ಟಿಯಲ್ಲಿ ಬಡ್ಡಿರಹಿತ ಮಾರುಕಟ್ಟೆ ಸಾಲಗಳ ಆಖ್ಯೆರು ಶಿಲ್ಕನ್ನು ₹0.15 ಕೋಟಿಗಳೆಂದು ತೋರಿಸಿದೆ. ಆದರೆ, ಹಣಕಾಸು ಲೆಕ್ಕಗಳು, ₹0.75 ಕೋಟಿಗಳ ಮೊತ್ತವನ್ನು ತೋರಿಸಿದೆ. ಇದು, ಸಾಲ ಶಿಲ್ಕುಗಳ (ಬಂಡವಾಳ ಲೆಕ್ಕ) ನಡುವೆ ಹೊಂದಾಣಿಕೆಯ ಅಗತ್ಯವಿದೆಯೆಂದು ನಿಚ್ಚಳವಾಗಿ ಸೂಚಿಸಿದೆ. ಮುಂದುವರೆದು, ರಿಜರ್ವ್ ಬ್ಯಾಂಕ್ ತಿಳಿಸಿರುವಂತೆ ಒಳಶೀರ್ಷಿಕೆ 106ರ ಅಡಿಯಲ್ಲಿ ಲೆಕ್ಕ ಹಾಕಲಾಗಿರುವ ಪರಿಹಾರ ಬಾಂಡುಗಳ ವ್ಯವಹಾರಗಳಲ್ಲಿ ಪಾವತಿ ಮಾಡಲು ಬಾಕಿ ಇರುವ ಶಿಲ್ಕು ₹0.40 ಕೋಟಿಗಳಷ್ಟಿದೆ. ಆದರೆ ಹಣಕಾಸು ಲೆಕ್ಕಗಳಲ್ಲಿ ಈ ಬಾಕಿಗಳು ಕಾಣಿಸಿಗುತ್ತಿಲ್ಲ. 2012-13ರ ಅಂತ್ಯಕ್ಕೆ ಭಾರತ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳು ₹1,634 ಕೋಟಿಯೆಂದು ತೋರಿಸಲಾಗಿದೆ.

ಆರ್ಥಿಕ ಇಲಾಖೆಯನ್ನು ಹೊರತುಪಡಿಸಿ ಎಲ್ಲಾ ಮಂತ್ರಾಲಯಗಳಿಗೂ ಸೇರಿದ ಕೇಂದ್ರ ಯೋಜನಾ ಕಾರ್ಯಕ್ರಮ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಹಣಕಾಸು ಲೆಕ್ಕಗಳ ಪ್ರಕಾರ ಬಾಕಿಯಿದ್ದ ₹170.14 ಕೋಟಿಗಳ ಸಾಲವನ್ನು ಹದಿಮೂರನೇ ಹಣಕಾಸು ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಮನ್ನಾ ಮಾಡಲಾಗಿದೆ. ಆದಾಗ್ಯೂ, ಮಂತ್ರಾಲಯಗಳ ದಾಖಲೆಗಳ ಪ್ರಕಾರ, ಬಾಕಿಯಿರುವ ಶಿಲ್ಕುಗಳು ₹144.89 ಕೋಟಿಗಳಷ್ಟಿತ್ತು ಮತ್ತು ವ್ಯತ್ಯಾಸದ ಮೊತ್ತ ₹25.25 ಕೋಟಿಗಳಿಗೆ ಹೊಂದಾಣಿಕೆಯ ಅವಶ್ಯಕತೆಯಿತ್ತು. ಅಲ್ಲದೆ, ₹6.04 ಕೋಟಿಗಳ ವ್ಯತಿರಿಕ್ತ ಶಿಲ್ಕನ್ನು (ಕೇಂದ್ರ ಸಚಿವಾಲಯಗಳಿಗೆ 2010-12ರ ಅವಧಿಯಲ್ಲಿ ಮಾಡಿದ್ದ ಹೆಚ್ಚಿನ ಪಾವತಿ) ಈ ವರ್ಷದಲ್ಲಿ ತೀರುವಳಿ ಮಾಡಿದ್ದು ಇದು ವಾಣಿಜ್ಯ ಮತ್ತು ಜವಳಿ, ವಿದ್ಯುಚ್ಛಕ್ತಿ, ರಸ್ತೆಗಳು, ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಕೃಷಿ ಸಚಿವಾಲಯಗಳಿಗೆ ಸಂಬಂಧಿಸಿತ್ತು. ಈ ಸಚಿವಾಲಯಗಳಿಗೆ ಹೆಚ್ಚಿಗೆ ಬಡ್ಡಿ ಪಾವತಿ ಮಾಡಿದ ₹11.27 ಕೋಟಿಗಳನ್ನು ಸಹಾ ಈ ವರ್ಷದಲ್ಲಿ ತೀರುವಳಿ ಮಾಡಲಾಗಿದೆ.



1.9.2 ವಿತ್ತೀಯ ಜವಾಬ್ದಾರಿಗಳು

ರಾಜ್ಯಸರ್ಕಾರದ ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳ ಪ್ರವೃತ್ತಿಯನ್ನು ಅನುಬಂಧ 1.5ರಲ್ಲಿ ನೀಡಲಾಗಿದೆ ಪ್ರಸಕ್ತವರ್ಷ ಹಾಗೂ ಹಿಂದಿನ ವರ್ಷಗಳ ಪರಸ್ಪರ ವಿತ್ತೀಯ ಜವಾಬ್ದಾರಿಗಳ ಸಂಯೋಜನೆಯನ್ನು ನಕ್ಷೆ 1.10 ರಲ್ಲಿ ತೋರಿಸಿದೆ.



ಆಕರ: ಹಣಕಾಸು ಲಕ್ಕಗಲು

ರಾಜ್ಯದ ವಿತ್ತೀಯ ಜವಾಬ್ದಾರಿಗಲು, ಅವುಗಲ ವೃದ್ಧಲಯದರ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (ರಾಒಆಲಂಉ) ಀ ಜವಾಬ್ದಾರಿಗಲ ಅನುಪಾತ, ರಾಜಸ್ವ ಸ್ವೀಕೃತಿಗಲು ಢತ್ತು ಸ್ವಂತ ಸಂಪನ್ನೂಲಗಲು ಅಲ್ಲದೆ ಀ ಪ್ರಢಿತಿಗಲಿಗೆ ಸಂಬಂಧಲಸಲದಂತೆ ವಿತ್ತೀಯ ಜವಾಬ್ದಾರಿಗಲ ಫಲವನತೆಯನ್ನು ಕೋಷ್ಟಕ 1.34ರಲ್ಲಿ ತೋರಲಸಲದೆ.

ಕೋಷ್ಟಕ 1.34: ಆರ್ಥಲಕ ಜವಾಬ್ದಾರಿಗಲು-ಢೂಲ ಪ್ರಢಿತಿಗಲು

(ಢೂತ್ರ: ರೂಪಾಯಲ ಕೋಟಲಗಲ್ಲಲ, ಅನುಪಾತ: ಶೇಕಡಾವಾರು)

	2008-09	2009-10	2010-11	2011-12	2012-13
ವಿತ್ತೀಯ ಜವಾಬ್ದಾರಿಗಲು	71,550	83,482	91,943	1,03,030	1,16,767
ವೃದ್ಧಲಯ ದರ (ಶೇಕಡ)	19.0	16.7	10.1	12.0	13.3
ವಿತ್ತೀಯ ಜವಾಬ್ದಾರಿಗಲ ಅನುಪಾತ					
ರಾಒಆಲಂಉಕ್ಕೆ	23.06	24.73	23.05	22.45	22.20
ರಾಜಸ್ವ ಸ್ವೀಕೃತಿಗಲಿಗೆ	165.3	169.8	157.9	147.9	149.4
ಸ್ವಂತ ಸಂಪನ್ನೂಲಗಲಿಗೆ	232.3	246.2	219.8	203.8	202.3
ವಿತ್ತೀಯ ಜವಾಬ್ದಾರಿಗಲ ಫಲವನತೆ					
ರಾಒಆಲಂಉಕ್ಕೆ (ಅನುಪಾತ)	1.3	1.9	0.6	0.8	0.9
ರಾಜಸ್ವ ಸ್ವೀಕೃತಿಗಲಿಗೆ	3.6	1.2	0.5	0.6	1.1
ಸ್ವಂತ ಸಂಪನ್ನೂಲಗಲಿಗೆ	3.8	1.6	0.4	0.6	0.9

ಆಕರ: ಹಣಕಾಸು ಲಕ್ಕಗಲು.

ರಾಜ್ಯ ಸರ್ಕಾರದ ವಿತ್ತೀಯ ಜವಾಬ್ದಾರಿಗಲು 2008-09ರಲ್ಲಿದ್ದ ₹71,550 ಕೋಟಲಗಲಿಂದ 2012-13ರಲ್ಲಿ

₹1,16,767 ಕೋಟಿಗಳಿಗೆ ಏರಿ ಶೇಕಡ 63ರಷ್ಟು ಏರಿಕೆಯನ್ನು ಕಂಡಿದ್ದು, ಇದು ಜವಾಬ್ದಾರಿಗಳು (₹75,052 ಕೋಟಿ) ಮತ್ತು ಸಾರ್ವಜನಿಕ ಲೆಕ್ಕಗಳ ಜವಾಬ್ದಾರಿ (₹41,715 ಕೋಟಿ)ಗಳನ್ನು ಒಳಗೊಂಡಿದೆ. 2011-12 ಮತ್ತು 2012-13ರಲ್ಲಿ ಹೆಚ್ಚಿನ ಸಾಲ ಪಡೆದಿದ್ದರಿಂದ ವಿತ್ತೀಯ ಜವಾಬ್ದಾರಿಗಳ ವೃದ್ಧಿಯ ದರವು ಕ್ರಮವಾಗಿ ಶೇಕಡ 12 ಮತ್ತು ಶೇಕಡ 13ರಷ್ಟು ಹೆಚ್ಚಾಗಿದೆ. ಅಲ್ಲದೆ, 2012-13ರಲ್ಲಿ ರಾಜ್ಯಸರ್ಕಾರಕ್ಕೆ ವಿತ್ತೀಯ ಜವಾಬ್ದಾರಿಗಳ ಅನುಪಾತವು ಶೇಕಡ 22ರಲ್ಲಿ ಉಳಿದಿದ್ದು, ರಾಜ್ಯ ಸ್ವೀಕೃತಿಗಳಿಗೆ ವಿತ್ತೀಯ ಜವಾಬ್ದಾರಿಯ ಪ್ಲವನತೆಯು 2011-12ರಲ್ಲಿ 0.6ರಷ್ಟಿದ್ದು 2012-13ರಲ್ಲಿ 1.1ಕ್ಕೆ ಏರಿತು. ಜೊತೆಗೆ, ಸ್ವಂತ ಸಂಪನ್ಮೂಲಗಳಿಗೆ ವಿತ್ತೀಯ ಜವಾಬ್ದಾರಿಗಳ ಪ್ಲವನತೆಯ ಅನುಪಾತವು 2010-11ರಲ್ಲಿ 0.4ರಷ್ಟಿದ್ದು 2012-13ರಲ್ಲಿ 0.9ಕ್ಕೆ ಕ್ರಮೇಣವಾಗಿ ಏರಿತು.

### 1.9.3 ಮೀಸಲು ನಿಧಿ ಅಡಿಯ ವ್ಯವಹಾರಗಳು

ಮೀಸಲುಗಳು ಮತ್ತು ಮೀಸಲು ನಿಧಿಗಳನ್ನು ರಾಜ್ಯಸರ್ಕಾರದ ಲೆಕ್ಕಗಳಲ್ಲಿ 'ಜೆ' ವಿಭಾಗದಡಿ (ಸಾರ್ವಜನಿಕ ಲೆಕ್ಕ) ನಿರ್ದಿಷ್ಟವಾದ ಮತ್ತು ಸ್ಪಷ್ಟವಾಗಿ ವಿವರಿಸಿದ ಪ್ರಸ್ತಾವನೆಗಳಿಗಾಗಿ ರಚಿಸಲಾಗುತ್ತದೆ. ಈ ನಿಧಿಗಳಿಗೆ ವಂತಿಗೆಗಳು ಅಥವಾ ಅನುದಾನಗಳು ಕೇಂದ್ರದ ಅಥವಾ ರಾಜ್ಯದ ಸಂಚಿತ ನಿಧಿಗಳಿಂದ ಅಥವಾ ಹೊರಗಿನ ಏಜೆನ್ಸಿಗಳ ಅನುದಾನಗಳಿಂದ ಬರುತ್ತವೆ. ಈ ವಂತಿಗೆಗಳನ್ನು ಸಂಚಿತನಿಧಿಯಡಿ ವೆಚ್ಚವೆಂದು ಪರಿಗಣಿಸಲಾಗುತ್ತದೆ. ಇವುಗಳು ಸಂಚಿತನಿಧಿಗೆ 'ಖರ್ಚು'ಗಳಾಗಿರುತ್ತವೆ. ನಿಧಿಗೆ ಸಂಬಂಧಿಸಿದ ವೆಚ್ಚವನ್ನು ಆರಂಭದಲ್ಲಿ ಸಂಚಿತ ನಿಧಿಯಲ್ಲಿಯೇ ಲೆಕ್ಕ ಮಾಡಿದ್ದು ಇದಕ್ಕೆ ಶಾಸಕಾಂಗದ ಅನುಮೋದನೆಯನ್ನು ಪಡೆಯಲಾಗಿರುತ್ತದೆ. ವರ್ಷದ ಕೊನೆಯಲ್ಲಿ ಲೆಕ್ಕಗಳನ್ನು ಮುಕ್ತಾಯಗೊಳಿಸುವಾಗ ಒಟ್ಟು ಆಯವ್ಯಯದ ಪರಿಶೋಧನೆಯಡಿ ಈ ನಿಧಿಗೆ ಸಂಬಂಧಿಸಿದ ವೆಚ್ಚವನ್ನು ಸಾರ್ವಜನಿಕ ಲೆಕ್ಕದಡಿಯ ನಿಧಿಯ ಲೆಕ್ಕಕ್ಕೆ ವಜಾ ನಮೂದಿನ ಮೂಲಕ ವರ್ಗಾಯಿಸಲಾಗುವುದು. ಇದು ನಿಧಿಗೆ ಜಮೆಯೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ನಿಧಿಗಳನ್ನು "ಬಡ್ಡಿಹಿತ ನಿಧಿಗಳು" ಮತ್ತು "ಬಡ್ಡಿರಹಿತ ನಿಧಿಗಳು" ಎಂದು ವರ್ಗೀಕರಿಸಬಹುದು. ಸಾಮಾನ್ಯವಾಗಿ, ಮೀಸಲು ನಿಧಿಗಳನ್ನು, ಅವುಗಳನ್ನು ಭರಿಸುವ ಮೂಲಗಳನ್ನು ಆಧರಿಸಿ ಕೆಳಗಿನ ಮೂರು ವರ್ಗಗಳಡಿ ವಿಂಗಡಿಸಲಾಗಿದೆ.

- ಬೇರೊಂದು ಸರ್ಕಾರದ ಅನುದಾನಗಳಿಂದ ಶೇಖರಿಸಿದ ನಿಧಿಗಳು ಮತ್ತು ಕೆಲವು ಬಾರಿ ಸಾರ್ವಜನಿಕ ವಂತಿಗೆಗಳಿಂದ ಪಡೆದ ಸಹಾಯ, ಉದಾಹರಣೆಗೆ, ಕೇಂದ್ರ ರಸ್ತೆ ನಿಧಿಗಳ ಆರ್ಥಿಕ ಸಹಾಯಗಳಿಂದ ರಚಿಸಿದ ನಿಧಿ.
- ಕೇಂದ್ರ/ರಾಜ್ಯಗಳಿಂದ ಭಾರತದ ಸಂಚಿತ ನಿಧಿ ಅಥವಾ ರಾಜ್ಯದ ಸಂಚಿತ ನಿಧಿಯಿಂದ ಹೊರಗೆ ಇರಿಸಿರುವ ಮೊತ್ತಗಳಿಂದ ಶೇಖರಿಸಿದ ನಿಧಿ, ನಿರ್ದಿಷ್ಟ ಉದ್ದೇಶಗಳಿಗಾಗಿ ಅವರುಗಳು ವೆಚ್ಚ ಭರಿಸಲು ಮೀಸಲುಗಳನ್ನು ಸಂದರ್ಭಾನುಸಾರ ಒದಗಿಸಲು ಉದಾಹರಣೆಗೆ: ಸರ್ಕಾರಿ ನಿಧಿ.
- ರಾಜ್ಯಸರ್ಕಾರಕ್ಕೆ ಹೊರಗಿನ ಏಜೆನ್ಸಿಗಳು ನೀಡಿದ ವಂತಿಗೆಯಿಂದ ಶೇಖರಿಸಿದ ನಿಧಿ.

ಪ್ರಸಕ್ತ ಹಣಕಾಸು ಲೆಕ್ಕಗಳಲ್ಲಿನ ಲೆಕ್ಕಗಳಿಗೆ ಟಿಪ್ಪಣಿಗಳ ಪ್ರಕಾರ, ರಾಜ್ಯ ಸರ್ಕಾರದ ಲೆಕ್ಕಗಳಲ್ಲಿ 44 ಮೀಸಲು ನಿಧಿಗಳಿದ್ದು ಇವುಗಳಲ್ಲಿ ಒಂಭತ್ತು ನಿಧಿಗಳು ಸಕ್ರಿಯವಾಗಿದ್ದು 33 ನಿಧಿಗಳು 30 ವರ್ಷಗಳಿಗೂ ಮೀರಿ ನಿಷ್ಕ್ರಿಯವಾಗಿದೆ. ಪ್ರಧಾನ ಮಹಾಲೇಖಪಾಲರು (ಎ ಮತ್ತು ಇ) ಈ ಕೆಳಗಿನ ಎರಡು ನಿಧಿಗಳನ್ನು ಮುಂದುವರಿಸುವ ಅಗತ್ಯವನ್ನು ವಿಶ್ಲೇಷಿಸಲು ರಾಜ್ಯ ಸರ್ಕಾರವನ್ನು ಕೋರಿದ್ದಾರೆ.

- (1) ರಾಜ್ಯದ ನವೀಕರಿಸಬಹುದಾದ ನಿಧಿ-ಇದರಲ್ಲಿ 1999-2000ದಿಂದ ಯಾವುದೇ ವ್ಯವಹಾರಗಳು ಇರುವುದಿಲ್ಲ.
- (2) ಖಾತರಿ ಮೀಸಲು ನಿಧಿ-ಹನ್ನೆರಡನೇ ಹಣಕಾಸು ಆಯೋಗದ ಶಿಫಾರಸಿನಂತೆ ಇದನ್ನು ಖಾತರಿ ವಿಮೋಚನಾ ನಿಧಿಗೆ ಬದಲಿಸಬೇಕಾಗಿದೆ.

ಪ್ರಧಾನ ಲೆಕ್ಕಶೀರ್ಷಿಕೆ 8115-ಸರ್ಕಾರಿ/ನವೀಕರಿಸಬಹುದಾದ ಮೀಸಲು ನಿಧಿಗಳು ಮತ್ತು 8229-ಅಭಿವೃದ್ಧಿ ಮತ್ತು ಕಲ್ಯಾಣ ನಿಧಿಗಳಲ್ಲಿ ಶಿಲ್ಕುಗಳು ಉಳಿದಿರುವ ನಿಷ್ಕ್ರಿಯ/ವ್ಯವಹಾರಗಳಲ್ಲದ ನಿಧಿಗಳ ವಿವರಗಳನ್ನು ಅನುಬಂಧ 1.10ರಲ್ಲಿ ನೀಡಲಾಗಿದೆ. ಈ ನಿಧಿಗಳ ಮುಂದುವರಿಕೆಗೆ ಅಥವಾ ಅನ್ಯತಾ ಕ್ರಮದ ಪರಿಶೀಲನೆಗೆ ಸೂಕ್ತ ಕ್ರಮವನ್ನು ತೆಗೆದುಕೊಂಡು ಶಿಲ್ಕುಗಳ ತೀರುವಳಿ ಮಾಡುವ ಅಗತ್ಯವಿದೆ. ಕೆಳಗಿನ ಕಂಡಿಕೆಗಳಲ್ಲಿ ಕೆಲ ನಿಧಿಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ಚರ್ಚಿಸಲಾಗಿದೆ.

### ಕ್ರೋಢೀಕೃತ ಋಣ ಪರಿಹಾರ ನಿಧಿ

ಭಾರತೀಯ ರಿಜರ್ವ್ ಬ್ಯಾಂಕಿನ ಕಾರ್ಯಕಾರಿ ತಂಡವು ರಾಜ್ಯಗಳಿಗೆ ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಜವಾಬ್ದಾರಿಗಳ ಶೇಕಡ ಮೂರರಿಂದ ಶೇಕಡ ಐದರಷ್ಟಿನ ಕನಿಷ್ಠ ಮೂಲ ಧನದ ಕ್ರೋಢೀಕೃತ ಋಣ ಪರಿಹಾರ ನಿಧಿಯನ್ನು ಸ್ಥಾಪಿಸಿ ಅದನ್ನು ಆವರ್ತನ ರೂಪದಲ್ಲಿ ನಿರ್ವಹಿಸಿಕೊಂಡು ಹೋಗುವ ಅಗತ್ಯವಿರುವುದನ್ನು ಶಿಫಾರಸು ಮಾಡಿತ್ತು. ಆರ್ಥಿಕ ವರ್ಷ 2011-12ರಲ್ಲಿ ಕರ್ನಾಟಕ ರಾಜ್ಯದ ಒಟ್ಟು ಬಾಕಿ ಇರುವ ಜವಾಬ್ದಾರಿಗಳು ₹1,00,000 ಕೋಟಿಗಳನ್ನು ಮೀರಿದೆ. ಇದರಿಂದಾಗಿ ರಾಜ್ಯ ಸರ್ಕಾರವು ಒಂದು ಕ್ರೋಢೀಕೃತ ಋಣ ಪರಿಹಾರ ನಿಧಿಯನ್ನು ಸ್ಥಾಪಿಸಲು ಮತ್ತು ಒಟ್ಟು ಮೊತ್ತದ ಶೇಕಡ ಒಂದರಷ್ಟು ಅಂದರೆ ₹1,000 ಕೋಟಿಗಳನ್ನು ಈ ವರ್ಷದಲ್ಲಿ ನಿಧಿಗೆ ವಂತಿಗೆ ನೀಡಲು ನಿರ್ಧರಿಸಿದೆ.

ಭಾರತೀಯ ರಿಜರ್ವ್ ಬ್ಯಾಂಕಿನ ಸೂಚನೆಗಳಂತೆ ಸಾರ್ವಜನಿಕ ಲೆಕ್ಕದಡಿ ಪ್ರಧಾನ ಲೆಕ್ಕಶೀರ್ಷಿಕೆ 8222-101-ಋಣ ಪರಿಹಾರ ನಿಧಿಗಳು- ಸಾಲ ತೀರಿಕೆಗಾಗಿ ಋಣ ಪರಿಹಾರ ನಿಧಿಯಡಿ ಋಣ ಪರಿಹಾರ ನಿಧಿಯನ್ನು ಸ್ಥಾಪಿಸಲಾಗಿದೆ. ಈ ನಿಧಿಗೆ ಪ್ರಧಾನ ಲೆಕ್ಕಶೀರ್ಷಿಕೆ 2048- ಋಣಕಡಿತ/ಋಣತೊರೆತಕ್ಕೆ ಹಂಚಿಕೆಯಡಿಯ ಅವಕಾಶದ ಮೂಲಕ ₹1,000 ಕೋಟಿಗಳ ಮೊತ್ತವನ್ನು ಹಂಚಿಕೆ ಮಾಡಲಾಯಿತು. ಆದರೆ ಒಳಶೀರ್ಷಿಕೆ 902ನ್ನು ಬಳಸಿ ಕಳೆದ ನಮೂದಿನ ಹೊಂದಾಣಿಕೆನ್ನೂ ಮಾಡಿದ್ದು, ₹1,057 ಕೋಟಿಗಳ ಜಮಾ ಶಿಲ್ಕು ಇದ್ದ ವಿತ್ತೀಯ ನಿರ್ವಹಣಾ ನಿಧಿಗೆ ಖರ್ಚು ಹಾಕಲಾಗಿದೆ. ಹೂಡಿಕೆಯನ್ನು ವಿತ್ತೀಯ ನಿರ್ವಹಣಾ ನಿಧಿಯಿಂದ ಹೂಡಿಕೆ ಮಾಡಿದಂತೆ ಪರಿಗಣಿಸಬೇಕಾಗಿತ್ತು. ಆದರೆ, ಆಮೇಲಿನ ಹೊಂದಾಣಿಕೆಯು ವಿತ್ತೀಯ ನಿರ್ವಹಣಾ ನಿಧಿಯ ವ್ಯವಸ್ಥೆಯ ನಿಯಮಗಳನ್ನು ರೂಪಿಸಿಲ್ಲವಾಗಿ, ಸರಿಯಾಗಿರುವುದಿಲ್ಲ ಮತ್ತು ಲೆಕ್ಕ ಹೊಂದಾಣಿಕೆಯು ಸರ್ಕಾರದ ನಿಲುವನ್ನು ಸಮರ್ಥಿಸುವುದಿಲ್ಲ. ಸಂಚಿತ ನಿಧಿಯಿಂದ ₹1,000 ಕೋಟಿಗಳ ವ್ಯಯವನ್ನು ಹಿಂದೆ ಪಡೆದದ್ದು ಮತ್ತು ಅದಕ್ಕೆ ಸಮನಾಗಿ ಸಾರ್ವಜನಿಕ ಲೆಕ್ಕದಿಂದ ₹1,000 ಕೋಟಿಗಳ ಜಮೆಯು ಶಿಲ್ಕನ್ನು ಹಿಂದಕ್ಕೆ ಪಡೆದದ್ದು ಇಡೀ ವ್ಯವಹಾರವನ್ನು ನಿಷ್ಪರಿಣಾಮಗೊಳಿಸಿದೆ.

### ಗ್ರಾಹಕರ ಕಲ್ಯಾಣ ನಿಧಿ

ಗ್ರಾಹಕರ ಕಲ್ಯಾಣ ನಿಧಿ, ಸೆಪ್ಟೆಂಬರ್ 2006ರಲ್ಲಿ ಗ್ರಾಹಕರ ಕಲ್ಯಾಣಕ್ಕಾಗಿ ರಚಿಸಲಾಗಿದ್ದು, ಕೆಳಗಿನವುಗಳಿಂದ ಜಮಾ ಮಾಡಲಾಗಿತ್ತು:

- ಭಾರತ ಸರ್ಕಾರದ ಕೇಂದ್ರ ಗ್ರಾಹಕರ ಕಲ್ಯಾಣ ನಿಧಿಯಿಂದ ಮೂಲಧನ.
- ರಾಜ್ಯದಲ್ಲಿ ಗ್ರಾಹಕರ ಚಳುವಳಿಯನ್ನು ಬಲಪಡಿಸಲು ಕೇಂದ್ರಸರ್ಕಾರದಿಂದ ಒದಗಿಸಿದ ಸಹಾಯ.
- ಅನುರೂಪದ ಅನುದಾನಗಳು ಅಥವಾ ರಾಜ್ಯಸರ್ಕಾರದಿಂದ ಯಾವುದೇ ಸಹಾಯ ಮತ್ತು ಜಿಲ್ಲಾ ಮತ್ತು ರಾಜ್ಯ ಗ್ರಾಹಕರ ವೇದಿಕೆಯಲ್ಲಿ ಸಂಗ್ರಹವಾದ ಕೋಟ್ ಶುಲ್ಕ.
- ಗ್ರಾಹಕರ ಉತ್ಪಾದಕಗಳ ತಯಾರಕರು ಅಥವಾ ಸೇವೆ ಒದಗಿಸುವವರಿಂದ ಪಾವತಿಯಾದ ದಂಡ.
- ನಿಧಿಯಲ್ಲಿನ ಸಂಗ್ರಹಣೆಯ ಹೂಡಿಕೆಯಿಂದ ಬಂದ ಪ್ರತಿಫಲ.
- ನಿಧಿಯ ಉದ್ದೇಶಕ್ಕಾಗಿ ರಾಜ್ಯಸರ್ಕಾರವು ಸ್ವೀಕರಿಸಿದ ಯಾವುದೇ ಮೊತ್ತ.

2009-10 ಮತ್ತು 2010-11ರಲ್ಲಿ ಗ್ರಾಹಕರ ಕಲ್ಯಾಣ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕ್ರಮವಾಗಿ ₹0.93 ಕೋಟಿ ಮತ್ತು ₹1.33 ಕೋಟಿ ವೆಚ್ಚಗಳನ್ನು ಗ್ರಾಹಕರ ಕಲ್ಯಾಣ ನಿಧಿಯಿಂದ ಭರಿಸಿದಂತೆ ತೋರಿಸದೆ ಸಂಚಿತ ನಿಧಿಯಲ್ಲೇ ಉಳಿಸಲಾಗಿತ್ತು.

2007-08ರಲ್ಲಿ ಪರಿಷ್ಕೃತ ಕೇಂದ್ರ ಗ್ರಾಹಕ ಕಲ್ಯಾಣ ನಿಧಿಯ ಮಾರ್ಗಸೂಚಿಗಳ ಪ್ರಕಟಣೆಯಾಗಿದ್ದು, ಅದರಂತೆ ₹10.00ಕೋಟಿಗಳ ಮೂಲಧನದೊಂದಿಗೆ ರಾಜ್ಯ ಗ್ರಾಹಕ ಕಲ್ಯಾಣ ನಿಧಿಯನ್ನು ಸ್ಥಾಪಿಸಲಾಗಿದೆ. ಈ ಮೂಲಧನಕ್ಕೆ ಕೇಂದ್ರ ಸರ್ಕಾರದ ಬೆಂಬಲ ಶೇಕಡ 75ರಷ್ಟಿದೆ. ರಾಜ್ಯ ಸರ್ಕಾರವು 2010-11ರಲ್ಲಿ ಮೂಲಧನಕ್ಕಾಗಿ ₹2.50 ಕೋಟಿಗಳ ಅವಕಾಶವನ್ನು ಕಲ್ಪಿಸಿದ್ದರೂ, ನಿಧಿಯ ಸ್ಥಾಪನೆಯಾಗಲಿಲ್ಲ. ಇದರಿಂದ ರಾಜ್ಯಸರ್ಕಾರವು ಕೇಂದ್ರದ ಪಾಲಿನ ₹7.50 ಕೋಟಿಗಳ ಮೂಲಧನದ ಮೊತ್ತವನ್ನು ಬಿಟ್ಟುಕೊಡಬೇಕಾಯಿತು.

2011-12ರಲ್ಲಿ ನಿಧಿಗೆ ರಾಜ್ಯದ ವಂತಿಗೆಯಾಗಿ ₹2.50 ಕೋಟಿಗಳ ಮೊತ್ತವನ್ನು ಜಮೆಯಾಗಿ ತೋರಿಸಲಾಗಿಲ್ಲ. ಏಕೆಂದರೆ ಇದನ್ನು 'ಕೆ ವಿಭಾಗ' ದಲ್ಲಿ ಠೇವಣಿಗಳು ಮತ್ತು ಮುಂಗಡಗಳಡಿ ಠೇವಣಿ ಲೆಕ್ಕದಲ್ಲಿ ತೆಗೆದುಕೊಳ್ಳಲಾಗಿತ್ತು.

2012-13ರಲ್ಲಿ ರಾಜ್ಯದ ಸಮಾನ ವಂತಿಗೆಯಾಗಿ ಈ ನಿಧಿಗೆ ವರ್ಗಾಯಿಸಲು ₹2.50 ಕೋಟಿಗಳ ಅವಕಾಶವನ್ನೂ ಸಹ ಒದಗಿಸಲಾಗಿತ್ತು. ಕೇಂದ್ರದ ಅನುದಾನವನ್ನು ಡ್ರಾ ಮಾಡಲಿಲ್ಲವೆಂಬ ಕಾರಣದಿಂದ ಈ ಮೊತ್ತವನ್ನು ಅಧ್ಯರ್ಪಣೆ ಮಾಡಲಾಗಿತ್ತು. ಈ ವರ್ಷದಲ್ಲಿ ನಿಧಿಯ ವ್ಯವಹಾರಗಳು ಏನೂ ಇರಲಿಲ್ಲ.

ಈ ವರ್ಷದಲ್ಲಿ ಭಾರತ ಸರ್ಕಾರದಿಂದ ₹2.63 ಕೋಟಿಗಳ ಮೊತ್ತವನ್ನು ಆರ್ಥಿಕ ಸಹಾಯವಾಗಿ ಪಡೆಯಲಾಗಿತ್ತು. ಈ ಮೊತ್ತವು ಗ್ರಾಹಕ ಕಲ್ಯಾಣ ಚಟುವಟಿಕೆಗಳಿಗೆ ಸಂಬಂಧಿಸಿತ್ತು. ಭಾರತ ಸರ್ಕಾರದ ಅನುದಾನವು ವರ್ಗಾವಣೆಯಾಗದೇ ರಾಜ್ಯದ ಸಂಚಿತ ನಿಧಿಯಲ್ಲೇ ಉಳಿದಿತ್ತು. ಆದರೆ, ಈ ವರ್ಷದಲ್ಲಿ ಜಿಲ್ಲಾ/ರಾಜ್ಯ ಗ್ರಾಹಕ ನ್ಯಾಯಾಲಯಗಳಲ್ಲಿ 2006ರಿಂದ ಸಂಗ್ರಹವಾದ ಅರ್ಜಿ ಶುಲ್ಕ ಮತ್ತು ದಂಡಗಳ ಮೊತ್ತ ₹1.09 ಕೋಟಿಗಳನ್ನು ನಿಧಿಗೆ ಜಮೆ ಮಾಡಲಾಗಿತ್ತು. ಗ್ರಾಹಕರ ಕಲ್ಯಾಣ ಚಟುವಟಿಕೆಗಳಿಗೆ ಮಾಡಲಾದ ₹0.49 ಕೋಟಿಗಳ ವೆಚ್ಚವನ್ನು ನಿಧಿಯಿಂದ ಭರಿಸಿರುವುದಾಗಿ ತೋರಿಸಿದೆ. ಮಾರ್ಚ್ 31, 2013ಕ್ಕೆ ನಿಧಿಯಲ್ಲಿ ₹1.43 ಕೋಟಿಗಳ ಶಿಲ್ಕು ಉಳಿದಿತ್ತು.

ಭಾರತ ಸರ್ಕಾರದ ಸೂಚನೆಯಂತೆ ಈ ಖಾತೆಯನ್ನು ಬಡ್ಡಿ ಸಹಿತ ವಿಭಾಗದ ಠೇವಣಿ ಲೆಕ್ಕದಡಿ ಪ್ರಾರಂಭಿಸಬೇಕಿದ್ದು, ಜಿ-ಮೀಸಲು ನಿಧಿಗಳ ವಿಭಾಗದಲ್ಲಿ ಮೊತ್ತವನ್ನು ವರ್ಗಾಯಿಸಲು ಸಾಧ್ಯವಾಗಲಿಲ್ಲ. ರಾಜ್ಯ ಪಾಲಿ ಮತ್ತು ಕೇಂದ್ರದ ಪಾಲಿಗಳೆರಡನ್ನೂ 2013-14ರಲ್ಲಿ ಠೇವಣಿ ಲೆಕ್ಕಕ್ಕೆ ವರ್ಗಾಯಿಸಲಾಗುವುದು ಎಂದು ಹಣಕಾಸು ಇಲಾಖೆಯು ಉತ್ತರಿಸಿದೆ (ಡಿಸೆಂಬರ್ 2013).

ನಿಧಿ ವ್ಯವಹಾರಗಳ ವಿಧಾನವನ್ನು ಪಾಲಿಸಿದುದರಿಂದ ಈ ಮೊತ್ತವನ್ನು ನಿಧಿ ಲೆಕ್ಕದಲ್ಲಿ ತೋರಿಸಲಾಗಿಲ್ಲ.

#### ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್)

ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯು (ಎಸ್‌ಡಿಆರ್‌ಎಫ್), ವಿಪತ್ತು ಪರಿಹಾರ ಕಾಯಿದೆ, 2005ರಡಿ ರಚಿಸಲಾಗಿದ್ದು, ಇದು 2010-11ರಿಂದ ಬಡ್ಡಿಸಹಿತ ಮೀಸಲು ನಿಧಿಯಡಿ ಕಾರ್ಯಕಾರಿಯಾಗಿದೆ. ಮಾರ್ಗಸೂಚಿಗಳ ಅನುಸಾರ, ಎಸ್‌ಡಿಆರ್‌ಎಫ್‌ನ ಹೂಡಿಕೆಗಳ ಮೇಲೆ ಗಳಿಸಿದ ಆದಾಯಗಳೊಂದಿಗೆ ಎಸ್‌ಡಿಆರ್‌ಎಫ್‌ಗೆ ಬಂದ ಪ್ರಾಪ್ತಿಗಳನ್ನು ಒಂದು ಅಥವಾ ಅನೇಕ ಸಾಧನಗಳಲ್ಲಿ ಅಂದರೆ, ಕೇಂದ್ರ ಸರ್ಕಾರದ ದಿನಾಂಕ ನಮೂದಿಸಿದ ಭದ್ರತೆಗಳು, ಹರಾಜು ಹಾಕಿದ ಖಜಾನೆ ಬಿಲ್ಲುಗಳು ಮತ್ತು ಬಡ್ಡಿಗಳಿಸುವ ಠೇವಣಿಗಳು ಮತ್ತು ಅನುಸೂಚಿತ ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿಗಳ ಪ್ರಮಾಣಪತ್ರಗಳಲ್ಲಿ ಹೂಡಬೇಕಿದೆ. ಮುಂದುವರಿದು, ರಾಜ್ಯಸರ್ಕಾರವು ಓವರ್‌ಡ್ರಾಫ್ಟ್‌ಗಳಿಗೆ ಅನ್ವಯಿಸುವ ದರದಲ್ಲಿ ಎಸ್‌ಡಿಆರ್‌ಎಫ್‌ಗೆ ಬಡ್ಡಿ ಪಾವತಿಸಬೇಕಿದೆ ಮತ್ತು ಅದನ್ನು ಅರ್ಧವಾರ್ಷಿಕವಾಗಿ ಖಾತೆಗೆ ಜಮಾ ಮಾಡಬೇಕಿದೆ. ಭಾರತ ಸರ್ಕಾರದ ಸಹಾಯವು ಶೇಕಡ 75ರಷ್ಟಿದ್ದು, ಉಳಿಕೆ ಶೇಕಡ 25 ರಾಜ್ಯಸರ್ಕಾರದಿಂದ ಬರಬೇಕಿತ್ತು. ಆದರೆ ಬಡ್ಡಿ ಮೊತ್ತವನ್ನು ಎಸ್‌ಡಿಆರ್‌ಎಫ್‌ಗೆ ಪಾವತಿಸಲಿಲ್ಲ.

2012-13ರ ನಿಧಿಯ ವಂತಿಗೆಗಳು, ಭಾರತ ಸರ್ಕಾರದಿಂದ ಬಂದ ₹133.10 ಕೋಟಿ ಮತ್ತು ರಾಜ್ಯಸರ್ಕಾರದ ವಂತಿಗೆಯಾದ ₹44.36 ಕೋಟಿಗಳನ್ನು ಒಳಗೊಂಡಿದೆ. ಅಲ್ಲದೆ, ಇದರಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಭಾರತ ಸರ್ಕಾರದ ವಂತಿಗೆ ₹679.54 ಕೋಟಿಗಳೂ ಸೇರಿದೆ. ನೈಸರ್ಗಿಕ ವಿಕೋಪಗಳನ್ನೆದುರಿಸಲು ಜಿಲ್ಲಾಧಿಕಾರಿಗಳಿಗೆ ಬಿಡುಗಡೆಯಾದ ₹927.23 ಕೋಟಿ ವೆಚ್ಚವನ್ನು ಎಸ್‌ಡಿಆರ್‌ಎಫ್‌ದಿಂದ ವೆಚ್ಚವಾದಂತೆ ತೋರಿಸಲಾಗಿತ್ತು. ಇದರಲ್ಲಿ 2011-12ಕ್ಕೆ ಸಂಬಂಧಿಸಿದ ₹70.23 ಕೋಟಿಗಳು ಸೇರಿದ್ದು ಇದನ್ನು ಮಾರ್ಚ್ 2012ರಲ್ಲಿ ಸ್ವೀಕರಿಸಲಾಗಿತ್ತು.

ಜಿಲ್ಲಾಧಿಕಾರಿಗಳಿಗೆ ಬಿಡುಗಡೆಯಾದ ಮೊತ್ತಗಳನ್ನು ವೈಯಕ್ತಿಕ ಠೇವಣಿ ಖಾತೆಗಳಲ್ಲಿಡಲಾಗಿತ್ತು. ಇದು ನಿಧಿಯ ನಿರ್ವಹಣೆಯನ್ನು ವ್ಯವಸ್ಥೆಗೊಳಿಸುವ ಕಾಯಿದೆ/ಮಾರ್ಗ ಸೂಚಿಗಳಿಗೆ ವಿರುದ್ಧವಾಗಿದೆ. ವೈಯಕ್ತಿಕ ಠೇವಣಿಗಳಲ್ಲಿನ ಬಳಕೆಯಾಗದ ಮೊತ್ತಗಳು ಸಾರ್ವಜನಿಕ ಲೆಕ್ಕದಲ್ಲಿನ ನಿಧಿಯ ಶಿಲ್ಕನ್ನು ಆ ಮಟ್ಟಿಗೆ ಕಡಿಮೆ ತೋರಿಸಿದೆ (ಜಿ ವಿಭಾಗ). ಕೆ ವಿಭಾಗದ ಠೇವಣಿಯಡಿ ವ್ಯವಹಾರವನ್ನು ದಾಖಲಿಸುವಲ್ಲಿ ಶಿಲ್ಕುಗಳು ಜಿಲ್ಲಾಧಿಕಾರಿಗಳ ಬಳಿ ಇದ್ದು, ಸಂಚಿತ ನಿಧಿಯಲ್ಲಿ ವಿಪತ್ತು ಪರಿಹಾರ ವೆಚ್ಚವನ್ನು ಅಧಿಕವಾಗಿ ತೋರಿಸಲಾಗಿದೆ. ಮಾರ್ಚ್ 31, 2013ಕ್ಕೆ ಈ ನಿಧಿಯಲ್ಲಿನ ಶಿಲ್ಕು ₹3.24 ಕೋಟಿಗಳಷ್ಟಿತ್ತು.

### ಅರಣ್ಯ ಅಭಿವೃದ್ಧಿ ನಿಧಿ

ಅರಣ್ಯ ಅಭಿವೃದ್ಧಿ ತೆರಿಗೆಯ ಮೂಲಕ ಸಂಗ್ರಹಿಸಿದ ಆದಾಯ ಮತ್ತು ಅರಣ್ಯ ಪ್ರದೇಶಗಳನ್ನು ಅರಣ್ಯೇತರ ಉದ್ದೇಶಗಳಿಗೆ ಪರಿವರ್ತನೆಯಾದಾಗ ಪರಿಹಾರ ನೆಡು ತೋಪುಗಳನ್ನು ಬೆಳೆಸಲು ವಸೂಲಿ ಮಾಡುವ ಹಣವು ಸರ್ಕಾರದ ಆದಾಯವಾಗಿ ಜಮೆಯಾಗುತ್ತದೆ ಮತ್ತು ಇದಕ್ಕೆ ಸಮನಾದ ಮೊತ್ತವನ್ನು ಅರಣ್ಯ ಅಭಿವೃದ್ಧಿ ನಿಧಿಗೆ ವರ್ಗಾಯಿಸಲಾಗುತ್ತದೆ.

ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ಕೆಲವು ಕಾಮಗಾರಿಗಳಿಗೆ ಮಾಡಿದ ವಾಸ್ತವ ವೆಚ್ಚವನ್ನು ಮೊದಲು ಈ ಅನುದಾನದಲ್ಲಿ ಲೆಕ್ಕ ಹಾಕಿ, ನಂತರ ನಿಧಿಯ ಲೆಕ್ಕಕ್ಕೆ ವರ್ಗಾಯಿಸಲಾಗುತ್ತದೆ.

1ನೇ ಏಪ್ರಿಲ್ 2012ರಂದು ಈ ನಿಧಿಯಲ್ಲಿ ₹964.03 ಕೋಟಿಗಳಷ್ಟು ಶಿಲ್ಕು ಇದ್ದಿತು. 2012-13ರಲ್ಲಿ ವಾಣಿಜ್ಯ ಇಲಾಖೆಯಲ್ಲಿ ಇಲಾಖಾ ಸ್ವೀಕೃತಿಗಳಲ್ಲಿ ಉಳಿದಿದ್ದ ₹894.03 ಕೋಟಿಗಳನ್ನು (ಇದರಲ್ಲಿ 2011-12ನೇ ಸಾಲಿಗೆ ಸೇರಿದ ₹284.52 ಕೋಟಿಗಳು ಸೇರಿವೆ) ನಿಧಿಗೆ ಜಮಾ ಮಾಡಲಾಗಿದೆ. 31ನೇ ಮಾರ್ಚ್ 2013ರ ಅಂತ್ಯಕ್ಕೆ ನಿಧಿಯಿಂದ ₹184.20 ಕೋಟಿಗಳಷ್ಟು ವೆಚ್ಚವಾಗಿ ₹1,673.86 ಕೋಟಿಗಳ ಶಿಲ್ಕು ಉಳಿದಿದೆ. ಪ್ರಸಕ್ತ ವರ್ಷದಲ್ಲಿ ₹284.52 ಕೋಟಿಗಳ ವರ್ಗಾವಣೆಯು 2011-12ನೇ ಸಾಲಿನಲ್ಲಿ ಸ್ವೀಕೃತಿ ಲೆಕ್ಕ ಹೊಂದಾಣಿಕೆಯು ಸರಿಯಾಗಿ ಆಗಿಲ್ಲವಾದ್ದರಿಂದ, ರಾಜಸ್ವ ವೆಚ್ಚವನ್ನು ಅಧಿಕವಾಗಿ ತೋರಿಸಿದಂತಾಗಿದೆ.

### ಕರ್ನಾಟಕ ರೇಷ್ಮೆಗೂಡು ಮತ್ತು ರೇಷ್ಮೆನೂಲು ಅಭಿವೃದ್ಧಿ ಮತ್ತು ಬೆಲೆಸ್ಥಿರೀಕರಣ ನಿಧಿ

ಈ ನಿಧಿಯು 1979ರಲ್ಲಿ ಸ್ಥಾಪಿತವಾಗಿದ್ದು, ರೇಷ್ಮೆಗೂಡು ಮತ್ತು ರೇಷ್ಮೆನೂಲಿನ ಬೆಲೆಯು ಸ್ಥಿರೀಕರಣ ಮತ್ತು ರೇಷ್ಮೆ ಹುಳು ಸಾಕಣೆ, ರೇಷ್ಮೆ ನೂಲು ತೆಗೆಯುವುದು ಮತ್ತು ಹೊಸೆಯುವುದು ಹಾಗೂ ಇವಕ್ಕೆ ಸಂಬಂಧಿಸಿದ ವಿಷಯಗಳ ಉದ್ದೇಶವನ್ನು ಹೊಂದಿದೆ. ಈ ನಿಧಿಗೆ, ಸರ್ಕಾರದಿಂದ ಮಾಡಿದ ವಂತಿಗೆಯ ಜೊತೆಗೆ ಮಾರುಕಟ್ಟೆ ಶುಲ್ಕ, ಪರವಾನಗಿ ಶುಲ್ಕಗಳ ರೂಪದಲ್ಲಿ ಸ್ವೀಕೃತಿಯಾದ ಎಲ್ಲಾ ಮೊತ್ತಗಳನ್ನೂ ಜಮಾ ಮಾಡಲಾಗುವುದು. ಈ ನಿಧಿಯಲ್ಲಿ ಜಮೆಯಾದ ಮೊತ್ತಗಳನ್ನು ವಿಶೇಷವಾಗಿ ಈ ಕೆಳಗಿನ ಉದ್ದೇಶಗಳಿಗೆ ಬಳಸಿಕೊಳ್ಳಲಾಗುವುದು.

- ಅ) ರೇಷ್ಮೆಗೂಡಿನ ಮಾರುಕಟ್ಟೆಗಳು ಮತ್ತು ರೇಷ್ಮೆ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಬೇಕಾದ ಕಟ್ಟಡಗಳ ನಿರ್ಮಾಣ.
- ಆ) ರೇಷ್ಮೆಗೂಡಿನ ಮಾರುಕಟ್ಟೆಗಳಲ್ಲಿ ಮತ್ತು ರೇಷ್ಮೆ ವಿನಿಮಯ ಕೇಂದ್ರಗಳಲ್ಲಿ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು.
- ಇ) ಕಾಲಕಾಲಕ್ಕೆ ನಿಧಿ ಅಧಿಕಾರಿಯಿಂದ ರೇಷ್ಮೆ ನೂಲಿನ ನೆಲ ಬೆಲೆಯ ನಿಗದಿ ಮತ್ತು
- ಈ) ರೇಷ್ಮೆಹುಳುವಿನ ಮೊಟ್ಟೆ, ಗೂಡು ಮತ್ತು ರೇಷ್ಮೆನೂಲಿನ ಪರೀಕ್ಷೆ ಮತ್ತು ಮೌಲ್ಯ ನಿರ್ಧಾರಣೆ.

2012-13ರಲ್ಲಿ ಮಾರುಕಟ್ಟೆ ಶುಲ್ಕ ಮತ್ತು ಪರವಾನಗಿ ಶುಲ್ಕವಾಗಿ ಸಂಗ್ರಹವಾದ ₹26.63 ಕೋಟಿಗಳನ್ನು ಈ ನಿಧಿಗೆ ವರ್ಗಾಯಿಸಬೇಕಾಗಿತ್ತು ಮತ್ತು ರೇಷ್ಮೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವೆಚ್ಚವಾದ ₹7.40 ಕೋಟಿಗಳ ಮೊತ್ತವನ್ನು ನಿಧಿಯಿಂದ ವೆಚ್ಚವಾಗಿ ತೋರಿಸಬೇಕಾಗಿತ್ತು ಈ ಅನುದಾನದಲ್ಲಿ ಆಯವ್ಯಯ ಅವಕಾಶ ಇಲ್ಲದಿದ್ದರಿಂದ ನಿಧಿಗೆ ಯಾವುದೇ ಮೊತ್ತವನ್ನು ವರ್ಗಾಯಿಸಿರಲಿಲ್ಲ. ಮಾರ್ಚ್ 31, 2013ರಂದು ನಿಧಿಯಲ್ಲಿದ್ದ ಶಿಲ್ಕು ₹127.46 ಕೋಟಿಗಳು. ಲೆಕ್ಕಗಳಲ್ಲಿ ಹೊಂದಾಣಿಕೆ ಆಗದಿದ್ದರಿಂದ ಸ್ವೀಕೃತಿ ಮತ್ತು ವೆಚ್ಚಗಳು ಸಂಚಿತ ನಿಧಿಯಲ್ಲೇ ಉಳಿದು ವಿತ್ತೀಯ ಸೂಚಕಗಳನ್ನು ಏರುಪೇರುಗೊಳಿಸಿದೆ.

### 1.9.4 ಸಾಂದರ್ಭಿಕ ಜವಾಬ್ದಾರಿಗಳು

#### ಖಾತರಿಗಳ ಸ್ಥಿತಿ

ಸರ್ಕಾರವು ಖಾತರಿ ನೀಡಿದ ಸಾಲಗಾರರು ಸುಸ್ಥಿರರಾದಲ್ಲಿ ಖಾತರಿಗಳು ರಾಜ್ಯದ ಸಂಚಿತ ನಿಧಿಯ ಮೇಲೆ ಸಾಂದರ್ಭಿಕ ಜವಾಬ್ದಾರಿಗಳಾಗುತ್ತವೆ. ಕಳೆದ ಐದು ವರ್ಷಗಳ ವಿವರಗಳನ್ನು ಕೋಷ್ಟಕ 1.35ರಲ್ಲಿ ನೀಡಲಾಗಿದೆ.



ಕೋಷ್ಟಕ 1.35: ರಾಜ್ಯ ಸರ್ಕಾರ ನೀಡಿರುವ ಖಾತರಿಗಳು

(ಕೋಟಿ ರೂಪಾಯಿಗಳು)

	2008-09	2009-10	2010-11	2011-12	2012-13
ಖಾತರಿ ನೀಡಿದ ಗರಿಷ್ಠ ಮೊತ್ತ	18,732	18,420	19,150	13,262	14,306
ಬಾಕಿ ಇರುವ ಖಾತರಿಗಳ ಮೊತ್ತ (ಬಡ್ಡಿ ಸೇರಿದಂತೆ)	8,693	7,203	6,618	6,515 @	6,688
ಎರಡನೇ ಹಿಂದಿನ ವರ್ಷದ ಒಟ್ಟು ರಾಜಸ್ವ ಸ್ವೀಕೃತಿಗಳಿಗೆ ಖಾತರಿ ನೀಡಿದ ಗರಿಷ್ಠ ಮೊತ್ತದ ಶೇಕಾಂಶ	23	18	15	13	10

ಆಕರ: ಹಣಕಾಸು ಲೆಕ್ಕಗಳು.

@ಕಳೆದ ವರ್ಷ ತೋರಿಸಿದ ಅಂಕಿಗಿಂತ ಭಿನ್ನವಾಗಿದೆ (₹6,640 ಕೋಟಿ) ಇದು ಲೆಕ್ಕ ಹೊಂದಾಣಿಕೆಯಿಂದ ಆಗಿದೆ.

ಕರ್ನಾಟಕ ಸರ್ಕಾರದ ಖಾತರಿಗಳ ಮಿತಿ ಕಾಯಿದೆ 1999ರನ್ವಯ ಯಾವುದೇ ವರ್ಷದ ಅಂತ್ಯದಲ್ಲಿ ಬಾಕಿ ಇರುವ ಖಾತರಿಗಳ ಮೊತ್ತವು ಹಿಂದಿನ ಎರಡನೇ ವರ್ಷದ ರಾಜಸ್ವ ಸ್ವೀಕೃತಿಗಳ ಶೇಕಡ 80ರ ಒಳಗೆ ಇರಬೇಕು. 2008-13ನೇ ವರ್ಷಗಳ ಕೊನೆಯಲ್ಲಿ ಬಾಕಿ ಇರುವ ಖಾತರಿಗಳು ನಿಗದಿತ ಮಿತಿಯೊಳಗೆ ಇದ್ದುದು ತೃಪ್ತಿಕರವಾಗಿದೆ.

2012-13ರ ಅಂತ್ಯಕ್ಕೆ ಬಾಕಿ ಇದ್ದ ₹6,688 ಕೋಟಿಗಳ ಖಾತರಿಗಳು ನೀರಾವರಿ ವಿಭಾಗ (₹774 ಕೋಟಿ), ಸಹಕಾರಿ ವಿಭಾಗ (₹2,409 ಕೋಟಿ), ಹಣಕಾಸು ವಿಭಾಗ (₹1,190 ಕೋಟಿ), ವಿದ್ಯುಚ್ಛಕ್ತಿ ವಿಭಾಗ (₹280 ಕೋಟಿ), ವಸತಿ ವಿಭಾಗ (₹948 ಕೋಟಿ), ಸಾರಿಗೆ ವಿಭಾಗ (₹180 ಕೋಟಿ), ಮೂಲ ಸೌಕರ್ಯ ವಿಭಾಗ (₹34 ಕೋಟಿ) ಮತ್ತಿತರ ವಿಭಾಗಗಳಿಗೆ (₹751 ಕೋಟಿಗಳು) ಸಂಬಂಧಿಸಿದ 54 ಸಂಸ್ಥೆ/ಕಂಪೆನಿಗಳಿಗೆ ನೀಡಿದ ಖಾತರಿಗಳನ್ನು ಒಳಗೊಂಡಿದೆ.

2012-13ರ ಆರಂಭದಲ್ಲಿ ಸ್ವೀಕೃತಿಯಾಗಬೇಕಿದ್ದ ಖಾತರಿ ಶುಲ್ಕವು ₹360.35 ಕೋಟಿಗಳಷ್ಟಿತ್ತು ಮತ್ತು ಪ್ರಸಕ್ತ ವಿತ್ತೀಯ ವರ್ಷದಲ್ಲಿ ಸಂಗ್ರಹವಾದ ಖಾತರಿ ಶುಲ್ಕ ₹148.93 ಕೋಟಿಯಿದ್ದು ವರ್ಷದ ಕೊನೆಯಲ್ಲಿ ಸ್ವೀಕೃತಿಯಾಗಬೇಕಾದ ಮೊತ್ತವು ₹211.42 ಕೋಟಿಯಷ್ಟಿದೆ. ಸ್ವೀಕೃತಿಯಾದ ಮತ್ತು ಸ್ವೀಕೃತಿಯಾಗಬೇಕಾದ ಖಾತರಿ ಶುಲ್ಕಗಳ ನಡುವಿನ ವ್ಯತ್ಯಾಸವು ಹೊಂದಾಣಿಕೆಯಾಗಬೇಕಾಗಿದೆ.

ಮಧ್ಯಮಾವಧಿ ವಿತ್ತೀಯ ಯೋಜನೆಯ (2013-17) ಪ್ರಕಾರ ಖಾತರಿಗಳು ಸಾಂದರ್ಭಿಕ ಜವಾಬ್ದಾರಿಗಳನ್ನು ಹೆಚ್ಚಿಸುವುದರಿಂದ ಈ ಪ್ರಕರಣಗಳನ್ನು ಸಾಲ ಪಡೆಯುವವರ ಸಮರ್ಥತೆ, ಸಾಲದ ಮೊತ್ತ ಹಾಗೂ ಇರಬಹುದಾದ ಹಾನಿ ಸಂಭವ, ಸಾಲ ಪಡೆಯಲು ಇರುವ ನಿಬಂಧನೆಗಳು, ಸಾಲದ ಸಮರ್ಥನೆ ಮತ್ತು ಅದರಿಂದಾಗುವ ಸಾರ್ವಜನಿಕ ಸೇವೆ, ಇದರಿಂದಾಗಿ ಉಂಟಾಗಬಹುದಾದ ಇತರ ಬದ್ಧತೆಗಳು ಮತ್ತು ಅಂತಹ ಜವಾಬ್ದಾರಿಗಳ ಬೆಲೆ ಮುಂತಾದ ಸಾಲ ನೀಡುವಾಗಿನ ಪ್ರಸ್ತಾವನೆಯಂತೆ ಪರಿಶೀಲಿಸಬೇಕಾಗಿದೆ. ಪ್ರಸ್ತುತ ಇಲಾಖೆಗಳು ಅಂತಹ ಖಾತರಿಗಳಿಗೆ ಶಿಫಾರಸ್ಸು ಮಾಡುವಾಗ ಮಾರ್ಗದರ್ಶನ ನೀಡುವ ಯಾವುದೇ ಸರ್ಕಾರಿ ಖಾತರಿ ಕಾರ್ಯನೀತಿಗಳು ಲಭ್ಯವಿರುವುದಿಲ್ಲ. ಆದ್ದರಿಂದ ಭಾರತ ಸರ್ಕಾರ ರೂಪಿಸಿರುವ ಮಾದರಿಯಲ್ಲಿಯೇ ರಾಜ್ಯ ಸರ್ಕಾರದ ಖಾತರಿ ಕಾರ್ಯನೀತಿಯನ್ನು ರೂಪಿಸುವ ಅಗತ್ಯವಿದೆ.

ಹಣಕಾಸು ಇಲಾಖೆಯು ಭಾರತ ಸರ್ಕಾರದ ಕಾರ್ಯನೀತಿಯನ್ನು ಪರಿಶೀಲಿಸುವುದಾಗಿಯೂ ಮತ್ತು ಆಸ್ತಿ ಮತ್ತು ಜವಾಬ್ದಾರಿ ನಿರ್ವಹಣಾ ಇಲಾಖೆ ಮತ್ತು ವಿತ್ತೀಯ ಕಾರ್ಯನೀತಿ ಸಂಸ್ಥೆಯ ಸಹಾಯದೊಂದಿಗೆ ರಾಜ್ಯ ನಿರ್ದಿಷ್ಟ ಖಾತರಿ ಕಾರ್ಯನೀತಿಯನ್ನು ರೂಪಿಸಲು ಪ್ರಯತ್ನಿಸುವುದಾಗಿ ಉತ್ತರಿಸಿದೆ (ಡಿಸೆಂಬರ್ 2013).

ಮುಂದುವರೆದು, ಕಾಯಿದೆಯು, ಯಾವುದೇ ಸಂದರ್ಭದಲ್ಲಿ ಮನ್ನಾ ಮಾಡಲಾಗದ ಖಾತರಿ ಶುಲ್ಕವನ್ನು ಶೇಕಡ ೧೦ರ ದರದಲ್ಲಿ ವಿಧಿಸುವುದನ್ನು ಒದಗಿಸುತ್ತದೆ. ಆದರೆ, ಕಾಯಿದೆಗೆ ವ್ಯತಿರಿಕ್ತವಾಗಿ ಎರಡು<sup>9</sup> ಸೋಸೈಟಿಗಳಿಗೆ ಖಾತರಿ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿತ್ತು.

ಖಾತರಿಗಳ ಮೇಲಿನ ರಾಜ್ಯ ಸರ್ಕಾರದ ಜವಾಬ್ದಾರಿಗಳಿಂದಾಗಿ ಉಂಟಾಗಬಹುದಾದ ಅನಿರೀಕ್ಷಿತ ಪಾವತಿಗಳಿಗೆ ಅವಕಾಶವಾಗುವಂತೆ, ಹನ್ನೆರಡನೇ ವಿತ್ತ ಆಯೋಗವು ನಿಗದಿತ ಖಾತರಿ ಶುಲ್ಕಗಳ ಮೂಲಕ ಖಾತರಿ ವಿಮೋಚನಾ ನಿಧಿಯನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತ್ತು. ರಾಜ್ಯವು 1999-2000ರಲ್ಲಿ ಒಂದು ಕೋಟಿ ರೂಪಾಯಿಗಳ ಮೂಲಧನದೊಂದಿಗೆ ಖಾತರಿ ಮೀಸಲು ನಿಧಿಯನ್ನು ಸ್ಥಾಪಿಸಿದೆ. ಆದರೆ, ಖಾತರಿ ಶುಲ್ಕ ಸ್ವೀಕೃತಿಗಳು ಮತ್ತು ಖಾತರಿ ಜವಾಬ್ದಾರಿಯ ವಿಮೋಚನೆಗಾಗಿ ಮಾಡಿದ ವೆಚ್ಚಗಳು ಇದ್ದಕ್ಕೂ ಈ

<sup>9</sup> ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘ, ಹುಕ್ಕೇರಿ ತಾಲ್ಲೂಕಿನ ಗ್ರಾಮೀಣ ಎಲೆಕ್ಟ್ರಿಕಲ್ ಸಹಕಾರಿ ಸಂಘ ನಿಯಮಿತ.

ನಿಧಿಯಡಿ ವಹಿವಾಟುಗಳು ಇರುವುದಿಲ್ಲ. 2000ದಿಂದ ಸ್ವೀಕರಿಸಿದ ₹713.86 ಕೋಟಿ ಖಾತರಿ ಶುಲ್ಕವನ್ನು ನಿಧಿಗೆ ವರ್ಗಾಯಿಸಿಲ್ಲ. ಇದರಲ್ಲಿ 2012-13ರಲ್ಲಿ ಒಂಭತ್ತು ಸಂಸ್ಥೆಗಳಿಂದ ಸ್ವೀಕೃತವಾದ ₹124.05 ಕೋಟಿ ಖಾತರಿ ಶುಲ್ಕವನ್ನು ಖಾತರಿ ವಿಮೋಚನಾ ನಿಧಿಗೆ ವರ್ಗಾವಣೆ ಮಾಡದೆ, ಸಹಾಯಧನ/ಪರಿಹಾರ, ಕಟ್ಟಡ ವೆಚ್ಚಗಳು, ಇತರೆ ವೆಚ್ಚಗಳು ಮತ್ತು ಹೂಡಿಕೆಗಳಂತಹ ರಾಜಸ್ವ/ಬಂಡವಾಳ ವೆಚ್ಚಗಳಿಗೆ ವಿನಿಯೋಗಿಸಲಾಗಿತ್ತು.

#### ಆಯವ್ಯಯದ ಹೊರಗಿನ ಸಾಲಗಳು

ಭಾರತದ ಸಂವಿಧಾನದ ಅನುಚ್ಛೇದ 293(1)ರ ಅಡಿಯಲ್ಲಿ ರಾಜ್ಯಸರ್ಕಾರಗಳು ಮಾಡುವ ಸಾಲಗಳನ್ನು ನಿಯಂತ್ರಿಸಲಾಗುತ್ತವೆ. ಕೋಷ್ಟಕ 1.35ರಲ್ಲಿ ತೋರಿಸಿರುವ ಸಾಂದರ್ಭಿಕ ಜವಾಬ್ದಾರಿಗಳಲ್ಲದೆ ರಾಜ್ಯಸರ್ಕಾರವು ಸರ್ಕಾರಿ ಕಂಪೆನಿಗಳು/ನಿಗಮಗಳು ಮಾಡಿರುವ ಸಾಲಗಳಿಗೆ ಖಾತರಿ ನೀಡಿವೆ. ಈ ಕಂಪೆನಿಗಳು/ನಿಗಮಗಳು ರಾಜ್ಯದ ಆಯವ್ಯಯದ ಅಂದಾಜುಗಳ ಹೊರಗೆ ಪ್ರಕ್ಷೇಪಿಸಿರುವ ಅನೇಕ ರಾಜ್ಯ ಯೋಜನೆಗಳ ಅನುಷ್ಠಾನಕ್ಕೆ ಮಾರುಕಟ್ಟೆ/ಹಣಕಾಸು ಸಂಸ್ಥೆಗಳ ಮೂಲಕ ಸಾಲಗಳನ್ನು ಪಡೆದಿವೆ ಮತ್ತು ಈ ಕಾರ್ಯಕ್ರಮಗಳ ಅನುಷ್ಠಾನವನ್ನು ಈ ಕಂಪೆನಿಗಳು/ನಿಗಮಗಳು ಆಯವ್ಯಯ ಹೊರಗಿನ ಮೂಲಗಳಿಂದ ಸಂಗ್ರಹಿಸಿದ ಮೊತ್ತಗಳಲ್ಲಿ ಭರಿಸಬೇಕಾಗಿದ್ದರೂ, ವಾಸ್ತವದಲ್ಲಿ ಈ ಸಂಸ್ಥೆಗಳು ಮಾಡಿದ ಸಾಲಗಳು ಅಂತಿಮವಾಗಿ 'ಆಯವ್ಯಯದ ಹೊರಗಿನ ಸಾಲಗಳು' ಎಂದು ಕರೆಯಲ್ಪಡುವ ಜವಾಬ್ದಾರಿಗಳಾಗಿ ಉಳಿದು, ಈ ಕಂಪೆನಿಗಳು/ನಿಗಮಗಳು ಮಾಡಿದ ಸಾಲಗಳನ್ನು ಬಡ್ಡಿಸಹಿತ ಬಂಡವಾಳ ಲೆಕ್ಕದಡಿ ರಾಜ್ಯಸರ್ಕಾರದ ಆಯವ್ಯಯದ ಮೂಲಕವೇ ಭರಿಸಲಾಗುತ್ತಿದೆ. ಹೀಗಾಗಿ ರಾಜ್ಯದ 2010-11ನೇ ವರ್ಷದ ಬಂಡವಾಳ ವೆಚ್ಚವು ಆಯವ್ಯಯದ ಹೊರಗಿನ ಸಾಲದ ಮೇಲಿನ ಬಡ್ಡಿ ವೆಚ್ಚವನ್ನೂ ಒಳಗೊಂಡಿದ್ದು ಇದಕ್ಕೆ ಸಂವಾದಿಯಾಗಿ ಲೆಕ್ಕಗಳಲ್ಲಿ ಯಾವುದೇ ಆಸ್ತಿ ನಿರ್ಮಾಣ ಕಾಣುವುದಿಲ್ಲ. ಮುಂದುವರೆದು, ಇದು ಬಡ್ಡಿ ವೆಚ್ಚವನ್ನು ಕಡಿಮೆ ತೋರಿಸುವುದಲ್ಲದೆ ಬಂಡವಾಳ ವೆಚ್ಚ/ರಾಜಸ್ವ ಹೆಚ್ಚಳವನ್ನು ಏರಿಸುತ್ತದೆ. 2011-12ರ ನಂತರ ಆಯವ್ಯಯದ ಹೊರಗಿನ ಸಾಲಗಳ ಮೇಲಿನ ಬಡ್ಡಿ ವೆಚ್ಚವನ್ನು ರಾಜಸ್ವ ವೆಚ್ಚವೆಂದು ಪರಿಗಣಿಸಲಾಗುವುದು ಎಂದು ರಾಜ್ಯಸರ್ಕಾರವು ಸಾರ್ವಜನಿಕ ಲೆಕ್ಕ ಸಮಿತಿಗೆ ನೀಡಿದ ತನ್ನ ಉತ್ತರದಲ್ಲಿ ಹೇಳಿತು (ಜುಲೈ 2011) ಇದನ್ನು ಅನುಸರಿಸಿಲ್ಲ.

2012-13ರಲ್ಲಿ ರಾಜಸ್ವ ವೆಚ್ಚವು ಆಯವ್ಯಯ ಹೊರಗಿನ ಸಾಲಗಳ ಮೇಲಿನ ₹620.93 ಕೋಟಿಗಳ ಬಡ್ಡಿ ಪಾವತಿಯೊಂದಿಗೆ ಋಣ ಸೇವೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಡಿದ ಬಿಡುಗಡೆಯನ್ನು ಒಳಗೊಂಡಿತ್ತು.

ಕೋಷ್ಟಕ 1.36ರಲ್ಲಿ 2008-13ರ ಅವಧಿಯಲ್ಲಿನ ರಾಜ್ಯಸರ್ಕಾರದ ಆಯವ್ಯಯದ ಹೊರಗಿನ ಸಾಲಗಳ ಪ್ರವೃತ್ತಿಯನ್ನು ಸೂಚಿಸಿದ್ದು, ಕೋಷ್ಟಕ 1.37ರಲ್ಲಿ 2012-13ರ ಅಂತ್ಯದಲ್ಲಿದ್ದಂತೆ ಸಂಸ್ಥಾವಾರು ಸಾಲಗಳ ಸ್ಥಿತಿಯನ್ನು ಸೂಚಿಸಲಾಗಿದೆ.

ಕೋಷ್ಟಕ 1.36: ಆಯವ್ಯಯದ ಹೊರಗಿನ ಸಾಲಗಳ ಪ್ರವೃತ್ತಿ

(ಕೋಟಿ ರೂಪಾಯಿಗಳಲ್ಲಿ)

ವರ್ಷ	2008-09	2009-10	2010-11	2011-12	2012-13
ಸಂಸ್ಥೆಗಳು ತಿಳಿಸಿರುವಂತೆ ಮೊತ್ತಗಳು <sup>▲</sup>	-	-	-	512	18.16

ಆಕರ: ಸಂಬಂಧಿತ ಸಂಸ್ಥೆಗಳು ವರದಿ ಮಾಡಿದಂತೆ

▲ ಅಂಕಿಗಳನ್ನು ಆಯವ್ಯಯ ಅವಲೋಕನದಲ್ಲಿ ಸೂಚಿಸಿದ ಅಂಕಿಗಳೊಡನೆ ಹೊಂದಾಣಿಕೆ ಮಾಡಬೇಕಿದೆ.

ಕೋಷ್ಟಕ 1.37: ಆಯವ್ಯಯದ ಹೊರಗಿನ ಸಾಲಗಳ ಸಂಸ್ಥಾವಾರು ವಿವರಗಳು

(ಕೋಟಿ ರೂಪಾಯಿಗಳಲ್ಲಿ)

ಕಂಪೆನಿ/ನಿಗಮ/ಮಂಡಳಿ	ಬಾಕಿಯಿರುವ ಆಯವ್ಯಯದ ಹೊರಗಿನ ಸಾಲಗಳು	ಪ್ರಸ್ತುತ ವರ್ಷದಲ್ಲಿನ ಸಾಲಗಳು	ಮರುಪಾವತಿ ಪ್ರಸ್ತುತ ಸಾಲಿನಲ್ಲಿ	
			ಅಸಲು	ಬಡ್ಡಿ
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ	733.09	---	16.69	65.83
ಕರ್ನಾಟಕ ನೀರಾವರಿ ನಿಗಮ ನಿಯಮಿತ	125.00	---	125.00	4.49
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ	216.44	18.16	54.45	23.48
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ	328.51	---	59.46	28.73
ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ	39.43	---	8.85	3.62
ಕರ್ನಾಟಕ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ	46.40	---	12.55	4.26
ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ	142.50	---	24.81	14.80
ಕರ್ನಾಟಕ ಗೃಹ ಮಂಡಳಿ, ಎನ್‌ಜಿವಿ	6.56	---	6.51	1.19
ಕಾವೇರಿ ನೀರಾವರಿ ನಿಗಮ ನಿಯಮಿತ	202.50	---	145.00	13.48
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ	20.17	---	5.45	1.86
ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ	38.25	---	10.90	2.81
ಸರ್ವಶಿಕ್ಷಣ ಅಭಿಯಾನ ಸಮಿತಿ	4.03	---	2.22	0.40
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ <sup>^</sup>	14.53	---	7.86	1.04
<b>ಒಟ್ಟು</b>	<b>1,917.41</b>	<b>18.16</b>	<b>479.75</b>	<b>165.99</b>

ಆಕರ: ಸಂಬಂಧಿಸಿದ ಸಂಸ್ಥೆಗಳ ವರದಿ ಮಾಡಿದಂತೆ. ^ ಸಂಸ್ಥೆಯ ಆಯವ್ಯಯ ಪಕ್ಷಿನೋಟದಲ್ಲಿ (2013-14) ಕಂಡುಬಂದಿಲ್ಲ.

ಮಧ್ಯಮಾವಧಿ ವಿತ್ತ ಯೋಜನೆ 2009-13ರ ಅನುಪಾಲನೆಯಂತೆ, 2008-09ರಿಂದ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಆಯವ್ಯಯದ ಹೊರಗಿನ ಸಾಲಗಳನ್ನು ವರ್ಜಿಸಲಾಗಿದೆ ಮಧ್ಯಮಾವಧಿ ವಿತ್ತ ಯೋಜನೆ 2011-15ರಲ್ಲಿ ಹದಿಮೂರನೇ ಹಣಕಾಸು ಆಯೋಗದ ಶಿಫಾರಸ್ಸು ಮತ್ತು ಎಫ್‌ಆರ್ ಕಾಯಿದೆಯಲ್ಲಿ ನಿಗದಿಸಿದ ವಿತ್ತೀಯ ಕ್ರೋಢೀಕರಣದ ದಿಕ್ಕಿನಲ್ಲಿ ರಾಜ್ಯಸರ್ಕಾರವು ಸಾಕಷ್ಟು ಪ್ರಗತಿಯಲ್ಲಿರುವ ಕಾರಣ, ಆಯವ್ಯಯದ ಹೊರಗಿನ ಸಾಲಗಳನ್ನು ಸೀಮಿತ ಕ್ರಮದಲ್ಲಿ ಅನುಮತಿಸಬೇಕೆಂದು ಸರ್ಕಾರವು ನಿರ್ಧರಿಸಿದೆ. ಮುಂದುವರೆದು, ಹಿಂದಿನ ಆಯವ್ಯಯ ಹೊರಗಿನ ಸಾಲಗಳ ಮರುಪಾವತಿಗೆ ಸಾಲಗಳ ಪ್ರಮಾಣಗಳನ್ನು ಸೀಮಿತಗೊಳಿಸುವುದಾಗಿ ತಿಳಿಸಲಾಗಿದೆ. ಅಂದರೆ, ಒಟ್ಟು ಆಯವ್ಯಯದ ಹೊರಗಿನ ಸಾಲಗಳ ಮಿತಿಯನ್ನು 2009-10ರ ಅಂತ್ಯಕ್ಕೆ ಸ್ವರದಲ್ಲಿ ನಿರ್ವಹಿಸಲಾಗುವುದು. ಮಧ್ಯಮಾವಧಿ ವಿತ್ತ ಯೋಜನೆ 2012-16ರನ್ವಯ ಪ್ರಕ್ಷೇಪಿಸಿದ ಮಿತಿಯು ₹3,249 ಕೋಟಿಗಳಷ್ಟಿತ್ತು.

ಆಯವ್ಯಯ ಹೊರಗಿನ ಸಾಲಗಳನ್ನು ಲೆಕ್ಕಕ್ಕೆ ತೆಗೆದುಕೊಂಡಲ್ಲಿ, ಮಾರ್ಚ್ 2013ರ ಅಂತ್ಯಕ್ಕೆ ತೋರಿಸಿರುವ ಒಟ್ಟು ಜವಾಬ್ದಾರಿಗಳು ಕೋಷ್ಟಕ 1.34 ತೋರಿಸಿರುವ ₹1,16,767 ಕೋಟಿಗಳಿಗೆ ಬದಲಾಗಿ ₹1,19,273 ಕೋಟಿಗಳಾಗುತ್ತವೆ<sup>10</sup>. ಆಯವ್ಯಯದ ಹೊರಗಿನ ಸಾಲಗಳೂ ಸೇರಿದಂತೆ ವಿತ್ತೀಯ ಜವಾಬ್ದಾರಿಗಳು- ರಾಜ್ಯಸರ್ಕಾರದ ಅನುಪಾತವು ವರ್ಷದ ಅಂತ್ಯಕ್ಕೆ ಶೇಕಡ 22.70ರಷ್ಟಾಗುತ್ತದೆ. ಮಧ್ಯಮಾವಧಿ ವಿತ್ತೀಯ ಯೋಜನೆ 2013-17ರಲ್ಲಿ ರಾಜ್ಯವು ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮ ನಿಯಮಿತದಿಂದ ₹1,050 ಕೋಟಿಗಳ ದೀರ್ಘಾವಧಿ ಸಾಲವನ್ನು ತನ್ನ ಲೆಕ್ಕಕ್ಕೆ ತೆಗೆದುಕೊಂಡಿದ್ದು, 2016-17ರ ಹೊತ್ತಿಗೆ ಎಲ್ಲಾ ಬಾಕಿಗಳನ್ನು ಮರುಪಾವತಿ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದೆ. ಆದರೆ ಈ ವ್ಯವಹಾರವನ್ನು ಲೆಕ್ಕಗಳಲ್ಲಿ ತೋರಿಸಲಾಗಿಲ್ಲ.

<sup>10</sup> ಒಟ್ಟು ವಿತ್ತೀಯ ಜವಾಬ್ದಾರಿಗಳು ₹1,16,767 ಕೋಟಿಗಳು ಮತ್ತು ಆಯವ್ಯಯದ ಹೊರಗಿನ ಸಾಲಗಳ ಶಿಲ್ಕು ₹2,506 ಕೋಟಿಗಳು ಕೋಷ್ಟಕದಂತೆ ₹1,456 ಕೋಟಿ ಮತ್ತು ಸರ್ಕಾರ ತೆಗೆದುಕೊಂಡ ಕೆಪಿಟಿಸಿಎಲ್ ಜವಾಬ್ದಾರಿ ₹1,050 ಕೋಟಿ, ಮಧ್ಯಮಾವಧಿ ವಿತ್ತೀಯ ಯೋಜನೆ 2013-17

## 1.10 ಸರ್ಕಾರದ ಮುಕ್ತ ಮಾರುಕಟ್ಟೆ ಸಾಲಗಳು

### 1.10.1 ಪೀಠಿಕೆ

ಕರ್ನಾಟಕ ಸರ್ಕಾರದ ಮಾರುಕಟ್ಟೆ ಸಾಲಗಳು ಮತ್ತು ಅದರಿಂದಾದ ಸ್ಥಿರಾಸ್ತಿ ಸೃಷ್ಟಿಯ ನಡುವಿನ ಸಂಯೋಜನೆಯನ್ನು ಗುರುತಿಸುವ ಹಾಗೂ ಆರ್ಥಿಕ ಇಲಾಖೆ, ಮಂಡಳಿಗಳು/ಸಾರ್ವಜನಿಕ ವಲಯದ ಉದ್ಯಮಗಳು ಮುಂತಾದವುಗಳ ಋಣಸೇವೆಗಾಗಿ ಮತ್ತು ಅಸಲಿನ ಮರುಪಾವತಿಗೆ ನಿಯತವಾದ ಆದಾಯ ಉತ್ಪಾದನೆಯ ಅಧ್ಯಯನವನ್ನು ಏಪ್ರಿಲ್-ಸೆಪ್ಟೆಂಬರ್ 2013ರಲ್ಲಿ ಸರ್ಕಾರದ ಮಾರುಕಟ್ಟೆ ಸಾಲಗಳ ಅಧ್ಯಯನವನ್ನು ಲೆಕ್ಕಪರಿಶೋಧನೆಯು ಕೈಗೊಂಡಿತ್ತು. ಪರಿಶೋಧನೆಗೆ ಆಯ್ದುಕೊಂಡ ಅವಧಿ 2008-09ರಿಂದ 2012-13ನೇ ವರ್ಷಗಳು, ಅಧ್ಯಯನದಲ್ಲಿಯ ಗಮನಿಕೆಗಳನ್ನು ಕೆಳಗಿನ ಕಂಡಿಕೆಗಳಲ್ಲಿ ವಿವರಿಸಿದೆ.

ರಾಜ್ಯ ಸರ್ಕಾರವು ಎರಡು ವಿಧವಾದ ಸಾಲಗಳನ್ನು ಪಡೆಯುತ್ತಿದೆ.

ಅ. ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಧಿಗೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕು (ನಬಾರ್ಡ್)ನಿಂದ ಪಡೆದ ನಿರ್ದಿಷ್ಟ ಉದ್ದೇಶ ಸಾಲಗಳು ಮತ್ತು ಬಾಹ್ಯ ಬೆಂಬಲಿತ ಯೋಜನೆಗಳಿಗೆ ಭಾರತ ಸರ್ಕಾರ ಪಡೆದ ಸಾಲ (ಇವು ಒಂದಕ್ಕೊಂದು ಸಾದೃಶ್ಯವಾದ ನಿರ್ದಿಷ್ಟ ಯೋಜನೆಗಳಾಗುತ್ತವೆ).

ಆ. ಯಾವುದೇ ನಿರ್ದಿಷ್ಟ ಯೋಜನೆಗಳೊಂದಿಗೆ ಪರಸ್ಪರ ಸಾದೃಶ್ಯವಿಲ್ಲದ ಆದರೆ, ಸಾಮಾನ್ಯವಾಗಿ ಆಯವ್ಯಯಕ್ಕೆ ಒದಗುವ ಮತ್ತು ನಿರ್ದಿಷ್ಟವಾಗಿ ವಾರ್ಷಿಕ ಯೋಜನೆಗೆ ಒದಗುವ ಮಾರುಕಟ್ಟೆ ಸಾಲಗಳು ಮತ್ತು ಸಣ್ಣ ಉಳಿತಾಯ ಸಾಲಗಳಂತಹ ಸಾಮಾನ್ಯ ಉದ್ದೇಶ ಸಾಲಗಳು.

ಮಾರುಕಟ್ಟೆ ಸಾಲಗಳು ಒಟ್ಟು ಸಾಲಗಳ ಭಾಗವಾಗಿದ್ದು, ಇವು ವಾರ್ಷಿಕ ಯೋಜನೆಗೆ ಹಣವನ್ನು ಒದಗಿಸುತ್ತವೆ. ಕೋಷ್ಟಕ 1.38ರಲ್ಲಿ ಸರ್ಕಾರದ ಯೋಜನಾ ಗಾತ್ರ, ಪ್ರಸಕ್ತ ಆದಾಯ<sup>1</sup>ದಲ್ಲಿನ ಶಿಲ್ಕು ಮತ್ತು ನಿವ್ವಳ ಮುಕ್ತ ಮಾರುಕಟ್ಟೆ ಸಾಲಗಳ ವಿವರಗಳನ್ನು ನೀಡಲಾಗಿದೆ.

ಕೋಷ್ಟಕ 1.38

(ಕೋಟಿ ರೂಪಾಯಿಗಳಲ್ಲಿ)

	2008-09	2009-10	2010-11	2011-12	2012-13
ವಾರ್ಷಿಕ ಯೋಜನೆಗಳ ಗಾತ್ರ	25,953	29,500	31,050	38,070	42,030
ಪ್ರಸಕ್ತ ಆದಾಯದಲ್ಲಿನ ಶಿಲ್ಕು	8,523	9,468	14,748	17,219	16,741
ನಿವ್ವಳ ಮುಕ್ತ ಮಾರುಕಟ್ಟೆ ಸಾಲಗಳು	6,584	4,954	1,037	6,207	9,149

2008-13ರ ಅವಧಿಯಲ್ಲಿ ಪ್ರಸಕ್ತ ಆದಾಯದಲ್ಲಿನ ಶಿಲ್ಕು ಧನಾತ್ಮಕವಾಗಿದ್ದು, ಇದು ಸಾಲವಾಗಿ ಪಡೆದ ಮೊತ್ತಗಳು ವಾರ್ಷಿಕ ಯೋಜನೆಗಳಿಗೆ ಹಣಕಾಸನ್ನು ಒದಗಿಸಿದೆ ಎಂಬುದನ್ನು ಸೂಚಿಸುತ್ತದೆ.

### 1.10.2 ಒಟ್ಟಾರೆ ಸ್ಥಿತಿ

ಭಾರತ ಸರ್ಕಾರದ ಹಣಕಾಸು ಸಚಿವಾಲಯವು, ಹಣಕಾಸು ಆಯೋಗಗಳು ಶಿಫಾರಸು ಮಾಡಿದ ವಿತ್ತೀಯ ಕೊರತೆಯ ಗುರಿಗಳನ್ವಯ ರಾಜ್ಯಗಳಿಗೆ ವಾರ್ಷಿಕ ಸಾಲ ಮಾಡುವ ಮಿತಿಯನ್ನು ನಿಗದಿಪಡಿಸುತ್ತದೆ.

ಕೋಷ್ಟಕ 1.39: ಋಣ ಸಹಿಷ್ಣುತೆಯ ಸೂಚಕಗಳು

(ಕೋಟಿ ರೂಪಾಯಿಗಳಲ್ಲಿ)

ವಿವರಗಳು	2008-09	2009-10	2010-11	2011-12	2012-13
ಒಟ್ಟು ಜವಾಬ್ದಾರಿಗಳು*	77,131	86,245	94,003	1,04,933	1,19,273
ಒಟ್ಟು ಸಾರ್ವಜನಿಕ ಋಣ	49,688	55,370	59,277	65,315	75,052
ಒಟ್ಟು ಮಾರುಕಟ್ಟೆ ಸಾಲಗಳು	18,573	23,527	24,564	30,772	39,921
ರಾಜ್ಯಸಂಘ	3,10,312	3,37,516	3,98,893	4,58,903	5,25,444
ಒಟ್ಟು ಜವಾಬ್ದಾರಿಗಳಿಗೆ ಮಾರುಕಟ್ಟೆ ಸಾಲಗಳ ಶತಾಂಶ	24	27	26	29	33
ಒಟ್ಟು ಸಾರ್ವಜನಿಕ ಋಣಕ್ಕೆ ಮಾರುಕಟ್ಟೆ ಸಾಲಗಳ ಶತಾಂಶ	37	42	41	47	53

<sup>1</sup>ರಾಜ್ಯ ಸ್ವೀಕೃತಿಗಳು-ಎಲ್ಲಾ ಯೋಜನಾ ಅನುದಾನಗಳು ಮತ್ತು ಯೋಜನೇತರ ರಾಜ್ಯ ವೆಚ್ಚ (ಪ್ರಧಾನ ಶೀರ್ಷಿಕೆ 2048-ಋಣ ಕಡಿಮೆ ಮಾಡಲು ಅಥವಾ ನಿವಾರಿಸಲು ವಿನಿಯೋಗದಲ್ಲಿ ವೆಚ್ಚವನ್ನು ಹೊರತುಪಡಿಸಿ).

ವಿವರಗಳು	2008-09	2009-10	2010-11	2011-12	2012-13
ಮಾರುಕಟ್ಟೆ ಸಾಲದ ಮೇಲಿನ ಸರಾಸರಿ ಬಡ್ಡಿದರ (ಆರ್ಥಿಕವಾಗಿ ವರ್ಷವಾರು)	7.8	8.1	8.4	8.8	8.7
ಮಾರುಕಟ್ಟೆ ಸಾಲಗಳ ಮೇಲೆ ನೀಡಿದ ಬಡ್ಡಿ	964	1,523	1,796	1,864	2,567
ಒಟ್ಟು ಬಡ್ಡಿ ಪಾವತಿ- ಆಯವ್ಯಯದ ಹೊರಗಿನ ಸಾಲ ಇತ್ಯಾದಿಗಳ ಮೇಲಿನ ಬಡ್ಡಿ ಪಾವತಿ	4,532	5,213	5,641	6,604	7,454
ರಾಜ್ಯಸರ್ಕಾರದ ವೃದ್ಧಿಯದರ ಮತ್ತು ಬಡ್ಡಿದರ ಅನುಪಾತ	1.9	1.1	2.2	1.7	1.7
ರಾಜ್ಯ ಸ್ವೀಕೃತಿಗೆ ಒಟ್ಟು ಬಡ್ಡಿಪಾವತಿಯ ಅನುಪಾತ	10.5	10.6	9.7	9.5	9.5
ಪ್ರಾಥಮಿಕ ಹೆಚ್ಚಳ/ಕೊರತೆ	4,200	5,662	5,047	5,866	7,053
ರಾಜ್ಯ ಹೆಚ್ಚಳ/ಕೊರತೆ	1,635	1,629	4,172	4,521	1,883
ವಿತ್ತೀಯ ಕೊರತೆ	8,732	10,875	10,688	12,470	14,507
ರಾಜ್ಯಸರ್ಕಾರಕ್ಕೆ ಒಟ್ಟು ಜವಾಬ್ದಾರಿಗಳ ಶತಾಂಶ	24.86	25.55	23.57	22.87	22.70
ಬಾಕಿ ಇರುವ ಖಾತರಿಗಳು	8,693	7,203	6,618	6,640	6,688

ಆಕರ: ಹಣಕಾಸು ಲೆಕ್ಕಗಳು

\*ಒಟ್ಟು ಜವಾಬ್ದಾರಿಗಳು ಸದಾ ಆಯವ್ಯಯದ ಹೊರಗಿನ ಸಾಲಗಳನ್ನು ಒಳಗೊಂಡಿರುತ್ತವೆ.

ವಿತ್ತೀಯ ಕೊರತೆಯು ಸರ್ಕಾರದ ಸಾಲಗಳನ್ನು ಸೂಚಿಸುತ್ತವೆ ಮತ್ತು ಅದನ್ನು ನಿವ್ವಳ ಸಾಲ ಮತ್ತು ಮುಂಗಡಗಳೂ ಸೇರಿದಂತೆ ರಾಜ್ಯ ಮತ್ತು ಬಂಡವಾಳ ವೆಚ್ಚಗಳು ರಾಜ್ಯ ಸ್ವೀಕೃತಿ ಮತ್ತು ಇತರ ಬಂಡವಾಳ ಸ್ವೀಕೃತಿಗಳಿಗಿಂತಲೂ ಅಧಿಕವಾಗಿರುವುದನ್ನು ನಿರೂಪಿಸುತ್ತದೆ. ಕರ್ನಾಟಕ ವಿತ್ತೀಯ ಜವಾಬ್ದಾರಿ ಕಾಯಿದೆ 2002ರ ಪ್ರಕಾರ 2005-06ನೇ ಆರ್ಥಿಕ ವರ್ಷದ ಕೊನೆಯ ವೇಳೆಗೆ ವಿತ್ತೀಯ ಕೊರತೆಯು ಅಂದಾಜಿಸಿದ ರಾಜ್ಯಸರ್ಕಾರದ ಶೇಕಡ ಮೂರರಷ್ಟಕ್ಕಿಂತಲೂ ಹೆಚ್ಚಾಗಿರಬಾರದು. ಈ ಗುರಿಯನ್ನು ರಾಜ್ಯವು 2004-05ರಲ್ಲಿಯೇ ಸಾಧಿಸಿತ್ತು. ಭಾರತ ಸರ್ಕಾರ ಪ್ರಕಟಿಸಿದ ಎರಡನೇ ಆರ್ಥಿಕ ಪ್ರೇರಕದ ಭಾಗವಾಗಿ ರಾಜ್ಯಗಳು 2008-09 ಮತ್ತು 2009-10ನೇ ಹಣಕಾಸು ವರ್ಷಗಳಲ್ಲಿ ಬಂಡವಾಳ ವೆಚ್ಚಗಳಿಗಾಗಿ ಪ್ರತಿವರ್ಷ ಅದರ ರಾಜ್ಯಸರ್ಕಾರದ ಶೇಕಡ 0.5ರಷ್ಟು (ಗರಿಷ್ಠ) ಹೆಚ್ಚುವರಿ ಮಾರುಕಟ್ಟೆ ಸಾಲಗಳನ್ನು ಪಡೆಯಲು ಅವಕಾಶವಿದೆ. ಈ ನಿರ್ಧಾರದನ್ವಯ ವಿತ್ತೀಯ ಜವಾಬ್ದಾರಿ ಕಾಯಿದೆಯನ್ನು ತಿದ್ದುಪಡಿ ಮಾಡಿ ವಿತ್ತೀಯ ಕೊರತೆಯ ಮಿತಿಯನ್ನು 2008-09ರಲ್ಲಿ ರಾಜ್ಯಸರ್ಕಾರದ ಶೇಕಡ 3.5ಕ್ಕೆ ಮತ್ತು 2009-10ರಲ್ಲಿ ಶೇಕಡ ನಾಲ್ಕಕ್ಕೆ ಏರಿಸಲಾಯಿತು. 2010-11ನೇ ವರ್ಷವನ್ನು ಕ್ರೋಢೀಕರಣ ವರ್ಷವೆಂದು ಪರಿಗಣಿಸಿ ವಿತ್ತೀಯ ಕೊರತೆ ರಾಜ್ಯಸರ್ಕಾರದ ಮಿತಿಯನ್ನು ಶೇಕಡ 3.44ಕ್ಕೆ ನಿಗದಿಪಡಿಸಿದ್ದು ಮತ್ತೆ 2011-13ರಲ್ಲಿ ಅದನ್ನು ಶೇಕಡ ಮೂರಕ್ಕೆ ಮಿತಿಗೊಳಿಸಲಾಯಿತು. 2008-13ರ ಅವಧಿಯಲ್ಲಿ ರಾಜ್ಯ ಸರ್ಕಾರವು ರಾಜ್ಯಸರ್ಕಾರಕ್ಕೆ ವಿತ್ತೀಯ ಕೊರತೆಯ ಅನುಪಾತವನ್ನು ವಿತ್ತೀಯ ಜವಾಬ್ದಾರಿ ಕಾಯಿದೆ ನಿಗದಿ ಪಡಿಸಿದ ಮಿತಿಯೊಳಗೆ ನಿರ್ವಹಿಸಿರುವುದು ಕಂಡು ಬಂದಿದೆ. ಮಿತಿಗಳನ್ನು ಏರಿಸಿರುವುದರ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾಲಯವು ಆರ್ಥಿಕ ಉತ್ತೇಜನವಾಗಿ ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ಮಾರುಕಟ್ಟೆ ಸಾಲಗಳನ್ನು ಮಾಡಲು ಅವಕಾಶ ನೀಡಿತು. ರಾಜ್ಯಗಳು ಸಾಲ ಮಾಡಲು ಸಂವಿಧಾನದ ಅನುಚ್ಛೇದ 293ರ ಅಡಿಯಲ್ಲಿ ಅವಕಾಶ ಒದಗಿಸಲಾಗಿದೆ.

2008-13ರ ಅವಧಿಯಲ್ಲಿ ಋಣ-ರಾಜ್ಯಸರ್ಕಾರದ ಅನುಪಾತ (ಆಯವ್ಯಯದ ಹೊರಗಿನ ಸಾಲಗಳೂ ಸೇರಿದಂತೆ) ಮತ್ತು ರಾಜ್ಯ ಸ್ವೀಕೃತಿಗಳಿಗೆ ಬಡ್ಡಿ ಪಾವತಿಯ ಅನುಪಾತವು ಇಳಿಮುಖವಾಗಿದೆ. ಋಣ-ರಾಜ್ಯಸರ್ಕಾರದ ಅನುಪಾತವು 2008-09ರಲ್ಲಿನ ಶೇಕಡ 24.86ರಿಂದ ಪ್ರಸಕ್ತ ವರ್ಷದಲ್ಲಿ ಶೇಕಡ 22.70ಗೆ ಇಳಿದಿದೆ. ರಾಜ್ಯ ಸ್ವೀಕೃತಿಗಳಿಗೆ ಬಡ್ಡಿ ಪಾವತಿಯ ಅನುಪಾತವು 2008-09ರಲ್ಲಿ ಶೇಕಡ 10.5ರಷ್ಟಿದ್ದು 2012-13ರಲ್ಲಿ ಶೇಕಡ 9.5ಕ್ಕೆ ಇಳಿದು ಹನ್ನೆರಡನೇ ಹಣಕಾಸು ಆಯೋಗ ನಿಗದಿಪಡಿಸಿದ ಮಿತಿಗಳ ಒಳಗೆ ಇದ್ದಿತು. 2008-13ರ ಅವಧಿಯಲ್ಲಿ ಒಟ್ಟು ಜವಾಬ್ದಾರಿಗಳಲ್ಲಿ ಮಾರುಕಟ್ಟೆ ಸಾಲಗಳ ಪಾಲು ಶೇಕಡ 24ರಿಂದ ಶೇಕಡ 33ಕ್ಕೆ ಏರಿತು. ಅಲ್ಲದೆ, ಒಟ್ಟು ಆಂತರಿಕ ಋಣ (ಸಂಚಿತ ನಿಧಿಯೊಳಗಿನ ಜವಾಬ್ದಾರಿಗಳು)ಕ್ಕೆ ಮಾರುಕಟ್ಟೆ ಸಾಲಗಳ ಶತಾಂಶವಾಗಿ ಮುಕ್ತ ಮಾರುಕಟ್ಟೆ ಸಾಲಗಳು ಮೇಲುಗೈ ಸಾಧಿಸಿದ್ದು ಅವುಗಳ ಪಾಲು 2008-09ರಲ್ಲಿದ್ದ ಶೇಕಡ 37ರಿಂದ 2012-13ರಲ್ಲಿ ಶೇಕಡ 53ಕ್ಕೆ ಹೆಚ್ಚಿದೆ. ಮಾರುಕಟ್ಟೆ ಸಾಲಗಳ ಮೇಲೆ ಪಾವತಿ ಮಾಡಿದ ಬಡ್ಡಿಯಲ್ಲೂ ಸಹ ಗಣನೀಯ ಏರಿಕೆಯಾಗಿದ್ದು (ಶೇಕಡ 166) 2008-09ರಲ್ಲಿನ ₹964 ಕೋಟಿಯಿಂದ 2012-13ರಲ್ಲಿ ₹2,567 ಕೋಟಿಗೆ ಹೆಚ್ಚಿದೆ.

### 1.10.3 ಮಧ್ಯಂತರ ಟ್ರೆಜರಿ ಬಿಲ್ಲುಗಳಲ್ಲಿ ಹೂಡಿಕೆ

ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿನ ರಾಜ್ಯ ಸರ್ಕಾರದ ಹೆಚ್ಚಿನ ನಗದು ಶಿಲ್ಕುಗಳು ತಂತಾನೆ 14/91 ದಿನದ



ಟ್ರೆಜರಿ ಬಿಲ್ಲುಗಳಲ್ಲಿ ಹೂಡಿಕೆಯಾಗುತ್ತವೆ. 14 ದಿನದ ಟ್ರೆಜರಿ ಬಿಲ್ಲಿನಲ್ಲಿನ ಹೂಡಿಕೆಯ ಪ್ರತಿಫಲವು ಕಡಿಮೆಯಿದ್ದು, ಇದು ಶೇಕಡ ನಾಲ್ಕರಿಂದ ಐದರಷ್ಟಿದ್ದರೆ 91 ದಿನದ ಟ್ರೆಜರಿ ಬಿಲ್ಲಿನಲ್ಲಿನ ಹೂಡಿಕೆಯ ಪ್ರತಿಫಲವು ಸುಮಾರು ಶೇಕಡ 8.6ರಷ್ಟಿರುತ್ತದೆ (ವಾರ್ಷಿಕ). 2008-13ರ ಅವಧಿಯಲ್ಲಿ ಮಾರುಕಟ್ಟೆ ಸಾಲಗಳ (ನಿವ್ವಳ) ಮತ್ತು ರಿಜರ್ವ್ ಬ್ಯಾಂಕಿನಲ್ಲಿ ರಾಜ್ಯದ ಹೆಚ್ಚುವರಿ ನಗದನ್ನು 14/91 ದಿನದ ಟ್ರೆಜರಿ ಬಿಲ್ಲುಗಳಲ್ಲಿ ಹೂಡಿದ ವಿವರಗಳನ್ನು ಕೆಳಗಿನ ಕೋಷ್ಟಕ 1.40ರಲ್ಲಿ ನೀಡಲಾಗಿದೆ.

ಕೋಷ್ಟಕ 1.40

(ಕೋಟಿ ರೂಪಾಯಿಗಳಲ್ಲಿ)

ವರ್ಷ	2008-09	2009-10	2010-11	2011-12	2012-13
ಮುಕ್ತ ಮಾರುಕಟ್ಟೆ ಸಾಲಗಳು (ನಿವ್ವಳ)	6,583.58	4,953.88	1,037.27	6,207.50	9,148.76
ಟ್ರೆಜರಿ ಬಿಲ್ಲುಗಳಲ್ಲಿ ಸರಾಸರಿ ಹೂಡಿಕೆ	6,550.16	13,833.82	17,489.55	10,107.72	10,914.20
ಬಡ್ಡಿ ಗಳಿಕೆ	232.53	309.04	400.28	381.69	531.57
ಮುಕ್ತಾಯ ನಗದು ಶಿಲ್ಕು	7,519.31	8,889.99	6,871.51	7,640.61	6,872.36

ಆಕರ: ಹಣಕಾಸು ಲೆಕ್ಕಗಳು.

ರಾಜ್ಯದ ಋಣ ಸಹಿಷ್ಣುತೆಯ ಅಂಶವು ಸ್ಪಷ್ಟವಾದ ಋಣ ನಿರ್ವಹಣೆಯ ಗುರಿ, ಸಾಲಗಳ ಅವಧಿ ಮತ್ತು ಪಕ್ಕತೆ, ಋಣ ವಿಸ್ತರಣೆ ಮತ್ತು ಬಂಡವಾಳ ಯೋಜನೆಗಳ ವಿಸ್ತರಣೆಗಳ ಸಮ ವ್ಯಾಪಕತೆ, ದೀರ್ಘ ಬಾಳಿಕೆಯ ಮತ್ತು ಆದಾಯ ಉತ್ಪಾದನಾ ಕ್ಷಮತೆಯಿರುವ ಯೋಜನೆಗಳಲ್ಲಿ ಹೂಡಿಕೆ ಮುಂತಾದ ವಿವೇಕಯುಕ್ತ ಮತ್ತು ಸಹಿಷ್ಣುತೆಯ ಋಣ ರೂಢಿಗಳಿಗೆ ಸಂಬಂಧಿಸಿದೆ. ಉತ್ತರೋತ್ತರ ಹಣಕಾಸು ಆಯೋಗಗಳು ಪುನರುಚ್ಚರಿಸಿದಂತೆ ರಾಜ್ಯಗಳು ಲಭ್ಯತೆಯನ್ನು ಅಲ್ಲದೆ, ಅಗತ್ಯತೆಯನ್ನು ಗಮನಿಸಿ ಸಾಲಗಳನ್ನು ಮಾಡುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಹದಿಮೂರನೇ ಹಣಕಾಸು ಆಯೋಗವು ರಾಜ್ಯವು ಹೊಸ ಸಾಲಗಳನ್ನು ಪಡೆಯುವ ಮೊದಲು ಲಭ್ಯವಿರುವ ನಗದು ಶಿಲ್ಕನ್ನು ಪರಿಗಣಿಸಬೇಕೆಂದು ಒತ್ತಿ ಹೇಳಿದೆ. ಪಕ್ಕತೆಯ ಅವಧಿ, ಹಣಕಾಸು ಪರಿಸ್ಥಿತಿ ಹೆಚ್ಚುವರಿ ನಗದು ಶಿಲ್ಕನ್ನು ಗಮನದಲ್ಲಿಟ್ಟುಕೊಂಡು ಸಾಲಗಳನ್ನು ಮಾಡಿರುವುದಾದರೂ 2008-13ರ ಅವಧಿಯಲ್ಲಿ ಆರ್ಥಿಕ ಇಲಾಖೆಯ ಸಾಲಗಳನ್ನು ಮಾಡಿರುವುದನ್ನು ಸೀಮಿತಗೊಳಿಸಬಹುದಾಗಿತ್ತು. ಸಾಲ ಮಾಡುವ ವಾರ್ಷಿಕ ಮಿತಿಯನ್ನು ಭಾರತ ಸರ್ಕಾರವು ಸಾಕಷ್ಟು ಮುಂಚಿತವಾಗಿಯೇ ಅನುಮೋದಿಸುತ್ತದೆ. ನಂತರ ರಾಜ್ಯ ಸರ್ಕಾರವು ವರ್ಷದಲ್ಲಿ ವಿವಿಧ ಅವಧಿಗಳಲ್ಲಿ ಅಗತ್ಯವನ್ನು ಪರಿಗಣಿಸಿ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಸಾಲ ಪಡೆಯುತ್ತದೆ. ರಾಜ್ಯಸರ್ಕಾರದ ಸಾಲ ಯೋಜನೆಯನ್ನು ಅನುಮೋದಿಸುವಲ್ಲಿ ಭಾರತ ಸರ್ಕಾರದ ಸೂಚನೆಗಳು/ ಸಲಹೆಗಳು ಇರಲಿಲ್ಲ.

ಹಣಕಾಸು ಇಲಾಖೆಯು ಹೊಸ ಸಾಲಗಳನ್ನು ಮಾಡುವ ಮೊದಲು ಬಡ್ಡಿಪಾವತಿ ಮತ್ತು ಸಾಲಗಳ ಅವಧಿ ಮುಕ್ತಾಯದ ಆರ್ಥಿಕ ಇಲಾಖೆಯು ಹೊಸ ಸಾಲಗಳನ್ನು ಮಾಡುವ ಮೊದಲು ಬಡ್ಡಿ ಪಾವತಿಗಳು ಮತ್ತು ಸಾಲಗಳ ಗಡುವಿನ ಸ್ಥಿತಿಗೆ ಸಂಬಂಧಿಸಿದಂತೆ ಪ್ರಭಾವ ವಿಶ್ಲೇಷಣೆಯನ್ನು ಕೈಗೊಂಡಿತ್ತು. ಮಧ್ಯಮಾವಧಿ ವಿತ್ತೀಯ ಯೋಜನೆ 2013-17ರಲ್ಲಿ ಸೂಚಿಸಿರುವಂತೆ ರಾಜ್ಯದ ಸಾಲಗಳ ಸ್ಥಿತಿಯು ಏರಿಕೆಯ ಪ್ರವೃತ್ತಿಯಲ್ಲಿದ್ದು ಮುಕ್ತ ಮಾರುಕಟ್ಟೆಯ ಸಾಲಗಳ ಮೇಲೆ ಹೆಚ್ಚು ಅವಲಂಬಿಸಿರುವುದನ್ನು ಮತ್ತು ಕೇಂದ್ರ ಸರ್ಕಾರದ ರಾಷ್ಟ್ರೀಯ ಸಣ್ಣ ಉಳಿತಾಯಗಳ ನಿಧಿಯಿಂದ ಸಾಲಗಳನ್ನು ಪಡೆಯುವುದು ಕಡಿಮೆಯಾಗಿರುವುದನ್ನೂ ಕಾಣಬಹುದು. ಕೇಂದ್ರ ಸರ್ಕಾರ, ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯ ಸಮಗ್ರ ಸಮೀಕ್ಷೆಗಾಗಿ ರಚಿಸಿದ ಸಮಿತಿಯ (ಜುಲಾಯಿ 2010) ರಾಜ್ಯಸರ್ಕಾರದ ಭದ್ರತೆಗಳಲ್ಲಿ ಎನ್‌ಎಸ್‌ಎಸ್‌ಎಫ್‌ನಲ್ಲಿನ ಹೂಡಿಕೆಯ ಕಡ್ಡಾಯ ಪಾಲನ್ನು ಶೇಕಡ 80ರಿಂದ ಶೇಕಡ 50ಕ್ಕೆ ಇಳಿಸಲು ಶಿಫಾರಸ್ಸು ಮಾಡಿದೆ. ಈ ಶಿಫಾರಸುಗಳನ್ನು (ಜೂನ್ 2011ರಲ್ಲಿ) ಒಪ್ಪಿಕೊಳ್ಳುವ ಸಂದರ್ಭದಲ್ಲಿ ಭಾರತ ಸರ್ಕಾರವು ಕಡ್ಡಾಯ ಸಾಲ ಪಡೆಯುವಲ್ಲಿ ಶೇಕಡ 80 ಅಥವಾ ಶೇಕಡ 50ರ ಆಯ್ಕೆಯನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು. 2012-13ರಲ್ಲಿ ರಾಜ್ಯ ಸರ್ಕಾರವು ಎನ್‌ಎಸ್‌ಎಸ್‌ಎಫ್ ಸಾಲಗಳ ಬೆಲೆಯು ಹೆಚ್ಚಾಗಿರುವುದನ್ನು ಗಮನಿಸಿ ನಿವ್ವಳ ಸಂಗ್ರಹದ ಶೇಕಡ 50ನ್ನು ಆಯ್ದುಕೊಂಡಿತು. ಇದರ ಫಲವಾಗಿ ಮಧ್ಯಮಾವಧಿಯಲ್ಲಿ ಸಾಲಗಳಲ್ಲಿನ ಇದರ ಪಾಲು ಕಡಿಮೆಯಾಗುವ ನಿರೀಕ್ಷೆಯಿದೆ.

#### 1.10.4 ಮಾರುಕಟ್ಟೆ ಸಾಲಗಳ ಗಡುವು ತೀರಿಕೆಯ ಚಿತ್ರ

ಸಾಲಗಳ ಗಡುವು ತೀರಿಕೆಯ ಚಿತ್ರವು 2005-06ರಿಂದ ರಾಜ್ಯ ಅಭಿವೃದ್ಧಿ ಸಾಲಗಳ ಎಲ್ಲಾ ನೀಡಿಕೆಗಳು 10

ವರ್ಷಗಳ ಗಡುವನ್ನು ಹೊಂದಿರುವುದನ್ನು ತೋರಿಸಿದೆ. 2012-13ರಲ್ಲಿ ರಾಜ್ಯ ಸರ್ಕಾರವು ವ್ಯೂಹಾತ್ಮಕವಾಗಿ ವಿವಿಧ ಭಿನ್ನ ಅವಧಿಗಳ ಅಭಿವೃದ್ಧಿ ಸಾಲಗಳನ್ನು ಪಡೆಯಲಾರಂಭಿಸಿದ್ದು ಗಣನೀಯವಾದ ಪ್ರವೃತ್ತಿ ಬದಲಾವಣೆಗೆ ಕಾರಣವಾಯಿತು. ರಿಜರ್ವ್ ಬ್ಯಾಂಕಿನ ಸಲಹೆಯಂತೆ, ರಾಜ್ಯ ಸರ್ಕಾರವು ಮಾಮೂಲಿನ 10 ವರ್ಷಗಳ ರಾಜ್ಯ ಅಭಿವೃದ್ಧಿ ಸಾಲಗಳೊಂದಿಗೆ ನಾಲ್ಕರಿಂದ ಐದು ವರ್ಷಗಳ ಅಲ್ಪಾವಧಿಯ ಬಾಂಡುಗಳನ್ನು ಚಲಾವಣೆಗೆ ತರುವ ಮೂಲಕ ರಾಜ್ಯ ಅಭಿವೃದ್ಧಿ ಸಾಲಗಳ ಗಡುವಿನ ವರ್ಷದ ಹರಹನ್ನು ವಿಸ್ತಾರಗೊಳಿಸಿ ತನ್ನ ಸಾಲ ಮರುಪಾವತಿಯ ನೀತಿಯನ್ನು ಸಮಗೊಳಿಸಿಕೊಂಡಿದೆ. ರಾಜ್ಯ ಸರ್ಕಾರದ ಅನುಕೂಲಕ್ಕೆ ಅಲ್ಪಾವಧಿ ಗಡುವಿನ ಹುಂಡಿಗಳು ಕಡಿಮೆ ಬಡ್ಡಿದರಗಳಲ್ಲಿ ಹಣ ಒದಗಿಸುವುದರೊಂದಿಗೆ, ಇತರ ರಾಜ್ಯಗಳ 10 ವರ್ಷದವುಗಳಿಗಿಂತ 20-25 ಮೂಲ ಅಂಕಗಳ ಸಮೀಪದ ಸೋಡಿಯೂ ಲಭ್ಯವಾಗಿದೆ. ಕೋಷ್ಟಕ 1.41ರಲ್ಲಿ 2008-13ರ ಅವಧಿಯಲ್ಲಿ ರಾಜ್ಯ ಸರ್ಕಾರದ ಸಾಲಗಳ ಗಡುವಿನ ಚಿತ್ರಣವನ್ನು ನೀಡಲಾಗಿದೆ.

ಕೋಷ್ಟಕ 1.41: ಸಾಲಗಳ ಗಡುವಿನ ಚಿತ್ರಣ

(ಕೋಟಿ ರೂಪಾಯಿಗಳಲ್ಲಿ)

ವಿವರಗಳು	ತೆಗೆದಿರುವ ಸಾಲದ ಮೊತ್ತ					
	2008-09	2009-10	2010-11	2011-12	2012-13	ಒಟ್ಟು
1-4 ವರ್ಷ	--	--	--	--	2,760	2,760
5-7 ವರ್ಷ	--	--	--	--	5,000	5,000
>7 ವರ್ಷ	7,417	6,000	2,000	7,500	3,000	25,917
ವರ್ಷದಲ್ಲಿ ಒಟ್ಟು ಸಾಲ	7,417	6,000	2,000	7,500	10,760	33,677
31 ಮಾರ್ಚ್‌ರಂದು ಉಳಿದ ಒಟ್ಟು ಬಾಕಿ	18,573	23,527	24,564	30,772	39,921	1,37,357
ಒಟ್ಟು ಬಾಕಿಯುಳಿದ ಮೊತ್ತಕ್ಕೆ ಸಾಲ ಸಂಗ್ರಹಣೆಯ ಶೇಕಡ	39.93	25.50	8.14	24.37	26.95	

ಆಕರ: ಹಣಕಾಸು ಲೆಕ್ಕಗಳು

2008-13ರ ಅವಧಿಯಲ್ಲಿ ರಾಜ್ಯ ಸರ್ಕಾರವು ಮುಕ್ತ ಮಾರುಕಟ್ಟೆ ಸಾಲಗಳ ಮೇಲೆ ಗಮನಾರ್ಹವಾಗಿ ಅವಲಂಬಿತವಾಗಿದ್ದುದನ್ನು 2010-11ನೇ ವರ್ಷದಲ್ಲಿ ಮಾತ್ರ ಹಿಂದಿನ ವರ್ಷಕ್ಕಿಂತ ಬಹಳ ಕಡಿಮೆಯಾಗಿರುವುದು ಕಾಣಬಹುದು. 2010-11ನೇ ವರ್ಷ ಕ್ರೋಢೀಕರಣ ವರ್ಷವಾಗಿದ್ದು ಸಾಲಗಳು ಕಡಿಮೆಯಿದ್ದವು.

### 1.10.5 ಮಾರುಕಟ್ಟೆ ಸಾಲಗಳ ಸ್ಥಿತಿ

2008-13ರ ವರ್ಷಗಳಲ್ಲಿ ಮಾರುಕಟ್ಟೆ ಸಾಲಗಳ ಆರಂಭಿಕ ಶಿಲ್ಕು, ಸಾಲ ಸಂಗ್ರಹಣೆ/ಮರುಪಾವತಿ ಮತ್ತು ಅಂತಿಮ ಶಿಲ್ಕುಗಳ ವಿವರಗಳನ್ನು ಕೋಷ್ಟಕ 1.42ರಲ್ಲಿ ನೀಡಿದೆ.

ಕೋಷ್ಟಕ 1.42: ಮಾರುಕಟ್ಟೆ ಸಾಲಗಳ ಸ್ಥಿತಿ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಆರಂಭಿಕ ಶಿಲ್ಕು	ಸಾಲ ಸಂಗ್ರಹಣೆ	ಮರುಪಾವತಿ	ಅಂತಿಮ ಶಿಲ್ಕು	ನಿವ್ವಳ ಏರಿಕೆ (ಶೇಕಡ)
2008-09	11,988	7,417	834	18,571	54.91
2009-10	18,571	6,000	1,046	23,525	26.68
2010-11	23,525	2,000	962	24,563	4.41
2011-12	24,563	7,500	1,293	30,770	25.27
2012-13	30,770	10,760 <sup>12</sup>	1,610	39,920	29.74
ಒಟ್ಟು		33,677	5,745		

ಆಕರ: ಹಣಕಾಸು ಲೆಕ್ಕಗಳು

<sup>12</sup> 17.7.2012-₹500 ಕೋಟಿ (8.67%), 7.8.2012-₹500 ಕೋಟಿ (8.67%), 21.8.12-₹800 ಕೋಟಿ (8.74%), 1.10.2012-₹1,000 ಕೋಟಿ (8.74%), 16.10.2012-₹1,000 ಕೋಟಿ (8.67%), 23.10.12-₹1,000 ಕೋಟಿ (8.58%), 6.11.2012-₹1,000 ಕೋಟಿ (8.68%) 20.11.2012-₹960 ಕೋಟಿ (8.77%), 4.12.12-₹1,000 ಕೋಟಿ (8.84%), 18.12.12-₹1,000 ಕೋಟಿ (8.90%), 18.2.2013-₹1,000 ಕೋಟಿ (8.62%), 19.3.2013-₹1,000 ಕೋಟಿ (8.65%).

2008-13ರಲ್ಲಿ ರಾಜ್ಯ ಸರ್ಕಾರವು ₹33,677 ಕೋಟಿಗಳ ಸಾಲವನ್ನು ಮಾರುಕಟ್ಟೆಯಿಂದ ಪಡೆದಿದ್ದು, ₹5,745 ಕೋಟಿಗಳ ಮರುಪಾವತಿ ಮಾಡಿದ್ದು, ₹39,922 ಕೋಟಿ ಬಾಕಿ ಉಳಿದಿತ್ತು. 2010-11ರಲ್ಲಿ ಶೇಕಡ 4.41 ರಷ್ಟಿದ್ದ ಮಾರುಕಟ್ಟೆ ಸಾಲಗಳು 2012-13ರಲ್ಲಿ ಶೇಕಡ ₹29.73 ಕೋಟಿಗೆ ಏರಿತ್ತು. ಮುಕ್ತ ಮಾರುಕಟ್ಟೆ ಸಾಲಗಳಿಗೆ ನೀಡಿದ ಅಧಿಸೂಚನೆಗಳಲ್ಲಿ, ರಾಜ್ಯದ ಆಯವ್ಯಯ ಸ್ಥಿತಿ ಉತ್ತಮಗೊಂಡಾಗ ಸಾಲಗಳನ್ನು ಅವಧಿಗೆ ಮುನ್ನ ಮರುಪಾವತಿ ಮಾಡುವ ಬಗ್ಗೆ ಯಾವುದೇ ನಿಬಂಧನೆಗಳು ಷರತ್ತುಗಳನ್ನು ಹೇಳಿರಲಿಲ್ಲ.

ಸರಾಸರಿ ಗಡುವಿನ ಸಾಂದ್ರತೆಯು ಭದ್ರತೆಗಳು ಪಕ್ಕವಾಗಲು ತೆಗೆದುಕೊಳ್ಳುವ ಸರಾಸರಿ ಸಮಯವಾಗಿದ್ದು ಹೂಡಿಕೆ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಲೆಕ್ಕ ಮಾಡಲಾಗುತ್ತದೆ. ಅದು ಬಡ್ಡಿದರದ ಬದಲಾವಣೆಗಳಿಗೆ ನಿಗದಿತ ಆದಾಯದ ಸಂವೇದನೆಯನ್ನು ಅಳೆಯುತ್ತದೆ. ದೀರ್ಘ ಸಾಂದ್ರತೆಯ ಸರಾಸರಿ ಪಕ್ಕತೆಯನ್ನು ಹೊಂದಿರುವ ಭದ್ರತೆಗಳು ಬಡ್ಡಿದರಗಳಲ್ಲಿನ ಬದಲಾವಣೆಗಳಿಗೆ ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಭದ್ರತೆಗಳು ಚಾಲ್ತಿಯಲ್ಲಿರುವವರೆಗೂ ಬಡ್ಡಿದರಗಳು ಹೆಚ್ಚು ಕಡಿಮೆಯಾಗುವ ಅವಕಾಶವಿದ್ದು ಭದ್ರತೆಗಳ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ.

ಕೋಷ್ಟಕ 1.43: ಮಾರುಕಟ್ಟೆ ಸಾಲ ಸಂಗ್ರಹಣೆ ಸರಾಸರಿ ಗಡುವಿನ ಸಾಂದ್ರತೆ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಮಾರುಕಟ್ಟೆ ಸಾಲಗಳು	ಸರಾಸರಿ ಗಡುವಿನ ಸಾಂದ್ರತೆ (ವರ್ಷಗಳಲ್ಲಿ)	ಬಾಕಿ ಇರುವ ಮಾರುಕಟ್ಟೆ ಸಾಲಗಳು
2008-09	7,417	10.00	18,571
2009-10	6,000	10.00	23,525
2010-11	2,000	10.00	24,563
2011-12	7,500	10.00	30,770
2012-13	10,760	6.07	39,920

ಆಕರ: ಹಣಕಾಸು ಲೆಕ್ಕಗಳು

ಮೇಲಿನ ಕೋಷ್ಟಕದಿಂದ 2008-09ರಿಂದ 2011-12ರವರೆಗೆ ಸರ್ಕಾರವು ದೀರ್ಘಕಾಲದ ಸಾಲಗಳನ್ನು (10 ವರ್ಷ) ಪಡೆದಿದ್ದು, 2012-13ರಲ್ಲಿ ಸಾಲದ ಒಂದು ಭಾಗ ಅಲ್ಪಾವಧಿಗೆ ಮಾತ್ರ (ನಾಲ್ಕರಿಂದ ಐದು ವರ್ಷ) ಪಡೆದಿರುವುದನ್ನು ಕಾಣಬಹುದು. ಆರಂಭದಲ್ಲಿ ಸರ್ಕಾರವು ವಿತ್ತೀಯ ಕ್ರೋಢೀಕರಣಕ್ಕೆ ಸಹಾಯವಾಗಲು ಮರುಪಾವತಿಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ದೀರ್ಘಾವಧಿ ಸಾಲಗಳನ್ನು ಪಡೆದಿತ್ತು.

ಕೋಷ್ಟಕ 1.44: ಮಾರುಕಟ್ಟೆ ಸಾಲಗಳ ಪಕ್ಕತೆಯ ಪ್ರವೃತ್ತಿ

ಪಕ್ಕತೆಯ ವರ್ಷ	ಪಕ್ಕತೆಯ ಮೊತ್ತ (ಕೋಟಿ ರೂಪಾಯಿಗಳಲ್ಲಿ)	ಬಾಕಿಯಿರುವ ಮಾರುಕಟ್ಟೆ ಸಾಲಗಳ ಶತಾಂಶದಂತೆ	ಮಾರುಕಟ್ಟೆ ಸಾಲ ಮರುಪಾವತಿಯ ಒತ್ತಡ
2013-14	1,591	3.99	(-)6.01
2014-15	2,407	6.03	(-)3.97
2015-16	1,274	3.19	(-)6.81
2016-17	2,981	7.47	(-)2.53
2017-18	5,750	14.40	4.40
2018-19	7,417	18.58	8.58
2019-20	6,000	15.03	5.03
2020-21	2,000	5.01	(-)4.99
2021-22	7,500	18.79	8.79
2022-23	3,000	7.51	(-)2.49
ಒಟ್ಟು	39,920	100.00	
ಬಾಕಿ ಇರುವ ಸಾಲಗಳ ಸರಾಸರಿ ಶತಾಂಶ	-	10.00	

ಆಕರ: ಹಣಕಾಸು ಲೆಕ್ಕಗಳು

ಬಾಕಿ ಇರುವ ಮಾರುಕಟ್ಟೆ ಸಾಲಗಳ ಶತಾಂಶವು 2021-22ರಲ್ಲಿ ಅಧಿಕವಾಗಿದ್ದು (ಶೇಕಡ 18.79) 2015-16ರಲ್ಲಿ ಕಡಿಮೆಯಿದೆ (ಶೇಕಡ 3.19). ಬಾಕಿ ಇರುವ ಮಾರುಕಟ್ಟೆ ಸಾಲಗಳ ಕಾಲ ವಿಸ್ತರಣೆಯ ಸರಾಸರಿ ಶತಾಂಶವು ಪ್ರತಿವರ್ಷ ಶೇಕಡ 10ರಷ್ಟಿದೆ.

ಪ್ರತಿವರ್ಷದ ಕಾಲವಿಸ್ತರಣೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ (ಅಂದರೆ ಮಾರುಕಟ್ಟೆ ಸಾಲಗಳ ವಿಮೋಚನಾ ಒತ್ತಡ) 2016-17ರವರೆಗೆ ಮಾರುಕಟ್ಟೆ ಸಾಲಗಳ ವಿಮೋಚನಾ ಒತ್ತಡದಲ್ಲಿ ಋಣಾತ್ಮಕ ಪ್ರವೃತ್ತಿಯಿದ್ದು

ನಂತರ ಮಾರುಕಟ್ಟೆ ಸಾಲಗಳ ವಿಮೋಚನಾ ಒತ್ತಡ ಹೆಚ್ಚಾಗುವುದನ್ನು ಕಾಣಬಹುದು. 2021-22ರಲ್ಲಿ ವಿಮೋಚನಾ ಒತ್ತಡವು ಅಧಿಕವಾಗಿದ್ದು (ಶೇಕಡ 8.79), 2017-18ರಲ್ಲಿ ಕಡಿಮೆಯಿದೆ (ಶೇಕಡ (-) 2.53). ಇದರಿಂದ 2018-19ರ ನಂತರ ಸರ್ಕಾರದ ಮಾರುಕಟ್ಟೆ ಸಾಲಗಳ ಮರುಪಾವತಿಗಳ ಜವಾಬ್ದಾರಿಯು ಅಗಾಧವಾಗಿರುತ್ತದೆಂದು ಭಾವಿಸಬಹುದು. 2018-19ರಿಂದ ಮಾರುಕಟ್ಟೆ ಸಾಲಗಳ ಕಾಲ ವಿಸ್ತರಣೆಯ ಅಪಾಯದ ಪ್ರವೃತ್ತಿ ಹೆಚ್ಚಾಗುವುದನ್ನು ತೋರಿಸಿದೆ.

### 1.10.6 ಬಡ್ಡಿ ದರಗಳ ಚಿತ್ರಣ

2008-13ರಲ್ಲಿ ಮುಕ್ತ ಮಾರುಕಟ್ಟೆ ಸಾಲಗಳ ಮೇಲಿನ ಬಡ್ಡಿ ದರಗಳ ಚಿತ್ರಣವನ್ನು ಕೋಷ್ಟಕ 1.46ರಲ್ಲಿ ನೀಡಿದೆ.

ಕೋಷ್ಟಕ 1.45: ಬಡ್ಡಿದರಗಳ ಚಿತ್ರ

(ಕೋಟಿ ರೂಪಾಯಿಗಳಲ್ಲಿ)

ಬಡ್ಡಿದರ (ಶೇಕಡ)	ವರ್ಷದಲ್ಲಿ ಪಡೆದ ಮಾರುಕಟ್ಟೆ ಸಾಲಗಳು					
	2008-09	2009-10	2010-11	2011-12	2012-13	ಒಟ್ಟು
6 ರಿಂದ 6.99	1,500	-	-	-	-	1,500
7 ರಿಂದ 7.99	3,000	2,000	-	-	-	5,000
8 ರಿಂದ 8.99	2,917	4,000	2,000	6,000	10,760	25,677
9 ರಿಂದ 9.99	-	-	-	1,500	-	1,500
ಒಟ್ಟು	7,417	6,000	2,000	7,500	10,760	33,677
ಸರಾಸರಿ ಬಡ್ಡಿದರ	7.65	8.10	8.43	8.81	8.72	8.34

ಆಕರ: ಹಣಕಾಸು ಲೆಕ್ಕಗಳು

ಮೇಲಿನ ಕೋಷ್ಟಕವು ಒಟ್ಟು ಸಾಲದ 76ರಷ್ಟು ಶೇಕಡ 8ರಿಂದ 8.99ರ ಬಡ್ಡಿದರದಲ್ಲಿ ಮಾರುಕಟ್ಟೆ ಸಾಲಗಳನ್ನು ಹರಾಜು/ಸವಾಲುಗಳ ಮೂಲಕ ಸಂಗ್ರಹಿಸಿರುವುದನ್ನು ತೋರಿಸುತ್ತದೆ. ಈ ಅವಧಿಯಲ್ಲಿ ಮಾರುಕಟ್ಟೆ ಬಡ್ಡಿದರಗಳು ಈ ಸಾಲಗಳ ಜೊತೆಜೊತೆಯಲ್ಲಿಯೇ ಸ್ಥಿರವಾಗಿ ಹೆಚ್ಚಾಗಿರುವುದನ್ನು ಕಾಣಬಹುದು.

### 1.10.7 ಸಾಲಗಳ ಬಳಕೆ

ಸಾಲವಾಗಿ ಪಡೆದ ಮೊತ್ತಗಳನ್ನು (ನಿಶ್ಚಿತ ಮತ್ತು ಅನಿಶ್ಚಿತ) ಭೌತಿಕ ಸ್ವರೂಪದ ತಾಳಿಕೆಯ ಸ್ಥಿರಾಸ್ತಿಗಳನ್ನು ನಿರ್ಮಿಸಲು ಬಂಡವಾಳ ವೆಚ್ಚಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. 2008-13ರ ಅವಧಿಯಲ್ಲಿ ರಾಜ್ಯ ಸರ್ಕಾರವು ರಾಜಸ್ವ ಲೆಕ್ಕದಲ್ಲಿ ಹೆಚ್ಚಳವನ್ನು ನಿರ್ವಹಿಸಿರುವುದರಿಂದ, ಹೆಚ್ಚಳದ ಭಾಗವನ್ನು ಆಸ್ತಿ ನಿರ್ಮಾಣಕ್ಕೆ ಬಳಸಿದೆ. ಇದು ಸಾಲವಾಗಿ ಪಡೆದ ಮೊತ್ತಗಳು ಬಂಡವಾಳ ವೆಚ್ಚಕ್ಕೆ ಬಳಕೆಯಾಗಿರುವುದನ್ನು ಸೂಚಿಸುತ್ತದೆ. ಆದರೆ ರಾಜಸ್ವ ಲೆಕ್ಕದಲ್ಲಿನ ಹೆಚ್ಚಳವು ಕೆಲವು ನಿಧಿ ಹೊಂದಾಣಿಕೆ ವ್ಯವಹಾರಗಳಿಂದ ಉಂಟಾಗಿದೆ. ಈ ಪ್ರಕರಣಗಳಲ್ಲಿ ನಿಧಿ ಶೀರ್ಷಿಕೆಗೆ ವರ್ಗಾಯಿಸಿದ ಸಂಪನ್ಮೂಲ/ಆದಾಯಗಳು ನಿಧಿಗೆ ಖರ್ಚು ಹಾಕಿದ ವೆಚ್ಚಕ್ಕಿಂತ ಅಧಿಕವಾಗಿದೆ. ಇದು ವರ್ಷದಲ್ಲಿ ನಿಧಿಗೆ ಸಂಬಂಧಿಸಿದಂತೆ ಮಾಡಬೇಕಾದ ವೆಚ್ಚವನ್ನು ಸರಿಯಾಗಿ ಅಂದಾಜು ಮಾಡಿಲ್ಲವಾದ್ದರಿಂದ ಉಂಟಾಗಿದೆ. ಇಂತಹ ವ್ಯವಹಾರಗಳ ವಿವರಗಳನ್ನು ಕೋಷ್ಟಕ 1.46ರಲ್ಲಿ ನೀಡಲಾಗಿದೆ.

ಕೋಷ್ಟಕ 1.46: 2008-13ರ ಅವಧಿಯಲ್ಲಿ ಮಾಡಿದ ನಿಧಿ ಹೊಂದಾಣಿಕೆಗಳು

ವರ್ಷ	ಲೆಕ್ಕಗಳ ಪ್ರಕಾರ ರಾಜಸ್ವ ಹೆಚ್ಚಳ (ಕೋಟಿ ರೂಪಾಯಿಗಳಲ್ಲಿ)	ಹೆಚ್ಚಳವನ್ನು ಅಧಿಕವಾಗಿ ಹೇಳಿರುವುದು		ಲೆಕ್ಕಪರಿಶೋಧನೆಯ ವ್ಯಾಖ್ಯಾನ
		ನಿಧಿ ಲೆಕ್ಕ ಶೀರ್ಷಿಕೆ	ಮೊತ್ತ	
2008-09	₹1,635	ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಧಿ  ಮೂಲ ಸೌಕರ್ಯ ಆರಂಭಿಕ ನಿಧಿ, ಬೆಂಗಳೂರು ಮೆಟ್ರೋ ಲೈಲು ನಿಗಮ ನಿಯಮಿತ ನಿಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ	₹9.27 ಕೋಟಿ ನಿಧಿಗೆ ಸೇರಿದ ಆದಾಯವನ್ನು ಸಂಚಿತ ನಿಧಿಯಿಂದ ವರ್ಷದಲ್ಲಿ ಅದಕ್ಕೆ ಅನುಗುಣವಾಗಿ ವೆಚ್ಚ ಇಲ್ಲದೆ ವರ್ಗಾಯಿಸಿರುವುದರಿಂದ ಆಗಿದೆ.  ₹1,850 ಕೋಟಿಗಳನ್ನು ಈ ವರ್ಷದಲ್ಲಿ ಸಾಮಾನ್ಯ ಆದಾಯಗಳಿಂದ ಈ ನಿಧಿಗೆ ಮೊತ್ತಗಳನ್ನು ವರ್ಗಾಯಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಿಧಿಗೆ ಮೊತ್ತಗಳ ಜಮೆ ಮತ್ತು ಅದರಿಂದ ಖರ್ಚನ್ನು ಅದೇ ವರ್ಷ ಮಾಡಬೇಕೆಲ್ಲ ಎಂಬ ಕಾರಣ ಹೇಳಿ ವರ್ಗಾಯಿಸಿಲ್ಲ.	ಈ ಪ್ರಕರಣಗಳಲ್ಲಿ ₹1,859.27 ಕೋಟಿಗಳ ವರ್ಗಾವಣೆಯಿಂದ ರಾಜಸ್ವ ವೆಚ್ಚವು ಆ ಮಟ್ಟಿಗೆ ಅಧಿಕವಾಗಿ ತೋರಿಸಲ್ಪಟ್ಟಿದೆ. ಇದು ರಾಜಸ್ವ ಹೆಚ್ಚಳವನ್ನು ಕಡಿಮೆ ಮಾಡಿದೆ. ಅದರಿಂದ ಹೆಚ್ಚಿನ ಸಾಲಗಳಿಗೆ ಅವಕಾಶವಾಗಿದೆ.

ವರ್ಷ	ಲೆಕ್ಕಗಳ ಪ್ರಕಾರ ರಾಜಸ್ವ ಹೆಚ್ಚಳ (ಕೋಟಿ ರೂಪಾಯಿಗಳಲ್ಲಿ)	ಹೆಚ್ಚಳವನ್ನು ಅಧಿಕವಾಗಿ ಹೇಳಿರುವುದು		ಲೆಕ್ಕಪರಿಶೋಧನೆಯ ವ್ಯಾಖ್ಯಾನ
		ನಿಧಿ ಲೆಕ್ಕ ಶೀರ್ಷಿಕೆ	ಮೊತ್ತ	
2009-10	₹1,629	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿ  ಮೂಲ ಸೌಕರ್ಯ ಆರಂಭಿಕ ನಿಧಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ  ವಿತ್ತೀಯ ನಿರ್ವಹಣಾ ನಿಧಿ	₹247.65 ಕೋಟಿ ನಿಧಿಗೆ ಸೇರಿದ ಆದಾಯವನ್ನು ಸಂಚಿತ ನಿಧಿಯಿಂದ ವರ್ಷದಲ್ಲಿ ಅದಕ್ಕೆ ಅನುಗುಣವಾಗಿ ವೆಚ್ಚ ಇಲ್ಲದೆ ವರ್ಗಾಯಿಸಿರುವುದರಿಂದ ಆಗಿದೆ.  ₹2,100 ಕೋಟಿಗಳನ್ನು ಈ ವರ್ಷದಲ್ಲಿ ಸಾಮಾನ್ಯ ಆದಾಯಗಳಿಂದ ಈ ನಿಧಿಗೆ ಮೊತ್ತಗಳನ್ನು ವರ್ಗಾಯಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಿಧಿಗೆ ಮೊತ್ತಗಳ ಜಮೆ ಮತ್ತು ಅದರಿಂದ ಖರ್ಚನ್ನು ಅದೇ ವರ್ಷ ಮಾಡಬೇಕೆಲ್ಲ ಎಂಬ ಕಾರಣ ಹೇಳಿ ವರ್ಗಾಯಿಸಿಲ್ಲ.  ₹150 ಕೋಟಿಗಳನ್ನು ಸಾಮಾನ್ಯ ಆದಾಯಗಳಿಂದ ವರ್ಗಾವಣೆ ಮಾಡಿದ್ದು ನಿಧಿ ನಿರ್ವಹಣೆಯ ನಿಯಮಗಳನ್ನು ಇನ್ನೂ ರೂಪಿಸಿಲ್ಲ.	ಈ ಪ್ರಕರಣಗಳಲ್ಲಿ ₹2,497.65 ಕೋಟಿಗಳ ವರ್ಗಾವಣೆಯಿಂದ ರಾಜಸ್ವ ವೆಚ್ಚವು ಆ ಮಟ್ಟಿಗೆ ಅಧಿಕವಾಗಿ ತೋರಿಸಲ್ಪಟ್ಟಿದೆ. ಇದು ರಾಜಸ್ವ ಹೆಚ್ಚಳವನ್ನು ಕಡಿಮೆ ಮಾಡಿದೆ. ಅದರಿಂದ ಹೆಚ್ಚಿನ ಸಾಲಗಳಿಗೆ ಅವಕಾಶವಾಗಿದೆ.
2010-11	₹4,172	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿ  ಮೂಲ ಸೌಕರ್ಯ ಆರಂಭಿಕ ನಿಧಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ  ವಿತ್ತೀಯ ನಿರ್ವಹಣಾ ನಿಧಿ ಸಂರಕ್ಷಿತ ಕ್ಷೇತ್ರಗಳ ನಿರ್ವಹಣಾ ನಿಧಿ	₹508.31 ಕೋಟಿ ನಿಧಿಗೆ ಸೇರಿದ ಆದಾಯವನ್ನು ಸಂಚಿತ ನಿಧಿಯಿಂದ ವರ್ಷದಲ್ಲಿ ಅದಕ್ಕೆ ಅನುಗುಣವಾಗಿ ವೆಚ್ಚ ಇಲ್ಲದೆ ವರ್ಗಾಯಿಸಿರುವುದರಿಂದ ಆಗಿದೆ.  ₹650 ಕೋಟಿಗಳನ್ನು ಈ ವರ್ಷದಲ್ಲಿ ಸಾಮಾನ್ಯ ಆದಾಯಗಳಿಂದ ಈ ನಿಧಿಗೆ ಮೊತ್ತಗಳನ್ನು ವರ್ಗಾಯಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಿಧಿಗೆ ಮೊತ್ತಗಳ ಜಮೆ ಮತ್ತು ಅದರಿಂದ ಖರ್ಚನ್ನು ಅದೇ ವರ್ಷ ಮಾಡಬೇಕೆಲ್ಲ ಎಂಬ ಕಾರಣ ಹೇಳಿ ವರ್ಗಾಯಿಸಿಲ್ಲ.  ₹150 ಕೋಟಿಗಳನ್ನು ಸಾಮಾನ್ಯ ಆದಾಯಗಳಿಂದ ವರ್ಗಾವಣೆ ಮಾಡಿದ್ದು ನಿಧಿ ನಿರ್ವಹಣೆಯ ನಿಯಮಗಳನ್ನು ಇನ್ನೂ ರೂಪಿಸಿಲ್ಲ.  ₹4.50 ಕೋಟಿಗಳು ನಿಧಿಗೆ ಸೇರಿದ ಆದಾಯವನ್ನು ಸಂಚಿತ ನಿಧಿಯಿಂದ ವರ್ಷದಲ್ಲಿ ಅದಕ್ಕೆ ಅನುಗುಣವಾಗಿ ವೆಚ್ಚ ಇಲ್ಲದೆ ವರ್ಗಾಯಿಸಿರುವುದರಿಂದ ಆಗಿದೆ.	ಈ ಪ್ರಕರಣಗಳಲ್ಲಿ ₹1,312.81 ಕೋಟಿಗಳ ವರ್ಗಾವಣೆಯಿಂದ ರಾಜಸ್ವ ವೆಚ್ಚವು ಆ ಮಟ್ಟಿಗೆ ಅಧಿಕವಾಗಿ ತೋರಿಸಲ್ಪಟ್ಟಿದೆ. ಇದು ರಾಜಸ್ವ ಹೆಚ್ಚಳವನ್ನು ಕಡಿಮೆ ಮಾಡಿದೆ. ಅದರಿಂದ ಹೆಚ್ಚಿನ ಸಾಲಗಳಿಗೆ ಅವಕಾಶವಾಗಿದೆ.
2011-12	₹4,521	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿ  ಮೂಲ ಸೌಕರ್ಯ ಆರಂಭಿಕ ನಿಧಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ  ವಿತ್ತೀಯ ನಿರ್ವಹಣಾ ನಿಧಿ	₹139.13 ಕೋಟಿ ನಿಧಿಗೆ ಸೇರಿದ ಆದಾಯವನ್ನು ಸಂಚಿತ ನಿಧಿಯಿಂದ ವರ್ಷದಲ್ಲಿ ಅದಕ್ಕೆ ಅನುಗುಣವಾಗಿ ವೆಚ್ಚ ಇಲ್ಲದೆ ವರ್ಗಾಯಿಸಿರುವುದರಿಂದ ಆಗಿದೆ.  ₹2,100 ಕೋಟಿಗಳನ್ನು ಈ ವರ್ಷದಲ್ಲಿ ಸಾಮಾನ್ಯ ಆದಾಯಗಳಿಂದ ಈ ನಿಧಿಗೆ ಮೊತ್ತಗಳನ್ನು ವರ್ಗಾಯಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಿಧಿಗೆ ಮೊತ್ತಗಳ ಜಮೆ ಮತ್ತು ಅದರಿಂದ ಖರ್ಚನ್ನು ಅದೇ ವರ್ಷ ಮಾಡಬೇಕೆಲ್ಲ ಎಂಬ ಕಾರಣ ಹೇಳಿ ವರ್ಗಾಯಿಸಿಲ್ಲ.  ₹50 ಕೋಟಿಗಳನ್ನು ಸಾಮಾನ್ಯ ಆದಾಯಗಳಿಂದ ವರ್ಗಾವಣೆ ಮಾಡಿದ್ದು ನಿಧಿ ನಿರ್ವಹಣೆಯ ನಿಯಮಗಳನ್ನು ಇನ್ನೂ ರೂಪಿಸಿಲ್ಲ.	ಈ ಪ್ರಕರಣಗಳಲ್ಲಿ ₹2,289.13 ಕೋಟಿಗಳ ವರ್ಗಾವಣೆಯಿಂದ ರಾಜಸ್ವ ವೆಚ್ಚವು ಆ ಮಟ್ಟಿಗೆ ಅಧಿಕವಾಗಿ ತೋರಿಸಲ್ಪಟ್ಟಿದೆ. ಇದು ರಾಜಸ್ವ ಹೆಚ್ಚಳವನ್ನು ಕಡಿಮೆ ಮಾಡಿದೆ. ಅದರಿಂದ ಹೆಚ್ಚಿನ ಸಾಲಗಳಿಗೆ ಅವಕಾಶವಾಗಿದೆ.
2012-13	₹1,883	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿ	₹709.83 ಕೋಟಿ ನಿಧಿಗೆ ಸೇರಿದ ಆದಾಯವನ್ನು ಸಂಚಿತ ನಿಧಿಯಿಂದ ವರ್ಷದಲ್ಲಿ ಅದಕ್ಕೆ ಅನುಗುಣವಾಗಿ ವೆಚ್ಚ ಇಲ್ಲದೆ ವರ್ಗಾಯಿಸಿರುವುದರಿಂದ ಆಗಿದೆ.	ಈ ಪ್ರಕರಣಗಳಲ್ಲಿ ₹709.83 ಕೋಟಿಗಳ ವರ್ಗಾವಣೆಯಿಂದ ರಾಜಸ್ವ ವೆಚ್ಚವು ಆ ಮಟ್ಟಿಗೆ ಅಧಿಕವಾಗಿ ತೋರಿಸಲ್ಪಟ್ಟಿದೆ. ಇದು ರಾಜಸ್ವ ಹೆಚ್ಚಳವನ್ನು ಕಡಿಮೆ ಮಾಡಿದೆ. ಅದರಿಂದ ಹೆಚ್ಚಿನ ಸಾಲಗಳಿಗೆ ಅವಕಾಶವಾಗಿದೆ.

ಮೂಲ ಸೌಕರ್ಯಗಳ ಆರಂಭಿಕ ನಿಧಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿಧಿ ಮತ್ತು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಗಳಿಗೆ ಸಂಬಂಧಿಸಿದಂತೆ ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಿಧಿಗಳಿಗೆ ವರ್ಗಾಯಿಸಲು ಶಾಸಕಾಂಗದ ಅನುಮೋದನೆ ಪಡೆದಿದ್ದರೂ, ವೆಚ್ಚವನ್ನು ವರ್ಗಾಯಿಸಿಲ್ಲವಾಗಿ ಸಂಚಿತ ನಿಧಿಯಲ್ಲಿಯೇ ಉಳಿಯುವಂತಾಗಿದೆ. ನಿಧಿಗೆ ಮೊತ್ತಗಳನ್ನು ವರ್ಗಾಯಿಸುವುದು ಕಾರ್ಯಾಂಗ ನಿರ್ವಹಿಸುವ ಒಟ್ಟಾರೆ ಹಣಕಾಸಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಉತ್ತರಿಸಿದೆ. ಆದರೆ, ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಲಾದ ನಿಧಿಯು ಅದರಲ್ಲಿನ ಎಲ್ಲಾ ವ್ಯವಹಾರಗಳನ್ನು ಸಂಪೂರ್ಣವಾಗಿ ಒಳಗೊಂಡಿರಬೇಕು. ಯಾವುದೇ ನಿರ್ದಿಷ್ಟ ವ್ಯವಹಾರಗಳನ್ನು (ಸಂಚಿತನಿಧಿಯಿಂದ ವೆಚ್ಚವನ್ನು ಸಾರ್ವಜನಿಕ ಲೆಕ್ಕಕ್ಕೆ ವರ್ಗಾಯಿಸುವುದು) ಬಿಟ್ಟು ಬಿಡುವುದು ಸರ್ಕಾರದ ಹಣಕಾಸು ಸೂಚಕಗಳನ್ನು ಏರುಪೇರು ಮಾಡುತ್ತದೆ. ಅರಣ್ಯ ಅಭಿವೃದ್ಧಿ ನಿಧಿ ಮತ್ತು ಸಂರಕ್ಷಿತ ಕ್ಷೇತ್ರಗಳ ನಿರ್ವಹಣಾ ನಿಧಿಗೆ ಸಂಬಂಧಿಸಿದಂತೆ ವೆಚ್ಚವನ್ನು ಮಾಡಲು ಆಯವ್ಯಯ ಅವಕಾಶದ ಅವಶ್ಯಕತೆಯಿದೆ. ರಾಜ್ಯಸರ್ಕಾರವು ಮಧ್ಯಮಾವಧಿ ವಿತ್ತೀಯ ಯೋಜನೆ 2011-15ರಲ್ಲಿ ಆಯಾ ಮೀಸಲು ನಿಧಿಯಲ್ಲಿ ಬೇಡಿಕೆಗಳು ಬಂದಂತೆಲ್ಲಾ ಹೆಚ್ಚುವರಿ ಸಾಲಗಳಿಗೆ ಭಾರತ ಸರ್ಕಾರವನ್ನು ಸಂಪರ್ಕಿಸುವುದಾಗಿ ಹೇಳಿದೆ. ಇದರಿಂದ, ನಿಧಿಯಲ್ಲಿನ ವ್ಯವಹಾರಗಳು ವಿತ್ತೀಯ ಕೊರತೆಯನ್ನು ಹೆಚ್ಚಿಸುವುದರೊಂದಿಗೆ ಸಾಲಗಳನ್ನು ಮಾಡುವುದನ್ನು ಸಮರ್ಥಿಸುತ್ತವೆ.



ಶಾಸಕಾಂಗದ ಸಾರ್ವಜನಿಕ ಲೆಕ್ಕ ಸಮಿತಿಯು ನಿಧಿಗಳ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿಗದಿತ ಕಾರ್ಯವಿಧಾನ ಮತ್ತು ನೀತಿಗಳನ್ನು ಅನುಸರಿಸಬೇಕೆಂದು ಶಿಫಾರಸು ಮಾಡಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿದುಬಂದಿಲ್ಲ.

### 1.10.8 ಹೂಡಿಕೆಗಳು ಮತ್ತು ಪ್ರತಿಫಲಗಳು

ಸರ್ಕಾರದ ಹೂಡಿಕೆಗಳು ಮತ್ತು ಡಿವಿಡೆಂಡ್‌ರೂಪದಲ್ಲಿನ ಅವುಗಳ ಮೇಲಿನ ಪ್ರತಿಫಲಗಳು ಒಟ್ಟು ಹೂಡಿಕೆಗಳಿಗೆ ಪ್ರತಿಫಲದ ಶೇಕಡಾವಾರು, ನಷ್ಟವನ್ನೂ ಅನುಭವಿಸುತ್ತಿರುವ ಸಂಸ್ಥೆಗಳಲ್ಲಿ ಸರ್ಕಾರದ ಹೂಡಿಕೆಗಳು, ಸಾಲಗಳನ್ನು ಈಕ್ವಿಟಿಗಳಾಗಿ ಪರಿವರ್ತನೆ ಮುಂತಾದವುಗಳ ಬಗ್ಗೆ ಕಂಡಿಕೆ 1.8.2 ಮತ್ತು 1.8.5ರಲ್ಲಿ ಚರ್ಚಿಸಲಾಗಿದೆ.

### 1.10.9 ಸರ್ಕಾರ ನೀಡಿದ ಸಾಲ ಮತ್ತು ಮುಂಗಡಗಳು

ಸರ್ಕಾರ ನೀಡಿರುವ ಸಾಲ ಮತ್ತು ಮುಂಗಡಗಳು, ಅಂತಹ ಸಾಲ ಮತ್ತು ಮುಂಗಡಗಳ ಮೇಲಿನ ಪ್ರತಿಫಲಗಳು, ಸಾಲಗಳನ್ನು ಈಕ್ವಿಟಿಯಾಗಿ ಪರಿವರ್ತಿಸಿದ ಉದಾಹರಣೆಗಳು, ಸಾಲ ಮತ್ತು ಮುಂಗಡಗಳಿಗೆ ನಿಬಂಧನೆಗಳು ಮತ್ತು ಷರತ್ತುಗಳನ್ನು ವಹಿಸಿರುವುದು ಮುಂತಾದವುಗಳ ವಿವರಗಳನ್ನು ಕಂಡಿಕೆ 1.8.2 ಮತ್ತು 1.8.5ಗಳಲ್ಲಿ ಚರ್ಚಿಸಲಾಗಿದೆ.

### 1.10.10 ಆಯವ್ಯಯದ ಹೊರಗಿನ ಸಾಲಗಳಿಗೆ ಹಣ ಬಿಡುಗಡೆ

ಇವು ಕಂಪನಿಗಳು/ನಿಗಮಗಳು ಸರ್ಕಾರದ ಖಾತರಿಗಳ ಮೇಲೆ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳಾಗಿದ್ದು, ಅವುಗಳ ತೀರಿಕೆಯು ಸರ್ಕಾರದ್ದೇ ಹೊಣೆಯಾಗಿರುತ್ತದೆ. ಈ ಪ್ರಕರಣಗಳಲ್ಲಿ ಋಣ ಸೇವೆಯನ್ನು ಬಂಡವಾಳ ಲೆಕ್ಕದಲ್ಲಿ ಮಾಡಲಾಗುತ್ತದೆ. ಅಂತಹ ಎರಡು ಸಂಸ್ಥೆಗಳ ಲೆಕ್ಕಗಳನ್ನು ಪರಿಶೀಲನೆ ಮಾಡಲಾಯಿತು. ಕೃಷ್ಣ ಭಾಗ್ಯ ಜಲ ನಿಗಮವು ₹1,246 ಕೋಟಿಗಳ ನಗದು ಶಿಲ್ಕನ್ನು ಹೊಂದಿದ್ದು, ಇದರಲ್ಲಿ ₹260 ಕೋಟಿಗಳ ನಿಶ್ಚಿತ ಠೇವಣಿಗಳು ಸೇರಿದ್ದವು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತವು ₹654 ಕೋಟಿಗಳ ನಿಶ್ಚಿತ ಠೇವಣಿಯನ್ನು ₹137 ಕೋಟಿಗಳ ನಗದು ಶಿಲ್ಕನ್ನು ಹೊಂದಿದ್ದಿತು. ಈ ಮೊತ್ತಗಳನ್ನು ಸರ್ಕಾರವು ಮುಖ್ಯವಾಗಿ ಋಣ ಸೇವೆಗಳಿಗಾಗಿ ಬಿಡುಗಡೆ ಮಾಡಿತ್ತು. ಈ ಮೊತ್ತಗಳನ್ನು 2008-09ರಿಂದ 2011-12ರ ಅವಧಿಯಲ್ಲಿ ಸರ್ಕಾರದಿಂದ ಬಿಡುಗಡೆಯಾಗಿರುವುದು ಸ್ಪಷ್ಟವಾಗುತ್ತದೆ, ಇದನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಮತ್ತು ಹೊಸ ಮೊತ್ತಗಳನ್ನು ಬಿಡುಗಡೆ ಮಾಡುವಾಗ ಹಿಂದೆ ಬಿಡುಗಡೆ ಮಾಡಿದ್ದ ಮೊತ್ತ ಸದ್ಭಳಕೆಯನ್ನು ಖಚಿತ ಪಡಿಸಿಕೊಂಡಿರುವುದಿಲ್ಲ. ಇದು ಮೇಲೆ ಸೂಚಿಸಿರುವ ಮಟ್ಟಿಗೆ ಬಂಡವಾಳ ವೆಚ್ಚವನ್ನು ಅಧಿಕವಾಗಿ ಹೇಳಿದಂತಾಗಿದೆ. ಮುಂದುವರೆದು, ಈ ಎರಡು ಸಂಸ್ಥೆಗಳೂ, ಅವುಗಳಿಗೆ ಒದಗಿಸಿದ್ದ ಆಯವ್ಯಯ ಹಂಚಿಕೆಯನ್ನು ಆಧರಿಸಿ ಹಣ ಬಿಡುಗಡೆಯಾಗಿದೆ ಮತ್ತು ಅನುಮೋದನೆಯಾದ ಕಾಮಗಾರಿಗಳ ಕಾರ್ಯಕ್ರಮಗಳ ಅನ್ವಯ ಹೊಸ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಮತ್ತು ನಿಗದಿತ ಗುರಿಯ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಬಿಲ್ಲುಗಳ ಸಕಾಲಿಕ ಪಾವತಿಗಳಿಗೆ ಹಣದ ಅಗತ್ಯವಿತ್ತು ಎಂದು ಉತ್ತರಿಸಿದೆ.

2008-09ರ ರಾಜ್ಯ ಹಣಕಾಸುಗಳ ಮೇಲಿನ ವರದಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಬಿಡುಗಡೆ ಮಾಡಿದ ₹250 ಕೋಟಿಗಳು ಬಳಕೆಯಾಗದೆ ಉಳಿದಿದ್ದುದರ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ನಂತರ 2010-11ರಲ್ಲಿ ₹10 ಕೋಟಿಗಳನ್ನು ಮತ್ತು 2011-12ರಲ್ಲಿ ₹240 ಕೋಟಿಗಳನ್ನು ಸಾರ್ವಜನಿಕ ಖಾಸಗಿ ಪಾಲುದಾರಿಕೆ ಯೋಜನೆಯಲ್ಲಿ ಹೂಡಿಕೆ ಮಾಡಲು ವಾಪಸ್ಸು ಪಡೆಯಲಾಗಿದ್ದು, ₹25.31 ಕೋಟಿಗಳು ಮಾತ್ರ ಬಳಕೆಯಾಗಿದ್ದು ಬಾಕಿ ₹224.69 ಕೋಟಿಗಳು ಕಂಪನಿಯಲ್ಲೇ ಉಳಿದಿದೆ. ಇದರಿಂದ 2008-09ರಲ್ಲಿನ ಸರ್ಕಾರವು ಸೂಕ್ತ ಸಮರ್ಥನೆಯಿಲ್ಲದೆ/ವಾಸ್ತವಾಂಶಗಳನ್ನು ಪರಿಶೀಲಿಸದೆ ಹಣ ಬಿಡುಗಡೆ ಮಾಡಿರುವುದನ್ನು ಸೂಚಿಸುತ್ತದೆ.

2008-09ರ ರಾಜ್ಯ ಹಣಕಾಸಿನ ವ್ಯವಹಾರಗಳ ಮೇಲಿನ ವರದಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸಾರಣ ನಿಗಮವು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಮೊತ್ತಗಳನ್ನು ನಿಲುಗಡೆಗೊಳಿಸಿರುವುದರ ಬಗ್ಗೆ (₹500 ಕೋಟಿಗಳು) ಉಲ್ಲೇಖ ಮಾಡಲಾಗಿತ್ತು. ಈ ಮೊತ್ತವನ್ನು ಸುಲಭ ಸಾಲವೆಂದು ಪರಿಗಣಿಸಿದ್ದು ನಂತರ (2009-10) ಅದನ್ನು ಈಕ್ವಿಟಿಯಾಗಿ ಪರಿಗಣಿಸಲಾಯಿತು. ಇದು ಈ ಮೊತ್ತವನ್ನು ಎರಡು ಬಾರಿ ಬಳಸಿದಂತಹ ಪರಿಣಾಮವಾಗಿ ವಿತ್ತೀಯ ಕೊರತೆಯ ಮೇಲೆ ಪರಿಣಾಮ ಬೀರಿದ್ದಲ್ಲದೆ ಮುಂದಿನ ಸಾಲಗಳಿಗೆ ಸಮರ್ಥನೆಯನ್ನು ಒದಗಿಸಿದೆ.

ಕರ್ನಾಟಕ ವಿದ್ಯುತ್ ಪ್ರಸಾರಣ ನಿಗಮಕ್ಕೆ ₹500 ಕೋಟಿಗಳನ್ನು ಈಕ್ವಿಟಿಯಾಗಿ ವಿದ್ಯುತ್ ಉತ್ಪಾದನಾ ಕ್ಷಮತೆಯನ್ನು ಹೆಚ್ಚಿಸಲು ಬಿಡುಗಡೆ ಮಾಡಲಾಗಿತ್ತು. ಆದರೆ ಷೇರುಗಳ ಹಂಚಿಕೆಯಾಗಿರುವುದಿಲ್ಲ. ಈ ಹಣವನ್ನು 2ನೇ ಏಪ್ರಿಲ್ 2009ರಂದು ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಠೇವಣಿ ಇಡಲಾಯಿತು. ಆಗಸ್ಟ್ 2009ರಲ್ಲಿ ₹336 ಕೋಟಿಗಳ ಬಳಕೆಯಾಗಿ ಉಳಿದ ₹164 ಕೋಟಿಗಳನ್ನು ನಿಶ್ಚಿತ ಠೇವಣಿಯಲ್ಲಿ ಇಡಲಾಗಿದೆ. ಈ ಮೊತ್ತವನ್ನು ಆಯವ್ಯಯ ಅನುದಾನ ನಿರರ್ಥಕವಾಗುವುದನ್ನು ತಪ್ಪಿಸಲು/ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಬಿಡುಗಡೆ ಮಾಡಿರುವುದರಿಂದ ಇದು ಆ ವರ್ಷದಲ್ಲಿ ಬಂಡವಾಳ ವೆಚ್ಚವನ್ನು ಅಧಿಕವಾಗಿ ತೋರಿಸಿದಂತಾಗಿದೆ.

### 1.10.11 ಸಹಾಯಧನ ವೆಚ್ಚ

ವಿದ್ಯುಚ್ಛಕ್ತಿ ವಿಭಾಗದಡಿಯ ಸಹಾಯಧನವು ಅನಧಿಕೃತ 10 ಅಶ್ವ ಶಕ್ತಿಗಳಿಗಿಂತಲೂ ಕಡಿಮೆಯಿರುವ ನೀರಾವರಿ ಪಂಪುಸೆಟ್ಟುಗಳನ್ನು ಸಕ್ರಮೀಕರಣಗೊಳಿಸಲು ನೀಡಿದ್ದಾಗಿದೆ. 2006-13ರ ಅವಧಿಯಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ₹96.41 ಕೋಟಿಗಳನ್ನು ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ₹44.78 ಕೋಟಿಗಳಷ್ಟು ಮಾತ್ರ ಬಳಕೆಯಾಗಿದ್ದು ಬಾಕಿ ₹51.63 ಕೋಟಿಗಳು ಸಂಸ್ಥೆಯಲ್ಲಿಯೇ ಉಳಿದಿದೆ. ಈ ಮಟ್ಟಿಗೆ ರಾಜಸ್ವ ವೆಚ್ಚವು ಈ ಅವಧಿಯಲ್ಲಿ ಅಧಿಕವಾಗಿ ತೋರಿಸಲ್ಪಟ್ಟಿದೆ.

## 1.11 ಋಣ ನಿರ್ವಹಣೆ

### 1.11.1 ಋಣ ಚಿತ್ರಣ

ಕೋಷ್ಟಕ 1.47ರಲ್ಲಿ ಸರ್ಕಾರದ ಸಂಚಿತ ನಿಧಿಯಲ್ಲಿ ಮತ್ತು ಸಾರ್ವಜನಿಕ ಲೆಕ್ಕದಲ್ಲಿನ ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳ ವಿವರಗಳನ್ನು ತಲಾ ಜವಾಬ್ದಾರಿಗೆ ಹೋಲಿಸಿದಂತೆ ನೀಡಲಾಗಿದೆ.

ಕೋಷ್ಟಕ 1.47: ರಾಜ್ಯದ ಋಣ ಚಿತ್ರಣ

(ಕೋಟಿ ರೂಪಾಯಿಗಳಲ್ಲಿ)

ಸಾಲದ ಮೂಲ	2008-09	2009-10	2010-11	2011-12	2012-13
ಮುಕ್ತ ಮಾರುಕಟ್ಟೆ ಸಾಲಗಳು	18,571	23,525	24,563	30,770	39,920
ಸಮಾಲೋಚಿತ ಸಾಲಗಳು	2,074	2,345	2,763	2,972	3,425
ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿ ಸಾಲಗಳು	19,351	19,598	21,436	20,591	20,074
ಭಾರತ ಸರ್ಕಾರದಿಂದ ಪಡೆದ ಸಾಲಗಳು	9,692	9,902	10,515	10,982	11,634
ಸಾರ್ವಜನಿಕ ಲೆಕ್ಕ ಸಾಲಗಳು	21,862	28,112	32,666	37,715	41,714
ಒಟ್ಟು ವಿತ್ತೀಯ ಜವಾಬ್ದಾರಿಗಳು	71,550	83,482	91,943	1,03,030	1,16,767
ಜನಸಂಖ್ಯೆ (ಕೋಟಿಗಳಲ್ಲಿ)	5.79	5.85	5.91	6.11	6.11
ತಲಾ ಸಾಲದ ಅನುಪಾತ (ರೂಪಾಯಿಗಳಲ್ಲಿ)	12,358	14,270	15,557	16,863	19,111

2008-09ರಲ್ಲಿ ₹12,358ರಷ್ಟಿದ್ದ ತಲಾ ಸಾಲವು 2012-13ರಲ್ಲಿ ₹19,111ಗಳಿಗೆ ಏರಿ ಶೇಕಡ 55ರಷ್ಟು ಹೆಚ್ಚಾಗಿದೆ.

### 1.11.2 ಋಣ ಸಹಿಷ್ಣುತೆ

ರಾಜ್ಯಸರ್ಕಾರದ ಋಣ ಮೊತ್ತಗಳ ಪ್ರಮಾಣಗಳಲ್ಲದೆ ರಾಜ್ಯದ ಋಣ ಸಹಿಷ್ಣುತೆಯನ್ನು ನಿರ್ಧರಿಸುವ ವಿವಿಧ ಸೂಚಕಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಋಣ ಸಹಿಷ್ಣುತೆಯು ಕಾಲಕಾಲಕ್ಕೆ ಋಣ-ರಾಜ್ಯಆಂಶದ ಸ್ಥಿರ ಅನುಪಾತವನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಸೂಚಿಸುತ್ತದೆ ಮತ್ತು ಅದರ ಋಣ ಸೇವೆಯ ಕಾಳಜಿಯನ್ನು ಮೂರ್ತಗೊಳಿಸುತ್ತದೆ. ಆದ್ದರಿಂದ ಋಣ ಸಹಿಷ್ಣುತೆಯು ಪ್ರಸಕ್ತ ಅಥವಾ ಬದ್ಧ ಜವಾಬ್ದಾರಿಗಳನ್ನು ಭರಿಸಬೇಕಾದ ಹಣರೂಪದ ಆಸ್ತಿಗಳ ಪರ್ಯಾಪ್ತತೆಯನ್ನು ಮತ್ತು ಹೆಚ್ಚುವರಿ ಸಾಲಗಳು ಮತ್ತು ಅಂತಹ ಸಾಲಗಳಿಂದ ಪಡೆಯುವ ಪ್ರತಿಫಲಗಳ ಹೊಂದಾಣಿಕೆಯನ್ನು ಸೂಚಿಸುತ್ತದೆ. ವಿತ್ತೀಯ ಕೊರತೆಯಲ್ಲಿನ ಹೆಚ್ಚಳವು ಋಣಸೇವೆಯ ಕ್ಷಮತೆಯಲ್ಲಿನ ಹೆಚ್ಚಳಕ್ಕೆ ಹೊಂದಿಕೆ ಇರಬೇಕೆನ್ನುವುದು ಇದರ ಅರ್ಥ. ಈ ವಿಭಾಗವು ಋಣ ಸ್ಥಿರೀಕರಣ, ಋಣವಲ್ಲದ ಸ್ವೀಕೃತಿಗಳ ಪರ್ಯಾಪ್ತತೆ, ಸಾಲಗಳ

ಮೂಲಗಳಿಂದ ಪಡೆದ ಮೊತ್ತಗಳ ನಿವ್ವಳ ಲಭ್ಯತೆ, ಬಡ್ಡಿ ಪಾವತಿಗಳ ಹೊರೆ (ಬಡ್ಡಿಪಾವತಿ/ರಾಜಸ್ವ ಸ್ವೀಕೃತಿಗಳ ಅನುಪಾತದ ಮೂಲಕ ಅಳೆಯಲಾಗುತ್ತದೆ) ಮತ್ತು ರಾಜ್ಯಸರ್ಕಾರದ ಭದ್ರತೆಗಳ ಪಕ್ಕತೆಯ ಪರಿಮಾಣಗಳ ಮೂಲಕ ರಾಜ್ಯಸರ್ಕಾರದ ಋಣ ಸಹಿಷ್ಣುತೆಯನ್ನು ನಿರ್ಧರಿಸುತ್ತದೆ. ಕೋಷ್ಟಕ 1.48 ಮತ್ತು ಅನುಬಂಧ 1.11ರಲ್ಲಿ 2008-13ರ ಅವಧಿಯಲ್ಲಿನ ರಾಜ್ಯದ ಋಣ ಸಹಿಷ್ಣುತೆಯನ್ನು ಈ ಸೂಚಕಗಳನ್ವಯ ವಿಶ್ಲೇಷಿಸಲಾಗಿದೆ.

ಕೋಷ್ಟಕ 1.48: ಋಣ ಸಹಿಷ್ಣುತೆ-ಸೂಚಕಗಳು ಮತ್ತು ಪ್ರವೃತ್ತಿಗಳು

ಋಣ ಸಹಿಷ್ಣುತೆಯ ಸೂಚಕಗಳು	2008-09	2009-10	2010-11	2011-12	2012-13
ಋಣ ಸ್ವೀಕರಣ ಸೂಚಕಗಳು(ಮೊತ್ತ ವ್ಯಾಪ್ತಿ-/+ಪ್ರಾಥಮಿಕ ಕೊರತೆ/ಹೆಚ್ಚಳ)	1,395	(-)3,926	5,774	2,613	1,961
ಸಾಲವಲ್ಲದ ಸ್ವೀಕೃತಿಗಳ ಪರ್ಯಾಪ್ತತೆ (ಸಂಪನ್ಮೂಲ ಅಂತರ) (ಕೋಟಿ ₹ಗಳಲ್ಲಿ)	(-)3,400	(-)2,143	187	(-)1,612	(-)2,207
ಸಾಲವಾಗಿ ಪಡೆದ ಮೊತ್ತಗಳ ನಿವ್ವಳ ಲಭ್ಯತೆ (ಶೇಕಡಾವಾರು)	21	18	9	13	16
ಬಡ್ಡಿ ಪಾವತಿಯ ಹೊರೆ (ಬಡ್ಡಿಪಾವತಿ/ರಾಜಸ್ವ ಸ್ವೀಕೃತಿ ಅನುಪಾತ)	10.5	10.6	9.7	9.5	9.5
ರಾಜ್ಯದ ಋಣ ಪಕ್ಕತೆಯ ಸ್ವರೂಪ (ವರ್ಷಗಳಲ್ಲಿ) (ಕೋಟಿ ₹ಗಳಲ್ಲಿ)					
0 - 1	1(0)				
1 - 3	3,998(10)				
3 - 5	4,254(11)				
5 - 7	13,167(33)				
7 ಮತ್ತು ಹೆಚ್ಚಿನ	18,500(46)				

ಅವರಣದಲ್ಲಿರುವ ಅಂಕಿಗಳ ₹39,920 ಕೋಟಿ ಮಾರುಕಟ್ಟೆ ಸಾಲಗಳ ಶತಾಂಶವನ್ನು ಸೂಚಿಸುತ್ತದೆ.  
ಆಕರ: ಹಣಕಾಸು ಲೆಕ್ಕಗಳು.

### 1.11.3 ಋಣ ಸ್ಥಿರತೆ

ಸರ್ಕಾರವು ಮುಂಗಾಣಬಹುದಾದ ಭವಿಷ್ಯದಲ್ಲಿ ಎದುರಾಗುವಂತಹ ಜವಾಬ್ದಾರಿಗಳಿಗೆ ನೆರವು ನೀಡಲು ಸಾಧ್ಯವಾದರೆ ಮತ್ತು ಋಣ-ರಾಜ್ಯದ ಅನುಪಾತವು ನಿರ್ವಹಿಸಲಾಗದ ಪ್ರಮಾಣಕ್ಕೆ ವೃದ್ಧಿಸದಿದ್ದರೆ ವಿತ್ತೀಯ ಜವಾಬ್ದಾರಿಗಳು ಸಹಿಷ್ಣುವೆಂದು ಪರಿಗಣಿಸಬಹುದಾಗಿದೆ. ಸ್ಥಿರತೆಗೆ ಒಂದು ಅವಶ್ಯಕವಾದ ಸ್ಥಿತಿಯೆಂದರೆ ಡೋಮರನ ಋಣಸ್ಥಿರತೆಯ ಸೂತ್ರ. ಅದು ತಿಳಿಸುವುದೇನೆಂದರೆ, ಅರ್ಥವ್ಯವಸ್ಥೆಯ ವೃದ್ಧಿದರವು ಸಾಲಗಳ ಹೊಣೆಯನ್ನು ಮೀರಿದ್ದರೆ, ಪ್ರಾಥಮಿಕ ಶಿಲ್ಕುಗಳು ಧನಾತ್ಮಕ/ಸೊನ್ನೆ/ಅತಿಯಾಗದ ಋಣಾತ್ಮಕವಾಗಿದ್ದ ಪಕ್ಷದಲ್ಲಿ ಋಣ/ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅನುಪಾತವು ಸ್ಥಿರವಾಗಿರುತ್ತದೆ. ಪ್ರಾಥಮಿಕ ರಾಜಸ್ವ ಶಿಲ್ಕು ರಾಜಸ್ವ ಸ್ವೀಕೃತಿಗಳು ಮತ್ತು ಪ್ರಾಥಮಿಕ ರಾಜಸ್ವ ವೆಚ್ಚ ಇವುಗಳ ವ್ಯತ್ಯಾಸವಾಗಿದ್ದು ಪ್ರಸಕ್ತ ರಾಜಸ್ವ ವೆಚ್ಚವನ್ನು ಭರಿಸಿದ ನಂತರ ಉಳಿದಿರುವ ರಾಜಸ್ವ ಸ್ವೀಕೃತಿಯ ಶಿಲ್ಕು, ಬಡ್ಡಿ ವೆಚ್ಚವನ್ನು ಭರಿಸಲು ಸಾಕಷ್ಟಿದೆಯೆ ಎಂಬುದನ್ನು ಸೂಚಿಸುತ್ತವೆ. 2008-13ರ ಅವಧಿಯಲ್ಲಿ ಪ್ರಾಥಮಿಕ ರಾಜಸ್ವ ಶಿಲ್ಕು ಧನಾತ್ಮಕವಾಗಿದ್ದು, ಬಡ್ಡಿ ವೆಚ್ಚವನ್ನು ಭರಿಸಲು ಸಾಕಷ್ಟಿತು.

ಸಾಲ ನೀಡಿಕೆಯ ಸರಾಸರಿ ದರ ಮತ್ತು ಸಾಲ ಪಡೆಯುವ ದರದ ಸರಾಸರಿಯ ವ್ಯತ್ಯಾಸವು ಬಡ್ಡಿಯ ಹರಹನ್ನು ಸೂಚಿಸುತ್ತದೆ ಮೊತ್ತದ ಹರಹು, ಋಣದ ಬಂಡವಾಳ ಮತ್ತು ಬಡ್ಡಿಯ ಹರಹುವಿನ ಉತ್ತತಿಯಾಗಿದೆ. ಬಡ್ಡಿಯ ಹರಹು ಮತ್ತು ಮೊತ್ತದ ಹರಹು ರಾ.ಒ.ಅಂ.ಉ.ದ. ವೃದ್ಧಿಯ ದರವು ಬಡ್ಡಿಯ ಪಾವತಿಗಳ ವೃದ್ಧಿಯದರಕ್ಕಿಂತ ಹೆಚ್ಚು ಅಥವಾ ಕಡಿಮೆ ಎನ್ನವುದನ್ನು ಅವಲಂಬಿಸಿ ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತದೆ. ಮೊತ್ತದ ಹರಹು ಮತ್ತು ಪ್ರಾಥಮಿಕ ಕೊರತೆಯು ಋಣಾತ್ಮಕವಾಗಿದ್ದರೆ ಋಣ-ರಾಜ್ಯದ ಅನುಪಾತವು ಹೆಚ್ಚಾಗಿದ್ದು ಸಾರ್ವಜನಿಕ ಋಣಗಳ ಮಟ್ಟವು ಅಸಹಿಷ್ಣುವಾಗಿರುವುದನ್ನು ಸೂಚಿಸುತ್ತದೆ ಮತ್ತು ಮೊತ್ತದ ಹರಹು ಮತ್ತು ಪ್ರಾಥಮಿಕ ಕೊರತೆಯು ಧನಾತ್ಮಕವಾಗಿದ್ದರೆ ಋಣ-ರಾಜ್ಯದ ಅನುಪಾತವು (ಆಯವ್ಯಯದ ಹೊರಗಿನ ಸಾಲಗಳ ಹೊರತಾಗಿ) ಕಡಿಮೆಯಿದ್ದು ಇದು ಸಾರ್ವಜನಿಕ ಋಣದ ಮಟ್ಟಗಳು ಸಹಿಷ್ಣುವಾಗಿರುವುದನ್ನು ಸೂಚಿಸುತ್ತದೆ. 2012-13ರಲ್ಲಿ ಬಡ್ಡಿಯ ಹರಹು ಮತ್ತು ಮೊತ್ತದ ಹರಹುಗಳೆರಡು ಧನಾತ್ಮಕವಾಗಿದ್ದವು.

### 1.11.4 ಹೆಚ್ಚುತ್ತಿರುವ ಸಾಲವಲ್ಲದ ಸ್ವೀಕೃತಿಗಳ ಪರ್ಯಾಯತೆ

ಋಣ ಸಹಿಷ್ಣುತೆಯ ಮತ್ತೊಂದು ಸೂಚಕವು ಬಡ್ಡಿ ಜವಾಬ್ದಾರಿಯ ಹೆಚ್ಚಳ ಮತ್ತು ಪ್ರಾಥಮಿಕ ವೆಚ್ಚದ ಹೆಚ್ಚಳಗಳನ್ನು ಭರಿಸಲು ಸಾಲವಲ್ಲದ ಸ್ವೀಕೃತಿಗಳ ಹೆಚ್ಚಳವು ಸಾಕಷ್ಟಿರುವುದು ಬಡ್ಡಿಯ ಹೊರೆಯ ಹೆಚ್ಚಳವನ್ನು ಮತ್ತು ಪ್ರಾಥಮಿಕ ವೆಚ್ಚದ ಹೆಚ್ಚಳವನ್ನು ಸಾಲವಲ್ಲದ ಸ್ವೀಕೃತಿಗಳ ಹೆಚ್ಚಳವು ಭರಿಸುವಂತಾದರೆ ಋಣ ಸಹಿಷ್ಣುತೆಗೆ ಅನುಕೂಲವಾಗುತ್ತದೆ. ಋಣಾತ್ಮಕ ಸಂಪನ್ಮೂಲ ಅಂತರವು ಋಣದ ಅಸಹಿಷ್ಣುತೆಯನ್ನು ಸೂಚಿಸಿದರೆ ಧನಾತ್ಮಕ ಸಂಪನ್ಮೂಲಾಂತರವು ಋಣ ಸಹಿಷ್ಣುತೆಯನ್ನು ಸೂಚಿಸುತ್ತದೆ. ಕೋಷ್ಟಕ 1.49ರಲ್ಲಿ ಕಳೆದ ಐದು ವರ್ಷಗಳ ವಿವರಗಳನ್ನು ಸೂಚಿಸಿದೆ.

ಕೋಷ್ಟಕ 1.49: ಸಾಲವಲ್ಲದ ಸ್ವೀಕೃತಿಗಳ ಹೆಚ್ಚಳದ ಪರ್ಯಾಯತೆ

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ		2008-09	2009-10	2010-11	2011-12	2012-13
1	ಸಾಲವಲ್ಲದ ಸ್ವೀಕೃತಿಗಳ ಹೆಚ್ಚಳ	2,079	6,253	8,658	11,697	8,231
2	ಬಡ್ಡಿ ಪಾವತಿಗಳ ಹೆಚ್ಚಳ	26	681	428	963	850
3	ಪ್ರಾಥಮಿಕ ವೆಚ್ಚದ ಹೆಚ್ಚಳ	5,453	7,715	8,043	12,346	9,588
	ಸಂಪನ್ಮೂಲ ಅಂತರ	(-3,400)	(-2,143)	187	(-1,612)	(-2,207)

2008-10ರಲ್ಲಿ ಋಣಾತ್ಮಕವಾಗಿದ್ದ ಸಂಪನ್ಮೂಲಾಂತರವು 2010-11ರಲ್ಲಿ ಧನಾತ್ಮಕವಾಯಿತು. ಆದರೆ 2011-13ರಲ್ಲಿ ಅದು ಮತ್ತೆ ಋಣಾತ್ಮಕವಾಯಿತು, ಹಾಗಾಗಲು ರಾಜಸ್ವ ಸ್ವೀಕೃತಿಗಳ ವೃದ್ಧಿಯು, ಒಟ್ಟು ವೆಚ್ಚಗಳ ವೃದ್ಧಿಯಷ್ಟೇ ಇದ್ದದ್ದು ಮುಖ್ಯ ಕಾರಣವಾಗಿತ್ತು. ಅಂದರೆ, ಪ್ರಸಕ್ತ ರಾಜಸ್ವ ಮತ್ತು ಬಂಡವಾಳ ವೆಚ್ಚಗಳನ್ನು ಭರಿಸಲು ರಾಜ್ಯವು ಸಾಲಗಳನ್ನು ಅವಲಂಬಿಸಿತ್ತು.

### 1.11.5 ಸಾಲಗಳ ಮೂಲಕ ಪಡೆದ ಮೊತ್ತಗಳ ನಿವ್ವಳ ಲಭ್ಯತೆ


ಋಣ ಸಹಿಷ್ಣುತೆಯು ಋಣ ವಿಮೋಚನೆ (ಅಸಲು ಮತ್ತು ಬಡ್ಡಿ ಪಾವತಿಗಳು) ಮತ್ತು ಒಟ್ಟು ಋಣ ಸ್ವೀಕೃತಿಗಳ ಅನುಪಾತವನ್ನು ಮತ್ತು ಸಾಲವಾಗಿ ಪಡೆದ ಮೊತ್ತಗಳ ಅನ್ವಯವನ್ನು ಅವಲಂಬಿಸಿರುತ್ತವೆ. ಋಣ ವಿಮೋಚನೆ ಮತ್ತು ಋಣ ಸ್ವೀಕೃತಿಗಳ ಅನುಪಾತವು ಋಣ ಸ್ವೀಕೃತಿಗಳು ಎಷ್ಟರ ಮಟ್ಟಿಗೆ ಋಣ ವಿಮೋಚನೆಗೆ ಬಳಸಲ್ಪಟ್ಟಿದೆ ಮತ್ತು ಸಾಲವಾಗಿ ಪಡೆದ ಮೊತ್ತಗಳ ನಿವ್ವಳ ಲಭ್ಯತೆ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ.

ಋಣ ವಿಮೋಚನೆಯ ಅನುಪಾತವು 2012-13ರಲ್ಲಿ ಹಿಂದಿನ ಎರಡು ವರ್ಷಗಳಂತೆಯೇ ಒಂದಕ್ಕಿಂತಲೂ ಕಡಿಮೆಯಾಗಿದ್ದು (0.8) ಇದು ಋಣ ವಿಮೋಚನೆಯು ಋಣ ಸ್ವೀಕೃತಿಗಳಿಗಿಂತಲೂ ಕಡಿಮೆಯಾಗಿದ್ದುದರಿಂದ ಆಗಿದ್ದು, ಶೇಕಡ 16ರಷ್ಟು ಋಣ ಸ್ವೀಕೃತಿಗಳು ಅಭಿವೃದ್ಧಿ/ಬಂಡವಾಳ ವೆಚ್ಚಕ್ಕೆ ಲಭ್ಯವಿತ್ತು ಎಂಬುದನ್ನು ಸೂಚಿಸುತ್ತದೆ.

## 1.12 ವಿತ್ತೀಯ ಅಸಮತೆಗಳು

ಪ್ರಸಕ್ತ ಆರ್ಥಿಕ ಸ್ಥಿತಿಯಲ್ಲಿ ಬಹುಶಃ ಸಮತೋಲನ ಆಯವ್ಯಯವು ಅಸಾಧ್ಯವಾಗಿದ್ದು ಮತ್ತು ವೆಚ್ಚದ ಅಗತ್ಯತೆ ಮತ್ತು ಋಣವಲ್ಲದ ಸ್ವೀಕೃತಿಗಳ ನಡುವಿನ ಅಂತರವನ್ನು ತುಂಬಲು ಸರ್ಕಾರವು ಸಾಲಗಳನ್ನು ಅವಲಂಬಿಸಬೇಕಿದೆ. ಸ್ವೀಕೃತಿಗಳು ಮತ್ತು ವೆಚ್ಚಗಳ ನಡುವಿನ ಅಂತರ ಕೊರತೆಯನ್ನು ನಿರೂಪಿಸುತ್ತದೆ. ಸರ್ಕಾರವು (ಆಯವ್ಯಯ ಸಮತೋಲನಕ್ಕಾಗಿ) ಮಿತಿಮೀರಿದ ಸಾಲಗಳನ್ನು ಮಾಡಿದರೆ, ಉಂಟಾಗುವ ವಿವಿಧ ಪ್ರಕಾರಗಳ ಕೊರತೆಗಳ ಸೂಚನೆಯನ್ನು ನಕ್ಷೆ 1.11 ಕೊಡುತ್ತದೆ.



ನಕ್ಷೆ 1.11: ಕೊರತೆಗಳ ಪ್ರಕಾರಗಳು



ಕೊರತೆಯ ಸ್ವರೂಪವು ಸರ್ಕಾರದ ಹಣಕಾಸಿನ ನಿರ್ವಹಣೆಯತ್ತ ದೂರದೃಷ್ಟಿಯ ಸೂಚಕವಾಗಿದೆ. ಅಲ್ಲದೆ, ಈ ಕೊರತೆಯನ್ನು ಹೇಗೆ ತುಂಬಲಾಗಿದೆ ಮತ್ತು ಸಂಗ್ರಹಿಸಿದ ಸಂಪನ್ಮೂಲಗಳನ್ನು ಹೇಗೆ ಬಳಸಲಾಗಿದೆ ಎಂಬುದು ವಿತ್ತೀಯ ಆರೋಗ್ಯದ ಪ್ರಮುಖ ಸೂಚಕಗಳಾಗುತ್ತವೆ. 2012-13ನೇ ಆರ್ಥಿಕ ವರ್ಷದಲ್ಲಿ ಈ ಕೊರತೆಗಳ ಪ್ರವೃತ್ತಿ, ಸ್ವರೂಪ ಪರಿಮಾಣ ಮತ್ತು ಅವುಗಳನ್ನು ತುಂಬಿದ ವಿಧಾನಗಳು ಮತ್ತು ಎಫ್‌ಆರ್ ಕಾಯಿದೆ/ನಿಗಮಗಳನ್ನಯ ನಿಗದಿ ಪಡಿಸಿದ್ದ ಗುರಿಗಳಿಗೆ ಮುಖಾಮುಖಿಯಾಗಿ ರಾಜಸ್ವ ಮತ್ತು ವಿತ್ತೀಯ ಕೊರತೆಗಳ ವಾಸ್ತವ ಮಟ್ಟಗಳನ್ನು ಈ ವಿಭಾಗವು ವಿಶದಪಡಿಸುತ್ತದೆ.

1.12.1 ಕೊರತೆಗಳ ಪ್ರವೃತ್ತಿಗಳು

2008-13ರ ಅವಧಿಯಲ್ಲಿ ಕೊರತೆ ಸೂಚಿಗಳಲ್ಲಿನ ಪ್ರವೃತ್ತಿಗಳನ್ನು ನಕ್ಷೆ 1.12 ಮತ್ತು 1.13ರಲ್ಲಿ ನೀಡಲಾಗಿದೆ.



ಹನ್ನೆರಡನೇ ವಿತ್ತ ಆಯೋಗ ಮತ್ತು ಹದಿಮೂರನೇ ವಿತ್ತ ಆಯೋಗವು ರಾಜಸ್ವ ಮತ್ತು ವಿತ್ತೀಯ ಕೊರತೆಗಳಿಗೆ ನಿಗದಿಪಡಿಸಿದ ಗುರಿಗಳು ಮತ್ತು ಅವುಗಳ ವಾಸ್ತವ ಮಟ್ಟವನ್ನು ಕೋಷ್ಟಕ 1.50ರಲ್ಲಿ ನೀಡಲಾಗಿದೆ.



ಕೋಷ್ಟಕ 1.50: ವಿತ್ತ ಜವಾಬ್ದಾರಿ ಅಧಿನಿಯಮದಂತೆ ಗುರಿಗಳಿಗೆ ಪ್ರತಿಯಾಗಿ ಸಾಧನೆಗಳು

ಆವಧಿ	ರಾಜಸ್ವ ಕೊರತೆ		ವಿತ್ತೀಯ ಕೊರತೆ	
	ವಿಸುಆರಂತೆ ಗುರಿಗಳು	ವಾಸ್ತವ	ವಿಸುಆರಂತೆ ಗುರಿಗಳು	ವಾಸ್ತವ
2008-09	ರಾಜಸ್ವ ಹೆಚ್ಚಳ ಮುಂದುವರಿಕೆ	ರಾಜಸ್ವ ಹೆಚ್ಚಳ	3.5	2.81
2009-10		ಮುಂದುವರೆದಿದೆ	4.0	3.22
ಹದಿಮೂರನೇ ವಿತ್ತ ಆಯೋಗ (2010-15)				
2010-11	ರಾಜಸ್ವ ಹೆಚ್ಚಳ ಮುಂದುವರಿಕೆ	ಗುರಿಯನ್ನು ಸಾಧಿಸಿತು	3.44	2.68
2011-12			3.00	2.72
2012-13			3.00	2.76

ಆಕರ: ಹಣಕಾಸು ಲೆಕ್ಕಗಳು

2008-13ರಲ್ಲಿ ರಾಜಸ್ವ ಹೆಚ್ಚಳದ ಮುಂದುವರಿಕೆಯ ವಿಷಯದಲ್ಲಿ ಸರ್ಕಾರದ ಸಾಧನೆಯು ಉತ್ತೇಜನಕರವಾಗಿದೆ. ವಿತ್ತ ಸುಧಾರಣಾ ಕಾಯಿದೆಯಲ್ಲಿ ನಿಗದಿಪಡಿಸಿದ್ದಂತೆ ಮಾರ್ಚ್ 2006ರೊಳಗೆ ರಾಜಸ್ವ ಕೊರತೆಯನ್ನು ತೊಡೆದುಹಾಕುವ ಗುರಿಯನ್ನು ರಾಜ್ಯಸರ್ಕಾರವು ಒಂದು ವರ್ಷ ಮುಂಚಿತವಾಗಿಯೇ, 2004-05ರಲ್ಲಿಯೇ ಸಾಧಿಸಿತ್ತು. ತದನಂತರ ರಾಜ್ಯಸರ್ಕಾರವು 2012-13ರವರೆಗೂ ಅಂತರ್ವರ್ಷ ವ್ಯತ್ಯಯದೊಂದಿಗೆ ರಾಜಸ್ವ ಹೆಚ್ಚಳವನ್ನು ಕಾಯ್ದುಕೊಂಡು ಬಂದಿತ್ತು. 2012-13ರಲ್ಲಿ ರಾಜಸ್ವ ಹೆಚ್ಚಳವು ₹2,638 ಕೋಟಿಗಳಷ್ಟು ಕಡಿಮೆಯಾಗಿ ₹1,883 ಕೋಟಿಗಳಷ್ಟಿತ್ತು. ಇಳಿಕೆಯ ಪ್ರಮಾಣವು ರಾಜ್ಯ ಸರ್ಕಾರಿ/ವಿಶ್ವಾಂತಿ ನೌಕರರಿಗೆ ನೀಡಿದ 6ನೇ ವೇತನ ಆಯೋಗದ ಅನುಷ್ಠಾನ ಮತ್ತು ಸಬ್ಸಿಡಿ ಮತ್ತು ಫಂಡ್ ಅಡ್ವಾನ್ಸಮೆಂಟ್ ಏರಿಕೆಯಿಂದಾಗಿದೆ.

ವಿತ್ತೀಯ ಕೊರತೆ-ರಾಜ್ಯಆಂಫುಡ ಅನುಪಾತವನ್ನು ಶೇಕಡ ಮೂರಕ್ಕಿಂತಲೂ ಕಡಿಮೆ ಮಾಡುವ ವಿತ್ತ ಜವಾಬ್ದಾರಿ ಕಾಯಿದೆಯ ಗುರಿಯನ್ನು ಸಹ ಸಾಧಿಸಿತ್ತು.

2012-13ರಲ್ಲಿ ವಿತ್ತೀಯ ಕೊರತೆ-ರಾಜ್ಯಆಂಫುಡ ದರವು ಹಿಂದಿನ ವರ್ಷಕ್ಕೆ ಹೋಲಿಸಿದಂತೆ ಸಾಧಾರಣ ಹೆಚ್ಚಳ ಕಂಡಿದ್ದು ಶೇಕಡ 2.76ರಷ್ಟಿತ್ತು. ಆದರೆ, ಅದು ನಿಗದಿತ ಗುರಿಯಾದ ಶೇಕಡ ಮೂರರೊಳಗಿತ್ತು.

ಆದಾಗ್ಯೂ, ಈ ಕೆಳಕಂಡ ವ್ಯವಹಾರಗಳು ರಾಜ್ಯದ ವಿತ್ತೀಯ ಸೂಚಕಗಳ ಮೇಲೆ ಪ್ರಭಾವ ಬೀರಿತ್ತು.

- ಕರ್ನಾಟಕ ರೇಷ್ಮೆಹುಳು ಗೂಡು ಮತ್ತು ರೇಷ್ಮೆ ನೂಲಿನ ಅಭಿವೃದ್ಧಿ ನಿಧಿ ಮತ್ತು ಬೆಲೆ ಸ್ಥಿರೀಕರಣ ನಿಧಿಗಳಿಗೆ ಸಂಬಂಧಿಸಿದಂತೆ ಆದಾಯ (₹26.63 ಕೋಟಿಗಳು) ಮತ್ತು ವೆಚ್ಚ (₹7.40 ಕೋಟಿಗಳು)ಗಳನ್ನು ವರ್ಗಾಯಿಸದಿರುವುದು ಮತ್ತು ಭಾರತ ಸರ್ಕಾರದ ವಂತಿಗೆಯ ಮೊತ್ತ ₹2.63 ಕೋಟಿಗಳನ್ನು ಗ್ರಾಹಕರ ಕ್ಷೇಮ ಚಟುವಟಿಕೆಗಳಿಗೆ ಗ್ರಾಹಕರ ಕಲ್ಯಾಣ ನಿಧಿಗೆ ವರ್ಗಾಯಿಸದಿರುವುದರಿಂದ ಇವು ರಾಜ್ಯ ಸಂಚಿತ ನಿಧಿಯಲ್ಲೇ ಉಳಿದಿದ್ದವು.
- ಕ್ರೋಢೀಕೃತ ಋಣ ಪರಿಹಾರ ನಿಧಿಯಡಿಯ ₹1,000 ಕೋಟಿಗಳ ಹೊಂದಾಣಿಕೆ ಮತ್ತು ಹೂಡಿಕೆಯನ್ನು ವಿತ್ತೀಯ ನಿರ್ವಹಣಾ ನಿಧಿಯಿಂದ ಅಷ್ಟೇ ಮೊತ್ತದ ಹೂಡಿಕೆಯೆಂದು ಪರಿಗಣಿಸಿರುವುದು ಈ ವ್ಯವಹಾರವನ್ನು ಆದಾಯ ನಿಷ್ಪರಿಣಾಮಗೊಳಿಸಿದೆ.
- ಸಾಲವನ್ನು ಷೇರಿನಲ್ಲಿ ಪರಿವರ್ತಿಸುವುದು (₹11 ಕೋಟಿ), ಹೂಡಿಕೆಗಳನ್ನು ರಾಜಸ್ವ/ಬಂಡವಾಳ ವೆಚ್ಚಗಳಲ್ಲಿ ಪರಿವರ್ತಿಸುವಂತಹ (₹2 ಕೋಟಿ) ಹಿಂದಿನ ವರ್ಷಗಳ ವ್ಯವಹಾರಗಳನ್ನು ಪ್ರಸಕ್ತ ವರ್ಷದ ಲೆಕ್ಕಪುಸ್ತಕಕ್ಕೆ ಬಳಸಿರುವುದು/ಸೇರಿಸುವುದು ಪ್ರಸಕ್ತ ವರ್ಷದ ರಾಜಸ್ವ ವೆಚ್ಚ ಮತ್ತು ಬಂಡವಾಳ ವೆಚ್ಚಗಳನ್ನು ಅಧಿಕಗೊಳಿಸುವಲ್ಲಿ ಪರಿಣಮಿಸಿತು. ಮತ್ತದರ ಮೂಲಕ ರಾಜ್ಯಕ್ಕೆ ಹೆಚ್ಚು ಸಾಲ ಮಾಡಲು ಆಸ್ಪದ ನೀಡಿತು.

### ರಾಜಸ್ವ ಹೆಚ್ಚಳ

ರಾಜಸ್ವ ಹೆಚ್ಚಳವು, ರಾಜಸ್ವ ಸ್ವೀಕೃತಿಗಳು ಮತ್ತು ರಾಜಸ್ವ ವೆಚ್ಚದ ನಡುವಿನ ಅಂತರವನ್ನು ಪ್ರತಿನಿಧಿಸುತ್ತದೆ. ರಾಜಸ್ವ ಹೆಚ್ಚಳವು ಸಾಲಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

ರಾಜಸ್ವ ಸ್ವೀಕೃತಿಗಳ ವೃದ್ಧಿಯ ದರದ ಶೇಕಡ 12ಕ್ಕೆ ಪ್ರತಿಯಾಗಿ, ರಾಜಸ್ವ ವೆಚ್ಚದ ವೃದ್ಧಿಯ ದರವು ಶೇಕಡ 17ರಷ್ಟಿತ್ತು. ಇದು 2012-13ರಲ್ಲಿ ರಾಜಸ್ವ ಹೆಚ್ಚಳವನ್ನು ಕಡಿಮೆ ಮಾಡುವಲ್ಲಿ ಪರಿಣಮಿಸಿತು.

ರಾಜ್ಯ ಸರ್ಕಾರವು ಮಧ್ಯಮಾವಧಿ ವಿತ್ತೀಯ ಯೋಜನೆ (2013-17)ರಲ್ಲಿ, ಬದ್ಧವಲ್ಲದ ರಾಜಸ್ವ ಸ್ವೀಕೃತಿಗಳಿಗೆ ಬದ್ಧ ರಾಜಸ್ವ ವೆಚ್ಚದ ಅಧಿಕ ಶತಾಂಶವು, ಸಂಪನ್ಮೂಲಗಳನ್ನು ಹಂಚುವಲ್ಲಿ ರಾಜ್ಯಕ್ಕೆ ಸೀಮಿತ ನಮ್ಯತೆಯಿದೆಯೆಂದು ಹೇಳಿದೆ. ಇದರಿಂದ ಅನಗತ್ಯ ಯೋಜನೆಗಳನ್ನು ತ್ಯಜಿಸುವಿಕೆ, ಅನಭಿವೃದ್ಧಿ ರಾಜಸ್ವ ವೆಚ್ಚದಲ್ಲಿ ಕಡಿತ ಮತ್ತು ಆದಾಯ ಸಂಗ್ರಹಣೆಯ ಸುವ್ಯವಸ್ಥೆಗಳ ಮೂಲಕ ವೆಚ್ಚ ಸುಧಾರಣೆ ಮಾಡುವುದು ತಕ್ಷಣದ ಅಗತ್ಯವಾಗಿದೆ.

### ವಿತ್ತೀಯ ಕೊರತೆ

ವಿತ್ತೀಯ ಕೊರತೆ ಸರ್ಕಾರದ ನಿವ್ವಳ ಜವಾಬ್ದಾರಿಗಳ ಹೆಚ್ಚಳ ಅಥವಾ ಅದರ ಹೆಚ್ಚುವರಿ ಸಾಲಗಳನ್ನು ಸೂಚಿಸುತ್ತದೆ. ಈ ಕೊರತೆಯನ್ನು ಹೆಚ್ಚುವರಿ ಸಾರ್ವಜನಿಕ ಋಣ (ಆಂತರಿಕ ಅಥವಾ ಹೊರಗಿನ) ಅಥವಾ ಸಾರ್ವಜನಿಕ ಲೆಕ್ಕದಿಂದ ಹೆಚ್ಚುವರಿ ನಿಧಿಗಳನ್ನು ಬಳಸುವುದರ ಮೂಲಕ ಪೂರೈಸಬಹುದು. ಪ್ರಮುಖ ಅಂಶಗಳಿಗೆ ಸಂಬಂಧಿಸಿದ ಕೊರತೆಯ ಪ್ರವೃತ್ತಿಗಳೊಂದಿಗೆ ವಿತ್ತೀಯ ಕೊರತೆಯ ಪ್ರವೃತ್ತಿಗಳನ್ನು ಕೋಷ್ಟಕ 1.51 ಸೂಚಿಸುತ್ತದೆ.

ಕೋಷ್ಟಕ 1.51: ವಿತ್ತೀಯ ಕೊರತೆ ಮತ್ತುದರ ಪ್ರಮಿತಿಗಳು

(ಕೋಟಿ ರೂಪಾಯಿಗಳಲ್ಲಿ)

ಅವಧಿ	ಋಣವಲ್ಲದ ಸ್ವೀಕೃತಿಗಳು	ಒಟ್ಟು ವೆಚ್ಚ	ವಿತ್ತೀಯ ಕೊರತೆ	ವಿತ್ತೀಯ ಕೊರತೆಯ ಶತಾಂಶವಾಗಿ		
				ರಾಜಕೀಯ	ಋಣವಲ್ಲದ ಸ್ವೀಕೃತಿ	ಒಟ್ಟು ವೆಚ್ಚ
2008-09	43,528	52,260	8,732	2.81	20.06	16.71
2009-10	49,781	60,656	10,875	3.22	21.84	17.93
2010-11	58,439	69,127	10,688	2.68	18.29	15.46
2011-12	70,136	82,436	12,470	2.72	17.78	15.13
2012-13	78,367	92,874	14,507	2.76	18.51	15.62

ಆಕರ: ಹಣಕಾಸು ಲೆಕ್ಕಗಳು

2009-10ರಲ್ಲಿ, ವಿತ್ತೀಯ ಕೊರತೆಯು ರಾಜಕೀಯದ, ಋಣವಲ್ಲದ ಸ್ವೀಕೃತಿಗಳ ಮತ್ತು ವೆಚ್ಚದ ಶತಾಂಶವಾಗಿ ಅತ್ಯಧಿಕವಾಗಿದ್ದು ಇದು ಭಾರತ ಸರ್ಕಾರದ ಸಲಹೆಯನ್ನು ಆಧರಿಸಿ ವಿತ್ತೀಯ ಕೊರತೆಯ ಮಿತಿಯನ್ನು ಹೆಚ್ಚಿಸಿದುದರಿಂದ ಆಗಿದೆ. 2012-13ರಲ್ಲಿ ವಿತ್ತೀಯ ಕೊರತೆಯು ರಾಜಕೀಯದ ಶತಾಂಶವಾಗಿ ಮತ್ತೆ ಹೆಚ್ಚಾಗಿದ್ದು ಇದು ಸಾಲಗಳಲ್ಲಿನ ಹೆಚ್ಚಳ/ರಾಜಸ್ವ ಹೆಚ್ಚಳದಲ್ಲಿನ ಇಳಿಕೆಯಿಂದ ಉಂಟಾಗಿದೆ.

### ಪ್ರಾಥಮಿಕ ಕೊರತೆ

ವಿತ್ತೀಯ ಕೊರತೆ, ಸಾಮಾನ್ಯವಾಗಿ ಹೆಚ್ಚುವರಿ ಮೂಲ ಸಂಪನ್ಮೂಲಗಳ ಅಗತ್ಯವನ್ನು ಪ್ರತಿನಿಧಿಸಿದರೆ, ಅಂತಹ ಸಂಪನ್ಮೂಲಗಳ ಒಂದು ಭಾಗವು ರಾಜಸ್ವ ಲೆಕ್ಕಗಳಲ್ಲಿ ಕೊರತೆಯಿರುವ ರಾಜ್ಯಗಳಿಗೆ ಸಂಬಂಧಿಸಿದಂತೆ ಬಡ್ಡಿ ಪಾವತಿಗಳನ್ನು ಭರಿಸಲು ಅಗತ್ಯವಾಗಿರುತ್ತದೆ. ಬಡ್ಡಿ ಪಾವತಿಗಳು ಹಿಂದಿನ ಜವಾಬ್ದಾರಿಗಳ ವೆಚ್ಚವಾಗಿದ್ದು, ಪ್ರಸಕ್ತ ಹಂಚಿಕೆಗಳ ಆದ್ಯತೆಯನ್ನು ಅವಲಂಬಿಸಿರುವುದಿಲ್ಲ. ಅಸಮತೋಲನಗಳ ಪ್ರಸ್ತುತ ಸ್ವರೂಪವನ್ನು ಕಾಣಲು, ಈ ಪಾವತಿಗಳನ್ನು ಬೇರ್ಪಡಿಸುವ ಅಗತ್ಯತೆಯಿದ್ದು ಮತ್ತು ಒಟ್ಟು ಅಸಮತೋಲನಗಳಿಂದ ಕಳೆಯಬೇಕಿದೆ. ಕಳೆದ ಐದು ವರ್ಷಗಳ ಪ್ರಾಥಮಿಕ ಕೊರತೆ ಮತ್ತು ಅದರ ಪ್ರಮಿತಿಗಳ ವಿವರಗಳನ್ನು ಕೋಷ್ಟಕ 1.52ರಲ್ಲಿ ನೀಡಲಾಗಿದೆ.

ಕೋಷ್ಟಕ 1.52: ಪ್ರಾಥಮಿಕ ಕೊರತೆ ಮತ್ತು ಅದರ ಪ್ರಮಿತಿಗಳು

(ಕೋಟಿ ರೂಪಾಯಿಗಳಲ್ಲಿ)

ಅವಧಿ	ವಿತ್ತೀಯ ಕೊರತೆ	ಬಡ್ಡಿ ಪಾವತಿಗಳು	ಪ್ರಾಥಮಿಕ ಕೊರತೆ
2008-09	8,732	4,532	4,200
2009-10	10,875	5,213	5,662
2010-11	10,688	5,641	5,047
2011-12	12,470	6,604*	5,866
2012-13	14,507	7,454*	7,053

ಆಕರ: ಹಣಕಾಸು ಲೆಕ್ಕಗಳು

\* ಆಯವ್ಯಯದ ಹೊರಗಿನ ಸಾಲಗಳ ಮೇಲಿನ ₹542 ಕೋಟಿ ಮತ್ತು ₹621 ಕೋಟಿಗಳ ಬಡ್ಡಿ ಪಾವತಿಗಳನ್ನೊಳಗೊಂಡಿದೆ (ಕ್ರಮವಾಗಿ 2011-12 ಮತ್ತು 2012-13ನೇ ವರ್ಷಗಳಿಗೆ ಸೇರಿದ).

2008-13ರ ಅವಧಿಯಲ್ಲಿ ವಿತ್ತೀಯ ಕೊರತೆಯು ಬಡ್ಡಿ ಪಾವತಿಗಳ ಬಹುತೇಕ ಎರಡರಷ್ಟಿತ್ತು. ರಾಜಸ್ವ ವೆಚ್ಚದ ಅಧಿಕ ಭಾಗವಾದ ಬದ್ಧ ವೆಚ್ಚಗಳನ್ನು ಕಡಿತಗೊಳಿಸಿದಲ್ಲಿ ರಾಜ್ಯ ಸರ್ಕಾರವು ರಾಜಸ್ವ ಲೆಕ್ಕಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಂಬಳ, ವಿಶ್ರಾಂತಿ ವೇತನ ಹಾಗೂ ಬಡ್ಡಿ ಪಾವತಿಗಳು ಅನಮ್ಯವಾಗಿರುವುದರಿಂದ ಸ್ಥಿರವಾಗಿ ಹೆಚ್ಚುತ್ತಿರುವ ಸಹಾಯಧನ, ಸ್ಥಳೀಯ ಸಂಸ್ಥೆಗಳಲ್ಲದವುಗಳಿಗೆ ಸಹಾಯಾನುದಾನಗಳ ಮೇಲಿನ ವೆಚ್ಚಗಳ ಕಡೆ ರಾಜ್ಯಸರ್ಕಾರವು ಅತ್ಯಧಿಕ ಗಮನ ನೀಡುವ ಅಗತ್ಯವಿದೆ.

**1.12.2 ವಿತ್ತೀಯ ಕೊರತೆಯ ಸಂಯೋಜನೆ ಮತ್ತು ಅದರ ಪೂರೈಕೆಯ ವಿಧಾನ**

ವಿತ್ತೀಯ ಕೊರತೆಯನ್ನು ತುಂಬುವ ಹಣಕಾಸಿನ ವಿಧಾನವು ಕೋಷ್ಟಕ 1.53ರಲ್ಲಿ ತೋರಿಸಿರುವಂತೆ ಸಂಯೋಜಿತ ಪಲ್ಲಟಗಳಿಗೆ ಈಡಾಗಿದೆ. ವಿತ್ತೀಯ ಕೊರತೆಯ ವಿಭಜನೆಯು, ರಾಜಸ್ವ ಮತ್ತು ಋಣವಲ್ಲದ ಸ್ವೀಕೃತಿಗಳನ್ನು ಮೀರಿದ ಅಗತ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರವು ಎಷ್ಟರಮಟ್ಟಿಗೆ ವಿವಿಧ ಸಾಲಗಳನ್ನು ಅವಲಂಬಿಸಿತು ಎಂಬುದನ್ನು ತೋರಿಸುತ್ತದೆ.

ಕೋಷ್ಟಕ 1.53: ವಿತ್ತೀಯ ಕೊರತೆಗಳ ಭಾಗಗಳು ಮತ್ತು ಅವುಗಳ ಪೂರೈಕೆಯ ವಿಧಾನಗಳು

(ಕೋಟಿ ರೂಪಾಯಿಗಳಲ್ಲಿ)

	2008-09		2009-10		2010-11		2011-12		2012-13	
	ಮೊತ್ತ	ರಾಜ್ಯಸರ್ಕಾರದ ಶೇಕಡಾವಾರು	ಮೊತ್ತ	ರಾಜ್ಯಸರ್ಕಾರದ ಶೇಕಡಾವಾರು	ಮೊತ್ತ	ರಾಜ್ಯಸರ್ಕಾರದ ಶೇಕಡಾವಾರು	ಮೊತ್ತ	ರಾಜ್ಯಸರ್ಕಾರದ ಶೇಕಡಾವಾರು	ಮೊತ್ತ	ರಾಜ್ಯಸರ್ಕಾರದ ಶೇಕಡಾವಾರು
ವಿತ್ತೀಯ ಕೊರತೆಯ ವಿಭಜನೆ	-8,732	2.81	-10,875	3.22	-10,688	2.68	-12,470	2.72	-14,507	2.76
1 ರಾಜಸ್ವ ಹೆಚ್ಚಳ	1,635	0.53	1,629	0.48	4,172	1.04	4,521	0.98	1,883	0.36
2 ನಿವ್ವಳ ಬಂಡವಾಳ ವೆಚ್ಚ	9,693	3.12	12,077	3.58	13,283	3.33	15,417	3.36	15,446	2.94
3 ನಿವ್ವಳ ಸಾಲಗಳು ಮತ್ತು ಮುಂಗಡಗಳು	674	0.22	427	0.13	1,577	0.39	1,574	0.34	944	0.18
ವಿತ್ತೀಯ ಕೊರತೆಯನ್ನು ಪೂರೈಸಿದ ವಿಧಾನಗಳು*										
1 ಮಾರುಕಟ್ಟೆ ಸಾಲಗಳು	6,583	2.12	4,954	1.47	1,037	0.26	6,207	1.35	9,149	1.74
2 ಭಾರತ ಸರ್ಕಾರದ ಸಾಲಗಳು	135	0.04	211	0.06	613	0.15	637	0.14	652	0.12
3 ಎನ್‌ಎಸ್‌ಎಸ್‌ಎಫ್‌ಗೆ ನೀಡಿದ ವಿಶೇಷ ಭದ್ರತೆಗಳು	-164	-0.05	247	0.07	1,838	0.46	-844	-0.18	-517	-0.10
4 ಹಣಕಾಸು ಸಂಸ್ಥೆಗಳಿಂದ ಸಾಲಗಳು	260	0.08	272	0.08	419	0.10	208	0.05	454	0.09
5 ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ ಇತ್ಯಾದಿ	1,176	0.38	1,468	0.43	1,607	0.40	1,398	0.30	1,732	0.33
6 ಠೇವಣಿಗಳು ಮತ್ತು ಮುಂಗಡಗಳು	1,554	0.50	1,908	0.57	2,037	0.51	1,410	0.31	2,511	0.48
7 ಅಮಾನತ್ತು ಮತ್ತು ಇತರೆ	968	0.31	602	0.18	-296	-0.07	2,634	0.57	98	0.02
8 ಇರಸಾಲುಗಳು	-52	-0.01	-36	-0.01	-35	0.01	-11	0.00	-32	-0.01
9 ಮೀಸಲು ನಿಧಿಗಳು	2,174	0.70	3,201	0.95	1,374	0.34	2,761	0.60	1,362	0.26
10 ನಗದು ಶಿಲ್ಕಿನಲ್ಲಿ ಹೆಚ್ಚಳ(-)/ಇಳಿಕೆ(+)	-3,900	-1.26	-1,954	-0.58	2,106	0.53	-1,942	-0.42	-902	0.17
11 ಸಾದಿಲ್ಕಾರು ನಿಧಿ ವೆಚ್ಚಗಳು ನಿವ್ವಳ	-2	0.00	2	0.00	-12	0.00	12	0.00	0	0
ಒಟ್ಟು	8,732		10,875		10,688		12,470		14,507	

ಆಕರ: ಹಣಕಾಸು ಲೆಕ್ಕಗಳು.

\* ಈ ಎಲ್ಲಾ ಅಂಕಗಳು ಪ್ರಸಕ್ತ ವರ್ಷದ ನಿವ್ವಳ ವಿಕರಣೆಗಳು/ಹೊರಪರಿವುಗಳು

ವಿತ್ತೀಯ ಕೊರತೆಯ ಭಾಗಗಳು, ರಾಜಸ್ವ ಹೆಚ್ಚಳ, ನಿವ್ವಳ ಬಂಡವಾಳ ವೆಚ್ಚ ಮತ್ತು ನಿವ್ವಳ ಸಾಲ ಮತ್ತು ಮುಂಗಡಗಳೆ ಆಗಿವೆ. ರಾಜ್ಯವು ರಾಜಸ್ವ ಹೆಚ್ಚಳವನ್ನು 2004-05ರಲ್ಲಿಯೇ ಸಾಧಿಸಿದ್ದ ಕಾರಣ, ರಾಜಸ್ವ ಲೆಕ್ಕದಲ್ಲಿನ ಹೆಚ್ಚಳವನ್ನು ಮಾರುಕಟ್ಟೆ ಸಾಲಗಳು, ಭಾರತ ಸರ್ಕಾರದಿಂದ ಬಂದ ಸಾಲಗಳೂ ಸೇರಿದಂತೆ ಬಂಡವಾಳ ವೆಚ್ಚಕ್ಕೆ ಬಳಸಲಾಗಿತ್ತು. 2008-09, 2009-10, 2010-11, 2011-12 ಮತ್ತು 2012-13ರಲ್ಲಿ ರಾಜಸ್ವ ಹೆಚ್ಚಳದಿಂದ ಕ್ರಮವಾಗಿ ಬಂಡವಾಳ ವೆಚ್ಚದ ಶೇಕಡ 16, 13, 28, 27 ಮತ್ತು 11ರಷ್ಟನ್ನು

ಭರಿಸಲಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಂಡವಾಳ ವೆಚ್ಚವನ್ನು ಭರಿಸಿದ ರಾಜಸ್ವ ವೆಚ್ಚದ ಶತಾಂಶವು ಶೇಕಡ 16ರಷ್ಟಿದ್ದು, ದಿಢೀರ್ ಕುಸಿತವನ್ನು ಕಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಸಾಧಾರಣ ಏರಿಕೆಯು ಇದರ ಮುಖ್ಯ ಕಾರಣವಾಗಿದ್ದು, ಇದರ ವಿವರಗಳನ್ನು ಕಂಡಿಕೆ 1.6.2ರಲ್ಲಿ ನೀಡಲಾಗಿದೆ.

2012-13ರಲ್ಲಿ ಮಾರುಕಟ್ಟೆ ಸಾಲಗಳಲ್ಲಿ ಸಾಕಷ್ಟು ಹೆಚ್ಚಳವಾಗಿದ್ದು, ವಿತ್ತೀಯ ಕೊರತೆಯನ್ನು ತುಂಬುವ ಅದರ ಪಾಲು ಶೇಕಡ 63ಕ್ಕೆ ಏರಿತು. ಆದ್ದರಿಂದ ಹಿಂದಿನ ವರ್ಷಕ್ಕೆ ಹೋಲಿಸಿದರೆ, ವಿತ್ತ ಸಂಸ್ಥೆಗಳಿಂದ ಸಾಲ, ಸಣ್ಣ ಉಳಿತಾಯ, ಭವಿಷ್ಯ ನಿಧಿ ಮುಂತಾದವುಗಳು, ಠೇವಣಿ ಮತ್ತು ಮುಂಗಡಗಳಲ್ಲಿ ಹೆಚ್ಚಾಗಿದ್ದವು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2012-13ರಲ್ಲಿ ಅಮಾನತ್ತು ಮತ್ತು ಇತರೆಗಳು ಹಾಗೂ ಮೀಸಲು ನಿಧಿಗಳಲ್ಲಿ ಗಣನೀಯವಾದ ಇಳಿಕೆಯಾಗಿದೆ. 2012-13ರಲ್ಲಿ ಎನ್‌ಎಸ್‌ಎಸ್‌ಎಫ್‌ಗೆ ನೀಡಿದ ವಿಶೇಷ ಭದ್ರತೆಗಳಡಿಯಲ್ಲಿ ಯಾವುದೇ ಸ್ವೀಕೃತಿಗಳಿರಲಿಲ್ಲ.

### 1.12.3 ಹೆಚ್ಚಳ/ಕೊರತೆಗಳ ಗುಣಮಟ್ಟ

ರಾಜಸ್ವ ಕೊರತೆ ಮತ್ತು ವಿತ್ತೀಯ ಕೊರತೆಯ ಅನುಪಾತವು ಮತ್ತು ಪ್ರಾಥಮಿಕ ಕೊರತೆಯನ್ನು ಪ್ರಾಥಮಿಕ ರಾಜಸ್ವ ಕೊರತೆ ಮತ್ತು ಬಂಡವಾಳ ವೆಚ್ಚವೆಂದು (ಸಾಲಗಳು ಮತ್ತು ಮುಂಗಡಗಳು ಸೇರಿದಂತೆ) ವಿಭಜಿಸಿರುವುದು ರಾಜ್ಯದ ಹಣಕಾಸುಗಳಲ್ಲಿನ ಕೊರತೆಯ ಗುಣಮಟ್ಟವನ್ನು ಸೂಚಿಸುತ್ತದೆ. ರಾಜಸ್ವ ಕೊರತೆ ಮತ್ತು ವಿತ್ತೀಯ ಕೊರತೆಯ ಅನುಪಾತವು ಸಾಲಗಳ ಮೂಲಕ ಪಡೆದ ಮೊತ್ತಗಳು ಎಷ್ಟರ ಮಟ್ಟಿಗೆ ಪ್ರಚಲಿತ ವೆಚ್ಚಗಳಿಗೆ ಉಪಯೋಗಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಲದೇ, ರಾಜಸ್ವ ಕೊರತೆ ಮತ್ತು ವಿತ್ತೀಯ ಕೊರತೆಯ ಅನುಪಾತದ ಅಧಿಕೃತ ಸತತವಾಗಿದ್ದರೆ, ರಾಜ್ಯಸರ್ಕಾರದ ಸ್ಥಿರಾಸ್ತಿಯ ಆಸ್ತಿಭಾರವು ಸಂಕುಚಿತಗೊಳ್ಳುತ್ತಿರುವುದನ್ನು ಮತ್ತು ಸಾಲಗಳ ಒಂದು ಭಾಗವು (ವಿತ್ತೀಯ ಜವಾಬ್ದಾರಿಗಳು) ಯಾವುದೇ ಸ್ಥಿರಾಸ್ತಿಗಳನ್ನು ನಿರ್ಮಿಸಿಲ್ಲವೆಂಬುದನ್ನು ಸೂಚಿಸುತ್ತದೆ. ಕೋಷ್ಟಕ 1.54ರಲ್ಲಿ ತೋರಿಸಿರುವ ಪ್ರಾಥಮಿಕ ಕೊರತೆಯ ವಿಂಗಡಣೆಯು, ಕೊರತೆಯು, ಎಷ್ಟರ ಮಟ್ಟಿಗೆ ರಾಜ್ಯದ ಅರ್ಥವ್ಯವಸ್ಥೆಯ ಉತ್ಪಾದನಾ ಕ್ಷಮತೆಯನ್ನು ಅಭಿವೃದ್ಧಿಗೊಳಿಸುವ ಆಶಯದ ಬಂಡವಾಳ ವೆಚ್ಚದಲ್ಲಿನ ಹೆಚ್ಚಳದಿಂದ ಉಂಟಾಗಿದೆ ಎಂಬುದನ್ನು ಸೂಚಿಸುತ್ತದೆ.

ಕೋಷ್ಟಕ 1.54: ಪ್ರಾಥಮಿಕ ಕೊರತೆ/ಹೆಚ್ಚಳ-ಅಂಶಗಳ ವಿಭಜನೆ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಉಣ್ಣುವಲ್ಲದ ಸ್ವೀಕೃತಿಗಳು	ಪ್ರಾಥಮಿಕ ರಾಜಸ್ವ ವೆಚ್ಚ	ಬಂಡವಾಳ ವೆಚ್ಚ	ಸಾಲಗಳು ಮತ್ತು ಮುಂಗಡಗಳು	ಪ್ರಾಥಮಿಕ ವೆಚ್ಚ	ಪ್ರಾಥಮಿಕ ರಾಜಸ್ವ ಕೊರತೆ (-) ಹೆಚ್ಚಳ(+)	ಪ್ರಾಥಮಿಕ ಕೊರತೆ (-) ಹೆಚ್ಚಳ (+)
1	2	3	4	5	6 (3+4+5)	7 (2-3)	8 (2-6)
2008-09	43,528	37,123	9,874	731	47,728	6,405	-4,200
2009-10	49,781	42,314	12,147	982	55,443	7,467	-5,662
2010-11	58,439	48,393	13,355	1,738	63,486	10,046	-5,047
2011-12	70,136	58,511	15,506	1,815	75,832	11,455	-5,866
2012-13	78,367	68,839	15,479	1,102	85,420	9,528	-7,053

ಅಕರ: ಹಣಕಾಸು ಲೆಕ್ಕಗಳು

2008-09ರಲ್ಲಿದ್ದ ₹4,200 ಕೋಟಿಗಳಷ್ಟಿದ್ದ ಪ್ರಾಥಮಿಕ ಕೊರತೆಯು 2012-13ರಲ್ಲಿ ₹7,053 ಕೋಟಿಗಳಷ್ಟಾಗಿದೆ. ಪ್ರಸಕ್ತ ವರ್ಷದಲ್ಲಿ ವಿತ್ತೀಯ ಕೊರತೆಗೆ ಬಡ್ಡಿ ಪಾವತಿಯ ಶತಾಂಶವು 51ರಷ್ಟಿತ್ತು.

### 1.13 ಅನುಸರಣೆ

2009-10ನೇ ವರ್ಷದ ರಾಜ್ಯ ಹಣಕಾಸು ವ್ಯವಹಾರಗಳ ಮೇಲಿನ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕ್ಷಪರಿಶೋಧಕರ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಮೇ 2011ರಿಂದ ಆಗಸ್ಟ್ 2011ರ ನಡುವಿನ ಅವಧಿಯಲ್ಲಿ ಚರ್ಚಿಸಿತು. ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಡಿಸೆಂಬರ್ 2011ರಲ್ಲಿ ಶಾಸನಸಭೆಯ ಮುಂದೆ ಮಂಡಿಸಲಾಯಿತು. ಚಾಲ್ತಿಯಲ್ಲಿರುವ ಸೂಚನೆಗಳಂತೆ ಈ ಶಿಫಾರಸ್ಸುಗಳ ಮೇಲೆ ತೆಗೆದುಕೊಂಡ ಕ್ರಮಗಳ ವರದಿಯನ್ನು ಆರು ತಿಂಗಳ ಒಳಗೆ ಶಾಸನ ಸಭೆಗೆ

ಸಲ್ಲಿಸಬೇಕಾಗಿದೆ. ಆದರೆ, ಅಂತಹ ಕ್ರಮ ತೆಗೆದುಕೊಂಡ ವರದಿಯನ್ನು ಶಾಸನ ಸಭೆಯ ಮುಂದೆ ಮಂಡಿಸಲಾಗಿಲ್ಲ.

#### 1.14 ಸಮಾಪನ ಅಭಿಪ್ರಾಯಗಳು ಮತ್ತು ಶಿಫಾರಸ್ಸುಗಳು

##### ವಿತ್ತೀಯ ಸ್ಥಿತಿ

2008-13ರ ಅವಧಿಯಲ್ಲಿ ರಾಜ್ಯವು ರಾಜಸ್ವ ಹೆಚ್ಚಳವನ್ನು ಕಾಯ್ದುಕೊಂಡಿದ್ದು, ರಾಜ್ಯದ ಸಾಮಾನ್ಯವಾಗಿ ವಿತ್ತೀಯ ಕೊರತೆಯನ್ನು ಕರ್ನಾಟಕ ಹಣಕಾಸು ಜವಾಬ್ದಾರಿ ಕಾಯಿದೆಯಡಿ ಸೂಚಿಸಿದ್ದ ಮಿತಿಯ ಒಳಗೆ ಇಟ್ಟಿದೆ.

2012-13ರ ಅವಧಿಯಲ್ಲಿ ರಾಜ್ಯದ ರಾಜಸ್ವ ಹೆಚ್ಚಳವು ₹1,883 ಕೋಟಿಗಳಿದ್ದು ಕಳೆದ ವರ್ಷದ ಹೆಚ್ಚಳಕ್ಕಿಂತ ₹2,638 ಕೋಟಿಗಳಷ್ಟು ಕಡಿಮೆಯಾಗಿದೆ. ಇದು ನೌಕರರಿಗೆ/ಪಿಂಚಣಿದಾರರಿಗೆ ಆರನೇ ವೇತನ ಆಯೋಗದ ಅನುಷ್ಠಾನದಿಂದ, ಸಹಾಯ ಧನಗಳ ನೀಡಿಕೆಯಲ್ಲಿನ ಹೆಚ್ಚಳದಿಂದ ಮತ್ತು ಪುಸ್ತಕ ಹೊಂದಾಣಿಕೆಯ ಮೂಲಕ ನಿಧಿಗಳ ವರ್ಗಾವಣೆಯಿಂದ ಉಂಟಾಗಿದೆ. 2012-13ರಲ್ಲಿ ವಿತ್ತೀಯ ಕೊರತೆಯು ರಾಜ್ಯದ ಶೇಕಡ 2.76ರಷ್ಟಿದ್ದು, ಇದು ವಿತ್ತೀಯ ಜವಾಬ್ದಾರಿ ಯೋಜನೆಯ ನಿಗದಿಪಡಿಸಿದ ಶೇಕಡ ಮೂರರ ಒಳಗಿತ್ತು.

**ಶಿಫಾರಸ್ಸುಗಳು:** ಶಿಕ್ಷಣ ಹಕ್ಕು ಆಹಾರ ಭದ್ರತೆ ಕಾಯಿದೆ, ಉದ್ಯೋಗ ಖಾತರಿ ಕ್ರಮಗಳು ಮುಂತಾದ ಅನೇಕ ಕೇಂದ್ರ/ರಾಜ್ಯ ಶಾಸನಗಳು ಅಸ್ತಿತ್ವಕ್ಕೆ ಬರುತ್ತಿರುವ ಆಸ್ತಿಗಳಾಗಿದ್ದು ಅವುಗಳ ತಾಂತ್ರಿಕ ಹಾಗೂ ಹಂಚಿಕೆಯ ಪೂರೈಕೆಗೆ ಸಂಪನ್ಮೂಲಗಳ ಪರಿಶೀಲನೆಯ ಅಗತ್ಯವನ್ನು ಉಂಟು ಮಾಡಿದೆ (ಎಂಟಿಎಫ್‌ಪಿ 2013-17).

##### ರಾಜ್ಯದ ಸ್ವಂತ ಸಂಪನ್ಮೂಲಗಳು

ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ರಾಜ್ಯದ ತೆರಿಗೆ ಆದಾಯದ ಅನುಪಾತವು 2008-09ರಿಂದ ಏರಿಕೆಯ ಪ್ರವೃತ್ತಿಯನ್ನು ತೋರಿಸಿದ್ದು, 2012-13ರಲ್ಲಿ ಶೇಕಡ 10.23ರಷ್ಟಿತ್ತು. ಆದರೆ, ರಾಜ್ಯದ ತೆರಿಗೆಯೇತರ ಆದಾಯದ ಅನುಪಾತದಲ್ಲಿ ಯಾವುದೇ ಸುಧಾರಣೆ ಕಂಡುಬಾರದೆ ಅದು 2012-13ರಲ್ಲಿಯೂ ಶೇಕಡ ಒಂದರ ಅನುಪಾತದಲ್ಲಿಯೇ ಉಳಿದಿದೆ.

**ಶಿಫಾರಸ್ಸುಗಳು:** ತೆರಿಗೆಯೇತರ ಆದಾಯವು ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ ಮತ್ತು ಇವು ಬಳಕೆದಾರರ ಬೆಲೆಯ ಪುನರ್ವ್ಯವಸ್ಥೆಯ ಮೂಲಕ ಗಮನಹರಿಸಬೇಕಾದ ವಿಭಾಗಗಳಾಗಿದ್ದು ಅದನ್ನು ನಿರಂತರವಾಗಿ ಪರಿಶೀಲಿಸುತ್ತಿರಬೇಕಾಗಿದೆ ಎಂದು ವಿತ್ತೀಯ ನಿರ್ವಹಣಾ ಸಮೀಕ್ಷಾ ಸಮಿತಿಯು ಸಲಹೆ ನೀಡಿದೆ.

##### ರಾಜಸ್ವ ವೆಚ್ಚ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾಮಾಜಿಕ ವಲಯದಡಿಯ ವೃದ್ಧಿಯು ಶೇಕಡ 21ರಷ್ಟಿದ್ದರೂ ಒಟ್ಟು ವೆಚ್ಚದಲ್ಲಿ ಸಾಮಾಜಿಕ ಸೇವೆಗಳ ವೆಚ್ಚದ ಪಾಲು 2011-12ರಲ್ಲಿದ್ದುದಕ್ಕಿಂತ ಶೇಕಡ ಒಂದರಷ್ಟು ಇಳಿದು 2012-13ರಲ್ಲಿ ಇದು ಶೇಕಡ 40ರಷ್ಟಿತ್ತು. ಅಲ್ಲದೆ, ಆರ್ಥಿಕ ಸೇವೆಗಳ ಮೇಲಿನ ವೆಚ್ಚವು 2011-12ರಲ್ಲಿ ಶೇಕಡ 29ರಷ್ಟಿದ್ದು, 2012-13ರಲ್ಲಿ ಶೇಕಡ 13ರಷ್ಟು ವೃದ್ಧಿಯಾಗಿದೆ.

ಒಟ್ಟು ರಾಜಸ್ವ ವೆಚ್ಚಕ್ಕೆ ಯೋಜನೆ ರಾಜಸ್ವ ವೆಚ್ಚವು 2011-12ರಲ್ಲಿ ಶೇಕಡ 29ರಿಂದ 2012-13ರಲ್ಲಿ ಶೇಕಡ 28ಕ್ಕೆ ಇಳಿದಿದೆ.

ರಾಜಸ್ವ ವೆಚ್ಚದ ಶೇಕಡ 88ರಷ್ಟು ಭಾಗವು, ಸಂಬಳ, ವಿಶ್ರಾಂತಿ ವೇತನ, ಸಹಾಯಧನಗಳು, ಸಹಾಯಾನುದಾನಗಳು, ಆಸ್ತಿಗಳ ನಿರ್ವಹಣೆಯಲ್ಲಿನ ವೆಚ್ಚಗಳು, ಆಡಳಿತಾತ್ಮಕ ವೆಚ್ಚಗಳು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳು ಮತ್ತು ಕೇಂದ್ರದ ಯೋಜನೆ ಕಾರ್ಯಕ್ರಮಗಳ ರಾಜ್ಯದ ಪಾಲು ಮುಂತಾದ ಬಡ್ಡು ವೆಚ್ಚಗಳನ್ನೊಳಗೊಂಡಿತ್ತು. ನೂತನ ಪಿಂಚಣಿ ಯೋಜನೆ ಕೋಶವನ್ನು ರಚಿಸಿದ್ದರೂ ಸಹ, ಸರ್ಕಾರದ ಸಮಾನ ವಂತಿಗೆಯ ಮೊತ್ತವನ್ನು ನಿಧಿಯ ಲೆಕ್ಕಕ್ಕೆ ಇನ್ನೂ ವರ್ಗಾವಣೆಯಾಗಬೇಕಿತ್ತು. 2012-13ರಲ್ಲಿ ಲೆಕ್ಕಗಳಲ್ಲಿ ತೋರಿಸಿದ ₹10,709 ಕೋಟಿಗಳ ಸಹಾಯಧನವು, ವ್ಯಕ್ತ ಸಹಾಯಧನಗಳಾಗಿದ್ದು, ಅದು ಸುಮಾರು ₹1,893 ಕೋಟಿಗಳ ಅವ್ಯಕ್ತ ಸಹಾಯಧನವನ್ನು ಒಳಗೊಂಡಿರುವುದಿಲ್ಲ.

**ಶಿಫಾರಸ್ಸುಗಳು:** ಶಿಕ್ಷಣ ಮತ್ತು ಆರೋಗ್ಯ ವಿಭಾಗಗಳಿಗೆ ಸಾಕಷ್ಟು ಆದ್ಯತೆಯನ್ನು ನೀಡಬೇಕಾಗಿದೆ. 2012-13ರಲ್ಲಿ ಈ ಎರಡೂ ವಿಭಾಗಗಳಲ್ಲಿನ ಅನುಪಾತವು ಸಾಮಾನ್ಯ ವರ್ಗದ ರಾಜ್ಯಗಳ ಸರಾಸರಿಗಿಂತ



ಕಡಿಮೆಯಿದೆ. ರಾಜಸ್ವವೆಚ್ಚದ ಪ್ರಧಾನ ಅಂಗವಾದ ಬದ್ಧವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ರಾಜ್ಯ ಸರ್ಕಾರವು ರಾಜಸ್ವ ಲೆಕ್ಕದಲ್ಲಿ ಗಣನೀಯ ಪ್ರಮಾಣದ ಹೆಚ್ಚಳವನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಂಬಳ, ವಿಶ್ರಾಂತಿವೇತನ ಮತ್ತು ಬಡ್ಡಿಪಾವತಿಗಳ ವೆಚ್ಚವು ಅನಿರ್ವಾಯವಾಗಿದ್ದು, ರಾಜ್ಯ ಸರ್ಕಾರವು ನಿಯಮಿತವಾಗಿ ಹೆಚ್ಚುತ್ತಿರುವ ಸಹಾಯಧನ ಮತ್ತು ಸ್ಥಳೀಯ ಸಂಸ್ಥೆಗಳ ಹೊರತಾಗಿ ಇತರ ಸಹಾಯಧನಗಳ ಮೇಲಿನ ವೆಚ್ಚದ ಬಗ್ಗೆ ತೀವ್ರ ನಿಗಾವಹಿಸಬೇಕಾಗಿದೆ

### ವೆಚ್ಚದ ಗುಣಮಟ್ಟ

2012-13ರಲ್ಲಿ ಒಟ್ಟು ವೆಚ್ಚಕ್ಕೆ ಬಂಡವಾಳ ವೆಚ್ಚದ ಪಾಲು (ಶೇಕಡ 18) ಹಿಂದಿನ ವರ್ಷಕ್ಕಿಂತ ಶೇಕಡ ಮೂರರಷ್ಟು ಇಳಿಕೆಯಾಯಿತು. ಒಟ್ಟು ವೆಚ್ಚಕ್ಕೆ ಅಭಿವೃದ್ಧಿ ವೆಚ್ಚದ ಶೇಕಡಾವಾರು 2011-12ರಲ್ಲಿದ್ದ ಶೇಕಡ 74ರಿಂದ 2012-13ರಲ್ಲಿ ಶೇಕಡ 73ಕ್ಕೆ ಇಳಿಯಿತು.

2012-13ರ ಅಂತ್ಯಕ್ಕೆ ₹773 ಕೋಟಿಗಳಷ್ಟು ಮೊತ್ತವು ಅಪೂರ್ಣ ಕಾಮಗಾರಿಗಳಲ್ಲಿ ತೊಡಗಿಸಿದ್ದು ಫಲಪ್ರದವಿಲ್ಲದೆ ನಿರ್ಬಂಧಿತವಾಗಿತ್ತು.

ಮಾರ್ಚ್ 2013ರ ಅಂತ್ಯಕ್ಕೆ ಕಂಪೆನಿಗಳು/ನಿಗಮಗಳಲ್ಲಿ ₹49,464 ಕೋಟಿ ಹೂಡಿಕೆಗಳ ಮೇಲಿನ ಪ್ರತಿಫಲವು ಅತ್ಯಲ್ಪವಾಗಿತ್ತು (₹59.29 ಕೋಟಿ), ಹೂಡಿಕೆಯು ಸತತವಾಗಿ ನಷ್ಟದಲ್ಲಿರುವ ಕಂಪೆನಿ/ನಿಗಮಗಳಲ್ಲಿ ಹೂಡಿರುವ ₹20,110 ಕೋಟಿ (ಶೇಕಡ 41)ಗಳನ್ನು ಒಳಗೊಂಡಿತ್ತು.

**ಶಿಫಾರಸ್ಸುಗಳು:** ರಾಜ್ಯಸರ್ಕಾರವು ಅಪೂರ್ಣ ಕಾಮಗಾರಿಗಳನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಬೇಕು ಮತ್ತು ನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಮಯ ಮತ್ತು ವೆಚ್ಚ ಹೆಚ್ಚಳಗಳಿಗೆ ಕಾರಣಗಳನ್ನು ಕಟ್ಟುನಿಟ್ಟಾಗಿ ಪರ್ಯವೇಕ್ಷಿಸಬೇಕು.

ರಾಜ್ಯ ಸರ್ಕಾರವು ಅಧಿಕ ನಷ್ಟಗಳನ್ನು ಅನುಭವಿಸುತ್ತಿರುವ ರಾಜ್ಯದ ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಯವೈಖರಿಯನ್ನು ಸಮೀಕ್ಷಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

### ಕೇಂದ್ರ ಸರ್ಕಾರದಿಂದ ರಾಜ್ಯದ ಅನುಷ್ಠಾನ ಏಜೆನ್ಸಿಗಳಿಗೆ ನೇರವಾಗಿ ಬಿಡುಗಡೆ ಮಾಡಿದ ಮೊತ್ತಗಳನ್ನು ಗಮನಿಸದಿರುವಿಕೆ

ಈ ವರ್ಷದಲ್ಲಿ ಮತ್ತು ಮಾರ್ಚ್ 2013ರ ಅಂತ್ಯದಲ್ಲಿದ್ದಂತೆ ಭಾರತ ಸರ್ಕಾರವು ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ₹6,649.14 ಕೋಟಿಗಳ ಮೊತ್ತವನ್ನು ನೇರವಾಗಿ ವರ್ಗಾವಣೆ ಮಾಡಿದೆ. ಏಕರೀತಿಯ ಲೆಕ್ಕ ವಿಧಾನದ ಕ್ರಮಗಳು ಮತ್ತು ಪರಿಣಾಮಕಾರಿಯಾಗಿ ಉಸ್ತುವಾರಿ ವ್ಯವಸ್ಥೆ ಇಲ್ಲದಿರುವುದರಿಂದ ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ಭಾರತ ಸರ್ಕಾರದಿಂದ ಮೊತ್ತಗಳ ನೇರ ವರ್ಗಾವಣೆಯು ಈ ಏಜೆನ್ಸಿಗಳಿಂದ ಮೊತ್ತಗಳ ಸೂಕ್ತ ಬಳಕೆಯ ಉಸ್ತುವಾರಿಯು ಅಪರ್ಯಾಪ್ತವಾಗುವ ಅಪಾಯಕ್ಕೆ ಒಳಗಾಗುತ್ತದೆ.

**ಶಿಫಾರಸ್ಸು:** ಕೇಂದ್ರ ವಿಭಾಗ ಯೋಜನೆಗಳನ್ನು ಅನುಷ್ಠಾನಗೊಳಿಸುವ ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ನೇರವಾಗಿ ವರ್ಗಾವಣೆಯಾಗುವ ಮೊತ್ತಗಳನ್ನು ಸಕಾಲದಲ್ಲಿ ಲೆಕ್ಕ ಮಾಡಲು ಮತ್ತು ಉಸ್ತುವಾರಿಗೆ ಹಾಲಿ ಇರುವ ಕೇಂದ್ರ ಯೋಜನಾ ಕಾರ್ಯಕ್ರಮಗಳ ಉಸ್ತುವಾರಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬಹುದಾಗಿದೆ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ.

### ನಿಧಿಗಳು ಮತ್ತಿತರ ಜವಾಬ್ದಾರಿಗಳು

ಗ್ರಾಹಕರ ಕಲ್ಯಾಣ ನಿಧಿ, ಖಾತರಿ ವಿಮೋಚನಾ ನಿಧಿಯ ಮೂಲ ನಿಧಿಗಳಂತಹ ರಾಜ್ಯದ ಮೀಸಲು ನಿಧಿಗಳು ರಚಿತವಾಗಿರಲಿಲ್ಲ/ಪುನಶ್ಚೇತನಗೊಂಡಿರಲಿಲ್ಲ. ವಿತ್ತೀಯ ನಿರ್ವಹಣಾ ನಿಧಿಯ ಆಡಳಿತಕ್ಕೆ ಯಾವುದೇ ನಿಯಮಗಳನ್ನು ರೂಪಿಸಿರಲಿಲ್ಲ.

ಬಡ್ಡಿಯು ಸೇರಿದಂತೆ ಖಾತರಿಗಳ ಬಾಕಿ ಮೊತ್ತವು (₹6,688 ಕೋಟಿ) ರಾಜ್ಯದ ಕೆಲವು ವಿದ್ಯುಚ್ಛಕ್ತಿ ಅನುಸಾಧನಗಳನ್ನೊಳಗೊಂಡಿರಲಿಲ್ಲ. ಆದ್ದರಿಂದ, ಖಾತರಿಗಳ ವಿವರಣಾಪಟ್ಟಿಯು ಅಪೂರ್ಣವಾಗಿತ್ತು ಮತ್ತು ನಂಬಲರ್ಹವಾಗಿರಲಿಲ್ಲ.

**ಶಿಫಾರಸ್ಸುಗಳು:** ವಿವಿಧ ಮೀಸಲು ನಿಧಿಗಳ ಆಡಳಿತ ಮತ್ತು ಹೂಡಿಕೆ ರೀತಿಗಳ ಸಂಬಂಧದಲ್ಲಿ ನಿಯಮಗಳನ್ನು ರೂಪಿಸುವ ಅಗತ್ಯವಿದೆ ಮತ್ತು ಶಿಲ್ಕನ್ನು ಬಳಸಿಕೊಳ್ಳಲು ಯೋಜನೆಗಳನ್ನು/ಕಾರ್ಯಕ್ರಮಗಳನ್ನು ರೂಪಿಸಬೇಕು.

ರಾಜ್ಯ ಸರ್ಕಾರವು ನೀಡಿದ ಖಾತರಿಗಳು, ಖಾತರಿ ಶುಲ್ಕ/ಕಮೀಷನ್ ನೀಡಿದ/ವಿಮೋಚನೆಗೊಂಡ ಖಾತರಿಗಳ ದತ್ತಸಂಚಯವನ್ನು ನಿರ್ಮಿಸುವ ಅಗತ್ಯವಿದೆ ಹಾಗೂ ಕೇಂದ್ರ ಸರ್ಕಾರದಂತೆ ಖಾತರಿ ಶುಲ್ಕದ ನೀತಿಯನ್ನು ಅನುಸರಿಸಬೇಕಾಗಿದೆ.

### ಖುಣ ಸಹಿಷ್ಣುತೆ

ಮುಕ್ತ ಮಾರುಕಟ್ಟೆ ಸಾಲಗಳ ಶೇಕಡ 46ರಷ್ಟು ಮುಂದಿನ ಏಳು ವರ್ಷಗಳಲ್ಲಿ ಗಡುವು ಮುಗಿಯುವ ಗುಂಪಿಗೆ ಬರುತ್ತವೆ. 2011-13ರಲ್ಲಿ ಸಂಪನ್ಮೂಲ ಅಂತರವು ಋಣಾತ್ಮಕವಾಗಿದೆ. ಇದು ಮುಖ್ಯವಾಗಿ ರಾಜಸ್ವ ಸ್ವೀಕೃತಿಗಳ ವೃದ್ಧಿಯು ರಾಜಸ್ವ ವೆಚ್ಚಗಳ ವೃದ್ಧಿಗೆ ಸಮನಾಗಿಯೇ ಇರುವುದರಿಂದ ಉಂಟಾಗಿದೆ. ಇದರ ಅರ್ಥ ರಾಜ್ಯವು ತನ್ನ ಪ್ರಸಕ್ತ ವೆಚ್ಚಗಳನ್ನು ಮತ್ತು ಬಂಡವಾಳ ವೆಚ್ಚಗಳನ್ನು ಭರಿಸಲು ಸಾಲವಾಗಿ ಪಡೆದ ಮೊತ್ತಗಳ ಮೇಲೆ ಅವಲಂಬಿತವಾಗಬೇಕೆಂದು ತಿಳಿಯುತ್ತದೆ.

**ಶಿಫಾರಸ್ಸುಗಳು:** ರಾಜ್ಯ ಸರ್ಕಾರವು ತನ್ನ ಸಾಲಗಳನ್ನು ವಿವೇಚನಾಯುಕ್ತವಾಗಿ ಮುಂದಿನ ಪೀಳಿಗೆಯ ಮೇಲೆ ಅಧಿಕ ಸಾಲಗಳ ಹೊರೆ ಬೀಳದಂತೆ ಯೋಜಿಸಬೇಕಾಗಿದೆ.

ರಾಜ್ಯ ಸರ್ಕಾರವು ಸಾಲಗಳನ್ನು ಲಭ್ಯತೆಯನ್ನು ಆಧರಿಸಿ ಮಾಡುವುದನ್ನು ಬಿಟ್ಟು ಅಗತ್ಯವನ್ನು ಆಧರಿಸಿ ಮಾಡುವುದನ್ನು ಕಟ್ಟುನಿಟ್ಟಾಗಿ ರೂಢಿಸಿಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಾಗಲಿ/ಠೇವಣಿ ಲೆಕ್ಕಗಳಲ್ಲಾಗಲಿ ಮೊತ್ತಗಳನ್ನು ನಿಲುಗಡೆ ಮಾಡುವುದನ್ನು ಬಿಡಬೇಕು. ಲೆಕ್ಕಹೊಂದಾಣಿಕೆಗಳು ಅಂತಹ ಹೊಂದಾಣಿಕೆಗಳನ್ನು ಮಾಡಲು ಇರುವ ಕಾರ್ಯನೀತಿಗಳಿಗೆ ಅನುಗುಣವಾಗಿರಬೇಕು ಮತ್ತು ಸಾಲಗಳನ್ನು ಸಮರ್ಥಿಸಿಕೊಳ್ಳಲು ಭಾಗಶಃ ಲೆಕ್ಕಹೊಂದಾಣಿಕೆ ಮಾಡುವುದನ್ನು ತಪ್ಪಿಸಬೇಕು.

# ಅಧ್ಯಾಯ - ೧

## ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ



### 2.1 ಪೀಠಿಕೆ

**2.1.1** ಧನವಿನಿಯೋಗ ಲೆಕ್ಕಗಳು ಸರ್ಕಾರದ ಪ್ರತಿ ಆರ್ಥಿಕ ವರ್ಷದ ಧನವಿನಿಯೋಗ ಅಧಿನಿಯಮಗಳಿಗೆ ಸಹಬಂಧಗೊಳಿಸಿದ ಅನುಸೂಚಿಗಳಲ್ಲಿ ನಿಗದಿ ಪಡಿಸಲಾದ ವಿವಿಧ ಉದ್ದೇಶಗಳ ಪುರಸ್ಕೃತ ಅನುದಾನ ಮತ್ತು ಪ್ರಭೃತ ವಿನಿಯೋಗಗಳಿಗೆ ಹೋಲಿಸಿದ ಪುರಸ್ಕೃತ ಮತ್ತು ಪ್ರಭೃತ ವೆಚ್ಚಗಳ ಲೆಕ್ಕಗಳಾಗಿವೆ. ಈ ಲೆಕ್ಕಗಳು ಮೂಲ ಆಯವ್ಯಯ ಅಂದಾಜುಗಳು, ಪೂರಕ ಅನುದಾನಗಳು, ಅಧ್ಯರ್ಪಣೆಗಳು ಮತ್ತು ಪುನರ್ವಿನಿಯೋಗಗಳನ್ನು ಸ್ಪಷ್ಟವಾಗಿ ಪಟ್ಟಿಮಾಡಿ, ಧನವಿನಿಯೋಗ ಕಾಯಿದೆಯಲ್ಲಿ ಅಧಿಕೃತಗೊಳಿಸಿದ ಪುರಸ್ಕೃತ ಮತ್ತು ಪ್ರಭೃತ ಆಯವ್ಯಯ ಬಾಬುಗಳಿಗೆ ಮುಖಾಮುಖಿಯಾಗಿ ವಿವಿಧ ನಿರ್ದಿಷ್ಟ ಸೇವೆಗಳ ಮೇಲಿನ ವಾಸ್ತವ ಬಂಡವಾಳ ಮತ್ತು ರಾಜಸ್ವ ವೆಚ್ಚಗಳನ್ನು ಸೂಚಿಸುತ್ತವೆ. ಕರ್ನಾಟಕ ಆಯವ್ಯಯ ಕೈಪಿಡಿಯು ಆಯವ್ಯಯ ಅಂದಾಜುಗಳನ್ನು ತಯಾರಿಸಲು ಅನುಸರಿಸಬೇಕಾದ ವಿಧಾನಗಳು, ಅನುದಾನಗಳ ಸಂವಹನದ ಕ್ರಮ ಹಾಗೂ ಅನುದಾನದ ವಿತರಣೆ ಆದಾಯದ ಪ್ರಗತಿಯ ಗಮನಿಕೆ ಮತ್ತು ವಾಸ್ತವಗಳು ಮತ್ತು ವೆಚ್ಚದ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ನಂತರದ ಕ್ರಮಗಳನ್ನು ಒಳಗೊಂಡಿದೆ.

**2.1.2** ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖ ಪರಿಶೋಧಕರಿಂದ ನಡೆಸಲ್ಪಡುವ ಧನವಿನಿಯೋಗದ ಲೆಕ್ಕ ಪರಿಶೋಧನೆಯು ವಿವಿಧ ಅನುದಾನಗಳಡಿ ಮಾಡಿದ ವಾಸ್ತವ ವೆಚ್ಚವು ಧನವಿನಿಯೋಗ ಅಧಿನಿಯಮದಡಿ ನೀಡಿದ ಅಧಿಕಾರದೊಳಗೆ ಇದೆಯೇ ಮತ್ತು ಸಂವಿಧಾನದ ಉಪಬಂಧಗಳ ಅಡಿಯಲ್ಲಿ ಪ್ರಭೃತಗೊಳಿಸಬೇಕಾದ ವೆಚ್ಚವನ್ನು ಹಾಗೆ ಪ್ರಭೃತಗೊಳಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ. ಅಲ್ಲದೆ ಹಾಗೆ ಮಾಡಿದ ವೆಚ್ಚವು ಕಾನೂನು, ಸಂಬಂಧಿಸಿದ ನಿಯಮಗಳು, ನಿಬಂಧನೆಗಳು ಮತ್ತು ನಿರ್ದೇಶನಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಸಹ ಖಚಿತಪಡಿಸಿಕೊಳ್ಳುತ್ತದೆ.

### 2.2 ಧನವಿನಿಯೋಗ ಲೆಕ್ಕಗಳ ಸಾರಾಂಶ

**2.2.1** 2012-13ನೇ ವರ್ಷದಲ್ಲಿ 29 ಅನುದಾನ/ವಿನಿಯೋಗಗಳಿಗೆ ಪ್ರತಿಯಾಗಿ ವಾಸ್ತವ ವೆಚ್ಚದ ಸಂಕ್ಷಿಪ್ತ ಸ್ಥಿತಿಯನ್ನು ಕೋಷ್ಟಕ 2.1ರಲ್ಲಿ ನೀಡಿದೆ.

ಕೋಷ್ಟಕ 2.1 ಮೂಲ/ಪೂರಕ ಅಂದಾಜುಗಳಿಗೆ ಪ್ರತಿಯಾಗಿ ವಾಸ್ತವ ವೆಚ್ಚದ ಸಂಕ್ಷಿಪ್ತ ಸ್ಥಿತಿ

(ಕೋಟಿ ರೂಪಾಯಿಗಳಲ್ಲಿ)

ವೆಚ್ಚದ ಸ್ವರೂಪ		ಮೂಲ ಅನುದಾನ/ವಿನಿಯೋಗ	ಪೂರಕ ಅನುದಾನ/ವಿನಿಯೋಗ	ಒಟ್ಟು	ವಾಸ್ತವ ವೆಚ್ಚ	ಬಳಕೆಯಾಗದ ಅವಕಾಶ
ಪುರಸ್ಕೃತ	1.ರಾಜಸ್ವ	75,088.95	13,176.53	88,265.48	69,671.70	18,593.78
	2.ಬಂಡವಾಳ	16,512.69	4,424.91	20,937.60	16,309.68	4,627.92
	3.ಸಾಲಗಳು ಮತ್ತು ಮುಂಗಡಗಳು	2,339.39	62.26	2,401.65	1,298.09	1,103.56
ಒಟ್ಟು ಪುರಸ್ಕೃತ		<b>93,941.03</b>	<b>17,663.70</b>	<b>1,11,604.73</b>	<b>87,279.47</b>	<b>24,325.26</b>
ಪ್ರಭೃತ	4. ರಾಜಸ್ವ	8,093.90	1,026.48	9,120.38	8,942.38	178.00
	5. ಸಾರ್ವಜನಿಕ ಋಣ-ಮರುಪಾವತಿ	5,670.08	0.00	5,670.08	3,733.10	1,936.98
ಒಟ್ಟು ಪ್ರಭೃತ		<b>13,763.98</b>	<b>1,026.48</b>	<b>14,790.46</b>	<b>12,675.48</b>	<b>2,114.98</b>
ಒಟ್ಟು ಮೊತ್ತ		<b>1,07,705.01</b>	<b>18,690.18</b>	<b>1,26,395.19</b>	<b>99,954.95</b>	<b>26,440.24</b>

ಆಕರ: ಧನವಿನಿಯೋಗ ಲೆಕ್ಕಗಳು.

**2.2.2** ಪರೀಕ್ಷಾ ತನಿಖೆ ನಡೆಸಿದ ಪ್ರಕರಣಗಳಲ್ಲಿ ಒಟ್ಟು ವೆಚ್ಚವು ಈ ಕೆಳಗೆ ತೋರಿಸಿರುವಷ್ಟರ ಮಟ್ಟಿಗೆ ಅಧಿಕವಾಗಿ ತೋರಿಸಲ್ಪಟ್ಟಿದೆ/ಲೆಕ್ಕ ಹಾಕದೆ ಹೋಗಿದೆ:

- (i) ₹306.10 ಕೋಟಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ವೈಯಕ್ತಿಕ ಠೇವಣಿ ಲೆಕ್ಕದಲ್ಲಿ ಇಡಲಾಗಿದ್ದು, ಇದರಲ್ಲಿ ₹300.60 ಕೋಟಿಗಳು ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆಗಳಿಗೆ ಮತ್ತು ₹0.50 ಕೋಟಿಗಳು ಸಫಾಯ್ ಕರ್ಮಚಾರಿಗಳ ಸಮಗ್ರ ಅಭಿವೃದ್ಧಿಗೆ ಮತ್ತು ₹5.00 ಕೋಟಿಗಳು ಮೈಸೂರಿನಲ್ಲಿ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಪೂರ್ಣ ಪ್ರಮಾಣದ ಘಟಕದ ನಿರ್ಮಾಣಕ್ಕೆ ಸಂಬಂಧಿಸಿದ್ದು ಮೊತ್ತವನ್ನು 2013ರ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ.
- (ii) 2012-13ರಲ್ಲಿ ಬಟವಾಡೆ ಅಧಿಕಾರಿಗಳಿಂದ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೇಲೆ ಸೆಳೆದ ₹55.09 ಕೋಟಿಗಳ ಮೊತ್ತಕ್ಕೆ ಸಾದಿಲ್ವಾರು ವೆಚ್ಚ ಕೈಪಿಡಿಯ 1958ರ ಕಂಡಿಕೆ 37(ಬಿ)(3)ರನ್ವಯ ಸವಿವರ ಬಿಲ್ಲುಗಳನ್ನು ಸಲ್ಲಿಸಲಾಗಿಲ್ಲ. ಸವಿವರ ಬಿಲ್ಲುಗಳ ಸಲ್ಲಿಕೆಯಾಗದೆ ವೆಚ್ಚದ ಸತ್ಯತೆಯನ್ನು ದೃಢಪಡಿಸಲಾಗುವುದಿಲ್ಲ. ಬಾಕಿಯಿರುವ ಬಿಲ್ಲುಗಳ ಸಂಖ್ಯೆಯು 3431.

ಒಟ್ಟು ವೆಚ್ಚವು (ಪರೀಕ್ಷಾ ತನಿಖೆ ನಡೆಸಿದ ಪ್ರಕರಣಗಳಲ್ಲಿ) ಸಾರ್ವಜನಿಕ ಲೆಕ್ಕದಲ್ಲಿನ ನಿಧಿ ಖಾತೆಗಳಿಗೆ ಆದಾಯ/ವೆಚ್ಚಗಳನ್ನು ವರ್ಗಾವಣೆ ಮಾಡದಿರುವುದರಿಂದ ಕಡಿಮೆಯಾಗಿ ತೋರಿಸಲಾಗಿದೆ. ವಿವರಗಳನ್ನು ಕೆಳಗೆ ನೀಡಲಾಗಿದೆ.

2012-13ರಲ್ಲಿ ಆಯವ್ಯಯದಲ್ಲಿ ಅವಕಾಶ ಕಲ್ಪಿಸಿರಲಿಲ್ಲವಾದ್ದರಿಂದ ಸಂಚಿತನಿಧಿಯಿಂದ ಸಾರ್ವಜನಿಕ ಲೆಕ್ಕದಲ್ಲಿನ ಸಂಬಂಧಪಟ್ಟ ಎರಡು ಮೀಸಲು ನಿಧಿಗಳಿಗೆ ವಂತಿಗೆ/ವರ್ಗಾವಣೆಗಳು ಆಗದೆ ಉಳಿದವು. (i) ಗ್ರಾಹಕರ ಕಲ್ಯಾಣ ನಿಧಿಯ ಸ್ಥಾಪನೆಗೆ ಮೂಲಧನವಾಗಿ ಭಾರತ ಸರ್ಕಾರದಿಂದ ಬಿಡುಗಡೆಯಾದ ₹2.63 ಕೋಟಿಗಳ ಮೊತ್ತದ ಸಹಾಯಧನ (ii) ಕರ್ನಾಟಕ ರೇಷ್ಮೆಗೂಡು ಮತ್ತು ರೇಷ್ಮೆನೂಲಿನ ಅಭಿವೃದ್ಧಿ ಮತ್ತು ದರ ಸ್ಥಿರೀಕರಣ ನಿಧಿಗಾಗಿ ವಸೂಲಿಯಾದ ಮಾರುಕಟ್ಟೆ ಶುಲ್ಕ ಮತ್ತು ಪರವಾನಗಿ ಶುಲ್ಕಗಳ ಮೊತ್ತ ₹26.63 ಕೋಟಿಗಳು (iii) ರೇಷ್ಮೆ ಅಭಿವೃದ್ಧಿ ಯೋಜನೆಗಳಿಗಾಗಿ ಮಾಡಿದ ವೆಚ್ಚದ ಮೊತ್ತ ₹7.40 ಕೋಟಿಗಳು.

**2.2.3** ಬಳಕೆಯಾಗದೆ ಉಳಿದ ಒಟ್ಟು ₹26,440.24 ಕೋಟಿಗಳ ಮೊತ್ತದ ಅವಕಾಶವು, 29 ಅನುದಾನ/ವಿನಿಯೋಗಗಳಲ್ಲಿನ (₹26,934.26) ಕೋಟಿಗಳು ರಾಜಸ್ವ ಮತ್ತು 27 ಅನುದಾನಗಳ ಬಂಡವಾಳ ವಿಭಾಗಗಳಲ್ಲಿ ಉಂಟಾಗಿದ್ದು ಇದು ಅನುದಾನ ಸಂಖ್ಯೆ 8ರಲ್ಲಿನ ಅವಕಾಶಕ್ಕಿಂತ ಹೆಚ್ಚು ವೆಚ್ಚವಾದ ₹494.02 ಕೋಟಿಗಳ ಮೊತ್ತದಿಂದ ಪ್ರತಿಯೋಲನವಾಗಿದೆ.

ಭಾರತದ ಸಂವಿಧಾನದ ಅನುಚ್ಛೇದ 266(3)ರ ಅನ್ವಯ ಅನುಚ್ಛೇದ 204 ಮತ್ತು 205ರಡಿ ವಿಧಾನ ಮಂಡಲದಿಂದ ಧನವಿನಿಯೋಗ ಕಾಯಿದೆಯು ಅನುಮೋದನೆಯಾದ ಹೊರತು ರಾಜ್ಯ ಸಂಚಿತ ನಿಧಿಯಿಂದ ಯಾವುದೇ ಮೊತ್ತವನ್ನು ಸೆಳೆಯುವುದು ನಿಷೇಧಿಸಲ್ಪಟ್ಟಿದೆ. ಆದರೂ ಪ್ರಸಕ್ತ ವರ್ಷದಲ್ಲಿ 7 ಅನುದಾನಗಳ ರಾಜಸ್ವ/ಬಂಡವಾಳ ವಿಭಾಗಗಳಡಿ (ಇವು ಉದಾಹರಣೆಗಳು ಮಾತ್ರ) ವಿಧಾನ ಮಂಡಲದ ಅನುಮೋದನೆಯಿಲ್ಲದೆ ₹313.33 ಕೋಟಿಗಳನ್ನು ಹಲವಾರು ಕಾರ್ಯಕಾರಿ ಆದೇಶಗಳ ಮೂಲಕ ಹೆಚ್ಚುವರಿಯಾಗಿ ಆರ್ಥಿಕ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಸಂವಿಧಾನದ ಅನುಚ್ಛೇದ



205(ಬಿ)ರ ಅನ್ವಯ ಆರ್ಥಿಕ ವರ್ಷದಲ್ಲಿ ಆ ವರ್ಷಕ್ಕೆ ಯಾವುದೇ ಸೇವೆಗೆ ಒದಗಿಸಿದ ಮೊತ್ತಕ್ಕಿಂತಲೂ ಅಧಿಕ ವೆಚ್ಚವನ್ನು ಮಾಡಿದ್ದರೆ, ಅಂತಹ ಹೆಚ್ಚುವರಿ ವೆಚ್ಚದ ಮೊತ್ತಗಳನ್ನು ತೋರಿಸುವ ಬೇಡಿಕೆಯನ್ನು ವಿಧಾನ ಮಂಡಲದ ಮುಂದೆ ಮಂಡಿಸಬೇಕಾಗಿದೆ. ಆದರೆ, ಮೇಲಿನ ಪ್ರಕರಣಗಳಲ್ಲಿ, ಅಂತಹ ಬೇಡಿಕೆ ವಿವರಗಳನ್ನು ವಿಧಾನ ಮಂಡಲದ ಮುಂದೆ ಮಂಡಿಸಿರಲಿಲ್ಲ. ಈ ಪ್ರಕರಣಗಳಲ್ಲಿ ವಿಧಾನ ಮಂಡಲದ ಅಧಿಕಾರವಿಲ್ಲದೆ ಮೊದಲು ವೆಚ್ಚವನ್ನು ಮಾಡಿ, ನಂತರ ಪೂರಕ ಅಂದಾಜುಗಳ ಮೂಲಕ ವಿಧಾನ ಮಂಡಲದ ಮುಂದೆ ಅನುಮೋದನೆಗೆ ಮಂಡಿಸಲಾಗಿತ್ತು.

ಹಣಕಾಸು ಇಲಾಖೆಯು, ಹೊಸ ಸೇವೆಯ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಮೊತ್ತಗಳ ಬಿಡುಗಡೆಗೆ ಇರುವ ಪ್ರಕರಣಗಳ ತುರ್ತನ್ನು ಪರಿಗಣಿಸಿ ಹೆಚ್ಚುವರಿ ಮೊತ್ತಗಳಿಗೆ ಆದೇಶಗಳನ್ನು ನೀಡಿರುವುದಾಗಿ, ಇದಕ್ಕೆ ಕಾರ್ಯಾಂಗವು ಶಾಸಕಾಂಗವು ಸಭೆ ಸೇರುವವರೆಗೂ ಕಾಯಲು ಸಾಧ್ಯವಿಲ್ಲವೆಂದು ಉತ್ತರಿಸಿದೆ (ಡಿಸೆಂಬರ್ 2013).

ಸಾದಿಲ್ವಾರು ನಿಧಿಯಿಂದ ತುರ್ತು ಪರಿಸ್ಥಿತಿಗಳಲ್ಲಿ ಹಣ ಪಡೆಯುವ ಸಂದರ್ಭಗಳಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಗಮನಿಸಿ, ಶಾಸಕಾಂಗದ ಅನುಮೋದನೆಯನ್ನು ಬಾಕಿ ಉಳಿಸಿಕೊಂಡು ಪಡೆಯಬೇಕಾದುದರಿಂದ ಹಣಕಾಸು ಇಲಾಖೆಯ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅಲ್ಲದೆ, ದಿನಗಟ್ಟಳೆಯ/ಆಡಳಿತಾತ್ಮಕ ವೆಚ್ಚಗಳಿಗೂ ಹೆಚ್ಚುವರಿ ಮೊತ್ತಗಳನ್ನು ಪಡೆದಿರುವುದನ್ನೂ ಸಹ ಗಮನಿಸಲಾಗಿದೆ. ಉದಾಹರಣೆಗೆ ಗೌರವಧನ ಪಾವತಿಗಳು, ಗುತ್ತಿಗೆ ನೌಕರರ ಸಂಬಳಗಳು, ಗಣಕ ಯಂತ್ರಗಳ ಖರೀದಿ, ದೇವಾಲಯಗಳಿಗೆ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಸಹಾಯಾನುದಾನ ಇತ್ಯಾದಿ.

## 2.3 2012-13ರ ಆಯವ್ಯಯ ಅಂದಾಜುಗಳ ಪರಿಶೀಲನೆ

### 2.3.1 ಆಯವ್ಯಯ ದಾಖಲೆಗಳಿಗೆ ಅನಧಿಕೃತ ಬದಲಾವಣೆಗಳು

ಪರಿಣಾಮಕಾರಿ ವಿತ್ತೀಯ ಕಾರ್ಯವಿಧಾನದ ಅನುಷ್ಠಾನದ ಹಿನ್ನೆಲೆಯಲ್ಲಿ ಸಮಗ್ರ ಆರ್ಥಿಕ ನಿರ್ವಹಣೆಗೆ ಸರ್ಕಾರದ ಆದಾಯ ಮತ್ತು ವೆಚ್ಚಗಳ ಅಂದಾಜುಗಳಲ್ಲಿನ ನಿಖರತೆಯ ಮಹತ್ವವನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ವಿವೇಚನಾಯುಕ್ತ ವಿತ್ತೀಯ ನಿರ್ವಹಣೆಗೆ ರಾಜ್ಯವು ಆದಾಯ/ವೆಚ್ಚಗಳ ಕಡಿಮೆ/ಹೆಚ್ಚಿನ ಅಂದಾಜಿಸುವಿಕೆಗಳನ್ನು ನಿವಾರಿಸಬೇಕು ಅಥವಾ ಕನಿಷ್ಠವಾಗಿಸಬೇಕು ಸರ್ಕಾರವು ಮಂಡಿಸುವ ಆಯವ್ಯಯ ಪತ್ರಗಳು ನಿರ್ದಿಷ್ಟ ವರ್ಷದ ಆದಾಯ/ವೆಚ್ಚಗಳ ಪ್ರಕ್ಷೇಪಣೆ ಅಥವಾ ಅಂದಾಜುಗಳ ವಿವರಗಳನ್ನು ನೀಡುತ್ತವೆ. ಮುಂಬರುವ ವರ್ಷದ ಆಯವ್ಯಯವು ಆ ವರ್ಷದ ಆಯವ್ಯಯ ಅಂದಾಜಿನೊಂದಿಗೆ ಹಿಂದಿನ ವರ್ಷದ ಆಯವ್ಯಯ ಅಂದಾಜು/ಪರಿಷ್ಕೃತ ಅಂದಾಜುಗಳ ವಿವರಗಳನ್ನು ನೀಡುತ್ತದೆ. ಈ ರೀತಿ ಮಂಡಿಸಿದ ಅಂದಾಜುಗಳಲ್ಲಿ ಶಾಸಕಾಂಗದ ಪರಿಶೀಲನೆ/ಅನುಮೋದನೆಗೆ ಸಲ್ಲಿಸಲ್ಪಟ್ಟಿರುವುದರಿಂದ, ಯಾವುದೇ ಬದಲಾವಣೆಗಳಾಗಬಾರದು. ಆದರೆ, ಕೇಂದ್ರ ಸರ್ಕಾರದಿಂದ ರಾಜ್ಯ ಅನುಷ್ಠಾನಾಧಿಕಾರಿಗಳಿಗೆ ನೇರವಾಗಿ ಬಿಡುಗಡೆಯಾಗುವ ಅನುದಾನಗಳಿಗೆ ಸಂಬಂಧಿಸಿದಂತೆ ಸಹಾಯಾನುದಾನಗಳ (2012-13ರ ಅಂದಾಜು) ಸ್ವೀಕೃತಿಯ ಅಂದಾಜುಗಳಲ್ಲಿ (ಪ್ರಧಾನ ಶೀರ್ಷಿಕೆ 1601-ಉಪ ಪ್ರಧಾನ ಶೀರ್ಷಿಕೆ 03 ಮತ್ತು 04) ಯಾವುದೇ ಅಧಿಕಾರವಿಲ್ಲದೆ 2013-14ರ ಆಯವ್ಯಯದ ಪ್ರಸ್ತುತದಲ್ಲಿ ಬದಲಾಯಿಸುವುದು ಕಂಡುಬಂದಿದೆ. ಇದು ₹557.23 ಕೋಟಿಗಳ ಮೊತ್ತವನ್ನು ಒಳಗೊಂಡಿದೆ.

### 2.3.2 ವರ್ಗೀಕರಣದಲ್ಲಿ ದೋಷಗಳು

ವೆಚ್ಚದ ವರ್ಗೀಕರಣವನ್ನು ಕಾರ್ಯ, ಕಾರ್ಯಕ್ರಮ ಮತ್ತು ಅದರ ಅರ್ಥವ್ಯವಸ್ಥೆಯ ಸ್ವಭಾವವನ್ನು ಆಧರಿಸಿ, ಹದಿನೈದು ಸಂಖ್ಯಾತ್ಮಕ ಅಂಕಗಳನ್ನು ಉಪಯೋಗಿಸಿ, ಕೊನೆಯ ಮೂರು ಅಂಕಗಳ ವರ್ಗೀಕರಣವು ವೆಚ್ಚದ ಸ್ವಭಾವ-ಉದ್ದೇಶವನ್ನು ಮುಖ್ಯವಾಗಿ ಸೂಚಿಸುವಂತೆ ಮಾಡಲಾಗಿದೆ. ಆದರೆ ಕೆಲವು ವಹಿವಾಟುಗಳಲ್ಲಿ (ಉದಾಹರಣೆಯ ಪ್ರಕರಣಗಳನ್ನು ಕೆಳಗಿನ ಕೋಷ್ಟಕ 2.2ರಲ್ಲಿ ನೀಡಲಾಗಿದೆ) ವೆಚ್ಚ ಅವಕಾಶವು ಮೇಲು ವ್ಯಾಪನವಾಗಿ ಆ ಮಟ್ಟಿಗೆ ಆಯವ್ಯಯವು ಪಾರದರ್ಶಕವಾಗಿಲ್ಲವೆಂಬುದನ್ನು ಸೂಚಿಸುತ್ತದೆ. ಈ ರೀತಿಯ ವೆಚ್ಚದ ಮೇಲು ವ್ಯಾಪನವನ್ನು ತಪ್ಪಿಸಲು ವೆಚ್ಚ/ಅವಕಾಶಗಳನ್ನು ದಾಖಲಿಸಲು ಪ್ರತ್ಯೇಕ ಉದ್ದೇಶ ಶೀರ್ಷಿಕೆಗಳನ್ನು ತೆರೆಯಬೇಕಾಗುತ್ತದೆ.

ಕೋಷ್ಟಕ 2.2 : ವರ್ಗೀಕರಣದಲ್ಲಿನ ದೋಷಗಳ ವಿವರಗಳು

(ಕೋಟಿ ರೂಪಾಯಿಗಳಲ್ಲಿ)

ವೆಚ್ಚದ ಬಾಬತ್ತು	ಮೊತ್ತ	ಪರಾ
ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯಗಳು	8,181.33	ಲೆಕ್ಕಗಳಲ್ಲಿ ತೋರಿಸಿದ ವೆಚ್ಚವು ಸಾಮಾಜಿಕ ಭದ್ರತೆ ಯೋಜನೆಯಡಿಯ ಪಿಂಚಣಿಯನ್ನು ಒಳಗೊಂಡಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಪಿಂಚಣಿ ಪಾವತಿಗೆ ಬಿಡುಗಡೆ ಮಾಡಿದ ಅನುದಾನವು ₹24.83 ಕೋಟಿಗಳು ಸರ್ಕಾರಿ ನೌಕರರಿಗೆ ಪಾವತಿಸುವ ಪಿಂಚಣಿಯ ಸ್ವರೂಪದ್ದಲ್ಲವಾಗಿದೆ.
ಸಂಚಿತ ಸಂಬಳಗಳು	907.02	ಈ ಉದ್ದೇಶ ಶೀರ್ಷಿಕೆಯ ಸಾಂವಿಧಾನಿಕ ಗಣ್ಯರಿಗೆ ನೀಡುವ ಸಂಬಳವನ್ನು ದಾಖಲಿಸಲು ಉದ್ದೇಶಿತವಾಗಿದ್ದು, ಇದರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಳಕ್ಕಾಗಿ ಮಾಡಿದ ಬಿಡುಗಡೆಯ ಮೊತ್ತವು ಸೇರಿದೆ (₹885.57ಕೋಟಿಗಳು).
ನಿರ್ವಹಣೆ	1,831.45	ಇದು ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ವಹಣೆಗೆ ಬಿಡುಗಡೆ ಮಾಡಿದ ಮೊತ್ತವನ್ನು ಒಳಗೊಂಡಿದೆ (₹464.17 ಕೋಟಿ) ಸಂಚಿತ ನಿಧಿಯಲ್ಲಿನ ಈ ವೆಚ್ಚವು ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದ್ದು ನಿರ್ವಹಣೆಗೆ ಸಂಬಂಧಿಸಿದ್ದಲ್ಲ.
ಸಹಾಯಧನ	10,708.61	ಇದರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಹಾಯಧನ ಪಾವತಿಗೆ ಬಿಡುಗಡೆ ಮಾಡಿದ ಮೊತ್ತವೂ ಸೇರಿದೆ (₹7.76 ಕೋಟಿಗಳು).

ಆಕರ: ಹಣಕಾಸು ಲೆಕ್ಕಗಳು.

ನಗರ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಸಂಬಂಧಿಸಿದ ಸಂಬಳ ವೆಚ್ಚವನ್ನು 13ನೇ ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ ಒಂದು ಪ್ರತ್ಯೇಕ ದಾಖಲೆಯನ್ನು ತೋರಿಸಲಾಗಿದೆ. ಈ ದಾಖಲೆಯು ರಾಜ್ಯ ಮಟ್ಟದಲ್ಲಿ ವಿವಿಧ ಲೆಕ್ಕಶೀರ್ಷಿಕೆಗಳಿಗೆ ನೀಡಿರುವ ವರ್ಗೀಕರಣದ ಸಂಖ್ಯೆಗಳಾಗಿಯೇ ಉದ್ದೇಶ ಶೀರ್ಷಿಕೆಯ ಮಟ್ಟದಲ್ಲಿ ವರ್ಗಾವಣೆಯನ್ನು ಸೂಚಿಸಿದೆ. ಉದಾಹರಣೆಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಳ ಪಾವತಿಯ ಉದ್ದೇಶ ಶೀರ್ಷಿಕೆಯು ಸಾಂವಿಧಾನಿಕ ಗಣ್ಯರ ಸಂಬಳ ಪಾವತಿಯೊಂದಿಗೆ ಅತಿವ್ಯಾಪನವಾಗಿದೆ. ಅಲ್ಲದೆ, ವೆಚ್ಚ ದತ್ತಾಂಶವು ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾದ ಮೊತ್ತಗಳನ್ನು ಸೂಚಿಸುತ್ತದೆಯೇ ಹೊರತು ವಾಸ್ತವ ವೆಚ್ಚವನ್ನಲ್ಲ.

ಅದೇ ರೀತಿ ಇಂತಹ ವೆಚ್ಚ ಅತಿವ್ಯಾಪನೆಯು ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯಗಳು, ನಿರ್ವಹಣಾ ವೆಚ್ಚ ಮತ್ತು ಸಹಾಯಧನಗಳಲ್ಲೂ ಸಹ ಗಮನಿಸಲಾಗಿದೆ.

### 2.3.3 ಉದ್ದೇಶ ಶೀರ್ಷಿಕೆ 059- ಇತರೆ ವೆಚ್ಚಕ್ಕೆ ಸಂಬಂಧಿಸಿದಂತೆ ಅಂದಾಜು ಮಾಡುವಲ್ಲಿ/ವೆಚ್ಚವನ್ನು ಲೆಕ್ಕಮಾಡುವಲ್ಲಿ ಪಾರದರ್ಶಕತೆ ಇಲ್ಲದಿರುವುದು

ಸರ್ಕಾರದ ಆಯವ್ಯಯ/ಲೆಕ್ಕಗಳಲ್ಲಿ ಅಂದಾಜು/ವೆಚ್ಚಗಳು ವಿಭಾಗ/ಉಪ ವಿಭಾಗ/ಕಾರ್ಯ/ಉಪಕಾರ್ಯ / ಕಾರ್ಯಕ್ರಮ/ ಉಪ/ಸವಿವರ/ಉದ್ದೇಶ ಶೀರ್ಷಿಕೆಯ 15 ಅಂಕಗಳಲ್ಲಿ ವರ್ಗೀಕರಿಸಲಾಗಿದೆ. ಉದ್ದೇಶ ಶೀರ್ಷಿಕೆಯಡಿ (ವರ್ಗೀಕರಣದ ಕೊನೆಯ ಹಂತ) ತೋರಿಸಲಾಗುವ ವೆಚ್ಚವು ವೆಚ್ಚದ ಉದ್ದೇಶ/ಸ್ವರೂಪವನ್ನು ತೋರಿಸುವುದರಿಂದ, ಇದನ್ನು ಅತಿ ಹೆಚ್ಚಿನ ನಿಖರತೆ/ಸೂಕ್ಷ್ಮದೃಷ್ಟಿ/ಸಕ್ಷಮತೆಗಳನ್ನು ಉಪಯೋಗಿಸಿ ತಯಾರಿಸಬೇಕಾಗಿರುತ್ತದೆ. ವೆಚ್ಚದ ವರ್ಗೀಕರಣವನ್ನು ಸರಳೀಕರಿಸುವ ದೃಷ್ಟಿಯಿಂದ 2003-04ರಲ್ಲಿ ಕೆಲವು ಉದ್ದೇಶ ಶೀರ್ಷಿಕೆಗಳನ್ನು ಒಟ್ಟುಗೂಡಿಸಿ ಹೊಸ ಉದ್ದೇಶ ಶೀರ್ಷಿಕೆಗಳನ್ನು ರೂಪಿಸಲಾಯಿತು. ಉದ್ದೇಶ ಶೀರ್ಷಿಕೆ '059-ಇತರೆ ವೆಚ್ಚಗಳು' ಬಹು ಉದ್ದೇಶಿತ ಶೀರ್ಷಿಕೆಯಾಗಿದ್ದು ವೆಚ್ಚವನ್ನು/ಅವಕಾಶವನ್ನು ಇತರ ಯಾವುದೇ ಉದ್ದೇಶ ಶೀರ್ಷಿಕೆಯಡಿ ವರ್ಗೀಕರಿಸಲು ಸಾಧ್ಯವಾಗದಿದ್ದಲ್ಲಿ ಈ ಶೀರ್ಷಿಕೆಯಡಿ ದಾಖಲಿಸಲು ರೂಪಿಸಲಾಗಿದೆ. ಆಯವ್ಯಯ ಸುತ್ತೋಲೆಯ ಪ್ರಕಾರ ಈ ಶೀರ್ಷಿಕೆಯಡಿಯ ಅವಕಾಶವು ಅಗತ್ಯಕ್ಕೆ ಮಾತ್ರದಷ್ಟಿರಬೇಕು.

2012-13ರ ಆಯವ್ಯಯದಲ್ಲಿ ಒದಗಿಸಲಾದ '059-ಇತರೆ ವೆಚ್ಚ' ದಡಿಯ ಅವಕಾಶವು ರಾಜಸ್ವದಡಿ ₹5,397.00 ಕೋಟಿಗಳು ಮತ್ತು ಬಂಡವಾಳ ಲೆಕ್ಕದಡಿ ₹544.00 ಕೋಟಿಗಳಷ್ಟಿದ್ದು, ಇದು ಕ್ರಮವಾಗಿ ರಾಜಸ್ವ ಲೆಕ್ಕದಡಿ ಶೇಕಡ ಏಳು ಮತ್ತು ಬಂಡವಾಳದಡಿ ಶೇಕಡ ನಾಲ್ಕರಷ್ಟಿತ್ತು. ವೈದ್ಯಕೀಯ ಮತ್ತು

ಸಾರ್ವಜನಿಕ ಆರೋಗ್ಯ, ಕಾರಾಗೃಹಗಳು, ಸಾಮಾನ್ಯ ಶಿಕ್ಷಣ, ಸಚಿವಾಲಯ-ಆರ್ಥಿಕ ಸೇವೆಗಳು, ಕೃಷಿ ಸಂಗೋಪನೆ, ಗ್ರಾಮೀಣ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದ ಆರು ಕಾರ್ಯ ಲೆಕ್ಕಶೀರ್ಷಿಕೆಗಳ ಫೆಬ್ರವರಿ 2013ರಲ್ಲಿನ ವೆಚ್ಚದ ವೋಚರುಗಳ ಸಮೀಕ್ಷೆಯಲ್ಲಿ, ಸಹಾಯಧನ, ಗೌರವಧನ, ಪರಿಶ್ರಮ ಧನ, ಸಹಾಯಾನುದಾನ, ಲೇಖನ ಸಾಮಗ್ರಿಗಳ ಖರೀದಿ, ದೂರವಾಣಿ/ವಿದ್ಯುತ್ ಬಿಲ್ಲುಗಳ ಪಾವತಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಲೆಕ್ಕಮಾಡಲು/ದಾಖಲಿಸಲು ಪ್ರತ್ಯೇಕ ಉದ್ದೇಶ ಶೀರ್ಷಿಕೆಗಳಿದ್ದರೂ ಸಹ ಇವುಗಳನ್ನು ಉದ್ದೇಶ ಶೀರ್ಷಿಕೆ '059-ಇತರೆ ವೆಚ್ಚದಡಿಯಲ್ಲಿ ಲೆಕ್ಕ ಮಾಡಿರುವುದು ಕಂಡುಬಂದಿದೆ. ಇಂತಹ ವೆಚ್ಚದ ಮೊತ್ತವು ₹17.56 ಕೋಟಿಗಳಷ್ಟಿದ್ದು ವಿವರಗಳನ್ನು ಅನುಬಂಧ 2.1ರಲ್ಲಿ ನೀಡಿದೆ.

ಮುಂದುವರಿದು, ಪ್ರಸಕ್ತ ವರ್ಷದ ಲೆಕ್ಕಗಳಲ್ಲಿ ಮಾಡಿದ ಕೆಲವು ಪ್ರಸಕ್ತ ಹೊಂದಾಣಿಕೆಗಳಲ್ಲೂ ಪಾರದರ್ಶಕದ ಕೊರತೆಯಿದ್ದು ₹107.00 ಕೋಟಿಗಳ ಮೊತ್ತದ ವೆಚ್ಚವನ್ನು ಇದೇ ಬಹುದ್ದೇಶಿತ ಉದ್ದೇಶ ಶೀರ್ಷಿಕೆಯಡಿ ಲೆಕ್ಕ ಮಾಡಿರುವುದು ಕಂಡು ಬಂದಿದೆ. ಈ ಪ್ರಕರಣಗಳಲ್ಲಿ ಮೊತ್ತವನ್ನು ಪ್ರಸಕ್ತ ವರ್ಷದ ತೆರಿಗೆಯೇತರ ಆದಾಯ-ಕಂಪೆನಿ/ನಿಗಮಗಳು ಪಾವತಿಸಿದ ಖಾತರಿ ಶುಲ್ಕವೆಂದು ಪರಿಗಣಿಸಿ ಪುಸ್ತಕ ಹೊಂದಾಣಿಕೆ ಮಾಡಲಾಗಿದೆ.

ಲೆಕ್ಕಗಳಲ್ಲಿ ವಹಿವಾಟಿನ ತಪ್ಪು ವರ್ಗೀಕರಣವನ್ನು ಒಪ್ಪಿಕೊಂಡಿರುವ ಆರ್ಥಿಕ ಇಲಾಖೆಯು, ಆಯವ್ಯಯ ತಯಾರಿಕೆಯ ಸಮಯದಲ್ಲಿ ಮತ್ತು ಹೊಸ ಯೋಜನೆಗಳನ್ನು ಆಯವ್ಯಯದಲ್ಲಿ ಸೇರಿಸುವಾಗ, ವೆಚ್ಚದ ವಿವಿಧ ವರ್ಗಗಳನ್ನು ಅಥವಾ ವಿಷಯವಾರು ವೆಚ್ಚಗಳನ್ನು ಇಲಾಖೆಯು ಅಂದಾಜಿಸಿಲ್ಲವೆಂದು ಹೇಳಿದೆ (ಡಿಸೆಂಬರ್ 2013). ಇಂತಹ ಹೊಸ ಯೋಜನೆಗಳನ್ನು ಆಯವ್ಯಯದಲ್ಲಿ ಬಿಂಬಿಸಲು ಉದ್ದೇಶ ಶೀರ್ಷಿಕೆ 059-ಇತರೆ ವೆಚ್ಚಗಳು ಅನ್ನು ಹಣಕಾಸು ಇಲಾಖೆಯು ವೆಚ್ಚ ಸಂಪುಟಗಳಲ್ಲಿ ನೀಡಿದೆ.

ಅನೇಕ ಯೋಜನೆಗಳಿಗೆ ಸಂಬಂಧಿಸಿದಂತೆ ಆಯವ್ಯಯವನ್ನು ತಯಾರಿಸುವಾಗಲೇ ವೆಚ್ಚದ ರೂಪವು ಲಭ್ಯವಿದ್ದರೂ ಬಹುಶಃಕ ಶೀರ್ಷಿಕೆಗಳಡಿ ಅವಕಾಶಗಳನ್ನು ಪಡೆಯುವ ರೂಢಿಯು ಪ್ರತಿ ವರ್ಷವೂ ಕಂಡುಬರುತ್ತಿರುವುದರಿಂದ ಹಣಕಾಸು ಇಲಾಖೆಯ ಉತ್ತರವು ಸಮಂಜಸವಾಗಿಲ್ಲ.

### 2.3.4 ಸಂಬಳದಡಿಯಲ್ಲಿ ನಿಖರವಲ್ಲದ/ಹೆಚ್ಚಾದ ಅವಕಾಶವನ್ನು ಕಲ್ಪಿಸಿರುವುದು ₹ 3,513.00 ಕೋಟಿಗಳು

ಕರ್ನಾಟಕ ಆಯವ್ಯಯ ಕೃಷಿಡಿ 1975ರಲ್ಲಿನ ಸೂಚನೆಗಳನ್ವಯ ಸಂಬಳ ಅಂದಾಜುಗಳನ್ನು ಕಾರ್ಯನಿರತರಾಗಿರಬಹುದಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪರಿಗಣಿಸಿ ಮತ್ತು ಪ್ರತಿಯೊಬ್ಬರೂ (ಮಂಜೂರಾದ ಹುದ್ದೆಗಳಿಗೆ ಸೀಮಿತಗೊಳಿಸದೆ) ಪಡೆಯುವ ಸಂಬಳವನ್ನು ಲೆಕ್ಕಕ್ಕೆ ತೆಗೆದುಕೊಂಡು ಅವಕಾಶವನ್ನು ಒದಗಿಸಬೇಕಾಗಿರುತ್ತದೆ. ಆದರೆ, 10 ಅನುದಾನಗಳ ಪರಿಶೀಲನೆ ತನಿಖೆಯಲ್ಲಿ ₹3,513.00 ಕೋಟಿಗಳ ಮೊತ್ತದ ಅವಕಾಶವು ಬಳಕೆಯಾಗದೆ ಉಳಿದು ಅಧಿಕ ಅವಕಾಶವನ್ನು ಒದಗಿಸಿರುವುದು ಕಂಡುಬಂದಿದೆ (ವಿವರಗಳನ್ನು ಅನುಬಂಧ 2.2ರಲ್ಲಿ ನೀಡಿದೆ).

ಮುಂದುವರೆದು, ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮ 2002ರ ಪರಿಚ್ಛೇದ 6(5)ರನ್ವಯ, ಒಂದು ಅಥವಾ ಹೆಚ್ಚು ಪೂರಕ ಅಂದಾಜುಗಳನ್ನು ಶಾಸಕಾಂಗಕ್ಕೆ ಸಲ್ಲಿಸುವಾಗ ಆಯವ್ಯಯ ಗುರಿಗಳಿಗೆ ಸಂಬಂಧಿಸಿದಂತೆ ಪೂರಕ ಅಂದಾಜುಗಳ ಪ್ರಭಾವವನ್ನು ಪೂರ್ಣವಾಗಿ ಉತ್ತರಗೊಳಿಸಲು ಸಂವಾದಿಯಾಗಿ ವೆಚ್ಚವನ್ನು ಮೊಟಕು ಮಾಡಿರುವ ಮತ್ತು /ಅಥವಾ ಆದಾಯವನ್ನು ವೃದ್ಧಿಗೊಳಿಸಿರುವ ವಿವರಣಾ ಪಟ್ಟಿಯನ್ನು ಲಗತ್ತಿಸಿರಬೇಕು. 2012-13ರಲ್ಲಿ ಆರನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದ ಕಾರಣದಿಂದ ಸಂಬಳದಡಿಯಲ್ಲಿ ಅನೇಕ ಅನುದಾನಗಳಲ್ಲಿ ಹೆಚ್ಚುವರಿ ವೆಚ್ಚವನ್ನು ಭರಿಸಲು ಪೂರಕ ಅಂದಾಜುಗಳ ಮೂಲಕ ಅವಕಾಶವನ್ನು ಪಡೆಯಲಾಗಿತ್ತು. ಆದರೆ, ಅನುದಾನ ಸಂಖ್ಯೆ 3ರಲ್ಲಿ ವೇತನ ಆಯೋಗದ ಪರಿಣಾಮವನ್ನು ಭರಿಸಲು ಮೂಲ ಅಂದಾಜುಗಳಲ್ಲಿಯೇ ₹3,500.00 ಕೋಟಿಗಳ ಮೊತ್ತದ ಅವಕಾಶವನ್ನು ಒದಗಿಸಲಾಗಿತ್ತು. ಈ ಅವಕಾಶವನ್ನು ಸೇರಿಸಲು ಹಣಕಾಸು ಇಲಾಖೆಯು ತೆಗೆದುಕೊಂಡ ಕ್ರಮವು ದೋಷಯುಕ್ತವಾಗಿದ್ದು ಪ್ಯಾರಾ 2.6ರಲ್ಲಿ ಚರ್ಚಿಸಲಾಗಿದೆ. ಈ ಮೊತ್ತವು ಉಪಯೋಗವಾಗದೆ ಉಳಿಕೆಯಲ್ಲಿ ಫಲಿತವಾಗಿತ್ತು.

ಇದರಿಂದಾಗಿ, ಆರನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನವು ಇನ್ನೂ ಸರಿಯಾಗಿ ನಿರ್ಧಾರವಾಗದಿದ್ದಾಗ ಮೊತ್ತಗಳ ವಿವರಗಳು ಲಭ್ಯವಿಲ್ಲದಿರುವಾಗ ಕೇವಲ ಒಂದು ಅನುದಾನದಡಿ

## ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ

ಸಂಬಳಕ್ಕಾಗಿ ಅವಕಾಶ ಕಲ್ಪಿಸಿದ್ದು ಅನುಚಿತವಾಗಿತ್ತು. ಈ ರೀತಿ ಅವಕಾಶವನ್ನು ಒದಗಿಸಿದ್ದು ರಾಜಸ್ವ ವೆಚ್ಚವನ್ನು ಉಬ್ಬಿಸಿದಂತಾಗಿ ವಿತ್ತೀಯ ಸೂಚಕಗಳು ವಿರೂಪಗೊಂಡಿವೆ.

### 2.4 ಹಣಕಾಸು ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ

#### 2.4.1 ಧನವಿನಿಯೋಗಕ್ಕೆ ಪ್ರತಿಯಾಗಿ ಹಂಚಿಕೆಯ ಆದ್ಯತೆಗಳು

2012-13ರಲ್ಲಿ ಒಟ್ಟು ಅವಕಾಶದಲ್ಲಿ ಬಳಕೆಯಾಗದೆ ಉಳಿದಿದ್ದ ಒಟ್ಟು ₹25,966.01 ಕೋಟಿಗಳಲ್ಲಿ 21 ಅನುದಾನ/ವಿನಿಯೋಗಗಳಲ್ಲಿನ 29 ಪ್ರಕರಣಗಳಲ್ಲಿ ₹100 ಕೋಟಿಗಳಿಗಿಂತಲೂ ಅಧಿಕವಾಗಿ ಬಳಕೆಯಾಗದೆ ಉಳಿದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಹಣಕಾಸು, ನಗರಾಭಿವೃದ್ಧಿ, ಜಲಸಂಪನ್ಮೂಲ, ಋಣ ಸೇವೆಗಳು, ಲೋಕೋಪಯೋಗಿ ಕಾಮಗಾರಿಗಳು, ಶಿಕ್ಷಣ, ಕೃಷಿ ಮತ್ತು ತೋಟಗಾರಿಕೆ, ಇಂಧನ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ಬಳಸದೆ ಉಳಿದ ಅವಕಾಶಗಳು ಕಂಡುಬಂದಿದ್ದು ಅವುಗಳನ್ನು ಕೋಷ್ಟಕ 2.3ರಲ್ಲಿ ಸೂಚಿಸಲಾಗಿದೆ

ಕೋಷ್ಟಕ 2.3: ₹100 ಕೋಟಿ ಮತ್ತು ಅದಕ್ಕಿಂತ ಹೆಚ್ಚಾದ ಬಳಕೆಯಾಗದೆ ಉಳಿದ ಅವಕಾಶಗಳ ಅನುದಾನ/ವಿನಿಯೋಗಗಳು

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಆಯವ್ಯಯ ಅವಕಾಶ			ವೆಚ್ಚ	ಬಳಕೆಯಾಗದೆ ಉಳಿದ ಅವಕಾಶ
		ಮೂಲ	ಪೂರಕ	ಒಟ್ಟು		
1	01-ಕೃಷಿ ಮತ್ತು ತೋಟಗಾರಿಕೆ ರಾಜಸ್ವ-ಪುರಸ್ಕೃತ	3,971.50	306.38	4,277.88	2,597.21	1,680.67
2	02- ಪಶುಸಂಗೋಪನೆ ಮತ್ತು ಮೀನುಗಾರಿಕೆ ರಾಜಸ್ವ-ಪುರಸ್ಕೃತ	1,077.01	138.12	1,215.13	939.14	275.99
3	03- ಹಣಕಾಸು ರಾಜಸ್ವ-ಪುರಸ್ಕೃತ	11,725.58	93.68	11,819.26	7,718.22	4,101.04
4	04- ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ರಾಜಸ್ವ-ಪುರಸ್ಕೃತ	486.03	183.44	669.47	456.53	212.94
5	05-ಗೃಹ ಮತ್ತು ಸಾರಿಗೆ ರಾಜಸ್ವ-ಪುರಸ್ಕೃತ	3,355.13	437.58	3,792.71	3,367.15	425.56
6	06- ಮೂಲಭೂತ ಸೌಕರ್ಯ ಅಭಿವೃದ್ಧಿ ಬಂಡವಾಳ-ಪುರಸ್ಕೃತ	669.00	0.00	669.00	462.82	206.18
7	07 - ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜಸ್ವ-ಪುರಸ್ಕೃತ ಬಂಡವಾಳ-ಪುರಸ್ಕೃತ	4,732.07 2,191.61	1,207.86 896.22	5,939.93 3,087.83	2,932.73 2,559.86	3,007.20 527.97
8	09- ಸಹಕಾರ ರಾಜಸ್ವ-ಪುರಸ್ಕೃತ	564.92	1,963.14	2,528.06	1,590.06	938.00
9	10-ಸಮಾಜ ಕಲ್ಯಾಣ ರಾಜಸ್ವ-ಪುರಸ್ಕೃತ ಬಂಡವಾಳ-ಪುರಸ್ಕೃತ	3,517.82 474.96	367.29 0.00	3,885.11 474.96	3,591.25 371.85	293.86 103.11
10	11-ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜಸ್ವ-ಪುರಸ್ಕೃತ	2,794.53	369.83	3,164.36	2,933.48	230.88
11	14- ಕಂದಾಯ ರಾಜಸ್ವ-ಪುರಸ್ಕೃತ	3,207.87	2,359.79	5,567.66	4,567.19	1,000.47
12	16-ವಸತಿ ರಾಜಸ್ವ ಪುರಸ್ಕೃತ	1,487.88	523.73	2,011.61	1,531.81	479.80
13	17 - ಶಿಕ್ಷಣ	14,860.31	1,375.68	16,235.99	14,443.35	1,792.64

ಕ್ರಮ ಸಂಖ್ಯೆ	ಅನುದಾನ	ಆಯವ್ಯಯ ಅವಕಾಶ			ವೆಚ್ಚ	ಬಳಕೆಯಾಗದ ಉಳಿದ ಅವಕಾಶ
		ಮೂಲ	ಪೂರಕ	ಒಟ್ಟು		
	ರಾಜಸ್ವ-ಪುರಸ್ಕೃತ ಬಂಡವಾಳ-ಪುರಸ್ಕೃತ	313.87	247.40	561.27	311.02	250.25
14	18 - ವಾಣಿಜ್ಯ ಮತ್ತು ಕೈಗಾರಿಕೆಗಳು ರಾಜಸ್ವ-ಪುರಸ್ಕೃತ ಬಂಡವಾಳ-ಪುರಸ್ಕೃತ	1,269.37 258.47	115.30 152.08	1,384.67 410.55	1,250.29 176.43	134.38 234.12
15	19 - ನಗರಾಭಿವೃದ್ಧಿ ರಾಜಸ್ವ-ಪುರಸ್ಕೃತ ಬಂಡವಾಳ ಪುರಸ್ಕೃತ	6,213.17 1,562.82	500.90 0.00	6,714.07 1,562.82	4,641.53 1,226.85	2,072.54 335.97
16	20 - ಲೋಕೋಪಯೋಗಿ ಕಾಮಗಾರಿಗಳು ರಾಜಸ್ವ-ಪುರಸ್ಕೃತ ಬಂಡವಾಳ-ಪುರಸ್ಕೃತ	1,949.31 3,300.11	513.98 1,913.82	2,463.29 5,213.93	2,170.70 4,391.14	292.59 822.79
17	21 - ಜಲ ಸಂಪನ್ಮೂಲಗಳು ರಾಜಸ್ವ-ಪುರಸ್ಕೃತ ಬಂಡವಾಳ-ಪುರಸ್ಕೃತ	982.43 6,388.58	137.47 273.33	1,119.90 6,661.91	748.04 5,145.50	371.86 1,516.41
18	22 - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರಾಜಸ್ವ-ಪುರಸ್ಕೃತ	3,949.50	201.25	4,150.75	3,435.85	714.90
19	23 - ಕಾರ್ಮಿಕ ರಾಜಸ್ವ-ಪುರಸ್ಕೃತ	536.59	53.43	590.02	421.52	168.50
20	24 - ಇಂಧನ ರಾಜಸ್ವ-ಪುರಸ್ಕೃತ	1,729.63	750.00	2,479.63	1,264.93	1,214.70
21	29 - ಋಣ ಸೇವೆಗಳು ರಾಜಸ್ವ-ಪ್ರಭೃತ ಬಂಡವಾಳ-ಪ್ರಭೃತ	7,500.00 5,670.08	1,000.00 0.00	8,500.00 5,670.08	7,876.29 3,733.10	623.71 1,936.98
	ಒಟ್ಟು	96,740.15	16,081.70	1,12,821.85	86,855.84	25,966.01

ಆಕರ: ಧನವಿನಿಯೋಗ ಲೆಕ್ಕಗಳು.

₹25 ಕೋಟಿಗಳಿಗಿಂತಲೂ ಹೆಚ್ಚಾಗಿ ಬಳಕೆಯಾಗದೆ ಉಳಿದ ಪುನರ್ವಿನಿಯೋಗವು ಸೇರಿದಂತೆ, ಅವಕಾಶಗಳ ಪ್ರಧಾನ ಲೆಕ್ಕ ಶೀರ್ಷಿಕೆಗಳ ವಿವರಗಳನ್ನು ಅನುಬಂಧ 2.3ರಲ್ಲಿ ನೀಡಲಾಗಿದೆ. ವಿಧಾನ ಮಂಡಲಕ್ಕೆ ಸಲ್ಲಿಸಿದ (ಡಿಸೆಂಬರ್ 2011) ತನ್ನ 13ನೇ ವರದಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಆಯವ್ಯಯ/ವೆಚ್ಚಗಳ ನಿಯಂತ್ರಣಕ್ಕೆ ಬಳಕೆಯಾಗದ ಅವಕಾಶಗಳು ನಿಯಂತ್ರಣಾಧಿಕಾರಿಗಳ ಗಮನಕ್ಕೆ ಬಂದ ಕೂಡಲೆ ಅಧ್ಯರ್ಪಣಗೊಳ್ಳಬೇಕೆಂದು ಮತ್ತು ಈ ನಿಟ್ಟಿನಲ್ಲಿ ನಿರ್ದಿಷ್ಟ ನಿರ್ದೇಶನಗಳನ್ನು ನೀಡಬೇಕೆಂದು ಹೇಳಿದೆ.

ಕೆಲವು ಪ್ರಧಾನ ಶೀರ್ಷಿಕೆಗಳಡಿ ಅವಕಾಶಗಳು ಬಳಕೆಯಾಗದೆ ಉಳಿದಿರುವುದಕ್ಕೆ 17 ಇಲಾಖೆಗಳು ನೀಡಿರುವ ಕಾರಣಗಳನ್ನು ಧನವಿನಿಯೋಗ ಲೆಕ್ಕಗಳಲ್ಲಿ ನೀಡಿರುವಂತೆ ಈ ಕೆಳಗೆ ನೀಡಲಾಗಿದೆ:

#### ಕೃಷಿ ಮತ್ತು ತೋಟಗಾರಿಕೆ

- ಪ್ರಧಾನ ಲೆಕ್ಕಶೀರ್ಷಿಕೆ 2401-ಸಸ್ಯಸಂಗೋಪನೆ-ಕೃಷಿ ಫಾರಂಗಳು - ಸಾವಯವ ಕೃಷಿ - ಸಹಾಯ ಧನಗಳಡಿಯ ₹64.02 ಕೋಟಿಗಳು, ವಿಶೇಷ ಘಟಕ ಯೋಜನೆಯಡಿಯಲ್ಲಿ ₹25.00 ಕೋಟಿಗಳು ಮತ್ತು ಗಿರಿಜನ ಉಪಯೋಜನೆಯಡಿಯ ₹15.00 ಕೋಟಿಗಳ ಅವಕಾಶವು ಸಾವಯವ ಕೃಷಿ ಯೋಜನೆ ಅನುಷ್ಠಾನದಲ್ಲಿ ವಿಳಂಬವಾದ ಕಾರಣದಿಂದ ಉಂಟಾಗಿದೆ.
- ಪ್ರಧಾನ ಲೆಕ್ಕಶೀರ್ಷಿಕೆ 2401-ಸಸ್ಯಸಂಗೋಪನೆ-ಕೃಷಿ ಆರ್ಥಿಕ ಮತ್ತು ಅಂಕಿ ಅಂಶಗಳು- ಕೃಷಿ ವ್ಯಾಪಾರ ಹೂಡಿಕೆ ನಿಧಿ-ಇತರೆ ವೆಚ್ಚಗಳಡಿ ₹73.26 ಕೋಟಿಗಳು, ವಿಶೇಷ ಘಟಕ ಯೋಜನೆಯಡಿಯ ₹29.01 ಕೋಟಿಗಳು ಮತ್ತು ಗಿರಿಜನ ಉಪಯೋಜನೆಯಡಿಯ ₹15.99 ಕೋಟಿಗಳ ಮೊತ್ತದ ಬಳಕೆಯಾಗದೆ ಉಳಿದ ಅವಕಾಶವು ನಿಗದಿತ ಯೋಜನೆಗಳಿಗೆ ಅನುದಾನಗಳನ್ನು ಬಳಸದಿರುವುದರಿಂದ ಉಂಟಾಗಿದೆ.



- ಪ್ರಧಾನ ಲೆಕ್ಕಶೀರ್ಷಿಕೆ 2401-ಸಸ್ಯಸಂಗೋಪನೆ- ತೋಟಗಾರಿಕೆ ಮತ್ತು ತರಕಾರಿ ಬೆಳೆಗಳು- ಫಾರಂಗಳ ಮತ್ತು ನರ್ಸರಿಗಳ ಅಭಿವೃದ್ಧಿ- ರಾಷ್ಟ್ರೀಯ ತೋಟಗಾರಿಕೆ ಮಿಷನ್ ಇತರೆ ವೆಚ್ಚಗಳಡಿ ಬಳಕೆಯಾಗದ ₹136.00 ಕೋಟಿಗಳ ಅವಕಾಶವು ರಾಜ್ಯದ ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರದ ನೇರ ಬಿಡುಗಡೆಯ ಪಾಲು ಹೊಂದಾಣಿಕೆಯಾಗದೆ ಇದ್ದುದರಿಂದ ಉಂಟಾಗಿದೆ.

#### ಹಣಕಾಸು

- ಪ್ರಧಾನ ಲೆಕ್ಕಶೀರ್ಷಿಕೆ 2070-ಇತರೆ ಆಡಳಿತಾತ್ಮಕ ಸೇವೆಗಳು-ಇತರೆ ವೆಚ್ಚಗಳು- ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು- ಇತರೆ ಭತ್ಯೆಗಳು, ಅಡಿಯಲ್ಲಿ ಬಳಕೆಯಾಗದೆ ಉಳಿದ ಅವಕಾಶ ₹999.98 ಕೋಟಿಗಳಷ್ಟಿದ್ದು, ಇದು ಪರಿಷ್ಕೃತ ವೇತನಗಳಿಗಾಗಿ ಆರಂಭದಲ್ಲಿ ಈ ಶೀರ್ಷಿಕೆಯಡಿಯಲ್ಲಿ ಅವಕಾಶ ಕಲ್ಪಿಸಿದ್ದು, ನಂತರ ಆಯಾ ಪ್ರಧಾನ ಲೆಕ್ಕಶೀರ್ಷಿಕೆಯಡಿ ಪೂರಕ ಅಂದಾಜುಗಳಲ್ಲಿ ಒದಗಿಸಿದ್ದುದರಿಂದ ಆಗಿದೆ. ಈ ಶೀರ್ಷಿಕೆಯಲ್ಲಿ ಕಳೆದ ಎಂಟು ವರ್ಷಗಳಿಂದ ಸತತವಾಗಿ ಉಳಿತಾಯವಿದೆ.
- ಪ್ರಧಾನ ಲೆಕ್ಕಶೀರ್ಷಿಕೆ 2070-ಇತರೆ ಆಡಳಿತಾತ್ಮಕ ಸೇವೆಗಳು-ಇತರೆ ವೆಚ್ಚಗಳು- ಸಂಬಳದ ಹೆಚ್ಚುವರಿ ಅವಕಾಶ- ಇತರ ಭತ್ಯೆಗಳಡಿ ₹2,500.00 ಕೋಟಿಗಳ ಮೊತ್ತವು ಪೂರಕ ಅಂದಾಜುಗಳಲ್ಲಿ ಆಯಾ ಕಾರ್ಯ ಪ್ರಧಾನ ಲೆಕ್ಕಶೀರ್ಷಿಕೆಗಳಡಿ ಅವಕಾಶ ಒದಗಿಸಿದುದರಿಂದ ಬಳಕೆಯಾಗದೆ ಉಳಿದಿದೆ.
- ಪ್ರಧಾನ ಶೀರ್ಷಿಕೆ 2071-ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯಗಳು- ಸಿವಿಲ್ ಕುಟುಂಬ ನಿವೃತ್ತಿ ವೇತನ-ಇತರ ಕುಟುಂಬ ನಿವೃತ್ತಿ ವೇತನ-ಕರ್ನಾಟಕ -ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳಡಿ ಉಂಟಾದ ₹245.13 ಕೋಟಿಗಳ ಉಳಿತಾಯ ಕಡಿಮೆ ಸಂಖ್ಯೆಯ ಹಕ್ಕುದಾರರು ಇದ್ದುದರಿಂದ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 3475-ಇತರ ಸಾಮಾನ್ಯ ಆರ್ಥಿಕ ಸೇವೆಗಳು-ಇತರೆ ವೆಚ್ಚಗಳು ಸಂಚಿತ ಋಣ ಪರಿಹಾರ ನಿಧಿಗೆ ಸಾಮಾನ್ಯ ಆದಾಯದಿಂದ ವಂತಿಗೆ-ವಂತಿಗಳನ್ನು-ಅಡಿಯಲ್ಲಿ ₹500.00 ಕೋಟಿಗಳ ಉಳಿತಾಯವು ಇದೇ ಉದ್ದೇಶಕ್ಕಾಗಿ ಪ್ರಧಾನ ಶೀರ್ಷಿಕೆ 2048-ಸಂಚಿತ ಋಣ ಪರಿಹಾರ ನಿಧಿಗೆ ಋಣವನ್ನು ತಪ್ಪಿಸಿಕೊಳ್ಳುವ ಅಥವಾ ಕಡಿಮೆ ಮಾಡಲು ಪೂರಕ ಅಂದಾಜುಗಳ ಮೂಲಕ ಒದಗಿಸಿದ ಅವಕಾಶದಿಂದಾಗಿ ಉಂಟಾಗಿದೆ (ಮೂರನೇ ಮತ್ತು ಅಂತಿಮ ಕಂತು).

#### ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ

- ಪ್ರಧಾನ ಲೆಕ್ಕಶೀರ್ಷಿಕೆ 2015-ಚುನಾವಣೆಗಳು-ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಿಧಾನ ಸಭಾ ಚುನಾವಣೆಗಳನ್ನು ನಡೆಸಲು ಬೇಕಾದ ವೆಚ್ಚ- ರಾಜ್ಯ ವಿಧಾನಸಭೆ-ಸಾರ್ವತ್ರಿಕ ಚುನಾವಣೆ-ಇತರೆ ವೆಚ್ಚದಡಿ ಬಳಕೆಯಾಗದೆ ಉಳಿದ ₹77.12 ಕೋಟಿಗಳು ಸಮಯಾಭಾವದಿಂದ ಮೊತ್ತಗಳನ್ನು ಖರ್ಚು ಮಾಡಲು ಸಾಧ್ಯವಾಗದುದರಿಂದ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 3451-ಸಚಿವಾಲಯ-ಆರ್ಥಿಕ ಸೇವೆಗಳು- ಸಚಿವಾಲಯ-ಮಾಹಿತಿ ತಂತ್ರಜ್ಞಾನ-13ನೇ ಹಣಕಾಸು ಆಯೋಗ- ಏಕರೂಪದ ಗುರುತುಗಳನ್ನು ನೀಡಲು ಪ್ರೋತ್ಸಾಹಕಧನ-ಇತರೆ ವೆಚ್ಚಗಳಡಿಯಲ್ಲಿ ಬಳಕೆಯಾಗದೆ ಉಳಿದ ₹27.78 ಕೋಟಿಗಳ ಮೊತ್ತವು ಕೇಂದ್ರ ಸರ್ಕಾರದ ಆದೇಶದಂತೆ 12 ಫೆಬ್ರವರಿ 2012ರಿಂದ 28 ನವೆಂಬರ್ 2012ರವರೆಗೆ ಆಧಾರ್ ನೋಂದಣಿಯನ್ನು ಸ್ಥಗಿತಗೊಳಿಸಿದ್ದುದರಿಂದ ಉಂಟಾಗಿದೆ.

#### ಗೃಹ ಮತ್ತು ಸಾರಿಗೆ

- ಪ್ರಧಾನ ಶೀರ್ಷಿಕೆ 2055-ಪೊಲೀಸ್-ಪೊಲೀಸ್ ಸಿಬ್ಬಂದಿ ಕಲ್ಯಾಣ-ಕರ್ನಾಟಕ ಪೊಲೀಸ್ ವಸತಿ ನಿಗಮ- ಪೊಲೀಸ್ ವಸತಿ ಗೃಹಗಳು-ಆರ್ಥಿಕ ಸಹಾಯ/ಪರಿಹಾರದಡಿಯ ₹10.52ಕೋಟಿಗಳ ಉಳಿಕೆಯ ಮೊತ್ತವು ದೋಷಪೂರಿತ ಸರ್ಕಾರಿ ಆದೇಶದಿಂದಾಗಿ ಖಾತರಿ ಕಮೀಷನ್ ಮೊತ್ತವು ಹೊಂದಾಣಿಕೆಯಾಗದೆ ಉಳಿದಿದ್ದರಿಂದ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 2055-ಪೊಲೀಸ್-ಪೊಲೀಸ್ ಸಿಬ್ಬಂದಿಯ ಕಲ್ಯಾಣ-ಪೊಲೀಸ್ ವಸತಿ ಗೃಹಗಳಿಗೆ ಮತ್ತು ಕಛೇರಿ ಕಟ್ಟಡಗಳಿಗೆ ವಿಶೇಷ ದುರಸ್ತಿ-ನಿರ್ವಹಣಾ ವೆಚ್ಚದಡಿಯ ಬಳಕೆಯಾಗದೆ ಉಳಿದ ₹10.27 ಕೋಟಿಗಳ ಮೊತ್ತವು ಮಿತವ್ಯಯ ಕ್ರಮಗಳಿಂದ ಉಂಟಾಗಿದೆ.

- ಪ್ರಧಾನ ಶೀರ್ಷಿಕೆ 2055- ಪೊಲೀಸ್-ಪೊಲೀಸ್ ದಳದ ಆಧುನೀಕರಣದಡಿ ಬಳಕೆಯಾಗದೆ ಉಳಿದ ₹80.00 ಕೋಟಿಗಳ ಮೊತ್ತವು (ಒಟ್ಟು ಅವಕಾಶ) ಟೆಂಡರು ಪ್ರಕ್ರಿಯೆಯು ಮುಕ್ತಾಯವಾಗದಿದ್ದರಿಂದ ಮತ್ತು ತಾಂತ್ರಿಕ ತೊಂದರೆಗಳಿಂದ ಉಂಟಾಗಿದೆ.

#### ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್

- ಪ್ರಧಾನ ಶೀರ್ಷಿಕೆ 2215-ನೀರು ಸರಬರಾಜು ಮತ್ತು ನೈರ್ಮಲ್ಯ-ಗ್ರಾಮ ಪಂಚಾಯತಿಗಳಿಗೆ ಸಹಾಯ- ಗ್ರಾಮ ಪಂಚಾಯತ್‌ಗಳು-ತ್ವರಿತ ಗ್ರಾಮೀಣ ನೀರು ಸರಬರಾಜು ಯೋಜನೆ-ಒಟ್ಟು ಮೊತ್ತ-ಜಿಲ್ಲಾ ಪರಿಷತ್ತುಗಳಡಿಯಲ್ಲಿ ಬಳಕೆಯಾಗದೆ ಉಳಿದ ₹100.30 ಕೋಟಿಗಳ ಮೊತ್ತವು ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರದ ಪಾಲಿನ ನೇರ ಬಿಡುಗಡೆಯ ಮೊತ್ತಗಳು ಹೊಂದಾಣಿಕೆಯಾಗದೆ ಉಳಿದುದರಿಂದ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 2505-ಗ್ರಾಮೀಣ ಉದ್ಯೋಗ-ಇತರೆ ಕಾರ್ಯಕ್ರಮಗಳು-ಜಿಲ್ಲಾ ಪರಿಷತ್ತುಗಳು/ಜಿಲ್ಲಾ ಮಟ್ಟದ ಪಂಚಾಯತ್‌ಗಳು-ಜಿಲ್ಲಾ ಪಂಚಾಯತ್‌ಗಳು-ಕೇಂ.ಪು/ಕೇಂದ್ರ ಯೋಜನೆಗಳು-ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ-ರಾಜ್ಯದ ಪಾಲು-ಜಿಲ್ಲಾ ಪರಿಷತ್‌ಗಳಡಿಯಲ್ಲಿ ₹1,375.27 ಕೋಟಿಗಳ ಉಳಿತಾಯವು ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರದ ಪಾಲಿನ ನೇರ ಬಿಡುಗಡೆಯ ಮೊತ್ತದ ಹೊಂದಾಣಿಕೆಯಾಗದಿರುವುದರಿಂದ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 2515- ಇತರೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು-ಜಿಲ್ಲಾ ಪರಿಷತ್‌ಗಳು/ಜಿಲ್ಲಾ ಮಟ್ಟದ ಪಂಚಾಯತ್‌ಗಳು-ಕೇಂ.ಪು/ಕೇಂದ್ರ ಯೋಜನೆಗಳು-ಒಟ್ಟು ಮೊತ್ತ-ಜಿಲ್ಲಾ ಪರಿಷತ್‌ಗಳಡಿಯಲ್ಲಿ ಉಂಟಾದ ₹28.80 ಕೋಟಿಗಳ ಉಳಿತಾಯವು ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರದ ಪಾಲಿನ ನೇರ ಬಿಡುಗಡೆಯ ಮೊತ್ತದ ಹೊಂದಾಣಿಕೆಯಾಗದಿರುವುದರಿಂದ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 2515-ಇತರೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು-ಜಿಲ್ಲಾ ಪರಿಷತ್‌ಗಳು/ಜಿಲ್ಲಾ ಮಟ್ಟದ ಪಂಚಾಯತ್‌ಗಳು-ಕೇಂ.ಪು/ಕೇಂದ್ರ ಯೋಜನೆಗಳು-13ನೇ ಹಣಕಾಸು ಆಯೋಗದ ಅನುದಾನಗಳು-ಬ್ಲಾಕ್ ಅನುದಾನಗಳು-ಒಟ್ಟು ಮೊತ್ತ-ಜಿಲ್ಲಾ ಪರಿಷತ್‌ಗಳಡಿಯಲ್ಲಿ ₹38.53 ಕೋಟಿಗಳು ಉಳಿತಾಯವಾಗಿದ್ದು ಇದು ಕೇಂದ್ರದ ಅನುದಾನಗಳು ಬಾರದಿರುವುದರಿಂದ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 2515-ಇತರೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು- ಕ್ಷೇತ್ರ ಮಟ್ಟದ ಪಂಚಾಯತ್‌ಗಳಿಗೆ ಸಹಾಯ/ಮಧ್ಯಂತರ ಮಟ್ಟದ ಪಂಚಾಯತ್‌ಗಳು-ತಾಲ್ಲೂಕು ಪಂಚಾಯತ್‌ಗಳು- ತಾಲ್ಲೂಕು ಪಂಚಾಯತ್‌ಗಳು-ಕೇಂ.ಪು/ಕೇಂದ್ರ ಯೋಜನೆಗಳು- 13ನೇ ಹಣಕಾಸು ಆಯೋಗದ ಅನುದಾನಗಳು-ಬ್ಲಾಕ್ ಅನುದಾನಗಳು-ಒಟ್ಟು ಮೊತ್ತ-ಜಿಲ್ಲಾ ಪರಿಷತ್‌ಗಳು-ಅಡಿಯಲ್ಲಿ ₹77.06 ಕೋಟಿಗಳ ಉಳಿಕೆಯಿದ್ದು ಇದು ಕೇಂದ್ರದಿಂದ 13ನೇ ಹಣಕಾಸು ಆಯೋಗದ ನಿರ್ವಹಣಾ ಅನುದಾನಗಳು ಬಾರದಿದ್ದರಿಂದ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 2515-ಇತರೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು-ಗ್ರಾಮ ಪಂಚಾಯತ್‌ಗಳಿಗೆ ಸಹಾಯ-ಗ್ರಾಮ ಪಂಚಾಯತ್‌ಗಳು-ಕೇಂ.ಪು/ಕೇಂದ್ರ ಯೋಜನೆಯಡಿಯಲ್ಲಿನ ₹269.14 ಕೋಟಿಗಳ ಉಳಿಕೆಯು ಕೇಂದ್ರ ಸರ್ಕಾರದಿಂದ 13ನೇ ಹಣಕಾಸು ಆಯೋಗದ ನಿರ್ವಹಣಾ ಅನುದಾನಗಳು ಬಾರದಿದ್ದರಿಂದ ಉಂಟಾಗಿದೆ.

#### ಸಹಕಾರ

- ಪ್ರಧಾನ ಶೀರ್ಷಿಕೆ 2425-ಸಹಕಾರ-ಕ್ರೆಡಿಟ್ ಸಹಕಾರ ಸಂಸ್ಥೆಗಳಿಗೆ ಸಹಾಯ-ಸಾಮಾನ್ಯ-ಸಾಲಮನ್ನಾ- ಸಹಾಯಧನಗಳಡಿ ಬಳಕೆಯಾಗದೆ ಉಳಿದ ₹875.00 ಕೋಟಿಗಳು ಸಂಸ್ಥೆಗಳಿಂದ ಬಂದ ಕ್ಷೇಮಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ವಿಳಂಬವುಂಟಾದುದರಿಂದ ಆಗಿದೆ.

#### ಕಂದಾಯ

- ಪ್ರಧಾನ ಶೀರ್ಷಿಕೆ 2245-ಪ್ರಕೃತಿ ವಿಕೋಪ ಪರಿಹಾರ-ರಾಜ್ಯ ವಿಪತ್ತು ಪರಿಹಾರ ನಿಧಿ-ಮೀಸಲು ನಿಧಿಗಳಿಗೆ ಮತ್ತು ಠೇವಣಿ ಲೆಕ್ಕಗಳಿಗೆ ವರ್ಗಾವಣೆ-ರಾಜ್ಯ ವಿಪತ್ತು ಪರಿಹಾರನಿಧಿ- ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ-

ಅಂತರ ಲೆಕ್ಕಗಳ ವರ್ಗಾವಣೆಯಡಿಯಲ್ಲಿನ ₹352.58 ಕೋಟಿಗಳ ಉಳಿಕೆಯು ಆಯವ್ಯಯದ ದೋಷದಿಂದ ಉಂಟಾಗಿದೆ.

#### ವಸತಿ

- ಪ್ರಧಾನ ಶೀರ್ಷಿಕೆ 2216-ವಸತಿ-ಸಾಮಾನ್ಯ-ಗ್ರಾಮ ಪಂಚಾಯತಿಗಳಿಗೆ ಸಹಾಯ-ಗ್ರಾಮ ಪಂಚಾಯತ್‌ಗಳು-ಕೇಂ.ಪು.ಯೋ/ಕೇಂ.ಯೋ-ಬ್ಲಾಕ್ ಅನುದಾನಗಳು-ಒಟ್ಟು ಮೊತ್ತ-ಜಿಲ್ಲಾ ಪಂಚಾಯತ್‌ಗಳಡಿಯ ₹173.15 ಕೋಟಿಗಳು ಮತ್ತು ಬೆಂಗಳೂರು ನಗರದಡಿಯ ₹2.00 ಕೋಟಿಗಳ ಉಳಿಕೆಯು ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರದಿಂದ 'ಇಂದಿರಾ ಆವಾಸ್ ಯೋಜನೆಗೆ ಸಂಬಂಧಿಸಿದ ನೇರ ಬಿಡುಗಡೆಯ ಮೊತ್ತವು ಹೊಂದಾಣಿಕೆಯಾಗದಿರುವುದರಿಂದ ಉಂಟಾಗಿದೆ.

#### ಶಿಕ್ಷಣ

- ಪ್ರಧಾನ ಶೀರ್ಷಿಕೆ 2202-ಸಾಮಾನ್ಯ ಶಿಕ್ಷಣ ಪ್ರಾಥಮಿಕ ಶಿಕ್ಷಣ-ಸರ್ವಶಿಕ್ಷಣ ಅಭಿಯಾನ-ಸರ್ವಶಿಕ್ಷಣ ಅಭಿಯಾನ ಸೊಸೈಟಿ-ಇತರೆ ವೆಚ್ಚಗಳಡಿಯಲ್ಲಿ ಬಳಕೆಯಾಗದೆ ಉಳಿದ ₹1,000 ಕೋಟಿಗಳು ರಾಜ್ಯದ ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರದಿಂದ ನೇರವಾಗಿ ಬಿಡುಗಡೆಯಾಗುವ ಅನುದಾನಗಳ ಹೊಂದಾಣಿಕೆಯಾಗದಿದ್ದರಿಂದ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 2202-ಸಾಮಾನ್ಯ ಶಿಕ್ಷಣ-ಸಾಮಾನ್ಯ ತರಬೇತಿ-ಫೌಡ್ರ ಶಾಲೆಗಳಲ್ಲಿ ಕಂಪ್ಯೂಟರ್ ಸಾಕ್ಷರತಾ ಅರಿವು-ಇತರೆ ವೆಚ್ಚಗಳಡಿ ಕಾರ್ಯಕ್ರಮದ ಅನುಷ್ಠಾನಕ್ಕೆ ಏಜೆನ್ಸಿಯನ್ನು ಗುರುತಿಸುವಲ್ಲಿ ವಿಳಂಬವಾದುದರಿಂದ ₹24.25 ಕೋಟಿಗಳು ಬಳಕೆಯಾಗದೆ ಉಳಿದಿತ್ತು.
- ಪ್ರಧಾನ ಶೀರ್ಷಿಕೆ 2203-ತಾಂತ್ರಿಕ ಶಿಕ್ಷಣ-ಪಾಲಿಟೆಕ್ನಿಕ್‌ಗಳು-ಸರ್ಕಾರಿ ಪಾಲಿಟೆಕ್ನಿಕ್‌ಗಳ ಉನ್ನತೀಕರಣ-ಒಂದು ಬಾರಿಯ ಎಸಿಎ-ಸಾಮಾನ್ಯ ವೆಚ್ಚಗಳಡಿಯಲ್ಲಿ ₹26.12 ಕೋಟಿಗಳ ಉಳಿದ ಅವಕಾಶವು ಖರೀದಿ ಆದೇಶಗಳ ಸಂಸ್ಕರಣ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬದಿಂದ ಉಂಟಾಗಿದೆ.

#### ವಾಣಿಜ್ಯ ಮತ್ತು ಕೈಗಾರಿಕೆಗಳು

- ಪ್ರಧಾನ ಲೆಕ್ಕಶೀರ್ಷಿಕೆ 4851-ಗ್ರಾಮೀಣ ಮತ್ತು ಸಣ್ಣ ಕೈಗಾರಿಕೆಗಳ ಮೇಲಿನ ಬಂಡವಾಳ ವೆಚ್ಚ-ಸಾರ್ವಜನಿಕ ಉದ್ದಿಮೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಹೂಡಿಕೆಗಳು ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ-ಹೂಡಿಕೆಗಳಡಿಯಲ್ಲಿ ₹28.66 ಕೋಟಿಗಳು ಬಳಕೆಯಾಗದೆ ಉಳಿದಿದ್ದು ವಿವರಗಳು ದೊರೆಯಲಿಲ್ಲವಾದ್ದರಿಂದ ಸರ್ಕಾರದ ಆದೇಶವನ್ನು ಹೊಂದಾಣಿಕೆ ಮಾಡದಿದ್ದರಿಂದ ಉಂಟಾಗಿದೆ.

#### ನಗರಾಭಿವೃದ್ಧಿ

- ಪ್ರಧಾನ ಶೀರ್ಷಿಕೆ 3604-ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಪರಿಹಾರ ಮತ್ತು ಹಂಚಿಕೆ ಪೌರನಿಗಮಗಳಿಗೆ ಸಹಾಯ-13ನೇ ಹಣಕಾಸು ಆಯೋಗದ ಅನುದಾನಗಳು-ಸಾಮಾನ್ಯ-ಸಹಾಯಾನುದಾನ-ಸಾಮಾನ್ಯ ಅಡಿಯಲ್ಲಿ ಬಳಕೆಯಾಗದೆ ₹135.49 ಕೋಟಿಗಳ ಉಳಿಕೆಯಾಗಿದ್ದು ಇದು ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಅನುದಾನಗಳು ಬಿಡುಗಡೆಯಾಗದೆ ಇರುವುದರಿಂದ ಉಂಟಾಗಿದೆ.

#### ಲೋಕೋಪಯೋಗಿ ಕಾಮಗಾರಿಗಳು

- ಪ್ರಧಾನ ಲೆಕ್ಕಶೀರ್ಷಿಕೆ 3054-ರಸ್ತೆಗಳು ಮತ್ತು ಸೇತುವೆಗಳು-ರಸ್ತೆ ಕಾಮಗಾರಿಗಳು-ರಾಜ್ಯ ಹೆದ್ದಾರಿಗಳ ನಿರ್ವಹಣೆ-ನಿರ್ವಹಣಾ ವೆಚ್ಚದಲ್ಲಿ ₹46.00 ಕೋಟಿಗಳ ಅವಕಾಶ ಬಳಕೆಯಾಗದಿರುವುದಕ್ಕೆ ರಸ್ತೆಗಳ ಉದ್ದದಲ್ಲಿ ಕಡಿತ ಮಾಡಿರುವುದು ಕಾರಣವಾಗಿದೆ.

ಜಲ ಸಂಪನ್ಮೂಲಗಳು

- ಪ್ರಧಾನ ಲೆಕ್ಕಶೀರ್ಷಿಕೆ 4701-ಮಧ್ಯಮ ನೀರಾವರಿ ಮೇಲಣ ಬಂಡವಾಳ ವೆಚ್ಚ-ಕೃಷ್ಣಾ ಮೇಲ್ದಂಡೆ ಯೋಜನೆ-ಇತರ ವೆಚ್ಚ-ಕೃಷ್ಣ ಮೇಲ್ದಂಡೆ ಯೋಜನೆ-ಎಐಬಿಪಿ- ಭಾರಿ ಕಾಮಗಾರಿಗಳಡಿ ₹87.00 ಕೋಟಿಗಳ ಮತ್ತು ವಿಶೇಷ ಘಟಕ ಯೋಜನೆಯಡಿ ₹43.00 ಕೋಟಿಗಳ ಉಳಿಕೆಯು ಯೋಜನೆಯಲ್ಲಿ ಕಡಿಮೆ ಸಂಖ್ಯೆಯ ಕಾಮಗಾರಿಗಳನ್ನು ತೆಗೆದುಕೊಂಡದ್ದರಿಂದ ಉಂಟಾಗಿದೆ.
- ಪ್ರಧಾನ ಲೆಕ್ಕಶೀರ್ಷಿಕೆ 4701-ಮಧ್ಯಮ ನೀರಾವರಿ ಮೇಲಣ ಬಂಡವಾಳ ವೆಚ್ಚ-ಸಾಮಾನ್ಯ-ಸಾರ್ವಜನಿಕ ವಲಯ ಮತ್ತು ಇತರ ಉದ್ದಿಮೆಗಳಲ್ಲಿ ಹೂಡಿಕೆಗಳು- ಕೃಷ್ಣ ಭಾಗ್ಯ ಜಲ ನಿಗಮ-ವಿಶೇಷ ಅಭಿವೃದ್ಧಿ ಯೋಜನೆಯಡಿಯ ₹20.00 ಕೋಟಿಗಳ ಉಳಿಕೆಯು ಕಡಿಮೆ ಸಂಖ್ಯೆಯ ಕಾಮಗಾರಿಗಳನ್ನು ತೆಗೆದುಕೊಂಡದ್ದರಿಂದ ಮತ್ತು ವಿಶೇಷ ಘಟಕ ಯೋಜನೆಯಡಿಯ ₹114.31 ಕೋಟಿಗಳ ಮತ್ತು ಗಿರಿಜನ ಉಪಯೋಜನೆಯಡಿ ₹30.90 ಕೋಟಿಗಳ ಉಳಿಕೆಯು ಮಿತವ್ಯಯ ಕ್ರಮಗಳಿಂದ ಉಂಟಾಗಿದೆ.
- ಪ್ರಧಾನ ಲೆಕ್ಕಶೀರ್ಷಿಕೆ 4701 ಮಧ್ಯಮ ನೀರಾವರಿ ಮೇಲಿನ ಬಂಡವಾಳ ವೆಚ್ಚ-ಸಾಮಾನ್ಯ-ಇತರೆ ವೆಚ್ಚ-ಹೊಸ ಯೋಜನೆಗಳು-ಇತರ ವೆಚ್ಚಗಳಡಿಯಲ್ಲಿ ಬಳಕೆಯಾಗದೆ ಉಳಿದ ₹42.53 ಕೋಟಿಗಳ ಅವಕಾಶವು ಮಿತವ್ಯಯದ ಕಾರಣದಿಂದ ಮತ್ತು ರಾಣಿಕೆರೆ ಪೂರಕ ಕಾಲುವೆಯನ್ನು ಜಲಸಂಪನ್ಮೂಲ ಇಲಾಖೆಯಿಂದ ಕರ್ನಾಟಕ ನೀರಾವರಿ ನಿಗಮಕ್ಕೆ ವರ್ಗಾಯಿಸಿರುವುದರಿಂದ ಉಂಟಾಗಿದೆ.
- ಅಣೆಕಟ್ಟು ಪುನರ್ವಸತಿ ಮತ್ತು ಅಭಿವೃದ್ಧಿ ಯೋಜನೆ-ಇಎಪಿ- ಇತರ ವೆಚ್ಚದಲ್ಲಿನ ₹82.54 ಕೋಟಿಗಳ ಉಳಿಕೆಯು ಮಿತವ್ಯಯ ಕ್ರಮಗಳಿಂದಾಗಿ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 4702-ಸಣ್ಣ ನೀರಾವರಿಯ ಮೇಲಣ ಬಂಡವಾಳ ವೆಚ್ಚ-ಮೇಲ್ಮೈಜಲ- ವಿಶ್ವಬ್ಯಾಂಕ್ ಸಹಾಯದ ಕೆರೆ ನೀರಾವರಿ ಯೋಜನೆ-ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣಾ ಯೋಜನೆ- ಇಎಪಿ-ಭಾರಿ ಕಾಮಗಾರಿಗಳಡಿಯ ಬಳಕೆಯಾಗದೆ ಉಳಿದ ₹60.00 ಕೋಟಿಗಳು ಮಿತವ್ಯಯ ಕ್ರಮದಿಂದ ಉಂಟಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು

- ಪ್ರಧಾನ ಲೆಕ್ಕಶೀರ್ಷಿಕೆ 2210-ವೈದ್ಯಕೀಯ ಮತ್ತು ಜನಾರೋಗ್ಯ ಗ್ರಾಮೀಣ ಆರೋಗ್ಯ ಸೇವೆಗಳು- ಅಲೋಪತಿ-ಇತರೆ ವೆಚ್ಚ-ರಾಷ್ಟೀಯ ಗ್ರಾಮೀಣ ಆರೋಗ್ಯ ಮಿಷನ್-ರಾಜ್ಯದ ಪಾಲು-ಇತರೆ ವೆಚ್ಚಗಳು- ಅಡಿಯಲ್ಲಿ ₹416.19 ಕೋಟಿಗಳ, ವಿಶೇಷ ಘಟಕ ಯೋಜನೆಯಡಿ ₹0.17 ಕೋಟಿಗಳ ಮತ್ತು ಗಿರಿಜನ ಉಪಯೋಜನೆಯಡಿ ₹0.67 ಕೋಟಿಗಳ ಉಳಿಕೆಯು ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರದಿಂದ ನೇರ ಬಿಡುಗಡೆಯಾದ ಮೊತ್ತಗಳು ಹೊಂದಾಣಿಕೆಯಾಗದಿರುವುದರಿಂದ ಉಂಟಾಗಿದೆ.
- ಪ್ರಧಾನ ಶೀರ್ಷಿಕೆ 4210-ವೈದ್ಯಕೀಯ ಮತ್ತು ಜನಾರೋಗ್ಯ ಮೇಲಿನ ಬಂಡವಾಳ ವೆಚ್ಚ-ನಗರ ಆರೋಗ್ಯ ಸೇವೆಗಳು-ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು-ಕಟ್ಟಡಗಳು-ಭಾರಿ ಕಾಮಗಾರಿಗಳು-ಅಡಿಯಲ್ಲಿ ಬಳಕೆಯಾಗದೆ ಉಳಿದ ₹42.13 ಕೋಟಿಗಳು ಕಾಮಗಾರಿಗಳಲ್ಲಿ ಪ್ರಗತಿಯಾಗದಿದ್ದರಿಂದ ಉಂಟಾಗಿದೆ.

ಕಾರ್ಮಿಕ

- ಪ್ರಧಾನ ಲೆಕ್ಕಶೀರ್ಷಿಕೆ 2230-ಕಾರ್ಮಿಕ ಮತ್ತು ಉದ್ಯೋಗ-ಕಾರ್ಮಿಕ-ಸಾಮಾನ್ಯ ಕಾರ್ಮಿಕ ಕಲ್ಯಾಣ- ಕಾರ್ಮಿಕ ಕಲ್ಯಾಣ ಮಂಡಳಿ-ಸ್ವಾಸ್ಥ್ಯ ವಿಮಾ ಯೋಜನೆ-ಇತರೆ ವೆಚ್ಚಗಳಡಿಯಲ್ಲಿ ₹23.00 ಕೋಟಿಗಳ ಉಳಿಕೆಯಿದ್ದು ಯೋಜನೆಯನ್ನು ಅನುಷ್ಠಾನಗೊಳಿಸದಿದ್ದರಿಂದ ಉಂಟಾಗಿದೆ.

ಇಂಧನ

- ಪ್ರಧಾನ ಶೀರ್ಷಿಕೆ 6801-ವಿದ್ಯುತ್ ಯೋಜನೆಗಳಿಗೆ ಸಾಲಗಳು-ಸಾರ್ವಜನಿಕ ವಲಯ ಮತ್ತು ಉದ್ದಿಮೆಗಳಿಗೆ ಸಾಲಗಳು-ತ್ವರಿತ ವಿದ್ಯುತ್ ಅಭಿವೃದ್ಧಿ ಮತ್ತು ಸುಧಾರಣೆಗಳು-ಗ್ರಾಮೀಣ ವಿದ್ಯುದ್ದೀಕರಣದಡಿ ಸಾಲಗಳು (₹368.81 ಕೋಟಿಗಳು)-ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತ್ ಯೋಜನೆ-ಸಾಲಗಳಡಿ (₹18.72 ಕೋಟಿಗಳು) ಯ ಉಳಿಕೆಯು ಆಯವ್ಯಯ ದೋಷದಿಂದ ಉಂಟಾಗಿದ್ದು ಅದೇ ರೀತಿಯ

## ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ

ಅವಕಾಶವನ್ನು ಪ್ರಧಾನ ಶೀರ್ಷಿಕೆ 6004ರಡಿ ಬಂಡವಾಳ ಲೆಕ್ಕದ ಸ್ವೀಕೃತಿಗಳಡಿ ಒದಗಿಸಲಾಗಿದೆ. ಅಲ್ಲದೆ ಈ ಶೀರ್ಷಿಕೆಯಡಿಯ ಸಾಲಗಳು ಮತ್ತು ಮುಂಗಡಗಳನ್ನು ಈಗಾಗಲೇ ಮನ್ನಾ ಮಾಡಿರುವುದರಿಂದ ಅವಕಾಶ ಒದಗಿಸುವ ಅಗತ್ಯವಿರಲಿಲ್ಲ.

### ಋಣ ಸೇವೆಗಳು

- ಪ್ರಧಾನ ಲೆಕ್ಕಶೀರ್ಷಿಕೆ 2049-ಬಡ್ಡಿಪಾವತಿ-ಆಂತರಿಕ ಋಣದ ಮೇಲಿನ ಬಡ್ಡಿ-ಮಾರುಕಟ್ಟೆ ಸಾಲಗಳ ಮೇಲಿನ ಬಡ್ಡಿ-ಪ್ರಸಕ್ತ ಸಾಲಗಳ ಮೇಲಿನ ಬಡ್ಡಿ-ಹೊಸ ಸಾಲಗಳು 2012-13 ಋಣಸೇವೆಯಡಿಯ ಉಳಿಕೆ ₹74.98 ಕೋಟಿಗಳು ಆಯವ್ಯಯ ಅವಕಾಶಗಳಿಗೆ ಪ್ರತಿಯಾಗಿ ಕಡಿಮೆ ಮಾರುಕಟ್ಟೆ ಸಾಲಗಳನ್ನು ಮಾಡಿರುವುದರಿಂದ ಉಂಟಾಗಿದೆ.
- ಪ್ರಧಾನ ಲೆಕ್ಕಶೀರ್ಷಿಕೆ 6003-ರಾಜ್ಯ ಸರ್ಕಾರದ ಆಂತರಿಕ ಋಣದಡಿ ಬಳಸದೆ ಉಳಿದ ₹1,500.00 ಕೋಟಿಗಳ ಮತ್ತು ₹500.00 ಕೋಟಿಗಳ ಅವಕಾಶವು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಪ್ರಸಕ್ತ ವರ್ಷದಲ್ಲಿ ಅರ್ಥೋಪಾಯ ಮುಂಗಡಗಳನ್ನು ಮತ್ತು ಓವರ್‌ಡ್ರಾಫ್ಟ್‌ಗಳನ್ನು ಪಡೆಯದೇ ಇದ್ದುದರಿಂದ ಆಗಿತ್ತು. ಈ ಶೀರ್ಷಿಕೆಯಲ್ಲಿ ಕಳೆದ ಎಂಟು ವರ್ಷಗಳಿಂದ ಸತತವಾಗಿ ಉಳಿಕೆ ಕಂಡುಬಂದಿದೆ.

### 2.4.2 ಸತತವಾಗಿ ಬಳಕೆಯಾಗದೆ ಉಳಿದ ಅವಕಾಶಗಳು

ನಾಲ್ಕು ಅನುದಾನಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಪ್ರತಿ ಅನುದಾನದಲ್ಲೂ ₹100 ಕೋಟಿಗಳಿಗಿಂತಲೂ ಅಧಿಕವಾದ ಅವಕಾಶವು ಬಳಕೆಯಾಗದೆ ಉಳಿದಿದ್ದು, ವಿವರಗಳನ್ನು ಕೋಷ್ಟಕ 2.4ರಲ್ಲಿ ನೀಡಿದೆ.

ಕೋಷ್ಟಕ 2.4: ಸತತವಾಗಿ ಬಳಕೆಯಾಗದೆ ಅವಕಾಶಗಳು

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಪ್ರಧಾನ ಶೀರ್ಷಿಕೆ	ವರ್ಷ				
		2008-09	2009-10	2010-11	2011-12	2012-13
1	03- ಹಣಕಾಸು (ರಾಜಸ್ವ-ಪುರಸ್ಕೃತ)	854.49	1,731.17	2,925.79	260.68	4,101.04
	2070-800-11 ಖಾಲಿಹುದ್ದೆಗಳ ಭರ್ತಿ (ಜಿಲ್ಲಾ ವಿಭಾಗ)	450.00	400.00	850.00	849.97	999.98
2	19- ನಗರಾಭಿವೃದ್ಧಿ (ರಾಜಸ್ವ-ಪುರಸ್ಕೃತ)	1,608.50	1,248.07	522.86	631.46	2,072.54
	2217-05-191-1 ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ	503.45	577.40	245.00	258.00	359.61
3	20 - ಲೋಕೋಪಯೋಗಿ ಕಾಮಗಾರಿಗಳು	314.02	244.90	194.60	224.61	292.59
	2059-80-53-799-1 ಖರ್ಚು	111.26	116.74	121.49	127.83	134.42
4	29- ಋಣ ಸೇವೆಗಳು (ಬಂಡವಾಳ-ಪ್ರಭೃತ)	1,379.28	1,374.74	1,005.76	1,142.23	1,936.98
	6003-110-1 ಶುದ್ಧ ಮತ್ತು ಸುಭದ್ರ ಅರ್ಥೋಪಾಯ ಮುಂಗಡಗಳು	1,000.00	1,000.00	1,000.00	1,000.00	1,500.00

ಆಕರ: ಧನವಿನಿಯೋಗ ಲೆಕ್ಕಗಳು.

### 2.4.3 ವೆಚ್ಚದ ಹೆಚ್ಚಳ

ಮೂರು ಅನುದಾನಗಳ ಮೂರು ಪ್ರಧಾನ ಲೆಕ್ಕಶೀರ್ಷಿಕೆಗಳಡಿ ಮೂರು ಪ್ರಕರಣಗಳಲ್ಲಿ ₹603.52 ಕೋಟಿ ವೆಚ್ಚವು ಆಯವ್ಯಯದ ಅವಕಾಶಕ್ಕಿಂತ ₹25 ಕೋಟಿಗೂ ಮೀರಿ ಹೆಚ್ಚಾಗಿದೆ (ಅನುಬಂಧ 2.4). ಇದರಲ್ಲಿ ₹493.03 ಕೋಟಿಗಳು ಅರಣ್ಯ ಮತ್ತು ವನ್ಯಜೀವಿ-ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಧಿಗೆ ಅರಣ್ಯ ಅಭಿವೃದ್ಧಿ ತೆರಿಗೆಯ ವರ್ಗಾವಣೆಗೆ ಸಂಬಂಧಿಸಿದ್ದು ಇದರ ಬಗ್ಗೆ ಕಂಡಿಕೆ 2.4.7ರಲ್ಲಿ ವಿವರವಾಗಿ ಚರ್ಚಿಸಲಾಗಿದೆ.

### 2.4.4 ವೆಚ್ಚದಲ್ಲಿನ ಸತತ ಹೆಚ್ಚಳ

ಕಳೆದ ಮೂರು ವರ್ಷಗಳಲ್ಲಿ ಒಂದು ಅನುದಾನದ ಎರಡು ಪ್ರಧಾನ ಲೆಕ್ಕಶೀರ್ಷಿಕೆಗಳಡಿ ಸತತವಾಗಿ ಆಯವ್ಯಯದ ಅವಕಾಶಕ್ಕಿಂತ ಅಧಿಕ ವೆಚ್ಚವಾಗಿದೆ (ಅನುಬಂಧ 2.5).



#### 2.4.5 ಅವಕಾಶವಿಲ್ಲದೆ ಮಾಡಿದ ವೆಚ್ಚ

ನಾಲ್ಕು ಅನುದಾನಗಳಲ್ಲಿ ಆರು ಪ್ರಕರಣಗಳಲ್ಲಿ ಆಯವ್ಯಯ ಅವಕಾಶ ಇಲ್ಲದೆ ₹64.72 ಕೋಟಿಗಳ ವೆಚ್ಚವನ್ನು ಮಾಡಲಾಗಿತ್ತು. ವಿವರಗಳನ್ನು ಅನುಬಂಧ 2.6ರಲ್ಲಿ ವಿವರಿಸಲಾಗಿದೆ. ಇದರಲ್ಲಿ ₹63.94 ಕೋಟಿಗಳ ವೆಚ್ಚವು ಹೊಸ ಸೇವೆ/ಹೊಸ ಸೇವಾ ಸಾಧನಗಳ ಪ್ರಮಾಣಕ್ಕೆ ಯೋಗ್ಯವಾಗಿ ಇದರ ಬಗ್ಗೆ ಕಂಡಿಕೆ 2.4.8ರಲ್ಲಿ ಚರ್ಚಿಸಲಾಗಿದೆ.

#### ಸಕ್ರಮೀಕರಣದ ಅಗತ್ಯವಿರುವ ಹೆಚ್ಚುವರಿ ಮೊತ್ತ

ಭಾರತ ಸಂವಿಧಾನದ 205ನೇ ಅನುಚ್ಛೇದದ ಮೇರೆಗೆ ಅನುದಾನ/ವಿನಿಯೋಗಗಳಲ್ಲಿನ ಅವಕಾಶವನ್ನು ಮೀರಿ ಮಾಡಿದ ವೆಚ್ಚಗಳ ಮೊತ್ತವನ್ನು ರಾಜ್ಯ ಶಾಸಕಾಂಗದಿಂದ ಸಕ್ರಮೀಕರಣಗೊಳಿಸಿಕೊಳ್ಳಬೇಕಾದುದು ಕಡ್ಡಾಯವಾಗಿದೆ. ಈ ಅನುಚ್ಛೇದದಲ್ಲಿ ವೆಚ್ಚದ ಸಕ್ರಮೀಕರಣಕ್ಕೆ ಯಾವುದೇ ಕಾಲಮಿತಿಯನ್ನು ವಿಧಿಸಿಲ್ಲವಾದರೂ, ಸಾರ್ವಜನಿಕ ಲೆಕ್ಕ ಸಮಿತಿಯು ಧನವಿನಿಯೋಗ ಲೆಕ್ಕಗಳನ್ನು ಚರ್ಚಿಸಿದ ನಂತರ ಅಧಿಕ ವೆಚ್ಚವನ್ನು ಸಕ್ರಮೀಕರಿಸಲಾಗುವುದು.

#### 2.4.6 ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಆಯವ್ಯಯಕ್ಕಿಂತ ಹೆಚ್ಚಿನ ವೆಚ್ಚದ ಪ್ರಕರಣಗಳು

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕೃಪರಿಶೋಧಕರ 31ನೇ ಮಾರ್ಚ್ 2012ಕ್ಕೆ ಅಂತ್ಯಗೊಂಡ ವರ್ಷದ ರಾಜ್ಯದ ಹಣಕಾಸಿನ ವ್ಯವಹಾರಗಳ ಮೇಲಿನ ವರದಿಯಲ್ಲಿ 1989-90ರಿಂದ 2010-11ನೇ ವರ್ಷಗಳಲ್ಲಿ ಆಯವ್ಯಯದಲ್ಲಿ ಒದಗಿಸಿದ್ದ ಅವಕಾಶವನ್ನು ಮೀರಿ ಉಂಟಾಗಿದ್ದ ₹4,793.28 ಕೋಟಿಗಳ ಮೊತ್ತವನ್ನು ಸಕ್ರಮೀಕರಣಗೊಳಿಸುವುದರ ಬಗ್ಗೆ ಹೇಳಲಾಗಿತ್ತು (ಕಂಡಿಕೆ 2.3.6).

ಈ ಅನುದಾನ/ವಿನಿಯೋಗಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ನೀಡಿದ ಉತ್ತರಗಳನ್ನು ಪರಿಗಣಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ತನ್ನ 19ನೇ ವರದಿಯಲ್ಲಿ (ಫೆಬ್ರವರಿ 2013) ₹4,793.28 ಕೋಟಿಗಳ ಅಧಿಕ ವೆಚ್ಚವನ್ನು ಸಕ್ರಮಗೊಳಿಸಲು ರಾಜ್ಯ ವಿಧಾನ ಮಂಡಲ/ವಿಧಾನ ಪರಿಷತ್ತಿಗೆ ಶಿಫಾರಸ್ಸುಗಳನ್ನು ಸಲ್ಲಿಸಿತ್ತು. ಅದರಂತೆ ₹4,793.28 ಕೋಟಿಗಳ ಅಧಿಕ ವೆಚ್ಚವನ್ನು ಸಕ್ರಮೀಕರಿಸಿದ ಅಧಿನಿಯಮವನ್ನು (2013ರ ಅಧಿನಿಯಮ ಸಂಖ್ಯೆ 3), ಜಾರಿಗೊಳಿಸಲಾಗಿದೆ.

#### 2.4.7 2012-13ರಲ್ಲಿ ಆಯವ್ಯಯ ಅವಕಾಶಕ್ಕಿಂತ ಹೆಚ್ಚಿನ ವೆಚ್ಚ

2012-13ರಲ್ಲಿ ಅನುದಾನ ಸಂಖ್ಯೆ 8-ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರದಡಿ ಉಂಟಾಗಿರುವ ₹494.02 ಕೋಟಿಗಳ ಅಧಿಕ ವೆಚ್ಚವು ಸಕ್ರಮಗೊಳ್ಳಬೇಕಾಗಿದ್ದು ವಿವರಗಳನ್ನು ಕೋಷ್ಟಕ 2.5ರಲ್ಲಿ ನೀಡಿದೆ.

ಕೋಷ್ಟಕ 2.5: 2012-13ರಲ್ಲಿ ಸಕ್ರಮಗೊಳ್ಳಬೇಕಾದ ಅವಕಾಶಕ್ಕಿಂತಲೂ ಹೆಚ್ಚಾದ ವೆಚ್ಚ

(ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಆಯವ್ಯಯ ಅವಕಾಶ	ವೆಚ್ಚ	ಅಧಿಕ
1	08- ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ	4,00,15,18,000	8,94,17,61,684	4,94,02,43,684

ಅರಣ್ಯ ಅಭಿವೃದ್ಧಿ ತೆರಿಗೆಯ ಮೂಲಕ ಸಂಗ್ರಹಿಸಿದ ಮೊತ್ತದ ಮತ್ತು ಅರಣ್ಯೇತರ ಉದ್ದೇಶಗಳಿಗೆ ಬಳಕೆಯಾದ ಅರಣ್ಯ ಪ್ರದೇಶಗಳ ಬದಲಾಗಿ ಪರಿಹಾರ ನೆಡುತೋಪುಗಳನ್ನು ಬೆಳೆಸುವ ಸಲುವಾಗಿ ವಸೂಲು ಮಾಡಿದ ಮೊತ್ತಗಳನ್ನು ವರ್ಗಾವಣೆ ಮಾಡಲು ಆಯವ್ಯಯ ಅಂದಾಜುಗಳಲ್ಲಿ ₹400.00 ಕೋಟಿಗಳ ಅವಕಾಶವನ್ನು ಒದಗಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಈ ಶೀರ್ಷಿಕೆಗಳಡಿ ಸಂಗ್ರಹವಾದ ಮೊತ್ತ ₹609.51 ಕೋಟಿ. ಈ ಮೊತ್ತವನ್ನು ₹284.52 ಕೋಟಿಗಳ ಮೊತ್ತದೊಂದಿಗೆ ಪುಸ್ತಕ ಹೊಂದಾಣಿಕೆಯ ಮೂಲಕ ವರ್ಗಾಯಿಸಲಾಗಿತ್ತು. 2011-12ರಲ್ಲಿ ಅರಣ್ಯ ಅಭಿವೃದ್ಧಿ ತೆರಿಗೆಯಡಿ ಸಂಗ್ರಹವಾದ ಮೊತ್ತವು

ವಾಣಿಜ್ಯ ತೆರಿಗೆ ಇಲಾಖೆಯ ಆದಾಯದಡಿ ಉಳಿದುಕೊಂಡಿತ್ತು. 2012-13ರಲ್ಲಿ ಲೆಕ್ಕ ಹೊಂದಾಣಿಕೆಯ ಸಂದರ್ಭದಲ್ಲಿ ಈ ತಪ್ಪು ವರ್ಗಾವಣೆಯು ಗಮನಿಸಲ್ಪಟ್ಟು ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಅವರು ನಿರ್ವಹಿಸಿರುವ ಪ್ರಧಾನ ಲೆಕ್ಕಶೀರ್ಷಿಕೆ 0045ನ ಕ್ರೋಢೀಕೃತ ಗೋಷ್ಠಿ ದಾಖಲೆಯಲ್ಲಿ 'ತಪ್ಪಿನ ಟಿಪ್ಪಣಿ'ಯಾಗಿ ನಮೂದಿಸಲ್ಪಟ್ಟಿದೆ. ಆದರೆ, ನಿಧಿ ವ್ಯವಹಾರದಲ್ಲಿನ ತಪ್ಪು ವರ್ಗೀಕರಣವನ್ನು ಪ್ರಸಕ್ತ ವರ್ಷದಲ್ಲಿಯೇ ಸರಿಪಡಿಸುವ ದಿಸೆಯಲ್ಲಿ ₹284.52 ಕೋಟಿಗಳ ಮೊತ್ತವನ್ನು ಅಂತಹ ವರ್ಗಾವಣೆಗೆ ಆಯವ್ಯಯದಲ್ಲಿ ಅವಕಾಶವಿಲ್ಲದಿದ್ದರೂ ಸಾರ್ವಜನಿಕ ಲೆಕ್ಕಕ್ಕೆ ವರ್ಗಾಯಿಸಲಾಗಿತ್ತು.

#### 2.4.8 ಹೊಸಸೇವೆ/ಹೊಸ ಸೇವಾ ಸಾಧನ

ವಾರ್ಷಿಕ ವಿತ್ತ ನಿರೂಪಣೆಯಲ್ಲಿ (ಆಯವ್ಯಯ) ಉದ್ದೇಶಿಸಿರದ ಹೊಸ ಸೇವೆಗಳ ಮೇಲಿನ ವೆಚ್ಚವನ್ನು ಶಾಸಕಾಂಗದ ಸ್ಪಷ್ಟ ಅನುಮೋದನೆಯ ನಂತರವೇ ಮಾಡಬೇಕೆಂದು ಸಂವಿಧಾನದ 205ನೇ ಅನುಚ್ಛೇದವು ವಿಧಿಸುತ್ತದೆ. ಸರ್ಕಾರವು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಹೊಸ ಸೇವೆ/ಹೊಸ ಸೇವಾ ಸಾಧನಗಳ ಬಾಬುಗಳನ್ನು ನಿರ್ಧರಿಸಲು ಅನುಸರಿಸಬೇಕಾದ ಹಲವಾರು ನಿರ್ಣಾಯಕತ್ವಗಳನ್ನು ವಿಧಿಸುವ ಆದೇಶಗಳನ್ನು ಹೊರಡಿಸಿದೆ. ಇನ್ನಿತರ ಅಂಶಗಳ ಜೊತೆಗೆ ಇವು ಅನುದಾನ/ವಿನಿಯೋಗದ ಅವಕಾಶದ ಎರಡರಷ್ಟನ್ನು ಮೀರಿದ ಅಥವಾ ಒಂದು ಕೋಟಿ ರೂಪಾಯಿಗಳ ವೆಚ್ಚ ಇವುಗಳಲ್ಲಿ ಯಾವುದು ಹೆಚ್ಚು ಅಂತಹವುಗಳನ್ನು ಹೊಸಸೇವೆಯ ಬಾಬು ಎಂದು ಪರಿಗಣಿಸಬೇಕೆಂದು ನಿಗದಿಸುತ್ತದೆ.

ಐದು ಅನುದಾನಗಳಲ್ಲಿನ ಎಂಟು ಪ್ರಕರಣಗಳಲ್ಲಿ ₹90.86 ಕೋಟಿಗಳ ಮೊತ್ತದ ವೆಚ್ಚವನ್ನು ಹೊಸಸೇವೆ/ಹೊಸಸೇವಾ ಸಾಧನವೆಂದು ಪರಿಗಣಿಸಬೇಕಾಗಿದ್ದು ಈ ವೆಚ್ಚವನ್ನು ಶಾಸಕಾಂಗದ ಅನುಮೋದನೆಯಿಲ್ಲದೆ ಭರಿಸಲಾಗಿದೆ (ಅನುಬಂಧ 2.7).

#### ಪೂರಕ ಅಂದಾಜುಗಳು

ಪ್ರಸಕ್ತ ವರ್ಷದಲ್ಲಿ ಪೂರಕ ಅಂದಾಜುಗಳ ಮೂಲಕ ಒದಗಿಸಿದ ಮೊತ್ತವು (₹18,690.18 ಕೋಟಿ) ಮೂಲ ಅಂದಾಜುಗಳ (₹1,07,705.01 ಕೋಟಿ) ಶೇಕಡ 17ರಷ್ಟಿದ್ದು ಇದು ಕಳೆದ ವರ್ಷಕ್ಕಿಂತ ಶೇಕಡ 56ರಷ್ಟು ಅಧಿಕವಾಗಿತ್ತು.

#### 2.4.9 ಅನಗತ್ಯ ಪೂರಕ ಅನುದಾನಗಳು

ಪರೀಕ್ಷಾ ತಪಾಸಣೆ ನಡೆಸಿದ 16 ಅನುದಾನಗಳಲ್ಲಿ ಐದು ಅನುದಾನಗಳಿಗೆ ಸಂಬಂಧಿಸಿದ 14 ಸವಿವರ/ಉದ್ದೇಶ ಶೀರ್ಷಿಕೆಗಳಡಿ ಪಡೆದ ₹1,052.59 ಕೋಟಿಗಳ ಪೂರಕ ಅವಕಾಶವು ಅನಗತ್ಯವಾಗಿತ್ತೆಂದು ಸಾಬೀತಾಗಿದೆ (ಅನುಬಂಧ 2.8).

#### 2.4.10 ಅಧಿಕವಾದ ಪೂರಕ ಅನುದಾನಗಳು

ಪರೀಕ್ಷಾ ತಪಾಸಣೆ ನಡೆಸಿದ 16 ಅನುದಾನಗಳಲ್ಲಿ ಎಂಟು ಅನುದಾನಗಳಿಗೆ ಸಂಬಂಧಿಸಿದ 15 ಸವಿವರ ಶೀರ್ಷಿಕೆಗಳಲ್ಲಿ ಪಡೆದ ₹3,744.38 ಕೋಟಿಗಳ ಮೊತ್ತದ ಪೂರಕ ಅನುದಾನವು ಅಗತ್ಯಕ್ಕಿಂತ ಅಧಿಕವಾಗಿದ್ದು, ₹829.58 ಕೋಟಿಗಳಷ್ಟು ಅವಕಾಶವು ಬಳಕೆಯಾಗದೆ ಉಳಿದಿತ್ತು (ಅನುಬಂಧ 2.9).

#### 2.4.11 ಸಾಕಷ್ಟಿಲ್ಲದ ಪೂರಕ ಅನುದಾನಗಳು

ಪರೀಕ್ಷಾ ತಪಾಸಣೆ ನಡೆಸಿದ 16 ಅನುದಾನಗಳಲ್ಲಿ ಎರಡು ಅನುದಾನಗಳಿಗೆ ಸಂಬಂಧಿಸಿದ ನಾಲ್ಕು ಸವಿವರ ಶೀರ್ಷಿಕೆಗಳಡಿ ಪಡೆದ ₹6.38 ಕೋಟಿಗಳ ಪೂರಕ ಅವಕಾಶವು ಪರ್ಯಾಪ್ತವಾಗಿಲ್ಲವೆಂದು ಸಾಧಿತವಾಗಿ ₹42.22 ಕೋಟಿಗಳ ವೆಚ್ಚವು ಅವಕಾಶ ಸಾಲದೆ ಅನಾವೃತ್ತವಾಗಿ ಉಳಿದಿತ್ತು (ಅನುಬಂಧ 2.10).

### ಮೊತ್ತಗಳ ಪುನರ್ವಿನಿಯೋಗಗಳು

ವಿತರಣೆಗೆ ಬೇಕಾದ ಅನುದಾನ ಅಥವಾ ವಿನಿಯೋಗಗಳು ಆಯಾ ಲೆಕ್ಕಗಳಡಿಯಲ್ಲಿನ ಉಪಶೀರ್ಷಿಕೆ/ಸವಿವರ ಶೀರ್ಷಿಕೆ/ಉದ್ದೇಶ ಸೂಚಕ ಶೀರ್ಷಿಕೆಗಳ ಪ್ರಕಾರ ಹಂಚಿಕೆಯಾಗಿರುತ್ತದೆ. ಸಕ್ಷಮ ಕಾರ್ಯಪಾಲಕ ಅಧಿಕಾರಿಗಳು ಸಂಬಂಧಿಸಿದ ಆರ್ಥಿಕ ವರ್ಷದ ಅಂತ್ಯದೊಳಗೆ, ಆಯಾ ಅನುದಾನ ಅಥವಾ ವಿನಿಯೋಗಗಳ ಒಳಗೆ ವಿನಿಯೋಗದ ಪ್ರಾಥಮಿಕ ಘಟಕಗಳ ನಡುವೆ ಮೊತ್ತಗಳ ಪುನರ್ವಿನಿಯೋಗಕ್ಕೆ ಅನುಮೋದನೆ ನೀಡಬಹುದಾಗಿದೆ. ಅನುದಾನದ ಯಾವ ಘಟಕದಿಂದ ಮೊತ್ತಗಳನ್ನು ವರ್ಗಾವಣೆ ಮಾಡಲಾಗುವುದೋ ಆ ಘಟಕದಲ್ಲಿನ ಮೊತ್ತಗಳು ಪೂರ್ಣವಾಗಿ ಬಳಕೆಯಾಗುವುದಿಲ್ಲ ಅಥವಾ ಅದು ಉಳಿತಾಯದಲ್ಲಿ ಪರಿಣಮಿಸುತ್ತದೆ ಎಂದು ನಿರೀಕ್ಷಿಸಿದ್ದರೆ ಅಥವಾ ತಿಳಿದಿದ್ದರೆ ಮಾತ್ರ ಮೊತ್ತಗಳ ಪುನರ್ವಿನಿಯೋಗವನ್ನು ಮಾಡಬಹುದಾಗಿದೆ.

#### 2.4.12 ಅನುಚಿತ ಪುನರ್ವಿನಿಯೋಗಗಳು

57 ಪ್ರಕರಣಗಳಲ್ಲಿ ಮೊತ್ತ ಪುನರ್ವಿನಿಯೋಗಗಳನ್ನು ಅನುಚಿತವಾಗಿ ಮಾಡಲಾಗಿದ್ದು, ಇವು ಆಯವ್ಯಯದ ಅವಕಾಶಗಳು ಪೂರ್ಣವಾಗಿ ಬಳಕೆಯಾಗದೆ ಉಳಿದಿರುವುದರಲ್ಲಿ ಅಥವಾ ಪ್ರತಿ ಪ್ರಕರಣದಲ್ಲೂ ₹25 ಲಕ್ಷಗಳಿಗಿಂತ ಹೆಚ್ಚಾಗಿ ಅವಕಾಶವನ್ನು ಮೀರಿ ಬಳಕೆ ಆಗಿರುವುದರಲ್ಲಿ ಫಲಿತವಾಗಿದ್ದು (ಅನುಬಂಧ 2.11) ವಿವರಗಳನ್ನು ಕೆಳಗೆ ನೀಡಲಾಗಿದೆ.

- ಎರಡು ಪ್ರಕರಣಗಳಲ್ಲಿ, ₹1.98 ಕೋಟಿ ಹೆಚ್ಚುವರಿ ಮೊತ್ತಗಳನ್ನು ಪುನರ್ವಿನಿಯೋಗದ ಮೂಲಕ ಒದಗಿಸಿದ್ದು, ಅಂತಿಮ ವೆಚ್ಚವು ಅವಕಾಶಕ್ಕಿಂತಲೂ ₹10.43 ಕೋಟಿಯಷ್ಟು ಹೆಚ್ಚಾಗಿದ್ದು ಪುನರ್ವಿನಿಯೋಗದ ಮೂಲಕ ಒದಗಿಸಿದ ಮೊತ್ತವು ಸಾಕಾಗಿರಲಿಲ್ಲ ಎಂಬುದು ಸಾಬೀತಾಗಿದೆ.
- 31 ಪ್ರಕರಣಗಳಲ್ಲಿ ಬಳಕೆಯಾಗದೆ ಉಳಿಯುವ ಅವಕಾಶವನ್ನು ಸರಿಯಾಗಿ ಲೆಕ್ಕ ಹಾಕಿರಲಿಲ್ಲವಾದ್ದರಿಂದ ಪುನರ್ವಿನಿಯೋಗದ ಮೂಲಕ ₹756.19 ಕೋಟಿಗಳನ್ನು ಹಿಂಪಡೆದ ನಂತರವೂ ₹900.90 ಕೋಟಿಗಳು ಬಳಕೆಯಾಗದೆ ಉಳಿದಿತ್ತು.
- 23 ಪ್ರಕರಣಗಳಲ್ಲಿ ಪುನರ್ವಿನಿಯೋಗದ ಮೂಲಕ ₹387.24 ಕೋಟಿಗಳನ್ನು ಹೆಚ್ಚುವರಿಯಾಗಿ ಒದಗಿಸಿದ್ದು, ಒಟ್ಟಾರೆ ₹1207.47 ಕೋಟಿಗಳಷ್ಟು ಬಳಕೆಯಾಗದೆ ಉಳಿದು ಪುನರ್ವಿನಿಯೋಗವು ಅನಗತ್ಯವಾಗಿತ್ತು.
- ಒಂದು ಪ್ರಕರಣದಲ್ಲಿ ₹50.00 ಕೋಟಿಗಳನ್ನು ಹಿಂಪಡೆದಿದ್ದು ₹8.97 ಕೋಟಿಗಳನ್ನು ಮೊತ್ತದ ಹೆಚ್ಚು ವೆಚ್ಚದಲ್ಲಿ ಫಲಿತವಾಗಿತ್ತು.

#### 2.4.13 ದೋಷಪೂರ್ಣ ಪುನರ್ವಿನಿಯೋಗಗಳು

ಪುನರ್ವಿನಿಯೋಗ ಮಾಡಲು ಅವಕಾಶವಿಲ್ಲದ ಷರತ್ತುಗಳನ್ನು ವಿಧಿಸುವ ಕರ್ನಾಟಕ ಹಣಕಾಸು ಸಂಹಿತೆಯ ಅನುಚ್ಛೇದ 309, 312 ಹಾಗೂ 315(ಎ)ರ ಉಪಬಂಧಗಳನ್ನು ಉಲ್ಲಂಘಿಸಿರುವುದರ ಕಾರಣವಾಗಿ 2012-13ರಲ್ಲಿ ಹೊರಡಿಸಿದ ₹5,631.16 ಕೋಟಿಗಳನ್ನು ಒಳಗೊಂಡ 461 ಪುನರ್ವಿನಿಯೋಗ ಆದೇಶಗಳಲ್ಲಿ ₹611.76 ಕೋಟಿಗಳನ್ನು ಒಳಗೊಂಡ 37 ಪುನರ್ವಿನಿಯೋಗ ಆದೇಶಗಳನ್ನು ಲೆಕ್ಕಗಳಲ್ಲಿ ಪರಿಗಣಿಸಲಾಗಿಲ್ಲ (ಅನುಬಂಧ 2.12).

#### ಬಳಕೆಯಾಗದ ಅವಕಾಶಗಳ ಅಧ್ಯರ್ಪಣೆ

ವೆಚ್ಚ ಮಾಡಲು ಅಧಿಕಾರವಿರುವ ಇಲಾಖೆಗಳು ಬಳಕೆಯಾಗದೆ ಉಳಿಯುವ ಅನುದಾನ ವಿನಿಯೋಗಗಳನ್ನು ಅಥವಾ ಅದರಲ್ಲಿನ ಭಾಗವನ್ನು ನಿರೀಕ್ಷಿಸಿದಂತೆಲ್ಲಾ ಆರ್ಥಿಕ ಇಲಾಖೆಗೆ ಅಧ್ಯರ್ಪಣೆ ಮಾಡಬೇಕಾಗಿರುತ್ತದೆ.

#### 2.4.14 ಬಳಕೆಯಾಗದ ಅವಕಾಶಗಳನ್ನು ಅಧ್ಯರ್ಪಣೆ ಮಾಡಿರುವುದು

19 ಅನುದಾನಗಳು/ವಿನಿಯೋಗಗಳಲ್ಲಿ ಬಳಕೆಯಾಗದೆ ಉಳಿದ ₹9,237.85 ಕೋಟಿಗಳ ಒಟ್ಟು ಅವಕಾಶವನ್ನು ಅಧ್ಯರ್ಪಣೆ ಮಾಡಿರಲಿಲ್ಲ (ಅನುಬಂಧ 2.13).

ಮುಂದುವರೆದು, 28 ಅನುದಾನಗಳು/ವಿನಿಯೋಗಗಳಲ್ಲಿ ಒಟ್ಟು ಬಳಕೆಯಾಗದೆ ಉಳಿದ ಮೊತ್ತದಲ್ಲಿ (₹27,371.76 ಕೋಟಿ) ಕೇವಲ ಭಾಗಶಃ ಅಧ್ಯರ್ಪಣೆಯಾಗಿದ್ದು ಸುಮಾರು ಶೇಕಡ 72ರಷ್ಟು (₹19,796.38 ಕೋಟಿ) ಅಧ್ಯರ್ಪಣೆಯಾಗದೆ ಉಳಿದಿತ್ತು. ವಿವರಗಳನ್ನು ಅನುಬಂಧ 2.14 ರಲ್ಲಿ ನೀಡಲಾಗಿದೆ. ಅಲ್ಲದೆ, ₹5.00 ಕೋಟಿಗಿಂತಲೂ ಹೆಚ್ಚಾದ ಅಧ್ಯರ್ಪಣೆ ಮಾಡಿದ್ದ 13 ಅನುದಾನಗಳಲ್ಲಿ ₹7,387.35 ಕೋಟಿಗಳ ಮೊತ್ತವನ್ನು ಆರ್ಥಿಕ ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ಅಧ್ಯರ್ಪಣೆ ಮಾಡಲಾಗಿದ್ದು, ಇದು ಹಣಕಾಸು ನಿಯಂತ್ರಣದ ಅಪರ್ಯಾಪ್ತತೆಯನ್ನು ಸೂಚಿಸುತ್ತದೆ (ಅನುಬಂಧ 2.15).

#### 2.4.15 ಗಣನಾರ್ಹ ಅಧ್ಯರ್ಪಣೆಗಳು

23 ಪ್ರಕರಣಗಳಲ್ಲಿ ₹4,421.96 ಕೋಟಿಗಳ ಒಟ್ಟು ಅವಕಾಶದಲ್ಲಿ ₹4,279.76 ಕೋಟಿಗಳು (ಶೇಕಡ 97) ಅಧ್ಯರ್ಪಣೆಯಾಗಿದ್ದು, ಇದರಲ್ಲಿ 10 ಪ್ರಕರಣಗಳಲ್ಲಿ ಅಧ್ಯರ್ಪಣೆಯು (₹3,737.12 ಕೋಟಿ) ಶೇಕಡ 100ರಷ್ಟಿತ್ತು. ಅನುಬಂಧ 2.16ರಲ್ಲಿ ಅಂತಹ ಕೆಲವು ಆಯ್ದು ಪ್ರಕರಣಗಳನ್ನು ನೀಡಲಾಗಿದೆ. ಈ ಗಣನಾರ್ಹ ಅಧ್ಯರ್ಪಣೆಗಳು ಸರ್ಕಾರದ ಮಂಜೂರಾತಿ ಬಾರದಿರುವುದರಿಂದ ಅಥವಾ ತಡವಾಗಿ ಬಂದುದರಿಂದ, ಅನುದಾನಗಳು ಬಾರದಿರುವುದರಿಂದ, ಬಿಲ್ಲುಗಳು/ಕ್ಲೇಮುಗಳು ಬಾರದಿರುವುದರಿಂದ ಟೆಂಡರುಗಳನ್ನು, ಗುತ್ತಿಗೆಗಳನ್ನು ಅಂತಿಮಗೊಳಿಸದಿರುವುದರಿಂದ ಉಂಟಾಗಿದೆ ಎಂದು ಹೇಳಲಾಗಿದೆ.

### 2.5 ಸಾದಿಲ್ವಾರು ನಿಧಿ

ಭಾರತದ ಸಂವಿಧಾನದ ಅನುಚ್ಛೇದ 267(2) ಮತ್ತು 283(2)ರ ನಿಬಂಧನೆಗಳಡಿಯಲ್ಲಿ, ರಾಜ್ಯ ಸರ್ಕಾರದ ಸಾದಿಲ್ವಾರು ನಿಧಿ ಅಧಿನಿಯಮ, 1957ರಡಿ ರಾಜ್ಯ ಸಾದಿಲ್ವಾರು ನಿಧಿಯನ್ನು ಸ್ಥಾಪಿಸಲಾಗಿದೆ. ಶಾಸನ ಸಭೆಯ ಅನುಮೋದನೆಯನ್ನು ಪಡೆಯುವವರೆಗೂ ಮುಂದೂಡಲು ಸಾಧ್ಯವಿಲ್ಲದ ಅನಿರೀಕ್ಷಿತ-ತಕ್ಷಣ ಸ್ವರೂಪದ ವೆಚ್ಚಗಳನ್ನು ಭರಿಸಲು ಮಾತ್ರ ಈ ನಿಧಿಯಿಂದ ಮುಂಗಡಗಳನ್ನು ಪಡೆಯಬಹುದಾಗಿದೆ. ಈ ನಿಧಿಯು ಮುಂಗಡ ಹಣದ ಸ್ವರೂಪದಲ್ಲಿದ್ದು, ಇದರ ಮೂಲಧನವು ₹80 ಕೋಟಿಗಳಷ್ಟಿದೆ. ಸಾದಿಲ್ವಾರು ನಿಧಿಯಿಂದ ಸೆಳೆದ ಹಣವನ್ನು ಮುಂದೆ ಪೂರಕ ಅವಕಾಶಗಳ ಮೂಲಕ ನಿಧಿಗೆ ಭರ್ತಿಮಾಡಲಾಗುವುದು.

2012-13ರಲ್ಲಿ ಜುಲೈ 2012ರಲ್ಲಿ ಪ್ರತಿ ಒಂದು ಕೋಟಿಯ ಎರಡು ಮಂಜೂರುಗಳನ್ನು ಸಾದಿಲ್ವಾರು ನಿಧಿಯಿಂದ ಸೆಳೆಯಲು ನೀಡಲಾಗಿತ್ತು. ಈ ಮಂಜೂರಾತಿಯು ಪುನಶ್ಚೇದನ ವ್ಯವಸ್ಥಾಪನೆಯನ್ನು ಸಹಕಾರಿ ಮಾರುಕಟ್ಟೆ ಸಮಿತಿಯ ಪುನಶ್ಚೇತನಕ್ಕೆ (ಪ್ರಧಾನ ಶೀರ್ಷಿಕೆ 6425) ಬಿಡುಗಡೆಯಾದ ಸಾಲ ಮತ್ತು ಎಂಡೋಸಲ್ಮನ್ ಬಾಧಿತರ ಪುನರ್ವಸತಿಗೆ ನೀಡಿದ ಆರ್ಥಿಕ ಸಹಾಯಕ್ಕೆ (ಪ್ರಧಾನ ಶೀರ್ಷಿಕೆ 2250) ಸಂಬಂಧಿಸಿದ್ದು. ಆದರೆ, ಈ ಮೊತ್ತಗಳನ್ನು ಆಗಸ್ಟ್ 2012ರಲ್ಲಿ ಖಜಾನೆಯಿಂದ ಸೆಳೆಯಲಾಗಿದ್ದು, ಇದಕ್ಕೆ ಸಂಬಂಧಿಸಿದ ಧನವಿನಿಯೋಗ ಅಧಿನಿಯಮವು ವಿಧಾನ ಮಂಡಲದಿಂದ ಜುಲೈ 2012ರಲ್ಲಿಯೇ ಅನುಮೋದಿತವಾಗಿತ್ತು.

### 2.6 ಆಯವ್ಯಯ ಅಂದಾಜುಗಳಲ್ಲಿನ ದೋಷಗಳು

ಆಯವ್ಯಯದಲ್ಲಿ ₹ 4,772.63 ಕೋಟಿಗಳ ಮೊತ್ತವನ್ನು ಸಾಲ ಲೆಕ್ಕದಲ್ಲಿ ರಾಜಸ್ವ ಪುರಸ್ಕೃತಕ್ಕೆ ಬದಲಾಗಿ ರಾಜಸ್ವ ಪ್ರಭೃತದಲ್ಲಿ ಒದಗಿಸಲಾಗಿದ್ದು, ಈ ಲೆಕ್ಕಗಳಲ್ಲಿನ ಬಾಕಿಯನ್ನು ಹಿಂದೆಯೇ ಮನ್ನಾ

ಮಾಡಲಾಗಿದ್ದರಿಂದ ಅಗತ್ಯಕ್ಕಿಂತ ಹೆಚ್ಚಿನ ಅವಕಾಶವನ್ನು ಮಾಡಿರುವುದನ್ನು ಗಮನಿಸಲಾಗಿದೆ (ಅನುಬಂಧ 2.17).

## 2.7 ಆಯ್ದ ಅನುದಾನಗಳ ಸಮೀಕ್ಷೆಯ ಫಲಿತಾಂಶಗಳು

ಒಂದು ಆಯ್ದ ಅನುದಾನಕ್ಕೆ ಸಂಬಂಧಿಸಿದಂತೆ ಆಯವ್ಯಯ ಕಾರ್ಯವಿಧಾನ ಅನುಸರಣೆ ಮತ್ತು ವೆಚ್ಚ ನಿಯಂತ್ರಣಗಳ ಸಮೀಕ್ಷೆಯಲ್ಲಿ ಕೆಳಗಿನ ಅಂಶಗಳನ್ನು ಗಮನಿಸಲಾಗಿದೆ.

### 2.7.1 ಅನುದಾನ 18 – ವಾಣಿಜ್ಯ ಮತ್ತು ಕೈಗಾರಿಕೆಗಳು

#### 2.7.1.1 ಪೀಠಿಕೆ

ಧನವಿನಿಯೋಗ ಲೆಕ್ಕಗಳಲ್ಲಿನ ಅನುದಾನ ಸಂಖ್ಯೆ 18 ಗಣಿ ಮತ್ತು ಭೂ ವಿಜ್ಞಾನ ನಿರ್ದೇಶನಾಲಯ, ಕಬ್ಬು, ಕೈಮಗ್ಗ ಮತ್ತು ಜವಳಿ ಮತ್ತು ಕೈಗಾರಿಕೆ ಮತ್ತು ವಾಣಿಜ್ಯಗಳನ್ನು ಒಳಗೊಂಡಿದೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿ ಇದ್ದ ರೇಷ್ಮೆ ಆಯುಕ್ತರ ವಿಭಾಗವನ್ನು ಮೇ 2011ರಲ್ಲಿ ಅನುದಾನ ಸಂಖ್ಯೆ-1ರಲ್ಲಿನ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ವರ್ಗಾಯಿಸಲಾಗಿದೆ. ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ 2008-09ರಿಂದ 2012-13ರ ಅವಧಿಯ ಪ್ರತ್ಯೇಕ ಸಮೀಕ್ಷೆಯನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕ್ಷಪರಿಶೋಧಕರ ಆರ್ಥಿಕ ವಿಭಾಗದ ವರದಿಯಲ್ಲಿ ಸೇರಿಸಿರುವುದರಿಂದ ಇಲಾಖೆಯ ಆಯವ್ಯಯದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಮೀಕ್ಷೆಯಲ್ಲಿ ಚರ್ಚಿಸಲಾಗಿಲ್ಲ.

#### 2.7.1.2 ಆಯವ್ಯಯ ಮತ್ತು ವೆಚ್ಚ

ಈ ಅನುದಾನದಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿನ ಆಯವ್ಯಯ ಅವಕಾಶ, ವಾಸ್ತವ ವೆಚ್ಚ ಮತ್ತು ಉಳಿಕೆಗಳ ಸಮಗ್ರ ಸ್ಥಿತಿಯನ್ನೂ ಕೆಳಗೆ ನೀಡಿದೆ.

ಕೋಷ್ಟಕ 2.6: ಆಯವ್ಯಯ ಮತ್ತು ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ವಿಭಾಗ	ಆಯವ್ಯಯ ಅಂದಾಜು	ವೆಚ್ಚ	ಬಳಕೆಯಾಗದ ಅವಕಾಶ ಮತ್ತು ಅದರ ಶತಾಂಶ
2010-11	ರಾಜಸ್ವ-ಮೂಲ	1,016.24	1,145.63	35.83
	ಪೂರಕ	165.22		(3)
	ಬಂಡವಾಳ-ಮೂಲ	105.33	248.74	149.63
	ಪೂರಕ	293.04		(38)
2011-12	ರಾಜಸ್ವ-ಮೂಲ	1,269.67	1,374.38	171
	ಪೂರಕ	275.71		(11)
	ಬಂಡವಾಳ-ಮೂಲ	221.80	319.35	102.13
	ಪೂರಕ	199.68		(24)
2012-13	ರಾಜಸ್ವ-ಮೂಲ	1,269.37	1,250.29	134.38
	ಪೂರಕ	115.30		(10)
	ಬಂಡವಾಳ-ಮೂಲ	258.47	176.42	234.12
	ಪೂರಕ	152.08		(57)

ಆಕರ: ಧನವಿನಿಯೋಗ ಲೆಕ್ಕಗಳು.

2010-13ರಲ್ಲಿ ರಾಜಸ್ವ ವಿಭಾಗದಲ್ಲಿನ ಬಳಕೆಯಾಗದ ಉಳಿದ ಅವಕಾಶವು ಶೇಕಡ 3ರಿಂದ ಶೇಕಡ 11ರ ಮಧ್ಯೆ ಇದ್ದರೆ ಬಂಡವಾಳ ವಿಭಾಗದಡಿ ಅದು ಶೇಕಡ 24ರಿಂದ 57ರಷ್ಟಿತ್ತು.

ವಿಧಾನಮಂಡಲದಲ್ಲಿ ಮಂಡಿಸಲಾಗುವ ಆಯವ್ಯಯವು ಅನುದಾನದ ಸವಿವರ ಬೇಡಿಕೆಗಳಲ್ಲಿ ಯೋಜನೆ ಮತ್ತು ಯೋಜನೇತರವೆಂದು ಮೊದಲ ರಾಜಸ್ವ/ಬಂಡವಾಳ ವಿಭಾಗಗಳಡಿ ವಿಭಾಗೀಕರಿಸಲ್ಪಟ್ಟಿದೆ. 2010-13ರಲ್ಲಿ ರಾಜಸ್ವ/ಬಂಡವಾಳದಡಿ ಅವಕಾಶ/ವೆಚ್ಚಗಳ ಇಬ್ಬಾಗೀಕರಣದ ವಿವರಗಳನ್ನು ಕೆಳಗೆ ನೀಡಲಾಗಿದೆ.



ಕೋಷ್ಟಕ 2.7: ರಾಜಸ್ವ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಪೂರಕ ಆಯವ್ಯಯವೂ ಸೇರಿದಂತೆ ಆಯವ್ಯಯ		ವೆಚ್ಚ		ಶೇಕಡಾವಾರು ಪಥಾಂತರ	
	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ
2010-11	691.30	490.16	761.03	384.60	+10.08	(-)21.53
2011-12	942.69	602.69	921.49	452.89	(-)2.24	(-)24.85
2012-13	962.44	422.23	933.57	316.72	(-)2.99	(-)24.98

ಆಕರ: ಅನುದಾನ ರಿಜಿಸ್ಟರ್

ಮೇಲಿನ ಕೋಷ್ಟಕದಿಂದ 2011-13ರಲ್ಲಿ ಯೋಜನೇತರ ವಿಭಾಗದ ವೆಚ್ಚದಲ್ಲಿ ಪಥಾಂತರ ಶತಾಂಶವು ನಗಣ್ಯವಾಗಿರುವುದು ವಿದಿತವಾಗುತ್ತದೆ. ಯೋಜನಾ ವೆಚ್ಚಕ್ಕೆ ಸಂಬಂಧಿಸಿದಂತೆ ಇದು ಮೇಲಿನ ಎಲ್ಲಾ ಮೂರು ವರ್ಷಗಳಲ್ಲೂ ಗಮನೀಯವಾಗಿ ಹೆಚ್ಚಿದ್ದು ಯೋಜನೆಯ ಪ್ರಗತಿಯಲ್ಲಿ ಕೊರತೆಯುಂಟಾಗಿರುವುದನ್ನು ಸೂಚಿಸುತ್ತದೆ.

ಕೋಷ್ಟಕ 2.8: ಬಂಡವಾಳ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಪೂರಕ ಆಯವ್ಯಯವೂ ಸೇರಿದಂತೆ ಆಯವ್ಯಯ		ವೆಚ್ಚ		ಶೇಕಡಾವಾರು ಪಥಾಂತರ	
	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ	ಯೋಜನೇತರ	ಯೋಜನೆ
2010-11	31.00	367.37	0	248.74	-100.00	-32.29
2011-12	48.08	373.40	29.95	289.40	-37.70	-22.49
2012-13	38.30	372.25	1.00	175.42	-97.00	-52.87

ಆಕರ: ಅನುದಾನ ರಿಜಿಸ್ಟರ್

ಯೋಜನೆ ಮತ್ತು ಯೋಜನೇತರದಡಿ 2010-13ರಲ್ಲಿ ಶೇಕಡ ಪಥಾಂತರವು ಕ್ರಮವಾಗಿ 22.49 ಮತ್ತು 52.87 ಹಾಗೂ 37.70 ಮತ್ತು 100ರಷ್ಟಿದೆ. ನೇಯ್ಗೆದಾರರ ಪ್ಯಾಕೇಜು, ವಿದ್ಯುತ್ ಮಗ್ಗಗಳ ಸಹಕಾರಿ ಸಂಸ್ಥೆಗಳಿಗೆ ಸಹಾಯದ ಎನ್‌ಸಿಡಿ ಸಿ ಯೋಜನೆ, ಪ್ರಾದೇಶಿಕ ಮಾಹಿತಿ ಮತ್ತು ತರಬೇತಿ ಕೇಂದ್ರಗಳ ನಿರ್ಮಾಣ ಮತ್ತು ಕೈಗಾರಿಕಾ ಸಮೂಹಗಳ ಸ್ಥಾಪನೆಗಳು ಹಂಚಿಕೆಯನ್ನು ಬಳಸಿಕೊಳ್ಳದ ಅಥವಾ ಭಾಗಶಃ ಬಳಕೆಯಿಂದ ಹಾನಿಗೊಳಗಾಗಿವೆ.

2.7.1.3 ಆಯವ್ಯಯ ಪ್ರಕ್ರಿಯೆ

ಆಯವ್ಯಯ ಸಂಕಲನ ಪ್ರಕ್ರಿಯೆಯು ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಆರಂಭಗೊಳ್ಳುತ್ತದೆ. ಆರ್ಥಿಕ ಇಲಾಖೆಯು ಎಲ್ಲಾ ಅಂದಾಜು ಮಾಡುವ ಅಧಿಕಾರಿಗಳಿಗೆ ತಮ್ಮ ಮೊತ್ತಗಳ ಅಗತ್ಯವನ್ನು ಆಂತರಿಕ ಆರ್ಥಿಕ ಸಲಹೆಗಾರರಿಂದ ಪರಿಶೀಲನೆಯಾದ ನಂತರ ಕಳುಹಿಸಿಕೊಡಲು ಸೂಚನೆಗಳನ್ನು ನೀಡುತ್ತದೆ. ಆಂತರಿಕ ಆರ್ಥಿಕ ಸಲಹೆಗಾರರು ಅನುಬಂಧ-ಬಿ ಯಲ್ಲಿ ಸೂಚಿಸುವ ಇಲಾಖೆಗೆ ಸಂಬಂಧಿಸಿದ ಸಂಬಳ ವೆಚ್ಚವನ್ನು ಪರಿಶೀಲನೆ ಮಾಡಬೇಕಾಗಿದ್ದು ಈ ದಾಖಲೆಯು ರಾಜ್ಯವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೇತನ ವೆಚ್ಚದ ವಿವರಗಳನ್ನು ನೀಡುತ್ತದೆ. ಸಂಬಳೇತರ ವೆಚ್ಚಕ್ಕೆ ಸಂಬಂಧಿಸಿದ ಅಂದಾಜುಗಳನ್ನು ಇಲಾಖೆಯ ಸಚಿವಾಲಯವು ತಯಾರಿಸಬೇಕಾಗಿದೆ. ವಿಧಾನ ಮಂಡಲಕ್ಕೆ ಸಲ್ಲಿಸಿದ 2007-08, 2008-09ರ ಮಧ್ಯಂತರ ವಿತ್ತೀಯ ಯೋಜನೆಗಳಲ್ಲಿ ಸರ್ಕಾರವು ವೆಚ್ಚ ನಿರ್ವಹಣೆಯನ್ನು ಉತ್ತಮಗೊಳಿಸುವ ಅಗತ್ಯಕ್ಕೆ ಅದರಲ್ಲೂ ವೆಚ್ಚದ ಬಹುಭಾಗವನ್ನು ಆರ್ಥಿಕ ವರ್ಷದ ಕೊನೆಯಲ್ಲಿ ಮಾಡುವುದನ್ನು ತಪ್ಪಿಸುವುದರ ಬಗ್ಗೆ ಒತ್ತು ನೀಡಿತ್ತು. ಅದರಂತೆ ಪ್ರತಿ ಇಲಾಖೆಯೂ ಪ್ರತಿ ಯೋಜನೆಗೂ ತೆಗೆದುಕೊಳ್ಳಬೇಕಾದ ಕ್ರಮಗಳ ವಿವರಗಳನ್ನು ತೋರಿಸುವ ಮಾಸಿಕ ಕಾರ್ಯಕ್ರಮ ಅನುಷ್ಠಾನ ಸೂಚಿಪಟ್ಟಿಯನ್ನು ತಯಾರಿಸಬೇಕಿದ್ದು, ಇದನ್ನು ಮಾಸಿಕ ಬಹು-ಹಂತದ ಸಮೀಕ್ಷಾ ಸಭೆಗಳಲ್ಲಿ ಪ್ರತಿಯೋಜನೆಯ ಪ್ರಗತಿಯನ್ನು ಸಮೀಕ್ಷಿಸಲು ಉಪಯೋಗಿಸಿಕೊಳ್ಳಬೇಕು. ಆದರೆ, ಪರೀಕ್ಷಾ ತಪಾಸಣೆ ನಡೆಸಿದ ಕಬ್ಬು ಇಲಾಖೆಯ ಒಂದು ಪ್ರಕರಣದಲ್ಲಿ ಕಬ್ಬು ಬೆಳೆಗಾರರಿಗೆ ನೀಡುವ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜಸ್ವ ವಿಭಾಗದಲ್ಲಿ ₹5.50 ಕೋಟಿಗಳ ಮೊತ್ತವನ್ನು ಪೂರಕ ಅಂದಾಜುಗಳ ಮೂಲಕ

ಒದಗಿಸಲಾಗಿತ್ತು (ಪ್ರಧಾನ ಲೆಕ್ಕಶೀರ್ಷಿಕೆ 2852). ಇದು 2012-13ರಲ್ಲಿ ಕಬ್ಬು ಬೆಳೆಗಾರರಿಗೆ ನೀಡುವ ಪರಿಹಾರ ಧನಕ್ಕೆ ಸಂಬಂಧಿಸಿದ್ದು, ಮಾಸಿಕ ಕಾರ್ಯಕ್ರಮ ಅನುಷ್ಠಾನ ಸೂಚಿಪಟ್ಟಿಯಲ್ಲಿ ಸೇರಿಸಿರಲಿಲ್ಲ. ಇದು ಕಬ್ಬು ನಿರ್ದೇಶನಾಲಯ ಮತ್ತು ಆರ್ಥಿಕ ಇಲಾಖೆಗಳ ನಡುವೆ ಸಮನ್ವಯ ಇಲ್ಲದಿರುವುದನ್ನು ಸೂಚಿಸುತ್ತದೆ. ಎರಡು ಪ್ರಕರಣಗಳಲ್ಲಿ ಬಂಡವಾಳ ವಿಭಾಗದಡಿ (ಪ್ರಧಾನ ಲೆಕ್ಕಶೀರ್ಷಿಕೆ 4851) ₹6.00 ಕೋಟಿಗಳ ಅವಕಾಶವನ್ನು ಅನುದಾನ ಸಂಖ್ಯೆ 18ರಲ್ಲಿ ಪಡೆದಿದ್ದು, ಕಾರ್ಯನಿರ್ವಹಣಾ ಆದೇಶದ ಮೂಲಕ ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಅನುದಾನ ಸಂಖ್ಯೆ 1ಕ್ಕೆ ವರ್ಗಾವಣೆ ಮಾಡಿರುವುದು ಕಂಡುಬಂದಿದೆ.

#### 2.7.1.4 ಉಳಿಕೆಗಳ ಅಧ್ಯರ್ಪಣೆ

ನಿಯಂತ್ರಣಾಧಿಕಾರಿಗಳು ತಮ್ಮ ಅಧೀನದಲ್ಲಿರುವ ಅನುದಾನ/ಧನವಿನಿಯೋಗಗಳಲ್ಲಿ ನಿರೀಕ್ಷೆ ಮಾಡಿದ ಉಳಿಕೆಗಳನ್ನು ನಿರೀಕ್ಷೆ ಮಾಡಿದ ಕೂಡಲೆ, ಈ ಉಳಿಕೆಗಳು ಅದೇ ಅನುದಾನ/ಧನವಿನಿಯೋಗಗಳಡಿಯ ಒಟ್ಟು ಹಂಚಿಕೆಯಲ್ಲಿ ಇತರ ಶೀರ್ಷಿಕೆಗಳಡಿಯಲ್ಲಿ ಹೆಚ್ಚುವರಿ ಹಂಚಿಕೆಗೆ ಅಗತ್ಯ ಇಲ್ಲದಿದ್ದಲ್ಲಿ, ಉಳಿಕೆಯ ಪೂರ್ಣ ವಿವರಗಳನ್ನು ಕಾರಣಗಳೊಂದಿಗೆ ಆರ್ಥಿಕ ಇಲಾಖೆಗೆ ವರದಿ ಮಾಡಬೇಕು. ಉಳಿಕೆಯ ಮೊತ್ತವನ್ನು ನಿರ್ದಿಷ್ಟವಾಗಿ ಗುರುತಿಸಿಲ್ಲದ ಸ್ವಲ್ಪ ಅಧಿಕಾರಿಯಿಂದ ಅನುಮೋದನೆಯಾಗದ ಹೆಚ್ಚುವರಿ ವೆಚ್ಚವನ್ನು ಭರಿಸಲು ಮೀಸಲಿಡಬಾರದು. ಬಳಕೆಯಾಗದೆ ಉಳಿದ ₹202.01 ಕೋಟಿಗಳ ಮೊತ್ತವನ್ನು ಆರ್ಥಿಕ ವರ್ಷದ ಕೊನೆಯ ಕೆಲಸದ ದಿನದಂದು ಅಧ್ಯರ್ಪಣೆ ಮಾಡಲಾಗಿದ್ದು, ಅದರಲ್ಲಿ ₹139.79 ಕೋಟಿಗಳು ರಾಜಸ್ವ ವಿಭಾಗಕ್ಕೆ ಮತ್ತು ₹62.22 ಕೋಟಿಗಳು ಬಂಡವಾಳ ವಿಭಾಗಕ್ಕೆ ಸೇರಿದೆ. ವಿವರಗಳನ್ನು ಕೋಷ್ಟಕ 2.9ರಲ್ಲಿ ನೀಡಿದೆ.

#### ಕೋಷ್ಟಕ: 2.9 – ಉಳಿಕೆಗಳ ಅಧ್ಯರ್ಪಣೆ

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಉಳಿಕೆ		ಅಧ್ಯರ್ಪಣೆಯ ಮೊತ್ತ	
	ರಾಜಸ್ವ	ಬಂಡವಾಳ	ರಾಜಸ್ವ	ಬಂಡವಾಳ
2010-11	35.83	149.63	56.43	60.42
2011-12	171.01	102.13	82.41	1.80
2012-13	134.38	234.15	0.95	0.00
ಒಟ್ಟು	341.22	485.91	139.79	62.22

ಆಕರ: ಧನವಿನಿಯೋಗ ಲೆಕ್ಕಗಳು

2010-11ರಲ್ಲಿ ರಾಜಸ್ವ ವಿಭಾಗದಲ್ಲಿ ಉಳಿಕೆಯು ₹35.83 ಕೋಟಿಗಳಷ್ಟಿದ್ದು ಪ್ರತಿಯಾಗಿ ಅಧ್ಯರ್ಪಣೆ ಮಾಡಿದ ಮೊತ್ತವು ₹56.43 ಕೋಟಿಗಳಷ್ಟಿತ್ತು. ರಾಜಸ್ವದಲ್ಲಿನ ಉಳಿಕೆಯು ಮುಖ್ಯವಾಗಿ ಅಂತರ ಲೆಕ್ಕಗಳ ವರ್ಗಾವಣೆಯಡಿ ಮಾರುಕಟ್ಟೆ ಶುಲ್ಕ ಮತ್ತು ಪರವಾನಗಿ ಶುಲ್ಕಗಳನ್ನು (₹16.89 ಕೋಟಿಗಳು) ಕರ್ನಾಟಕ ರೇಷ್ಮೆ ಹುಳು, ರೇಷ್ಮೆ ಗೂಡು ಮತ್ತು ರೇಷ್ಮೆ ನೂಲಿನ ಅಭಿವೃದ್ಧಿ ಮತ್ತು ಬೆಲೆ ಸ್ಥಿರೀಕರಣ ನಿಧಿಗೆ ಮಾಡಿದ ವರ್ಗಾವಣೆಗೆ ಸಂಬಂಧಿಸಿದೆ. ಈ ಶೀರ್ಷಿಕೆಯಲ್ಲಿನ ವ್ಯವಹಾರಗಳು ಕೊನೆಯಲ್ಲಿ ನಿಧಿಗೆ ವರ್ಗಾಯಿಸಬೇಕಾದ ಆದಾಯಗಳ ಸಂಗ್ರಹಣೆಯನ್ನು ಅವಲಂಬಿಸಿರುತ್ತವೆ.

#### 2.7.1.5 ಅವಾಸ್ತವಿಕ ಆಯವ್ಯಯ ತಯಾರಿಕೆ

ಈ ಕೆಳಗಿನ ರಾಜಸ್ವ/ಬಂಡವಾಳ ಲೆಕ್ಕಶೀರ್ಷಿಕೆಗಳಲ್ಲಿ 2011-13ರ ಅವಧಿಯಲ್ಲಿ ಅವಕಾಶವು ಬಳಕೆಯಾಗದೆ ಉಳಿದಿದ್ದು, ಅದಕ್ಕೆ ನಿರ್ದಿಷ್ಟ ಕಾರಣಗಳು ಇಲಾಖೆಯಲ್ಲಿ ಲಭ್ಯವಿರುವುದಿಲ್ಲ. ಸಂಬಂಧಿಸಿದ ಸವಿವರ ಶೀರ್ಷಿಕೆಗಳನ್ನು ಕೋಷ್ಟಕ 2.10ರಲ್ಲಿ ನೀಡಲಾಗಿದೆ.

ಕೋಷ್ಟಕ 2.10: ಸತತ ಉಳಿಕೆಗಳು

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕಶೀರ್ಷಿಕೆ	2010-11	2011-12	2012-13
1	2852-80-003-0-12 ಕೈಗಾರಿಕಾ ಸ್ಥಾವರಗಳ ಸ್ಥಾಪನೆ	10.27	4.37	35.86
2	4702-80-102-1-80 ಆರ್‌ಐಟಿಸಿಯ ನಿರ್ಮಾಣ (ಬಹಿರ್‌ಹಾಯಕ ಜಲವಿಜ್ಞಾನ-ಯೋಜನೆ-II)	3.30	1.48	2.29
3	6851-108-0-04-394 ವಿದ್ಯುತ್ ಮಗ್ಗುಗಳ ಸಹಕಾರಿ ಸಂಸ್ಥೆಗಳಿಗೆ ಸಾಲಗಳು-ಎನ್‌ಸಿಡಿ ಸಿ ಯೋಜನೆಗಳು	1.20	6.00	6.00

ಆಕರ: ಧನವಿನಿಯೋಗ ಲೆಕ್ಕಗಳು

### 2.7.1.6 ಅನಗತ್ಯ ಪೂರಕ ಅನುದಾನಗಳು

ಇಲಾಖೆಗಳು ತುರ್ತಿನ ಪ್ರಕರಣಗಳಲ್ಲಿ ಮಾತ್ರ ಪೂರಕ ಅನುದಾನಗಳನ್ನು ಪಡೆಯಬೇಕು. ಪೂರಕ ಅನುದಾನಗಳನ್ನು ಪಡೆಯುವುದನ್ನು ವಾರ್ಷಿಕ ಆಯವ್ಯಯವನ್ನು ತಯಾರಿಸುವಾಗ ಪರಿಭಾವಿಸಲಾಗದ, ಮುಂಗಾಣದ ವೆಚ್ಚಗಳನ್ನು ಅಥವಾ ಆಯವ್ಯಯದ ಅನುಮೋದನೆಯಾದ ನಂತರ ಆದ ನಿರ್ಣಯಗಳ ಅಥವಾ ಬೆಳವಣಿಗೆಗಳಿಂದ ಅಂದರೆ ಆಯವ್ಯಯದ ನಂತರದ ನಿರ್ಧಾರಗಳಿಂದ ಉಂಟಾದ ವೆಚ್ಚಗಳನ್ನು ಭರಿಸಲು ಮಾತ್ರ ಸೀಮಿತಗೊಳಿಸಬೇಕು ಹೊರತು ಮುಂದುವರೆದ ಯೋಜನೆ ಅಥವಾ ಕಾರ್ಯಕ್ರಮಗಳಿಗೆ ಅಲ್ಲ. 2012-13ರಲ್ಲಿ ನಾಲ್ಕು ನಿಯಂತ್ರಣಾಧಿಕಾರಿಗಳು/ಇಲಾಖೆಗಳು ₹65.75 ಕೋಟಿಗಳ ಮೊತ್ತದ ಪೂರಕ ಅನುದಾನಗಳನ್ನು ವಿವಿಧ ಮುಂದುವರೆಯುತ್ತಿದ್ದ ಯೋಜನೆಗಳಿಗಾಗಿ ಅನಗತ್ಯವಾಗಿ ಪಡೆದಿದ್ದ ವಿವರಗಳನ್ನು ಕೋಷ್ಟಕ 2.11ರಲ್ಲಿ ನೀಡಲಾಗಿದೆ. ಅವಕಾಶಗಳು ಬಳಕೆಯಾಗದಿರಲು ಪ್ರಸಕ್ತ ವರ್ಷದ ಧನವಿನಿಯೋಗ ಲೆಕ್ಕಗಳಲ್ಲಿ ತೋರಿಸಿರುವಂತೆ ಅಂತಹ ಹೊಂದಾಣಿಕೆಗಳಿಗೆ ನೀಡಿದ ದೋಷಪೂರಿತ ಆದೇಶಗಳೇ ಕಾರಣವಾಗಿವೆ.

ಕೋಷ್ಟಕ 2.11: ಅನಗತ್ಯ ಪೂರಕ ಅನುದಾನಗಳು

(ಕೋಟಿ ರೂಪಾಯಿಗಳಲ್ಲಿ)

ಇಲಾಖೆಗಳು	ಅನಗತ್ಯ ಪೂರಕ ಅನುದಾನಗಳ ಮೊತ್ತ ರಾಜಸ್ವ/ಬಂಡವಾಳ	ಅನಗತ್ಯ ಪೂರಕ ಅನುದಾನಗಳ ಮೊತ್ತ
ಗಣಿ ಮತ್ತು ಭೂವಿಜ್ಞಾನ	4885-60-190-0-01-211- ಹೂಡಿಕೆಗಳು	2.00
	6853-02-190-3-00-395- ಸಾರ್ವಜನಿಕ ಉದ್ಯಮಗಳಿಗೆ ಸಾಲಗಳು	1.00
ಕೈಗಾರಿಕೆಗಳು ಮತ್ತು ವಾಣಿಜ್ಯ	2852-07-202-0-00-261- ಅಂತರ ಲೆಕ್ಕ ವರ್ಗಾವಣೆಗಳು	1.01
	4851-00-102-0-14-132- ಬಂಡವಾಳ ವೆಚ್ಚಗಳು	1.00
	4858-01-190-0-01-211-ಹೂಡಿಕೆಗಳು	4.64
	4860-60-212-0-01-211-ಹೂಡಿಕೆಗಳು	9.94
ಸಕ್ಕರೆ	2852-08-201-0-07-106 - ಸಾಲಗಳು	5.50
	4860-04-800-0-02-132-ಬಂಡವಾಳ ವೆಚ್ಚಗಳು	2.00
ಕೈಮಗ್ಗ ಮತ್ತು ಜವಳಿ	2851-0-103-0-62-059 -ಇತರೆ ವೆಚ್ಚಗಳು	10.00
	4851-00-190-0-15-211-ಬಂಡವಾಳ ಹೂಡಿಕೆಗಳು	28.66
<b>ಒಟ್ಟು</b>		<b>65.75</b>

ಆಕರ: ಅನುದಾನ ರಿಜಿಸ್ಟರ್

### 2.7.1.7 ಅಧಿಕವಾದ ಪೂರಕ ಅನುದಾನಗಳು

ಇಲಾಖೆಗಳು ತಮ್ಮ ಆಯವ್ಯಯ ಅಂದಾಜುಗಳನ್ನು ತಯಾರಿಸುವಾಗ ಹಿಂದಿನ ವರ್ಷಗಳ ವೆಚ್ಚಗಳ ಪ್ರವೃತ್ತಿಯನ್ನು ಮತ್ತು ಕಾಲಕಾಲಕ್ಕೆ ಸರ್ಕಾರ ಜಾರಿಗೊಳಿಸಿದ ಮಿತವ್ಯಯ ಸೂಚನೆಗಳಂತಹ ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. 2012-13ರಲ್ಲಿ ₹58.37 ಕೋಟಿಗಳ ಮೊತ್ತದ ಪೂರಕ ಅನುದಾನಗಳು ಅಗತ್ಯಕ್ಕಿಂತ ಹೆಚ್ಚಾಗಿದ್ದು ವಿವರಗಳನ್ನು ಕೋಷ್ಟಕ 2.12ರಲ್ಲಿ ನೀಡಲಾಗಿದೆ. ಇದಕ್ಕೆ ನಿರ್ದಿಷ್ಟವಾದ ಕಾರಣಗಳು ಲಭ್ಯವಾಗಿಲ್ಲ.

ಕೋಷ್ಟಕ 2.12: ಅಧಿಕವಾದ ಪೂರಕ ಅನುದಾನಗಳು

(ಕೋಟಿ ರೂಪಾಯಿಗಳಲ್ಲಿ)

ಇಲಾಖೆ	ಹೆಚ್ಚಾದ ಪೂರಕ ಅನುದಾನಗಳ ಮೊತ್ತ ರಾಜಸ್ವ/ಬಂಡವಾಳ	ಒಟ್ಟು ಅಧಿಕವಾದ ಪೂರಕ ಅನುದಾನ
ಗಣಿ ಮತ್ತು ಭೂವಿಜ್ಞಾನ	4702-00-102-1-80-396	2.29
ಕೈಗಾರಿಕೆಗಳು ಮತ್ತು ವಾಣಿಜ್ಯ	2851-00-102-0-69-106	20.00
	2851-00-102-0-14-014	3.48
	6858-01-190-2-01-395	5.00
ಸಕ್ಕರೆ	6860-04-101-0-27-394	10.00
ಕೈಮಗ್ಗ ಮತ್ತು ಜವಳಿ	2851-00-103-0-62-059	17.60
	ಒಟ್ಟು	58.37

ಆಕರ: ಅನುದಾನ ರಿಜಿಸ್ಟರ್

### 2.7.1.8 ವೆಚ್ಚದ ಒತ್ತಡ

ಮೊತ್ತಗಳ ಬಿಡುಗಡೆ, ಸೆಳೆತ ಮತ್ತು ಲೆಕ್ಕವಿಧಾನಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಜಾರಿ ಮಾಡಿದ 9-9-2004ರ ಆದೇಶದ ಕಂಡಿಕೆ 6ರಂತೆ, ಆಡಳಿತ ಇಲಾಖೆ ಮತ್ತು ಇಲಾಖಾ ಮುಖ್ಯಸ್ಥರು ಆರ್ಥಿಕ ವರ್ಷದ ಉಳಿದ ಭಾಗಕ್ಕೆ ಬೇಕಾದ ವೆಚ್ಚವನ್ನು ಎಚ್ಚರಿಕೆಯಿಂದ ಮತ್ತು ಉಳಿದಿರುವ ಅನುದಾನಗಳ ಬಳಕೆ ಯೋಜಿಸಬೇಕಾಗಿದೆ. ಮಾರ್ಚ್ ತಿಂಗಳಲ್ಲಿ ಬಿಲ್ಲುಗಳ ಒಗ್ಗೂಡಿಸುವಿಕೆ ಮತ್ತು ವೆಚ್ಚದ ಒತ್ತಡವನ್ನು ತಪ್ಪಿಸಬೇಕಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಆಗಬಹುದಾದ ವೆಚ್ಚಗಳಿಗೆ, ಅಗತ್ಯವಿರುವ ಸೂಕ್ತ ಮಟ್ಟದ ಅಧಿಕಾರದಿಂದ ಅನುಮೋದನೆ ಪಡೆದು ಆಡಳಿತಾತ್ಮಕ ಆದೇಶಗಳನ್ನು ಮುಂಚಿತವಾಗಿಯೇ ಹೊರಡಿಸಬೇಕು. ಆದರೆ 2012-13ರಲ್ಲಿ, ವೆಚ್ಚವು ಮಾರ್ಚ್ ತಿಂಗಳಲ್ಲಿ ಶೇಕಡ 25ರಿಂದ 88ರಷ್ಟಿದ್ದು, ಕೊನೆಯ ತ್ರೈ ಮಾಸಿಕದಲ್ಲಿ ಅದು ಶೇಕಡ 50ರಿಂದ 100ರಷ್ಟಿರುವುದನ್ನು ಗಮನಿಸಲಾಗಿದೆ. ಉಪಶೀರ್ಷಿಕೆವಾರು ವೆಚ್ಚದ ವಿವರಗಳನ್ನು ಅನುಬಂಧ 2.18ರಲ್ಲಿ ನೀಡಲಾಗಿದೆ.

### 2.8 ಖಜಾನೆಗಳ ತಪಾಸಣೆಯ ಫಲಿತಾಂಶಗಳು

ಕರ್ನಾಟಕದಲ್ಲಿನ ಖಜಾನೆಗಳ ವಾರ್ಷಿಕ ತಪಾಸಣೆಯ ಜವಾಬ್ದಾರಿಯನ್ನು ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ರವರಿಗೆ ವಹಿಸಲಾಗಿದೆ. ಪ್ರತಿವರ್ಷ ಎಲ್ಲಾ ಜಿಲ್ಲಾ ಮತ್ತು ಉಪ ಖಜಾನೆಗಳ ತಪಾಸಣೆ ಮುಗಿದ ನಂತರ ಖಜಾನೆಗಳ ಕಾರ್ಯವೈಖರಿಯ ಸಮೀಕ್ಷಾ ವರದಿಯನ್ನು ರಾಜ್ಯಸರ್ಕಾರಕ್ಕೆ ಕಳುಹಿಸಲಾಗುವುದು. ಈ ಸಮೀಕ್ಷಾ ವರದಿಯು ಖಜಾನೆಗಳು ಸಲ್ಲಿಸುವ ಮಾಸಿಕ ಲೆಕ್ಕಗಳಲ್ಲಿ ಮತ್ತು ಖಜಾನೆ ದಾಖಲೆಗಳ ಸ್ಥಳೀಯ ತಪಾಸಣೆಯಲ್ಲಿ ಕಂಡುಬಂದ ವಿಷಯಗಳನ್ನೂ ಒಳಗೊಂಡಿರುತ್ತದೆ.

#### 2.8.1 ಕುಟುಂಬ ಪಿಂಚಣಿಯ ಹೆಚ್ಚುವರಿ ಪಾವತಿ

ಕರ್ನಾಟಕ ಸರ್ಕಾರ ನೌಕರರ (ಕುಟುಂಬ ಪಿಂಚಣಿ) ನಿಯಮಗಳು 2002ರನ್ವಯ ಸರ್ಕಾರಿ ನೌಕರನು/ಳು ಸೇವೆಯಲ್ಲಿರುವಾಗ ಮರಣ ಹೊಂದಿದರೆ ಆತನ/ಆಕೆಯ ಕುಟುಂಬವು ಸಾಮಾನ್ಯವಾಗಿ ಪಡೆಯುವ ಕುಟುಂಬ ಪಿಂಚಣಿಯ ಎರಡರಷ್ಟು ಅಥವಾ ನೌಕರನು/ಳು ಕೊನೆಯ ಬಾರಿ ಪಡೆದ ವೇತನದ ಶೇಕಡ 50ರಷ್ಟು ಇವರಡರಲ್ಲಿ ಯಾವುದು ಕಡಿಮೆಯೋ ಆ ಕುಟುಂಬ ಪಿಂಚಣಿಗೆ ಮರಣ ದಿನಾಂಕದ ಮರುದಿನಾಂಕದಿಂದ ಏಳು ವರ್ಷಗಳವರೆಗೆ ಅಥವಾ ಮೃತ ಸರ್ಕಾರಿ ನೌಕರನು ಜೀವಂತವಾಗಿದ್ದರೆ ಅವನು 65 ವರ್ಷಗಳನ್ನು ಮುಟ್ಟುವವರೆಗೂ ಇವರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೂ ಅರ್ಹನಾಗಿರುತ್ತಾಳೆ/ನೆ. ಬಹುತೇಕ ಪಿಂಚಣಿ ಪಾವತಿಯು ಬ್ಯಾಂಕುಗಳ ಮುಖಾಂತರ ಆಗುತ್ತಿದ್ದು, ಬ್ಯಾಂಕುಗಳು ಪಿಂಚಣಿಯ ಮೊತ್ತವನ್ನು ಸಂಬಂಧಿಸಿದ ಉಳಿತಾಯ ಖಾತೆಗಳಿಗೆ ಜಮೆ ಮಾಡಿ ನಂತರ ಕ್ಲೇಮುಗಳನ್ನೂ ಸಂಪರ್ಕ ಶಾಖೆಯ ಮೂಲಕ ಕಳುಹಿಸುತ್ತವೆ. ಈ ಕ್ಲೇಮುಗಳನ್ನು ಖಜಾನೆಗಳು ಇತ್ಯರ್ಥ ಮಾಡುತ್ತವೆ.

2012-13ರಲ್ಲಿ 30 ಜಿಲ್ಲಾ ಖಜಾನೆಗಳಲ್ಲಿನ 391 ಪ್ರಕರಣಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಕುಟುಂಬ ಪಿಂಚಣಿಯನ್ನು ಪಿಂಚಣಿ ಪಾವತಿ ಆದೇಶದಲ್ಲಿ ಸೂಚಿಸಿರುವ ದಿನಾಂಕದ ನಂತರವು ಅಧಿಕ

ದರದಲ್ಲಿ ಪಾವತಿ ಮಾಡಿದ್ದು, ಇದರಿಂದಾಗಿ ₹2.24 ಕೋಟಿಗಳ ಹೆಚ್ಚುವರಿ ಪಾವತಿಯಾಗಿದೆ (ಅನುಬಂಧ 2.19). 18 ಖಜಾನೆಗಳಲ್ಲಿ 182 ಪ್ರಕರಣಗಳಲ್ಲಿ ಹಿಂದಿನ ವರ್ಷಗಳ ತಪಾಸಣೆಯಲ್ಲಿ ಗಮನಕ್ಕೆ ತಂದಿದ್ದರೂ ಸಹ ₹72.01 ಲಕ್ಷಗಳ ಹೆಚ್ಚುವರಿ ಪಾವತಿಯನ್ನು ಮುಂದುವರೆಸಿದ್ದು ಇದು ಒಟ್ಟಾರೆ ₹1.56 ಕೋಟಿಗಳ ಹೆಚ್ಚುವರಿ ಪಾವತಿಯಲ್ಲಿ ಫಲಿತವಾಗಿದೆ (ಅನುಬಂಧ 2.20).

ಬ್ಯಾಂಕುಗಳು ಪ್ರಕರಣಗಳ ಪರಿಶೀಲನೆಯಲ್ಲಿ ವಿಫಲತೆ ಮತ್ತು ಅಧಿಕ ದರದಲ್ಲಿ ಕುಟುಂಬ ಪಿಂಚಣಿಯನ್ನು ಪಾವತಿಸಲು ಇರುವ ಸ್ಥಗಿತ ದಿನಾಂಕವನ್ನು ಅನುಸರಿಸದಿರುವುದರಿಂದ ಈ ರೀತಿ ಹೆಚ್ಚುವರಿ ಪಾವತಿಯಾಗಿದೆ.

ಹಿಂದೆ ಅನೇಕ ಸಲ ಈ ರೀತಿಯ ಹೆಚ್ಚುವರಿ ಪಾವತಿಯ ಪ್ರಕರಣಗಳನ್ನು<sup>13</sup> ಗಮನಕ್ಕೆ ತಂದಿದ್ದರೂ ಸಹ ಪಿಂಚಣಿ ಪಾವತಿಯ ಆದೇಶದಲ್ಲಿ ಸೂಚಿಸಿರುವ ದಿನಾಂಕವನ್ನು ಮೀರಿ ಅಧಿಕ ದರದಲ್ಲಿ ಪಾವತಿ ಮಾಡುವುದನ್ನು ಬ್ಯಾಂಕುಗಳು ಮುಂದುವರಿಸಿವೆ.

ಹಣಕಾಸು ಇಲಾಖೆಯು ಪಿಂಚಣಿ ಪಾವತಿಯು ಸಾರ್ವಜನಿಕ ವಿಭಾಗದ ಬ್ಯಾಂಕುಗಳ ಮೂಲಕ ಆಗುತ್ತಿದ್ದು, ಹೆಚ್ಚಾಗಿ ಪಾವತಿ ಮಾಡಿದ ಪಿಂಚಣಿಯ ವಸೂಲಿಯು ಅವರದ್ದೇ ಜವಾಬ್ದಾರಿಯಾಗಿದೆ ಎಂದು ಉತ್ತರಿಸಿದೆ (ಡಿಸೆಂಬರ್ 2013). ಈ ವಿಷಯವು ಭಾರತೀಯ ರಿಸರ್ವ್ ಬ್ಯಾಂಕು ಮತ್ತು ಸಾರ್ವಜನಿಕ ವಿಭಾಗದ ಬ್ಯಾಂಕುಗಳ ಅಧಿಕಾರಿಗಳು ಭಾಗವಹಿಸಿದ್ದ ಅನೇಕ ಸಭೆಗಳಲ್ಲಿ ಚರ್ಚೆಯಾಗಿದೆ. ಲೆಕ್ಕಪರಿಶೋಧನೆಯ ಆಕ್ಷೇಪಣೆಗಳನ್ನು ಮುಂದಿನ ರಿಸರ್ವ್ ಬ್ಯಾಂಕ್ ಮತ್ತು ಸಾರ್ವಜನಿಕ ವಿಭಾಗದ ಬ್ಯಾಂಕುಗಳ ಸಭೆಯಲ್ಲಿ ಚರ್ಚೆಗೆ ಮಂಡಿಸಲಾಗುವುದು ಎಂದು ಹೇಳಿದೆ.

### 2.8.2 ಕೋಲಾರ ಜಿಲ್ಲಾ ಖಜಾನೆಯಲ್ಲಿ ಹಣದ ವಂಚನೆ

ಗಣಕೀಕೃತ ಖಜಾನೆ ವ್ಯವಸ್ಥೆಯಲ್ಲಿ (ಖಜಾನೆ) ಜಿಲ್ಲಾ ಮಟ್ಟದ ಅಧಿಕಾರಿಯು ತನ್ನ ಕೆಳಗಿನ ಬಟವಾಡೆ ಅಧಿಕಾರಿಗಳಿಗೆ ಬಟವಾಡೆ ಅಧಿಕಾರಿವಾರು ಆಯವ್ಯಯ ಹಂಚಿಕೆಯನ್ನು ಒಳಗೊಂಡ ಒಂದು ಫ್ಲಾಪಿಯನ್ನು ಖಾಯಂ ಪ್ರತಿಯೊಂದಿಗೆ (ಹಾರ್ಡ್‌ಕಾಪಿ) ಖಜಾನೆ ಅಧಿಕಾರಿಗೆ ಒಬ್ಬ ಅಧಿಕೃತ ನೌಕರನ ಮೂಲಕ ಕಳುಹಿಸುತ್ತಾರೆ. ಖಜಾನೆ ಅಧಿಕಾರಿಯು ಅಧಿಕೃತ ನೌಕರನ ಸಹಿಯನ್ನು ಮತ್ತು ದತ್ತಾಂಶದ ಪ್ರಾಮಾಣ್ಯವನ್ನು ಪರಿಶೀಲಿಸಿದ ನಂತರ ಪತ್ರವನ್ನು ಮತ್ತು ಫ್ಲಾಪಿಯನ್ನು ಖಜಾನೆಯಲ್ಲಿನ ನಿಯುಕ್ತ ಸಿಬ್ಬಂದಿಗೆ ಹಂಚಿಕೆಯನ್ನು ತುಂಬಲು ಕಳುಹಿಸುತ್ತಾರೆ. ಉಪಖಜಾನಾಧಿಕಾರಿಯು ತುಂಬಲ್ಪಟ್ಟ ಹಂಚಿಕೆಯನ್ನು ಅನುಮೋದನೆ ಮಾಡುತ್ತಾರೆ.

ಹಣಕಾಸು ಇಲಾಖೆಯ ಕೋರಿಕೆಯ ಮೇರೆಗೆ ಕೋಲಾರ ಜಿಲ್ಲಾ ಖಜಾನೆಯ ವಿಶೇಷ ಲೆಕ್ಕಪರಿಶೋಧನೆಯನ್ನು ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಕಛೇರಿಯು (ಜೂನ್ 2013ರಲ್ಲಿ) ಕೈಗೊಂಡಿತ್ತು. ಲೆಕ್ಕಪರಿಶೋಧನೆಯಲ್ಲಿ ಕೋಲಾರ ಜಿಲ್ಲಾ ಖಜಾನೆಯಲ್ಲಿನ ಒಬ್ಬ ದ್ವಿತೀಯ ದರ್ಜೆ ಸಹಾಯಕರು ಮೇ 2012 ಮತ್ತು ಆಗಸ್ಟ್ 2012ರ ನಡುವಿನ ಅವಧಿಯಲ್ಲಿ ವಿವಿಧ ದಿನಾಂಕಗಳಲ್ಲಿ ಲೆಕ್ಕಶೀರ್ಷಿಕೆ 2225-00-101-0-29-050ರ ಪುರಸ್ಕೃತ-ಯೋಜನೆಯಡಿ ₹37.47 ಲಕ್ಷಗಳ ಏಳು ಹಂಚಿಕೆಗಳನ್ನು ಮತ್ತು ಲೆಕ್ಕ ಶೀರ್ಷಿಕೆ 2225-00-102-0-33-050ರ ಪುರಸ್ಕೃತ ಯೋಜನೆಯಡಿ ₹15.00 ಲಕ್ಷಗಳ ಒಂದು ಹಂಚಿಕೆಯನ್ನು ತಾಲ್ಲೂಕು ಕಲ್ಯಾಣ ಅಧಿಕಾರಿಯ ಹೆಸರಿನಲ್ಲಿ ಅನಧಿಕೃತವಾಗಿ ತುಂಬಿದ್ದರು. ಈ ₹52.47 ಲಕ್ಷಗಳ ಹಂಚಿಕೆಯಲ್ಲಿ ಮೇ 2012 ಮತ್ತು ಜುಲೈ 2012ರ ನಡುವಿನ ಅವಧಿಯಲ್ಲಿ ಕೋಲಾರ ತಾಲ್ಲೂಕು ಕಲ್ಯಾಣ ಅಧಿಕಾರಿಯ ಹೆಸರಿನಲ್ಲಿ 13 ಸುಳ್ಳು ಬಿಲ್ಲುಗಳ ಮೂಲಕ ₹49.93 ಲಕ್ಷಗಳನ್ನು ವಂಚನೆಯಿಂದ ಪಡೆಯಲಾಗಿತ್ತು. ಈ ಅನಧಿಕೃತ ಹಂಚಿಕೆಗಳು ಉಪಖಜಾನಾಧಿಕಾರಿಯ ಬದಲಿಗೆ ದ್ವಿತೀಯ ದರ್ಜೆ ಸಹಾಯಕರಿಂದಲೇ ಅನುಮೋದಿಸಲ್ಪಟ್ಟಿದ್ದವು ಇದು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಲ್ಲಿನ ನಿಯಂತ್ರಣದ ಅಭಾವದಿಂದ ಉಂಟಾಗಿದೆ.

ಈ ವಿಷಯವನ್ನು ವಿವರವಾಗಿ ಪರಿಶೀಲಿಸಲಾಗಿದ್ದು, ಜಿಲ್ಲಾ ಖಜಾನಾಧಿಕಾರಿ, ಸಹಾಯಕ ಖಜಾನಾಧಿಕಾರಿ, ಮುಖ್ಯ ಲೆಕ್ಕಗ ಮತ್ತು ದ್ವಿತೀಯ ದರ್ಜೆ ಸಹಾಯಕರ ವಿರುದ್ಧ ಇಲಾಖಾ ವಿಚಾರಣೆಯನ್ನು ಸರ್ಕಾರವು

<sup>13</sup> ಲೆಕ್ಕಪರಿಶೋಧನಾ ವರದಿ(ಸಿವಿಲ್) 2005-06: ಕಂಡಿಕೆ 4.5.2.1, ಲೆಕ್ಕಪರಿಶೋಧನಾ ವರದಿ(ಸಿವಿಲ್) 2006-07: ಕಂಡಿಕೆ 4.5.1, ಲೆಕ್ಕಪರಿಶೋಧನಾ ವರದಿ(ಸಿವಿಲ್) 2008-09: ಕಂಡಿಕೆ 3.3.1, ಲೆಕ್ಕಪರಿಶೋಧನಾ ವರದಿ(ಸಿವಿಲ್) 2009-10: ಕಂಡಿಕೆ 3.3.1, ಲೆಕ್ಕಪರಿಶೋಧನಾ ವರದಿ(ಸಿವಿಲ್) 2010-11: ಕಂಡಿಕೆ 3.3.1, ಲೆಕ್ಕಪರಿಶೋಧನಾ ವರದಿ(ಸಿವಿಲ್) 2011-12: ಕಂಡಿಕೆ 3.3.1.



ಆದೇಶಿಸಿದ್ದು, ತಪ್ಪಿತಸ್ತರ ವಿರುದ್ಧ ಕ್ರಮವನ್ನು ಜರುಗಿಸಲಾಗುವುದು ಎಂದು ಹಣಕಾಸು ಇಲಾಖೆಯು ಉತ್ತರಿಸಿದೆ (ಡಿಸೆಂಬರ್ 2013). ಈ ವಿಚಾರಣೆಯಲ್ಲಿ ಉಸ್ತುವಾರಿ ಮತ್ತು ತಾಂತ್ರಿಕ ನಿಯಂತ್ರಣಗಳಲ್ಲಿ ಕೊರತೆಗಳೇನಾದರೂ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಗಣಿಸಲಾಗುವುದು ಎಂದೂ ಹೇಳಿದೆ.

## 2.9 ಸಮಾಪನ

2012-13ರಲ್ಲಿ ₹1,26,395.19 ಕೋಟಿಗಳ ಆಯವ್ಯಯ ಅವಕಾಶಕ್ಕೆ ಪ್ರತಿಯಾಗಿ ₹99,945.95 ಕೋಟಿಗಳ ವೆಚ್ಚವನ್ನು ಮಾಡಲಾಗಿತ್ತು. ಇದು ₹26,440.24 ಕೋಟಿಗಳ (ಶೇಕಡ 21) ಮೊತ್ತ ಬಳಕೆಯಾಗದೆ ಉಳಿದುದರಲ್ಲಿ ಫಲಿತವಾಗಿದೆ. 1989-90 ರಿಂದ 2010-11ರ ಅವಧಿಯಲ್ಲಿನ ಆಯವ್ಯಯ ಅವಕಾಶಕ್ಕಿಂತ ಅಧಿಕವೆಚ್ಚ ₹4,793.28 ಕೋಟಿಗಳು ಸಕ್ರಮಿಕರಣಗೊಳಿಸಲಾಗಿದೆ. ಶಾಸಕಾಂಗದ ಅನುಮೋದನೆಯಿಲ್ಲದೆ, ಎಂಟು ಪ್ರಕರಣಗಳಲ್ಲಿ ವೆಚ್ಚವಾದ ₹90.86 ಕೋಟಿಗಳನ್ನು ಹೊಸಸೇವೆ/ಹೊಸ ಸೇವಾ ಸಾಧನವೆಂದು ಪರಿಗಣಿಸಬೇಕಾಗಿತ್ತು. 14 ಪ್ರಕರಣಗಳಲ್ಲಿ ಪಡೆದ ₹1,052.59 ಕೋಟಿಗಳ ಪೂರಕ ಅನುದಾನಗಳು ಅನಗತ್ಯವಾಗಿದ್ದರೆ, 57 ಪ್ರಕರಣಗಳಲ್ಲಿ ಅನುಚಿತ ಪುನರ್ವಿನಿಯೋಗಗಳಿಂದಾಗಿ ಅವಕಾಶವು ಬಳಕೆಯಾಗದೆ ಉಳಿದಿದ್ದುದರಲ್ಲಿ ಅಥವಾ ಅವಕಾಶಕ್ಕಿಂತ ಹೆಚ್ಚಿನ ವೆಚ್ಚದಲ್ಲಿ ಪರಿವಹಿಸಲಾಗಿದೆ. 13 ಅನುದಾನಗಳಲ್ಲಿ ₹7,387.35 ಕೋಟಿಗಳನ್ನು ಆರ್ಥಿಕ ವರ್ಷದ ಕೊನೆಯ ಎರಡು ಕೆಲಸದ ದಿನಗಳಲ್ಲಿ ಅಧ್ಯರ್ಪಣೆ ಮಾಡಲಾಗಿತ್ತು. ಆಗಸ್ಟ್ 2012ರಲ್ಲಿ ಎರಡು ಪ್ರಕರಣಗಳಲ್ಲಿ ಸಾದಿಲ್ವಾರು ನಿಧಿಯಿಂದ ಪಡೆದ ಮೊತ್ತಗಳು, ಅದಕ್ಕೆ ಸಂಬಂಧಿಸಿದ ಧನವಿನಿಯೋಗ ಅಧಿನಿಯಮವು ಶಾಸಕಾಂಗದ ಅನುಮೋದನೆಯನ್ನು ಆಗಲೇ ಪಡೆದಿದ್ದುದರಿಂದ ಕ್ರಮಬದ್ಧವಾಗಿರಲಿಲ್ಲ.

ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯಲ್ಲಿ ಅವಕಾಶವು ಬಳಕೆಯಾಗದೆ ಉಳಿದಿದ್ದು ಇಲಾಖೆಗೆ ಒದಗಿಸಿದ್ದ ಮೊತ್ತಗಳ ಬಳಕೆಯಲ್ಲಿ ಸರಿಯಾದ ಯೋಜನೆ ಇರಲಿಲ್ಲವೆಂಬುದನ್ನು ಸೂಚಿಸುತ್ತದೆ. ವೆಚ್ಚಗಳ ಒಗ್ಗೂಡಿಕೆಯನ್ನು ತಪ್ಪಿಸಬೇಕೆಂದು ಆರ್ಥಿಕ ಇಲಾಖೆಯು ನೀಡಿದ್ದ ಸೂಚನೆಗಳಿಗೆ ವಿರುದ್ಧವಾಗಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಮಾರ್ಚ್ ತಿಂಗಳಲ್ಲಿ ವೆಚ್ಚದ ಒತ್ತಡವನ್ನು ಗಮನಿಸಲಾಗಿದೆ.

## 2.10 ಶಿಫಾರಸುಗಳು

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಬಳಕೆಯಾಗದೆ ಉಳಿದ ಅವಕಾಶಗಳ ಪ್ರಕರಣಗಳನ್ನು ತಪ್ಪಿಸಲು ಆಯವ್ಯಯ ನಿಯಂತ್ರಣವನ್ನು ಬಲಪಡಿಸಬೇಕಾಗಿದೆ. ವಿಧಾನ ಸಭೆಯಿಂದ ಆಯವ್ಯಯದಲ್ಲಿ ಒಮ್ಮೆ ಪುರಸ್ಕೃತವಾದ ಧನವಿನಿಯೋಗವನ್ನು ಮುಂದಿನ ವರ್ಷಗಳಲ್ಲಿ ಬದಲಾಯಿಸಬಾರದು. ಅಧಿಕ/ಅನಗತ್ಯ ಪೂರಕ ಅನುದಾನ, ಅನುಚಿತವಾದ ಪುನರ್ವಿನಿಯೋಗಗಳನ್ನು ತಪ್ಪಿಸಬೇಕಾಗಿದೆ. ಆಯವ್ಯಯವನ್ನು ವಾಸ್ತವ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಶಾಸಕಾಂಗದ ಸಾರ್ವಜನಿಕ ಲೆಕ್ಕ ಸಮಿತಿಯು ಗಮನಿಸಿದಂತೆ ಅದು ಅನಗತ್ಯವಾಗಿ ಉಬ್ಬದಂತೆ/ಅತಿಕಡಿಮೆಯಾಗದಂತೆ ತಯಾರಿಸಬೇಕು. ಆರ್ಥಿಕ ವರ್ಷದ ಕೊನೆಯಲ್ಲಿ ಪುನರ್ವಿನಿಯೋಗ ಮಾಡುವುದನ್ನು ತಪ್ಪಿಸಬೇಕು ಇಲಾಖಾ ಆಯವ್ಯಯಗಳು ಹೆಚ್ಚು ವಾಸ್ತವಿಕವಾಗಿರಬೇಕು ಮತ್ತು ಸತತವಾಗಿ ಬಳಕೆಯಾಗದೆ ಉಳಿದ ಮೊತ್ತಗಳ, ಅಧಿಕ ಮೊತ್ತಗಳ ಅವಕಾಶಗಳನ್ನು ತಪ್ಪಿಸಬೇಕು. ಇಲಾಖೆಗಳು, ಆಯವ್ಯಯ ಕೈಪಿಡಿಯಲ್ಲಿನ ಸೂಚನೆಗಳಂತೆ ವಾಸ್ತವ ಆಯವ್ಯಯ ಅಂದಾಜನ್ನು ಮುಂದಾಲೋಚಿಸಿ ತಯಾರಿಸಬೇಕು. ಆರ್ಥಿಕ ವರ್ಷದ ಕೊನೆಯ ತ್ರೈಮಾಸದಲ್ಲಿ ಅದರಲ್ಲೂ ಮಾರ್ಚ್ ತಿಂಗಳಲ್ಲಿ ವೆಚ್ಚದ ಒತ್ತಡವನ್ನು ನಿವಾರಿಸಬೇಕು.

# ಅಧ್ಯಾಯ - ೨

## ಆರ್ಥಿಕ ನಿರೂಪಣೆ



ಹಣಕಾಸು ನಿಯಮಗಳ ಅನುಸರಣೆಯನ್ನು ಆಧರಿಸಿದ ಸ್ವಸ್ಥ ಆಂತರಿಕ ಆರ್ಥಿಕ ನಿರೂಪಣಾ ವ್ಯವಸ್ಥೆಯು ಉತ್ತಮ ಆಡಳಿತದ ಲಕ್ಷಣಗಳಲ್ಲಿ ಒಂದಾಗಿದೆ. ಈ ಅಧ್ಯಾಯವು ಪ್ರಸಕ್ತ ಸಾಲಿನಲ್ಲಿ ರಾಜ್ಯಸರ್ಕಾರದ ಇಲಾಖೆಗಳ, ವಿವಿಧ ಹಣಕಾಸು ನಿಯಮಗಳು, ಕಾರ್ಯವಿಧಾನಗಳು ಮತ್ತು ನಿರ್ದೇಶನಗಳ ಅನುಸರಣೆಯ ಸ್ಥಿತಿಯನ್ನು ಮತ್ತು ಸ್ಥೂಲ ನೋಟವನ್ನು ನೀಡುತ್ತದೆ.

### 3.1 ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವಿಕೆ

ಇಲಾಖಾ ಅಧಿಕಾರಿಗಳು ನೀಡಿದ ಅನುದಾನಗಳಿಗೆ ಅನುದಾನಿತ ಸಂಸ್ಥೆಗಳಿಂದ ಬಳಕೆ ಪ್ರಮಾಣಪತ್ರಗಳನ್ನು ಪಡೆಯಬೇಕು ಹಾಗೂ ಪರಿಶೀಲನೆಯ ನಂತರ ಅವುಗಳನ್ನು ಮಂಜೂರಾದ ದಿನಾಂಕದಿಂದ 18 ತಿಂಗಳುಗಳೊಳಗೆ (ಬೇರೆ ರೀತಿ ನಿಗದಿಪಡಿಸಿದ್ದರೆ ಹೊರತಾಗಿ) ಪ್ರಧಾನ ಮಹಾಲೇಖಾಪಾಲ(ಲೆಕ್ಕ ಮತ್ತು ಹಕ್ಕುದಾರಿ)ರಿಗೆ ಕಳುಹಿಸಬೇಕೆಂದು ಆರ್ಥಿಕ ನಿಯಮಗಳು ವಿಧಿಸುತ್ತವೆ. ಆದರೆ, 2012-13ರವರೆಗೆ ನೀಡಿದ ಅನುದಾನಗಳಿಗೆ ಸಂಬಂಧಿಸಿದಂತೆ ಸಲ್ಲಿಸಬೇಕಿದ್ದ ₹615.48 ಕೋಟಿಗಳ ಒಟ್ಟು ಮೊತ್ತದ 207 ಬಳಕೆ ಪ್ರಮಾಣ ಪತ್ರಗಳು ಅನುಬಂಧ 3.1ರಲ್ಲಿ ವಿವರಿಸಿದಂತೆ ಬಾಕಿಯಿತ್ತು. ವರ್ಷವಾರು ಬಾಕಿಯಿರುವ ಬಳಕೆ ಪ್ರಮಾಣಪತ್ರಗಳನ್ನು ಕೋಷ್ಟಕ 3.1ರಲ್ಲಿ ನೀಡಲಾಗಿದೆ.

ಕೋಷ್ಟಕ 3.1: ವರ್ಷವಾರು ಬಾಕಿಯಿರುವ ಬಳಕೆ ಪ್ರಮಾಣ ಪತ್ರಗಳು

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಬಾಕಿ ಇರುವ ಬಳಕೆ ಪ್ರಮಾಣ ಪತ್ರಗಳ ಸಂಖ್ಯೆ	ಮೊತ್ತ
2010-11ರವರೆಗೆ	59	35.93
2011-12	56	128.16
2012-13*	92	451.39
ಒಟ್ಟು	207	615.48

ಆಕರ: ಹಣಕಾಸು ಲೆಕ್ಕಗಳಿಗೆ ಟಿಪ್ಪಣಿ

\* 2012-13ನೇ ಸಾಲಿನಲ್ಲಿ ನೀಡಿದ ಅನುದಾನಗಳಿಗೆ ಬಳಕೆಪ್ರಮಾಣ ಪತ್ರಗಳನ್ನು 2013-14ರಲ್ಲಿ ಸಲ್ಲಿಸಬೇಕಿದೆ.

ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸದಿರುವ ಮುಖ್ಯ ಪ್ರಕರಣಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ (ಶೇಕಡ 85) ಸಂಬಂಧಿಸಿದ್ದವು. ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸದೆ ಇರುವುದು ಸಾರ್ವಜನಿಕ ಹಣದ ಮೇಲಿನ ಶಾಸಕಾಂಗದ ನಿಯಂತ್ರಣದ ಮೂಲ ಉದ್ದೇಶವನ್ನು ವಿಫಲಗೊಳಿಸುವುದಲ್ಲದೆ, ವಿವಿಧ ಯೋಜನೆ/ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಿದ ಮೊತ್ತಗಳ ದುರ್ಬಳಕೆ ಅಥವಾ ಅನಧಿಕೃತ ಉದ್ದೇಶಗಳಿಗೆ ಬಳಕೆಯಾಗುವ ಸಂಭವವಿರುತ್ತದೆ.

### 3.2 ಸರ್ಕಾರದಿಂದ ಗಣನಾರ್ಹವಾಗಿ ಆರ್ಥಿಕ ಬೆಂಬಲ ಪಡೆದ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿ ಬಾರದಿರುವಿಕೆ

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾ ನಿಬಂಧನೆಗಳು) ಅಧಿನಿಯಮ, 1971ರ 14 ಮತ್ತು 15ನೇ ಪರಿಚ್ಛೇದಗಳಡಿ, ಲೆಕ್ಕ ಪರಿಶೋಧನೆಗೆ ಒಳಪಡುವ ಸಂಸ್ಥೆಗಳನ್ನು ಗುರುತಿಸಲು ಅನುವಾಗುವಂತೆ, ಸರ್ಕಾರದ ಇಲಾಖಾ ಮುಖ್ಯಸ್ಥರುಗಳು ಪ್ರತಿ ವರ್ಷವೂ ₹25.00 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆರ್ಥಿಕ ಸಹಾಯ ಪಡೆದ ಸಂಸ್ಥೆಗಳ ಸಹಾಯ ನೀಡಿದ ಉದ್ದೇಶ ಮತ್ತು ಒಟ್ಟು ವೆಚ್ಚದ ವಿವರಗಳ ಮಾಹಿತಿಯನ್ನು ಲೆಕ್ಕಪರಿಶೋಧನೆಗೆ ಸಲ್ಲಿಸಬೇಕಾಗಿರುತ್ತದೆ.

ಹದಿಮೂರು ಇಲಾಖೆಗಳು ಎರಡು ವರ್ಷದಿಂದ 10 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ₹25.00 ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಅನುದಾನ ಪಡೆದಿರುವ 309 ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ. ವಿವರಗಳನ್ನು ಅನುಬಂಧ 3.2ರಲ್ಲಿ ನೀಡಲಾಗಿದೆ.

2009-10ನೇ ವರ್ಷದ ಲೆಕ್ಕಪರಿಶೋಧನೆಯ ಆಕ್ಷೇಪಣೆಗಳಿಗೆ ಪ್ರತಿಕ್ರಿಯಿಸಿದ, ಹಣಕಾಸು ಇಲಾಖೆಯು ಅಗತ್ಯ ಮಾಹಿತಿಯನ್ನು ನೇರವಾಗಿ ಮಹಾಲೇಖಾಲರಿಗೆ ಸಲ್ಲಿಸಬೇಕು ಎಂದು ಎಲ್ಲಾ ಆಡಳಿತಾತ್ಮಕ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚನೆಗಳನ್ನು ಹೊರಡಿಸಿತ್ತು (ಏಪ್ರಿಲ್ 2011). ಆದರೆ, 309 ಸಂಸ್ಥೆಗಳು ಇನ್ನೂ, ವಿವರಗಳು ಸಲ್ಲಿಸದಿರುವುದರಿಂದ, ಈ ಬಗ್ಗೆ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ.

### 3.3 ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆಯ ಮತ್ತು ರಾಜ್ಯ ಶಾಸಕಾಂಗದ ಮುಂದೆ ಲೆಕ್ಕ ಪರಿಶೋಧನಾ ವರದಿಗಳ ಮಂಡಿಸುವಿಕೆಯ ಸ್ಥಿತಿ

ರಾಜ್ಯ ಸರ್ಕಾರವು ಗ್ರಾಮೀಣ ಮತ್ತು ಸಣ್ಣ ಕೈಗಾರಿಕೆಗಳು, ನಗರಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಸ್ವಾಯತ್ತ ಸಂಸ್ಥೆಗಳನ್ನು ಸ್ಥಾಪಿಸಿದೆ. ರಾಜ್ಯದಲ್ಲಿನ ಹನ್ನೊಂದು ಸಂಸ್ಥೆಗಳ ಲೆಕ್ಕಪತ್ರಗಳ ಪರಿಶೋಧನೆಯನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಾಲರಿಗಳಿಗೆ ವಹಿಸಲಾಗಿದೆ. ಈ ಸಂಸ್ಥೆಗಳ ವ್ಯವಹಾರಗಳು, ಕಾರ್ಯಚಟುವಟಿಕೆಗಳು ಮತ್ತು ಲೆಕ್ಕಗಳ ಕ್ರಮಬದ್ಧತೆಯ ಪಾಲನಾಪರಿಶೋಧನೆ, ಆಂತರಿಕ ನಿರ್ವಹಣೆ ಮತ್ತು ಆರ್ಥಿಕ ನಿಯಂತ್ರಣದ ಸಮೀಕ್ಷೆ, ವ್ಯವಸ್ಥೆ ಹಾಗೂ ಕಾರ್ಯವಿಧಾನಗಳ ಸಮೀಕ್ಷೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆಯನ್ನು ನಡೆಸಲಾಗುತ್ತದೆ.

ನಾಲ್ಕು ಸ್ವಾಯತ್ತ ಸಂಸ್ಥೆಗಳ 2010-11ನೇ ವರ್ಷದ ಮತ್ತು ಏಳು ಸ್ವಾಯತ್ತ ಸಂಸ್ಥೆಗಳ 2011-12ನೇ ವರ್ಷದ ಪ್ರತ್ಯೇಕ ಲೆಕ್ಕಪರಿಶೋಧನಾ ವರದಿಗಳು ವಿಧಾನ ಮಂಡಲದಲ್ಲಿ ಇನ್ನೂ ಮಂಡಿಸಬೇಕಾಗಿದೆ.

ಲೆಕ್ಕಪರಿಶೋಧನೆಗೆ ವಹಿಸಿರುವ, ಲೆಕ್ಕಪರಿಶೋಧನೆಗೆ ಸಲ್ಲಿಸಿರುವ ಲೆಕ್ಕಪತ್ರಗಳು, ಲೆಕ್ಕಪರಿಶೋಧನಾ ವರದಿಗಳ ಜಾರಿ ಮತ್ತು ರಾಜ್ಯವಿಧಾನ ಮಂಡಲದಲ್ಲಿ ಅವುಗಳ ಮಂಡನೆಯ ಸ್ಥಿತಿಯನ್ನು ಅನುಬಂಧ 3.3ರಲ್ಲಿ ನೀಡಲಾಗಿದೆ.

### 3.4 ಇಲಾಖಾ ವಾಣಿಜ್ಯ ಉದ್ದಿಮೆಗಳು

ಕೆಲವು ಸರ್ಕಾರಿ ಇಲಾಖೆಗಳ ಇಲಾಖಾ ಉದ್ದಿಮೆಗಳು, ವಾಣಿಜ್ಯ ಮತ್ತು ಅರೆವಾಣಿಜ್ಯ ಸ್ವರೂಪದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು, ಈ ಉದ್ದಿಮೆಗಳು ಪ್ರತಿ ವರ್ಷವೂ ನಿಗದಿತ ನಮೂನೆಯಲ್ಲಿ, ಸರ್ಕಾರವು ಈ ಉದ್ದಿಮೆಗಳ ಕಾರ್ಯ ವೈಖರಿಯನ್ನು ಅಳಿಯಲು ಸಹಕಾರಿಯಾಗುವಂತೆ ಹಣಕಾಸು ನಿರ್ವಹಣೆಯ ಕಾರ್ಯಫಲಗಳನ್ನು ತೋರಿಸುವಂತಹ ಪ್ರಪತ್ರ ಲೆಕ್ಕಗಳನ್ನು ತಯಾರಿಸಬೇಕಾಗಿದೆ. ಇಲಾಖಾ ನಿರ್ವಹಣೆಯ ವಾಣಿಜ್ಯ ಮತ್ತು ಅರೆವಾಣಿಜ್ಯ ಉದ್ದಿಮೆಗಳ ಅಂತಿಮಗೊಳಿಸಿದ ಲೆಕ್ಕಗಳು, ಈ ಉದ್ದಿಮೆಗಳ ವ್ಯವಹಾರಗಳನ್ನು ನಿರ್ವಹಿಸುವಲ್ಲಿನ ಸಮರ್ಥತೆಯನ್ನು ಮತ್ತು ಅವುಗಳ ಸಮಗ್ರ ಆರ್ಥಿಕ ಸ್ವಾಸ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಸಕಾಲದಲ್ಲಿ ಲೆಕ್ಕಗಳನ್ನು ಪೂರ್ಣಗೊಳಿಸದಿದ್ದಲ್ಲಿ, ಸರ್ಕಾರದ ಹೂಡಿಕೆಗಳು ಲೆಕ್ಕಪರಿಶೋಧನೆಯ/ಶಾಸಕಾಂಗದ ಪರಿಶೀಲನೆಯ ಹೊರಗೆ ಉಳಿಯುತ್ತವೆ. ಇದರ ಫಲವಾಗಿ, ಇವುಗಳ ಹೊಣೆಗಾರಿಕೆಗಳನ್ನು ಖಚಿತಪಡಿಸಿಕೊಳ್ಳುವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದಲ್ಲಿ, ಅವುಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಅಲ್ಲದೆ, ಇಂತಹ ವಿಳಂಬಗಳಿಂದ, ಹಣದುರುಪಯೋಗದ ಅಪಾಯ ಮತ್ತು ಸಾರ್ವಜನಿಕ ಹಣದ ಸೋರುವಿಕೆಗೆ ವ್ಯವಸ್ಥೆಯು ತೆರೆದುಕೊಳ್ಳುವ ಸಂಭವ ಇರುತ್ತದೆ.

ಸರ್ಕಾರದ ಇಲಾಖಾ ಮುಖ್ಯಸ್ಥರು ಈ ಉದ್ದಿಮೆಗಳು ಲೆಕ್ಕಗಳನ್ನು ನಿಗದಿತ ಸಮಯದಲ್ಲಿ ತಯಾರಿಸಿ ಪ್ರಧಾನ ಮಹಾಲೇಖಾಲರಿ ಪರಿಶೋಧನೆಗೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಮುಚ್ಚಿಹೋಗಿರುವ/ವರ್ಗವಾಗಿರುವ/ಸಹಕಾರಿ ಒಕ್ಕೂಟಗಳಾಗಿ ಪರಿವರ್ತಿತವಾಗಿರುವ ಎಂಟು ಉದ್ದಿಮೆಗಳಲ್ಲಿ ಎರಡು ಉದ್ದಿಮೆಗಳ ಪ್ರಪತ್ರ ಲೆಕ್ಕಗಳು 1969-70 ರಿಂದ ಸಲ್ಲಿಕೆಯಾಗದೆ ಬಾಕಿ ಉಳಿದಿವೆ. ಉದ್ದಿಮೆಗಳ ಪ್ರಪತ್ರ ಲೆಕ್ಕಗಳ ತಯಾರಿಕೆಯಲ್ಲಿನ ಬಾಕಿಯ ಸ್ಥಿತಿಯನ್ನು ಅನುಬಂಧ 3.4 ರಲ್ಲಿ ನೀಡಲಾಗಿದೆ.

ಖಜಾನೆಗಳ ನೇರ ಸಂಪರ್ಕ ಗಣಕೀಕರಣ ಮತ್ತು ಬಿಲ್ಲುಗಳ ಸಲ್ಲಿಕೆಯ ಮೂಲಕ ಹಣ ಪಡೆಯುವಿಕೆಯ ವ್ಯವಸ್ಥೆಯಲ್ಲಿ ಪ್ರಪತ್ರ ಲೆಕ್ಕಗಳನ್ನು ತಯಾರಿಸುವ ಅಗತ್ಯ ಕಂಡು ಬರುವುದಿಲ್ಲವೆಂದು ಹಣಕಾಸು ಇಲಾಖೆಯು ಉತ್ತರ ನೀಡಿದೆ (ಡಿಸೆಂಬರ್ 2013). ಈ ಸಂಸ್ಥೆಗಳ ಆಡಳಿತಾತ್ಮಕ ಇಲಾಖೆಗಳಿಗೆ ಪ್ರಪತ್ರ ಲೆಕ್ಕಪತ್ರಗಳನ್ನು ನಿರ್ವಹಿಸುವ ಅಗತ್ಯವಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸೂಚನೆಗಳನ್ನು ನೀಡಲಾಗಿದೆ ಎಂದೂ

ಹೇಳಿದೆ. ಕರ್ನಾಟಕ ಸರ್ಕಾರ ವಿಮಾ ಇಲಾಖೆಯು ಪ್ರಪತ್ತ ಲೆಕ್ಕಪತ್ರಗಳನ್ನು ಕಳುಹಿಸುವುದನ್ನು ಮುಂದುವರೆಸಿದೆ.

### 3.5 ನಷ್ಟಗಳು, ದುರುಪಯೋಗಗಳು ಇತ್ಯಾದಿ

2012-13ರ ಅಂತ್ಯಕ್ಕೆ ₹6.80 ಕೋಟಿಗಳಷ್ಟು ಸರ್ಕಾರಿ ಹಣವನ್ನು ಒಳಗೊಂಡ 57 ದುರುಪಯೋಗ, ನಷ್ಟಗಳು ಮುಂತಾದ ಪ್ರಕರಣಗಳು ಅಂತಿಮ ಕ್ರಮ ತೆಗೆದುಕೊಳ್ಳಲು ಬಾಕಿ ಇದ್ದವು. ಇಲಾಖಾವಾರು ಬಾಕಿ ಇರುವ ಪ್ರಕರಣಗಳು ಮತ್ತು ವರ್ಷವಾರು ವಿಶ್ಲೇಷಣೆಯನ್ನು ಅನುಬಂಧ 3.5ರಲ್ಲಿ ನೀಡಿದ್ದು, ಈ ಪ್ರಕರಣಗಳ ಸ್ವರೂಪವನ್ನು ಅನುಬಂಧ 3.6ರಲ್ಲಿ ನೀಡಲಾಗಿದೆ. ಪ್ರತಿ ವರ್ಗದಲ್ಲಿ ಬಾಕಿ ಇರುವ ಕಳವು ಮತ್ತು ದುರುಪಯೋಗ ಪ್ರಕರಣಗಳ ವಿವರಗಳನ್ನು ಕೋಷ್ಟಕ 3.2ರಲ್ಲಿ ನೀಡಲಾಗಿದೆ.

ಕೋಷ್ಟಕ 3.2: ದುರುಪಯೋಗ, ಕಳವು ಇತ್ಯಾದಿ ಬಾಕಿಯಿರುವ ಪ್ರಕರಣಗಳ ಸ್ವರೂಪಗಳು

(ಕೋಟಿ ರೂಪಾಯಿಗಳಲ್ಲಿ)

ಪ್ರಕರಣಗಳ ಸ್ವರೂಪ/ಲಕ್ಷಣಗಳು	ಪ್ರಕರಣಗಳ ಸಂಖ್ಯೆ	ಒಳಗೊಂಡ ಮೊತ್ತ
ಕಳವು	11	0.06
ದುರುಪಯೋಗ	46	6.74
ಒಟ್ಟು	57	6.80

ಆಕರ: ಪ್ರಧಾನ ಮಹಾಲೇಖಾಪಾಲರು (ಜೆ ಮತ್ತು ಎಸ್‌ಎಸ್‌ಎ) ಕಛೇರಿ ಪ್ರಧಾನ ಮಹಾಲೇಖಾಪಾಲರು (ಇ ಮತ್ತು ಆರ್‌ಎಸ್‌ಎ) ಕಛೇರಿ ಮತ್ತು ಪ್ರಧಾನ ಮಹಾಲೇಖಾಪಾಲರು (ಎ ಮತ್ತು ಇ) ಕಛೇರಿಯಿಂದ ಕ್ರೋಢೀಕರಿಸಿದ್ದು.

ಸುಮಾರು ಶೇಕಡ 97ರಷ್ಟು ಮೊತ್ತವು ಜಲಸಂಪನ್ಮೂಲಗಳು (₹4.50ಕೋಟಿ) ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ (₹1.33 ಕೋಟಿ) ಮತ್ತು ಲೋಕೋಪಯೋಗಿ ಕಾಮಗಾರಿಗಳು (₹0.75ಕೋಟಿ) ಇಲಾಖೆಗಳಿಗೆ ಸಂಬಂಧಿಸಿದೆ.

### 3.6 ಉಗ್ರಾಣ ಮತ್ತು ದಾಸ್ತಾನು ಲೆಕ್ಕಪತ್ರಗಳು ಬಾರದಿರುವುದು

ವಿವಿಧ ಇಲಾಖೆಗಳ ಉಗ್ರಾಣ ಮತ್ತು ದಾಸ್ತಾನಿನ ಕ್ರೋಢೀಕೃತ ವಾರ್ಷಿಕ ಲೆಕ್ಕಪತ್ರಗಳು ಮರು ವರ್ಷದ ಜೂನ್ 15ರ ವೇಳೆಗೆ ಲೆಕ್ಕಪರಿಶೋಧನೆಗೆ ಸಲ್ಲಿಸಲ್ಪಡಬೇಕಾಗಿದೆ. ಲೋಕೋಪಯೋಗಿ ಕಾಮಗಾರಿಗಳು, ಜಲಸಂಪನ್ಮೂಲಗಳು ಮತ್ತು ಕಿರು ನೀರಾವರಿ ಇಲಾಖೆಗಳ ಅರ್ಧವಾರ್ಷಿಕ ಲೆಕ್ಕಗಳು 15ನೇ ಡಿಸೆಂಬರ್ ಮತ್ತು ಮರು ವರ್ಷದ 15ನೇ ಜೂನ್ ಒಳಗೆ ಸ್ವೀಕೃತವಾಗಬೇಕಾಗಿದೆ. ಉಗ್ರಾಣ ಮತ್ತು ದಾಸ್ತಾನಿನ ಲೆಕ್ಕಪತ್ರಗಳ ಸ್ವೀಕೃತಿಯಲ್ಲಿನ ವಿಳಂಬಗಳನ್ನು ಲೆಕ್ಕಪರಿಶೋಧನಾ ವರದಿಗಳಲ್ಲಿ ಸತತವಾಗಿ ಟೀಕಿಸಲಾಗುತ್ತಿದೆ.

ಸೆಪ್ಟೆಂಬರ್ 2013ರಲ್ಲಿದ್ದಂತೆ, 13 ಇಲಾಖೆಗಳ 109 ಕಛೇರಿಗಳು ಸಲ್ಲಿಸಬೇಕಾದ ಉಗ್ರಾಣ ಮತ್ತು ದಾಸ್ತಾನು ಲೆಕ್ಕಗಳು ಬಾಕಿ ಉಳಿದಿದ್ದು ವಿವರಗಳನ್ನು ಅನುಬಂಧ 3.7ರಲ್ಲಿ ನೀಡಲಾಗಿದೆ.

### 3.7 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು

ಕರ್ನಾಟಕ ಸರ್ಕಾರದ ಸಾದಿಲ್ವಾರು ವೆಚ್ಚ ಕೈಪಿಡಿ 1958ರ ನಿಯಮ 36ರಲ್ಲಿ ವಿಧಿಸಿರುವಂತೆ, ನಿಯಂತ್ರಣಾಧಿಕಾರಿಗಳು ಮತ್ತು ವಿತರಣಾಧಿಕಾರಿಗಳು ಸೇವಾ ಲೆಕ್ಕಶೀರ್ಷಿಕೆಗಳಿಗೆ ಖರ್ಚು ಹಾಕಿ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೂಲಕ ಹಣವನ್ನು ಸೆಳೆಯ ಬಹುದಾಗಿದ್ದು, ಅದಕ್ಕೆ ಸವಿವರ ಸಾದಿಲ್ವಾರು ಬಿಲ್ಲುಗಳನ್ನು (ಅಂತಿಮ ವೆಚ್ಚಕ್ಕೆ ಸಮರ್ಥನೆಯಾಗಿ ವೋಚರುಗಳು) ಖಜಾನೆಗಳ ಮೂಲಕ ಪ್ರಧಾನ ಮಹಾಲೇಖಾಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಅವರಿಗೆ ಕಳುಹಿಸಬೇಕಾಗಿದೆ. ಮಾರ್ಚ್ 2013ರ ಅಂತ್ಯಕ್ಕೆ ₹122.04 ಕೋಟಿಗಳ ಮೊತ್ತದ 9,789 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು, ಕೋಷ್ಟಕ 3.3ರಲ್ಲಿ ವಿವರಿಸಿರುವಂತೆ



ಸವಿವರ ಬಿಲ್ಲುಗಳು ಬಾರದೇ ಬಾಕಿ ಉಳಿದಿವೆ. ನಿಯಂತ್ರಣಾಧಿಕಾರಿಗಳು ತಕ್ಷಣದ ವಿತರಣೆಗೆ ಅಗತ್ಯವಿದ್ದು ಹೊರತು ಖಜಾನೆಯಿಂದ ಹಣವನ್ನು ಸೆಳೆಯದಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.

ಕೋಷ್ಟಕ 3.3: ಬಾಕಿ ಇರುವ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಸೆಳೆದ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು		ಸವಿವರ ಸಾದಿಲ್ವಾರು ಬಿಲ್ಲುಗಳನ್ನು ಸಲ್ಲಿಸಿರುವುದು		ಬಾಕಿ ಇರುವ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು	
	ಬಿಲ್ಲುಗಳ ಸಂಖ್ಯೆ	ಮೊತ್ತ	ಬಿಲ್ಲುಗಳ ಸಂಖ್ಯೆ	ಮೊತ್ತ	ಬಿಲ್ಲುಗಳ ಸಂಖ್ಯೆ	ಮೊತ್ತ
2010-11ರವರೆಗೆ	38,459	327.80	34,026	288.48	4,433	38.96
2011-12	8,019	97.44	6,094	69.45	1,925	27.99
2012-13	6,356	76.98	2,925	21.89	3,431	55.09
<b>ಒಟ್ಟು</b>	<b>52,834</b>	<b>502.22</b>	<b>43,045</b>	<b>380.18</b>	<b>9,789</b>	<b>122.04</b>

ಆಕರ: ಹಣಕಾಸು ಲೆಕ್ಕಗಳು 2012-13.

2012-13ರಲ್ಲಿ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೂಲಕ ಸೆಳೆದ ₹76.98 ಕೋಟಿಗಳಲ್ಲಿ ₹44.90 ಕೋಟಿಗಳ ಮೊತ್ತದ ಬಿಲ್ಲುಗಳನ್ನು ಮಾರ್ಚ್ 2013ರಲ್ಲಿ ಸೆಳೆಯಲಾಗಿದ್ದು, ಅದರಲ್ಲಿ ₹2.71 ಕೋಟಿಗಳ ಮೊತ್ತದ ಬಿಲ್ಲುಗಳನ್ನು ಆರ್ಥಿಕ ವರ್ಷದ ಕೊನೆಯ ಕೆಲಸದ ದಿನದಂದು ಸೆಳೆಯಲಾಗಿದೆ.

ಸಂಕ್ಷಿಪ್ತ ಸಾದಿಲ್ವಾರು ಬಿಲ್ಲಿನ ಮೇಲೆ ಸೆಳೆದ ಮೊತ್ತವನ್ನು ಆಯಾ ಸೇವಾ ಪ್ರಧಾನ ಶೀರ್ಷಿಕೆಯಡಿ ಸಂಚಿತ ನಿಧಿಗೆ ಖರ್ಚು ಹಾಕಲಾಗುತ್ತದೆ. ನಿಗದಿತ ಸಮಯದೊಳಗೆ ಈ ಲೆಕ್ಕವನ್ನು ಚುಕ್ತಾ ಮಾಡದಿದ್ದಲ್ಲಿ ವೆಚ್ಚವನ್ನು ಅಧಿಕವಾಗಿ ತೋರಿಸಿದಂತಾಗುತ್ತದೆ. ಇದು ಸರ್ಕಾರದ ವಿತ್ತೀಯ ಸೂಚಕಗಳ (ರಾಜಸ್ವ ಹೆಚ್ಚಳ)/ವಿತ್ತೀಯ ಕೊರತೆ ಮೇಲೆ ಪ್ರಭಾವ ಬೀರುತ್ತದೆ. ಆರ್ಥಿಕ ಇಲಾಖೆಯು ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ, ನಿಗದಿತ ಸಮಯದೊಳಗೆ ಲೆಕ್ಕಗಳನ್ನು ತೀರುವಳಿ ಮಾಡಲು ಸೂಚನೆಗಳನ್ನು ನೀಡಿದೆ (ಜೂನ್ 2010).

ಅನುದಾನ ಸಂಖ್ಯೆ 18-ವಾಣಿಜ್ಯ ಮತ್ತು ಕೈಗಾರಿಕೆಗಳು ಮತ್ತು ಅನುದಾನ ಸಂಖ್ಯೆ 19-ನಗರಾಭಿವೃದ್ಧಿ ಇಲಾಖೆಯಲ್ಲಿನ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಸಮೀಕ್ಷೆಯನ್ನು ಜುಲೈ-ಸೆಪ್ಟೆಂಬರ್ 2013ರಲ್ಲಿ ನಡೆಸಿದ್ದು ಸಮೀಕ್ಷೆಯ ಫಲಿತಾಂಶಗಳನ್ನು ಕೆಳಗೆ ನೀಡಲಾಗಿದೆ.

### 3.7.1 ಸವಿವರ ಬಿಲ್ಲುಗಳನ್ನು ಸಲ್ಲಿಸದಿರುವಿಕೆ/ತಡವಾಗಿ ಸಲ್ಲಿಸಿರುವಿಕೆ

ಕೈಪಿಡಿಯ ನಿಯಮ 37(ಬಿ)(3)ರ ಅನ್ವಯ, ಬಟವಾಡೆ ಅಧಿಕಾರಿಗಳು ತಾವು ಸೆಳೆದ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳಿಗೆ ಸಂಬಂಧಿಸಿದ ಸವಿವರ ಬಿಲ್ಲುಗಳನ್ನು ಸಾದಿಲ್ವಾರು ಬಿಲ್ಲುಗಳನ್ನು ಸೆಳೆದ ತಿಂಗಳಿನ ಮುಂದಿನ ತಿಂಗಳ ಮೊದಲ ವಾರದೊಳಗೆ ತಮ್ಮ ನಿಯಂತ್ರಣಾಧಿಕಾರಿಗಳಿಗೆ ಕಳುಹಿಸಬೇಕಾಗಿದ್ದು, ನಿಯಂತ್ರಣಾಧಿಕಾರಿಗಳು ಅವುಗಳನ್ನು ಅದೇ ತಿಂಗಳ ಹದಿನೈದರ ಒಳಗೆ ಪ್ರಧಾನ ಮಹಾಲೇಖಾಲ(ಲೆ ಮತ್ತು ಹ) ಅವರಿಗೆ ಕಳುಹಿಸಬೇಕಾಗಿದೆ.

ಸೆಪ್ಟೆಂಬರ್ 2013ರ ಅಂತ್ಯಕ್ಕೆ 87 ಬಟವಾಡೆ ಅಧಿಕಾರಿಗಳು (ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು) ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗಾಗಿ 158 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೇಲೆ ಸೆಳೆದ ₹5.72 ಕೋಟಿಗಳಿಗೆ ಸವಿವರ ಬಿಲ್ಲುಗಳನ್ನು ಕಳುಹಿಸಿರಲಿಲ್ಲ.

ಅಲ್ಲದೆ, 2010-13ರಲ್ಲಿ 45 ಬಟವಾಡೆ ಅಧಿಕಾರಿಗಳಿಂದ ₹1.38 ಕೋಟಿಗಳ ಮೊತ್ತದ 57 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳಿಗೆ ಸವಿವರ ಬಿಲ್ಲುಗಳನ್ನು ಖಜಾನೆ/ಪ್ರಧಾನ ಮಹಾಲೇಖಾಲ(ಲೆ ಮತ್ತು ಹ)ರಿಗೆ ಸಲ್ಲಿಸುವಲ್ಲಿ ಎರಡು ವರ್ಷಗಳವರೆಗೂ ವಿಳಂಬವಾಗಿತ್ತು.

**3.7.2 ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯುವಲ್ಲಿ ಆದ ವಿಳಂಬದಿಂದ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಸಾಧಿಸುವಲ್ಲಿ ಉಂಟಾದ ಕೊರತೆ.**

2012-13ರ ಆಯವ್ಯಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅಂತರ್ಜಲದ ಸಮರ್ಪಕ ಬಳಕೆ, ಜಲಸಂರಕ್ಷಣೆ ಮತ್ತು ಮಳೆ ನೀರು ಕೊಯಲಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲು ₹24.90 ಲಕ್ಷಗಳ ಮೊತ್ತವನ್ನು ಒದಗಿಸಲಾಗಿತ್ತು. ಕಾರ್ಯಕ್ರಮಗಳಿಗೆ ಬೇಕಾದ ಮೊತ್ತವು ₹2 ಲಕ್ಷಕ್ಕಿಂತ ಹೆಚ್ಚಾಗಿದ್ದರಿಂದ ಇಲಾಖೆಯು (ಮೇ 2012), ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯನ್ನು ಆರ್ಥಿಕ ಇಲಾಖೆಯ ಅನುಮೋದನೆ ಪಡೆದ ನಂತರ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳ ಮೂಲಕ ಹಣವನ್ನು ಸೆಳೆಯಲು ಅನುಮತಿ ನೀಡುವಂತೆ ವಿನಂತಿಸಿಕೊಂಡಿತ್ತು. ಆರ್ಥಿಕ ಇಲಾಖೆಯ ಅನುಮೋದನೆಯು ಏಳು ತಿಂಗಳುಗಳ ವಿಳಂಬದ ನಂತರ ಜನವರಿ 2013ರಲ್ಲಿ ಬಂದದ್ದರಿಂದ ಇಲಾಖೆಯು ಗುರಿಯಿಟ್ಟುಕೊಂಡ 48 ಅರಿವು ಶಿಬಿರಗಳಲ್ಲಿ ಕೇವಲ 9 ಶಿಬಿರಗಳನ್ನು ಮಾತ್ರ ಏರ್ಪಡಿಸಲು ಸಾಧ್ಯವಾಗಿ ₹5.10 ಲಕ್ಷಗಳನ್ನು ವೆಚ್ಚ ಮಾಡಿತ್ತು. ಶಾಲಾ ಕಾಲೇಜುಗಳ ಪರೀಕ್ಷೆಗಳ ಪ್ರಕಟಣೆಯಾಗಿದ್ದರಿಂದ ಮತ್ತು ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದದ್ದರಿಂದ ಉಳಿದ ಶಿಬಿರಗಳನ್ನು ನಡೆಸಲು ಸಾಧ್ಯವಾಗಲಿಲ್ಲವೆಂದು ಇಲಾಖೆಯು ಉತ್ತರಿಸಿದೆ.

**3.8 ವೈಯಕ್ತಿಕ ಠೇವಣಿ ಲೆಕ್ಕಗಳು**

ಕರ್ನಾಟಕ ಆರ್ಥಿಕ ಸಂಹಿತೆಯು, ವಹಿವಾಟುಗಳ ಲೆಕ್ಕಕ್ಕೆ ರೂಢಿಯಲ್ಲಿನ ವಿಧಾನವು ಸೂಕ್ತವಲ್ಲವೆಂದು ಕಂಡು ಬಂದ ಪ್ರಸಂಗಗಳಲ್ಲಿ ಸರ್ಕಾರದ ಅನುಮತಿಯೊಂದಿಗೆ ವೈಯಕ್ತಿಕ ಠೇವಣಿ (ಪಿಡಿ) ಲೆಕ್ಕಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಿದೆ. ರಾಜ್ಯದ ಸಂಚಿತ ನಿಧಿಗೆ ಖರ್ಚು ಹಾಕಿ ಪ್ರಾರಂಭಿಸಿದ ವೈಯಕ್ತಿಕ ಠೇವಣಿ ಲೆಕ್ಕಗಳನ್ನು ಆರ್ಥಿಕ ವರ್ಷಾಂತರದಲ್ಲಿ ಮುಕ್ತಾಯಗೊಳಿಸಬೇಕಾಗಿದೆ. ವೈಯಕ್ತಿಕ ಠೇವಣಿ ಲೆಕ್ಕಗಳ ಆಡಳಿತಾಧಿಕಾರಿಗಳು ಸಂಚಿತನಿಧಿಗೆ ವರ್ಗಾಯಿಸಬೇಕಾದ ಮೊತ್ತಗಳನ್ನು ಖಜಾನಾಧಿಕಾರಿಗೆ ತಿಳಿಸಬೇಕಾಗಿದೆ. ವೈಯಕ್ತಿಕ ಠೇವಣಿ ಲೆಕ್ಕಗಳನ್ನು ಚಾಲ್ತಿಯ ಅವಧಿ ಮುಗಿದ ನಂತರವೂ ಮುಂದುವರಿಸಬೇಕಾದ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಆರ್ಥಿಕ ಇಲಾಖೆಯ ಅನುಮತಿಯನ್ನು ಪಡೆಯಬೇಕಾಗಿದೆ. ಕಾಲಕಾಲಕ್ಕೆ ವೈಯಕ್ತಿಕ ಲೆಕ್ಕಗಳನ್ನು ಖಜಾನೆಯ ಲೆಕ್ಕಗಳೊಂದಿಗೆ ಹೊಂದಾಣಿಕೆ ಮಾಡುವುದು ಆಯಾ ಆಡಳಿತಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.

**3.8.1 ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಇಟ್ಟಿರುವ ಮೊತ್ತಗಳು**

2008-13ರ ಅವಧಿಯ ವೈಯಕ್ತಿಕ ಠೇವಣಿ ಲೆಕ್ಕಗಳಿಗೆ ಸಂಬಂಧಿಸಿದ ವಹಿವಾಟುಗಳನ್ನು ಕೋಷ್ಟಕ 3.4ರಲ್ಲಿ ನೀಡಲಾಗಿದೆ.

ಕೋಷ್ಟಕ 3.4 ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿನ ಮೊತ್ತಗಳು

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಆರಂಭಿಕ ಶಿಲ್ಕು	ಸ್ವೀಕೃತಿಗಳು/ಠೇವಣಿಗಳು	ಹಿಂಪಡೆಗಳು	ಅಂತಿಮ ಶಿಲ್ಕು
2008-09	691.29	1,593.31	1,438.29	846.31
2009-10	846.31	3,491.10	3,123.18	1,214.23
2010-11	1,214.23	2,201.06	1,942.39	1,472.90
2011-12	1,472.90	2,737.35	2,732.00	1,478.25
2012-13	1,478.25	3,582.23	2,974.30	2,086.18

ಆಕರ: ಹಣಕಾಸು ಲೆಕ್ಕಗಳು

ಠೇವಣಿ ಲೆಕ್ಕದಲ್ಲಿನ ಶಿಲ್ಕು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಸಂಹಿತೆಯಲ್ಲಿನ ಅವಕಾಶದಂತೆ ಅವಧಿ ಮೀರಿದ ಶಿಲ್ಕುಗಳನ್ನು ಹಿಂದಿರುಗಿಸುವ/ತಿರುವಳಿ ಮಾಡುವ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಅಂತಿಮ ಶಿಲ್ಕು ₹2,086.18 ಕೋಟಿಗಳು ಪ್ರಮುಖವಾಗಿ ಕೆಳಗಿನ ಆಡಳಿತಾಧಿಕಾರಿಗಳಿಗೆ ಸೇರಿವೆ.

(ಕೋಟಿ ರೂಪಾಯಿಗಳಲ್ಲಿ)

ವರ್ಷ	ಆಡಳಿತಾಧಿಕಾರಿಗಳು	ಮೊತ್ತ
1	ವೈಯಕ್ತಿಕ ಠೇವಣಿ (ಸಾಮಾನ್ಯ)	279.24
2	ಜಿಲ್ಲಾಧಿಕಾರಿಗಳು	1,709.80
3	ಹೆಚ್.ಡಿ.ಎಫ್.ಸಿ	8.50
4	ಸಕ್ಕರೆ ಬೆಲೆ ಸಮೀಕರಣ ನಿಧಿ	13.96
<b>ಒಟ್ಟು</b>		<b>2,011.50</b>

ಆಕರ: ಡಿಡಿಆರ್ ಲೆಡ್ಜರ್

### 3.8.2 ವೈಯಕ್ತಿಕ ಠೇವಣಿ ಲೆಕ್ಕಗಳ ಹೊಂದಾಣಿಕೆ

ಬಟವಾಡೆ ಅಧಿಕಾರಿಗಳು ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸಂಚಿತ ನಿಧಿಯಿಂದ ವರ್ಗಾಯಿಸಲ್ಪಟ್ಟು, ತಮ್ಮ ವಿಲೇವಾರಿಯಲ್ಲಿ ಇಡಲ್ಪಟ್ಟ ಮೊತ್ತಗಳನ್ನು ವೆಚ್ಚ ಮಾಡಲು ಅವಕಾಶ ಕಲ್ಪಿಸುವುದೇ ವೈಯಕ್ತಿಕ ಠೇವಣಿ ಲೆಕ್ಕಗಳ ಉದ್ದೇಶವಾಗಿದೆ. ಆಡಳಿತಾಧಿಕಾರಿಗಳು ವರ್ಷದ ಕೊನೆಯ ಕೆಲಸದ ದಿನದಂದು ಬಳಕೆಯಾಗದೆ ಉಳಿದ ಮೊತ್ತವನ್ನು ಸಂಚಿತನಿಧಿಗೆ ಜಮಾ ಮಾಡುವುದರ ಮೂಲಕ ಈ ಲೆಕ್ಕಗಳನ್ನು ಮುಕ್ತಾಯಗೊಳಿಸಬೇಕಾಗಿದೆ. 2012-13ರಲ್ಲಿ ₹871.16 ಕೋಟಿಗಳ ಮೊತ್ತವನ್ನು ವೈಯಕ್ತಿಕ ಠೇವಣಿ ಲೆಕ್ಕಗಳಿಗೆ ವರ್ಗಾಯಿಸಲಾಗಿತ್ತು. ನಿಯಮಗಳನುಸಾರ ವೈಯಕ್ತಿಕ ಠೇವಣಿ ಲೆಕ್ಕಗಳ ಆಡಳಿತಾಧಿಕಾರಿಗಳು ಲೆಕ್ಕಗಳಲ್ಲಿನ ಶಿಲ್ಕುಗಳನ್ನು ಖಜಾನೆ ಅಧಿಕಾರಿಗಳೊಡನೆ (ವಿವರವಾದ ಲೆಕ್ಕಗಳನ್ನೂ ಖಜಾನೆಯಲ್ಲಿ ಇಟ್ಟಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ) ಮತ್ತು ಪ್ರಧಾನ ಮಹಾಲೇಖಪಾಲ (ಲೆ ಮತ್ತು ಹ)ರೊಡನೆ (ವಿವರವಾದ ಲೆಕ್ಕಗಳನ್ನು ಪ್ರಧಾನ ಮಹಾಲೇಖಪಾಲರು ನಿರ್ವಹಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ) ಮತ್ತು ಪ್ರಧಾನ ಮಹಾಲೇಖಪಾಲ (ಲೆ ಮತ್ತು ಹ)ರೊಡನೆ (ವಿವರವಾದ ಲೆಕ್ಕಗಳನ್ನು ಪ್ರಧಾನ ಮಹಾಲೇಖಪಾಲರು ನಿರ್ವಹಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ) ಹೊಂದಾಣಿಕೆ ಮಾಡಬೇಕಾಗಿದೆ. ಖಜಾನೆಗಳೊಂದಿಗೆ ಆಡಳಿತಾಧಿಕಾರಿಗಳು ಲೆಕ್ಕ ಹೊಂದಾಣಿಕೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಆದರೆ, ಪ್ರಧಾನ ಮಹಾಲೇಖಪಾಲರೊಂದಿಗೆ (ಲೆ ಮತ್ತು ಹ) 55 ಆಡಳಿತಾಧಿಕಾರಿಗಳಲ್ಲಿ ಯಾರೂ ಸಹ ಲೆಕ್ಕ ಹೊಂದಾಣಿಕೆ ಮಾಡಿರುವುದಿಲ್ಲ.

ಅನುದಾನ ಸಂಖ್ಯೆ 18ರ ಸಮೀಕ್ಷೆಯಲ್ಲಿ, ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಮಾರ್ಚ್ 2013ರ ಅಂತ್ಯಕ್ಕೆ ವೈಯಕ್ತಿಕ ಠೇವಣಿ ಲೆಕ್ಕದಲ್ಲಿನ ಶಿಲ್ಕುಗಳನ್ನು ಹೊಂದಾಣಿಕೆ ಮಾಡಿಲ್ಲದಿರುವುದು ಕಂಡುಬಂದಿದೆ. ವಿವರಗಳನ್ನು ಕೆಳಗೆ ನೀಡಿದೆ.

ವಿವರಗಳು (ಮಾರ್ಚ್ 2013ರ ಅಂತ್ಯಕ್ಕೆ)	ಮೊತ್ತ (ರೂಪಾಯಿಗಳಲ್ಲಿ)
ನಗದು ಪುಸ್ತಕದಲ್ಲಿ 31.3.2013ರಂದು ಇದ್ದಂತೆ ಅಂತಿಮ ಶಿಲ್ಕು	20,000.00
ಖಜಾನೆ ಷೆಡ್ಯೂಲಿನಲ್ಲಿ 31.3.2013ರಂದು ಇದ್ದಂತೆ ಅಂತಿಮ ಶಿಲ್ಕು	5,20,977.83
ಕಳೆಯಿರಿ: ನಗದೀಕರಿಸಿದ ಚೆಕ್‌ಗಳು	1,60,120.00
ಕೂಡಿ: ಠೇವಣಿ ಮಾಡಿದ ಆದರೆ ತೀರುವಳಿಯಾಗದ ಚೆಕ್‌ಗಳು	3,63,640.00
<b>ನಿವ್ವಳ ವ್ಯತ್ಯಾಸ</b>	<b>7,04,497.83</b>

ಖಜಾನೆ ಷೆಡ್ಯೂಲುಗಳನ್ನು ಪರಿಶೀಲಿಸಲಾಗಿ, ಏಪ್ರಿಲ್ 2008ರಲ್ಲಿ ₹3,99,175 ಮೊತ್ತವನ್ನು ಖಾತೆಗೆ ತಪ್ಪಾಗಿ ಜಮೆ ಮಾಡಿದ್ದು, ಈ ನಮೂದನ್ನು ವಿಪರ್ಯಯ ಮಾಡುವಂತೆ ಬೆಂಗಳೂರು ನಗರ ಜಿಲ್ಲಾ ಖಜಾನೆಗೆ ಪತ್ರ ಬರೆದಿರುವುದಾಗಿ ಇಲಾಖೆಯು ಉತ್ತರಿಸಿದೆ (ಜುಲೈ 2013). ಉಳಿದ ₹3,05,323ರ ಮೊತ್ತಕ್ಕೆ ವ್ಯತ್ಯಾಸವನ್ನು ಪತ್ತೆ ಹಚ್ಚಲು ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದೆ.

ಸಕ್ರಿಯ/ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳ ಸಂಖ್ಯೆಯನ್ನು ಕೋಷ್ಟಕ 3.5ರಲ್ಲಿ ಸೂಚಿಸಲಾಗಿದೆ ಹಾಗೂ ವೈಯಕ್ತಿಕ ಶಿಲ್ಕುಗಳ ವಿವರಣೆಗಳು ಅನುಬಂಧ 3.8ರಲ್ಲಿ ಇದೆ.

ನಿಯಮಗಳ ಅನ್ವಯ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯ ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳನ್ನು ರಾಜ್ಯ ಸರ್ಕಾರವು ಮುಕ್ತಾಯಗೊಳಿಸಬೇಕಾಗಿರುತ್ತದೆ. 31 ಮಾರ್ಚ್ 2013ರಲ್ಲಿದ್ದಂತೆ, ₹70.55 ಕೋಟಿಗಳಷ್ಟು ಶಿಲ್ಕು ಉಳಿದಿರುವ 25 ವೈಯಕ್ತಿಕ ಠೇವಣಿ ಲೆಕ್ಕಗಳು ಮೂರು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ನಿಷ್ಕ್ರಿಯವಾಗಿ ಉಳಿದಿವೆ. ವಿವರಗಳನ್ನು ಕೆಳಗೆ ನೀಡಲಾಗಿದೆ.

ಕೋಷ್ಟಕ 3.5: ಸಕ್ರಿಯ/ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು

(ಕೋಟಿ ರೂಪಾಯಿಗಳಲ್ಲಿ)

ವಿವರಗಳು	ವೈಯಕ್ತಿಕ ಠೇವಣಿ ಲೆಕ್ಕಗಳು			
	ಧನಾತ್ಮಕ ಶಿಲ್ಕು		ಋಣಾತ್ಮಕ ಶಿಲ್ಕು	
	ಲೆಕ್ಕಗಳ ಸಂಖ್ಯೆ	ಮೊತ್ತ	ಲೆಕ್ಕಗಳ ಸಂಖ್ಯೆ	ಮೊತ್ತ
ಸಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು	13	2,063.14	17	47.51
ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು*	20	72.02	5	1.47

ಆಕರ: ಹಣಕಾಸು ಲೆಕ್ಕಗಳು.

ಮೇಲಿನ ಕೋಷ್ಟಕದಲ್ಲಿ ಕಂಡುಬಂದಂತೆ 17 ಆಡಳಿತಾಧಿಕಾರಿಗಳಿಗೆ ಸಂಬಂಧಿಸಿದಂತೆ (ಸಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು) ಒಟ್ಟು ಮೊತ್ತ ₹47.51 ಕೋಟಿಗಳು ಹಾಗೂ ಐದು ಆಡಳಿತಾಧಿಕಾರಿಗಳಿಗೆ ಸಂಬಂಧಿಸಿದ (ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು) ₹1.47 ಕೋಟಿಗಳು ಋಣಾತ್ಮಕ ಶಿಲ್ಕುಗಳಾಗಿದ್ದು ಇದು ಲೆಕ್ಕಗಳಲ್ಲಿ ಹೊಂದಾಣಿಕೆ ಮಾಡಬೇಕಾದ ವ್ಯತಿರಿಕ್ತ ಶಿಲ್ಕುಗಳನ್ನು ಸೂಚಿಸುತ್ತದೆ.

### 3.8.3 ವೈಯಕ್ತಿಕ ಠೇವಣಿ ಲೆಕ್ಕದ ನ್ಯಾಯಾಲಯ ಜಪ್ತಿ

ಸಕ್ಕರೆ ಕಾರ್ಖಾನೆ ಪ್ರದೇಶಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನೀಡಿರುವ ಮಾರ್ಗಸೂಚಿಗಳ ಪ್ರಕಾರ ವಾಣಿಜ್ಯ ತೆರಿಗೆ ಇಲಾಖೆಯು ಪ್ರತಿ ಟನ್ನಿಗೆ ₹10ರ ದರದಲ್ಲಿ ಉಪಕರವನ್ನು ಸಂಗ್ರಹಮಾಡಿ ಸಂಚಿತನಿಧಿಗೆ ತೆರಿಗೆ ಆದಾಯವಾಗಿ ಜಮೆ ಮಾಡಬೇಕಾಗಿರುತ್ತದೆ. ಆರ್ಥಿಕ ವರ್ಷದಲ್ಲಿ ಸಕ್ಕರೆ ಕಾರ್ಖಾನೆಗಳ ಪ್ರದೇಶದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಆಯವ್ಯಯ ಅವಕಾಶವನ್ನು ಆಯವ್ಯಯ ವರ್ಷಕ್ಕೆ ಎರಡು ವರ್ಷದ ಹಿಂದೆ ವಾಸ್ತವವಾಗಿ ಸಂಗ್ರಹಿಸಲಾದ ಉಪಕರದ ಮೊತ್ತಕ್ಕೆ ಅನುಗುಣವಾಗಿ ಒದಗಿಸಬೇಕಾದದ್ದು ಮೊತ್ತಗಳನ್ನು ಬಂಡವಾಳ ಲೆಕ್ಕಶೀರ್ಷಿಕೆಯಡಿ ಅವಕಾಶವನ್ನು ಒದಗಿಸಬೇಕಾಗಿರುತ್ತದೆ. ಕಬ್ಬು ಅಭಿವೃದ್ಧಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕರು ಈ ನಿಧಿಯನ್ನು ಯಾವುದೇ ಲೋಪವಿಲ್ಲದೆ ಬಳಸಲು ಅನುವಾಗುವಂತೆ ವೈಯಕ್ತಿಕ ಠೇವಣಿ ಲೆಕ್ಕವನ್ನು ನಿರ್ವಹಿಸಬೇಕಾಗಿದೆ.

ಒಂದು ಸಕ್ಕರೆ ಕಾರ್ಖಾನೆಯು<sup>14</sup> ಕಬ್ಬು ನಿರ್ದೇಶನಾಲಯವು ಖಾತರಿ ನೀಡಿದ್ದ ₹4.68 ಕೋಟಿಗಳ ಸಾಲ ಮೊತ್ತವನ್ನು ಮರುಪಾವತಿ ಮಾಡಲು ವಿಫಲವಾದುದರಿಂದ ಋಣ ವಸೂಲಿ ನ್ಯಾಯಮಂಡಳಿಯು ₹1.90 ಕೋಟಿಗಳಷ್ಟು ಶಿಲ್ಕನ್ನು ಹೊಂದಿದ್ದ ವೈಯಕ್ತಿಕ ಠೇವಣಿ ಖಾತೆಯನ್ನು ಜುಲೈ 2004ರಲ್ಲಿ ಜಪ್ತಿ ಮಾಡಿದ್ದರಿಂದಾಗಿ ಕಬ್ಬು ಅಭಿವೃದ್ಧಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕರು ವೈಯಕ್ತಿಕ ಠೇವಣಿ ಖಾತೆಯ ವ್ಯವಹಾರವನ್ನು ನಿಲ್ಲಿಸಿ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಪ್ರಾರಂಭಿಸಿದರು.

### 3.9 ವೆಚ್ಚಗಳ ಮತ್ತು ಸ್ವೀಕೃತಿಗಳ ಹೊಂದಾಣಿಕೆ

ವೆಚ್ಚದ ಮೇಲಿನ ಪರಿಣಾಮಕಾರಿ ಆಯವ್ಯಯ ನಿಯಂತ್ರಣವನ್ನು ಸಾಧಿಸಲು ಮತ್ತು ಲೆಕ್ಕಪತ್ರಗಳಲ್ಲಿ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಬಟವಾಡೆ ಅಧಿಕಾರಿಗಳು ತಮ್ಮ ಪುಸ್ತಕಗಳಲ್ಲಿನ ವೆಚ್ಚ ಮತ್ತು ಸ್ವೀಕೃತಿಗಳ ಅಂಕಿಗಳನ್ನು ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಅವರು ಲೆಕ್ಕ ಮಾಡಿರುವ ಅಂಕಿಗಳೊಂದಿಗೆ ಪ್ರತಿ ತಿಂಗಳೂ ಹೊಂದಾಣಿಕೆ ಮಾಡಬೇಕಾಗಿರುತ್ತದೆ. ಸ್ವೀಕೃತಿಗಳಿಗೆ ಸಂಬಂಧಿಸಿದಂತೆ ₹73,722.41 ಕೋಟಿಗಳ ಮೊತ್ತದ (₹78,209.26 ಕೋಟಿಗಳ ಒಟ್ಟು ಸ್ವೀಕೃತಿಯ ಶೇಕಡ 94ರಷ್ಟು) ಹೊಂದಾಣಿಕೆಯು ಪೂರ್ಣಗೊಂಡಿದೆ. ವೆಚ್ಚಕ್ಕೆ ಸಂಬಂಧಿಸಿದಂತೆ ₹53,328.59 ಕೋಟಿಗಳ ಮೊತ್ತದ (ಒಟ್ಟು ವೆಚ್ಚ ₹91,771.73 ಕೋಟಿಗಳ ಶೇಕಡ 58ರಷ್ಟು) ಹೊಂದಾಣಿಕೆ ಪೂರ್ಣಗೊಂಡಿತ್ತು. ಲೆಕ್ಕಗಳ

<sup>14</sup> ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಅಳಂದ

ಹೊಂದಾಣಿಕೆ ಆಗದಿರುವುದು ಲೆಕ್ಕಗಳಲ್ಲಿ ತೋರಿಸಿರುವ ಸ್ವೀಕೃತಿ ಮತ್ತು ವೆಚ್ಚಗಳ ಅಂಕಿಗಳ ನಿರ್ದಿಷ್ಟತೆ ಮತ್ತು ಪೂರ್ಣತೆಯ ಮೇಲೆ ಪ್ರಭಾವ ಬೀರುತ್ತದೆ.

### 3.10 ಒಳಶೀರ್ಷಿಕೆ 800-‘ಇತರೆ ಸ್ವೀಕೃತಿಗಳು’ ಮತ್ತು ‘ಇತರೆ ವೆಚ್ಚಗಳು’ ಅಡಿಯಲ್ಲಿನ ದಾಖಲಾತಿಗಳು

ಸಂಚಿತ ನಿಧಿಯಡಿ ಸರ್ಕಾರದ ವೆಚ್ಚವನ್ನು ರಾಜಸ್ವ ಮತ್ತು ಬಂಡವಾಳವೆಂದು ಹಲವು ಪ್ರಧಾನ ಶೀರ್ಷಿಕೆಗಳಡಿ ವರ್ಗೀಕರಿಸಲಾಗಿದೆ. ಕಾರ್ಯಾರ್ಥಕ ಪ್ರಧಾನ ಶೀರ್ಷಿಕೆಯಡಿ ಉಪಕಾರ್ಯ/ಕಾರ್ಯಕ್ರಮಗಳನ್ನು ಸೂಚಿಸುವ ಉಪಪ್ರಧಾನ ಮತ್ತು ಒಳಶೀರ್ಷಿಕೆಗಳು ಇರುತ್ತವೆ. ಒಳಶೀರ್ಷಿಕೆ 800 ಒಂದು ಬಹುಶಕ ಶೀರ್ಷಿಕೆಯಾಗಿದ್ದು, ಯಾವುದೇ ಒಂದು ವೆಚ್ಚ/ಸ್ವೀಕೃತಿಯನ್ನು ಹಾಲಿ ಇರುವ ನಿರ್ದಿಷ್ಟ ಒಳ ಶೀರ್ಷಿಕೆಯಡಿ ಲೆಕ್ಕ ಮಾಡಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಪ್ರಧಾನ ಲೆಕ್ಕಶೀರ್ಷಿಕೆಯಡಿಯ ಈ ಶೀರ್ಷಿಕೆಯಡಿ ಲೆಕ್ಕ ಮಾಡಲಾಗುತ್ತದೆ. ಈ ವರ್ಷದಲ್ಲಿ ಬಂಡವಾಳ ಮತ್ತು ಸಾಲಗಳ ಪ್ರಧಾನ ಲೆಕ್ಕಶೀರ್ಷಿಕೆಗಳಡಿ ₹28,335.98 ಕೋಟಿಗಳನ್ನು ಆಯಾ ಒಳಶೀರ್ಷಿಕೆ-‘800-ಇತರೆ ವೆಚ್ಚ’ದಡಿ ಲೆಕ್ಕಮಾಡಲಾಗಿದ್ದು, ಇದು ಒಟ್ಟು ವೆಚ್ಚದ (ರಾಜಸ್ವ ಬಂಡವಾಳ ಮತ್ತು ಸಾಲ) ಶೇಕಡ 31ರಷ್ಟಿದೆ. ಗ್ರಾಮೀಣ ರಸ್ತೆ ಕಾಮಗಾರಿಗಳು, ಒಳಚರಂಡಿ ಮತ್ತು ನೈರ್ಮಲ್ಯ ಯೋಜನೆ, ಸುವರ್ಣ ಗ್ರಾಮ, ರಾಷ್ಟ್ರೀಯ 15<sup>ನೇ</sup> ವಿಕಾಸ ಯೋಜನೆ, ತ್ವರಿತ ನೀರಾವರಿ ಸೌಲಭ್ಯ ಕಾರ್ಯಕ್ರಮ, ಈಕ್ವಿಟಿಗಳು, ಹೂಡಿಕೆಗಳು ಮುಂತಾದ ಭಾರಿ ವೆಚ್ಚದ ಯೋಜನೆಗಳು/ಚಟುವಟಿಕೆಗಳನ್ನು ಒಳಶೀರ್ಷಿಕೆ 800ರ ಅಡಿ ಲೆಕ್ಕ ಮಾಡಲಾಗಿದೆ. ಇಂತಹ ಲೆಕ್ಕವಿಧಾನಗಳು ಲೆಕ್ಕಗಳಲ್ಲಿನ ಪಾರದರ್ಶಕತೆಯನ್ನು ಮಬ್ಬುಗೊಳಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಕಠಿಣಗೊಳಿಸುತ್ತದೆ.

ಇದೇ ಮಾದರಿಯಲ್ಲಿ ಸ್ವೀಕೃತಿಗಳ ಭಾಗದಲ್ಲಿ ₹22,064.20 ಕೋಟಿ ಮೊತ್ತವು ಲೆಕ್ಕಗಳಲ್ಲಿ (ರಾಜಸ್ವ, ಬಂಡವಾಳ, ಸಾಲಗಳು) ಆಯಾ ಪ್ರಧಾನ ಶೀರ್ಷಿಕೆಗಳಡಿ ಒಳಶೀರ್ಷಿಕೆ 800-ಇತರೆ ಸ್ವೀಕೃತಿಗಳಡಿ ವರ್ಗೀಕೃತವಾಗಿದ್ದು, ಇದು ಆಯಾ ಪ್ರಧಾನ ಲೆಕ್ಕಶೀರ್ಷಿಕೆಗಳಡಿ ಒಟ್ಟು ಸ್ವೀಕೃತಿಯ (ರಾಜಸ್ವ ಬಂಡವಾಳ ಮತ್ತು ಸಾಲ) ಶೇಕಡ 28ರಷ್ಟಿದೆ.

ಇಂತಹ ವ್ಯವಹಾರಗಳನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಿರುವುದಾಗಿ ಆರ್ಥಿಕ ಇಲಾಖೆಯು ಉತ್ತರ ನೀಡಿದೆ (ಡಿಸೆಂಬರ್ 2013) ಮತ್ತು ಅಂತಹ ವೆಚ್ಚ/ಸ್ವೀಕೃತಿಗಳನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಇತರ ಒಳಶೀರ್ಷಿಕೆಗಳಿಗೆ ವರ್ಗಾಯಿಸಲು ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದೆ. ಸೂಕ್ತವಾದ ಒಳಶೀರ್ಷಿಕೆಗಳನ್ನು ಗುರುತಿಸಲು ಸಾಧ್ಯವಾಗದ ಪ್ರಸಂಗಗಳಲ್ಲಿ ವಿಷಯವನ್ನು ವಿಶದೀಕರಣಕ್ಕಾಗಿ ಸಿಎಜಿ/ಸಿಜಿಎ ಅವರನ್ನು ಸಂಪರ್ಕಿಸಲಾಗಿದೆ ಎಂದು ಉತ್ತರಿಸಿದೆ.

### 3.11 ಲೆಕ್ಕಪತ್ರಗಳ ಮೇಲಿನ ವ್ಯಾಖ್ಯಾನಗಳು

#### 3.11.1 ಪರಿಹಾರದ ಮೊತ್ತವನ್ನು ಸರ್ಕಾರಿ ಲೆಕ್ಕಕ್ಕೆ ಜಮೆ ಮಾಡದಿರುವುದು

ಪೊಲೀಸ್ ಇಲಾಖೆಯು ಬೆಂಗಳೂರಿನ ಮೂರು ಸ್ಥಳಗಳಲ್ಲಿ 2,556.08 (ಮಾರ್ಚ್ 2008) ಚದರ ಮೀಟರುಗಳಷ್ಟು ಭೂಮಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ ಮೆಟ್ರೋ ರೈಲು ಯೋಜನೆಗೆ ವರ್ಗಾವಣೆ ಮಾಡಿದ್ದು, ನಿಗಮವು ₹7.12 ಕೋಟಿಗಳ ಮೊತ್ತದ ಪರಿಹಾರವನ್ನು ನೀಡಿತ್ತು (ಜೂನ್ ಮತ್ತು ಅಕ್ಟೋಬರ್ 2008). ಕರ್ನಾಟಕ ಆರ್ಥಿಕ ಸಂಹಿತೆಯ ನಿಯಮಗಳಂತೆ ಈ ರೀತಿ ಸ್ವೀಕೃತಿಯಾದ ಮೊತ್ತವನ್ನು ವಿಳಂಬವಿಲ್ಲದೆ ಸರ್ಕಾರದ ಲೆಕ್ಕಕ್ಕೆ ಪೂರ್ತಿಯಾಗಿ ಜಮೆ ಮಾಡಬೇಕು ಆದರೆ ಪೊಲೀಸ್ ಆಯುಕ್ತರು ಈ ಮೊತ್ತವನ್ನು ಖಜಾನೆಗೆ ಜಮೆ ಮಾಡಲಿಲ್ಲ. ಮತ್ತು ಪೊಲೀಸ್ ಉಪ ಆಯುಕ್ತರು(ಆಡಳಿತ) ಅವರ ಹೆಸರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಿದ್ದಾರೆ. ಪೊಲೀಸ್ ಆಯುಕ್ತರು (ನವೆಂಬರ್ 2008) ಪರಿಹಾರದ ಮೊತ್ತ ₹7.12 ಕೋಟಿಗಳನ್ನು ಬಡ್ಡಿಸಹಿತ (₹0.06 ಕೋಟಿ)ಗಳನ್ನು ಕರ್ನಾಟಕ ಪೊಲೀಸ್ ವಸತಿ ನಿಗಮದ ಮೂಲಕ ಪೊಲೀಸ್



ತಾಣೆಗಳನ್ನು ಮತ್ತು ನೌಕರರ ವಸತಿಗೃಹಗಳನ್ನು ನಿರ್ಮಿಸಲು ಬಳಸುವಂತೆ ಆದೇಶ ನೀಡಿದ್ದರು. ಈ ಕಾಮಗಾರಿಗಳಿಗೆ ಶಾಸಕಾಂಗದ ಅನುಮೋದನೆ ಇರಲಿಲ್ಲ.

ಹೀಗಾಗಿ ಪರಿಹಾರ ಮೊತ್ತವನ್ನು ಇಲಾಖಾ ವೆಚ್ಚಕ್ಕಾಗಿ ಹಂಚಿಕೆಯಾಗಿರುವುದು ಕರ್ನಾಟಕ ಆರ್ಥಿಕ ಸಂಹಿತೆಯ ನಿಯಮಗಳಿಗೆ ವಿರುದ್ಧವಾಗಿವೆ. ಇಲಾಖೆಯು ಪೊಲೀಸ್ ಆಯುಕ್ತರಿಂದ ಕರ್ನಾಟಕ ಆರ್ಥಿಕ ಸಂಹಿತೆಯ ನಿಯಮಗಳ ಉಲ್ಲಂಘನೆಯಾಗಿರುವುದನ್ನು ಒಪ್ಪಿಕೊಂಡಿದ್ದು, ಈ ವಿಷಯವು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಹೇಳಿತ್ತು (ಸೆಪ್ಟೆಂಬರ್ 2013). ಇದನ್ನು ಆರ್ಥಿಕ ಇಲಾಖೆಯು ಪುನರುಚ್ಚರಿಸಿದೆ (ಡಿಸೆಂಬರ್ 2013).

### 3.11.2 ಲೆಕ್ಕಗಳಲ್ಲಿನ ಪಾರದರ್ಶಕತೆ

ಸರ್ಕಾರಿ ಲೆಕ್ಕಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಮತ್ತು ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗಲು, ಹನ್ನೆರಡನೇ ಹಣಕಾಸು ಆಯೋಗವು ರಾಜ್ಯ ಹಣಕಾಸು ಲೆಕ್ಕಗಳಲ್ಲಿ ಉದ್ದೇಶ ಶೀರ್ಷಿಕೆಯಡಿ ಸಂಬಳ, ನಿರ್ವಹಣಾ ವೆಚ್ಚ, ಪರೋಕ್ಷ ಸಹಾಯಧನಗಳೂ ಸೇರಿದಂತೆ ಸಹಾಯಧನಗಳು ಋಣ ಜವಾಬ್ದಾರಿಗಳು, ನಗದು ಹಣದ ಹರಿವು ಮುಂತಾದವುಗಳನ್ನು ವಿಶದಪಡಿಸುವ ವಿವರಣಾ ಪಟ್ಟಿ/ಅನುಬಂಧಗಳನ್ನು ಒಳಗೊಡಿಸುವಂತೆ ಶಿಫಾರಸ್ಸು ಮಾಡಿದೆ.

ರಾಜ್ಯ ಸರ್ಕಾರದ ಹಣಕಾಸು ಲೆಕ್ಕಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ನೌಕರರ ಸಂಬಳದ ವಿವರಗಳನ್ನು ಸೇರಿಸದಿರುವುದು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಂಬಳ ವೆಚ್ಚದ ಶೀರ್ಷಿಕೆಗಳ ಮೇಲೆ ವ್ಯಾಪನವನ್ನು ಕಂಡಿಕೆ 1.6.3ರಲ್ಲಿ ಚರ್ಚಿಸಲಾಗಿದೆ. ಪರೋಕ್ಷ ಸಹಾಯಧನವಾಗುವ ವೆಚ್ಚದ ಬಾಬುಗಳನ್ನು ಸೇರಿಸದಿರುವುದರಿಂದ ಲೆಕ್ಕಗಳಲ್ಲಿ ತೋರಿಸಿರುವ ಸಹಾಯಧನದ ವೆಚ್ಚವು ಅಪೂರ್ಣವಾಗಿರುವುದನ್ನು ಅದೇ ಪ್ರಾಯೋಜನದಲ್ಲಿ ಚರ್ಚಿಸಲಾಗಿದೆ.

ನಿರ್ವಹಣಾ ವೆಚ್ಚವನ್ನು ವಿವರಿಸುವ ಅನುಬಂಧವು ಸಂಬಳ ವೆಚ್ಚದ ಮೇಲಿನ ವಿವರಗಳನ್ನು ನೀಡುತ್ತಿಲ್ಲ.

ಲೆಕ್ಕಗಳಲ್ಲಿನ ಪಾರದರ್ಶಕತೆಗಾಗಿ ಈ ದತ್ತಾಂಶಗಳನ್ನು ಲೆಕ್ಕಗಳಲ್ಲಿ ತರಲು ಲೆಕ್ಕಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ರಾಜ್ಯ ಸರ್ಕಾರವು ಪ್ರಧಾನ ಮತ್ತು ಒಳ ಲೆಕ್ಕ ಶೀರ್ಷಿಕೆಗಳ ಪಟ್ಟಿಯಲ್ಲಿ ನಿರ್ವಹಣಾ ವೆಚ್ಚವನ್ನು ಕಾಮಗಾರಿಗೆ ಖರ್ಚು ಹಾಕುವ ಸಿಬ್ಬಂದಿಯ ವೆಚ್ಚ ಮತ್ತು ನಿರ್ವಹಣಾ ವೆಚ್ಚ ಎಂದು ಉಪಶೀರ್ಷಿಕೆಯ ಮಟ್ಟದಲ್ಲಿ ನಿರ್ವಹಣಾ ವೆಚ್ಚವನ್ನು ವಿಂಗಡಿಸಿದೆ ಎಂದು ಹೇಳಿದೆ (ಅಕ್ಟೋಬರ್ 2011). 2012-13ರ ಆಯವ್ಯಯದಲ್ಲಿ ಉಪಶೀರ್ಷಿಕೆಯ ಮಟ್ಟ ಅಥವಾ ಉದ್ದೇಶ ಶೀರ್ಷಿಕೆಯ ಮಟ್ಟದಲ್ಲಿ ಪ್ರತ್ಯೇಕವಾಗಿ ಅಂದಾಜುಗಳಿಗೆ ಅವಕಾಶವನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ. ಈ ಬಗ್ಗೆ ಸುತ್ತೋಲೆಗಳ ಮೂಲಕ ಸೂಚನೆಗಳನ್ನು ನೀಡಿದ್ದರೂ ಸಂಬಳ ದತ್ತಾಂಶಗಳನ್ನು ಲೆಕ್ಕಗಳಲ್ಲಿ ಸೇರಿಸಿಲ್ಲ.

### 3.11.3 ಲೆಕ್ಕಗಳ ನಿಖರತೆಯ ಮೇಲೆ ಪರಿಣಾಮ ಬೀರುವ ಮುಖ್ಯ ಅಂಶಗಳು

ಸರ್ಕಾರದ ಲೆಕ್ಕಗಳನ್ನು ನಗದು ಆಧಾರದ ಮೇಲೆ ಇಡಲಾಗುತ್ತದೆ. ಸರ್ಕಾರಿ ಲೆಕ್ಕದಲ್ಲಿನ ಕೆಲವು ಸ್ವೀಕೃತಿ ಮತ್ತು ವೆಚ್ಚಗಳನ್ನು ಮಾಹಿತಿ ಕೊರತೆ ಅಥವಾ ಇತರೆ ಕಾರಣಗಳಿಂದ ಅಂತಿಮ ಸ್ವೀಕೃತಿ ಅಥವಾ ವೆಚ್ಚ ಶೀರ್ಷಿಕೆಯಡಿ ಲೆಕ್ಕ ಮಾಡಲಾಗದೆ, ಅವುಗಳನ್ನು ತಾತ್ಕಾಲಿಕವಾಗಿ ಅಮಾನತ್ತು ಲೆಕ್ಕದಲ್ಲಿ ಇಡಲಾಗುತ್ತದೆ. ಈ ಅಮಾನತ್ತು ಲೆಕ್ಕವನ್ನು ಸಂಬಂಧಿಸಿದ ವಿವರ/ಮಾಹಿತಿ ಬಂದ ನಂತರ ಚುಕ್ತಾ ಮಾಡಲಾಗುವುದು. ಋಣ ಠೇವಣಿ ಇರಿಸಲು ಶೀರ್ಷಿಕೆಗಳು ಈ ವಹಿವಾಟುಗಳನ್ನು ಲೆಕ್ಕ ಮಾಡಿದ್ದು, ಸರ್ಕಾರವು ಸಾರ್ವಜನಿಕ ಹಣದ ಪಾಲಕನಾಗಿ ಈ ಹಣವನ್ನು ಸ್ವೀಕರಿಸುತ್ತದೆ ಮತ್ತು ಅಂತಹ ಹಣದ ನ್ಯಾಸವಾಗಿರುತ್ತದೆ.

2012-13ರ ರಾಜ್ಯದ ಹಣಕಾಸಿನ ಲೆಕ್ಕಗಳ ನಿಖರತೆಯ ಮೇಲೆ, (i)ಅಮಾನತ್ತು ಶೀರ್ಷಿಕೆಗಳಡಿ ಹೆಚ್ಚಿನ ಸಂಖ್ಯೆಯ ವ್ಯವಹಾರಗಳು ಅಂತಿಮ ವರ್ಗೀಕರಣಕ್ಕಾಗಿ ಕಾಯುತ್ತಿರುವುದು (ii)ಋಣ, ಠೇವಣಿ ಮತ್ತು ಇರಿಸಲು(ಡಿಡಿಆರ್) ಲೆಕ್ಕಶೀರ್ಷಿಕೆಗಳಡಿ ಹೆಚ್ಚುತ್ತಿರುವ ವ್ಯತಿರಿಕ್ತ ಶಿಲ್ಕುಗಳ ಸಂಖ್ಯೆ ಮತ್ತು ಪ್ರಮಾಣಗಳಂತಹ ಅಂಶಗಳು ವ್ಯತಿರಿಕ್ತವಾಗಿ ಪರಿಣಾಮ ಬೀರಿದೆ. ಈ ವ್ಯವಹಾರಗಳ ಸಾಮಾನ್ಯ ಪರಿಶೀಲನೆಯು ಕೆಳಕಂಡ ಅಂಶಗಳನ್ನು ಬಹಿರಂಗಪಡಿಸಿದೆ.

**ಅ) ಪ್ರಧಾನ ಅಮಾನತ್ತು ಲೆಕ್ಕಗಳಡಿ ಬಾಕಿ ಉಳಿದಿರುವ ಶಿಲ್ಕುಗಳು**

‘ಅಮಾನತ್ತು ಶೀರ್ಷಿಕೆ’ಗಳೆಂದು ಕರೆಯಲ್ಪಡುವ ಕೆಲವು ಮಧ್ಯವರ್ತಿ/ಹೊಂದಾಣಿಕೆಯ ಲೆಕ್ಕಶೀರ್ಷಿಕೆಗಳನ್ನು ಸರ್ಕಾರದ ಲೆಕ್ಕಗಳಲ್ಲಿ ನಿರ್ವಹಿಸಲಾಗುತ್ತಿದ್ದು, ಇವು ವ್ಯವಹಾರದ ಸ್ವರೂಪದ ಬಗ್ಗೆ ಮಾಹಿತಿಯ ಕೊರತೆ ಅಥವಾ ಇತರೆ ಕಾರಣಗಳಿಂದಾಗಿ ಅಂತಿಮ ಲೆಕ್ಕಶೀರ್ಷಿಕೆಗೆ ದಾಖಲಿಸಲು ಆಗದ ಸ್ವೀಕೃತಿಗಳು ಮತ್ತು ಸಂದಾಯಗಳನ್ನು ಪ್ರತಿಬಿಂಬಿಸುತ್ತವೆ. ಈ ಲೆಕ್ಕಶೀರ್ಷಿಕೆಗಳಡಿಯ ಮೊತ್ತಗಳನ್ನು ಅನುಕ್ರಮವಾಗಿ ಅವುಗಳ ಅಂತಿಮ ಲೆಕ್ಕಶೀರ್ಷಿಕೆಗಳಡಿ ದಾಖಲಿಸಿದಾಗ, ಅವುಗಳನ್ನು ಸ್ವೀಕೃತಿ ಅಥವಾ ವೆಚ್ಚದ ಕಡಿತದಿಂದ ಅಂತಿಮವಾಗಿ ತೀರುವಳಿ ಮಾಡಲಾಗುವುದು. ಈ ಮೊತ್ತಗಳು ತೀರುವಳಿಯಾಗದೆ ಉಳಿದರೆ, ಅಮಾನತ್ತು ಶೀರ್ಷಿಕೆಗಳಡಿ ಶಿಲ್ಕುಗಳ ಶೇಖರಣೆಯಾಗಿ ಸರ್ಕಾರದ ಸ್ವೀಕೃತಿಗಳು ಮತ್ತು ವೆಚ್ಚಗಳು ನಿಖರವಾಗಿ ಪ್ರತಿಬಿಂಬಿತವಾಗುವುದಿಲ್ಲ. ಪ್ರಧಾನ ಮಹಾಲೇಖಾಪಾಲರು (ಎ ಮತ್ತು ಇ) ನಿರ್ವಹಿಸಿರುವ ಲೆಡ್ಜರುಗಳಲ್ಲಿ ದಾಖಲಿಸಿರುವಂತೆ, ಕೆಲವು ಪ್ರಮುಖ ಅಮಾನತ್ತು ಲೆಕ್ಕಶೀರ್ಷಿಕೆಗಳಡಿಯ ಶಿಲ್ಕುಗಳನ್ನು ಕೋಷ್ಟಕ 3.6ರಲ್ಲಿ ನೀಡಲಾಗಿದೆ.

**ಕೋಷ್ಟಕ 3.6: ಅಮಾನತ್ತು ಶೀರ್ಷಿಕೆ (8658-ಅಮಾನತ್ತು ಲೆಕ್ಕಗಳು)**

(ಕೋಟಿ ರೂಪಾಯಿಗಳಲ್ಲಿ)

ಒಳಶೀರ್ಷಿಕೆಯ ಹೆಸರು	2010-11		2011-12		2012-13	
	ಖರ್ಚು	ಜಮೆ	ಖರ್ಚು	ಜಮೆ	ಖರ್ಚು	ಜಮೆ
101 - ವೇತನ ಮತ್ತು ಲೆಕ್ಕ ಕಛೇರಿ ಅಮಾನತ್ತು	60.49	0.05	71.14	2.45	68.91	1.41
ನಿವ್ವಳ	ಖರ್ಚು 60.44		ಖರ್ಚು 68.69		ಖರ್ಚು 67.50	
102 - ಅಮಾನತ್ತು ಲೆಕ್ಕ (ಪಿಎಲ್)	25.24	6.86	24.51	6.71	23.76	8.93
ನಿವ್ವಳ	ಖರ್ಚು 18.38		ಖರ್ಚು 17.80		ಖರ್ಚು 14.83	
110 - ರಿಸರ್ವ್ ಬ್ಯಾಂಕ್ ಅಮಾನತ್ತು- ಕೇಂದ್ರ ಲೆಕ್ಕ ಕಛೇರಿ	59.24	99.82	140.20	182.48	20.30	60.22
ನಿವ್ವಳ	ಜಮೆ 40.58		ಜಮೆ 42.28		ಜಮೆ 39.92	

ಆಕರ: ಡಿಡಿಆರ್ ಲೆಡ್ಜರ್/ಹಣಕಾಸು ಲೆಕ್ಕಗಳು

ಹಣಕಾಸು ಲೆಕ್ಕಗಳು ಈ ಲೆಕ್ಕಶೀರ್ಷಿಕೆಗಳಡಿಯ ನಿವ್ವಳ ಉಳಿಕೆಗಳನ್ನು ಪ್ರತಿಬಿಂಬಿಸುತ್ತವೆ. ಬಾಕಿ ಉಳಿದ ಶಿಲ್ಕುಗಳನ್ನು ಬಾಕಿ ಉಳಿದ ಖರ್ಚು ಮತ್ತು ಜಮೆಯನ್ನು ಪ್ರತ್ಯೇಕವಾಗಿ ಒಟ್ಟುಗೂಡಿಸಿ ಲೆಕ್ಕ ಮಾಡಲಾಗಿದೆ. ಈ ಲೆಕ್ಕಶೀರ್ಷಿಕೆಗಳಡಿಯ ಶಿಲ್ಕುಗಳ ಪರಿಣಾಮಗಳನ್ನು ಮುಂದಿನ ಕಂಡಿಕೆಗಳಲ್ಲಿ ಚರ್ಚಿಸಲಾಗಿದೆ.

**❖ ವೇತನ ಮತ್ತು ಲೆಕ್ಕ ಕಛೇರಿ (ಪಿಎಒ) ಅಮಾನತ್ತು**

ಈ ಒಳ ಲೆಕ್ಕ ಶೀರ್ಷಿಕೆಯನ್ನು ಪಿಎಒಗಳ ಮತ್ತು ಪ್ರಧಾನ ಮಹಾಲೇಖಾಪಾಲರ ಪುಸ್ತಕಗಳಲ್ಲಿ ಉಂಟಾಗುವ ಅಂತರ್ ಇಲಾಖಾ ಮತ್ತು ಅಂತರ್ ಸರ್ಕಾರ ವ್ಯವಹಾರಗಳನ್ನು ಇತ್ಯರ್ಥಗೊಳಿಸಲು ನಿರ್ವಹಿಸಲಾಗುತ್ತಿದೆ. ಈ ಒಳ ಶೀರ್ಷಿಕೆಯಡಿಯ ವ್ಯವಹಾರಗಳು ‘ಪಿಎಒ ಅಮಾನತ್ತು’ ಒಳ ಶೀರ್ಷಿಕೆಯನ್ನು ನಿರ್ವಹಿಸುವ ಒಬ್ಬ ಲೆಕ್ಕಾಧಿಕಾರಿಯ ಬದಲಿಗೆ ಮತ್ತೊಬ್ಬ ಲೆಕ್ಕಾಧಿಕಾರಿಯು ಮಾಡಿರುವ ವಸೂಲಿಗಳು ಅಥವಾ ಸಂದಾಯಗಳನ್ನು ಪ್ರತಿನಿಧಿಸುತ್ತವೆ. ಮೊದಲನೇ ವಸೂಲಿಯನ್ನು ಲೆಕ್ಕ ಮಾಡಿರುವ ಪುಸ್ತಕವನ್ನು ಹೊಂದಿರುವ ಲೆಕ್ಕಾಧಿಕಾರಿ ಚೆಕ್ ನೀಡಿದಾಗ, ಶೀರ್ಷಿಕೆಯಡಿಯ ಜಮೆಯನ್ನು ‘(-)ಜಮೆ’ ಎಂದು ತೀರುವಳಿ ಮಾಡಲಾಗುವುದು. ಯಾವ ಲೆಕ್ಕಾಧಿಕಾರಿಯ ಪರವಾಗಿ ಸಂದಾಯ ಮಾಡಲಾಗಿದ್ದರೂ, ಅವರಿಂದ ಚೆಕ್‌ನ್ನು ಸ್ವೀಕರಿಸಿದ ನಂತರ ಮತ್ತು ವಸೂಲಿ ಮಾಡಿದಾಗ, ‘ಪಿಎಒ ಅಮಾನತ್ತು’ ಅಡಿಯ ಖರ್ಚನ್ನು ‘(-)ಖರ್ಚು’ ಎಂದು ತೀರುವಳಿ ಮಾಡಲಾಗುವುದು. ಈ ಶೀರ್ಷಿಕೆಯಡಿಯ ಬಾಕಿ ಉಳಿದ ಖರ್ಚಿನ ಶಿಲ್ಕು, ಪಿಎಒ ಬದಲಿಗೆ ಪ್ರಧಾನ ಮಹಾಲೇಖಾಪಾಲರು ಸಂದಾಯಗಳನ್ನು ಮಾಡಿದ್ದು, ಅವುಗಳನ್ನು ಇನ್ನೂ ವಸೂಲಿ ಮಾಡಬೇಕಾಗಿದೆ ಎಂದು ಸೂಚಿಸುತ್ತದೆ. ಬಾಕಿ ಉಳಿದ ಜಮೆಯ ಶಿಲ್ಕು, ಪಿಎಒ ಬದಲಿಗೆ ಪ್ರಧಾನ ಮಹಾಲೇಖಾಪಾಲರು ಸಂದಾಯಗಳನ್ನು ಸ್ವೀಕರಿಸಿದ್ದು, ಅವುಗಳನ್ನು ಇನ್ನೂ ಪಾವತಿಮಾಡಬೇಕಾಗಿದೆ ಎಂದು ಸೂಚಿಸುತ್ತದೆ. ಈ ಶೀರ್ಷಿಕೆಯಡಿಯ ನಿವ್ವಳ ಖರ್ಚಿನ ಶಿಲ್ಕು ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಇದರ ತೀರುವಳಿ/ಇತ್ಯರ್ಥದಿಂದ ರಾಜ್ಯಸರ್ಕಾರದ ನಗದುಶಿಲ್ಕು ಹೆಚ್ಚಾಗುತ್ತದೆ.

❖ **ಅಮಾನತ್ತು ಲೆಕ್ಕ (ಸಿವಿಲ್)**

ಈ ತಾತ್ಕಾಲಿಕ ಒಳ ಶೀರ್ಷಿಕೆಯನ್ನು ಕೆಲವು ಮಾಹಿತಿ/ದಸ್ತಾವೇಜುಗಳು ಅಂದರೆ ರಸೀದಿಗಳು, ಚಲನ್‌ಗಳು ಇತ್ಯಾದಿಗಳ ಕೊರತೆಯಿಂದಾಗಿ, ಖರ್ಚಿನ ಅಥವಾ ಸ್ವೀಕೃತಿಯ ಅಂತಿಮ ಶೀರ್ಷಿಕೆಗೆ ತೆಗೆದುಕೊಳ್ಳಲು ಆಗದೆ ಇರುವಂತಹ ವ್ಯವಹಾರಗಳನ್ನು ಲೆಕ್ಕ ಮಾಡಲು ನಿರ್ವಹಿಸಲಾಗುತ್ತಿದೆ. ಸ್ವೀಕೃತಿಗಳನ್ನು ದಾಖಲಿಸಲು ಈ ಒಳ ಶೀರ್ಷಿಕೆಯನ್ನು ಜಮಾ ಮಾಡಲಾಗುವುದು ಮತ್ತು ವೆಚ್ಚ ಮಾಡಿದಾಗ ಖರ್ಚು ಹಾಕಲಾಗುವುದು. ಅಗತ್ಯ ಮಾಹಿತಿ/ದಸ್ತಾವೇಜುಗಳ ಇತ್ಯಾದಿಗಳನ್ನು ಸ್ವೀಕರಿಸಿದ ನಂತರ, ಒಳ ಶೀರ್ಷಿಕೆಯನ್ನು ಸಂಬಂಧಿಸಿದ ಪ್ರಧಾನ/ಉಪ-ಪ್ರಧಾನ ಒಳ ಶೀರ್ಷಿಕೆಗಳ ಲೆಕ್ಕಗಳನ್ನು (-)ಖರ್ಚು ಅಥವಾ (-)ಜಮೆಗಳಿಂದ ತೀರುವಳಿ ಮಾಡಲಾಗುತ್ತದೆ. ಈ ಶೀರ್ಷಿಕೆಯಡಿ ಬಾಕಿಯುಳಿದ ಖರ್ಚಿನ ಶಿಲ್ಕು ವೋಚರುಗಳಂತಹ ವಿವರಗಳ ಕೊರತೆಯಿಂದಾಗಿ ಅಂತಿಮ ಖರ್ಚಿನ ಶೀರ್ಷಿಕೆಗೆ ಲೆಕ್ಕ ಮಾಡಲಾಗದ ಬಾಬುಗಳನ್ನು ಸೂಚಿಸುತ್ತದೆ. ಬಾಕಿಯಿರುವ ಜಮೆಯ ಶಿಲ್ಕು ಸ್ವೀಕರಿಸಿದ ಮೊತ್ತಗಳನ್ನು ಅಂತಿಮ ಸ್ವೀಕೃತಿ ಶೀರ್ಷಿಕೆಗೆ ವಿವರಗಳ ಕೊರತೆಯಿಂದಾಗಿ ಜಮಾ ಮಾಡಲಾಗಿಲ್ಲವೆಂದು ಸೂಚಿಸುತ್ತದೆ. ಈ ಶೀರ್ಷಿಕೆಯಡಿ ನಿವ್ವಳ ಖರ್ಚಿನ ಶಿಲ್ಕು ಪ್ರಸಕ್ತ ಸಾಲಿನಲ್ಲಿ ಸ್ವಲ್ಪಮಟ್ಟಿನ ಇಳಿಕೆಯನ್ನು ಸೂಚಿಸಿದೆ.

❖ **ರಿಸರ್ವ್ ಬ್ಯಾಂಕ್ ಅಮಾನತ್ತು, ಕೇಂದ್ರ ಲೆಕ್ಕ ಕಛೇರಿ**

ಸರ್ಕಾರವು ಕೇಂದ್ರದಿಂದ ಪಡೆದ ಸಾಲಕ್ಕೆ ಸಂಬಂಧಿಸಿದ ಬಡ್ಡಿಯನ್ನು ಪಾವತಿಸಲು ಮತ್ತು ಸಾಲಗಳನ್ನು ಮರುಪಾವತಿಸಲು ರಾಜ್ಯ ಸರ್ಕಾರದ ಮುಸ್ತಕಗಳಲ್ಲಿ ಈ ಒಳಶೀರ್ಷಿಕೆಯನ್ನು ನಿರ್ವಹಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಸಾಲದ ಮರುಪಾವತಿ ಮತ್ತು ಅದರೊಂದಿಗೆ ಬಡ್ಡಿಯ ಪಾವತಿಯ ಸಮಯದಲ್ಲಿ, ಸಾಲಗಳ/ಬಡ್ಡಿ ಶೀರ್ಷಿಕೆಗೆ ಜಮಾ ಮಾಡಿ, ಈ ಶೀರ್ಷಿಕೆಗೆ ಖರ್ಚು ಹಾಕಲಾಗುವುದು. ಈ ಶೀರ್ಷಿಕೆಯಡಿ ಧನಾತ್ಮಕ ಶಿಲ್ಕು ₹39.92 ಕೋಟಿಗಳಿದ್ದು, ಕಳೆದ ವರ್ಷಕ್ಕಿಂತ ₹2.36 ಕೋಟಿ ಕಡಿಮೆಯಾಗಿದ್ದು, ಇದು ಸಂಬಂಧಪಟ್ಟ ಬಟವಾಡೆ ಮತ್ತು ಲೆಕ್ಕ ಕಛೇರಿಗಳು (ಪಿಎಓ) ಸಂವಾದಿ ತೀರುವಳಿಗಳನ್ನು ಮಾಡುತ್ತಿಲ್ಲವೆಂಬುದನ್ನು ಸೂಚಿಸುತ್ತದೆ.

**ಆ) ಋಣ, ಠೇವಣಿ, ಇರಸಾಲು (ಡಿಡಿಆರ್) ಶೀರ್ಷಿಕೆಗಳಡಿ ವ್ಯತಿರಿಕ್ತ ಶಿಲ್ಕುಗಳು**

ವ್ಯತಿರಿಕ್ತ ಶಿಲ್ಕುಗಳು ಅಂದರೆ ಋಣಾತ್ಮಕ ಶಿಲ್ಕು ಇರಬಾರದಂತಹ ಲೆಕ್ಕಶೀರ್ಷಿಕೆಗಳಡಿ ಕಾಣುವ ಋಣಾತ್ಮಕ ಶಿಲ್ಕುಗಳಾಗಿವೆ. ಉದಾಹರಣೆಗೆ, ಯಾವುದೇ ಸಾಲ ಅಥವಾ ಮುಂಗಡ ಲೆಕ್ಕಶೀರ್ಷಿಕೆಯಡಿ ಋಣ ಶಿಲ್ಕು, ಮುಂಗಡ ನೀಡಿದ ಮೂಲ ಮೊತ್ತಕ್ಕೆ ಪ್ರತಿಯಾಗಿ ಹೆಚ್ಚಿನ ಮರುಪಾವತಿಯನ್ನು ಸೂಚಿಸುತ್ತದೆ. 2012-13ರ ಹಣಕಾಸು ಲೆಕ್ಕಗಳು ತೋರಿಸಿರುವಂತೆ ಇ-ಸಾರ್ವಜನಿಕ ಋಣದಡಿ ವ್ಯತಿರಿಕ್ತ ಶಿಲ್ಕುಗಳ ಮೊತ್ತ ₹144.88ಕೋಟಿಯಾಗಿತ್ತು. ಎಫ್-ಸಾಲಗಳು ಮತ್ತು ಮುಂಗಡಗಳಡಿ, ಅದು ₹21.67 ಕೋಟಿ ಆಗಿತ್ತು. ಇ-ಸಾರ್ವಜನಿಕ ಋಣದಡಿ ವ್ಯತಿರಿಕ್ತ ಶಿಲ್ಕು ಉಳಿದಿರುವ ಮುಖ್ಯ ಕಾರಣ ಸಂಚಿತನಿಧಿಯಲ್ಲಿ ಜಮೆಗಳನ್ನು ಲೆಕ್ಕ ಮಾಡದಿರುವುದೇ ಆಗಿದೆ (ಎನ್‌ಸಿಡಿ‌ಸಿ ಸಾಲಗಳು 6003-108). ಕೇಂದ್ರ ಸರ್ಕಾರದ ಸಾಲಗಳಿಗೆ ಸಂಬಂಧಿಸಿದಂತೆ (ಪ್ರಧಾನ ಲೆಕ್ಕ ಶೀರ್ಷಿಕೆ 6004) ಇದು ಹದಿಮೂರನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರ ಸಾಲಗಳ ಮನ್ನಾದಿಂದ ಉಂಟಾಗಿದೆ (31ನೇ ಮಾರ್ಚ್ 2010ರಂದು ಇದ್ದಂತೆ ಲೆಕ್ಕಪುಸ್ತಕಗಳಲ್ಲಿ ಬಾಕಿ ಉಳಿದಿರುವ ಶಿಲ್ಕು). ಸಾಲಗಳು ಮತ್ತು ಮುಂಗಡಗಳಿಗೆ ಸಂಬಂಧಿಸಿದಂತೆ ಇದು ಲೆಕ್ಕ ಹೊಂದಾಣಿಕೆ ಆಗದಿರುವುದರಿಂದ/ತಪ್ಪುವರ್ಗೀಕರಣದಿಂದ ಉಂಟಾಗಿದೆ.


ಸಾಲ ಮತ್ತು ಮುಂಗಡಗಳ ಅಡಿಯಲ್ಲಿನ ವ್ಯತಿರಿಕ್ತ ಶಿಲ್ಕುಗಳಿಗೆ ಬಹುಪಾಲು ಇತರೇ ಸಾಲಗಳ ಅಡಿಯಲ್ಲಿ ಕಂಡುಬಂದಿದ್ದು ಈ ಸಾಲಗಳು ಬಹಳ ಹಳೆಯ ವರ್ಷಗಳಿಗೆ ಸಂಬಂಧಿಸಿರುವುದರಿಂದ ವಿವರಗಳು ಮಹಾಲೇಖಾಪಾಲಕ(ಲೆ ಮತ್ತು ಹ)ರ ಬಳಿಯಲ್ಲಾಗಲೀ ಅಥವಾ ಇಲಾಖೆಗಳ ಬಳಿಯಲ್ಲಾಗಲೀ ಲಭ್ಯವಿರುವುದಿಲ್ಲ. ಇದರಿಂದಾಗಿ ಶಿಲ್ಕುಗಳ ಹೊಂದಾಣಿಕೆಯು ಬಹಳ ಕಷ್ಟವಾಗಿದ್ದು ವ್ಯತಿರಿಕ್ತ ಶಿಲ್ಕುಗಳಿಗೆ ಕಾರಣಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಈ ಶಿಲ್ಕುಗಳು ಹೊಂದಾಣಿಕೆ/ಪರಿಶೀಲನೆಗೆ ಆಸ್ಪದವಿಲ್ಲದಿರುವುದರಿಂದ ಅವುಗಳನ್ನು ಹೊಂದಾಣಿಕೆಯಾಗದ ಶಿಲ್ಕುಗಳೆಂದು ಪರಿಗಣಿಸಿ ಇತರ ಸರ್ಕಾರದ ಲೆಕ್ಕಕ್ಕೆ ಹಾಕಬೇಕಾಗಿರುತ್ತದೆ ಎಂದು ಹಣಕಾಸು ಇಲಾಖೆಯು ಉತ್ತರಿಸಿದೆ (ಡಿಸೆಂಬರ್ 2013).

### 3.12 ಸಮಾಪನ

ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳಿಗೆ ಸವಿವರ ಬಿಲ್ಲುಗಳು ಬಹಳ ಸಮಯದಿಂದ ಬರಬೇಕಾಗಿದೆ ಮತ್ತು ಶಾಸಕಾಂಗದ ಆರ್ಥಿಕ ನಿಯಂತ್ರಣದ ಸೂತ್ರಗಳಿಗೆ ವಿರುದ್ಧವಾಗಿ ಮೊತ್ತಗಳನ್ನು ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಉಳಿಸಿಕೊಳ್ಳಲಾಗಿದೆ. ಲೆಕ್ಕ ಹೊಂದಾಣಿಕೆಗೆ ಸಂಬಂಧಿಸಿದಂತೆ ಒಟ್ಟು ವೆಚ್ಚದ ಶೇಕಡ 42ರಷ್ಟು ಮತ್ತು ಒಟ್ಟು ಸ್ವೀಕೃತಿಯ ಶೇಕಡ 42ರಷ್ಟು ಲೆಕ್ಕ ಹೊಂದಾಣಿಕೆ ಆಗಿರುವುದಿಲ್ಲ. ಸಂಚಿತ ನಿಧಿಯ ಶೀರ್ಷಿಕೆಯಲ್ಲಿನ ಕೆಲವು ಲೆಕ್ಕಗಳಲ್ಲಿ ತೀರುವಳಿಗಾಗಿ ಪರಿಹಾರ ಕ್ರಮದ ಅಗತ್ಯತೆಯಿರುವ ವ್ಯತಿರಿಕ್ತ ಶಿಲ್ಕುಗಳು ಉಳಿದಿವೆ.

### 3.13 ಶಿಫಾರಸ್ಸುಗಳು

ಹಣಕಾಸು ಆಯೋಗದ ಶಿಫಾರಸ್ಸಿನಂತೆ, ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಸಂಬಳ ಮತ್ತು ಸಂಬಳೇತರ ವೆಚ್ಚಗಳ ಬಾಬಿಗಳನ್ನು ದಾಖಲಿಸಲು ಪ್ರತ್ಯೇಕ ಉದ್ದೇಶ ಶೀರ್ಷಿಕೆಗಳನ್ನು ಪ್ರವೇಶಗೊಳಿಸುವ ಪಂಚಾಯತ್‌ರಾಜ್ ಸಂಸ್ಥೆಗಳ ಸಂಬಳ ವೆಚ್ಚವನ್ನು ದಾಖಲಿಸುವ, ಲೆಕ್ಕ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ವೈಯಕ್ತಿಕ ಠೇವಣಿ ಲೆಕ್ಕಗಳನ್ನು ಪರಿಶೀಲಿಸಿ ನಿಷ್ಕ್ರಿಯ ಲೆಕ್ಕಗಳನ್ನು ಮುಕ್ತಾಯ ಮಾಡಲು ಕೂಡಲೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಆಯಾ ಲೆಕ್ಕ ವರ್ಷಗಳಲ್ಲಿಯೇ ವಹಿವಾಟುಗಳನ್ನು ಅಂತಿಮ ಲೆಕ್ಕ ಶೀರ್ಷಿಕೆಗಳಡಿ ತರಲು ಅಮಾನತ್ತು ಶೀರ್ಷಿಕೆಗಳ ಸಮೀಕ್ಷೆ ನಡೆಸಬೇಕು.



(ಡಿ.ಜಿ. ಭದ್ರ)

ಪ್ರಧಾನ ಮಹಾಲೇಖಾಪಾಲರು

(ಸಾಮಾನ್ಯ ಮತ್ತು ಸಾಮಾಜಿಕ ವಿಭಾಗ ಲೆಕ್ಕಪರಿಶೋಧನೆ)

ಬೆಂಗಳೂರು

ದಿನಾಂಕ 04.02.2014

ಮೇಲು ಸಹಿ ಮಾಡಿದೆ



(ಶಶಿಕಾಂತ್ ಶರ್ಮ)


ನವದೆಹಲಿ

ದಿನಾಂಕ 05.02.2014

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು



# ಅನುಬಂಧಗಳು





ಅನುಬಂಧ 1.1

ರಾಜ್ಯ ಚಿತ್ರಣ  
(ಉಲ್ಲೇಖ: ಪುಟ 1)

ಎ.	ಸಾಮಾನ್ಯ ದತ್ತಾಂಶ		ಅಂಕಗಳು	
ಕ್ರಮ ಸಂಖ್ಯೆ	ವಿವರ			
1	ವಿಸ್ತೀರ್ಣ		1,91,791 ಚ.ಕಿ.ಮೀ	
2	ಜನಸಂಖ್ಯೆ			
	ಎ.	2001ರ ಜನಗಣತಿ ಪ್ರಕಾರ	5.28 ಕೋಟಿ	
	ಬಿ.	2011ರ ಜನಗಣತಿ ಪ್ರಕಾರ.	6.11 ಕೋಟಿ	
3	ಜನಸಂಖ್ಯೆಯ ಸಾಂದ್ರತೆ (2001). (ರಾಷ್ಟ್ರೀಯ ಸಾಂದ್ರತೆ = ಪ್ರತಿ ಚ.ಕಿ.ಮೀ.ಗೆ 325 ಜನ)		ಪ್ರತಿ ಚ.ಕಿ.ಮೀ 276 ಜನ	
	ಜನಸಂಖ್ಯೆಯ ಸಾಂದ್ರತೆ (2011). (ರಾಷ್ಟ್ರೀಯ ಸಾಂದ್ರತೆ = ಪ್ರತಿ ಚ.ಕಿ.ಮೀ.ಗೆ 382 ಜನ)		ಪ್ರತಿ ಚ.ಕಿ.ಮೀ 319 ಜನ	
4	**ಬಡತನ ರೇಖೆಯ ಕೆಳಗಿನ ಜನಸಂಖ್ಯೆ. (ರಾಷ್ಟ್ರೀಯ ಸರಾಸರಿ = 21.92 %)		20.91 ಶೇಕಡ	
5	ಸಾಕ್ಷರತೆ (2001) (ರಾಷ್ಟ್ರೀಯ ಸರಾಸರಿ = 64.8% )		66.64 ಶೇಕಡ	
	ಸಾಕ್ಷರತೆ (2011) (ರಾಷ್ಟ್ರೀಯ ಸರಾಸರಿ = 74.04% )		75.6 ಶೇಕಡ	
6	ಶಿಶು ಮರಣದರ *** (ಪ್ರತಿ 1000 ಜೀವಂತ ಜನನಗಳಿಗೆ) (ರಾಷ್ಟ್ರೀಯ ಸರಾಸರಿ = 42 ಪ್ರತಿ 1000 ಜೀವಂತ ಜನನಗಳಿಗೆ )		35	
7	ಜನನ ಸಮಯದ ಆಯು: ಪ್ರಮಾಣ **(ರಾಷ್ಟ್ರೀಯ ಸರಾಸರಿ =66.1 ವರ್ಷಗಳು)		65.3	
8	ಗಿನ್ನಿ <sup>1</sup> ಗುಣಾಂಕ ****			
	ಎ.	ಗ್ರಾಮೀಣ (ರಾಷ್ಟ್ರೀಯ = 0.30 )		
	ಬಿ.	ನಗರ (ರಾಷ್ಟ್ರೀಯ = 0.37)		
9	ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ರಾಜ್ಯಆಂಶ) 2012-13 ಪ್ರಸ್ತುತ ಬೆಲೆಗಳಲ್ಲಿ <sup>2</sup>		₹5,25,444 ಕೋಟಿ	
10	ರಾಜ್ಯಆಂಶ ಸಿಎಜಿಆರ್ (2003-04 ರಿಂದ 2012-13)		ಕರ್ನಾಟಕ 14.95%	
			ಇತರ ಸಾಮಾನ್ಯ ವರ್ಗ ರಾಜ್ಯಗಳು <sup>3</sup> 14.94%	
11	ರಾಜ್ಯಆಂಶ ಸಿಎಜಿಆರ್ (2003-04 ರಿಂದ 2012-13)		ಕರ್ನಾಟಕ 14.90%	
			ಇತರ ಸಾಮಾನ್ಯ ವರ್ಗ ರಾಜ್ಯಗಳು 16.37%	
12	ಜನಸಂಖ್ಯಾವೃದ್ಧಿ (2003-2013 )		ಕರ್ನಾಟಕ 16.50%	
			ಇತರ ಸಾಮಾನ್ಯ ವರ್ಗ ರಾಜ್ಯಗಳು 13.22%	
ಬಿ.	ಆರ್ಥಿಕ ದತ್ತಾಂಶ			
ವಿವರಗಳು		ಅಂಕಗಳು (ಶೇಕಡ)		
ಸಿಎಜಿಆರ್		2003-04 ರಿಂದ 2011-12		2003-04 ರಿಂದ 2012-13
		ಸಾಮಾನ್ಯ ವರ್ಗ ರಾಜ್ಯಗಳು	ಕರ್ನಾಟಕ	ಕರ್ನಾಟಕ
ಎ.	ರಾಜಸ್ವ ಜಮೆಗಳ	17.48	14.42	14.18
ಬಿ.	ಸ್ವಂತ ತೆರಿಗೆ ಆದಾಯದ	17.44	15.64	15.64
ಸಿ.	ತೆರಿಗೆಯೇತರ ಆದಾಯದ	12.64	3.66	2.98
ಡಿ.	ಒಟ್ಟು ವೆಚ್ಚದ	14.15	14.01	13.88
ಇ.	ಬಂಡವಾಳ ವೆಚ್ಚದ	16.83	17.56	14.38
ಎಫ್.	ತಿಕ್ಷಣದ ಮೇಲಿನ ರಾಜಸ್ವ ವೆಚ್ಚದ	16.85	13.99	14.53
ಜಿ.	ಆರೋಗ್ಯದ ಮೇಲಿನ ರಾಜಸ್ವ ವೆಚ್ಚದ	15.35	13.35	14.05
ಎಚ್.	ಸಂಬಳ ಮತ್ತು ಮಜೂರಿಯ	14.18	10.43	11.85
ಐ.	ಸಿಂಚಣಿಯ	18.36	12.38	14.29

ಆಕರ: ಹಣಕಾಸು ದತ್ತಾಂಶಗಳಿಗೆ ಹಣಕಾಸು ಲೆಕ್ಕಗಳು.

\* ಸಾಮಾನ್ಯ ದತ್ತ: ಬಡತನ ರೇಖೆಯ ಕೆಳಗಿನ ದತ್ತಾಂಶ (ಯೋಜನಾ ಆಯೋಗ ಮತ್ತು ಎನ್‌ಎಸ್‌ಎಸ್‌ಒ ದತ್ತಾಂಶ, 61ನೇ ಸುತ್ತಿ).

\*\* ಶಿಶು ಮರಣ ದರ (ಎಸ್‌ಆರ್‌ಎಸ್ ಬುಲೆಟಿನ್ 2011),

\*\*\* ಆಯು: ಪ್ರಮಾಣ ಜನನ ಸಮಯ (ಭಾರತದ ರಿಜಿಸ್ಟ್ರಾರ್ ಜನರಲ್‌ರವರ ಕಛೇರಿ, ಗೃಹಸಚಿವಾಲಯ, ಆರ್ಥಿಕ ಸಮೀಕ್ಷೆ 2011-12- ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ).

\*\*\*\* ಗಿನ್ನಿ ಗುಣಾಂಕ (ಯೋಜನಾ ಆಯೋಗದ ಅನಧಿಕೃತ ಅಂದಾಜುಗಳು ಮತ್ತು ಎನ್‌ಎಸ್‌ಎಸ್‌ಒ ದತ್ತಾಂಶ, 61ನೇ ಸುತ್ತಿ 2004-05 ಎಮ್‌ಆರ್‌ಒ).

ಟಿಪ್ಪಣಿ : ಸಾಮಾನ್ಯ ವರ್ಗ ರಾಜ್ಯಗಳ ಅಖಿಲ ಭಾರತ ಸರಾಸರಿಯನ್ನು 16 ಸಾಮಾನ್ಯವರ್ಗ ರಾಜ್ಯಗಳು (ದೆಹಲಿ, ಗೋವಾ ಮತ್ತು ಪಾಂಡಿಚೇರಿಯನ್ನು ಹೊರತುಪಡಿಸಿ) ಒದಗಿಸಿದ ಅಂಕಿಸಂಖ್ಯೆಗಳ ಆಧಾರದ ಮೇರೆಗೆ ಲೆಕ್ಕ ಹಾಕಲಾಗಿದೆ.

<sup>1</sup> ಗಿನ್ನಿ ಗುಣಾಂಕವು ಜನತೆಯ ವರಮಾನದಲ್ಲಿನ ಅಸಮತೆಯ ಅಳತೆಯಾಗಿದೆ. ಇದರ ಮೌಲ್ಯದರವು ಸೊನ್ನೆಯಿಂದ ಒಂದು ಸೊನ್ನೆಗೆ ಹತ್ತಿರವಿದ್ದರೆ ಅಸಮತೆಯು ಕಡಿಮೆ. ಒಂದಕ್ಕೆ ಹತ್ತಿರವಿದ್ದರೆ ಅಸಮತೆಯು ಹೆಚ್ಚಾಗಿದೆ.

<sup>2</sup> ಅನುಬಂಧ 1.5ರಲ್ಲಿ ಸೂಚಿಸಿದ ರಾಜ್ಯಆಂಶಕ್ಕಿಂತ ವ್ಯತ್ಯಾಸವಿದೆ. ಈ ಅನುಬಂಧದಲ್ಲಿ ತೋರಿಸಿರುವ ರಾಜ್ಯಆಂಶಕ್ಕೆ ಆರ್ಥಿಕ ಸಮೀಕ್ಷೆಯು ಆಕರವಾಗಿದೆ.

<sup>3</sup> ವಿಶೇಷ ಪ್ರವರ್ಗದ ರಾಜ್ಯಗಳೆಂಬುದಾಗಿ ಪರಿಗಣಿಸಲಾಗಿರುವ II ರಾಜ್ಯಗಳನ್ನು ಹೊರತುಪಡಿಸಿ (ಅರುಣಾಚಲ ಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಮಣಿಪುರ ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ ಹಾಗೂ ಉತ್ತರಾಖಂಡ).

ಅನುಬಂಧ 1.2

ಸರ್ಕಾರಿ ಲೆಕ್ಕಗಳ ಸ್ವರೂಪ  
(ಉಲ್ಲೇಖ: ಕಂಡಿಕೆ 1.1 ಪುಟ 2)

ರಾಜ್ಯಸರ್ಕಾರದ ಲೆಕ್ಕಗಳನ್ನು ಸಂಚಿತ ನಿಧಿ, ಸಾದಿಲ್ವಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕ ಎಂಬ ಮೂರು ಭಾಗಗಳಲ್ಲಿ ಇಡಲಾಗುತ್ತದೆ.

**ಭಾಗ I: ಕ್ರೋಢೀಕೃತ ನಿಧಿ:** ರಾಜಸ್ವ ಮತ್ತು ಬಂಡವಾಳ ಲೆಕ್ಕಗಳ ಮೇಲಿನ ಸಾರ್ವಜನಿಕ ಋಣ ಮತ್ತು ಸಾಲಗಳು, ಮುಂಗಡಗಳು ಎಲ್ಲಾ ಸ್ವೀಕೃತಿಗಳು ಮತ್ತು ವೆಚ್ಚಗಳು ಸೇರಿದಂತೆ ಒಂದು ಕ್ರೋಢೀಕೃತ ನಿಧಿ ಇದು ಭಾರತದ ಸಂವಿಧಾನದ ಕಲಂ 266(1) ಅಡಿಯಲ್ಲಿ ಸ್ಥಾಪಿತವಾದ ಕ್ರೋಢೀಕೃತ ನಿಧಿ ಎನಿಸಿಕೊಳ್ಳುತ್ತದೆ.

**ಭಾಗ II: ಸಾದಿಲ್ವಾರು ನಿಧಿ:** ಸಂವಿಧಾನದ ಕಲಂ 267(2) ರ ಅಡಿಯಲ್ಲಿ ಸ್ಥಾಪಿತವಾದ ರಾಜ್ಯದ ಸಾದಿಲ್ವಾರು ನಿಧಿಯು ರಾಜ್ಯಪಾಲರ ವಿಲೇವಾರಿಗಾಗಿ ಇಟ್ಟಿರುವ ಒಂದು ಸ್ವಾದಿಲ್ವಾರು ಮೊತ್ತದ ರೂಪದಲ್ಲಿರುತ್ತದೆ. ಇದು ಅವರಿಗೆ ರಾಜ್ಯದ ಸಾದಿಲ್ವಾರು ವೆಚ್ಚ ನಿಧಿಯಿಂದ ಅನಿರೀಕ್ಷಿತ ವೆಚ್ಚಗಳನ್ನು ಶಾಸಕಾಂಗದಿಂದ ಅನುಮೋದಿಸಲು ಬಾಕಿ ಇರುವ ನಿಧಿಗಳನ್ನು ಸಂಬಂಧಿತ ಕ್ರಿಯಾತ್ಮಕ ಪ್ರಧಾನ ಶೀರ್ಷಿಕೆಗೆ ವೆಚ್ಚವನ್ನು ಹಾಕಲು ಸಹಾಯ ಮಾಡುತ್ತದೆ.

**ಭಾಗ III: ಸಾರ್ವಜನಿಕ ಲೆಕ್ಕ:** ಸಂಚಿತ ನಿಧಿಯ ಭಾಗವಾಗದ ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು, ಠೇವಣಿಗಳು, ಮೀಸಲು ನಿಧಿಗಳು, ಅಮಾನತ್ತು, ಇರಸಾಲುಗಳು ಮುಂತಾದವುಗಳ ಜಮೆಗಳು ಮತ್ತು ಖರ್ಚುಗಳನ್ನು ಸಂವಿಧಾನದ ಅನುಚ್ಛೇದ 266(2)ರ ಅನ್ವಯ ಸ್ಥಾಪಿಸಲಾದ 'ಸಾರ್ವಜನಿಕ ಲೆಕ್ಕ'ದಲ್ಲಿ ಇಡಲಾಗುತ್ತದೆ ಮತ್ತು ರಾಜ್ಯ ವಿಧಾನ ಮಂಡಲದ ಅನುಮೋದನೆಗೆ ಒಳಪಟ್ಟಿರುವುದಿಲ್ಲ.

ಹಣಕಾಸು ಲೆಕ್ಕಗಳ ವಿನ್ಯಾಸ

ರಾಜ್ಯ ಹಣಕಾಸು ಲೆಕ್ಕಗಳನ್ನು ಎರಡು ಸಂಪುಟಗಳಲ್ಲಿ ತಯಾರಿಸಲಾಗುತ್ತದೆ. ಸಂಪುಟ-1 ಸರ್ಕಾರದ ಹಣಕಾಸುಗಳ ಸಾರಾಂಶದ ವಿವರಣಾ ಪಟ್ಟಿಗಳನ್ನು ಮತ್ತು ಸಂಪುಟ 2 ಸವಿವರ ವಿವರಣಾಪಟ್ಟಿಗಳನ್ನು ಸಾದರ ಪಡಿಸುತ್ತದೆ. ವಿನ್ಯಾಸದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಅಲ್ಲದೆ ಸಂಪುಟ 2 ವಿವಿಧ ಅನುಬಂಧಗಳನ್ನು ನೀಡಿರುವಂತೆ ಪ್ರಧಾನ ಶೀರ್ಷಿಕೆಯಲ್ಲಿ ಸಂಬಳ ಮತ್ತು ಸಹಾಯಧನಗಳ ತುಲನಾತ್ಮಕ ವೆಚ್ಚ, ರಾಜ್ಯಸರ್ಕಾರ ನೀಡಿದ ಸಹಾಯಾನುದಾನಗಳು ಮತ್ತು ಆರ್ಥಿಕ ಸಹಾಯಗಳು, ಬಾಹ್ಯ ಬೆಂಬಲಿತ ಯೋಜನೆಗಳು, ಯೋಜನಾ ಕಾರ್ಯಕ್ರಮಗಳ ಮೇಲಿನ ವೆಚ್ಚ, ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರ ಯೋಜನಾ ಮೊತ್ತಗಳ ನೇರ ಬಿಡುಗಡೆ, ಶಿಲ್ಕುಗಳ ಸಾರಾಂಶ, ನೀರಾವರಿ ಯೋಜನೆಗಳ ಆರ್ಥಿಕ ಫಲಗಳು ಅಪೂರ್ಣ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳ ಬದ್ಧತೆಗಳು ಮತ್ತು ನಿರ್ವಹಣಾ ವೆಚ್ಚಗಳನ್ನು ಹೊಂದಿದೆ.

ವಿವರಣಾ ಪಟ್ಟಿ ಸಂಖ್ಯೆ	ವಿನ್ಯಾಸ
1	2012-13ರ ಅಂತ್ಯದಲ್ಲಿದ್ದಂತೆ ಸರ್ಕಾರದ ಆಸ್ತಿಗಳ ಮತ್ತು ಜವಾಬ್ದಾರಿಗಳ ಸಂಚಿತ ಅಂಕಿಗಳನ್ನು ನೀಡುವ ರಾಜ್ಯದ ಆರ್ಥಿಕ ಸ್ಥಿತಿಯ ಸಾರಾಂಶ.
2	ಸರ್ಕಾರದ ಲೆಕ್ಕಗಳ ಮೂರೂ ಭಾಗಗಳಲ್ಲಿನ ಪ್ರಸಕ್ತ ವರ್ಷದ ಸ್ವೀಕೃತಿಗಳು ಮತ್ತು ವಿತರಣೆಗಳ ಸಾರಾಂಶ.
3	ಸಂಚಿತ ನಿಧಿಯಲ್ಲಿನ ಸ್ವೀಕೃತಿಗಳು, ಕೇಂದ್ರ ಸರ್ಕಾರದಿಂದ ಬಂದ ಅನುದಾನಗಳು ಮತ್ತು ಬಂಡವಾಳ, ಸಾರ್ವಜನಿಕ ಋಣ ಮತ್ತು ಇತರ ಸ್ವೀಕೃತಿಗಳ ಸಾರಾಂಶ.
4	ರಾಜ್ಯ ಸಂಚಿತ ನಿಧಿಯ ವಿವಿಧ ವಿಭಾಗಗಳಡಿಯ ಪ್ರಸಕ್ತ ವರ್ಷದ ವೆಚ್ಚಗಳ ಸಾರಾಂಶ.
5	2012-13ರಲ್ಲಿ ಮತ್ತು ಅಂತ್ಯದಲ್ಲಿದ್ದಂತೆ ಪ್ರಧಾನ ಶೀರ್ಷಿಕೆಯಡಿ ಬಂಡವಾಳ ವೆಚ್ಚಗಳ ವಿವರಗಳು.
6	ಆಂತರಿಕ ಋಣ, ಕೇಂದ್ರ ಸರ್ಕಾರದ ಸಾಲಗಳು ಇತರ ಜವಾಬ್ದಾರಿಗಳು ಮತ್ತು ಋಣ ಸೇವೆಗಳನ್ನು ಒಳಗೊಂಡ ರಾಜ್ಯದ ಋಣ ಸ್ಥಿತಿಯ ಸಾರಾಂಶ
7	ಪ್ರಸಕ್ತ ವರ್ಷದಲ್ಲಿ ರಾಜ್ಯಸರ್ಕಾರವು ನೀಡಿದ ಸಾಲಗಳು ಮತ್ತು ಮುಂಗಡಗಳು, ಮರುಪಾವತಿ, ಬಾಕಿ ಇರುವ ವಸೂಲಿ ಇತ್ಯಾದಿಗಳ ಸಾರಾಂಶ.
8	31 ಮಾರ್ಚ್ 2013ರಂದು ಇದ್ದಂತೆ ಸಂಚಿತ ನಿಧಿ ಮತ್ತು ಸಾರ್ವಜನಿಕ ಲೆಕ್ಕದಲ್ಲಿನ ಶಿಲ್ಕಿನ ಸಾರಾಂಶವನ್ನು ಸರ್ಕಾರವು ನೀಡಿದ ಅನುದಾನಗಳು - ನಗದು ಮತ್ತು ವಸ್ತುರೂಪದಲ್ಲಿ-ಮತ್ತು ಆಸ್ತಿಗಳ ನೀಡುತ್ತದೆ. ನಿರ್ಮಾಣಕ್ಕೆ ಬಿಡುಗಡೆ ಮಾಡಿದ ಅನುದಾನಗಳ ಸಾರಾಂಶ.
9	ಶಾಸನಬದ್ಧ ನಿಗಮಗಳು, ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಪಡೆದ ಸಾಲಗಳ ಮರುಪಾವತಿಗೆ ಸರ್ಕಾರ ನೀಡಿದ ಖಾತರಿಗಳ ಸಾರಾಂಶ.
10	ಪ್ರಸಕ್ತ ವರ್ಷದಲ್ಲಿ ಪುರಸ್ಕೃತ ಮತ್ತು ಪ್ರಜ್ಞತ ವೆಚ್ಚಗಳಿಗಾದ ಹಂಚಿಕೆ.
11	ಒಳಶೀರ್ಷಿಕೆಯ ಹಂತದವರೆಗೆ ರಾಜಸ್ವ ಜಮೆಗಳು ಮತ್ತು ಬಂಡವಾಳ ಜಮೆಗಳ ವಿವರಗಳು.
12	ಒಳಶೀರ್ಷಿಕೆಯ ಹಂತದ, ಯೋಜನೇತರ, ಯೋಜನಾ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ರಾಜಸ್ವ ವೆಚ್ಚಗಳ ವಿವರ.
13	2012-13ರ ವರ್ಷದ ಮತ್ತು ವರ್ಷದ ಅಂತ್ಯದವರೆಗಿನ ಒಳಶೀರ್ಷಿಕೆಯ ಹಂತದ ಬಂಡವಾಳ ವೆಚ್ಚದ ಯೋಜನೇತರ, ಯೋಜನಾ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ವಿವರಗಳು.
14	2012-13ರ ಅಂತ್ಯಕ್ಕೆ ಶಾಸನಬದ್ಧ ನಿಗಮಗಳಲ್ಲಿ, ಸರ್ಕಾರಿ ಕಂಪೆನಿಗಳಲ್ಲಿ, ಇತರ ಕೂಡು ಬಂಡವಾಳ ಕಂಪೆನಿಗಳಲ್ಲಿ, ಸಹಕಾರಿ ಬ್ಯಾಂಕುಗಳಲ್ಲಿ, ಸೊಸೈಟಿಗಳಲ್ಲಿ ಸರ್ಕಾರ ಹೂಡಿದ ಬಂಡವಾಳ ಮತ್ತು ಷೇರು ಬಂಡವಾಳ ಮತ್ತು ಡಿಬೆಂಚರುಗಳ ನಡುವಿನ ಹೂಡಿಕೆಗಳ ಸಾರಾಂಶ.
15	2012-13ರಲ್ಲಿ ಮತ್ತು ಅಂತ್ಯದಲ್ಲಿ ಇರುವ ಆಂತರಿಕ ಮತ್ತು ಇತರ ಬಡ್ಡಿಸಹಿತ ಜವಾಬ್ದಾರಿಗಳನ್ನು ತೋರಿಸುವ ಸಾಲಗಳು ಮತ್ತು ಇತರ ಜವಾಬ್ದಾರಿಗಳ ಪಕ್ಕತೆಯ ಚಿತ್ರಣ, ಮರುಪಾವತಿಯ ಷೆಡ್ಯೂಲು ಮತ್ತು ಬಡ್ಡಿದರದ ಚಿತ್ರಣ ವಿವರವಾದ ಲೆಕ್ಕಗಳು.
16	ಸರ್ಕಾರವು ನೀಡಿರುವ ಸಾಲಗಳು ಮತ್ತು ಮುಂಗಡಗಳು, ಪ್ರಸಕ್ತ ವರ್ಷದಲ್ಲಿ ಆದ ಸಾಲಗಳ ಮರುಪಾವತಿಗಳು ಮತ್ತು 31 ಮಾರ್ಚ್ 2013ರ ಅಂತ್ಯದಲ್ಲಿನ ಶಿಲ್ಕು ಮತ್ತು ಜಮೆಯಾದ ಬಡ್ಡಿಯ ಮೊತ್ತದ ವಿವರಗಳನ್ನು ನೀಡುತ್ತದೆ.
17	ರಾಜಸ್ವ ಲೆಕ್ಕವನ್ನು ಹೊರತುಪಡಿಸಿ ಆಕರ ಮತ್ತು ಅನ್ವಯಗಳ ವಿವರವಾದ ಲೆಕ್ಕಗಳು.
18	ಸಾದಿಲ್ವಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕ ವಹಿವಾಟುಗಳ ವಿವರವಾದ ಲೆಕ್ಕಗಳು.
19	ಮೀಸಲಿಟ್ಟ ನಿಧಿಗಳಲ್ಲಿನ ಶಿಲ್ಕುಗಳ ವಿವರ.

ಅನುಬಂಧ 1.3

ಸ್ವೀಕೃತಿಗಳು ಮತ್ತು ಬಟವಾಡೆಗಳ ಸಾರಾಂಶ  
(ಉಲ್ಲೇಖ: ಕಂಡಿಕೆ 1.1.1 ಪುಟ 2)

(ಕೋಟಿ ರೂಪಾಯಿಗಳಲ್ಲಿ)

2011-12	ಸ್ವೀಕೃತಿಗಳು	2012-13	2011-12	ಬಟವಾಡೆಗಳು			2012-13
				ಯೋಜನೇತರ	ಯೋಜನೆ	ಒಟ್ಟು	
ಭಾಗ ಎ: 2012-13ನೇ ಸಾಲಿನ ಜಮೆಗಳ ಮತ್ತು ವಿತರಣೆಗಳ ಸಾರಾಂಶ							
ಭಾಗ - ಎ: ರಾಜಸ್ವ							
69,806.27	I. ರಾಜಸ್ವ ಜಮೆಗಳು	78,176.22	65,115.07	I. ರಾಜಸ್ವ ವೆಚ್ಚ <sup>++</sup>	55,081.58	21,211.68	76,293.26 #
46,475.96	ತೆರಿಗೆ ರಾಜಸ್ವ <sup>++</sup>	53,753.56 *	16,445.48	ಸಾಮಾನ್ಯ ಸೇವೆಗಳು	20,028.35	152.50	20,180.85
4,086.86	ತೆರಿಗೆಯೇತರ ರಾಜಸ್ವ <sup>++</sup>	3,966.10		ಸಾಮಾಜಿಕ ಸೇವೆಗಳು-			
11,075.04	ಕೇಂದ್ರದ ತೆರಿಗೆಗಳು ಮತ್ತು ಸುಂಕಗಳಲ್ಲಿ ರಾಜ್ಯದ ಪಾಲು	12,647.14	12,240.05	ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ	10,699.69	3,924.57	14,624.26
2,129.42	ಯೋಜನೇತರ ಅನುದಾನಗಳು	2,455.43	2,958.20	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	2,078.58	1,489.22	3,567.80
3,626.00	ರಾಜ್ಯ ಯೋಜನೆ ಕಾರ್ಯಕ್ರಮಗಳಿಗಾಗಿ ಅನುದಾನಗಳು	2,908.74	1,872.76	ನೀರು ಪೂರೈಕೆ ನೈರ್ಮಲ್ಯ, ವಸತಿ, ಮತ್ತು ನಗರಾಭಿವೃದ್ಧಿ	494.04	1,865.82	2,359.86
2,412.99	ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನಾ ಕಾರ್ಯಕ್ರಮಗಳಿಗಾಗಿ ಅನುದಾನಗಳು	2,445.25	63.14	ವಾರ್ತಾ ಮತ್ತು ಪ್ರಸಾರ	43.66	27.64	71.30
			2,939.51	ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಕಲ್ಯಾಣ	732.79	2,848.46	3,581.25
			261.29	ಕಾರ್ಮಿಕ ಮತ್ತು ಕಾರ್ಮಿಕ ಕಲ್ಯಾಣ	97.74	196.36	294.10
			4,559.13	ಸಮಾಜ ಕಲ್ಯಾಣ ಮತ್ತು ಪೌಷ್ಟಿಕತೆ	2,639.02	2,903.25	5,542.27
			277.65	ಇತರೆ	324.87	54.09	378.96
			<b>25,171.73</b>	<b>ಒಟ್ಟು</b>	<b>17,110.39</b>	<b>13,309.41</b>	<b>30,419.80</b>
				ಆರ್ಥಿಕ ಸೇವೆಗಳು			
			5,501.07	ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು	3,431.75	3,985.71	7,417.46
			1,949.04	ಗ್ರಾಮೀಣಾಭಿವೃದ್ಧಿ	1,288.58	1,089.18	2,377.76
			134.62	ವಿಶೇಷ ಪ್ರದೇಶ ಕಾರ್ಯಕ್ರಮಗಳು	0.11	102.62	102.73
			611.48	ನೀರಾವರಿ ಮತ್ತು ಪ್ರವಾಹ ನಿಯಂತ್ರಣ	471.61	276.36	747.97
			5,326.07	ಇಂಧನ	7,054.25	16.12	7,070.37
			746.45	ಕೈಗಾರಿಕೆ ಮತ್ತು ಖನಿಜಗಳು	322.07	400.88	722.95
			1,695.31	ಸಾರಿಗೆ	1,656.73	367.14	2,023.87
			40.04	ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ	0.01	60.08	60.09
			3,149.82	ಸಾಮಾನ್ಯ ಆರ್ಥಿಕ ಸೇವೆಗಳು	886.94	264.05	1,150.99
			<b>19,153.90</b>	<b>ಒಟ್ಟು</b>	<b>15,112.05</b>	<b>6,562.14</b>	<b>21,674.19</b>
			<b>4,343.96</b>	<b>ಸಹಾಯಾನುದಾನ ಮತ್ತು ಕೊಡುಗೆಗಳು</b>	<b>2,830.79</b>	<b>1,187.63</b>	<b>4,018.42</b>
			<b>4,691.20</b>	<b>II ರಾಜಸ್ವ ಹೆಚ್ಚಳ ಭಾಗ 'ಬಿ'ಗೆ ಮುಂದುವರೆಸಿದ್ದು</b>			<b>1,882.96</b>
69,806.27	ಒಟ್ಟು	78,176.22	69,806.27	ಒಟ್ಟು			78,176.22

ಭಾಗ-ಬಿ : ಬಂಡವಾಳ ಮತ್ತು ಇತರೆ								
7,667.31	II. ಆರಂಭಿಕ ಶಿಲ್ಪ ಒಳಗೊಂಡಂತೆ ಖಾಯಂ ಮುಂಗಡಗಳು, ನಗದು ಶಿಲ್ಪಿಸಿ ಹೂಡಿಕೆಗಳು ಮತ್ತು ಮೀಸಲಿಟ್ಟ ನಿಧಿಗಳಿಂದ ಹೂಡಿಕೆಗಳೂ ಸೇರಿದಂತೆ ಆರಂಭಿಕ ನಗದು ಶಿಲ್ಪ	9,609.49						
89.19	III. ಇತರೆ ಬಂಡವಾಳ ಜಮೆಗಳು	33.04	15,505.65	III. ಬಂಡವಾಳ ವೆಚ್ಚ \$ **	321.65	15,156.82		15,478.47
			625.49	ಸಾಮಾನ್ಯ ಸೇವೆಗಳು	27.09	562.38	589.47	
				ಸಾಮಾಜಿಕ ಸೇವೆಗಳು				
			324.47	ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ	(-0.03)	361.46	361.43	
			359.03	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	--	361.30	361.30	
			1,618.26	ನೀರು ಪೂರೈಕೆ, ನೈರ್ಮಲ್ಯ, ವಸತಿ ಮತ್ತು ನಗರಾಭಿವೃದ್ಧಿ	6.67	1,757.67	1764.34	
			5.96	ವಾರ್ತಾ ಮತ್ತು ಪ್ರಸಾರ	---	5.68	5.68	
			278.82	ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇತರ ಹಿಂದುಳಿದ ವರ್ಗಗಳ ಕಲ್ಯಾಣ	---	371.85	371.85	
			82.78	ಸಮಾಜ ಕಲ್ಯಾಣ ಮತ್ತು ಪೌಷ್ಟಿಕ ಆಹಾರ	---	33.73	33.73	
			25.87	ಇತರೆ ಸಾಮಾಜಿಕ ಸೇವೆಗಳು	---	17.66	17.66	
			2,695.19	ಒಟ್ಟು ಸಾಮಾಜಿಕ ಸೇವೆಗಳು	6.64	2,909.35	2,915.99	
				ಆರ್ಥಿಕ ಸೇವೆಗಳು				
			198.44	ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು	(-2.43)	212.44	210.01	
			157.42	ಗ್ರಾಮೀಣಾಭಿವೃದ್ಧಿ	0.68	215.07	215.75	
			298.63	ವಿಶೇಷ ಪ್ರದೇಶ ಕಾರ್ಯಕ್ರಮಗಳು	---	281.66	281.66	
			5,690.36	ನೀರಾವರಿ ಮತ್ತು ಪ್ರವಾಹ ನಿಯಂತ್ರಣ	280.96	4,834.16	5,115.12	
			1,081.64	ಇಂಧನ	(-1.10)	1,162.00	1,160.90	
			372.09	ಕೈಗಾರಿಕೆ ಮತ್ತು ಖನಿಜಗಳು	(-32.76)	148.40	115.64	
			4,031.00	ಸಾರಿಗೆ	43.79	4,639.58	4,683.37	
			355.39	ಸಾಮಾನ್ಯ ಆರ್ಥಿಕ ಸೇವೆಗಳು	(-1.22)	191.78	190.56	
			12,184.97	ಒಟ್ಟು ಆರ್ಥಿಕ ಸೇವೆಗಳು	287.92	11,685.09	11,973.01	
240.40	IV. ಸಾಲಗಳು ಮತ್ತು ಮುಂಗಡಗಳ ವಸೂಲಾತಿಗಳು **	157.61	1,815.55	IV. ಸಾಲಗಳು ಮತ್ತು ಮುಂಗಡಗಳ ವಿತರಣೆ				1,102.37
31.58	ವಿದ್ಯುಚ್ಛಕ್ತಿ ಯೋಜನೆಗಳಿಂದ	16.16	52.64	ವಿದ್ಯುಚ್ಛಕ್ತಿ ಯೋಜನೆಗಳಿಗೆ	---	94.02	94.02	
3.87	ಸರ್ಕಾರಿ ನೌಕರರಿಂದ	3.76	3.12	ಸರ್ಕಾರಿ ನೌಕರರಿಗೆ	0.05	---	0.05	
204.95	ಇತರರಿಂದ	137.69	1,759.79	ಇತರರಿಗೆ	17.72	990.58	1,008.30	
9,357.95	V. ಸಾರ್ವಜನಿಕ ಋಣ ಜಮೆಗಳು	13,464.66	3,319.88	V. ಸಾರ್ವಜನಿಕ ಋಣ ಮರುಪಾವತಿ				3,727.06
8,090.89	ಅರ್ಥೋಪಾಯ ಮುಂಗಡಗಳು ಮತ್ತು ಓವರ್ ಡ್ರಾಫ್ಟ್‌ಗಳನ್ನು ಹೊರತುಪಡಿಸಿ ಆಂತರಿಕ ಋಣ	12,115.68	2,519.68	ಅರ್ಥೋಪಾಯ ಮುಂಗಡಗಳು ಮತ್ತು ಓವರ್ ಡ್ರಾಫ್ಟ್‌ಗಳನ್ನು ಹೊರತುಪಡಿಸಿ ಆಂತರಿಕ ಋಣ	3,030.53	---	3,030.53	
-----	ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅರ್ಥೋಪಾಯ ಮುಂಗಡಗಳು	---	-----	ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅರ್ಥೋಪಾಯ ಮುಂಗಡಗಳು	---	---	---	
1,267.06	ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳು	1,348.98	800.20	ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮರುಪಾವತಿ	696.53	---	696.53	
12.53	VI. ಸಾದಿಲ್ದಾರ್ ನಿಧಿ (ಪುನರ್ಭರ್ತಿ)	0.51	0.51	VI. ಸಾದಿಲ್ದಾರ್ ನಿಧಿ ವಿತರಣೆಗಳು	---	---	---	

94,408.53	VII. ಸಾರ್ವಜನಿಕ ಲೆಕ್ಕ ಜಮೆಗಳು	1,07,548.81	86,216.03	VII. ಸಾರ್ವಜನಿಕ ಲೆಕ್ಕ ವಿತರಣೆಗಳು				1,01,877.94
3,360.72	ಸ್ಥಳೀಯ ಉಳಿತಾಯಗಳು ಮತ್ತು ಭವಿಷ್ಯ ನಿಧಿಗಳು ಇತ್ಯಾದಿ	3,894.49	1,963.12	ಸ್ಥಳೀಯ ಉಳಿತಾಯಗಳು ಮತ್ತು ಭವಿಷ್ಯ ನಿಧಿಗಳು ಇತ್ಯಾದಿ			2,162.39	
3,298.34	ಮೀಸಲು ನಿಧಿಗಳು	3,659.16	537.20	ಮೀಸಲು ನಿಧಿಗಳು	---	---	2,297.49	
27,062.39	ಲೇವಣಿಗಳು ಮತ್ತು ಮುಂಗಡಗಳು	31,140.85	25,652.07	ಲೇವಣಿಗಳು ಮತ್ತು ಮುಂಗಡಗಳು	---	---	28,630.26	
60,275.01	ಅಮಾನತ್ತು ಮತ್ತು ಸಂಕೀರ್ಣಗಳು	68,816.65	57,640.56	ಅಮಾನತ್ತು ಮತ್ತು ಸಂಕೀರ್ಣಗಳು			68,718.61	
412.07	ಇರಸಾಲುಗಳು	37.66	423.08	ಇರಸಾಲುಗಳು	---	---	69.19	
<b>691.20</b>	<b>VIII. ರಾಜಸ್ವ ಅಧಿಕ ಭಾಗ 'ಎ' ಯಿಂದ ತೆಗೆದುಕೊಂಡದ್ದು</b>	<b>1,882.96</b>	<b>9,609.49</b>	<b>VIII ಅಂತಿಮ ನಗದು ಶಿಲ್ಕು</b>				<b>10,511.24</b>
			0.01	ಖಜಾನೆಗಳಲ್ಲಿನ ನಗದು ಮತ್ತು ಸ್ಥಳೀಯ ಇರಸಾಲುಗಳು			0.01	
			3.00	ರಿಸರ್ವ್ ಬ್ಯಾಂಕಿನಲ್ಲಿನ ಲೇವಣಿಗಳು			67.95	
			3.89	ಖಾಯಂ ಮುಂಗಡಗಳು ಸೇರಿದಂತೆ ಇಲಾಖಾ ನಗದು ಶಿಲ್ಕು			3.76	
			7,640.61	ನಗದು ಶಿಲ್ಕು ಹೂಡಿಕೆ			6,872.36	
			1,961.98	ಉದ್ದೇಶಿತ ನಿಧಿಗಳಿಂದ ಹೂಡಿಕೆಗಳು			3,567.16	
<b>1,16,467.11</b>	<b>ಒಟ್ಟು</b>	<b>1,32,697.08</b>	<b>1,16,467.11</b>	<b>ಒಟ್ಟು</b>				<b>1,32,697.08</b>

# ವಿವಿಧ ಸೇವಾ ಶೀರ್ಷಿಕೆಗಳಡಿ ಆಯವ್ಯಯದ ಹೊರಗಿನ ಸಾಲ ಮುಂತಾದವುಗಳಿಗೆ ಸಂಬಂಧಿಸಿದಂತೆ ಬಡ್ಡಿ ಪಾವತಿಯನ್ನು ಒಳಗೊಂಡಿದೆ. ₹620.93 ಕೋಟಿಗಳನ್ನು ವಿಶೇಷ ಉದ್ದೇಶ ಸಾಧನಗಳ ಮೂಲಕ ಸಾಲವನ್ನಾಗಿ ಪಡೆಯಲಾಗಿದೆ. ಸಾಮಾನ್ಯ ಸೇವೆಗಳು (₹15.26 ಕೋಟಿ) ಸಾಮಾಜಿಕ ಸೇವೆಗಳು (₹120.68 ಕೋಟಿ) ಆರ್ಥಿಕ ಸೇವೆಗಳು (₹117.84 ಕೋಟಿ) ಮತ್ತು ಸ್ಥಳೀಯ ನಗರಸಭೆಗಳಿಗೆ ಅನುದಾನಗಳು (₹367.15 ಕೋಟಿಗಳು)

§ ಆಯವ್ಯಯದ ಹೊರಗಿನ ಸಾಲಗಳಿಂದ ₹380.42 ಕೋಟಿಗಳ ವೆಚ್ಚವನ್ನು ಒಳಗೊಂಡಿದೆ.

\* ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದಿಂದ ರಾಷ್ಟ್ರೀಯ ಪರವಾನಗಿ ಶುಲ್ಕವಾಗಿ ಸ್ವೀಕರಿಸಿದ ₹109 ಕೋಟಿಗಳನ್ನು ಒಳಗೊಂಡಿದೆ.

↑↑ ನಗದು ಅಲ್ಲದೆ ಸ್ವೀಕೃತಿಗಳು ಮತ್ತು ವೆಚ್ಚಗಳು ಈ ಕೆಳಕಂಡಂತಿದ್ದು ಇದನ್ನು ಕಂಡಿಕೆ 1.3.1.1, 1.8.2 ಮತ್ತು 1.8.5ರಲ್ಲಿ ಚರ್ಚಿಸಲಾಗಿದೆ.

(ಕೋಟಿ ರೂಪಾಯಿಗಳಲ್ಲಿ)

ಒಟ್ಟು ಸ್ವೀಕೃತಿಗಳು	971.96
ತೆರಿಗೆಯೇತರ ಸ್ವೀಕೃತಿಗಳು	280.72
ಸಾಲ ಸ್ವೀಕೃತಿಗಳು	34.06
ರಾಜಸ್ವ ವೆಚ್ಚ	1,217.04
ಬಂಡವಾಳ ವೆಚ್ಚ	19.47



ಅನುಬಂಧ 1.4

2012-13 ಆಯವ್ಯಯದ ಪ್ರಮುಖ ಕಾರ್ಯನೀತಿಯ ಪ್ರಮುಖ ಹೆಜ್ಜೆಗಳು  
(ಉಲ್ಲೇಖ : ಕಂಡಿಕೆ 1.1.5 ಪುಟ 8)

ಕಂಡಿಕೆ ಸಂಖ್ಯೆ ಮತ್ತು ಆಯವ್ಯಯ ಭರವಸೆ ಮಾಡಲಾಗಿದ್ದ ವಾಗ್ದಾನ		ಕ್ರಮ ತೆಗೆದುಕೊಂಡ ವರದಿಯಂತೆ ತೆಗೆದುಕೊಂಡ ಕ್ರಮ
<b>ಆರೋಗ್ಯ ಮತ್ತು ಕುಟುಂಬ ಕಲ್ಯಾಣ</b>		
108	ಗುಲ್ಬರ್ಗಾ ಮತ್ತು ಬೆಳಗಾಂ ಕಂದಾಯ ವಿಭಾಗಗಳ 13 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ವಾಜಪೇಯಿ ಆರೋಗ್ಯಶ್ರೀ ಯೋಜನೆಯ ವೆಚ್ಚ ₹102 ಕೋಟಿಗಳನ್ನು ಫಲಾನುಭವಿಗಳಿಗೆ ಒದಗಿಸಲಾಗಿದೆ. 2012-13ರಲ್ಲಿ ಯೋಜನೆಯು ಉಳಿದ ಎರಡು ವಿಭಾಗಗಳಿಗೆ ವಿಸ್ತರಿಸಲಾಗುವುದು. ಇದರಿಂದ ಇಡೀ ರಾಜ್ಯಕ್ಕೆ ಯೋಜನೆಯನ್ನು ವಿಸ್ತರಿಸಿದಂತಾಗುವುದು.	ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಬೆಂಗಳೂರು ಮತ್ತು ಮೈಸೂರು ವಿಭಾಗಗಳಿಗೆ ಸರ್ಕಾರಿ ಆದೇಶ ಹೆಚ್‌ಎಫ್‌ಡಬ್ಲ್ಯು 113 ಸಿಜಿಇ 2011 ದಿನಾಂಕ 21.6.2012ರಲ್ಲಿ ವಿಸ್ತರಿಸಿದೆ.
109	ವೈದ್ಯಕೀಯ ಸಲಹೆ ಅಥವಾ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಪಡೆಯಬಯಸುವವರಿಗಾಗಿ ಉಚಿತ ದೂರವಾಣಿ ಸಂಖ್ಯೆಯನ್ನು ಒದಗಿಸುವ ಮೂಲಕ ಒಂದು ಆರೋಗ್ಯ ಮಾಹಿತಿ ಸಹಾಯವಾಣಿಯನ್ನು 2012-13ರಲ್ಲಿ ಒದಗಿಸಲಾಗುವುದು.	ಸರ್ಕಾರಿ ಆದೇಶ ಸಂಖ್ಯೆ ಹೆಚ್‌ಎಫ್‌ಡಬ್ಲ್ಯು 103 ಸಿಜಿಇ 2011 ದಿನಾಂಕ 20.6.2012ರಲ್ಲಿ ಒಂದು ಹೊಸ ಆರೋಗ್ಯ ಮಾಹಿತಿ ಸಹಾಯವಾಣಿಯನ್ನು ಪ್ರವೇಶಗೊಳಿಸಲಾಗಿದೆ. ಆಸಕ್ತಿ ಇರುವ ಮತ್ತು ಪ್ರಸ್ತಾವನೆಯ ಮನವಿಯ ಮೂಲಕ ಏಜೆನ್ಸಿಯ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದೆ.
112	ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲೂ ಹಂತಹಂತವಾಗಿ ಆಯುಷ್ ಘಟಕಗಳನ್ನು ಸ್ಥಾಪಿಸಲಾಗುವುದು. 2012-13ರಲ್ಲಿ ಅಂತಹ 15 ಆಸ್ಪತ್ರೆಗಳನ್ನು ಆರಂಭಿಸಲಾಗುವುದು ಆಯುಷ್ ಔಷಧಿಗಳ ಉತ್ಪಾದನೆಗೆ ಹೊಸ ಘಟಕಗಳನ್ನು ಸ್ಥಾಪಿಸಲು ಒಂದು ಸಲದ ಹೂಡಿಕೆ ಉತ್ತೇಜನ ಧನವನ್ನು ಒದಗಿಸಲಾಗುವುದು	ಸರ್ಕಾರಿ ಆದೇಶ ಸಂಖ್ಯೆ ಹೆಚ್‌ಎಫ್‌ಡಬ್ಲ್ಯು 207 ಪಿಐಎಂ 2012 ದಿನಾಂಕ 31.8.2012ರಲ್ಲಿ 15 ತಾಲ್ಲೂಕುಗಳಲ್ಲಿ 15 ಆಯುಷ್ ಘಟಕಗಳನ್ನು ಪ್ರತಿ ಘಟಕಕ್ಕೂ ನಾಲ್ಕು ಹುದ್ದೆಗಳಂತೆ 60 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಒಂದು ಸಲದ ಹೂಡಿಕೆ ಉತ್ತೇಜಕವನ್ನು ಒದಗಿಸುವ ಬಗ್ಗೆ ಸರ್ಕಾರದ ಪರಿಶೀಲನೆಯಲ್ಲಿದೆ.
113	ಔಷಧಿ ತಯಾರಿಕಾ ವಿಭಾಗದ ಉತ್ತೇಜನಕ್ಕಾಗಿ ಸಮಗ್ರವಾದ ಪ್ರತ್ಯೇಕ ಕಾರ್ಯನೀತಿಯನ್ನು ರೂಪಿಸಲಾಗುವುದು.	ಔಷಧಿ ತಯಾರಿಕಾ ವಿಭಾಗದ ಉತ್ತೇಜನಕ್ಕಾಗಿ ಸಮಗ್ರವಾದ ಪ್ರತ್ಯೇಕ ಕಾರ್ಯನೀತಿಯನ್ನು ರೂಪಿಸಲಾಗಿದೆ. ಇದು ಸರ್ಕಾರದ ಪರಿಶೀಲನೆಯಲ್ಲಿದೆ.
<b>ಸಮಾಜ ಕಲ್ಯಾಣ ಇಲಾಖೆ</b>		
127	ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮ ಮತ್ತು ಪರಿಶಿಷ್ಟ ವರ್ಗ ಅಭಿವೃದ್ಧಿ ನಿಗಮಗಳು 2005-06ರವರೆಗೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ನೀಡಿದ ₹25,000ವರೆಗಿನ ಸಾಲಗಳಲ್ಲಿ ಬಾಕಿ ಇರುವುದನ್ನು ಬಡ್ಡಿಸಹಿತ ಮನ್ನಾ ಮಾಡಲಾಗುವುದು. 2005-06ರವರೆಗೆ ಕೃಷಿಯೇತರ ಉದ್ದೇಶಗಳಿಗೆ ನೀಡಿದ ಸಾಲಗಳ ಮೇಲಿನ ಬಡ್ಡಿಯನ್ನು, ಬಾಕಿ ಇರುವ ಅಸಲನ್ನು ಒಂದು ವರ್ಷದೊಳಗೆ ತೀರಿಸಿದರೆ, ಮನ್ನಾ ಮಾಡಲಾಗುವುದು.	ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಫಲಾನುಭವಿಗಳು ಕೃಷಿ ಸಂಬಂಧ ಉದ್ದೇಶಗಳಿಗೆ ಪಡೆದ ಸಾಲ ಮತ್ತು ಅದರ ಮೇಲಿನ ಬಡ್ಡಿ ಮತ್ತು ಕೃಷಿಯೇತರ ಉದ್ದೇಶಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪಡೆದ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರಿ ಆದೇಶ ಸಂಖ್ಯೆ ಎಸ್‌ಡಬ್ಲ್ಯುಡಿ 78 ಎಸ್‌ಡಿಸಿ 2012 ದಿನಾಂಕ 24.12.2012ರಲ್ಲಿ ಮನ್ನಾ ಮಾಡಲಾಗಿದೆ.
132	ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಅನುದಾನ, ಶ್ರೀ ಚಲ್ಲಾದಿ, ಶ್ರೀ ಆದಿಜಾಂಬವ, ಮಹರ್ಷಿ ವಾಲ್ಮೀಕಿ, ಶ್ರೀ ಮಾದಾರ ಚೆನ್ನಯ್ಯ, ಶ್ರೀ ಸಿದ್ದರಾಮೇಶ್ವರ, ಸ್ವಾಮಿಭೋವಿ, ಶ್ರೀಕೇಶೇಶ್ವರ ಮೇದಾರ, ಮುಂತಾದ ಗುರುಪೀಠಗಳ ಸಮುದಾಯ ಕಲ್ಯಾಣ ಮತ್ತು ಶೈಕ್ಷಣಿಕ ಮೂಲ ಸೌಲಭ್ಯಗಳಿಗಾಗಿ ₹20 ಕೋಟಿಗಳನ್ನು ಒದಗಿಸಲಾಗುವುದು.	ಪ್ರಸ್ತಾವನೆಯು ಪರಿಗಣಿಸಲ್ಪಡುತ್ತಿದೆ.
118	ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಪೂರ್ಣ ಪ್ರಮಾಣದ ಘಟಕವನ್ನು ಮೈಸೂರಿನಲ್ಲಿ ಸ್ಥಾಪಿಸಲಾಗುವುದು. ಈ ಕೆಲಸವನ್ನು ಪ್ರಾರಂಭಿಸಲು ₹ 5 ಕೋಟಿಗಳನ್ನು ಒದಗಿಸಲಾಗುವುದು.	ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಶಾಖೆಯನ್ನು ₹70 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆಗೆ ಸಲ್ಲಿಸಲಾಗಿದೆ. ಯೋಜನೆಯ ಮೊದಲ ಹಂತದ ಅಂದಾಜು ವೆಚ್ಚ ₹25 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆಗೆ ಮತ್ತು ಈ ವರ್ಷದಲ್ಲಿ ₹10 ಕೋಟಿಗಳ ಬಿಡುಗಡೆಗೆ ಸಚಿವ ಸಂಪುಟಕ್ಕೆ ಅನುಮೋದನೆಗೆ ಕಳುಹಿಸಲಾಗಿದೆ.

<b>ಕೃಷಿ ಇಲಾಖೆ</b>		
23&2 4	ಖುಷಿ ಜಮೀನಿನಲ್ಲಿ ಕೊನೆಯ ಪಕ್ಷ ಶೇಕಡ 20ರಷ್ಟು ಹೆಚ್ಚಿನ ಬೆಳೆಯನ್ನು ಬೆಳೆಯಲು ಆ ಮೂಲಕ ರೈತರ ಜೀವನ ಮಟ್ಟವನ್ನು ಮತ್ತು ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವ 'ಭೂಚೇತನ' ಯೋಜನೆಯು 2012-13ರಲ್ಲಿಯೂ ಮುಂದುವರೆದಿತ್ತು. ಎಲ್ಲಾ ಜಿಲ್ಲೆಗಳಲ್ಲೂ 50 ಲಕ್ಷ ಹೆಕ್ಟೇರುಗಳ ವ್ಯಾಪ್ತಿಗೆ ಮತ್ತು ಐದು ಲಕ್ಷ ಹೆಕ್ಟೇರುಗಳ ನೀರಾವರಿ ಭೂಮಿಗೆ ಯೋಜನೆಯನ್ನು ಹಂಚಿಕೆ ಮಾಡಲು ₹110 ಕೋಟಿ ಹಂಚಿಕೆ ಮಾಡಲಾಗಿತ್ತು.	ಬರದ ನಿಮಿತ್ತ ಎಲ್ಲಾ ಜಿಲ್ಲೆಗಳೂ ಸೇರಿದಂತೆ ಕೇವಲ 37.54 ಲಕ್ಷ ಹೆಕ್ಟೇರುಗಳಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು.
28	ಸಹಾಯಧನ ನೀಡಿದ ದರಗಳಲ್ಲಿ ಬೀಜಗಳ ವಿತರಣೆ-₹100 ಕೋಟಿಗಳ ಅವಕಾಶ	2012-13ರಲ್ಲಿ 18.6ಲಕ್ಷ ರೈತರಿಗೆ 4.9ಲಕ್ಷ ಕ್ವಿಂಟಾಲ್ ಖಾರಿಫ್ ಹಾಗೂ 3.82 ಲಕ್ಷ ರೈತರಿಗೆ 1.16 ಲಕ್ಷ ಕ್ವಿಂಟಾಲ್ ರಾಬಿ/ಬೇಸಿಗೆ ಬೀಜಗಳನ್ನು ವಿತರಿಸಲಾಗಿದೆ.
<b>ತೋಟಗಾರಿಕೆ ಇಲಾಖೆ</b>		
46	ಹಾಪ್‌ಕಾಮ್ಸ್ ಮತ್ತು ಕರ್ನಾಟಕ ತೋಟಗಾರಿಕೆ ಒಕ್ಕೂಟಗಳನ್ನು ಹಂತಗಳಲ್ಲಿ ಬಲಪಡಿಸುವುದು	ಮುಂದಿನ ಪರಿಣಾಮಗಳನ್ನು ಆಲೋಚನೆ ಪರಿಣತರ/ಸಂಸ್ಥೆಗಳ ಮಾರ್ಗದರ್ಶನ ಪಡೆದು ಅನುಷ್ಠಾನಗೊಳಿಸಬೇಕಾಗಿದೆ.
<b>ಸಹಕಾರಿ ಇಲಾಖೆ</b>		
72	ವಾಣಿಜ್ಯ ಬ್ಯಾಂಕುಗಳಿಂದ ಪಡೆದ ₹1.00ಲಕ್ಷದವರೆಗಿನ ಅಲ್ಪಾವಧಿ ಕೃಷಿ ಸಾಲದ ಮೇಲೆ ಶೇಕಡ ಮೂರರಷ್ಟು ಬಡ್ಡಿ ಸಹಾಯಧನ ನೀಡುವುದು.	ಜುಲೈ 2012ರಲ್ಲಿ, ₹1.00ಲಕ್ಷದವರೆಗೆ ಬಡ್ಡಿರಹಿತ, ₹1.00ಲಕ್ಷದಿಂದ ₹3.00ಲಕ್ಷದವರೆಗೆ ಶೇಕಡ ಒಂದರ ಬಡ್ಡಿದರದಲ್ಲಿ, ₹3.00ಲಕ್ಷವನ್ನು ಮೀರಿದ ಮೊತ್ತಗಳ ಸಾಮಾನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ನೀಡುವ ಯೋಜನೆಯ ಅನುಷ್ಠಾನಕ್ಕೆ ಆದೇಶ ನೀಡಲಾಗಿದೆ.
<b>ಇಂಧನ ಇಲಾಖೆ</b>		
36	₹2,182 ಕೋಟಿಗಳ ವೆಚ್ಚದಲ್ಲಿ ಗ್ರಾಮೀಣ ಜನತೆಗೆ 24 ಗಂಟೆಗಳ ವಿದ್ಯುಚ್ಛಕ್ತಿ ಪೂರೈಸುವ 'ನಿರಂತರ ಜ್ಯೋತಿ' ಯೋಜನೆಯನ್ನು 2012-13ರಲ್ಲಿ ಪೂರ್ಣಗೊಳಿಸುವುದು.	ಹಂತ 1 ಮತ್ತು ಹಂತ 2ರ ಅನುಷ್ಠಾನ ಪ್ರಗತಿಯಲ್ಲಿದೆ ಹದಿಮೂರು ಹೊಸ ಉಪ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ.
<b>ಗೃಹ ಇಲಾಖೆ</b>		
232	ಪೊಲೀಸ್ ಸಿಬ್ಬಂದಿಗೆ ವಸತಿಗಾಗಿ ₹50ಕೋಟಿಗಳು ಮತ್ತು ಹಾಲಿ ಇರುವ ಮನೆಗಳ ನಿರ್ವಹಣೆ ಮತ್ತು ದುರಸ್ತಿಗಾಗಿ ₹50 ಕೋಟಿಗಳನ್ನು ಒದಗಿಸುವುದು.	ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮಕ್ಕೆ ತ್ವರಿತ ವಸತಿ ಯೋಜನೆಗಾಗಿ ₹36 ಕೋಟಿಗಳನ್ನು ಪ್ರಸಕ್ತ ವರ್ಷದಲ್ಲಿ ಬಿಡುಗಡೆ ಮಾಡಲಾಗಿದೆ (ಎಎಚ್‌ಎಸ್-3ಯೋಜನೆ)
<b>ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ</b>		
85	₹390 ಕೋಟಿಗಳ ಮೊತ್ತದ 13ನೇ ಹಣಕಾಸು ಆಯೋಗದ ಅನುದಾನವನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪ್ರೋತ್ಸಾಹಕ ಧನವಾಗಿ ನೀಡಲಾಗುವುದು ವಾಸ್ತವಿಕ ರೀತಿಯಲ್ಲಿ ಕಾರ್ಯನಿರ್ವಹಣೆಯನ್ನು ಅಳಿಯಲು ಸೂಕ್ತ ಮಾರ್ಗಸೂಚಿಗಳನ್ನು ನೀಡಬೇಕಾಗಿದೆ.	ಆಗಸ್ಟ್ 2012ರಲ್ಲಿ ಸಾಮಾನ್ಯ ಕಾರ್ಯನಿರ್ವಹಣಾ ಅನುದಾನಗಳನ್ನು ಪಡೆಯಲು ಪ್ರಮಿತಿಗಳನ್ನು ನೀಡಲಾಗಿದೆ.

ಅನುಬಂಧ 1.5

ರಾಜ್ಯಸರ್ಕಾರದ ಹಣಕಾಸಿನ ಕಾಲ ಸರಣಿ ದತ್ತಾಂಶಗಳು  
(ಉಲ್ಲೇಖ: ಕಂಡಿಕೆ - 1.1.1, 1.3 ಮತ್ತು 1.9.2 ಪುಟ - 2, 12 ಮತ್ತು 48)

(ಕೋಟಿ ರೂಪಾಯಿಗಳಲ್ಲಿ)

	2008-09	2009-10	2010-11	2011-12	2012-13
<b>ಭಾಗ ಎ. ಸ್ವೀಕೃತಿಗಳು</b>					
<b>1. ರಾಜಸ್ವ ಸ್ವೀಕೃತಿಗಳು</b>	<b>43,290</b>	<b>49,156</b>	<b>58,206</b>	<b>69,806</b>	<b>78,176</b>
(i) ತೆರಿಗೆ ಆದಾಯ <sup>††</sup>	<b>27,645(64)</b>	<b>30,579(62)</b>	<b>38,473 (66)</b>	<b>46,476(66)</b>	<b>53,754(69)</b>
ಕೃಷಿ ಆದಾಯದ ಮೇಲಿನ ತೆರಿಗೆ	9(-)	9(-)	9 (-)	15(-)	22(-)
ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಿನ ತೆರಿಗೆ	14,623(53)	15,833(52)	20,235 (53)	25,020(54)	28,414(53)
ರಾಜ್ಯ ಅಬಕಾರಿ	5,749(21)	6,946(23)	8,285(21)	9,776(21)	11,070(21)
ವಾಹನಗಳ ಮೇಲಿನ ತೆರಿಗೆಗಳು	1,681(6)	1,962(6)	2,550 (7)	2957(6)	3,830(7)
ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳು	2,927(10)	2,628(9)	3,531(9)	4,623(10)	5,225(10)
ಭೂ ಕಂದಾಯ	256(1)	128(-)	177(-)	215(-)	205(-)
ಸರಕುಗಳು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು	1,085(4)	1,291(4)	1,526(4)	1,690(4)	2,181(4)
ವಿದ್ಯುಚ್ಛಕ್ತಿ ಸುಂಕದ ಮೇಲಿನ ತೆರಿಗೆ	370(1)	679(2)	663(2)	654(2)	929(2)
ಇತರೆ ತೆರಿಗೆಗಳು ಆದಾಯ ಮತ್ತು ಖರ್ಚಿನ ಮೇಲೆ	539(2)	527(2)	550(1)	600(1)	693(1)
ಇತರೆ ತೆರಿಗೆಗಳು- ಸರಕುಗಳು ಮತ್ತು ಸೇವೆಗಳ ಮೇಲೆ	406(2)	577(2)	947(3)	926(2)	1,185(2)
(ii) ತೆರಿಗೆಯೇತರ ಆದಾಯ <sup>††</sup>	<b>3,159(7)</b>	<b>3,334(7)</b>	<b>3,358(6)</b>	<b>4,087(6)</b>	<b>3,966(5)</b>
(iii) ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲು	<b>7,154(17)</b>	<b>7,360(15)</b>	<b>9,506(16)</b>	<b>11,075(16)</b>	<b>12,647(16)</b>
(iv) ಭಾರತ ಸರ್ಕಾರದಿಂದ ಪಡೆದ ಸಹಾಯಾನುದಾನಗಳು	<b>5,332(12)</b>	<b>7,883(16)</b>	<b>6,869(12)</b>	<b>8,168(12)</b>	<b>7,809(10)</b>
<b>2. ಇತರೆ ಬಂಡವಾಳ ಸ್ವೀಕೃತಿಗಳು</b>	181	70	72	89	33
<b>3. ಸಾಲ ಮತ್ತು ಮುಂಗಡಗಳು <sup>††</sup></b>	57	555	161	241	158
<b>4. ಒಟ್ಟು ರಾಜಸ್ವ ಮತ್ತು ಸಾಲವಲ್ಲದ ಬಂಡವಾಳ ಜಮೆಗಳು (1+2+3)</b>	<b>43,528</b>	<b>49,781</b>	<b>58,439</b>	<b>70,136</b>	<b>78,367</b>
<b>5. ಸಾರ್ವಜನಿಕ ಋಣ ಸ್ವೀಕೃತಿಗಳು</b>	<b>8,592</b>	<b>7,991</b>	<b>6,714</b>	<b>9,358</b>	<b>13,465</b>
ಆಂತರಿಕ ಋಣ (ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್ ಹೊರತುಪಡಿಸಿ)	7,996(93)	7,310(91)	5,210(78)	8,091(86)	12,116(90)
ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್‌ಗಳ ನಿವ್ವಳ ವಹಿವಾಟು	---	---	---	---	---
ಭಾರತ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳು	596(7)	681(9)	1,504(22)	1,267(14)	1,349(10)
<b>6. ಸಂಚಿತ ನಿಧಿಯ ಒಟ್ಟು ಸ್ವೀಕೃತಿಗಳು (4+5)</b>	<b>52,120</b>	<b>57,772</b>	<b>65,153</b>	<b>79,494</b>	<b>91,832</b>
<b>7. ಸಾದಿಲ್ವಾರು ನಿಧಿ ಸ್ವೀಕೃತಿಗಳು</b>	---	2	---	13	1
<b>8. ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು</b>	<b>60,604</b>	<b>71,172</b>	<b>80,314</b>	<b>94,408</b>	<b>1,07,549</b>
<b>9. ರಾಜ್ಯದ ಒಟ್ಟು ಸ್ವೀಕೃತಿಗಳು (6+7+8)</b>	<b>1,12,724</b>	<b>1,28,946</b>	<b>1,45,467</b>	<b>1,73,915</b>	<b>1,99,382</b>
<b>ಭಾಗ ಬಿ- ವೆಚ್ಚ/ಬಟಿವಾಡೆ</b>					
<b>10. ರಾಜಸ್ವ ವೆಚ್ಚ <sup>††</sup></b>	<b>41,655</b>	<b>47,527</b>	<b>54,034</b>	<b>65,115</b>	<b>76,293</b>
ಯೋಜನೆ	10,526(25)	12,293(26)	15,188(28)	18,567(29)	21,212(28)
ಯೋಜನೇತರ	31,129(75)	35,234(74)	38,846(72)	46,548(71)	55,081(72)
ಸಾಮಾನ್ಯ ಸೇವೆಗಳು (ಬಡ್ಡಿ ಪಾವತಿಗಳನ್ನು ಒಳಗೊಂಡು)	12,275(29)	12,762(27)	14,055(26)	16,445(25)	20,181(27)
ಸಾಮಾಜಿಕ ಸೇವೆಗಳು	15,873(38)	19,119(40)	22,108(41)	25,172(39)	30,420(40)
ಆರ್ಥಿಕ ಸೇವೆಗಳು	11,133(27)	13,172(28)	14,892(28)	19,154(29)	21,674(28)
ಸಹಾಯಾನುದಾನಗಳು ಮತ್ತು ವಂತಿಗಳನ್ನು	2,374(6)	2,474(5)	2,979(5)	4,344(7)	4,018(5)
<b>11. ಬಂಡವಾಳ ವೆಚ್ಚ <sup>††</sup></b>	<b>9,874</b>	<b>12,147</b>	<b>13,355</b>	<b>15,506</b>	<b>15,479</b>
ಯೋಜನೆ	9,139(93)	11,128(92)	12,582(94)	14,922(96)	15,166(98)
ಯೋಜನೇತರ	735(7)	1,019(8)	773(6)	584(4)	313(2)
ಸಾಮಾನ್ಯ ಸೇವೆಗಳು	475(5)	490(4)	465(3)	626(4)	590(4)

	2008-09	2009-10	2010-11	2011-12	2012-13
ಸಾಮಾಜಿಕ ಸೇವೆಗಳು	2,555(26)	2,651(22)	2,617(20)	2695(17)	2,916(19)
ಆರ್ಥಿಕ ಸೇವೆಗಳು	6,844(69)	9,006(74)	10,273(77)	12,185(79)	11,973(77)
<b>12. ಸಾಲ ಮತ್ತು ಮುಂಗಡಗಳ ವಿತರಣೆ <sup>††</sup></b>	<b>731</b>	<b>982</b>	<b>1,738</b>	<b>1,815</b>	<b>1,102</b>
ಯೋಜನೆ	224	916	1,736	1,731	1,100
ಯೋಜನೇತರ	507	66	2	84	2
ಸಾಮಾನ್ಯ ಸೇವೆಗಳು	--	--	--	--	---
ಸಾಮಾಜಿಕ ಸೇವೆಗಳು	174	805	1,489	1,546	815
ಆರ್ಥಿಕ ಸೇವೆಗಳು	555	172	247	178	269
ಇತರೆ ಸಾಲಗಳು	2	5	2	91	18
<b>13. ಒಟ್ಟು (10+11+12)</b>	<b>52,260</b>	<b>60,656</b>	<b>69,127</b>	<b>82,436</b>	<b>92,874</b>
<b>14. ಸಾರ್ವಜನಿಕ ಋಣದ ಮರುಪಾವತಿಗಳು</b>	<b>1,778</b>	<b>2,308</b>	<b>2,807</b>	<b>3,320</b>	<b>3,727</b>
ಆಂತರಿಕ ಋಣ (ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್ ಹೊರತುಪಡಿಸಿ)	1,317(74)	1,838(80)	1,916(68)	2,520(76)	3,030(81)
ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್‌ಗಳಡಿ ನಿವ್ವಳ ವಹಿವಾಟು	---	---	---	----	---
ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳು	461(26)	470(20)	891(32)	800(24)	697(19)
<b>15. ಸಾದಿಲ್ಲಾರು ನಿಧಿಗೆ ವಿನಿಯೋಗ</b>	<b>---</b>	<b>---</b>	<b>---</b>	<b>----</b>	<b>----</b>
<b>16. ಸಂಚಿತ ನಿಧಿಯಿಂದ ಒಟ್ಟು ಬಟವಾಡೆ (13+14+15)</b>	<b>54,038</b>	<b>62,964</b>	<b>71,934</b>	<b>85,756</b>	<b>96,601</b>
<b>17. ಸಾದಿಲ್ಲಾರು ನಿಧಿ ಬಟವಾಡೆಗಳು</b>	<b>2</b>	<b>---</b>	<b>13</b>	<b>1</b>	<b>---</b>
<b>18. ಸಾರ್ವಜನಿಕ ಲೆಕ್ಕ ಬಟವಾಡೆಗಳು</b>	<b>54,783</b>	<b>64,029</b>	<b>75,626</b>	<b>86,216</b>	<b>1,01,878</b>
<b>19. ರಾಜ್ಯದ ಒಟ್ಟು ಬಟವಾಡೆಗಳು (16+17+18)</b>	<b>1,08,823</b>	<b>1,26,993</b>	<b>1,47,573</b>	<b>1,71,973</b>	<b>1,98,478</b>
<b>ಭಾಗ ಸಿ-ಕೊರತೆಗಳು/ಹೆಚ್ಚಳಗಳು</b>					
<b>20. ರಾಜಸ್ವ ಕೊರತೆ(-)/ರಾಜಸ್ವ ಹೆಚ್ಚಳ (+) (1-10)</b>	1,635	1,629	4,172	4,521	1,883
<b>21. ವಿತ್ತೀಯ ಕೊರತೆ (-)/ವಿತ್ತೀಯ ಹೆಚ್ಚಳ (+) (4-13)</b>	8,732	10,875	10,688	12,470	14,507
<b>22. ಪ್ರಾಥಮಿಕ ಕೊರತೆ (21+23)</b>	4,200	5,662	5,047	5,866	7,053
<b>ಪ್ರಾಥಮಿಕ ಹೆಚ್ಚಳ (23-21)</b>	---	---	---	---	----
<b>ಭಾಗ ಡಿ- ಇತರ ದತ್ತಾಂಶಗಳು</b>					
<b>23. ಬಡ್ಡಿ ಪಾವತಿಗಳು (ರಾಜಸ್ವ ವೆಚ್ಚದಲ್ಲಿ ಸೇರಿದೆ)</b>	4,532	5,213	5,641	6,604	7,454 #
<b>24. ಸ್ಥಳೀಯ ಸಂಸ್ಥೆಗಳು ಮುಂತಾದವುಗಳಿಗೆ ಆರ್ಥಿಕ ನೆರವು</b>	15,262	16,420	19,041	23,934	27,178
<b>25. ಅರ್ಥೋಪಾಯ ಮುಂಗಡಗಳು/ಓವರ್ ಡ್ರಾಫ್ಟ್ ಪಡೆದ ದಿನಗಳು</b>					
ಅರ್ಥೋಪಾಯ ಮುಂಗಡಗಳು ಪಡೆದ ದಿನಗಳು	---	---	---	----	----
ಓವರ್‌ಡ್ರಾಫ್ಟ್ ಪಡೆದ ದಿನಗಳು	---	---	---	----	----
<b>26. ಅರ್ಥೋಪಾಯ ಮುಂಗಡಗಳು ಮತ್ತು ಓವರ್ ಡ್ರಾಫ್ಟ್ ಮೇಲಿನ ಬಡ್ಡಿ</b>	---	---	---	----	----
<b>27 ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ರಾಒಆಂಉ)@</b>	<b>3,10,312</b>	<b>3,37,516</b>	<b>3,98,893</b>	<b>4,58,903</b>	<b>5,25,444</b>
<b>28 ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳು(ವರ್ಷಾಂತ್ಯ)</b>	71,550	83,482	91,943	1,03,030	1,16,767
<b>29. ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳು (ಆಯವ್ಯಯದ ಹೊರಗಿನ ಸಾಲಗಳು ಸೇರಿದಂತೆ)</b>	77,131	86,245	94,003	1,04,933	1,19,273
<b>30. ಬಾಕಿ ಇರುವ ಖಾತರಿಗಳು(ಬಡ್ಡಿ ಸೇರಿದಂತೆ) (ವರ್ಷಾಂತ್ಯ)</b>	8,693	7,203	6,618	6,640	6,688
<b>31. ಖಾತರಿ ನೀಡಿದ ಗರಿಷ್ಠ ಮೊತ್ತ (ವರ್ಷಾಂತ್ಯ)</b>	18,732	18,420	19,150	13,262	14,306
<b>32. ಅಪೂರ್ಣ ಕಾಮಗಾರಿಗಳ ಸಂಖ್ಯೆ</b>	197	261	388	344	348
<b>33. ಅಪೂರ್ಣ ಕಾಮಗಾರಿಗಳಲ್ಲಿ ತೊಡಗಿಸಿರುವ ಬಂಡವಾಳ</b>	1,107	1,015	1,203	1,047	773
<b>ಭಾಗ ಇ-ವಿತ್ತೀಯ ಆರೋಗ್ಯ ಸೂಚಕಗಳು</b>					
<b>I ಸಂಪನ್ಮೂಲ ಸಂಗ್ರಹ</b>					
ಸ್ವಂತ ತೆರಿಗೆ ರಾಜಸ್ವ/ರಾಒಆಂಉ	8.91	9.06	9.64	10.13	10.23
ಸ್ವಂತ ತೆರಿಗೆಯೇತರ ರಾಜಸ್ವ/ರಾಒಆಂಉ	1.02	0.99	0.84	0.89	0.75
ಕೇಂದ್ರ ವರ್ಗಾವಣೆಗಳು/ರಾಒಆಂಉ	4.02	4.52	4.12	4.19	3.89

	2008-09	2009-10	2010-11	2011-12	2012-13
ತೆರಿಗೆಯೇತರ ರಾಜಸ್ವ/ರಾಜಸ್ವ ಸ್ವೀಕೃತಿಗಳು	7.30	6.80	5.70	5.80	5.10
<b>II ವೆಚ್ಚ ನಿರ್ವಹಣೆ</b>					
ಒಟ್ಟು ವೆಚ್ಚ/ರಾಜಕೀಯ	16.84	17.97	17.33	17.96	17.68
ಒಟ್ಟು ವೆಚ್ಚ/ರಾಜಸ್ವ ಸ್ವೀಕೃತಿಗಳು	120.72	123.39	118.76	118.09	118.80
ರಾಜಸ್ವ ವೆಚ್ಚ/ಒಟ್ಟು ವೆಚ್ಚ	79.71	78.35	78.17	78.99	82.15
ಸಾಮಾಜಿಕ ಸೇವೆಗಳ ಮೇಲಿನ ವೆಚ್ಚ/ಒಟ್ಟು ವೆಚ್ಚ	35.59	37.22	37.92	35.68	36.77
ಆರ್ಥಿಕ ಸೇವೆಗಳ ಮೇಲಿನ ವೆಚ್ಚ/ಒಟ್ಟು ವೆಚ್ಚ	35.46	36.84	36.76	38.23	36.52
ಬಂಡವಾಳ ವೆಚ್ಚ/ಒಟ್ಟು ವೆಚ್ಚ	20.29	21.63	21.83	21.01	16.67
ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ಮೇಲಿನ ಬಂಡವಾಳ ವೆಚ್ಚ/ಒಟ್ಟು ವೆಚ್ಚ	19.37	20.81	21.16	20.14	16.03
<b>III ವಿತ್ತೀಯ ಅಸಮತೆಗಳ ನಿರ್ವಹಣೆ</b>					
ರಾಜಸ್ವ ಕೊರತೆ(ಹೆಚ್ಚಳ)/ರಾಜಕೀಯ	0.53	0.48	1.05	0.99	0.36
ವಿತ್ತೀಯ ಕೊರತೆ/ರಾಜಕೀಯ	2.81	3.22	2.68	2.72	2.76
ಪ್ರಾಥಮಿಕ ಕೊರತೆ(ಹೆಚ್ಚಳ)/ರಾಜಕೀಯ	1.35	1.68	1.27	1.28	1.34
ರಾಜಸ್ವ ಕೊರತೆ/ವಿತ್ತೀಯ ಕೊರತೆ	---	---	---	---	---
ಪ್ರಾಥಮಿಕ ರಾಜಸ್ವ ಶಿಲ್ಕು/ರಾಜಕೀಯ	1.99	2.03	2.46	2.46	1.78
<b>IV ವಿತ್ತೀಯ ಜವಾಬ್ದಾರಿಗಳ ನಿರ್ವಹಣೆ</b>					
ವಿತ್ತೀಯ ಜವಾಬ್ದಾರಿಗಳು/ರಾಜಕೀಯ	23.06	24.73	23.05	22.45	22.22
ವಿತ್ತೀಯ ಜವಾಬ್ದಾರಿಗಳು (ಆಯವ್ಯಯದ ಹೊರಗಿನ ಸಾಲಗಳು ಸೇರಿದಂತೆ)/ ರಾಜ್ಯದ ನಿವ್ವಳ ಸ್ಥಳೀಯ ಉತ್ಪನ್ನ	24.86	25.55	23.57	22.87	22.70
ವಿತ್ತೀಯ ಜವಾಬ್ದಾರಿಗಳು/ರಾಜಸ್ವ ಸ್ವೀಕೃತಿಗಳು	165.28	169.83	157.96	147.95	153.93
<b>V ಇತರ ವಿತ್ತೀಯ ಆರೋಗ್ಯ ಸೂಚಕಗಳು</b>					
ಹೂಡಿಕೆಗಳ ಮೇಲಿನ ಪ್ರತಿಫಲ(ಕೋಟಿಗಳಲ್ಲಿ)	40.20	29.51	43.44	60.56	56.29
ಪ್ರಸಕ್ತ ರಾಜಸ್ವದಲ್ಲಿನ ಉಳಿಕೆ(ಕೋಟಿಗಳಲ್ಲಿ)	8,523	9,468	14,748	17,219	16,741
ವಿತ್ತೀಯ ಆಸ್ತಿಗಳು/ಜವಾಬ್ದಾರಿಗಳು	1.0	1.0	1.10	1.12	1.12

ಆವರಣದಲ್ಲಿರುವ ಅಂಕಿಗಳು ಶೇಕಡವನ್ನು(ಪೂರ್ಣಾಂಕಗೊಳಿಸಿದೆ) ಪ್ರತಿ ಉಪಶೀರ್ಷಿಕೆಗೆ ಸಂಬಂಧಿಸಿದಂತೆ ಸೂಚಿಸಿದೆ.

# ವಿವಿಧ ಸೇವಾ ಶೀರ್ಷಿಕೆಗಳಡಿ ಆಯವ್ಯಯದ ಹೊರಗಿನ ಸಾಲ ಮುಂತಾದವುಗಳಿಗೆ ಸಂಬಂಧಿಸಿದಂತೆ ಬಡ್ಡಿ ಪಾವತಿಯನ್ನು ಒಳಗೊಂಡಿದೆ. ₹620.93 ಕೋಟಿಗಳನ್ನು ವಿಶೇಷ ಸಾಧನಗಳ ಮೂಲಕ ಸಾಲವನ್ನಾಗಿ ಪಡೆಯಲಾಗಿದೆ. ಸಾಮಾನ್ಯ ಸೇವೆಗಳು (₹15.26 ಕೋಟಿ) ಸಾಮಾಜಿಕ ಸೇವೆಗಳು (₹120.68 ಕೋಟಿ) ಆರ್ಥಿಕ ಸೇವೆಗಳು (₹117.84 ಕೋಟಿ) ಮತ್ತು ಸ್ಥಳೀಯ ನಗರಸಭೆಗಳಿಗೆ ಅನುದಾನಗಳು (₹367.15 ಕೋಟಿಗಳು)

@ 2008-10ರ ಅಂದಾಜುಗಳು 2012-13ರ ಆರ್ಥಿಕ ಸಮೀಕ್ಷೆ 2012-13 ಮತ್ತು 2010-13ರ ಅಂದಾಜುಗಳು ಭಾರತ ಸರ್ಕಾರದ ಸಿಎಸ್‌ಪಿ ಅಂಕಿಗಳು.

↑↑ ನಗದು ಅಲ್ಲದ ಸ್ವೀಕೃತಿಗಳು ಮತ್ತು ವೆಚ್ಚಗಳು ಈ ಕೆಳಕಂಡಂತಿದ್ದು ಇದನ್ನು ಕಂಡಿಕೆ 1.3.1.1., 1.8.2. ಮತ್ತು 1.8.5 ರಲ್ಲಿ ಚರ್ಚಿಸಲಾಗಿದೆ.

(ಕೋಟಿ ರೂಪಾಯಿಗಳಲ್ಲಿ)

ಒಟ್ಟು ಸ್ವೀಕೃತಿಗಳು	971.96
ತೆರಿಗೆಯೇತರ ಸ್ವೀಕೃತಿಗಳು	280.72
ಸಾಲ ಸ್ವೀಕೃತಿಗಳು	34.06
ರಾಜಸ್ವ ವೆಚ್ಚ	1,217.04
ಬಂಡವಾಳ ವೆಚ್ಚ	19.47



ಅನುಬಂಧ 1.6

31 ಮಾರ್ಚ್ 2013ರಲ್ಲಿದ್ದಂತೆ ಕರ್ನಾಟಕ ಸರ್ಕಾರದ ಸಂಕ್ಷಿಪ್ತ ಹಣಕಾಸು ಸ್ಥಿತಿ  
(ಉಲ್ಲೇಖ: ಕಂಡಿಕೆ 1.9.1 ಪುಟ 46)

(ಕೋಟಿ ರೂಪಾಯಿಗಳಲ್ಲಿ)

31.3.2012 ರಂದು ಇದ್ದಂತೆ	ಜವಾಬ್ದಾರಿಗಳು	31.3.2013 ರಂದು ಇದ್ದಂತೆ
<b>54,333.25</b>	ಆಂತರಿಕ ಋಣ *	<b>6,34,18.40</b>
	30,770.35 ಬಡ್ಡಿಸಹಿತ ಮಾರುಕಟ್ಟೆ ಸಾಲಗಳು	39,919.86
	1.57 ಬಡ್ಡಿರಹಿತ ಮಾರುಕಟ್ಟೆ ಸಾಲಗಳು	0.75
	365.82 ಭಾರತೀಯ ಜೀವ ವಿಮಾ ನಿಗಮದಿಂದ ಪಡೆದ ಸಾಲಗಳು	326.00
	2,604.15 ಇತರ ಸಂಸ್ಥೆಗಳಿಂದ ಪಡೆದ ಸಾಲಗಳು	3,097.92
	20,591.36 ಭಾರತೀಯ ರಿಸರ್ವ್ ಬ್ಯಾಂಕಿನಿಂದ ಸಾಲಗಳು-ಕೇಂದ್ರ ಸರ್ಕಾರದ ರಾಷ್ಟ್ರೀಯ ಉಳಿತಾಯ ನಿಧಿಗೆ ಕೊಟ್ಟ ವಿಶೇಷ ಛದ್ಧತೆಗಳು	20,073.87
<b>10,981.62</b>	ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳು	<b>11,634.08</b>
	0.07 1984-85ನೇ ಸಾಲಿನ ಹಿಂದಿನ ವರ್ಷದ ಸಾಲಗಳು	0.07
	80.16 ಯೋಜನೇತರ ಸಾಲಗಳು	74.00
	10,933.57 ರಾಜ್ಯ ಯೋಜನೆ ಕಾರ್ಯಕ್ರಮಗಳಿಗಾಗಿ ಸಾಲಗಳು	11,586.14
	(-7.31 ಕೇಂದ್ರ ಯೋಜನೆ ಕಾರ್ಯಕ್ರಮಗಳಿಗಾಗಿ ಸಾಲಗಳು	(-1.26)
	(-24.87 ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಸಾಲಗಳು	(-24.87)
<b>79.49</b>	ಸಾದಿಲ್ಯಾರು ನಿಧಿ	<b>80.00</b>
<b>14,181.71</b>	ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು ಇತ್ಯಾದಿ	<b>15,913.80</b>
<b>14,389.21</b>	ಮೀಸಲು ನಿಧಿಗಳು	<b>15,750.87</b>
<b>11,106.37</b>	ಶೇವಣಿಗಳು	<b>13,616.75</b>
<b>6,723.64</b>	ಅಮಾನತ್ತು ಮತ್ತು ಸಂಕೀರ್ಣ ಶಿಲ್ಕುಗಳು	<b>6,821.67</b>
<b>1,11,795.29</b>	<b>ಒಟ್ಟು</b>	<b>1,27,235.57</b>
	<b>ಆಸ್ತಿಗಳು</b>	
<b>1,04,034.76</b>	ಸ್ಥಿರ ಆಸ್ತಿಗಳ ಮೇಲಿನ ಒಟ್ಟು ಬಂಡವಾಳ ವೆಚ್ಚ	<b>1,19,513.23</b>
	44,294.85 ಕಂಪನಿಗಳು, ನಿಗಮಗಳು ಇತ್ಯಾದಿಗಳ ಷೇರುಗಳಲ್ಲಿ ಹೂಡಿಕೆಗಳು	49,463.80
	59,739.91 ಇತರ ಬಂಡವಾಳ ವೆಚ್ಚ	70,049.43
<b>11,198.14</b>	ಸಾಲಗಳು ಮತ್ತು ಮುಂಗಡಗಳು	<b>12,142.90</b>
	1,254.75 ವಿದ್ಯುತ್‌ಚಕ್ತಿ ಯೋಜನೆಗಳಿಗಾಗಿ ಸಾಲಗಳು	1,332.61
	9,856.63 ಇತರ ಅಭಿವೃದ್ಧಿ ಸಾಲಗಳು	4,862.90
	86.76 ಸರ್ಕಾರಿ ನೌಕರರಿಗೆ ಸಾಲಗಳು ಮತ್ತು ಸಂಕೀರ್ಣ ಸಾಲಗಳು	5,947.39
<b>444.92</b>	ಇರಸಾಲುಗಳು	<b>476.44</b>
<b>7.81</b>	ಇತರೆ ಮುಂಗಡಗಳು	<b>7.60</b>
<b>9,609.49</b>	ನಗದು	<b>10,511.24</b>
	---- ಖಜಾನೆಗಳಲ್ಲಿನ ನಗದು	---
	3.89 ಖಾಯಂ ಮುಂಗಡಗಳು ಸೇರಿದಂತೆ ಇಲಾಖಾ ನಗದು ಶಿಲ್ಕು	3.76
	3.00 ರಿಸರ್ವ್ ಬ್ಯಾಂಕ್ ಶೇವಣಿಗಳು	67.95
	0.01 ರವಾನೆಯಲ್ಲಿರುವ ಇರಸಾಲುಗಳು	0.01
	7,640.61 ನಗದು ಶಿಲ್ಕು ಹೂಡಿಕೆಗಳು	6,872.36
	1,961.98 ಮೀಸಲು ನಿಧಿಗಳಿಂದ ಹೂಡಿಕೆಗಳು	3,567.16
<b>(-13,499.83)</b>	ಸರ್ಕಾರಿ ಲೆಕ್ಕಗಳ ಮೇಲಿನ ಹೆಚ್ಚಳ	<b>(-15,415.84)</b>
	(-)8,664.30 ಸಂಚಿತ ಹೆಚ್ಚಳ	(-)13,499.83
	(-)4,691.20 ರಾಜಸ್ವ ಹೆಚ್ಚಳವನ್ನು ಕಳೆಯಿರಿ	(-)1,882.96
	(-)55.15 ಇತರ ಹೊಂದಾಣಿಕೆಗಳನ್ನು ಕಳೆಯಿರಿ	(-)0.01
	(-)89.19 ಬಂಡವಾಳ ಸ್ವೀಕೃತಿಯನ್ನು ಕಳೆಯಿರಿ	(-)33.04
	(+)0.01 ವಿದ್ಯುಕ್ತವಾಗಿ ಹೊಂದಾಣಿಕೆಗಳ ಮೂಲಕ ಸರಿಪಡಿಸಿರುವುದು @	
<b>1,11,795.29</b>	<b>Total</b>	<b>1,27,235.57</b>

\* ಮೇಲೆ ಕಾಲಿಸಿದ ಜವಾಬ್ದಾರಿಗಳಲ್ಲಿ ಆಯವ್ಯಯ ಹೊರಗಿನ ಸಾಲಗಳು ಸೇರಿಲ್ಲ.

@ನಿಗದಿ ಪಡಿಸಿದ ಲೆಕ್ಕ ಹೊಂದಾಣಿಕೆ ಶ್ರೀವಳ್ಳಿಯಪ್ಪ ಟೆಕ್ನೊಲೊಜಿಸ್ ₹0.01 ಕೋಟಿಯು-1992ರಲ್ಲಿ ಷೇರುಗಳ ಮಾರಾಟದಿಂದ ಅನುಬಂಧ 1.3 ಮತ್ತು 1.6ಗಳಿಗೆ ವಿವರಣಾ ಟಿಪ್ಪಣಿಗಳು

ಮುಂದೆ ತೋರಿಸಿರುವ ವಿವರಣಾ ಪಟ್ಟಿಗಳಲ್ಲಿನ ಸಂಕ್ಷಿಪ್ತ ಲೆಕ್ಕಗಳನ್ನು ಹಣಕಾಸು ಲೆಕ್ಕಗಳಲ್ಲಿ ಸೂಚಿಸಿರುವ ವ್ಯಾಖ್ಯಾನ ಮತ್ತು ವಿವರಣೆಗಳೊಂದಿಗೆ ಓದಬೇಕು. ಸರ್ಕಾರದ ಲೆಕ್ಕಗಳು ಮುಖ್ಯವಾಗಿ ನಗದು ಆಧಾರದ ಮೇಲೆ ಇರುವುದರಿಂದ ಅನುಬಂಧ 1.6ರಲ್ಲಿ ತೋರಿಸಿರುವ ಸರ್ಕಾರಿ ಲೆಕ್ಕದ ಹೆಚ್ಚಳವು ನಗದು ಆಧಾರದ ಸ್ಥಿತಿಯನ್ನು ಸೂಚಿಸುತ್ತದೆ, ಮತ್ತು ಸಂಚಯ ಆಧಾರಿತ ವಾಣಿಜ್ಯ ಲೆಕ್ಕ ವಿಧಾನಕ್ಕೆ ವಿರುದ್ಧವಾಗಿರುತ್ತದೆ. ಇದರಿಂದಾಗಿ ಪಾವತಿ ಮಾಡಬೇಕಾದ, ಸ್ವೀಕೃತಿಯಾಗಬೇಕಾದ ಬಾಬುಗಳು, ಸವಕಳಿ ಅಥವಾ ದಾಸ್ತಾನು ಅಂಶಗಳಲ್ಲಿನ ವ್ಯತ್ಯಯ ಇತ್ಯಾದಿಗಳು- ಲೆಕ್ಕಗಳಲ್ಲಿ ಪ್ರತಿಬಿಂಬಿತವಾಗಿರುವುದಿಲ್ಲ ಹಾಗೂ ಅಮಾನತ್ತು ಮತ್ತು ಇತರ ಶಿಲ್ಕುಗಳು, ಇನ್ನೂ ಪಾವತಿಯಾಗದ ಚೆಕ್‌ಗಳ ಮೊತ್ತಗಳನ್ನು ಇತರ ರಾಜ್ಯಗಳ ಪರವಾಗಿ ಪಾವತಿ ಮಾಡಿದ್ದು, ಇತ್ಯರ್ಥವಾಗದ ಉಳಿದಿರುವ ಪಾವತಿಗಳನ್ನು ಒಳಗೊಂಡಿರುತ್ತದೆ. ರಿಸರ್ವ್ ಬ್ಯಾಂಕ್ ಶೇವಣಿಗಳು" ಅಡಿಯಲ್ಲಿ ಲೆಕ್ಕಗಳಲ್ಲಿ ತೋರಿಸಿರುವ ಅಂಶಗಳಿಗೂ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿರುವ ಅಂಶಗಳಿಗೂ ₹ 16.94 ಕೋಟಿ (ನಿವ್ವಳ ಅಯ) ವ್ಯತ್ಯಾಸವಿದೆ. ₹5.55 ಕೋಟಿಗಳ (ನಿವ್ವಳ ವ್ಯಯ) ಮಟ್ಟಿಗೆ ಲೆಕ್ಕಹೊಂದಾಣಿಕೆ ಮಾಡಲಾಗಿದ್ದು (ಜೂನ್ 2012) ₹11.39 ಕೋಟಿಗಳು ಹೊಂದಾಣಿಕೆಯ ಪ್ರಕ್ರಿಯೆಯಲ್ಲಿವೆ.

ಅನುಬಂಧ 1.7

ಪರೋಕ್ಷ ಸಹಾಯಧನಗಳು  
(ಉಲ್ಲೇಖ: ಕಂಡಿಕೆ 1.6.3 ಪುಟ 35)

(ಲಕ್ಷ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕಶೀರ್ಷಿಕೆ	ಯೋಜನೆ ವಿವರ	2008-09	2009-10	2010-11	2011-12	2012-13	ಒಟ್ಟು
1	2401-00-103-0-15	ಬೀಜ ಮತ್ತು ಇತರ ಸಾಮಗ್ರಿಗಳ ಸರಬರಾಜು	5,998.72	2,990.12	4,852.04	4,932.74	10,189.08	28,962.70
2	2401-00-105-0-27	ರಸಗೊಬ್ಬರ ಸಹಾಯಧನ(ಕಾಯ್ದುಟ್ಟ ಸಂಗ್ರಹ)	0.00	0.00	0.00	1,488.00	750.00	2,238.00
3	2401-00-108-1-15	ಸ್ಥಳೀಯ ನೀರಾವರಿ	3,253.46	3,990.21	3,021.80	3,607.42	5,380.03	19,252.92
4	2401-00-108-2-30	ಹನಿ ನೀರಾವರಿ	2,348.35	1,556.62	3,475.70	4,982.60	7,996.79	20,360.06
6	2401-00-111-0-02	ಹೊಸ ಕೃಷಿ ಉತ್ಪಾದಕ ಯೋಜನೆ	0.00	0.00	0.00	0.00	8,200.17	8,200.17
7	2405-00-103-0-20	ಮತ್ಸ್ಯ ಆಶ್ರಯ	0.00	0.00	0.00	0.00	900.00	900.00
8	2425-00-107-2-45	ಬಡ್ಡಿ ಸಹಾಯಧನ ಎಸ್‌ಪಿ‌ಜಿ‌ಬಿಗಳಿಗೆ ಸಾಲ	144.00	170.61	0.00	0.00	399.96	714.57
9	2425-00-108-0-57	ಯಶಸ್ವಿನಿ	3,000.00	3,000.01	3,000.00	3,000.00	3,500.00	15,500.01
10	3475-00-107-0-20	ಕನಿಷ್ಠ ಮೂಲ ಬೆಲೆ ಯೋಜನೆ	1,000.00	200.00	325.00	350.00	1,000.00	2,875.00
11	2235-02-102-0-25	ಭಾಗ್ಯಲಕ್ಷ್ಮಿ	31,659.90	22,963.94	55,764.31	48,609.31	75,539.32	234,536.78
12	2216-02-101-0-07	ವಾಜಪೇಯಿ ನಗರ ವಸತಿಯೋಜನೆ	0.00	0.00	0.00	17,700.00	8,500.00	26,200.00
13	2216-02-102-0-02	ದುರ್ಬಲವರ್ಗದವರಿಗೆ ವಸತಿ	3,034.00	2,400.00	3,500.00	3,300.00	4,000.00	16,234.00
14	2216-03-102-0-01	ಭೂರಹಿತರಿಗೆ ಮನೆ ನಿವೇಶನ	0.00	15,779.00	6,000.00	5,655.76	3,390.00	30,824.76
15	2216-03-104-0-01	ಆಶ್ರಯ	0.00	0.00	0.00	0.00	197.56	197.56
16	2216-80-103-0-21 , 2216-80-800-0-04	ಇಂದಿರಾ ಆವಾಸ್ ಯೋಜನೆ	0.00	0.00	6,900.00	13,085.53	21,809.71	41,795.24
17	2202-01-109-0-03	ವಿದ್ಯಾ ವಿಕಾಸ ಯೋಜನೆ	6,972.21	4,935.46	7,491.55	8,809.90	7,872.44	36,081.56
18	2202-02-107-0-05	8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್	0.00	0.00	0.00	0.00	15,573.38	15,573.38
19	2851-00-103-0-62	ನೇಯ್ಕೆದಾರರಿಗೆ ಪ್ಯಾಕೇಜ್	3,321.41	2,652.32	3,839.93	5,051.96	5,240.04	20,105.66
20	2851-00-103-0-69	ನೇಯ್ಕೆದಾರರಿಗೆ ಪ್ಯಾಕೇಜ್ ಕೆಎಚ್‌ಡಿ	6,453.68	700.00	576.50	2,325.00	2,000.00	12,055.18
21	2852-08-201-0-07	ಕಬ್ಬು ಬೆಳೆಗಾರರಿಗೆ ಮತ್ತು ಸಕ್ಕರೆ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್	0.00	260.98	0.00	0.00	150.00	410.98
22	2852-80-800-0-43	ಅರ್ಹ ಕೈಗಾರಿಕೆಗಳಿಗೆ ಮಾರಾಟ ತೆರಿಗೆ ವಾಪಸ್ಸು	21.46	93.73	6,058.57	4,099.22	2,500.00	12,772.98
23	6852-02-800-0-01	ಕೈಗಾರಿಕಾ ಘಟಕಗಳಿಗೆ ಮೌಲ್ಯವರ್ಧಿತ ತೆರಿಗೆ ಪಾವತಿಗಾಗಿ ಸಾಲ	0.00	0.00	1,798.00	1,491.21	1,859.80	5,149.01
24	6860-04-190-1-16	ಖರೀದಿ ತೆರಿಗೆಯನ್ನು ಬಡ್ಡಿರಹಿತ ಸಾಲವಾಗಿ ಪರಿವರ್ತನೆ	1,206.38	4,356.10	10,099.58	2,773.23	2,401.63	20,836.92
ಒಟ್ಟು			68,413.57	66,049.10	116,702.98	131,261.88	189,349.91	571,777.44

ಅನುಬಂಧ 1.8

ಇಲಾಖಾ ನಿರ್ವಹಣಾ ವಾಣಿಜ್ಯ/ಅರೆ ವಾಣಿಜ್ಯ ಉದ್ಯಮಗಳ ಹಣಕಾಸಿನ ಸಂಕ್ಷಿಪ್ತ ವಿವರಣಾ ಪಟ್ಟಿ  
(ಉಲ್ಲೇಖ: ಕಂಡಿಕೆ 1.8.4 ಪುಟ 42)

(ಕೋಟಿ ರೂಪಾಯಿಗಳಲ್ಲಿ)

ಉದ್ಯಮ	ಪ್ರಪತ್ರ ಲೆಕ್ಕಗಳು ಪೂರ್ಣಗೊಂಡಿರುವ ವರ್ಷ	ಸರಾಸರಿ ಬಂಡವಾಳ	ಒಟ್ಟು ನಷ್ಟ
ಸರ್ಕಾರಿ ರೇಷ್ಮೆ ಕೈಗಾರಿಕೆ, ಮಾಂಬಳ್ಳಿ	2010-11	2.37	1.79
ಸರ್ಕಾರಿ ರೇಷ್ಮೆ ಹೆಣಿಗೆ ಮತ್ತು ನೇಯ್ಗೆ ಕಾರ್ಖಾನೆ, ಮುಡಿಗುಂಡಂ	2010-11	1.01	0.68
ಸರ್ಕಾರಿ ರೇಷ್ಮೆ ಕೈಗಾರಿಕೆ, ಚಾಮರಾಜನಗರ	2010-11	1.99	1.40
ಸರ್ಕಾರಿ ರೇಷ್ಮೆ ಕೈಗಾರಿಕೆ, ಸಂತೇಮಾರನಹಳ್ಳಿ	2010-11	2.06	1.62
ಸರ್ಕಾರಿ ರೇಷ್ಮೆ ಕೈಗಾರಿಕೆ, ಕೊಳ್ಳೇಗಾಲ	2010-11	0.15	1.78
ಸರ್ಕಾರಿ ಕೇಂದ್ರ ಕಾರ್ಯಾಗಾರ, ಮಡಿಕೇರಿ	2008-09	0.07	0.14
<b>ಒಟ್ಟು</b>		<b>7.65</b>	<b>7.41</b>

ಅನುಬಂಧ 1.9

ಪ್ರಧಾನ ಮಹಾಲೇಖಾಪಾಲರ ಕಚೇರಿಯಲ್ಲಿ ನಿರ್ವಹಿಸಲ್ಪಟ್ಟಿರುವ ಸವಿವರ ಸಾಲ ಲೆಕ್ಕಗಳು  
(ಉಲ್ಲೇಖ: ಕಂಡಿಕೆ 1.8.5 ಪುಟ 44)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕ ಶೀರ್ಷಿಕೆ/ಸಂಸ್ಥೆಗಳು	31-03-2013ರಲ್ಲಿದ್ದಂತೆ ಬಾಕಿಗಳು	
		ಅಸಲು	ಬಡ್ಡಿ
1	6215-190-86: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ	2,094.93	614.76
2	6215-01-190-1-00: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ	211.35	446.25
3	6216-02-201-1-00: ಕರ್ನಾಟಕ ಗೃಹ ಮಂಡಳಿ	23.61	75.29
4	6217-60-191-1-03: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ( ಹುಡ್ಕೋ ಸಾಲಗಳ ಮರುಪಾವತಿಗಾಗಿ)	17.17	20.84
5	6220-01-190-1-00: ಕರ್ನಾಟಕ ರಾಜ್ಯ ಚಲನಚಿತ್ರ ಕೈಗಾರಿಕಾ ಅಭಿವೃದ್ಧಿ ನಿಗಮ	0.41	1.37
6	6401-00-113-0-02: ಕರ್ನಾಟಕ ಆಗೋ ಪೋಟೀನ್ಸ್ ಲಿಮಿಟೆಡ್	0.70	2.96
7	6401-00-103-2-00: ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ	2.88	3.79
8	6401-00-103-3-00: ಕರ್ನಾಟಕ ರಾಜ್ಯ ಸಹಕಾರಿ ಎಣ್ಣೆ ಬೀಜಗಳ ಬೆಳೆಗಾರರ ಒಕ್ಕೂಟ	0.75	5.72
9	6852-02-190-3-00: ದಾಂಡೇಲಿ ಸ್ಪೀಲ್ ಅಂಡ್ ಫ್ಲೋರೋ ಅಲಾಯ್ಸ್ ಲಿಮಿಟೆಡ್	0.31	0.98
10	6858-01-190-3-00: ಕರ್ನಾಟಕ ಇಂಪ್ಲಿಮೆಂಟ್ಸ್ ಅಂಡ್ ಮೆಶಿನರಿ ಕಂಪನಿ	1.10	4.01
11	6858-02-190-1-00: ಇಲೆಕ್ಟ್ರೋ ಮೊಬೈಲ್ ಇಂಡಿಯಾ ಲಿಮಿಟೆಡ್	0.61	2.08
12	6858-02-190-0-01: ಚಾಮುಂಡಿ ಮೆಶಿನ್ ಟೂಲ್ಸ್	0.18	0.19
13	6858-01-190-2-00: ನ್ಯೂ ಗವರ್ನಮೆಂಟ್ ಇಲೆಕ್ಟ್ರಿಕ್ ಫ್ಲಾಕ್ಟರಿ	57.47	130.82
14	6859-01-190-0-01: ಕರ್ನಾಟಕ ಟೆಲೆಕಮ್ಯುನಿಕೇಷನ್ ಲಿಮಿಟೆಡ್	1.65	4.65
15	6851-00-200-0-00: ಲೆದರ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್	1.78	2.80
16	6853-02-190-1-00: ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್	0.30	1.36
17	6860-04-190-2-01: ಮೈಸೂರು ಶುಗರ್ ಕಂಪನಿ	6.00	8.20
18	6860-60-212-1-00: ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್	2.25	12.37
19	6885-01-190-3-00: ಕರ್ನಾಟಕ ಸ್ಟೇಟ್ ಫೈನಾನ್ಸ್ ಕಾರ್ಪೊರೇಷನ್	0.40	0.42
20	6860-60-600-3-00: ಮೈಸೂರು ಟೊಬೆಕ್ಕೋ ಕಂಪನಿ ಲಿಮಿಟೆಡ್	1.34	10.76
21	7055-00-190-1-00: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ	5.00	6.33
22	7452-80-190-1-00: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ	1.01	2.54
	<b>ಒಟ್ಟು</b>	<b>2,431.20</b>	<b>1,358.49</b>

ಅನುಬಂಧ 1.10

ಪ್ರಧಾನ ಲೆಕ್ಕ ಶೀರ್ಷಿಕೆ 8115 ಮತ್ತು 8229 ಅಡಿ ನಿಷ್ಪಿಯವಾಗಿರುವ ಮೀಸಲು ನಿಧಿಗಳ ವಿವರಗಳು  
(ಉಲ್ಲೇಖ: ಕಂಡಿಕೆ 1.9.3 ಪುಟ 49)

ಕ್ರಮ ಸಂಖ್ಯೆ	ವಿವರ	31.3.2013ರಂದು ಶಿಲ್ಕು(ರೂಪಾಯಿ)
1	ಕೆ.ಜಿ.ಎಫ್. ನೀರು ಕಾಮಗಾರಿಗಳು	20,34,380
2	ಶ್ರೀಗಂಧ ಎಣ್ಣೆ ಕಾರ್ಖಾನೆ ಮೈಸೂರು	21,06,076
3	ಶ್ರೀಗಂಧ ಎಣ್ಣೆ ಕಾರ್ಖಾನೆ ಶಿವಮೊಗ್ಗ	18,80,315
4	ಕೇಂದ್ರ ಕೈಗಾರಿಕಾ ಕಾರ್ಯಗಾರ ಬೆಂಗಳೂರು	28,84,763
5	ಸರ್ಕಾರಿ ಮಾರ್ಜಕ ಕಾರ್ಖಾನೆ, ಬೆಂಗಳೂರು	1,31,10,396
6	ಸರ್ಕಾರಿ ರೇಷ್ಮೆ ನೇಯ್ಗೆ ಕಾರ್ಖಾನೆ, ಮೈಸೂರು	14,78,153
7	ಸರ್ಕಾರಿ ಎಲೆಕ್ಟ್ರಿಕ್ ಕಾರ್ಖಾನೆ, ಬೆಂಗಳೂರು	49,86,439
8	ಸರ್ಕಾರಿ ಸಲಕರಣೆಗಳ ಕಾರ್ಖಾನೆ, ಹಾಸನ	40,44,658
9	ಸರ್ಕಾರಿ ರೇಷ್ಮೆ ಫಿಲೇಚರ್, ಕನಕಪುರ	7,73,441
10	ಸರ್ಕಾರಿ ರೇಷ್ಮೆ ಫಿಲೇಚರ್, ಮೈಸೂರು	15,93,905
11	ಸರ್ಕಾರಿ ರೇಷ್ಮೆ ಫಿಲೇಚರ್, ಟಿ.ನರಸೀಪುರ	2,61,838
12	ಸರ್ಕಾರಿ ಸ್ಟನ್ ಸಿಲ್ಕ್ ಮಿಲ್ಸ್	19,40,706
13	ಮರ ಸುರಕ್ಷಣಾ ಸ್ಥಾವರ, ಶಿವಮೊಗ್ಗ	39,48,516
14	ಚಾಮರಾಜನಗರ ವಾಟರ್ ವರ್ಕ್ಸ್	89,80,764
15	ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಯಾಗಾರ	5,75,53,922
16	ಮೈಸೂರು ಕ್ರೋಮೀಟ್ ಕಾರ್ಖಾನೆ	86,240
17	ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ	23,215
18	ರಸ್ತೆ ಸಾರಿಗೆ ಇಲಾಖೆ ಸವಕಳಿ ನಿಧಿ	19,35,000
19	ಬೆಂಗಳೂರು ಡೈರಿ	38,730
20	ರಸ್ತೆ ಸಾರಿಗೆ ಇಲಾಖೆ ಸುಧಾರಣಾ ನಿಧಿ	4,82,056
21	ವಿಶ್ವ ಆಹಾರ ಯೋಜನೆ ಅಭಿವೃದ್ಧಿ ನಿಧಿ 614/620	49,22,354
22	ವಿಶ್ವ ಆಹಾರ ಕಾರ್ಯಕ್ರಮ ಕೃಷ್ಣಾ ಯೋಜನೆ ಘಟಪ್ರಭಾ	47,74,877
23	ಮುಸುಕಿನ ಜೋಳ ಮಾರಾಟ ಉತ್ಪನ್ನ ವಿಶ್ವ ಆಹಾರ ಕಾರ್ಯಕ್ರಮದಡಿ	3,16,94,897
24	ವಿಶ್ವ ಆಹಾರ ಕಾರ್ಯಕ್ರಮದಡಿ ಬೇಯಿಸಿದ ಕೋಳಿ ಮಾರಾಟ ಉತ್ಪನ್ನ	18,34,873
25	ಕರ್ನಾಟಕ ಕೇರ್ ಆಹಾರ ಅಭಿವೃದ್ಧಿ ನಿಧಿ	7,31,21,509
26	ಟಿಸಿಎ ಕಾರ್ಯಕ್ರಮದಡಿ ಸಹಾಯ ನಿಧಿ	71,341
27	ವೈದ್ಯಕೀಯ ಮತ್ತು ಜನಾರೋಗ್ಯ ಕಾರ್ಯಕ್ರಮ ಅಭಿವೃದ್ಧಿ	23,83,215
28	ಸರ್ಕಾರಿ ವೈಮಾನಿಕ ಶಾಲೆಯ ಅಪಘಾತ ಮೀಸಲು ನಿಧಿ	34,868
29	ನೀರಾವರಿ ಅಭಿವೃದ್ಧಿ ನಿಧಿ	3,77,45,118
30	ವಿಫಲ ಬಾವಿಗಳ ಪರಿಹಾರ ನಿಧಿ	2,40,97,795
31	ಜಲಾನಯನ ಅಭಿವೃದ್ಧಿ ನಿಧಿ	19,47,25,090
32	ಕರ್ನಾಟಕ ರಾಜ್ಯ ಮಕ್ಕಳ ನಿಧಿ	10,31,653
33	ಪಶುಸಂಗೋಪನೆ ಉದ್ದೇಶಗಳಿಗೆ ಅಭಿವೃದ್ಧಿ ನಿಧಿ	20,085
34	ಗ್ರಾಹಕ ಕಲ್ಯಾಣ ನಿಧಿ	66,641
35	ಶರಾವತಿ ಶಿಕ್ಷಣ ಟ್ರಸ್ಟ್ ದಂತ ವಿಜ್ಞಾನ ಕಾಲೇಜು, ಶಿವಮೊಗ್ಗ	50,000
	<b>ಒಟ್ಟು</b>	<b>48,67,17,829</b>

ಪ್ರಧಾನ ಲೆಕ್ಕ ಶೀರ್ಷಿಕೆ 8115 ಮತ್ತು 8229 ಅಡಿ ನಿಷ್ಪಿಯವಾಗಿರುವ ಮೀಸಲು ನಿಧಿಗಳ ವಿವರಗಳು (ವ್ಯತಿರಿಕ್ತ ಶಿಲ್ಕುಗಳು)

ಕ್ರಮ ಸಂಖ್ಯೆ	ವಿವರ	31.3.2013ರಂದು ಶಿಲ್ಕು
1	ಸಹಕಾರ ಸಂಘಗಳ ರಿಜಿಸ್ಟ್ರಾರ್	1,32,60,488
2	ಕೃಷಿ ಆದಾಯ ತೆರಿಗೆ	1,93,31,027
3	ಕರ್ನಾಟಕ ರಾಜ್ಯ ಶಿಕ್ಷಕರ ಸೌಲಭ್ಯ ನಿಧಿ	2,49,39,792
4	ವೈದ್ಯಕೀಯ ಮತ್ತು ಜನಾರೋಗ್ಯ ಕಾರ್ಯಕ್ರಮ ವಿಶ್ವ ಆಹಾರ ಕಾರ್ಯಕ್ರಮ ಮಲಪ್ರಭ	71,76,343
5	ಕೃಷಿ ಆದಾಯ ತೆರಿಗೆ ಹೂಡಿಕೆ ಠೇವಣಿ ಯೋಜನೆ ನಿಧಿ	98,83,536
	<b>ಒಟ್ಟು</b>	<b>7,45,91,186</b>



ಅನುಬಂಧ 1.11

ಋಣ ಸಹಿಷ್ಣುತೆ-ಸೂಚಕಗಳು ಮತ್ತು ಪ್ರವೃತ್ತಿಗಳು  
(ಉಲ್ಲೇಖ: ಕಂಡಿಕೆ 1.11.2 ಪುಟ 65)

ವರ್ಷ	2008-09	2009-10	2010-11	2011-12	2012-13
ಸರಾಸರಿ ಬಡ್ಡಿದರ = ಬಡ್ಡಿಪಾವತಿಗಳು/ಪ್ರಸಕ್ತ ವರ್ಷದ ಮತ್ತು ಹಿಂದಿನ ವರ್ಷದ ವಿತ್ತೀಯ ಜವಾಬ್ದಾರಿಗಳ ಸರಾಸರಿ	6.88	6.72	6.43	6.77	6.78
ಬಡ್ಡಿಯ ಹರಹು = ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ವೃದ್ಧಿಯ ದರ - ಸರಾಸರಿ ಬಡ್ಡಿ	7.82	2.08	11.77	8.23	7.72
ಮೊತ್ತದ ಹರಹು = ಬಡ್ಡಿಯ ಹರಹಿನ ಶತಾಂಶವಾಗಿ ಋಣದ ಮೊತ್ತ	5,595	1,736	10,821	8,479	9,014
ಋಣಸಹಿಷ್ಣುತೆ = ಮೊತ್ತದ ಹರಹು - ಪ್ರಾಥಮಿಕ ಕೊರತೆ	1,395	(-)3,926	5,774	2,613	1,961
ಬಡ್ಡಿಪಾವತಿಗಳ ಹೊರೆ = ಬಡ್ಡಿಪಾವತಿಗಳು/ರಾಜಸ್ವ ಸ್ವೀಕೃತಿಗಳ ಅನುಪಾತ	10.5	10.6	9.7	9.5	9.5
ಋಣವಲ್ಲದ ಸ್ವೀಕೃತಿಗಳ ಪರ್ಯಾಪ್ತಿ (ಸಂಪನ್ಮೂಲ ಕೊರತೆ) = ಋಣೇತರ ಸ್ವೀಕೃತಿ ವೃದ್ಧಿ - ಋಣೇತರ ವೆಚ್ಚವೃದ್ಧಿ	(-)3,400	(-)2,143	187	(-)1,612	(-)2,207

ಅನುಬಂಧ 2.1

ಉದ್ದೇಶ ಶೀರ್ಷಿಕೆ 059-ಇತರೆ ವೆಚ್ಚಕ್ಕೆ ಸಂಬಂಧಿಸಿದಂತೆ ಅಂದಾಜು ಮಾಡುವಲ್ಲಿ/ವೆಚ್ಚವನ್ನು  
ಲೆಕ್ಕ ಮಾಡುವಲ್ಲಿ ಪಾರದರ್ಶಕತೆ ಇಲ್ಲದಿರುವುದು  
(ಉಲ್ಲೇಖ ಕಂಡಿಕೆ: 2.3.3 ಪುಟ 81)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ವಿವರಗಳು	ಮೊತ್ತ
1	ರೈತರಿಗೆ ಸಹಾಯಧನ	2.69
2	ವೈದ್ಯಕೀಯ ಮತ್ತು ಜನಾರೋಗ್ಯ (ಸಂಚಾರಿ ಆರೋಗ್ಯ ಚಿಕಿತ್ಸಾಲಯ)	0.03
3	ಗೌರವ ಧನ/ಪರಿಶ್ರಮ ಧನ/ಸಂಬಳಗಳು	0.04
4	'ಕೆಸ್ವಾನ'ನ ಸ್ಥಾಪನೆ ವೆಚ್ಚಗಳು-ಕರ್ನಾಟಕ ರೆಸಿಡೆಂಟ್ ಡಾಟಾ ಹೆಚ್	5.32
5	ಸ್ವತ್ತುಗಳ ಸೃಷ್ಟಿಗಾಗಿ ಸಹಾಯಾನುದಾನ-ಸೆಮಿ ಕಂಡಕ್ಟರ್ ಪಾಲಿಸಿ	1.00
6	ಸಹಾಯಾನುದಾನ - ಮಾಹಿತಿ ತಂತ್ರಜ್ಞಾನ	1.00
7	ಮಾಹಿತಿ ತಂತ್ರಜ್ಞಾನದ ಆಧುನೀಕರಣ ಮತ್ತು ಅಭಿವೃದ್ಧಿ	0.80
8	ಕಂಪ್ಯೂಟರ್/ಎಲ್‌ಸಿಡಿ ಖರೀದಿಗಾಗಿ	6.66
9	ಲೇಖನ ಸಾಮಗ್ರಿಗಳ ಖರೀದಿ/ದೂರವಾಣಿ/ವಿದ್ಯುತ್ ಬಿಲ್ಲುಗಳು	0.02
	ಒಟ್ಟು	17.56

ಅನುಬಂಧ 2.2

ಸಂಬಳದಡಿಯಲ್ಲಿ ನಿಖರವಲ್ಲದ/ಅವಕಾಶವನ್ನು ಕಲ್ಪಿಸಿರುವುದು  
(ಉಲ್ಲೇಖ: ಕಂಡಿಕೆ 2.3.4 ಪುಟ 81)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಪ್ರಧಾನ ಲೆಕ್ಕಶೀರ್ಷಿಕೆ	ಬಳಕೆಯಾಗದ ಉಳಿದ ಅವಕಾಶ
1	02 - ಪಶುಸಂಗೋಪನೆ ಮತ್ತು ಮೀನುಗಾರಿಕೆ	2403-103-17 ಕುಕ್ಕುಟ ಕ್ಷೇತ್ರಗಳಿಗೆ ಸಹಾಯ - ಸಾಮಾನ್ಯ ವೆಚ್ಚಗಳು	3.51
2	03 - ಹಣಕಾಸು	2070-800-11 ಖಾಲಿ ಹುದ್ದೆಗಳ ಭರ್ತಿ - ಇತರ ಭತ್ಯೆ	999.98
3		2070-800-13 ಸಂಬಳಕ್ಕಾಗಿ ಹೆಚ್ಚುವರಿ ಅನುದಾನ - ಇತರ ಭತ್ಯೆ	2,500.00
4	05 - ಗೃಹ ಮತ್ತು ಸಾರಿಗೆ	2055-116-01 ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ, ಬೆಂಗಳೂರು - ಸಂಬಳ	1.12
5		2055-118-02 ವಿಶೇಷ ಕಾರ್ಯಪಡೆ - ಸಂಬಳ	0.29
6		2056-102 ಸೆರೆಮನೆಯ ತಯಾರಿಕೆಗಳು-ಸಾಮಗ್ರಿ ಮತ್ತು ಸರಬರಾಜುಗಳು	0.55
7	07 - ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	2515-102-08 ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ನಿರ್ವಹಣಾ ಒತ್ತಾಸೆ ಹಾಗೂ ಜಿಲ್ಲಾ ಯೋಜನಾ ಸಂಸ್ಕರಣ ಬಲಪಡಿಸುವಿಕೆ (ಎಸ್.ಐ.ಆರ್.ಡಿ)	0.36
8		2515-196-1 ಜಿಲ್ಲಾ ಪಂಚಾಯತಿಗಳು-ನಿರ್ವಹಣಾ ಅನುದಾನಗಳು-ಒಟ್ಟು ಜಿಲ್ಲಾ ಪರಿಷತ್	2.96
9	17 - ಶಿಕ್ಷಣ	2058-001-01 ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳು ಇಲಾಖೆಯ ನಿರ್ದೇಶಕರು - ಸಂಬಳ	0.43
10	19 - ನಗರಾಭಿವೃದ್ಧಿ	2217-80-001-3 ಪುರಸಭಾ ಆಡಳಿತ ಸೇವೆ-ಸಿಬ್ಬಂದಿ ವೆಚ್ಚ-ವೇತನಗಳು	2.30
11	21 - ಜಲ ಸಂಪನ್ಮೂಲಗಳು	2700-03-001-01 ನಿರ್ವಹಣಾ ಸಿಬ್ಬಂದಿ-ಇತರ ಭತ್ಯೆ	0.10
12		2702-80-001-03 ಕಾರ್ಯನಿರ್ವಹಣೆ, ದಕ್ಷಿಣ, ಬೆಂಗಳೂರು-ಸಂಬಳ	0.22
13		2702-80-001-03 ಮೇಲ್ವಿಚಾರಣೆ, ಬೆಂಗಳೂರು, ದಕ್ಷಿಣ-ಸಂಬಳ	0.06
14	25 - ಕನ್ನಡ ಮತ್ತು ಸಂಸ್ಕೃತಿ	2205-001-01 ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ-ಸಂಬಳ	0.67
15	26 - ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ	3454-02-204-04 ಬೆಳೆಗಳ ವಿಸ್ತೀರ್ಣದ ಹಾಗೂ ಉತ್ಪಾದನೆಯ ಅಂದಾಜುಗಳ ಸಕಾಲಿಕ ವರದಿ ಒದಗಿಸುವ ಬಗ್ಗೆ ಕೇಂದ್ರ ವಲಯ ಯೋಜನೆಗಳು	0.60
16	27 - ಕಾನೂನು	2014-105-01 -90 ಹೊಸ ನ್ಯಾಯಾಲಯಗಳನ್ನು ಸ್ಥಾಪಿಸುವುದು (ಕಾನೂನು ನೀತಿ) - ಸಂಬಳ	0.33
<b>ಒಟ್ಟು</b>			<b>3,513.48</b>

ಅನುಬಂಧ 2.3

₹25ಕೋಟಿಗೂ ಹೆಚ್ಚು ಮೊತ್ತ ಬಳಕೆಯಾಗದ ಅವಕಾಶಗಳು ಸಂಭವಿಸಿದ ಪ್ರಧಾನ ಲೆಕ್ಕಶೀರ್ಷಿಕೆಗಳು  
(ಉಲ್ಲೇಖ: ಕಂಡಿಕೆ 2.4.1 ಪುಟ 83)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಪ್ರಧಾನ ಲೆಕ್ಕಶೀರ್ಷಿಕೆಗಳು/ಕ್ಷೇತ್ರಗಳು	ಬಳಕೆಯಾಗದ ಅವಕಾಶ
1	2	3	4
1	01	2401-104-11 - ಸಾವಯವ ಕೃಷಿ	199.33
2		2401-108-1- ಕೃಷಿ ಇಲಾಖೆ	51.40
3		2401-108-2- ತೋಟಗಾರಿಕೆ ಇಲಾಖೆ	83.41
4		2401-110-07- ಹೊಸ ಬೆಳೆ ವಿಮಾ ಯೋಜನೆ	33.74
5		2401-110-09- ಬೆಳೆ ಸಾಲಕ್ಕೆ ಸಹಾಯಧನ	25.00
6		2401-111-03- ಕೃಷಿ ಬಂಡವಾಳ ಹೂಡಿಕೆ ನಿಧಿ	300.00
7		2401-111-08- ಸಮಗ್ರ ತೋಟಗಾರಿಕಾ ಅಭಿವೃದ್ಧಿ	88.72
8		2401-114-01- ಐಸೋಫಾಮ್	61.52
9		2401-119-4- ಕೃಷಿ ಕ್ಷೇತ್ರ ಮತ್ತು ಸಸ್ಯವಾಟಿಕೆಗಳ ಅಭಿವೃದ್ಧಿ	137.24
10		2401-800-1- ಕೃಷಿ ಇಲಾಖೆ	77.40
11		2401-800-2- ತೋಟಗಾರಿಕೆ ಇಲಾಖೆ	27.89
12		2402-102-30- ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ	212.45
13		2402-198-6- ಗ್ರಾಮ ಪಂಚಾಯತ್-ಕೇಂ.ಪು.ಯೋ/ಕೇಂ.ವ.ಯೋ	42.34
14		2851-107-1- ರಾಜ್ಯ ರೇಷ್ಮೆ ಉದ್ಯಮಗಳು	100.84
15		4401-001-1- ಕೃಷಿ ಇಲಾಖೆ	25.15
16	02	2403-800-30- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಪಶು ಸಂಗೋಪನೆ-ಆರಕೆವಿವೈ	59.28
17		2404-191-1- ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಮಹಾಸಂಘ ನಿಯಮಿತ	54.92
18		2404-800-22- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಕೃಷಿ ಮಾರುಕಟ್ಟೆ	29.92
19	03	2040-101-03 - ವಸೂಲಿ ವೆಚ್ಚ	57.97
20		2054-095-01- ಖಜಾನೆ ನಿರ್ದೇಶಕರು	54.55
21		2070-800-11- ಖಾಲಿ ಹುದ್ದೆಗಳ ಭರ್ತಿ	999.98
22		2070-800-13- ಸಂಬಳಕ್ಕಾಗಿ ಹೆಚ್ಚುವರಿ	2,500.00
23		2071-105-3- ಇತರ ಕುಟುಂಬ ವಿಶ್ರಾಂತಿ ವೇತನಗಳು-ಕರ್ನಾಟಕ	257.98
24		2071-110-1- ಪುರಸಭೆ ನೌಕರರಿಗೆ ಸಂದಾಯ	40.42
25		2071-117-01- ಪಿಂಚಣಿ ಯೋಜನೆಯ ವೆಚ್ಚಕ್ಕೆ ರಾಜ್ಯದ ಪಾಲಿನ ಅಂತದಾನ	176.19
26		3475-797-08- ಆರ್ಥಿಕ ನಿರ್ವಹಣಾ ನಿಧಿ	150.00
27		3475-800-12- ಸಾಮಾನ್ಯ ರಾಜಸ್ವದಿಂದ ಸಂಚಿತ ಋಣ ಪರಿಹಾರ ನಿಧಿಗೆ ವಂತಿಗೆ	500.00
28	04	2015-106-1- ರಾಜ್ಯ ವಿಧಾನ ಸಭೆ	77.13
29		2052-090-01- ಕರ್ನಾಟಕ ಸರ್ಕಾರದ ಸಚಿವಾಲಯ	29.15
30		3451-090-2- ಮಾಹಿತಿ ತಂತ್ರಜ್ಞಾನ ಸಚಿವಾಲಯ	27.78
31	05	2055-003-06- 13ನೇ ಆರ್ಥಿಕ ಆಯೋಗ ಅನುದಾನ-ಆರಕ್ಷಕ ತರಬೇತಿ	37.50
32		2055-109-1- ಪೊಲೀಸ್ ದಳ	166.26
33		2055-115- ಪೊಲೀಸ್ ಪಡೆಯ ಆಧುನೀಕರಣ	206.71
34	06	5465-01-190-1- ಮೂಲಭೂತ ಸೌಕರ್ಯಗಳಿಗಾಗಿ ಬಂಡವಾಳ ಹೂಡಿಕೆ	146.52
35		5465-01-190-2- ಕೆ.ಎಸ್.ಐ.ಐ.ಡಿ.ಸಿ ಮೂಲಕ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತಕ್ಕೆ	30.00
36	07	2215-01-198-2 - ಗ್ರಾಮ ಪಂಚಾಯತಿಗಳು	100.72
37		2501-01-198-6- ಗ್ರಾಮ ಪಂಚಾಯತ್-ಕೇಂ.ಪು.ಯೋ/ಕೇಂ.ವ.ಯೋ	126.70
38		2505-60-196-6- ಜಿಲ್ಲಾ ಪಂಚಾಯತ್-ಕೇಂ.ಪು.ಯೋ/ಕೇಂ.ವ.ಯೋ	2,106.81
39		2515-196-1- ಜಿಲ್ಲಾ ಪಂಚಾಯತ್	116.64
40		2515-196-6- ಜಿಲ್ಲಾ ಪಂಚಾಯತ್	72.62
41		2515-197-1- ತಾಲ್ಲೂಕು ಪಂಚಾಯತ್‌ಗಳು	70.44
42		2515-197-6- ತಾಲ್ಲೂಕು ಪಂಚಾಯತ್‌ಗಳು-ಕೇಂ.ಪು.ಯೋ/ಕೇಂ.ವ.ಯೋ	77.06
43		2515-198-6- ಗ್ರಾಮ ಪಂಚಾಯತ್‌ಗಳು-ಕೇಂ.ಪು.ಯೋ/ಕೇಂ.ವ.ಯೋ	269.14
44		4215-02-800-02- ಸುವರ್ಣ ಗ್ರಾಮ	153.95
45		4702-101-1- ನೀರಾವರಿ ಕೆರೆಗಳು-ಹೊಸಕೆರೆಗಳು, ಪಿಕ್-ಅಪ್‌ಗಳ ನಿರ್ಮಾಣ	84.69
46	5054-03-337-71- ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ	139.10	

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಪ್ರಧಾನ ಲೆಕ್ಕಶೀರ್ಷಿಕೆಗಳು/ಕ್ಷೇತ್ರಗಳು	ಬಳಕೆಯಾಗದ ಅವಕಾಶ
47		5054-04-337-7- ಗ್ರಾಮ ಪಂಚಾಯತ್‌ಗಳಿಗೆ ಬಂಡವಾಳ ಬಿಡುಗಡೆ	162.36
48	08	2406-01-001-2- ನಿರ್ವಹಣಾ ಸಿಬ್ಬಂದಿ	27.22
49	09	2425-001-01- ಸಹಕಾರಿ ಸಂಘಗಳ ನಿಬಂಧಕರು	31.64
50		2425-107-2- ಸಾಮಾನ್ಯ	882.53
51	10	2225-01-277-65- ಜಿಲ್ಲಾ ಪಂಚಾಯತ್‌ನಿಂದ ವರ್ಗಾವಣೆಗೊಂಡ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು (ಎಂ.ಡಿ.ಆರ್.ಎಸ್)	27.47
52		2225-02-794-01- ವಿಶೇಷ ದುರ್ಬಲ ಬುಡಕಟ್ಟು ಜನಾಂಗಗಳ ಅಭಿವೃದ್ಧಿ	25.10
53		2225-03-277-2- ಇತರ ಹಿಂದುಳಿದ ವರ್ಗಗಳ ಕಲ್ಯಾಣ	49.93
54		4225-01-277-2- ನಿರ್ಮಾಣ	35.63
55	11	4235-02-102-1- ನಬಾರ್ಡ್ ಕಾಮಗಾರಿಗಳು	85.81
56	14	2053-094-7- ತಾಲ್ಲೂಕು ಸಿಬ್ಬಂದಿ	58.23
57		2235-60-102-1- ವೃದ್ಧಾಪ್ಯ ವೇತನ ಯೋಜನೆ	396.57
58		2245-01-800-1- ಪರಿಹಾರ ವೆಚ್ಚದ ಇತರ ವಿವಿಧ ಬಾಬುಗಳು	138.91
59		2245-05-101-05- ವಿಪತ್ತು ಪರಿಹಾರ ನಿಧಿ	472.81
60		2245-80-101-02- ಶೋಧನೆ, ರಕ್ಷಣಾ ಸಾಧನಗಳು ಮತ್ತು ತುರ್ತು ಕಾರ್ಯಾಚರಣೆ ಕೇಂದ್ರ	38.74
61	16	2216-104-01- ಆಶ್ರಯ ವಿಳಾಸ	235.50
62		2216-80-198-6- ಗ್ರಾಮ ಪಂಚಾಯತಿ	175.15
63	17	2202-01-115-01- ಸರ್ವ ಶಿಕ್ಷಾ ಅಭಿಯಾನ ಸಂಘ	1,126.22
64		2202-02-108-13- ಕಿರಿಯ ಕಾಲೇಜುಗಳು	206.08
65		2202-03-103-2- ಇತರ ಸರ್ಕಾರಿ ಕಾಲೇಜುಗಳು	149.01
66		2202-80-003-05- ಘಾಡ ಶಾಲೆಗಳಲ್ಲಿ ಗಣಕ ಸಾಕ್ಷರತೆಯ ತಿಳುವಳಿಕೆ	100.94
67		2202-80-800-35- ಶಿಕ್ಷಣದಲ್ಲಿ ಸಹಾಯಾನುದಾನ	69.00
68		4202-01-202-1- ಕಟ್ಟಡಗಳು	203.46
69		4202-01-203-1- ಕಟ್ಟಡಗಳು	28.33
70	18	2852-80-003-12- ಹೊಸ ಔದ್ಯಮಿಕ ಸಮೂಹಗಳ ಸ್ಥಾಪನೆ	37.31
71		4851-190-15- ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ	28.66
72		6852-02-190-4- ವಿಜಯನಗರ ಉಕ್ಕು ನಿಯಮಿತ	30.00
73		6852-02-800-01- ಕೈಗಾರಿಕಾ ಘಟಕಗಳಿಗೆ ಮೌಲ್ಯಧಾರಿತ ತೆರಿಗೆ ಪಾವತಿಗಾಗಿ ಸಾಲ	81.40
74	19	2217-05-191-1- ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ	359.61
75		3435-03-101-04- ಬೆಂಗಳೂರಿನಲ್ಲಿ ಸರೋವರಗಳ ಅಭಿವೃದ್ಧಿ	50.00
76		3604-191-2- ಇತರ ಪಾಲು	49.83
77		3604-191-3- ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ	257.48
78		3604-191-4- ಜೆಎನ್‌ಎನ್‌ಯುಆರ್‌ಎಂ	409.51
79		3604-191-6- ರಾಜೀವ್ ಗಾಂಧಿ ಆವಾಸ್ ಯೋಜನೆ	99.84
80		3604-191-7- 13ನೇ ಆರ್ಥಿಕ ಆಯೋಗ ಅನುದಾನಗಳು	356.50
81		3604-192-2- ಇತರ ಪಾಲು	205.54
82		3604-192-3- ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ	107.80
83		3604-192-5- ಸ್ವರ್ಣ ಜಯಂತಿ ಷಹರಿ ರೋಜ್‌ಗಾರ್ ಯೋಜನೆ	34.09
84		3604-193-2- ಇತರ ಪಾಲು	61.01
85		6215-01-190-2- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ	187.72
86		6215-02-190-1-ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸಾಲಗಳು	31.82
87		6217-60-800-04- ಬಿ.ಎಂ.ಆರ್.ಸಿ.ಎಲ್ ಗೆ ಸಾಲಗಳು	204.28
88	20	2059-80-799-1- ಖರ್ಚುಗಳು	134.42
89		3054-03-337-05- ರಾಜ್ಯ ಹೆದ್ದಾರಿಗಳ ನಿರ್ವಹಣೆ	47.17
90		3054-03-337-06 - 13ನೇ ಆರ್ಥಿಕ ಆಯೋಗ ಅನುದಾನ-ರಾಜ್ಯ ಹೆದ್ದಾರಿಗಳ ನಿರ್ವಹಣೆ	36.55
91		3054-80-190-01 - ಕೆಆರ್‌ಡಿ‌ಸಿಎಲ್ ಋಣ ಸೇವೆಗಳು-ಬಡ್ಡಿ	33.02
92		4059-80-051-40- ಬೆಳಗಾಂ, ಸುವರ್ಣಸೌಧ	46.36
93		5054-03-337-16- ರಾಜ್ಯ ಹೆದ್ದಾರಿಗಳ ಸೇವೆಗಳು	25.76
94		5054-03-337-18- ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ	250.44
95		5054-03-337-86- ಕರ್ನಾಟಕ ರಾಜ್ಯ ಹೆದ್ದಾರಿಗಳ ಸುಧಾರಣಾ ಯೋಜನೆ (ಕೆಪಿಪ್)-2 (ಎಡಿಬಿ)-ಇಎಪಿ	131.99
96		5054-80-190-01- ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ	117.20



ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಪ್ರಧಾನ ಲೆಕ್ಕಪರಿಷ್ಕರಣೆ/ಕ್ಷೇತ್ರಗಳು	ಬಳಕೆಯಾಗದ ಅವಕಾಶ
97		7615-200-2- ವಿವಿಧ ಸಾಲಗಳು	54.09
98	21	2705-102-01- ಭೂಮಿ, ಸಾಗುವಳಿ ಮತ್ತು ಅಯಕಟ್ ರಸ್ತೆಗಳು	123.03
99		2705-202-01- ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು	64.45
100		2705-204-01- ಕೃಷ್ಣಾ ಮೇಲ್ದಂಡೆ ಯೋಜನೆ	53.77
101		2705-206-01- ಯೋಜನೆಗಳು	36.39
102		4701-73-800-01- ಕೃಷ್ಣ ಮೇಲ್ದಂಡೆ ಯೋಜನೆ (ಎಐಬಿಪಿ)	305.53
103		4701-80-190-3- ಕೃಷ್ಣ ಭಾಗ್ಯ ಜಲನಿಗಮ ನಿಯಮಿತ	884.14
104		4701-80-800-01- ಹೊಸ ಯೋಜನೆಗಳು	55.33
105		4701-80-800-80 -ಅಣೆಕಟ್ಟು ಪುನರ್ವಸತಿ ಮತ್ತು ಅಭಿವೃದ್ಧಿ ಯೋಜನೆ-ಇಎಪಿ	82.54
106		4702-101-1- ನೀರಾವರಿ ಕೆರೆಗಳು-ಹೊಸ ಕೆರೆಗಳು, ಪಿಕ್-ಅಪ್‌ಗಳ ನಿರ್ಮಾಣ	151.70
107		4702-101-2- ವಿಶ್ವ ಬ್ಯಾಂಕ್ ನೆರವಿನಲ್ಲಿ ಕೆರೆ ನೀರಾವರಿ ಯೋಜನೆಗಳು	60.00
108		4705-800-01- ಕಾಡಾ-ವಿಶೇಷ ಅಭಿವೃದ್ಧಿ ಕಾರ್ಯಕ್ರಮ	44.37
109	22	2210-03-110-01- ತಾಲ್ಲೂಕು ಮಟ್ಟದ ಸಾರ್ವಜನಿಕ ಆಸ್ತಿಗಳು	33.02
110		2210-03-800-18- ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಂಡಳಿ(ರಾ.ಗ್ರಾ.ಆ.ಮಂ) - ರಾಜ್ಯದ ಪಾಲು	417.03
111		2210-06-001-01- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು, ಆರೋಗ್ಯ ಶಿಕ್ಷಣ ಮತ್ತು ತರಬೇತಿ ಕೇಂದ್ರ	27.58
112		2210-06-101-8- ಅಂಧತ್ವ ನಿಯಂತ್ರಣ	26.24
113		4210-01-110-1- ಕಟ್ಟಡಗಳು	31.74
114		4210-03-105-1- ಕಟ್ಟಡಗಳು	38.28
115	23	2230-01-103-7- ಕಾರ್ಮಿಕರ ಕಲ್ಯಾಣ ಮಂಡಳಿ	31.00
116		2230-03-101-01- ಔದ್ಯೋಗಿಕ ತರಬೇತಿ ಸಂಸ್ಥೆಗಳು/ಕೇಂದ್ರಗಳು	57.19
117		2230-03-101-35- 10ತಾಲ್ಲೂಕುಗಳಲ್ಲಿ ನೂತನ ಔದ್ಯೋಗಿಕ ತರಬೇತಿ ಸಂಸ್ಥೆ	27.85
118	24	4801-01-190-09- ವಿದ್ಯುಚ್ಛಕ್ತಿ ಬಳಕೆಯಲ್ಲಿ ಹೂಡಿಕೆ	500.00
119		4801-06-190-01- ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತ್ ಯೋಜನೆ (ಆರ್‌ಜಿಜಿವಿವೈ)	168.50
120		4801-80-190-02- ನಿರಂತರ ಜ್ಯೋತಿ ಕಾಮಗಾರಿಗಳಿಗಾಗಿ ಎಸ್ಕಾಮ್‌ನಲ್ಲಿ ಹೂಡಿಕೆ (ಎಪಿಡಿಆರ್‌ಪಿ)	70.00
121		6801-190-3-ವೇಗವರ್ಧಿತ ವಿದ್ಯುತ್ ಅಭಿವೃದ್ಧಿ ಸುಧಾರಣೆ ಕಾರ್ಯಕ್ರಮ	368.81
122		6801-205-1- ಕರ್ನಾಟಕ ವಿದ್ಯುತ್ ಪ್ರಸಾರಣ ನಿಗಮ ನಿಯಮಿತಕ್ಕೆ ಸಾಲ	70.68
123	26	2575-02-196-1- ಜಿಲ್ಲಾ ಪಂಚಾಯತ್‌ಗಳು	55.41
124	27	2014-800-1- ನ್ಯಾಯಾಡಳಿತ ಉನ್ನತೀಕರಣಕ್ಕಾಗಿ ಹನ್ನೊಂದನೇ ಹಣಕಾಸು ಆಯೋಗದ ಅನುದಾನಗಳು	39.53
125	29	2049-01-101-1- ಪ್ರಸಕ್ತ ಸಾಲಗಳ ಮೇಲಣ ಬಡ್ಡಿ	447.48
126		2049-04-101- ರಾಜ್ಯ/ಕೇಂದ್ರ ಆಡಳಿತ ಪ್ರದೇಶಗಳ ಯೋಜನಾ ಕಾರ್ಯಕ್ರಮಗಳಿಗಾಗಿ ಸಾಲದ ಮೇಲೆ ಬಡ್ಡಿ	114.10
127		6003-110-1- ತೊಡಕಿಲ್ಲದ ಮತ್ತು ಭದ್ರ ಅರ್ಥೋಪಾಯ ಅಗ್ರಿಮ ಧನ	1,500.00
128		6003-110-2- ಭಾರತದ ರಿಸರ್ವ್ ಬ್ಯಾಂಕಿನಿಂದ ಪಡೆದ ಓವರ್ ಡ್ರಾಫ್ಟ್	500.00
129		6004-02-101-01- ಸಾಮಾನ್ಯ ಸಹಾಯ	29.81
<b>ಒಟ್ಟು</b>			<b>24,998.10</b>

ಅನುಬಂಧ 2.4

ಪ್ರಧಾನ ಲೆಕ್ಕಶೀರ್ಷಿಕೆಗಳಲ್ಲಿನ ₹25ಕೋಟಿಗೂ ಮೀರಿದ ಅಧಿಕ ವೆಚ್ಚದ ಪ್ರಕರಣಗಳು  
(ಉಲ್ಲೇಖ: ಕಂಡಿಕೆ 2.4.3 ಪುಟ 88)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಪ್ರಧಾನ ಲೆಕ್ಕಶೀರ್ಷಿಕೆ	ವಿಷಯ ಕ್ಷೇತ್ರ	ಒಟ್ಟು ಅವಕಾಶ	ಪನವಿನಿಯೋಗ	ಒಟ್ಟು	ವೆಚ್ಚ	ಅಧಿಕ
1	08	2406	ಅರಣ್ಯ ಮತ್ತು ವನ್ಯ ಜೀವನ	400.00	0.00	400.00	894.03	494.03
			-ಅರಣ್ಯ					
			-ಮೀಸಲು ನಿಧಿ ಮತ್ತು ಠೇವಣಿ ಲೆಕ್ಕಕ್ಕೆ ವರ್ಗಾವಣೆ					
			ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗೆ ವರ್ಗಾಯಿಸುವ ಬಗ್ಗೆ					
2	17	2202	ಸಾಮಾನ್ಯ ಶಿಕ್ಷಣ	1,477.44	3.04	1,480.48	1,520.52	40.04
			- ಪ್ರಾಥಮಿಕ ಶಿಕ್ಷಣ					
			-ವಿಭಾಗ ಪಂಚಾಯತ್‌ಗಳು/ಮಧ್ಯಂತರ ಮಟ್ಟದ ಪಂಚಾಯತ್‌ಗಳಿಗೆ ನೆರವು					
			- ತಾಲ್ಲೂಕು ಪಂಚಾಯತ್‌ಗಳು					
3	29	6004	ಕೇಂದ್ರ ಸರ್ಕಾರದಿಂದ ಸಾಲ ಮತ್ತು ಮುಂಗಡಗಳು	7.01	21.00	28.01	97.46	69.45
			- ರಾಜ್ಯದ ಯೋಜನಾ ಕಾರ್ಯಕ್ರಮಗಳಿಗಾಗಿ ಸಾಲಗಳು					
			- ಸಮೂಹ ಸಾಲಗಳು					
			- ಹೆಚ್ಚುವರಿ ಯೋಜನಾ ಸಹಾಯ (ಬ್ಯಾಂಕ್-ಟು-ಬ್ಯಾಂಕ್ ಎಕ್ಸ್‌ಚೇಂಜ್ ಲೋನ್)					
ಒಟ್ಟು				1,884.45	24.04	1,908.49	2,512.01	603.52

ಅನುಬಂಧ 2.5

ಅವಕಾಶವನ್ನು ಮೀರಿದ ಸತತ ಹೆಚ್ಚುವರಿ ವೆಚ್ಚಗಳು  
(ಉಲ್ಲೇಖ: ಕಂಡಿಕೆ 2.4.4 ಪುಟ 88)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಮತ್ತು ಲೆಕ್ಕಶೀರ್ಷಿಕೆ	2010-11			2011-12			2012-13		
		ಅವಕಾಶ	ವೆಚ್ಚ	ಅಧಿಕ	ಅವಕಾಶ	ವೆಚ್ಚ	ಅಧಿಕ	ಅವಕಾಶ	ವೆಚ್ಚ	ಅಧಿಕ
1	04- ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 2014-102-01 -ನ್ಯಾಯ ಪರಿಪಾಲನೆ -ಉಚ್ಚ ನ್ಯಾಯಾಲಯ -ನ್ಯಾಯಾಧೀಶರು	9.74	10.10	0.36	10.78	11.00	0.22	10.68	11.88	1.20
2	2070-104-02 ಇತರ ಆಡಳಿತ ಸೇವೆಗಳು -ಜಾಗೃತಿ -ಕರ್ನಾಟಕ ಲೋಕಾಯುಕ್ತ	5.45	6.68	1.23	6.79	7.58	0.79	7.03	8.08	1.05

ಅನುಬಂಧ 2.6

ಆಯವ್ಯಯ ಅವಕಾಶವಿಲ್ಲದೆ ಮಾಡಿದ ವೆಚ್ಚ  
(ಉಲ್ಲೇಖ: ಕಂಡಿಕೆ 2.4.5 ಪುಟ 89)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಲೆಕ್ಕಶೀರ್ಷಿಕೆ	ವೆಚ್ಚ	ಷರಾ
1	02	2403-196-1-01-300 ಜಿಲ್ಲಾ ಪಂಚಾಯತ್‌ಗಳು-ಬ್ಲಾಕ್ ಅನುದಾನ-ಒಟ್ಟು- ಜಿಲ್ಲಾ ಪರಿಷತ್	9.27	ಹೊಸ ಸೇವೆಗಳು
2		2405-196-1-01-300 ಜಿಲ್ಲಾ ಪಂಚಾಯತ್‌ಗಳು-ಬ್ಲಾಕ್ ಅನುದಾನ	1.14	
3	03	2235-60-107-01 ಸ್ವತಂತ್ರ ಸೈನಿಕ ಸನ್ಮಾನ ವಿಶ್ರಾಂತಿ ವೇತನ ಯೋಜನೆ- ವಿಶ್ರಾಂತಿ ವೇತನ	0.69	ವಿವರ ಒದಗಿಸಿಲ್ಲ
4	11	2235-02-101-20-251 ಅಂಗವಿಕಲರಿಗೆ ಹಾಗೂ ಬಡ ಅಂಗವಿಕಲರಿಗೆ ಮಾಸಿಕ ಧನ ಸಹಾಯ	53.53	ಹೊಸ ಸೇವೆಗಳು
5		2235-02-106-08 ಬಾಲಮಂದಿರಗಳು ಹಾಗೂ ವೀಕ್ಷಣಾಲಯಗಳು	0.04	ವಿವರ ಒದಗಿಸಿಲ್ಲ
6	25	2205-800 ಕಲೆ ಮತ್ತು ಸಂಸ್ಕೃತಿ-ಇತರೆ ವೆಚ್ಚಗಳು	0.05	ವಿವರ ಒದಗಿಸಿಲ್ಲ
ಒಟ್ಟು			64.72	

ಅನುಬಂಧ 2.7

ಹೊಸ ಸೇವೆಗಳ/ಹೊಸ ಸೇವಾ ಸಾಧನಗಳ ಪ್ರಕರಣಗಳು  
(ಉಲ್ಲೇಖ: ಕಂಡಿಕೆ 2.4.8 ಪುಟ 90)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಲೆಕ್ಕಶೀರ್ಷಿಕೆ	ಆಯವ್ಯಯ ಅವಕಾಶ	ವೆಚ್ಚ	ಅಧಿಕ	
1	02 - ಪಶು ಸಂಗೋಪನೆ ಮತ್ತು ಮೀನುಗಾರಿಕೆ	2403	ಪಶು ಸಂಗೋಪನೆ	0.00	9.27	9.27
		196	ಜಿಲ್ಲಾ ಪಂಚಾಯತ್‌ಗಳು/ಜಿಲ್ಲಾ ಮಟ್ಟದ ಪಂಚಾಯತ್‌ಗಳಿಗೆ ನೆರವು			
		1	ಜಿಲ್ಲಾ ಪಂಚಾಯತ್‌ಗಳು			
		01	ಬ್ಲಾಕ್ ಅನುದಾನ			
		300	ಒಟ್ಟು-ಜಿಲ್ಲಾ ಪಂಚಾಯತ್			
2		2405	ಮೀನುಗಾರಿಕೆ	0.00	1.14	1.14
		196	ಜಿಲ್ಲಾ ಪಂಚಾಯತ್‌ಗಳು/ಜಿಲ್ಲಾ ಮಟ್ಟದ ಪಂಚಾಯತ್‌ಗಳಿಗೆ ನೆರವು			
		1	ಜಿಲ್ಲಾ ಪಂಚಾಯತ್‌ಗಳು			
		01	ಬ್ಲಾಕ್ ಅನುದಾನ			
		300	ಒಟ್ಟು-ಜಿಲ್ಲಾ ಪಂಚಾಯತ್			
3	08-ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ	2406	ಅರಣ್ಯ ಮತ್ತು ವನ್ಯ ಜೀವನ	2.25	22.18	19.93
		01	ಅರಣ್ಯ			
		797	ಮೀಸಲು ನಿಧಿ ಮತ್ತು ರೇವಣಿ ಲೆಕ್ಕಕ್ಕೆ ವರ್ಗಾವಣೆ			
		04	ಅರಣ್ಯೀಕರಣಕ್ಕಾಗಿ ವರ್ಗಾವಣೆ-ಅರಣ್ಯೀಕರಣಕ್ಕಾಗಿ ರಾಜಸ್ವ ಸ್ವೀಕೃತಿ ಪರಿಸರ ಹಾನಿ ಪರಿಹಾರಕ್ಕಾಗಿ ಅರಣ್ಯೀಕರಣ ನಿಧಿಯಿಂದ ಭರಿಸಿದ ಮೊತ್ತ			
		261	ಅಂತರ್‌ಲೆಕ್ಕ ವರ್ಗಾವಣೆಗಳು			
4	11- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	2235	ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ	0.00	53.53	53.53
		02	ಸಮಾಜ ಕಲ್ಯಾಣ			
		101	ಅಂಗವಿಕಲರ ಕಲ್ಯಾಣ			
		20	ಅಂಗವಿಕಲರಿಗೆ ಹಾಗೂ ಬಡ ಅಂಗವಿಕಲರಿಗೆ ಮಾಸಿಕ ಧನಸಹಾಯ			
		251	ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು			
5		2235	ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ	0.65	1.99	1.34
		02	ಸಮಾಜ ಕಲ್ಯಾಣ			
		197	ವಿಭಾಗ ಪಂಚಾಯತ್‌ಗಳು/ಮಧ್ಯಂತರ ಮಟ್ಟದ ಪಂಚಾಯತ್‌ಗಳಿಗೆ ನೆರವು			
		1	ತಾಲ್ಲೂಕು ಪಂಚಾಯತ್‌ಗಳು			
		01	ಬ್ಲಾಕ್ ಅನುದಾನ			
6		407	ಮೈಸೂರು	0.43	2.13	1.70
		2235	ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ			
		02	ಸಮಾಜ ಕಲ್ಯಾಣ			
		197	ವಿಭಾಗ ಪಂಚಾಯತ್‌ಗಳು/ಮಧ್ಯಂತರ ಮಟ್ಟದ ಪಂಚಾಯತ್‌ಗಳಿಗೆ ನೆರವು			
		1	ತಾಲ್ಲೂಕು ಪಂಚಾಯತ್‌ಗಳು			
7	19- ನಗರಾಭಿವೃದ್ಧಿ	01	ಬ್ಲಾಕ್ ಅನುದಾನ	0.99	3.82	2.83
		420	ರಾಯಚೂರು			
		3604	ಸ್ಥಳೀಯ ಸಂಸ್ಥೆಗಳಿಗೆ ಮತ್ತು ಪಂಚಾಯತ್ ರಾಜ್ಯ ಸಂಸ್ಥೆಗಳಿಗೆ ಪರಿಹಾರ ಮತ್ತು ಪಾಲುಗಳು			
		191	ಪುರಸಭಾ ನಿಗಮಗಳಿಗೆ ನೆರವು			
		7	13ನೇ ಆರ್ಥಿಕ ಆಯೋಗ ಅನುದಾನಗಳು			
8	23-ಕಾರ್ಮಿಕ	18	ಬೆಂಗಳೂರು (ನಗರ)	0.02	1.14	1.12
		103	ಸಹಾಯಾನುದಾನ			
		4250	ಇತರ ಸಾಮಾಜಿಕ ಸೇವೆಗಳ ಮೇಲಣ ಬಂಡವಾಳ ವೆಚ್ಚ			
		203	ಉದ್ಯೋಗ			
		01	ಔದ್ಯೋಗಿಕ ತರಬೇತಿ ಸಂಸ್ಥೆಗಳ ನಿರ್ಮಾಣ-ಆರ್‌ಐಡಿಎಫ್			
		386	ನಿರ್ಮಾಣ			
		ಒಟ್ಟು	4.34	95.20	90.86	



ಅನುಬಂಧ 2.8

ಅನಗತ್ಯ ಪೂರಕ ಅಂದಾಜುಗಳು  
(ಉಲ್ಲೇಖ: ಕಂಡಿಕೆ.2.4.9 ಪುಟ 90)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಲೆಕ್ಕಶೀರ್ಷಿಕೆ	ಅವಕಾಶ			ವೆಚ್ಚ	ಉಳಿಕೆ
			ಮೂಲ	ಪೂರಕ	ಒಟ್ಟು		
1	01- ಕೃಷಿ ಮತ್ತು ತೋಟಗಾರಿಕೆ	2401-00-103-0-15-059 ತೋಟಗಾರಿಕೆ ಬೀಜಗಳ ಮತ್ತು ಇತರೆ ಹೂಡುವಳಿ-ಇತರ ಖರ್ಚುಗಳು	95.00	0.28	95.28	77.32	17.96
2		2401-00-103-0-21-059 ಕರ್ನಾಟಕ ರಾಜ್ಯ ಬೀಜ ನಿಗಮ-ಆರ್ಕಿವೈ-ಇತರ ಖರ್ಚುಗಳು	0.00	3.75	3.75	0.00	3.75
3		2401-00-110-0-07-059 ಹೊಸ ಬೆಳೆ ವಿಮಾ ಯೋಜನೆ-ಇತರ ಖರ್ಚುಗಳು	75.00	33.74	108.74	75.00	33.74
4		2401-00-111-0-01-139 ನೂತನ ವಿಸ್ತೃತ ನಿರ್ವಹಣಾ ಪದ್ಧತಿಯಡಿ ಕೃಷಿ ಅಭಿವೃದ್ಧಿ-ಪ್ರಧಾನ ಕಾಮಗಾರಿಗಳು	25.00	6.64	31.64	21.66	9.98
5		2415-01-004-0-06-059 ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ-ಆರ್ಕಿವೈ-ಇತರ ಖರ್ಚುಗಳು	0.00	2.90	2.90	0.00	2.90
6	07 - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್	2505- 60-196 -6- 04-300 ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ-ರಾಜ್ಯದ ಪಾಲು ಒಟ್ಟು-ಜಿಲ್ಲಾ ಪಂಚಾಯತ್	1,512.80	800.00	2,312.80	205.99	2,106.81
7		2515-00-101-0-80-059 ಕರ್ನಾಟಕ ಪಂಚಾಯತಿ ಬಲವರ್ಧನೆ ಯೋಜನೆ-ಗ್ರಾಮ ಸ್ವರಾಜ್-ಇಎಪಿ-ಇತರ ಖರ್ಚುಗಳು	15.40	4.27	19.67	2.04	17.63
8		2515-00-196-1-05-300 ನಿರ್ವಹಣಾ ಅನುದಾನಗಳು-ಒಟ್ಟು-ಜಿಲ್ಲಾ ಪರಿಷತ್	130.00	22.71	152.71	33.12	119.59
9		4215-02-800-0-02-132 ಸುರ್ವಣ ಗ್ರಾಮ-ಬಂಡವಾಳ ವೆಚ್ಚಗಳು	218.10	100.00	318.10	217.36	100.74
10	10 - ಸಮಾಜ ಕಲ್ಯಾಣ	2202-03-103-2-06-101 ಯುಜಿಸಿ ವೇತನ ಶ್ರೇಣಿಯ ಅನುಷ್ಠಾನ ಸಹಾಯಾನುದಾನ-ವೇತನಗಳು	0.00	75.00	75.00	0.00	75.00
11		2225-03-277-2-79-059 ಜಿಲ್ಲಾ ಪಂಚಾಯತ್‌ನಿಂದ ವರ್ಗಾವಣೆಗೊಂಡ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು (ಎಂಡಿಆರ್‌ಎಸ್)-ಇತರ ಖರ್ಚುಗಳು	60.00	0.60	60.60	50.60	10.00
12	22- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	2210-01-001-0-01-015 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಇಲಾಖೆಯ ನಿರ್ದೇಶನಾಲಯ (ವೈದ್ಯಕೀಯ ಶಾಖೆ) ಪೂರಕ ವೆಚ್ಚಗಳು	16.22	0.25	16.47	12.25	4.22
13		2210-01-110-2-37-101 ರಾಜೀವ್ ಗಾಂಧಿ ಅತಿ ವಿಶಿಷ್ಟ ಆಸ್ಪತ್ರೆ, ರಾಯಚೂರು-ಸಹಾಯಾನುದಾನ-ವೇತನಗಳು	2.00	2.00	4.00	1.00	3.00
14		2211-00-196-6-06-416 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಕುಟುಂಬ ಆರೋಗ್ಯ ಕೇಂದ್ರಗಳು, ಉತ್ತರ ಕನ್ನಡ	12.29	0.45	12.74	9.67	3.07
<b>ಒಟ್ಟು</b>			<b>2,161.81</b>	<b>1,052.59</b>	<b>3,214.40</b>	<b>706.01</b>	<b>2,508.39</b>

ಅನುಬಂಧ 2.9

ಅಧಿಕವಾದ ಪೂರಕ ಅನುದಾನಗಳು ಆಯ್ಕೆಯಾದ ಎಲ್ಲಾ ಅನುದಾನಗಳು (ರೇಖೆ ಕೋಟಿಗೂ ಮೀರಿ)  
(ಉಲ್ಲೇಖ: ಕಂಡಿಕೆ 2.4.10 ಪುಟ 90)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಲೆಕ್ಕಶೀರ್ಷಿಕೆ	ಅವಕಾಶ			ವೆಚ್ಚ	ಉಳಿಕೆ
			ಮೂಲ	ಪೂರಕ	ಒಟ್ಟು		
1	01- ಕೃಷಿ ಮತ್ತು ತೋಟಗಾರಿಕೆ	2401- 00- 197- 1-01- 300 ಒಟ್ಟು ತಾಲ್ಲೂಕು ಪಂಚಾಯತ್	0.00	24.21	24.21	5.69	18.52
2		2401-00-800-1-57-059 ಇತರ ಖರ್ಚುಗಳು	90.49	128.39	218.88	135.27	83.61
3		2401-00-800-2-43-059 ಇತರ ಖರ್ಚುಗಳು	58.00	30.04	88.04	76.72	11.32
4		2851-00-107-1-45-059 ಇತರ ಖರ್ಚುಗಳು	0.00	16.11	16.11	7.25	8.86
5	07- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್	2515-00-198-1-07-300 ಒಟ್ಟು ಗ್ರಾಮ ಪಂಚಾಯತ್	17.00	30.00	47.00	38.57	8.43
6		4702-00-101-1-14-132 ಬಂಡವಾಳ ವೆಚ್ಚಗಳು	100.00	100.00	200.00	115.31	84.69
7		5054-04-337-7-01-132 ಬಂಡವಾಳ ವೆಚ್ಚಗಳು	245.35	435.22	680.57	568.21	112.36
8	10- ಸಮಾಜ ಕಲ್ಯಾಣ	2225-01-793-0-00-059 ಇತರ ಖರ್ಚುಗಳು	35.00	54.79	89.79	82.67	7.12
9	17- ಶಿಕ್ಷಣ	2202-02-197-1-01-300 ಒಟ್ಟು ತಾಲ್ಲೂಕು ಪಂಚಾಯತ್	0.00	54.87	54.87	13.73	41.14
10	19- ನಗರಾಭಿವೃದ್ಧಿ	2217-05-191-1-10-059 ಇತರ ಖರ್ಚುಗಳು	20.00	35.25	55.25	34.19	21.06
11	21 - ಜಲಸಂಪನ್ಮೂಲಗಳು	4711-01-103-2-02-139 ಪ್ರಧಾನ ಕಾಮಗಾರಿಗಳು	1.00	60.00	61.00	51.00	10.00
12	22- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	2211-00-103-0-05-059 ಇತರ ಖರ್ಚುಗಳು	0.07	3.50	3.57	0.75	2.82
13		4210-03-105-1-09-059 ಇತರ ಖರ್ಚುಗಳು	14.50	22.00	36.50	16.86	19.64
14	24 - ಇಂಧನ	2801- 80- 101- 1- 04- 106 ಸಹಾಯ ಧನ	4,550.00	2,000.00	6,550.00	6,499.99	50.01
15		4801-01-190-0-09-211 ಬಂಡವಾಳ ಹೂಡಿಕೆ	500.00	750.00	1250.00	900.00	350.00
<b>ಒಟ್ಟು</b>			<b>5,631.41</b>	<b>3,744.38</b>	<b>9,375.79</b>	<b>8,546.21</b>	<b>829.58</b>

ಅನುಬಂಧ 2.10

ಸಾಕಷ್ಟಿಲ್ಲದ ಪೂರಕ ಅನುದಾನಗಳು  
(ಒಂದು ಕೋಟಿಗೂ ಮೀರಿ)  
(ಉಲ್ಲೇಖ: ಕಂಡಿಕೆ 2.4.11 ಪುಟ 90)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಲೆಕ್ಕಪೀಠಿಕೆ	ಅಂದಾಜುಗಳು			ವೆಚ್ಚ	ಸಾಲದಿರುವುದು
			ಮೂಲ	ಪೂರಕ	ಒಟ್ಟು		
1	01 - ಕೃಷಿ ಮತ್ತು ತೋಟಗಾರಿಕೆ	2401-00-196-2-01-300	0.00	0.02	0.02	4.27	4.25
		2401-00-196-1-01-300	0.00	0.02	0.02	3.73	3.71
		2402-00-196-1-01-300	0.00	0.02	0.02	4.60	4.58
2	21- ಜಲಸಂಪನ್ಮೂಲಗಳು	4701-80-190-4-132	884.55	6.32	890.87	920.55	29.68
	ಒಟ್ಟು		884.55	6.38	890.93	933.15	42.22

ಅನುಬಂಧ 2.11

ನಿಧಿಗಳ ವಿವೇಚನಾರಹಿತ ಪುನರ್ವಿನಿಯೋಗ  
(ಉಲ್ಲೇಖ: ಕಂಡಿಕೆ 2.4.12 ಪುಟ 91)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕಶೀರ್ಷಿಕೆ	ಅವಕಾಶ (ಮೂಲ ಮತ್ತು ಪೂರಕ ಅನುದಾನಗಳು)	ಪುನರ್ವಿನಿಯೋಗ	ಅಂತಿಮ ಅನುದಾನ	ವೆಚ್ಚ	ಅಧಿಕ (+) ಉಳಿತಾಯ (-)
1	22	2211-00-196-6-05-300 ಒಟ್ಟು-ಜಿಲ್ಲಾ ಪಂಚಾಯತ್	0.01	(+)0.99	1.00	3.81	(+)2.81
2		2211-00-196-6-05-300 ಒಟ್ಟು-ಜಿಲ್ಲಾ ಪಂಚಾಯತ್	0.01	(+)0.99	1.00	8.62	(+)7.62
		<b>ಒಟ್ಟು</b>	<b>0.02</b>	<b>(+)1.98</b>	<b>2.00</b>	<b>12.43</b>	<b>(+)10.43</b>
1	1	2401-00-104-0-11-106 ಸಹಾಯಧನ	120.00	(-)64.02	55.98	0.50	(-)55.48
2		2401-00-104-0-11-422 ವಿಶೇಷ ಘಟಕ ಯೋಜನೆ	50.00	(-)25.00	25.00	0.00	(-)25.00
3		2401-00-104-0-11-423 ಗಿರಿಜನ ಉಪಯೋಜನೆ	30.00	(-)15.00	15.00	0.00	(-)15.00
4		2401-00-105-0-01-015 ಪೂರಕ ವೆಚ್ಚಗಳು	3.12	(-) 0.25	2.87	1.82	(-)1.05
5		2401-00-108-2-18-139 ಪ್ರಧಾನ ಕಾಮಗಾರಿಗಳು	3.17	(-)0.41	2.76	0.72	(-)2.04
6		2401-00-109-0-27-059 ಇತರ ಖರ್ಚುಗಳು	90.00	(-)4.19	85.81	67.45	(-)18.36
7		2401-00-110-0-09-106 ಸಹಾಯಧನ	20.00	(-)12.00	8.00	0.00	(-)8.00
8		2401-00-111-0-03-059 ಇತರ ಖರ್ಚುಗಳು	255.00	(-)73.26	181.74	0.00	(-)181.74
9		2401-00-114-0-01-106 ಸಹಾಯಧನ	99.05	(-)6.11	92.94	37.61	(-)55.33
10		2402-00-102-0-28-139 ಪ್ರಧಾನ ಕಾಮಗಾರಿಗಳು	30.00	(-)6.73	23.27	0.09	(-)23.18
11		2851-00-107-1-40-059 ಇತರ ಖರ್ಚುಗಳು	19.00	(-)0.60	18.40	14.74	(-)3.66
12	3	2071-01-105-3-00-251 ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು	975.32	(-)245.13	730.19	717.34	(-)12.85
13	7	2515-00-197-1-10-300 ಒಟ್ಟು-ತಾಲ್ಲೂಕು ಪಂಚಾಯತ್	130.00	(-)5.25	124.75	58.96	(-)65.79
14	10	2225-03-102-12-059 ಇತರ ಖರ್ಚುಗಳು	49.76	(-)5.07	44.69	39.31	(-)5.38
15	17	2202-01-101-0-09-059 ಇತರ ಖರ್ಚುಗಳು	25.00	(-)6.50	18.50	6.25	(-)12.25
16		2202-80-003-0-05-059 ಇತರ ಖರ್ಚುಗಳು	100.00	(-)24.25	75.75	21.70	(-)54.05
17	18	2852-80-001-0-12-059 ಇತರ ಖರ್ಚುಗಳು	22.42	(-)1.45	20.97	0.97	(-)20.00
18		2852-80-102-0-01-059 ಇತರ ಖರ್ಚುಗಳು	5.50	(-)1.50	4.00	0.00	(-)4.00
19		2852-80-102-0-02-125 ಆಧುನೀಕರಣ	32.00	(-)4.00	28.00	24.71	(-)3.29
20	19	3604-00-192-3-04-032 ಬಂಡವಾಳ ಆಸ್ತಿಗಳ ಸೃಜನೆಗೆ ಅನುದಾನಗಳು	10.94	(-)4.50	6.44	1.20	(-)5.24
21		3604-00-192-3-26-032 ಯಾದಗಿರಿ	24.54	(-)6.00	18.54	15.05	(-)3.49

ಅನುಬಂಧಗಳು

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕಶೀರ್ಷಿಕೆ	ಅವಕಾಶ (ಮೂಲ ಮತ್ತು ಪೂರಕ ಅನುದಾನಗಳು)	ಪುನರ್ವಿನಿಯೋಗ	ಅಂತಿಮ ಅನುದಾನ	ವೆಚ್ಚ	ಅಧಿಕ (+) ಉಳಿತಾಯ (-)
22	19	6215-01-190-2-86-395 ಸಾರ್ವಜನಿಕ ಉದ್ಯಮಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಾಲಗಳು	1,000.00	(-)100.00	900.00	812.28	(-)87.72
23	21	2701-80-001-19-015 ಪೂರ್ಣ ವೆಚ್ಚಗಳು	17.28	(-)0.29	16.99	11.79	(-) 5.20
24		4701-73-800-0-139 ಪ್ರಧಾನ ಕಾಮಗಾರಿಗಳು	390.19	(-)87.00	303.19	162.58	(-)140.61
25	22	2210-02-101-1-03-101 ಸಹಾಯಾನುದಾನ-ವೇತನಗಳು	2.15	(-)0.80	1.35	0.00	(-)1.35
26		2210-06-001-0-05-059 ಇತರ ಖರ್ಚುಗಳು	7.75	(-)1.55	6.20	2.06	(-)4.14
27		2210-06-003-0-11-015 ಪೂರಕ ವೆಚ್ಚಗಳು	8.00	(-)1.99	6.01	1.34	(-)4.67
28		2210-80-196-1-01-300 ಒಟ್ಟು-ಜಿಲ್ಲಾ ಪಂಚಾಯತ್	114.86	(-)1.70	113.16	57.50	(-)55.66
29		4210-01-110-1-01-139 ಪ್ರಧಾನ ಕಾಮಗಾರಿಗಳು	115.35	(-)42.13	73.22	51.80	(-)21.42
30		4210-03-105-1-02-386 ನಿರ್ಮಾಣ	72.72	(-)5.31	67.41	66.17	(-)1.24
31		4210-03-105-1-02-422 ವಿಶೇಷ ಘಟಕ ಯೋಜನೆ	14.00	(-)4.20	9.80	6.09	(-)3.71
<b>ಒಟ್ಟು</b>			<b>3,837.12</b>	<b>(-)756.19</b>	<b>3,080.93</b>	<b>2,180.03</b>	<b>(-)900.90</b>
1	1	2401-00-104-0-11-041 ಪ್ರಯಾಣ ವೆಚ್ಚಗಳು	0.00	(+)2.10	2.10	0.00	(-)2.10
2		2401-00-105-0-27-106 ಸಹಾಯಧನ	42.50	(+)50.76	93.26	42.50	(-)50.76
3		2401-00-108-1-15-422 ವಿಶೇಷ ಘಟಕ ಯೋಜನೆ	15.00	(+)9.01	24.01	14.50	(-)9.51
4		2401-00-108-1-15-423 ಗಿರಿಜನ ಉಪಯೋಜನೆ	10.00	(+)5.99	15.99	7.60	(-)8.39
5		2401-00-111-0-02-422 ವಿಶೇಷ ಘಟಕ ಯೋಜನೆ	20.00	(+)20.00	40.00	19.69	(-)20.31
6		2401-00-111-0-02-423 ಗಿರಿಜನ ಉಪಯೋಜನೆ	10.00	(+)10.00	20.00	9.87	(-)10.13
7		2401-00-800-1-66-422 ವಿಶೇಷ ಘಟಕ ಯೋಜನೆ	34.59	(+)25.00	59.59	35.98	(-)23.61
8		2401-00-800-1-66-423 ಗಿರಿಜನ ಉಪಯೋಜನೆ	22.50	(+)15.00	37.50	12.96	(-)24.54
9		2402-00-102-0-30-139 ಪ್ರಧಾನ ಕಾಮಗಾರಿಗಳು	238.40	(+)6.73	245.13	33.70	(-)211.43
10	17	2202-01-106-0-02-059 ಇತರ ಖರ್ಚುಗಳು	4.00	(+)6.00	10.00	5.00	(-)5.00
11	18	2851-00-102-0-74-106 ಸಹಾಯಧನ	12.72	(+)3.50	16.22	12.72	(-)3.50
12	19	3604-00-192-3-11-032 ಬಳ್ಳಾರಿ	17.34	(+)6.42	23.76	20.70	(-)3.06
13		4217-60-800-5-02-059 ಇತರ ಖರ್ಚುಗಳು	100.00	(+)100.00	200.00	187.85	(-)12.15
14	21	2702-02-005-80-180 ಯಂತ್ರೋಪಕರಣ ಮತ್ತು ಸಾಧನ ಸಾಮಗ್ರಿಗಳು	1.35	(+)1.15	2.50	0.00	(-)2.50
15		2702-02-005-80-200 ನಿರ್ವಹಣಾ ವೆಚ್ಚ	0.93	(+)1.17	2.10	0.52	(-)1.58

ಕ್ರಮ ಸಂಖ್ಯೆ	ಅನುದಾನ ಸಂಖ್ಯೆ	ಲೆಕ್ಕಶೀರ್ಷಿಕೆ	ಅವಕಾಶ (ಮೂಲ ಮತ್ತು ಪೂರಕ ಅನುದಾನಗಳು)	ಪುನರ್ವಿನ್ಯಯೋಗ	ಅಂತಿಮ ಅನುದಾನ	ವೆಚ್ಚ	ಅಧಿಕ (+) ಉಳಿತಾಯ (-)
16	21	2705-00-0-101 ಸಹಾಯಾನುದಾನ-ವೇತನಗಳು	40.58	(+)1.90	42.48	40.08	(-)2.40
17		4701-80-190-3-132 ಬಂಡವಾಳ ವೆಚ್ಚಗಳು	1,648.58	(+)6.97	1,655.55	948.58	(-)706.97
18		4701-80-190-4-00-422 ವಿಶೇಷ ಘಟಕ ಯೋಜನೆ	130.10	(+)75.00	205.10	135.80	(-)69.30
19		4701-80-190-4-00-423 ಗಿರಿಜನ ಉಪಯೋಜನೆ	63.06	(+)25.00	88.06	56.85	(-)31.21
20		4702-101-1-12-059 ಇತರ ಖರ್ಚುಗಳು	127.50	(+)4.14	131.64	129.79	(-)1.85
21	22	2210-05-105-1-09-101 ಸಹಾಯಾನುದಾನ-ವೇತನಗಳು	8.32	(+)2.00	10.32	8.94	(-)1.38
22		4210-01-110-1-87-139 ಪ್ರಧಾನ ಕಾಮಗಾರಿಗಳು	14.50	(+)5.00	19.50	17.91	(-)1.59
23		4210-03-105-1-02-422 ವಿಶೇಷ ಘಟಕ ಯೋಜನೆ	12.28	(+)4.40	16.68	12.48	(-)4.20
<b>ಒಟ್ಟು</b>			<b>2,574.25</b>	<b>(+)387.24</b>	<b>2,961.49</b>	<b>1,754.02</b>	<b>(-)1,207.47</b>
1	10	2225-03-196-1-01-300 ಒಟ್ಟು-ಜಿಲ್ಲಾ ಪಂಚಾಯತ್	50.02	(-)50.00	0.02	8.99	(+)8.97
<b>ಒಟ್ಟು</b>			<b>50.02</b>	<b>(-)50.00</b>	<b>0.02</b>	<b>8.99</b>	<b>(+)8.97</b>



ಅನುಬಂಧ 2.12

ದೋಷಪೂರಿತ ಪುನರ್ವಿನಿಯೋಗ ಆದೇಶಗಳು  
(ಉಲ್ಲೇಖ: ಕಂಡಿಕೆ 2.4.13 ಪುಟ 91)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ/ವಿಭಾಗ	ಪುನರ್ವಿನಿಯೋಗ ಆದೇಶ			ಚಾರಿ ಮಾಡಿದ ಅಧಿಕಾರಿ	ತಿರಸ್ಕರಣೆಗೆ ಕಾರಣಗಳು
		ಸಂಖ್ಯೆ	ದಿನಾಂಕ	ಮೊತ್ತ		
1.	01-ಕೃಷಿ ಮತ್ತು ತೋಟಗಾರಿಕೆ	ಎಫ್‌ಡಿ 350 ಬಿಆರ್‌ಎಸ್ 2012	26-03-2013	9.38	ಸರ್ಕಾರದ ಉಪಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ)	ಕೆಲವು ಶೀರ್ಷಿಕೆಗಳಲ್ಲಿ ಪುನರ್ವಿನಿಯೋಗವನ್ನು ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ 257/ಬಿಆರ್‌ಎಸ್ 2012 ದಿನಾಂಕ.26.2.2013
2.		ಎಫ್‌ಡಿ 32 ಜಿಎಇ 2013 (01ಪಿ)	30-03-2013	3.47	ಸರ್ಕಾರದ ಉಪಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ)	2401-00-001-2-01-014(ಯೋ) ಶೀರ್ಷಿಕೆಯಲ್ಲಿ ಪುನರ್ವಿನಿಯೋಗಿಸಲು ಸಾಕಷ್ಟು ಅವಕಾಶವಿಲ್ಲದಿರುವುದರಿಂದ
3.		ಎಫ್‌ಡಿ 400 ಬಿಆರ್‌ಎಸ್ 2012	30-03-2013	27.70	ಸರ್ಕಾರದ ಉಪಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ)	ಕೆಲವು ಶೀರ್ಷಿಕೆಗಳಲ್ಲಿ ಎರಡು ಬಾರಿ ಪುನರ್ವಿನಿಯೋಗ ಮಾಡಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ 327/ಬಿಆರ್‌ಎಸ್ 2012 ದಿನಾಂಕ.20.3.2013 ಮತ್ತು ಎಫ್‌ಡಿ 364/ಬಿಆರ್‌ಎಸ್ 2012 ದಿ.28.03.2013
4.		ಎಫ್‌ಡಿ 401 ಬಿಆರ್‌ಎಸ್ 2012	30-03-2013	6.73	ಸರ್ಕಾರದ ಉಪಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ)	ಕೆಲವು ಶೀರ್ಷಿಕೆಗಳಲ್ಲಿ ಎರಡು ಬಾರಿ ಪುನರ್ವಿನಿಯೋಗ ಮಾಡಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ 326/ಬಿಆರ್‌ಎಸ್ 2012 ದಿ.20.03.2013
5.	2- ಪಶುಸಂಗೋಪನೆ ಮತ್ತು ಮೀನುಗಾರಿಕೆ	ಪಸಂಮೀ2 ಕಕುಮ2012	13-03-2013	2.00	ನಿರ್ದೇಶಕರು, ಕೃಷಿ ಸಂಗೋಪನೆ ಮತ್ತು ಮೀನುಗಾರಿಕೆ	ಇಲಾಖೆಗೆ ಅಧಿಕಾರವಿರುವುದಿಲ್ಲ.
6.		ಎಫ್‌ಡಿ 277 ಬಿಆರ್‌ಎಸ್ 2012	05-03-2013	2.10	ಸರ್ಕಾರದ ಉಪಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ)	ಯೋಜನೆಯಿಂದ ಯೋಜನೇತರಕ್ಕೆ
7.	07-ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	ಎಫ್‌ಡಿ 134 ಇಎಕ್ಸ್‌ಪಿ 6/2013	30-03-2013	6.63	ವಿಶೇಷಾಧಿಕಾರಿ/ಸರ್ಕಾರದ ಉಪ ಕಾರ್ಯದರ್ಶಿ	ಕೆಲವು ಶೀರ್ಷಿಕೆಗಳಿಗೆ ಪುನರ್ವಿನಿಯೋಗವನ್ನು ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ331/ಬಿಆರ್‌ಎಸ್ 2012 ದಿ.22.03.2013
8.		ಎಫ್‌ಡಿ 360/ ಬಿಆರ್‌ಎಸ್/2012	27-03-2013	1.02	ಸರ್ಕಾರದ ಉಪಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ)	ಪುನರ್ವಿನಿಯೋಗವು ಪ್ರಭೃತದಿಂದ ಪುನಸ್ಕೃತಕ್ಕೆ
9.	8- ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ	ಅ.ಪ.ಜೀ248 ಎಫ್‌ಎಪಿ 2012	18-03-2013	2.30	ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ	ಯೋಜನಾ ಇಲಾಖೆಯಿಂದ ಬರಬೇಕಾಗಿದೆ
10.	10-ಸಮಾಜ ಕಲ್ಯಾಣ	ಪಿಡಬ್ಲ್ಯೂಡಿ 116/ಎಂಡಿಎಸ್ 2013	11-03-2013	0.48	ಸರ್ಕಾರದ ಅಧೀನ ಕಾರ್ಯದರ್ಶಿ	ಮತ್ತೊಂದು ಸರ್ಕಾರಿ ಆದೇಶದಲ್ಲಿ ಪುನರ್ವಿನಿಯೋಗಿಸಲಾಗಿದೆ
11.	11-ಮಹಿಳಾ ಮತ್ತು ಮಕ್ಕಳ ಕಲ್ಯಾಣ	ಮಮಇ 52 ಪಿಹೆಚ್‌ಪಿ2013	19-02-2013	0.15	ಸರ್ಕಾರದ ಅಧೀನ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ	ನಮೂನೆ 22ಎ ಸ್ವತುಲನೆಯಾಗಿರುವುದಿಲ್ಲ
12.		ಮಮಇ 53ಪಿಹೆಚ್‌ಪಿ2013	02-03-2013	0.30	ಸರ್ಕಾರದ ಅಧೀನ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ	ನಮೂನೆ 22ಎ ಸ್ವತುಲನೆಯಾಗಿರುವುದಿಲ್ಲ
13.		ವಿಹಿನಾಸ/ಬಿಯುಡಿ-09	11-03-2013	0.04	ಅಂಗವಿಕಲ ಮತ್ತು ಹಿರಿಯ ನಾಗರಿಕರ ನಿರ್ದೇಶಕರು	ನಮೂನೆ 22ಎ ಸ್ವತುಲನೆಯಾಗಿರುವುದಿಲ್ಲ ಮತ್ತು ಮಂಜೂರಾತಿಗಾಗಿ
14.		ಎಫ್‌ಡಿ 171 ಬಿಆರ್‌ಎಸ್ 2012	17-01-2013	1.00	ಸರ್ಕಾರದ ಉಪಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ)	ಸಾಕಷ್ಟು ಅವಕಾಶವಿಲ್ಲದಿರುವುದರಿಂದ

ಕ್ರಮ ಸಂಖ್ಯೆ	ಅನುದಾನ/ವಿಭಾಗ	ಪುನರ್ವಿನಿಯೋಗ ಆದೇಶ			ಚಾರಿ ಮಾಡಿದ ಅಧಿಕಾರಿ	ತಿರಸ್ಕರಣೆಗೆ ಕಾರಣಗಳು	
		ಸಂಖ್ಯೆ	ದಿನಾಂಕ	ಮೊತ್ತ			
15.	12-ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	ಎಫ್‌ಟಿಎಸ್ 5/ಎಸಿಟಿಸಿಟಿಎಸ್/ 422	20-10-2012	0.12	ನಿರ್ದೇಶಕರು, ಸರ್ಕಾರಿ ಹಾರಾಟ ಶಾಲೆ, ಜಕ್ಕೂರು, ಬೆಂಗಳೂರು	ಆರ್ಥಿಕ ಅಧಿಕಾರಕ್ಕಾಗಿ	
16.	14-ಕಂದಾಯ	ಯುಡಿಡಿಎಂಎಸ್/ಆರ್ ಇಎಪಿಪಿ 105/ 2012-13	02-03-2013	0.06	ಆಯುಕ್ತರು, ಸರ್ವೆ ಅಂಡ್ ಸೆಟಲ್‌ಮೆಂಟ್	ನಮೂನೆ 22ಎ ಸ್ವತಂತ್ರನಾಗಿರುವುದಿಲ್ಲ	
17.		ಎಫ್‌ಡಿ 413/ಬಿಆರ್‌ಎಸ್ / 2013	30-03-2013	187.73	ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ ಎಫ್‌ಆರ್ ಅಂಡ್ ಸಿಸಿ	ಎರಡು ಲೆಕ್ಕ ಶೀರ್ಷಿಕೆಗಳಿಂದ (ಅನುದಾನ 14 ಮತ್ತು 11)	
18		ಎಫ್‌ಡಿ 290/ಬಿಆರ್‌ಎಸ್ / 2013	11-03-2013	17.97	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಸಾಕಷ್ಟು ಅವಕಾಶವಿಲ್ಲದಿರುವುದರಿಂದ	
19	17 - ಶಿಕ್ಷಣ	ಎಫ್‌ಡಿ 203/ ಇಎಕ್ಸ್‌ಪಿ 6 / 2013	25-03-2013	8.47	ವಿಶೇಷಾಧಿಕಾರಿ (ಜಿಲ್ಲಾ ಪಂಚಾಯತ್) ಮತ್ತು ಪದನಿಮಿತ್ತ ಉಪಕಾರ್ಯದರ್ಶಿ, ಆರ್ಥಿಕ ಇಲಾಖೆ	ಎರಡು ಲೆಕ್ಕ ಶೀರ್ಷಿಕೆಗಳಿಂದ (ಅನುದಾನ 17 ಮತ್ತು 7)	
20		ಕೆಎಎಸ್‌ಹೆಚ್‌ಇಇ 59/ ಎಐಬಿ 2012-13	15-02-2013	0.04	ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ	ಮಂಜೂರಾತಿ	
21		ಎಫ್‌ಡಿ 338/ಬಿಆರ್‌ಎಸ್ 2012	25-03-2013	0.04	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಯೋಜನಾ ಇಲಾಖೆಯಿಂದ ಯೋಜನೆ ಮತ್ತು ಯೋಜನೇತರ	
22		ಎಫ್‌ಡಿ 355/ಬಿಆರ್‌ಎಸ್ 2012	27-03-2013	4.05	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಯೋಜನಾ ಇಲಾಖೆಯಿಂದ ವಾರ್ಷಿಕ ವರ್ಷ 2012-13ಕ್ಕೆ ಸಂಬಂಧಿಸಿದ್ದಲ್ಲ (27.8.2013)	
23		ಎಫ್‌ಡಿ 1100/ಬಿಆರ್‌ಎಸ್ 2012	02-02-2013	147.70	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಪುನರ್ವಿನಿಯೋಗಕ್ಕೆ ಸಾಕಷ್ಟು ಅವಕಾಶವಿಲ್ಲದಿರುವುದರಿಂದ	
24		ಎಫ್‌ಡಿ 306/ಬಿಆರ್‌ಎಸ್ 2012	16-03-2013	0.05	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಯೋಜನಾ ಇಲಾಖೆಯಿಂದ ಯೋಜನೆ ಮತ್ತು ಯೋಜನೇತರ ಬಂದಿರುವುದಿಲ್ಲ	
25		22-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	ಎಫ್‌ಡಿ 32 ಜಿಇಐ 2013	30-03-2013	61.42	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಪುನರ್ವಿನಿಯೋಗಕ್ಕೆ ಸಾಕಷ್ಟು ಅವಕಾಶವಿಲ್ಲದಿರುವುದರಿಂದ
26			ಎಫ್‌ಡಿ 33 ಜಿಇಇ(ಎನ್‌ಪಿ) 2013	30-03-2013	92.55	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಪುನರ್ವಿನಿಯೋಗವು ಆಯವ್ಯಯ ಅವಕಾಶವಿಲ್ಲದಿರುವುದರಿಂದ
27			ಎಫ್‌ಡಿ 144 ಬಿಆರ್‌ಎಸ್ 2012	28-12-2012	2.00	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಆಯವ್ಯಯ ಅವಕಾಶ ಸರಿಯಿಲ್ಲದಿರುವುದು
28			ಎಫ್‌ಡಿ 275 ಬಿಆರ್‌ಎಸ್ 2012	05-03-2013	2.00	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಆಯವ್ಯಯ ಅವಕಾಶ ಸರಿಯಿಲ್ಲದಿರುವುದು
29	ಎಫ್‌ಡಿ 319 ಬಿಆರ್‌ಎಸ್ 2012		18-03-2013	5.00	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಆಯವ್ಯಯ ಅವಕಾಶ ಸರಿಯಿಲ್ಲದಿರುವುದು	
30	ಎಫ್‌ಡಿ 299		15-03-2013	4.00	ಸರ್ಕಾರದ ಉಪ	ಪೂರಕ ಅವಕಾಶವನ್ನು ಪಡೆಯದಿರುವುದರಿಂದ	

ಕ್ರಮ ಸಂಖ್ಯೆ	ಅನುದಾನ/ವಿಭಾಗ	ಪುನರ್ವಿನಿಯೋಗ ಆದೇಶ			ಚಾರಿ ಮಾಡಿದ ಅಧಿಕಾರಿ	ತಿರಸ್ಕರಣೆಗೆ ಕಾರಣಗಳು
		ಸಂಖ್ಯೆ	ದಿನಾಂಕ	ಮೊತ್ತ		
		ಬಿಆರ್‌ಎಸ್ 2012			ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	
31		ಎಫ್‌ಡಿ 320 ಬಿಆರ್‌ಎಸ್ 2012	18-03-2013	1.27	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಪೂರಕ ಅವಕಾಶವನ್ನು ಪಡೆಯದಿರುವುದರಿಂದ
32	23-ಕಾರ್ಮಿಕ	ಎಫ್‌ಡಿ 273/ಬಿಆರ್‌ಎಸ್ 2012	04-03-2013	0.14	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಹೊಸ ಸೇವೆ
33		ಎಸಿಟಿ/ಗಿಆ/ ಬಿಯುಡಿ-81/2012-13	27-02-2013	0.02	ನಿರ್ದೇಶಕರು (ಕಾರ್ಖಾನೆ ಮತ್ತು ಬಾಯ್ಲರ್)	ಮಂಜೂರಾತಿ ತಿಳಿಸಿರುವುದಿಲ್ಲ ನಮೂನೆ 22ಎ ಸ್ವತುಲನೆಯಾಗಿರುವುದಿಲ್ಲ
34	25 - ಕನ್ನಡ ಮತ್ತು ಸಂಸ್ಕೃತಿ	ಎಫ್‌ಡಿ 33 ಜಿಐಇ 2013	30-03-2013	4.87	ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ದಿನಾಂಕದ ಬಳಿಕ ಸ್ವೀಕೃತಿಯಾಗಿರುವುದರಿಂದ
35	27-ಕಾನೂನು	ಎಲ್‌ಎಡಬ್ಲ್ಯು50/ಎಲ್‌ಸಿ ಇ/ 2013	23-05-2013	6.89	ಸರ್ಕಾರದ ಅಧೀನ ಕಾರ್ಯದರ್ಶಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ	ಪುನರ್ವಿನಿಯೋಗಕ್ಕೆ ಸಾಕಷ್ಟು ಉಳಿತಾಯವಿಲ್ಲದಿರುವುದರಿಂದ
36		ಎಫ್‌ಡಿ 405/ಬಿಆರ್‌ಎಸ್ 2012	30-03-2013	1.52	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಪುನರ್ವಿನಿಯೋಗಕ್ಕೆ ಸಾಕಷ್ಟು ಉಳಿತಾಯವಿಲ್ಲದಿರುವುದರಿಂದ
37		ಎಫ್‌ಡಿ 416/ಬಿಆರ್‌ಎಸ್ 2012	30-03-2013	0.55	ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಪಿಸಿ)	ಈ ಕಛೇರಿಗೆ 31.07.2013ರಂದು ಸ್ವೀಕರಿಸಲಾಯಿತು (15.07.2013ರ ದಿನಾಂಕದ ಬಳಿಕ)
<b>ಒಟ್ಟು</b>				<b>611.76</b>		

ಅನುಬಂಧ 2.13

ಅವಕಾಶಗಳು ಬಳಕೆಯಾಗದೆ ಉಳಿದು ಅದರ ಯಾವುದೇ ಭಾಗವನ್ನು ಅಧ್ಯರ್ಪಣೆ ಮಾಡದಿರುವ ವಿವಿಧ ಅನುದಾನಗಳು/ವಿನಿಯೋಗಗಳು  
(ಉಲ್ಲೇಖ: ಕಂಡಿಕೆ 2.4.14 ಪುಟ 92)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ ಮತ್ತು ವರ್ಗ		ಬಳಕೆಯಾಗದ ಅವಕಾಶ
1	1	ಕೃಷಿ ಮತ್ತು ತೋಟಗಾರಿಕೆ	
		(ರಾಜಸ್ವ ಪುರಸ್ಕೃತ)	1,680.67
		(ರಾಜಸ್ವ ಪ್ರಭೃತ)	0.77
		(ಬಂಡವಾಳ ಪುರಸ್ಕೃತ)	38.15
2	2	ಪಶು ಸಂಗೋಪನೆ ಮತ್ತು ಮೀನುಗಾರಿಕೆ	
		(ಬಂಡವಾಳ ಪುರಸ್ಕೃತ)	61.16
3	4	ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	
		(ರಾಜಸ್ವ ಪ್ರಭೃತ)	20.15
4	6	ಮೂಲಭೂತ ಸೌಕರ್ಯ ಅಭಿವೃದ್ಧಿ	
		(ರಾಜಸ್ವ ಪ್ರಭೃತ)	11.17
		(ಬಂಡವಾಳ ಪುರಸ್ಕೃತ)	206.18
5	7	ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್	
		(ರಾಜಸ್ವ ಪ್ರಭೃತ)	1.19
		(ಬಂಡವಾಳ ಪುರಸ್ಕೃತ)	527.97
6	8	ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ	
		(ರಾಜಸ್ವ ಪ್ರಭೃತ)	494.02
		(ಬಂಡವಾಳ ಪುರಸ್ಕೃತ)	5.00
7	10	ಸಮಾಜ ಕಲ್ಯಾಣ	
		(ಬಂಡವಾಳ ಪುರಸ್ಕೃತ)	103.11
8	11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	
		(ರಾಜಸ್ವ ಪ್ರಭೃತ)	230.88
		(ಬಂಡವಾಳ ಪುರಸ್ಕೃತ)	86.31
9	13	ಆಹಾರ ಮತ್ತು ನಾಗರಿಕ ಸರಬರಾಜು	
		(ರಾಜಸ್ವ ಪ್ರಭೃತ)	0.03
10	14	ಕಂದಾಯ	
		(ರಾಜಸ್ವ ಪ್ರಭೃತ)	13.87
		(ಬಂಡವಾಳ ಪುರಸ್ಕೃತ)	0.64
11	18	ವಾಣಿಜ್ಯ ಮತ್ತು ಕೈಗಾರಿಕೆಗಳು	
		(ಬಂಡವಾಳ ಪುರಸ್ಕೃತ)	234.11
12	19	ನಗರಾಭಿವೃದ್ಧಿ	
		(ಬಂಡವಾಳ ಪುರಸ್ಕೃತ)	335.97
13	20	ಲೋಕೋಪಯೋಗಿ ಕಾಮಗಾರಿಗಳು	
		(ರಾಜಸ್ವ ಪುರಸ್ಕೃತ)	292.59
		(ಬಂಡವಾಳ ಪುರಸ್ಕೃತ)	822.79
14	22	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	
		(ರಾಜಸ್ವ ಪುರಸ್ಕೃತ)	714.90
		(ಬಂಡವಾಳ ಪುರಸ್ಕೃತ)	88.68
15	23	ಕಾರ್ಮಿಕ	
		(ಬಂಡವಾಳ ಪುರಸ್ಕೃತ)	4.34
16	24	ಇಂಧನ	
		(ರಾಜಸ್ವ ಪುರಸ್ಕೃತ)	52.08
		(ಬಂಡವಾಳ ಪುರಸ್ಕೃತ)	1,214.71
17	25	ಕನ್ನಡ ಮತ್ತು ಸಂಸ್ಕೃತಿ	
		(ಬಂಡವಾಳ ಪುರಸ್ಕೃತ)	7.15
18	26	ಯೋಜನೆ, ಅಂಕಿಅಂಶ, ವಿಜ್ಞಾನ ಮತ್ತು ತಂತ್ರಜ್ಞಾನ	
		(ಬಂಡವಾಳ ಪುರಸ್ಕೃತ)	52.28
19	29	ಋಣ ಮೇಲ್ಪಾವತಿ	
		(ಬಂಡವಾಳ ಪ್ರಭೃತ)	1,936.98
ಒಟ್ಟು			9,237.85

ಅನುಬಂಧ 2.14

ಬಳಕೆಯಾಗದೆ ಉಳಿದ ಅವಕಾಶಗಳು ಭಾಗಶಃ ಅಧ್ಯರ್ಪಣೆ  
(ಉಲ್ಲೇಖ: ಕಂಡಿಕೆ 2.4.14 ಪುಟ 92)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ/ವಿಭಾಗ	ಬಳಕೆಯಾಗದ ಅವಕಾಶ ಮೊತ್ತ	ಅಧ್ಯರ್ಪಣೆ ಮಾಡಿದ ಮೊತ್ತ	ಅಧ್ಯರ್ಪಣೆ ಮಾಡದಿರುವ ಮೊತ್ತ	
1	1 ಕೃಷಿ ಮತ್ತು ತೋಟಗಾರಿಕೆ	ರಾಜಸ್ವ ಪುರಸ್ಕೃತ	1,680.67	0.00	1,680.67
		ರಾಜಸ್ವ ಪ್ರಭೃತ	0.77	0.00	0.77
		ಬಂಡವಾಳ ಪುರಸ್ಕೃತ	38.15	0.00	38.15
		ಪಶು ಸಂಗೋಪನೆ ಮತ್ತು ಮೀನುಗಾರಿಕೆ			
2	2 ರಾಜಸ್ವ ಪುರಸ್ಕೃತ	275.99	0.85	275.14	
		ಬಂಡವಾಳ ಪುರಸ್ಕೃತ	61.16	0.00	61.16
3	3 ಹಣಕಾಸು	ರಾಜಸ್ವ ಪುರಸ್ಕೃತ	4,101.04	3,552.36	548.68
		ರಾಜಸ್ವ ಪ್ರಭೃತ	11.66	11.35	0.31
		ರಾಜಸ್ವ ಪುರಸ್ಕೃತ	26.10	7.74	18.36
		ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ			
4	4 ರಾಜಸ್ವ ಪುರಸ್ಕೃತ	212.94	192.23	20.71	
		ಬಂಡವಾಳ ಪುರಸ್ಕೃತ	20.15	0.00	20.15
5	5 ಗೃಹ ಮತ್ತು ಸಾರಿಗೆ	ರಾಜಸ್ವ ಪುರಸ್ಕೃತ	425.56	262.94	162.62
		ಬಂಡವಾಳ ಪುರಸ್ಕೃತ	62.45	2.16	60.29
		ಮೂಲಭೂತ ಸೌಕರ್ಯ ಅಭಿವೃದ್ಧಿ			
6	6 ರಾಜಸ್ವ ಪುರಸ್ಕೃತ	11.17	0.00	11.17	
		ಬಂಡವಾಳ ಪುರಸ್ಕೃತ	206.18	0.00	206.18
		ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್			
7	7 ರಾಜಸ್ವ ಪುರಸ್ಕೃತ	3,007.20	384.74	2,622.46	
		ರಾಜಸ್ವ ಪ್ರಭೃತ	1.19	0.00	1.19
		ಬಂಡವಾಳ ಪುರಸ್ಕೃತ	527.97	0.00	527.97
		ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ			
8	8 ರಾಜಸ್ವ ಪುರಸ್ಕೃತ	39.10	3.04	36.06	
		ರಾಜಸ್ವ ಪ್ರಭೃತ	494.02	0.00	494.02
		ಬಂಡವಾಳ ಪುರಸ್ಕೃತ	5.00	0.00	5.00
		ಸಹಕಾರ			
9	9 ರಾಜಸ್ವ ಪುರಸ್ಕೃತ	938.00	916.59	21.41	
		ಬಂಡವಾಳ ಪುರಸ್ಕೃತ	36.72	19.32	17.40
		ಸಮಾಜ ಕಲ್ಯಾಣ			
10	10 ರಾಜಸ್ವ ಪುರಸ್ಕೃತ	293.86	0.76	293.10	
		ಬಂಡವಾಳ ಪುರಸ್ಕೃತ	103.11	0.00	103.11
		ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ			
11	11 ರಾಜಸ್ವ ಪುರಸ್ಕೃತ	230.88	0.00	230.88	
		ಬಂಡವಾಳ ಪುರಸ್ಕೃತ	86.31	0.00	86.31
		ಮಾಹಿತಿ, ಪ್ರವಾಸೋದ್ಯಮ ಮತ್ತು ಯುವ ಜನಸೇವೆಗಳು			
12	12 ರಾಜಸ್ವ ಪುರಸ್ಕೃತ	49.03	12.19	36.84	
		ಬಂಡವಾಳ ಪುರಸ್ಕೃತ	44.29	1.33	42.96
		ಆಹಾರ ಮತ್ತು ನಾಗರಿಕ ಸರಬರಾಜು			
13	13 ರಾಜಸ್ವ ಪುರಸ್ಕೃತ	35.83	21.03	14.80	
		ಬಂಡವಾಳ ಪುರಸ್ಕೃತ	0.03	0.00	0.03
		ಕಂದಾಯ			
14	14 ರಾಜಸ್ವ ಪುರಸ್ಕೃತ	1,000.47	364.53	635.94	
		ರಾಜಸ್ವ ಪ್ರಭೃತ	13.87	0.00	13.87
		ಬಂಡವಾಳ ಪುರಸ್ಕೃತ	0.64	0.00	0.64

ಕ್ರಮ ಸಂಖ್ಯೆ	ಅನುದಾನ/ವಿಭಾಗ	ಬಳಕೆಯಾಗದ ಅವಕಾಶ ಮೊತ್ತ	ಅಧ್ಯರ್ಪಣೆ ಮಾಡಿದ ಮೊತ್ತ	ಅಧ್ಯರ್ಪಣೆ ಮಾಡದಿರುವ ಮೊತ್ತ
15	15 ಮಾಹಿತಿ ತಂತ್ರಜ್ಞಾನ			
	ರಾಜಸ್ವ ಪುರಸ್ಕೃತ	8.80	0.08	8.72
16	16 ವಸತಿ			
	ರಾಜಸ್ವ ಪುರಸ್ಕೃತ	479.80	249.15	230.65
17	17 ಶಿಕ್ಷಣ			
	ರಾಜಸ್ವ ಪುರಸ್ಕೃತ	1,792.64	69.97	1,722.67
	ಬಂಡವಾಳ ಪುರಸ್ಕೃತ	250.25	30.05	220.20
18	18 ವಾಣಿಜ್ಯ ಮತ್ತು ಕೈಗಾರಿಕೆ			
	ರಾಜಸ್ವ ಪುರಸ್ಕೃತ	134.37	0.95	133.42
	ಬಂಡವಾಳ ಪುರಸ್ಕೃತ	234.11	0.00	234.11
19	19 ನಗರಾಭಿವೃದ್ಧಿ			
	ರಾಜಸ್ವ ಪುರಸ್ಕೃತ	2,072.54	281.92	1,790.62
	ಬಂಡವಾಳ ಪುರಸ್ಕೃತ	335.97	0.00	335.97
20	20 ಲೋಕೋಪಯೋಗಿ ಕಾಮಗಾರಿಗಳು			
	ರಾಜಸ್ವ ಪುರಸ್ಕೃತ	292.59	0.00	292.59
	ಬಂಡವಾಳ ಪುರಸ್ಕೃತ	822.79	0.00	822.79
21	21 ಜಲಸಂಪನ್ಮೂಲಗಳು			
	ರಾಜಸ್ವ ಪುರಸ್ಕೃತ	371.86	9.14	362.72
	ಬಂಡವಾಳ ಪುರಸ್ಕೃತ	1,516.41	1,143.84	372.57
22	22 ಆರೋಗ್ಯ ಮತ್ತು ಹುಟ್ಟುಬ ಕಲ್ಯಾಣ ಸೇವೆಗಳು			
	ರಾಜಸ್ವ ಪುರಸ್ಕೃತ	714.90	0.00	714.90
	ಬಂಡವಾಳ ಪುರಸ್ಕೃತ	88.68	0.00	88.68
23	23 ಕಾರ್ಮಿಕ			
	ರಾಜಸ್ವ ಪುರಸ್ಕೃತ	168.49	4.72	163.77
	ಬಂಡವಾಳ ಪುರಸ್ಕೃತ	4.34	0.00	4.34
24	24 ಇಂಧನ			
	ರಾಜಸ್ವ ಪುರಸ್ಕೃತ	52.08	0.00	52.08
	ಬಂಡವಾಳ ಪುರಸ್ಕೃತ	1,214.71	0.00	1,214.71
25	25 ಕನ್ನಡ ಮತ್ತು ಸಂಸ್ಕೃತಿ			
	ರಾಜಸ್ವ ಪುರಸ್ಕೃತ	45.38	2.24	43.14
	ಬಂಡವಾಳ ಪುರಸ್ಕೃತ	7.15	0.00	7.15
26	26 ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ			
	ರಾಜಸ್ವ ಪುರಸ್ಕೃತ	94.30	23.98	70.32
	ಬಂಡವಾಳ ಪುರಸ್ಕೃತ	52.28	0.00	52.28
27	28 ಸಂಸದೀಯ ವ್ಯವಹಾರಗಳು ಮತ್ತು ಶಾಸನರಚನೆ			
	ರಾಜಸ್ವ ಪುರಸ್ಕೃತ	14.56	6.00	8.56
	ರಾಜಸ್ವ ಪ್ರಭೃತ	0.56	0.00	0.56
28	29 ಋಣ ಸೇವೆಗಳು			
	ರಾಜಸ್ವ ಪ್ರಭೃತ	623.71	0.18	623.53
	ಬಂಡವಾಳ ಪ್ರಭೃತ	1,936.98	0.00	1,936.98
	ಒಟ್ಟು	27,371.76	7,575.38	19,796.38



ಅನುಬಂಧ 2.15

ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ಅಧ್ಯರ್ಪಣೆ ಮಾಡಲಾದ ರೂ.ಐದು ಕೋಟಿಗೂ ಮೀರಿದ ಅವಕಾಶ  
(ಉಲ್ಲೇಖ: ಕಂಡಿಕೆ 2.4.14 ಪುಟ 92)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ		ಅಧ್ಯರ್ಪಣೆ	ಒಟ್ಟು ಅವಕಾಶ	ಅಧ್ಯರ್ಪಣೆ ಮಾಡಿದ ಮೊತ್ತ	ಒಟ್ಟು ಅವಕಾಶದ ಶೇಕಡಾವಾರು
1	03	ಹಣಕಾಸು	5	3,534.84	3,527.82	100
2	04	ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ	8	242.61	159.05	66
3	05	ಗೃಹ ಮತ್ತು ಸಾರಿಗೆ	3	269.50	235.96	88
4	07	ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್	3	1,266.30	384.74	30
5	09	ಸಹಕಾರ	6	1,865.99	906.89	49
6	13	ಆಹಾರ ಮತ್ತು ನಾಗರಿಕ ಸರಬರಾಜು	2	1,020.00	15.17	1
7	14	ಕಂದಾಯ	2	1,313.88	361.13	27
8	16	ವಸತಿ	6	615.55	244.77	40
9	17	ಶಿಕ್ಷಣ	5	69.80	54.29	78
10	19	ನಗರಾಭಿವೃದ್ಧಿ	2	310.07	273.05	88
11	21	ಜಲಸಂಪನ್ಮೂಲಗಳು	16	2,841.55	1,165.11	41
12	26	ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ	2	30.62	19.99	65
13	27	ಕಾನೂನು	1	53.94	39.38	73
ಒಟ್ಟು			61	13,434.65	7,387.35	55

ಅನುಬಂಧ 2.16

ಪ್ರಸಕ್ತ ವರ್ಷದಲ್ಲಿ ಗಣನೀಯ ಅಧ್ಯರ್ಪಣೆಗಳ ಸಮೀಕ್ಷೆಯ ಫಲಿತಾಂಶಗಳು  
(ಉಲ್ಲೇಖ: ಕಂಡಿಕೆ 2.4.15 ಪುಟ 92)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಯೋಜನೆಯ ಹೆಸರು (ಲೆಕ್ಕಪೀಠಿಕೆ)	ಅವಕಾಶ	ಅಧ್ಯರ್ಪಣೆ ಮಾಡಿದ ಮೊತ್ತ	ಶೇಕಡಾವಾರು ಅಧ್ಯರ್ಪಣೆ ಮೊತ್ತ	ಷರಾ
1	03- ಹಣಕಾಸು	2040-00-101-0-02-100 ಧನ ಸಹಾಯ/ಪರಿಹಾರ	11.35	11.35	100	ಪುರಸ್ಕೃತಕ್ಕೆ ಬದಲಾಗಿ ಪ್ರಭೃತದಡಿ ಅವಕಾಶವನ್ನು ಕಲ್ಪಿಸಿರುವುದು (ಆಯ ವ್ಯಯ ದೋಷ)
2		2070-00-800-0-11-014 ಇತರ ಭತ್ಯೆ	1,000.00	999.98	100	ಪ್ರಾರಂಭದಲ್ಲಿ ಪರಿಷ್ಕೃತ ಪಿಂಚಣಿ ಯೋಜನೆಯಡಿ ಅವಕಾಶ ಕಲ್ಪಿಸಿದ್ದು ನಂತರ ಅನುದಾನವಾರು ಅವಕಾಶ ಕಲ್ಪಿಸಿದ್ದರಿಂದ.
3		2070-00-800-0-13-014 ಇತರ ಭತ್ಯೆ	2,500.00	2,500.00	100	
4		7610-00-201-0-02-393 ಮುಂಗಡಗಳು	5.50	5.50	100	ಸಾಕಷ್ಟು ಗೃಹ ನಿರ್ಮಾಣ ಮುಂಗಡ ಅರ್ಜಿಗಳು ಬಾರದಿರುವುದರಿಂದ.
5	04- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	2015-00-106-1-01-059 ಇತರ ಖರ್ಚುಗಳು	100.00	77.12	77	ಕಾಲಾವಕಾಶ ಕಡಿಮೆ ಇದ್ದುದರಿಂದ ಮೊತ್ತಗಳ ಬಳಕೆಯಾಗಲಿಲ್ಲ.
6		2052-00-090-0-25-059 ಇತರ ಖರ್ಚುಗಳು	10.00	9.84	98	ಹೊಸ ಪ್ರಸ್ತಾವನೆಗಳನ್ನು ಅಧಿಕಾರದತ್ತ ಸಮಿತಿ ಅನುಮೋದನೆ ಮಾಡದಿರುವುದರಿಂದ.
7		3451-00-090-2-28-059 ಇತರ ಖರ್ಚುಗಳು	27.78	27.78	100	12.2.2012ರಿಂದ 28.11.2012ರ ವರೆಗೆ ಆಧಾರ್ ನೋಂದಣಿಯನ್ನು ನಿಲ್ಲಿಸಿದ್ದರಿಂದ.
8		4059-80-051-0-53-386 ನಿರ್ಮಾಣ	6.00	6.00	100	ಭಾರತೀಯ ಆಡಳಿತ ಸೇವೆಗಳ ಅಧಿಕಾರಿಗಳ ಸಂಘದ ನಿರ್ಮಾಣ ಕಾಮಗಾರಿಗಳ ಕೆಲಸವನ್ನು ಆರಂಭ ಮಾಡದಿದ್ದರಿಂದ.
9	05- ಗೃಹ ಮತ್ತು ಸಾರಿಗೆ	2055-00-003-0-06-059 ಇತರ ಖರ್ಚುಗಳು	37.50	37.50	100	ಖಜಾನೆಯಲ್ಲಿ ಬಿಲ್ಲುಗಳನ್ನು ರದ್ದುಪಡಿಸಿದ್ದರಿಂದ.
10		2055-00-115-0-00-125 ಆಧುನೀಕರಣ	232.00	198.46	86	ತಾಂತ್ರಿಕ ತೋಂದರಿಯಿಂದಾಗಿ ಮತ್ತು ಟೆಂಡರುಗಳನ್ನು ಅಂತಿಮಗೊಳಿಸದಿರುವುದರಿಂದ.
11	09- ಸಹಕಾರ	3475-00-800-0-09-422 ವಿಶೇಷ ಘಟಕ ಯೋಜನೆ	5.38	5.38	100	ಕಾರಣಗಳನ್ನು ತಿಳಿಸಿಲ್ಲ (ಒಟ್ಟು ಅವಕಾಶ).
12		4425-00-108-0-53-211 ಬಂಡವಾಳ-ಹೂಡಿಕೆ	6.07	6.07	100	ಹೆಚ್ಚಿನ ಬಡ್ಡಿದರದಲ್ಲಿ ಎನ್ನಿಸಿ ಸಾಲವನ್ನು ಪಡೆಯಲು ಮಿತಿಯನ್ನು ಹೇರಿದುದರಿಂದ ಯೋಜನೆಯ ಅನುಷ್ಠಾನ ಸಾಧ್ಯವಾಗದಿರುವುದರಿಂದ.
13		5475-00-800-0-03-386 ನಿರ್ಮಾಣ	7.50	6.00	80	ಯೋಜನೆಯ ಕ್ರಿಯಾ ಯೋಜನೆ ಬಾರದಿರುವುದರಿಂದ (ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ಮೂಲ ಸೌಕರ್ಯ ಸೌಲಭ್ಯ).
14	16- ವಸತಿ	2217-04-191-2-03-422 ವಿಶೇಷ ಘಟಕ ಯೋಜನೆ	21.53	11.25	52	ಕಾರಣಗಳನ್ನು ತಿಳಿಸಿಲ್ಲ
15		2217-04-191-2-03-423 ಗಿರಿಜನ ಉಪಯೋಜನೆ	10.71	5.5	51	
16	17- ಶಿಕ್ಷಣ	2203-00-105-0-09-051 ಸಾಮಾನ್ಯ ವೆಚ್ಚಗಳು	28.01	26.12	93	ಖರೀದಿ ಆದೇಶಗಳ ಪ್ರಕ್ರಿಯೆಗೆ ಸಮಯಾವಕಾಶದ ಕೊರತೆಯಿಂದ.
17		4202-01-201-1-03-133 ವಿಶೇಷ ಅಭಿವೃದ್ಧಿ ಯೋಜನೆ	7.81	5.85	75	ಕಾರಣಗಳನ್ನು ತಿಳಿಸಿಲ್ಲ
18		4202-01-201-1-03-422 ವಿಶೇಷ ಘಟಕ ಯೋಜನೆ	10.19	7.64	75	
19	19-ನಗರಾಭಿವೃದ್ಧಿ	3604-00-191-7-51-101 ಸಹಾಯಾನುದಾನ-ವೇತನಗಳು	172.51	135.49	79	ಭಾರತ ಸರ್ಕಾರದಿಂದ 13ನೇ ಹಣಕಾಸು ಆಯೋಗದ ಅನುದಾನಗಳು ನಿರೀಕ್ಷಿಸಿದಂತೆ ಬಿಡುಗಡೆಯಾಗದಿದ್ದರಿಂದ.
20		3604-00-191-7-51-103 ಸಹಾಯಾನುದಾನ-ಸಾಮಾನ್ಯ	137.56	137.56	100	
21	26- ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ	3454-02-111-0-01-059 ಇತರ ಖರ್ಚುಗಳು	12.12	7.53	62	ತೋಟಗಾರಿಕೆ ಇಲಾಖೆಗೆ ಭೂಮಾಪನಕ್ಕಾಗಿ ಹಣವನ್ನು ಬಿಡುಗಡೆ ಮಾಡದಿದ್ದರಿಂದ.
22		3454-02-204-0-18-059 ಇತರ ಖರ್ಚುಗಳು	18.50	12.46	67	ಕೇಂದ್ರ ಸರ್ಕಾರದಿಂದ ವರ್ಷದ ಕೊನೆಯಲ್ಲಿ ಹಣ ಬಿಡುಗಡೆಯಾದುದರಿಂದ.
23	27- ಕಾನೂನು	2014-00-800-1-04-059 ಇತರ ಖರ್ಚುಗಳು	53.94	39.38	73	ಕೆಲವು ಕಾರ್ಯಕ್ರಮಗಳನ್ನು ನಿಗದಿತ ದಿನಾಂಕದೊಳಗೆ ಅನುಷ್ಠಾನಗೊಳಿಸಲು ಆಗದಿದ್ದರಿಂದ.
ಒಟ್ಟು			4,421.96	4,279.76	97	

ಅನುಬಂಧ 2.17

ಆಯವ್ಯಯದಲ್ಲಿನ ತಪ್ಪುಗಳು  
(ಉಲ್ಲೇಖ: ಕಂಡಿಕೆ 2.6 ಪುಟ 93)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಅನುದಾನ	ಲೆಕ್ಕಶೀರ್ಷಿಕೆ	ಬಳಗೊಂಡ ಮೊತ್ತ	ಲೋಪ
1	02- ಪಶು ಸಂಗೋಪನೆ ಮತ್ತು ಮೀನುಗಾರಿಕೆ	4405-190-01 ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ	1.79	ಮಂಗಳೂರಿನ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮತಕ್ಕ ಇಂಡೋ ಡ್ಯಾನಿಷ್ ಮೀನುಗಾರಿಕೆ ಯೋಜನೆಯಡಿ ಡ್ಯಾನಿಡಾ ಸಹಕಾರದಿಂದ ಶೀತಲೀಕರಣ ಸ್ಥಾವರವನ್ನು ಸ್ಥಾಪಿಸಿದ ಪ್ರಕರಣದಲ್ಲಿ ಮಂಜೂರಾದ ಹೂಡಿಕೆಯಡಿಯ ಹೊಂದಾಣಿಕೆ ವ್ಯವಹಾರದ ಅವಕಾಶ
2	03- ಹಣಕಾಸು	2040-101-ವಸೂಲಿ ವೆಚ್ಚ	11.35	ಮಾರಾಟ, ವ್ಯಾಪಾರ ಇತ್ಯಾದಿಗಳ ಮೇಲಿನ ತೆರಿಗೆಗಳು-ಸಂಗ್ರಹಣಾ ವೆಚ್ಚ-ಅಡಕಿ ಮಾರಾಟದಾರರ ತೆರಿಗೆ ಮತ್ತು ಬಡ್ಡಿ ಬಾಕಿಗಳ ಮನ್ನಾ-ಧನ ಸಹಾಯ ಪರಿಹಾರ ಶೀರ್ಷಿಕೆಯಡಿ ಅಡಕಿ ಮಾರಾಟಗಾರರಿಂದ ಬಾಕಿಯಿದ್ದ ಕೇಂದ್ರ ಮಾರಾಟ ತೆರಿಗೆ ಮತ್ತು ಬಡ್ಡಿಯನ್ನು ಮನ್ನಾ ಮಾಡಲು ಅವಕಾಶವನ್ನು ಪುರಸ್ಕೃತ ವಿಭಾಗಕ್ಕೆ ಬದಲಾಗಿ ಪ್ರಭೃತ ವಿಭಾಗದಲ್ಲಿ ಒದಗಿಸಿರುವುದು.
3		2070-800-11 ಖಾಲಿ ಹುದ್ದೆಗಳ ಭರ್ತಿ - ಇತರ ಭತ್ಯೆ	1,000.00	ಸಂಬಳ ವೆಚ್ಚವನ್ನು ತಪ್ಪಾಗಿ ಒಂದೇ ಒಂದು ಪ್ರಧಾನ ಶೀರ್ಷಿಕೆಯಡಿ ಅವಕಾಶ ಕಲ್ಪಿಸಿರುವುದು
4		2070-800-13 ಸಂಬಳಕ್ಕಾಗಿ ಹೆಚ್ಚುವರಿ ಅನುದಾನ - ಇತರ ಭತ್ಯೆ	2,500.00	
5		4515-103-1- ನಬಾರ್ಡ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್ (ನಾಬ್‌ಪಿನ್)	10.00	ಅನುದಾನ ಸಂಖ್ಯೆ 07ಕ್ಕೆ ಬದಲಾಗಿ ಅವಕಾಶವನ್ನು ಅನುದಾನ ಸಂಖ್ಯೆ 03ರಲ್ಲಿ ತಪ್ಪಾಗಿ ಒದಗಿಸಿರುವುದು
6		3475-800-12 ಸಾಮಾನ್ಯ ರಾಜಸ್ವದಿಂದ ಸಂಚಿತ ಋಣ ಪರಿಹಾರ ನಿಧಿಗೆ ವಂತಿಗೆ	500.00	ಸಾಮಾನ್ಯ ಆದಾಯದಿಂದ ಕೋಡೀಕೃತ ಋಣ ಪರಿಹಾರ ನಿಧಿಗೆ ವಂತಿಗೆಗೆ ಅವಕಾಶವನ್ನು ತಪ್ಪಾಗಿ ಒದಗಿಸಿರುವುದು
7		14- ಕಂದಾಯ	2245-05-101-05 -ವಿಕೋಪ ಪರಿಹಾರ ನಿಧಿ -ಮೀಸಲು ನಿಧಿ ಮತ್ತು ಠೇವಣಿ -ಲೆಕ್ಕಗಳಿಗೆ ವರ್ಗಾವಣೆ-ವಿಶೇಷ ಪರಿಹಾರ ನಿಧಿ	352.58
8		2245-02-110-07 -ಪ್ರವಾಹ ಚಂಡಮಾರುತ ನಿಧಿ -ನೀರು ಸರಬರಾಜು ಮತ್ತು ಒಳಚರಂಡಿಗಳ ದುರಸ್ತಿ ಮತ್ತು ಸುಸ್ಥಿತಿ ಕಾರ್ಯಕ್ಕಾಗಿ ಸಹಾಯ	8.56	ಫಲಾನುಭವಿ ಸಂಸ್ಥೆಗಳು ಮೌಲ್ಯವರ್ಧಿತ ತೆರಿಗೆಯನ್ನು ಸರ್ಕಾರಕ್ಕೆ ಆಗಲೇ ಜಮಾ ಮಾಡಿದ್ದರಿಂದ ಅವಕಾಶ ಒದಗಿಸಿದ್ದು ತಪ್ಪಾಗಿದೆ
9	18- ವಾಣಿಜ್ಯ ಮತ್ತು ಕೈಗಾರಿಕೆಗಳು	4860-05-190-04 ಮಂಡ್ಯ ರಾಷ್ಟ್ರೀಯ ಕಾಗದ ಗಿರಣಿ-ಬೆಳಗೋಳ	0.82	ಹೊಂದಾಣಿಕೆಗೆ ಸಾಂಕೇತಿಕ ಅವಕಾಶ ಸಾಕಾಗಿತ್ತು ಶೀರ್ಷಿಕೆಯಡಿಯಲ್ಲಿಯೂ ಒದಗಿಸಲಾಗಿದೆ ಎಲ್ಲಾ ಸಾಲಗಳೂ 2012-13ರಲ್ಲಿಯೇ ಮನ್ನಾ ಮಾಡಿರುವುದರಿಂದ ಅವಕಾಶವನ್ನು ಒದಗಿಸಿರುವುದು ತಪ್ಪಾಗಿದೆ

10	24- ಇಂಧನ	6801-190-3 ವಿದ್ಯುಚ್ಛಕ್ತಿ ಯೋಜನೆಗಳಿಗೆ ಸಾಲಗಳು ಸಾರ್ವಜನಿಕ ವಲಯ ಮತ್ತು ಇತರ ಉದ್ಯಮಗಳಿಗೆ ಸಾಲಗಳು-ಎಪಿಡಿಆರ್‌ಪಿ	368.81	6004-03 ಮತ್ತು 04 ಶೀರ್ಷಿಕೆಯಡಿ ಅವಕಾಶವನ್ನು ಸಂಬಂಧಿಸಿದ ಸಾಲ ಲೆಕ್ಕಶೀರ್ಷಿಕೆಯಡಿಯಲ್ಲಿಯೂ ಒದಗಿಸಲಾಗಿದೆ. ಎಲ್ಲಾ ಸಾಲಗಳೂ 2012-13ರಲ್ಲಿಯೇ ಮನ್ನಾ ಮಾಡಿರುವುದರಿಂದ ಅವಕಾಶವನ್ನು ಒದಗಿಸಿರುವುದು ತಪ್ಪಾಗಿದೆ
11		6801-204-01 ಗ್ರಾಮೀಣ ವಿದ್ಯುದ್ದೀಕರಣ- ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುತ್ ಯೋಜನೆ (ಆರ್‌ಜಿಜಿವಿವೈ)	18.72	
ಒಟ್ಟು			4,772.63	

ಅನುಬಂಧ 2.18

ವೆಚ್ಚದ ಒತ್ತಡ-ವಾಣಿಜ್ಯ ಮತ್ತು ಕೈಗಾರಿಕೆಗಳು  
(ಉಲ್ಲೇಖ: ಕಂಡಿಕೆ 2.7.1.8 ಪುಟ 97)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಲೆಕ್ಕಶೀರ್ಷಿಕೆ	ವರ್ಷದ ಒಟ್ಟು ವೆಚ್ಚ	ಕೊನೆಯ ತ್ರೈಮಾಸಿಕದಲ್ಲಿ ವೆಚ್ಚ		ಮಾರ್ಚ್ ತಿಂಗಳಲ್ಲಿ ವೆಚ್ಚ		
			ಮೊತ್ತ	ಶೇಕಡ	ಮೊತ್ತ	ಶೇಕಡ	
<b>ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ</b>							
1	2851-00-102-0-69-422	ಆಧುನೀಕರಣ/ತಾಂತ್ರಿಕ ತರಬೇತಿ ವಿಶೇಷ ಘಟಕ ಯೋಜನೆ	2.83	1.86	66	1.07	38
2	2851-00-102-0-73-059	ಕೌಶಲ್ಯ ಅಭಿವೃದ್ಧಿ ಯೋಜನೆ-ಇತರ ಖರ್ಚುಗಳು	4.00	2.00	50	2.00	50
3	2851-00-102-0-73-423	ಕೌಶಲ್ಯ ಅಭಿವೃದ್ಧಿ ಯೋಜನೆ-ಗಿರಿಜನ ಉಪಯೋಜನೆಗಳು	0.50	0.25	50	0.17	34
4	2851-00-102-0-74-106	ಖಾದಿ ಮತ್ತು ಸಣ್ಣ ಕೈಗಾರಿಕೆ ಉತ್ಪನ್ನಗಳ ಮೇಲಿನ ರಿಯಾಯಿತಿ ಸಹಾಯಧನ	12.72	8.72	69	8.72	69
5	2851-00-102-0-74-422	ಖಾದಿ ಮತ್ತು ಸಣ್ಣ ಕೈಗಾರಿಕೆ-ವಿಶೇಷ ಘಟಕ ಯೋಜನೆ	1.50	1.50	100	0.38	25
6	2851-00-102-0-74-423	ಖಾದಿ ಮತ್ತು ಸಣ್ಣ ಕೈಗಾರಿಕೆ-ಗಿರಿಜನ ಉಪಯೋಜನೆ	0.50	0.50	100	0.13	26
7	2852-80-003-0-12-423	ಹೊಸ ಔದ್ಯಮಿಕ ಸಮೂಹಗಳ ಸ್ಥಾಪನೆ-ಗಿರಿಜನ ಉಪಯೋಜನೆ	9.28	9.28	100	7.26	78
8	2852-80-102-0-02-422	ಮೂಲಭೂತ ಸೌಕರ್ಯ ಮತ್ತು ವಾಣಿಜ್ಯ ಉತ್ತೇಜನ-ವಿಶೇಷ ಘಟಕ ಯೋಜನೆ	5.00	2.50	50	1.25	25
9	4851-00-102-0-12-386	ಜಿ.ಉ.ಕೇಂ/ತಾ.ಉ.ಕೇಂ/ವಸತಿ ಗೃಹಗಳ ನಿರ್ಮಾಣ ಕಟ್ಟಡಗಳು-ನಿರ್ಮಾಣ	2.74	2.53	92	2.42	88
10	4851-00-200-0-02-422	ಲಿಫ್ಟರ್-ಗ್ರಾಮ ಉದ್ಯಮಗಳು	1.00	1.00	100	0.25	25
11	6852-02-800-0-01-394	ಕೈಗಾರಿಕಾ ಘಟಕಗಳಿಗೆ ಮೌಲ್ಯಧಾರಿತ ತೆರಿಗೆ ಪಾವತಿಗಾಗಿ	18.60	12.59	68	12.59	68
<b>ಜವಳಿ ಮತ್ತು ಕೈಮಗ್ಗ ಇಲಾಖೆ</b>							
1	2235-02-104-2-05-106	ದುರ್ಬಲ ವರ್ಗದವರಿಗೆ ಸೀರೆ, ಪಂಚೆ ವಿತರಣಾ ಯೋಜನೆ	1.23	0.62	50	0.31	25
2	2851-00-103-0-10-059	ಕೈಮಗ್ಗ ನೇಕಾರರಿಗೆ ಏಳಿಗೆ ನಿಧಿ ಯೋಜನೆ-ಇತರ ಖರ್ಚುಗಳು	0.22	0.11	50	0.06	27
3	2851-00-103-0-49-059	ಸಮಗ್ರ ಆರೋಗ್ಯ ಪ್ರಸ್ತಾವ ಯೋಜನೆ (ಆರೋಗ್ಯ ವಿಮಾ ಯೋಜನೆ)	0.55	0.34	62	0.34	62
4	2851-00-103-0-55-106	ವಸತಿ ಹಾಗೂ ಕಾರ್ಯಾಗಾರ-ಸಹಾಯಧನ	2.70	2.02	75	1.31	49
5	2851-00-103-0-55-422	ವಸತಿ ಹಾಗೂ ಕಾರ್ಯಾಗಾರ-ವಿಶೇಷ ಘಟಕ ಯೋಜನೆ	0.42	0.31	74	0.21	50
6	2851-00-103-0-55-423	ವಸತಿ ಹಾಗೂ ಕಾರ್ಯಾಗಾರ-ಗಿರಿಜನ ಉಪಯೋಜನೆ	0.20	0.15	75	0.10	50
7	2851-00-103-0-61-059	ಕೈಮಗ್ಗ ಸಹಕಾರಿ ಸಂಘಗಳಿಗೆ ಸಹಾಯ-ಇತರ ಖರ್ಚುಗಳು	0.55	0.28	51	0.14	25
8	2851-00-103-0-62-133	ನೇಕಾರರ ಯೋಜನೆ-ವಿಶೇಷ ಅಭಿವೃದ್ಧಿ ಯೋಜನೆ	10.00	10.00	100	6.00	60
9	2851-00-103-0-66-059	ಕೈಮಗ್ಗ ಉತ್ಪನ್ನಗಳ ಮಾರುಕಟ್ಟೆ-ಇತರ ಖರ್ಚುಗಳು	4.90	2.45	50	1.23	27
10	2851-00-103-0-69-059	ನೇಕಾರರ ಪ್ಯಾಕೇಜ್-ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ-ಇತರ ಖರ್ಚುಗಳು	18.06	11.63	64	11.08	61
11	2851-00-103-0-69-133	ನೇಕಾರರ ಪ್ಯಾಕೇಜ್-ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ-ವಿಶೇಷ ಅಭಿವೃದ್ಧಿ ಯೋಜನೆ	1.00	0.50	50	0.50	50
12	2851-00-103-0-69-422	ನೇಕಾರರ ಪ್ಯಾಕೇಜ್-ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ-ವಿಶೇಷ ಘಟಕ ಯೋಜನೆ	0.64	0.32	50	0.16	25
13	2851-00-103-0-69-423	ನೇಕಾರರ ಪ್ಯಾಕೇಜ್-ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ-ಗಿರಿಜನ ಉಪಯೋಜನೆ	0.31	0.16	52	0.08	26
14	2852-08-202-7-01-422	ಸಿದ್ಧ ಉಡುಪು ನೀತಿ ಜಾರಿಗೆ-ವಿಶೇಷ ಘಟಕ ಯೋಜನೆ	1.72	0.86	50	0.52	30
15	2852-08-202-7-01-423	ಸಿದ್ಧ ಉಡುಪು ನೀತಿ ಜಾರಿಗೆ-ಗಿರಿಜನ ಉಪಯೋಜನೆ	1.59	0.80	50	0.47	30
<b>ಗಣಿ ಮತ್ತು ಭೂವಿಜ್ಞಾನ ಇಲಾಖೆ</b>							
1	2853-02-001-0-01-125	ಆಧುನೀಕರಣ	9.71	5.27	54	4.77	49
<b>ಸಕ್ಕರೆ ನಿರ್ದೇಶನಾಲಯ</b>							
1	4860-01-004-0-01-172	ಸಕ್ಕರೆ ಕಾರ್ಖಾನೆ ಪ್ರದೇಶಗಳಲ್ಲಿ ರಸ್ತೆಗಳ ಅಭಿವೃದ್ಧಿ	3.21	2.69	84	2.66	83

ಅನುಬಂಧ 2.19

ಕುಟುಂಬ ಪಿಂಚಣಿಯ ಅಧಿಕ ಪಾವತಿ  
(ಉಲ್ಲೇಖ: ಕಂಡಿಕೆ 2.8.1 ಪುಟ 98)

ಕ್ರಮ ಸಂಖ್ಯೆ	ಜಿಲ್ಲೆ	ಪ್ರಕರಣಗಳ ಸಂಖ್ಯೆ	ಮೊತ್ತ (ರೂಪಾಯಿಗಳಲ್ಲಿ)	ಅವಧಿ
1	ಬಾಗಲಕೋಟೆ	16	7,13,351	05/11 ರಿಂದ 10/12
2	ಬೆಂಗಳೂರು (ಗ್ರಾಮೀಣ)	8	3,64,089	03/07 ರಿಂದ 03/12
3	ಬೆಳಗಾಂ	80	61,02,739	11/08 ರಿಂದ 03/12
4	ಬಳ್ಳಾರಿ	23	17,31,439	03/10 ರಿಂದ 10/12
5	ಬೀದರ್	10	3,56,305	01/10 ರಿಂದ 08/12
6	ಬಿಜಾಪುರ	11	9,01,677	07/07 ರಿಂದ 03/12
7	ಚಾಮರಾಜನಗರ	5	1,56,445	09/07 ರಿಂದ 03/12
8	ಚಿಕ್ಕಬಳ್ಳಾಪುರ	5	96,521	09/10 ರಿಂದ 03/12
9	ಚಿಕ್ಕಮಗಳೂರು	12	3,59,003	08/09 ರಿಂದ 12/12
10	ಚಿತ್ರದುರ್ಗ	26	8,97,291	07/08 ರಿಂದ 04/12
11	ದಕ್ಷಿಣ ಕನ್ನಡ	8	3,71,959	11/07 ರಿಂದ 10/12
12	ದಾವಣಗೆರೆ	10	6,96,145	04/08 ರಿಂದ 04/12
13	ಧಾರವಾಡ	7	81,526	05/12 ರಿಂದ 12/12
14	ಗದಗ	2	2,46,156	12/07 ರಿಂದ 04/12
15	ಗುಲ್ಬರ್ಗಾ	22	8,33,297	02/08 ರಿಂದ 12/12
16	ಹಾಸನ	11	10,31,781	04/07 ರಿಂದ 12/12
17	ಹಾವೇರಿ	7	3,16,926	01/09 ರಿಂದ 05/12
18	ಉತ್ತರ ಕನ್ನಡ	4	1,53,170	11/11 ರಿಂದ 11/12
19	ಕೋಲಾರ	10	1,94,377	03/11 ರಿಂದ 02/12
20	ಕೊಪ್ಪಳ	4	85,725	01/12 ರಿಂದ 06/12
21	ಕೊಡಗು	27	14,89,593	01/08 ರಿಂದ 12/12
22	ಮಂಡ್ಯ	12	4,54,598	04/07 ರಿಂದ 03/12
23	ಮೈಸೂರು	7	9,60,871	03/07 ರಿಂದ 03/12
24	ನಿವೃತ್ತಿ ವೇತನ ಪಾವತಿ, ಖಜಾನೆ, ಬೆಂಗಳೂರು	12	10,21,428	10/06 ರಿಂದ 09/12
25	ರಾಯಚೂರು	14	5,53,810	07/10 ರಿಂದ 03/12
26	ರಾಮನಗರ	7	6,73,689	09/06 ರಿಂದ 01/13
27	ಶಿವಮೊಗ್ಗ	7	1,03,189	05/11 ರಿಂದ 03/12
28	ತುಮಕೂರು	10	8,23,805	10/06 ರಿಂದ 03/12
29	ಉಡುಪಿ	7	80,935	04/12 ರಿಂದ 10/12
30	ಯಾದಗಿರಿ	7	5,12,627	11/05 ರಿಂದ 08/12
	<b>ಒಟ್ಟು</b>	<b>391</b>	<b>2,23,64,467</b>	

ಆಕರ: ಪ್ರಧಾನ ಮಹಾಲೇಖಾಪಾಲರ (ಲೆ ಮತ್ತು ಹ) ಕರ್ನಾಟಕ, ಖಜಾನೆ ನಿರೀಕ್ಷಣಾ ವರದಿ.



ಅನುಬಂಧ 2.20

ಕುಟುಂಬ ಪಿಂಚಣಿಯ ಮುಂದುವರೆದ ಅಧಿಕ ಪಾವತಿ  
(ಉಲ್ಲೇಖ: ಕಂಡಿಕೆ 2.8.1 ಪುಟ 98)

(ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಜಿಲ್ಲೆ	2011-12ರ ಅವಧಿಯಲ್ಲಿ ಮುಂದುವರೆದ ಅಧಿಕ ಪಾವತಿ		ಒಟ್ಟು ಅಧಿಕ ಪಾವತಿ (ಹಿಂದಿನ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಬಂದಿರುವ ಪ್ರಕರಣಗಳನ್ನು ಒಳಗೊಂಡಂತೆ)		
		ಪ್ರಕರಣಗಳ ಸಂಖ್ಯೆ	ಮೊತ್ತ	ಮೊತ್ತ	ಒಟ್ಟು ಮೊತ್ತ	ಅವಧಿ
1	ಬಾಗಲಕೋಟೆ	7	4,28,977	1,28,992	5,57,969	04/10 ರಿಂದ 10/12
2	ಬೆಂಗಳೂರು ಗ್ರಾಮೀಣ	12	3,46,315	2,21,632	5,67,947	04/07 ರಿಂದ 03/12
3	ಬೆಳಗಾಂ	8	6,65,493	6,12,658	12,78,151	06/08 ರಿಂದ 03/12
4	ಬೀದರ್	10	2,89,573	1,82,258	4,71,831	09/08 ರಿಂದ 07/12
5	ಬಿಜಾಪುರ	19	7,09,344	12,50,692	19,60,036	10/05 ರಿಂದ 06/12
6	ಚಿತ್ರದುರ್ಗ	9	2,07,431	4,17,014	6,24,445	01/07 ರಿಂದ 04/12
7	ದಕ್ಷಿಣ ಕನ್ನಡ	8	2,56,962	3,50,919	6,07,881	10/10 ರಿಂದ 09/12
8	ದಾವಣಗೆರೆ	7	2,43,739	1,12,692	3,56,431	04/10 ರಿಂದ 04/12
9	ಗುಲ್ಬರ್ಗಾ	11	3,81,439	5,13,216	8,94,655	09/07 ರಿಂದ 06/12
10	ಹಾಸನ	6	5,28,822	1,54,408	6,83,230	05/10 ರಿಂದ 12/12
11	ಹಾವೇರಿ	1	25,797	22,098	47,895	09/10 ರಿಂದ 05/12
12	ಮಡಿಕೇರಿ	14	4,87,076	6,52,858	11,39,934	02/09 ರಿಂದ 12/12
13	ಮೈಸೂರು	2	35,138	64,384	99,522	12/08 ರಿಂದ 03/12
14	ಪಿಂಚಣಿ ಪಾವತಿ ಖಜಾನೆ	23	11,04,872	12,68,377	23,73,249	08/06 ರಿಂದ 09/12
15	ರಾಯಚೂರು	11	6,56,016	12,18,171	18,74,187	06/05 ರಿಂದ 03/12
16	ರಾಮನಗರ	14	3,46,855	2,95,935	6,42,790	07/07 ರಿಂದ 08/12
17	ಶಿವಮೊಗ್ಗ	1	51,574	38,848	90,422	06/10 ರಿಂದ 03/12
18	ಯಾದಗಿರಿ	19	4,35,841	9,07,884	13,43,725	03/03 ರಿಂದ 08/12
	ಒಟ್ಟು	<b>182</b>	<b>72,01,264</b>	<b>84,13,036</b>	<b>1,56,14,300</b>	

ಅನುಬಂಧ 3.1

ಪ್ರಧಾನ ಶೀರ್ಷಿಕೆವಾರು-ಇಲಾಖಾವಾರು-ವರ್ಷವಾರು ಬಾಕಿಯಿರುವ  
ಬಳಕೆ ಪ್ರಮಾಣ ಪತ್ರಗಳ ವಿವರಗಳು  
(ಉಲ್ಲೇಖ: ಕಂಡಿಕೆ 3.1, ಪುಟ 103)

ಕ್ರಮ ಸಂಖ್ಯೆ	ಲೆಕ್ಕ ಶೀರ್ಷಿಕೆ	ಇಲಾಖೆ	ವರ್ಷ	ಬಳಕೆ ಪ್ರಮಾಣಪತ್ರಗಳ ಸಂಖ್ಯೆ	ಮೊತ್ತ (ಕೋಟಿಗಳಲ್ಲಿ)
1	2204	ಕ್ರೀಡೆಗಳು ಮತ್ತು ಯುವಜನ ಸೇವೆಗಳು	1989-90	12	0.06
			1990-91	1	0.01
			1998-99	2	0.95
				<b>15</b>	<b>1.02</b>
2	2210	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	2011-12	40	104.74
			2012-13	74	416.11
				<b>114</b>	<b>520.85</b>
3	2220	ಮಾಹಿತಿ	2007-08	3	0.30
			2008-09	3	0.16
			2010-11	12	2.71
			2011-12	12	3.42
			2012-13	10	3.78
				<b>40</b>	<b>10.37</b>
4	2225	ಸಮಾಜ ಕಲ್ಯಾಣ	2008-09	3	5.51
			2010-11	2	8.00
			2011-12	4	20.00
			2012-13	7	26.50
				<b>16</b>	<b>60.01</b>
5	2245	ಕಂದಾಯ	2000-01	3	1.41
				<b>3</b>	<b>1.41</b>
6	2851	ವಾಣಿಜ್ಯ ಮತ್ತು ಕೈಗಾರಿಕೆ	2006-07	1	0.19
				<b>1</b>	<b>0.19</b>
7	3451	ಸಚಿವಾಲಯ-ಆರ್ಥಿಕ ಸೇವೆಗಳು	2012-13	1	5.00
				<b>1</b>	<b>5.00</b>
8	3475	ಹಣಕಾಸು	1997-98	1	9.79
			1998-99	2	3.71
			2001-02	5	1.20
			2002-03	9	1.93
				<b>17</b>	<b>16.63</b>
	<b>ಒಟ್ಟು</b>			<b>207</b>	<b>615.48</b>

ಆಕರ: ಪ್ರಧಾನ ಮಹಾಲೇಖಾಪಾಲರು(ಎ ಮತ್ತು ಇ) ಕಛೇರಿ

ಅನುಬಂಧ -3.2

ಸರ್ಕಾರದಿಂದ ಗಣನೀಯವಾಗಿ ಹಣ ಸಹಾಯ ಪಡೆದ ಸಂಸ್ಥೆಗಳಿಂದ ಮಾಹಿತಿ ಬಾರದಿರುವುದು  
(ಉಲ್ಲೇಖ: ಕಂಡಿಕೆ 3.2, ಪುಟ 104)

ಕ್ರಮ ಸಂಖ್ಯೆ	ಇಲಾಖೆ	ಸಂಸ್ಥೆಗಳ ಸಂಖ್ಯೆ	ಮಾಹಿತಿ ಬಾರದ ವರ್ಷಗಳು
1.	ಶಿಕ್ಷಣ	229	1992-93 to 2012-13
2.	ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ	36	2007-08 to 2012-13
3.	ವಾಣಿಜ್ಯ ಮತ್ತು ಕೈಗಾರಿಕೆಗಳು	14	2000-01 to 2012-13
4.	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	4	2011-12 to 2012-13
5.	ಲೋಕೋಪಯೋಗಿ ಮತ್ತು ಕಾಡಾ	6	2000-01 to 2012-13
6.	ಸಹಕಾರ	5	1980-81 to 1982-83 & 1993-94 to 2012-13
7.	ಯುವಜನ ಸೇವೆಗಳು ಮತ್ತು ಕ್ರೀಡೆಗಳು	4	1999-00 to 2012-13
8.	ಯೋಜನೆ	3	2000-01 to 2011-12
9.	ವಿಜ್ಞಾನ ಮತ್ತು ತಂತ್ರಜ್ಞಾನ	3	2007-08 to 2012-13
10.	ಸಮಾಜ ಕಲ್ಯಾಣ	2	2010-11 to 2012-13
11.	ಕಾರ್ಮಿಕ	1	1999-00 to 2012-13
12.	ಅಲ್ಪಸಂಖ್ಯಾತರ ಕಲ್ಯಾಣ	1	2009-10 to 2012-13
13.	ಪಶುಸಂಗೋಪನೆ ಮತ್ತು ಮೀನುಗಾರಿಕೆ	1	2003-04 to 2012-13
	<b>ಒಟ್ಟು</b>	<b>309</b>	

ಆಕರ: ಪ್ರಧಾನ ಮಹಾಲೇಖಾಪಾಲರ(ಜಿ ಮತ್ತು ಎಸ್‌ಎಸ್‌ಎ)ಠಳಿ

ಅನುಬಂಧ -3.3

ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆ ಮತ್ತು ರಾಜ್ಯ ವಿಧಾನಮಂಡಲದಲ್ಲಿ ಸ್ವಾಯತ್ತ ಸಂಸ್ಥೆಗಳ ಲೆಕ್ಕಪರಿಶೋಧನಾ ವರದಿಗಳ ಮಂಡನೆಯ ಸ್ಥಿತಿ  
(ಉಲ್ಲೇಖ: ಕಂಡಿಕೆ 3.3, ಪುಟ 104)

ಕ್ರಮ ಸಂಖ್ಯೆ	ಸಂಸ್ಥೆ	ವಹಿಸಿದ ಅವಧಿ	ಲೆಕ್ಕ ಪತ್ರಗಳನ್ನು ಯಾವ ವರ್ಷದ ವರೆಗೆ ಒದಗಿಸಿದೆ	ಯಾವ ವರ್ಷದ ವರೆಗೆ ಪ್ರತ್ಯೇಕ ಲೆಕ್ಕ ಪರಿಶೋಧನಾ ವರದಿಯನ್ನು ನೀಡಲಾಗಿದೆ	ವಿಧಾನ ಮಂಡಲದಲ್ಲಿ ಪ್ರತ್ಯೇಕ ಲೆಕ್ಕ ಪರಿಶೋಧನಾ ವರದಿಯ ಮಂಡನೆ
1.	ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಮಂಡಳಿ, ಬೆಂಗಳೂರು	2007-08 ರಿಂದ 2016-17	2011-12	2011-12	<u>2011-12</u> <u>14-02-2013</u>
2.	ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು	2009-10 ರಿಂದ 2013-14	2011-12	2010-11	<u>2009-10</u> <u>05-12-2011</u>
3.	ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ, ಬೆಂಗಳೂರು	2007-08 ರಿಂದ 2016-17	2011-12	2011-12	<u>2009-10</u> <u>01-02-2012</u>
4.	ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು	2009-10 ರಿಂದ 2016-17	2011-12	2011-12	<u>2009-10</u> <u>05-12-2011</u>
5.	ಕರ್ನಾಟಕ ಗೃಹ ಮಂಡಳಿ, ಬೆಂಗಳೂರು	2011-12 ರಿಂದ 2015-16	2011-12	2011-12	<u>2010-11</u> <u>25-07-2012</u>
6.	ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಮತ್ತು 30 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು	ಕಾಯಿದೆಯ ಪ್ರಕಾರ	2011-12	2011-12	<u>2009-10</u> <u>05-12-2011</u>
7.	ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಬೆಂಗಳೂರು	2011-12 ರಿಂದ 2013-14	2011-12	2011-12	<u>2011-12</u> <u>23-07-2013</u>
8.	ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು	2010-11 ರಿಂದ 2014-15	2011-12	2011-12	<u>2011-12</u> <u>05-06-2013</u>
9.	ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು	2010-11 ರಿಂದ 2014-15	2011-12	2011-12	<u>2010-11</u> <u>25-07-2012</u>
10.	ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ, ಬೆಂಗಳೂರು	ಕಾಯಿದೆಯ ಪ್ರಕಾರ	2011-12	2011-12	<u>2011-12</u> <u>23-07-2013</u>
11.	ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸಂಸ್ಥೆ, ಬೆಂಗಳೂರು	ಕಾಯಿದೆಯ ಪ್ರಕಾರ	2011-12	2011-12	ಮಂಡಿಸಿಲ್ಲ

ಆಕರ: ಪ್ರಧಾನ ಮಹಾಲೇಖಾಪಾಲರ(ಜಿ ಮತ್ತು ಎಸ್‌ಎಸ್‌ಎ)ಕಛೇರಿ ಮತ್ತು ಪ್ರಧಾನ ಮಹಾಲೇಖಾಪಾಲರ (ಇ ಮತ್ತು ಆರ್‌ಎಸ್‌ಎ) ಕಛೇರಿ.

ಅನುಬಂಧ -3.4

ಬಾಕಿ ಇರುವ ಇಲಾಖಾ ನಿರ್ವಹಣೆಯ ವಾಣಿಜ್ಯ ಮತ್ತು ಅರೆ ವಾಣಿಜ್ಯ ಉದ್ಯಮಗಳ ಪ್ರಪತ್ತ ಲೆಕ್ಕಗಳ ವಿವರಗಳು  
(ಉಲ್ಲೇಖ: ಕಂಡಿಕೆ 3.4, ಪುಟ 104)

(ಕೋಟಿ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಉದ್ಯಮ	ಲೆಕ್ಕಗಳು ಪೂರ್ಣಗೊಂಡಿರುವ ವರ್ಷ	ಪೂರ್ಣಗೊಳಿಸಿದ ಕೊನೆಯ ಲೆಕ್ಕಗಳ ಪ್ರಕಾರ ಹೂಡಿಕೆ	ಷರಾ
1	ಚಾಮರಾಜೇಂದ್ರ ತಾಂತ್ರಿಕ ಶಿಕ್ಷಣ ಸಂಸ್ಥೆ, ಮೈಸೂರು	1984-85	-	ಪ್ರಪತ್ತ ಲೆಕ್ಕಗಳು 1985-86 ರಿಂದ ಬಾಕಿ ಇದೆ.
2	ಸರ್ಕಾರಿ ಸಾಮಿಲ್ಲ, ಜೋಯ್ದು	1968-69	-	ಪ್ರಪತ್ತ ಲೆಕ್ಕಗಳು 1969-70 ರಿಂದ ಬಾಕಿ ಇದೆ. ಉದ್ಯಮವನ್ನು 27.04.1971 ರಂದು ಮುಚ್ಚಲಾಗಿದೆ.
3	ದಸರಾ ವಸ್ತು ಪ್ರದರ್ಶನ ಸಮಿತಿ, ಮೈಸೂರು	1980-81	-	1981-82 ರಿಂದ 1995-96 ಪ್ರಪತ್ತ ಲೆಕ್ಕಗಳು ಬಾಕಿ ಇದೆ.
4	ಬೆಂಗಳೂರು ಡೈರಿ, ಬೆಂಗಳೂರು	1973-74	-	ಕಂಪನಿಯು ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ನಿಯಮಿತಕ್ಕೆ ನವೆಂಬರ್ 1984 ರಿಂದ ವರ್ಗಾವಣೆ ಆಗಿದೆ.
5	ಸರ್ಕಾರಿ ಹಾಲು ಸರಬರಾಜು ಯೋಜನೆ, ಹುಬ್ಬಳ್ಳಿ-ಧಾರವಾಡ	1980-81	-	ಪ್ರಪತ್ತ ಲೆಕ್ಕಗಳು 1981-82 ರಿಂದ 1984-85 ಬಾಕಿ ಇದೆ (31-10-1985). ಉದ್ಯಮ ಕರ್ನಾಟಕ ಡೈರಿ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆ ಆಗಿದೆ. (ಕೆಡಿಡಿ)
6	ಸರ್ಕಾರಿ ಹಾಲು ಸರಬರಾಜು ಯೋಜನೆ, ಮೈಸೂರು	1968-69	-	ಪ್ರಪತ್ತ ಲೆಕ್ಕಗಳು 1969-70 ರಿಂದ 30.11.1975ರವರೆಗೆ ಬಾಕಿ ಇದೆ. 01.12.1975 ಕೆಡಿಡಿಗಾಗಿ ವರ್ಗಾವಣೆ ಆಗಿದೆ.
7	ಸರ್ಕಾರಿ ಹಾಲು ಸರಬರಾಜು ಯೋಜನೆ, ಬೆಳಗಾಂ	1976-77	-	ಪ್ರಪತ್ತ ಲೆಕ್ಕಗಳು 1977-78 ರಿಂದ 1984-85 ಬಾಕಿ ಇದೆ. (31.01.1985 ರಿಂದ) ಕೆಡಿಡಿಗಾಗಿ ವರ್ಗಾವಣೆ ಆಗಿದೆ.
8	ಸರ್ಕಾರಿ ಹಾಲು ಸರಬರಾಜು ಯೋಜನೆ, ಗುಲ್ಬರ್ಗಾ	1982-83	-	ಪ್ರಪತ್ತ ಲೆಕ್ಕಗಳು 1983-84 ರಿಂದ 1984-85 (31.01.1985 ರವರೆಗೆ) ಬಾಕಿ ಇದೆ. ಕೆಡಿಡಿಗಾಗಿ ವರ್ಗಾವಣೆ ಆಗಿದೆ.
9	ಸರ್ಕಾರಿ ಹಾಲು ಸರಬರಾಜು ಯೋಜನೆ, ಭದ್ರಾವತಿ	1980-81	-	ಪ್ರಪತ್ತ ಲೆಕ್ಕಗಳು 1981-82 ರಿಂದ 1984-85 (14.02.1985 ರವರೆಗೆ) ಬಾಕಿ ಇದೆ. ಕೆಡಿಡಿಗಾಗಿ ವರ್ಗಾವಣೆ ಆಗಿದೆ.
10	ಸರ್ಕಾರಿ ಹಾಲು ಸರಬರಾಜು ಯೋಜನೆ ಮಂಗಳೂರು	1982-83	-	ಪ್ರಪತ್ತ ಲೆಕ್ಕಗಳು 1983-84 ರಿಂದ 1984-85 (14.02.1985 ರವರೆಗೆ) ಬಾಕಿ ಇದೆ . ಕೆಡಿಡಿಗಾಗಿ ವರ್ಗಾವಣೆ ಆಗಿದೆ.
11	ಸರ್ಕಾರಿ ಹಾಲು ಸರಬರಾಜು ಯೋಜನೆ, ಕೂಡಿಗೆ	1972-73	-	ಪ್ರಪತ್ತ ಲೆಕ್ಕಗಳು 1973-74 ಮತ್ತು 1974-75 (30.11.1975 ರವರೆಗೆ) ಬಾಕಿ ಇದೆ. ಕೆಡಿಡಿಗಾಗಿ ವರ್ಗಾವಣೆ ಆಗಿದೆ.
12	ಪ್ಯಾಸೆನ್ ಇನ್‌ಸ್ಟಿಟ್ಯೂಟ್, ಬೆಳಗಾಂ	1992-93	-	1993-94 ರಿಂದ ಪ್ರಪತ್ತ ಲೆಕ್ಕ ಬಾಕಿ ಇದೆ.
13	ಸರ್ಕಾರಿ ರೇಷ್ಮೆ ಫಿಲೇಚರು, ಕೊಳ್ಳೇಗಾಲ	2010-11	0.15	2010-11 ರಿಂದ ಪ್ರಪತ್ತ ಲೆಕ್ಕ ಬಾಕಿ ಇದೆ.
14	ಸರ್ಕಾರಿ ರೇಷ್ಮೆ ಫಿಲೇಚರು, ಚಾಮರಾಜನಗರ	2010-11	1.99	2010-11 ರಿಂದ ಪ್ರಪತ್ತ ಲೆಕ್ಕ ಬಾಕಿ ಇದೆ.
15	ಸರ್ಕಾರಿ ರೇಷ್ಮೆ ಫಿಲೇಚರು, ಸಂತೆಮಾರನಹಳ್ಳಿ	2010-11	2.06	2010-11 ರಿಂದ ಪ್ರಪತ್ತ ಲೆಕ್ಕ ಬಾಕಿ ಇದೆ.
16	ಸರ್ಕಾರಿ ರೇಷ್ಮೆ ಫಿಲೇಚರು, ಮಾಂಬಳ್ಳಿ	2010-11	2.37	2010-11 ರಿಂದ ಪ್ರಪತ್ತ ಲೆಕ್ಕ ಬಾಕಿ ಇದೆ.
17	ಸರ್ಕಾರಿ ರೇಷ್ಮೆ ಮತ್ತು ನೇಯ್ಗೆ ಕಾರ್ಖಾನೆ, ಮುಡಿಗುಂಡಂ	2010-11	1.01	2008-09 ರಿಂದ ಪ್ರಪತ್ತ ಲೆಕ್ಕ ಬಾಕಿ ಇದೆ.
18	ಸರ್ಕಾರಿ ಕೇಂದ್ರ ಕಾರ್ಯಾಗಾರ, ಮಡಿಕೇರಿ	2008-09	0.07	2009-10 ರಿಂದ ಪ್ರಪತ್ತ ಲೆಕ್ಕ ಬಾಕಿ ಇದೆ.
19	ಕರ್ನಾಟಕ ಸರ್ಕಾರ ವಿಮಾ ಇಲಾಖೆ, ಬೆಂಗಳೂರು	--	ಬಂಡವಾಳ ಲೆಕ್ಕ ಇರುವುದಿಲ್ಲ	

ಆಕರ: ಹಣಕಾಸು ಲೆಕ್ಕಗಳು.

# ಅನುಬಂಧಗಳು

## ಅನುಬಂಧ - 3.5

ಹಣದುರುಪಯೋಗ, ದುರ್ಬಳಕೆ ಇತ್ಯಾದಿ ಪ್ರಕರಣಗಳ ಇಲಾಖಾವಾರು/ಅವಧಿವಾರು ವಿವರಗಳು  
(ಉಲ್ಲೇಖ: ಕಂಡಿಕೆ 3.5, ಪುಟ 105)

(ಲಕ್ಷ ರೂಪಾಯಿಗಳಲ್ಲಿ)

ಇಲಾಖೆ	5		10		15		20		25		25		ಒಟ್ಟು	
	ವರ್ಷಗಳವರೆಗೆ ಸಂಖ್ಯೆ	ವೊತ್ತ	ವರ್ಷಗಳವರೆಗೆ ಸಂಖ್ಯೆ	ವೊತ್ತ	ವರ್ಷಗಳವರೆಗೆ ಸಂಖ್ಯೆ	ವೊತ್ತ	ವರ್ಷಗಳವರೆಗೆ ಸಂಖ್ಯೆ	ವೊತ್ತ	ವರ್ಷಗಳವರೆಗೆ ಸಂಖ್ಯೆ	ವೊತ್ತ	ವರ್ಷಗಳಿಗಿಂತ ಹೆಚ್ಚು ಸಂಖ್ಯೆ	ವೊತ್ತ	ವರ್ಷಗಳಿಗಿಂತ ಹೆಚ್ಚು ಸಂಖ್ಯೆ	ವೊತ್ತ
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು							1	1.10					1	1.10
ವಾಣಿಜ್ಯ ಮತ್ತು ಕೈಗಾರಿಕೆಗಳು							2	0.96	1	1.42			3	2.38
ಶಿಕ್ಷಣ					1	1.25	1	0.90	2	1.98	2	0.40	6	4.53
ಹಣಕಾಸು									1	0.53			1	0.53
ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ	2	132.12					1	0.41			1	0.33	4	132.86
ಆರೋಗ್ಯ ಮತ್ತು ಕುಟುಂಬ ಕಲ್ಯಾಣ													10	1.60
ಗೃಹ													1	0.64
ಮಾಹಿತಿ, ಪ್ರವಾಸ ಮತ್ತು ಯುವಜನ ಸೇವೆಗಳು					1	0.68							1	0.68
ಕಾರ್ಮಿಕ					1	3.10							1	3.99
ಕಾನೂನು ಮತ್ತು ಸಂಸದೀಯ ವ್ಯವಹಾರಗಳು			4	2.41	2	1.07							2	3.48
ಲೋಕೋಪಯೋಗಿ ಕಾಮಗಾರಿಗಳು			2	61.00	2	14.30							4	75.30
ಕಂದಾಯ													1	0.20
ಸಮಾಜ ಕಲ್ಯಾಣ													1	2.69
ಜಲ ಸಂಪನ್ಮೂಲಗಳು	10	407.00	4	23.20	1	19.36	1	0.14					16	449.70
<b>ಒಟ್ಟು</b>	<b>12</b>	<b>539.12</b>	<b>10</b>	<b>86.61</b>	<b>8</b>	<b>39.76</b>	<b>6</b>	<b>3.51</b>	<b>4</b>	<b>3.93</b>	<b>17</b>	<b>6.75</b>	<b>57</b>	<b>679.68</b>

ಆಕರ: ಪ್ರಧಾನ ಮಹಾಲೇಖಾಪಾಲರ(ಜಿ ಮತ್ತು ಎಸ್‌ಎಸ್‌ಎ)ಕಛೇರಿ, ಪ್ರಧಾನ ಮಹಾಲೇಖಾಪಾಲರ(ಇ ಮತ್ತು ಆರ್‌ಎಸ್‌ಎ) ಮತ್ತು ಪ್ರಧಾನ ಮಹಾಲೇಖಾಪಾಲರ(ಎ ಮತ್ತು ಇ)ಕಛೇರಿ



ಅನುಬಂಧ -3.6

ಕಳವು/ದುರುಪಯೋಗ ಪ್ರಕರಣಗಳ ಇಲಾಖಾವಾರು ವಿವರಗಳು  
(ಉಲ್ಲೇಖ: ಕಂಡಿಕೆ 3.5, ಪುಟ 105)

(ಲಕ್ಷ ರೂಪಾಯಿಗಳಲ್ಲಿ)

ಇಲಾಖೆ	ಕಳವು ಪ್ರಕರಣಗಳು		ದುರುಪಯೋಗ/ಸರ್ಕಾರಿ ಹಣದ ನಷ್ಟ		ಒಟ್ಟು	
	ಪ್ರಕರಣಗಳ ಸಂಖ್ಯೆ	ಮೊತ್ತ	ಪ್ರಕರಣಗಳ ಸಂಖ್ಯೆ	ಮೊತ್ತ	ಪ್ರಕರಣಗಳ ಸಂಖ್ಯೆ	ಮೊತ್ತ
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು			1	1.10	1	1.10
ವಾಣಿಜ್ಯ ಮತ್ತು ಕೈಗಾರಿಕೆಗಳು			3	2.38	3	2.38
ಶಿಕ್ಷಣ	1	0.90	5	3.63	6	4.53
ಹಣಕಾಸು			1	0.53	1	0.53
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ			4	132.86	4	132.86
ಆರೋಗ್ಯ ಮತ್ತು ಕುಟುಂಬ ಕಲ್ಯಾಣ	2	0.02	8	1.58	10	1.60
ಗೃಹ			1	0.64	1	0.64
ಮಾಹಿತಿ, ಪ್ರವಾಸ ಮತ್ತು ಯುವಜನ ಸೇವೆಗಳು			1	0.68	1	0.68
ಕಾರ್ಮಿಕ	1	3.10	1	0.89	2	3.99
ಕಾನೂನು ಮತ್ತು ಸಂಸದೀಯ ವ್ಯವಹಾರಗಳು	5	1.44	1	2.04	6	3.48
ಲೋಕೋಪಯೋಗಿ ಕಾಮಗಾರಿಗಳು			4	75.30	4	75.30
ಕಂದಾಯ			1	0.20	1	0.20
ಸಮಾಜ ಕಲ್ಯಾಣ			1	2.69	1	2.69
ಜಲ ಸಂಪನ್ಮೂಲಗಳು	2	0.56	14	449.14	16	449.70
<b>ಒಟ್ಟು</b>	<b>11</b>	<b>6.02</b>	<b>46</b>	<b>673.66</b>	<b>57</b>	<b>679.68</b>

ಆಕರ: ಪ್ರಧಾನ ಮಹಾಲೇಖಾಪಾಲರ(ಜಿ ಮತ್ತು ಎಸ್‌ಎಸ್‌ಎ)ಕಛೇರಿ, ಪ್ರಧಾನ ಮಹಾಲೇಖಾಪಾಲರ(ಇ ಮತ್ತು ಆರ್‌ಎಸ್‌ಎ) ಮತ್ತು ಪ್ರಧಾನ ಮಹಾಲೇಖಾಪಾಲರ(ಎ ಮತ್ತು ಇ)ಕಛೇರಿ

ಅನುಬಂಧ -3.7

ಉಗ್ರಾಣ ಮತ್ತು ದಾಸ್ತಾನಿನ ಲೆಕ್ಕಪತ್ರಗಳನ್ನು ಸಲ್ಲಿಸದಿರುವ ಇಲಾಖಾವಾರು ವಿವರಗಳು  
(ಉಲ್ಲೇಖ: ಕಂಡಿಕೆ 3.6, ಪುಟ 105)

ಕ್ರಮ ಸಂಖ್ಯೆ	ಇಲಾಖೆ	ಲೆಕ್ಕಪತ್ರಗಳನ್ನು ಸಲ್ಲಿಸಲು ಜವಾಬ್ದಾರರಾಗಿದ್ದ ಅಧಿಕಾರಿ	ಲೆಕ್ಕಪತ್ರಗಳು ಬಾಕಿಯಿದ್ದ ಅವಧಿ
<b>ವಾರ್ಷಿಕ ಲೆಕ್ಕಪತ್ರಗಳು</b>			
1	ಕೃಷಿ	ಕೃಷಿ ನಿರ್ದೇಶಕರು	2007-08 ರಿಂದ 2012-13
2	ಲೇಖನ ಸಾಮಗ್ರಿ ಮತ್ತು ಮುದ್ರಣ	ನಿರ್ದೇಶಕರು, ಲೇಖನ ಸಾಮಗ್ರಿ ಮತ್ತು ಮುದ್ರಣ	2010-11 ಮತ್ತು 2012-13
3	ವಾಣಿಜ್ಯ ಮತ್ತು ಕೈಗಾರಿಕೆಗಳು	ವಾಣಿಜ್ಯ ಮತ್ತು ಕೈಗಾರಿಕೆಗಳ ನಿರ್ದೇಶಕರು	2007-08 ರಿಂದ 2012-13
4	ಮಾಹಿತಿ ಮತ್ತು ಪ್ರಚಾರ	ಮಾಹಿತಿ ಮತ್ತು ಪ್ರಚಾರ ನಿರ್ದೇಶಕರು	2009-10 ರಿಂದ 2012-13
5	ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳು	ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಆಯುಕ್ತರು	2007-08 ರಿಂದ 2012-13
6	ಮುದ್ರಾಂಕ ಶುಲ್ಕ ಮತ್ತು ನೋಂದಣಿ	ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು	2001-02 ರಿಂದ 2012-13
7	ಗೃಹ	ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರೀಕ್ಷಕರು	2011-12 ಮತ್ತು 2012-13 2012-13
8	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು	2008-09 ರಿಂದ 2012-13
9		ಕರ್ನಾಟಕ ರಾಜ್ಯ ಔಷಧ ಜಾರಿ ಮತ್ತು ಉಗ್ರಾಣ ಸಂಘ (ಸರ್ಕಾರಿ ವೈದ್ಯಕೀಯ ಮಳಿಗೆ)	2009-10 ರಿಂದ 2012-13
10		ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ(ಆಯುಷ್)	2011-12 ಮತ್ತು 2012-13
11		ನಿರ್ದೇಶಕರು, ವೈದ್ಯಕೀಯ ಶಿಕ್ಷಣ	2008-09 ರಿಂದ 2012-13
<b>ಅರ್ಧವಾರ್ಷಿಕ ಲೆಕ್ಕಪತ್ರಗಳು</b>			
1	ಲೋಕೋಪಯೋಗಿ ಕಾಮಗಾರಿಗಳು	ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ (ವಿಶೇಷ), ಬೆಂಗಳೂರು	ಸ್ವೀಕೃತಿಯಾಗಿಲ್ಲ
2		ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಚಿತ್ರದುರ್ಗ	ಸ್ವೀಕೃತಿಯಾಗಿಲ್ಲ
3		ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಹುಬ್ಬಳ್ಳಿ	ಸೆಪ್ಟೆಂಬರ್ 2012, ಮಾರ್ಚ್ 2013
4		ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಬಿಜಾಪುರ	ಮಾರ್ಚ್ 2012, ಸೆಪ್ಟೆಂಬರ್ 2012, ಮಾರ್ಚ್ 2013
5		ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಕಾರವಾರ	ಮಾರ್ಚ್ 2012, ಸೆಪ್ಟೆಂಬರ್ 2012, ಮಾರ್ಚ್ 2013
6		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಮಂಡ್ಯ	ಸೆಪ್ಟೆಂಬರ್ 2012, ಮಾರ್ಚ್ 2013
7		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಮಂಡ್ಯ	ಸೆಪ್ಟೆಂಬರ್ 2012
8		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ವಿಶೇಷ ವಿಭಾಗ, ಹುಣಸೂರು	ಮಾರ್ಚ್ 2011 ರಿಂದ

ಕ್ರಮ ಸಂಖ್ಯೆ	ಇಲಾಖೆ	ಲೆಕ್ಕಪತ್ರಗಳನ್ನು ಸಲ್ಲಿಸಲು ಜವಾಬ್ದಾರರಾಗಿದ್ದ ಅಧಿಕಾರಿ	ಲೆಕ್ಕಪತ್ರಗಳು ಬಾಕಿಯಿದ್ದ ಅವಧಿ
9		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಚಾಮರಾಜನಗರ	ಮಾರ್ಚ್ 2013
10		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಮಡಿಕೇರಿ	ಸೆಪ್ಟೆಂಬರ್ 2012, ಮಾರ್ಚ್ 2013
11		ಕಾರ್ಯನಿರ್ವಾಹಕ ಇಂಜಿನಿಯರ್, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಉಡುಪಿ	ಮಾರ್ಚ್ 2011 ರಿಂದ ಸೆಪ್ಟೆಂಬರ್ 2012
12		ಕಾರ್ಯನಿರ್ವಾಹಕ ಇಂಜಿನಿಯರ್, ಬಂದರುಗಳು ಮತ್ತು ಮೀನುಗಾರಿಕೆ, ಉಡುಪಿ	ಸ್ವೀಕೃತಿಯಾಗಿಲ್ಲ
13		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಹಾಸನ	ಸ್ವೀಕೃತಿಯಾಗಿಲ್ಲ
14		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ವಿಶೇಷ ವಿಭಾಗ, ಹಾಸನ	ಸ್ವೀಕೃತಿಯಾಗಿಲ್ಲ
15		ಕಾರ್ಯನಿರ್ವಾಹಕ ಇಂಜಿನಿಯರ್, ಕೆಎಸ್‌ಹೆಚ್‌ಐಪಿ, ತುಮಕೂರು	ಸ್ವೀಕೃತಿಯಾಗಿಲ್ಲ
16		ಕಾರ್ಯನಿರ್ವಾಹಕ ಇಂಜಿನಿಯರ್, ಕೆಎಸ್‌ಹೆಚ್‌ಐಪಿ, ಬೆಂಗಳೂರು	ಸ್ವೀಕೃತಿಯಾಗಿಲ್ಲ
17		ಕಾರ್ಯನಿರ್ವಾಹಕ ಇಂಜಿನಿಯರ್, ಕೆಎಸ್‌ಹೆಚ್‌ಐಪಿ, ಶಿವಮೊಗ್ಗ	ಸ್ವೀಕೃತಿಯಾಗಿಲ್ಲ
18		ಕಾರ್ಯನಿರ್ವಾಹಕ ಇಂಜಿನಿಯರ್, ಕೆಎಸ್‌ಹೆಚ್‌ಐಪಿ, ಬೆಳಗಾವಿ	ಮಾರ್ಚ್ 2012, ಸೆಪ್ಟೆಂಬರ್ 2012, ಮಾರ್ಚ್ 2013
19		ಕಾರ್ಯನಿರ್ವಾಹಕ ಇಂಜಿನಿಯರ್, ಕೆಎಸ್‌ಹೆಚ್‌ಐಪಿ, ರಾಯಚೂರು	ಮಾರ್ಚ್ 2013
20		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ವಿಶೇಷ ವಿಭಾಗ, ಶಿವಮೊಗ್ಗ	ಮಾರ್ಚ್ 2012, ಸೆಪ್ಟೆಂಬರ್ 2012,
21		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ವಿಶೇಷ ವಿಭಾಗ, ಶಿವಮೊಗ್ಗ	ಸೆಪ್ಟೆಂಬರ್ 2012, ಮಾರ್ಚ್ 2013
22		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ದಾವಣಗೆರೆ	ಸೆಪ್ಟೆಂಬರ್ 2012, ಮಾರ್ಚ್ 2013
23		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಚಿತ್ರದುರ್ಗ	ಮಾರ್ಚ್ 2012
24		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಬೆಂಗಳೂರು (ಕ್ಯೂಎ)	ಮಾರ್ಚ್ 2012, ಸೆಪ್ಟೆಂಬರ್ 2012,

ಕ್ರಮ ಸಂಖ್ಯೆ	ಇಲಾಖೆ	ಲೆಕ್ಕಪತ್ರಗಳನ್ನು ಸಲ್ಲಿಸಲು ಜವಾಬ್ದಾರರಾಗಿದ್ದ ಅಧಿಕಾರಿ	ಲೆಕ್ಕಪತ್ರಗಳು ಬಾಕಿಯಿದ್ದ ಅವಧಿ
25		ಇಎಸ್‌ಐ ಕಟ್ಟಡಗಳು, ಬೆಂಗಳೂರು	ಸೆಪ್ಟೆಂಬರ್ 2012
26		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ವಿಶೇಷ ಹಣಸೂರು	ಮಾರ್ಚ್ 2012
27		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಹಾವೇರಿ	ಮಾರ್ಚ್ 2012, ಸೆಪ್ಟೆಂಬರ್ 2012, ಮಾರ್ಚ್ 2013
28		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಾಗಲಕೋಟೆ	ಮಾರ್ಚ್ 2012, ಸೆಪ್ಟೆಂಬರ್ 2012
29		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಿಜಾಪುರ	ಮಾರ್ಚ್ 2012, ಸೆಪ್ಟೆಂಬರ್ 2012
30		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಕೋಲಾರ	ಸೆಪ್ಟೆಂಬರ್ 2012
31		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಚಿಕ್ಕಬಳ್ಳಾಪುರ	ಸೆಪ್ಟೆಂಬರ್ 2012
32		ಕಾರ್ಯನಿರ್ವಾಹಕ ಇಂಜಿನಿಯರ್, ನಂ.2 ಕಟ್ಟಡಗಳು, ಬೆಂಗಳೂರು	ಮಾರ್ಚ್ 2012
33		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ರಾಯಚೂರು	ಮಾರ್ಚ್ 2013
34		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಗುಲ್ಬರ್ಗಾ	ಮಾರ್ಚ್ 2013
35		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಬೀದರ್	ಮಾರ್ಚ್ 2013
36		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಯಾದಗಿರಿ	ಮಾರ್ಚ್ 2013
37		ಕಾರ್ಯನಿರ್ವಾಹಕ ಇಂಜಿನಿಯರ್, ನಂ.1, ಕೆಪಿಸಿ ಬೀದರ್	ಮಾರ್ಚ್ 2013
38		ಕಾರ್ಯನಿರ್ವಾಹಕ ಇಂಜಿನಿಯರ್, ನಂ.2, ಕೆಪಿಸಿ ಭಾಲ್ಕಿ	ಮಾರ್ಚ್ 2013
39		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಧಾರವಾಡ	ಮಾರ್ಚ್ 2013
40		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು,	ಮಾರ್ಚ್ 2013

ಕ್ರಮ ಸಂಖ್ಯೆ	ಇಲಾಖೆ	ಲೆಕ್ಕಪತ್ರಗಳನ್ನು ಸಲ್ಲಿಸಲು ಜವಾಬ್ದಾರಾಗಿದ್ದ ಅಧಿಕಾರಿ	ಲೆಕ್ಕಪತ್ರಗಳು ಬಾಕಿಯಿದ್ದ ಅವಧಿ
		ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕಾರವಾರ	
41		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಗುಣಮಟ್ಟ ನಿಯಂತ್ರಣ ವಿಭಾಗ, ಧಾರವಾಡ	ಮಾರ್ಚ್ 2013
42		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಬಾಗಲಕೋಟೆ	ಮಾರ್ಚ್ 2013
43		ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಕಾಮಗಾರಿಗಳು, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಚಿಕ್ಕೋಡಿ	ಮಾರ್ಚ್ 2013
44		ಕಾರ್ಯನಿರ್ವಾಹಕ ಇಂಜಿನಿಯರ್, ನಂ.3 ನಿಯಂತ್ರಣ ವಿಭಾಗ, ಸಿಂಧನೂರು	ಮಾರ್ಚ್ 2013
45		ಕಾರ್ಯನಿರ್ವಾಹಕ ಇಂಜಿನಿಯರ್, ನಂ.4 ನಿಯಂತ್ರಣ ವಿಭಾಗ, ಸಿರವಾರ	ಮಾರ್ಚ್ 2013
46		ಕಾರ್ಯನಿರ್ವಾಹಕ ಇಂಜಿನಿಯರ್, ನಂ.5 ನಿಯಂತ್ರಣ ವಿಭಾಗ ಯರ್‌ಮರಸ್	ಮಾರ್ಚ್ 2013
47	ಸಣ್ಣ ನೀರಾವರಿ	ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ(ದಕ್ಷಿಣ) ಬೆಂಗಳೂರು	ಸೆಪ್ಟೆಂಬರ್ 2012, ಮಾರ್ಚ್ 2013
48		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ, ಬೆಂಗಳೂರು	ಮಾರ್ಚ್ 2012, ಸೆಪ್ಟೆಂಬರ್ 2012, ಮಾರ್ಚ್ 2013
49		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಮೈಸೂರು	ಮಾರ್ಚ್ 2013
50		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಮಂಗಳೂರು	ಸ್ವೀಕೃತಿಯಾಗಿಲ್ಲ
51		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ತುಮಕೂರು	ಸ್ವೀಕೃತಿಯಾಗಿಲ್ಲ
52		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ, ಗುಣಮಟ್ಟ ನಿಯಂತ್ರಣ, ಬೆಂಗಳೂರು	ಸೆಪ್ಟೆಂಬರ್ 2012, ಮಾರ್ಚ್ 2013
53		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಬಳ್ಳಾರಿ	ಸೆಪ್ಟೆಂಬರ್ 2012, ಮಾರ್ಚ್ 2013
54		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಕುಷ್ಟಗಿ	ಸೆಪ್ಟೆಂಬರ್ 2012
55		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಧಾರವಾಡ	ಸೆಪ್ಟೆಂಬರ್ 2012, ಮಾರ್ಚ್ 2013
56		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಬೀದರ್	ಸೆಪ್ಟೆಂಬರ್ 2012, ಮಾರ್ಚ್ 2013
57		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಸಿಸಿ	ಮಾರ್ಚ್ 2012, ಸೆಪ್ಟೆಂಬರ್ 2012, ಮಾರ್ಚ್ 2013
58		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಬೆಳಗಾಂ	ಮಾರ್ಚ್ 2012, ಸೆಪ್ಟೆಂಬರ್ 2012, ಮಾರ್ಚ್ 2013
59		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಗುಲ್ಬರ್ಗಾ	ಮಾರ್ಚ್ 2013

ಕ್ರಮ ಸಂಖ್ಯೆ	ಇಲಾಖೆ	ಲೆಕ್ಕಪತ್ರಗಳನ್ನು ಸಲ್ಲಿಸಲು ಜವಾಬ್ದಾರಾಗಿದ್ದ ಅಧಿಕಾರಿ	ಲೆಕ್ಕಪತ್ರಗಳು ಬಾಕಿಯಿದ್ದ ಅವಧಿ
60		ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಗುಣಮಟ್ಟ ನಿಯಂತ್ರಣ ವಿಭಾಗ, ಧಾರವಾಡ	ಮಾರ್ಚ್ 2013
61	ಜಲ ಸಂಪನ್ಮೂಲಗಳು	ಕಾರ್ಯನಿರ್ವಾಹಕ ಇಂಜಿನಿಯರ್, ನೀರಾವರಿ ಮತ್ತು ಅನುಸಂಧಾನ ವಿಭಾಗ, ಮೈಸೂರು	ಮಾರ್ಚ್ 2013
62		ಇಂಜಿನಿಯರಿಂಗ್ ಸಿಬ್ಬಂದಿ ವಿದ್ಯಾಲಯ, ಕೈ.ರಾ.ಸಾಗರ	ಸೆಪ್ಟೆಂಬರ್ 2012
63		ಮುಖ್ಯ ಇಂಜಿನಿಯರ್, ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ, ಕೈ.ರಾ.ಸಾಗರ	ಮಾರ್ಚ್ 2012, ಸೆಪ್ಟೆಂಬರ್ 2012,
64		ಮುಖ್ಯ ಸಂಶೋಧನಾಕಾರಿ, ತಾಂತ್ರಿಕ ವಿಭಾಗ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ	ಮಾರ್ಚ್ 2012, ಸೆಪ್ಟೆಂಬರ್ 2012,
65		ಮುಖ್ಯ ಇಂಜಿನಿಯರ್, ಗುಣನಿಯಂತ್ರಣ ನೀರಾವರಿ ಕೇಂದ್ರ ವಲಯ, ಗುಲ್ಬರ್ಗಾ	ಸೆಪ್ಟೆಂಬರ್ 2012
66		ನೀರಾವರಿ ಮತ್ತು ಅನುಸಂಧಾನ ವಿಭಾಗ, ಗುಲ್ಬರ್ಗಾ	ಮಾರ್ಚ್ 2012, ಸೆಪ್ಟೆಂಬರ್ 2012,
67		ಕಾರ್ಯನಿರ್ವಾಹಕ ಇಂಜಿನಿಯರ್, ಕಾಮಗಾರಿಗಳು ಮತ್ತು ಯಾಂತ್ರಿಕ ವಿಭಾಗ, ಬೀಮರಾಯನಗುಡಿ	ಸೆಪ್ಟೆಂಬರ್ 2012
68		ಕಾರ್ಯನಿರ್ವಾಹಕ ಇಂಜಿನಿಯರ್, ಕಾಮಗಾರಿಗಳು ಮತ್ತು ಯಾಂತ್ರಿಕ ವಿಭಾಗ, ಹುಣಸಗಿ	ಸೆಪ್ಟೆಂಬರ್ 2012, ಮಾರ್ಚ್ 2013
69		ಕಾರ್ಯನಿರ್ವಾಹಕ ಇಂಜಿನಿಯರ್, ಸಂಖ್ಯೆ 2, ಗೇಜಿಂಗ್ ವಿಭಾಗ, ಬಾಗಲಕೋಟೆ	ಮಾರ್ಚ್ 2012, ಸೆಪ್ಟೆಂಬರ್ 2012, ಮಾರ್ಚ್ 2013
70		ಕಾರ್ಯನಿರ್ವಾಹಕ ಇಂಜಿನಿಯರ್, ಗುಣನಿಯಂತ್ರಣ ನೀರಾವರಿ ಕೇಂದ್ರ ವಲಯ, ಮುನಿರಾಬಾದ್	ಮಾರ್ಚ್ 2013
71		ಕಾರ್ಯನಿರ್ವಾಹಕ ಇಂಜಿನಿಯರ್, ನೀರಾವರಿ ಯೋಜನೆಗಳ ಕೇಂದ್ರ ವಲಯ, ಗುಣನಿಯಂತ್ರಣ ವಿಭಾಗ, ಗುಲ್ಬರ್ಗಾ	ಮಾರ್ಚ್ 2013
72		ಕಾರ್ಯನಿರ್ವಾಹಕ ಇಂಜಿನಿಯರ್, ಸಂಖ್ಯೆ ಸಣ್ಣ ನೀರಾವರಿ ಮತ್ತು ಅನುಸಂಧಾನ ವಿಭಾಗ, ಗುಲ್ಬರ್ಗಾ	ಮಾರ್ಚ್ 2013
73	ರೇಷ್ಮೋದ್ಯಮ	ಕಾರ್ಯನಿರ್ವಾಹಕ ಇಂಜಿನಿಯರ್, ಸಂಖ್ಯೆ.1, ರೇಷ್ಮೋದ್ಯಮ, ಬೆಂಗಳೂರು	ಮಾರ್ಚ್ 2012, ಸೆಪ್ಟೆಂಬರ್ 2012,
74	ಅರಣ್ಯ	ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಬೀದರ್	ಮಾರ್ಚ್ 2012, ಸೆಪ್ಟೆಂಬರ್ 2012,
75		ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಧಾರವಾಡ	ಮಾರ್ಚ್ 2012, ಸೆಪ್ಟೆಂಬರ್ 2012,
76		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಸಿಸಿ	ಮಾರ್ಚ್ 2013
77		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಹಳಿಯಾಲ	ಮಾರ್ಚ್ 2013
78		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಯಲ್ಲಾಪುರ	ಮಾರ್ಚ್ 2013
79		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಯಾದಗಿರಿ	ಮಾರ್ಚ್ 2013
80		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಬಳ್ಳಾರಿ	ಮಾರ್ಚ್ 2013
81		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಕೊಪ್ಪಳ	ಮಾರ್ಚ್ 2013
82		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ದಾವಣಗೆರೆ	ಮಾರ್ಚ್ 2013
83		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಗುಲ್ಬರ್ಗಾ	ಮಾರ್ಚ್ 2013
84		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಬೀದರ್	ಮಾರ್ಚ್ 2013
85		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ರಾಯಚೂರು	ಮಾರ್ಚ್ 2013
86		ಉಪ ಅರಣ್ಯ ಸಂರಕ್ಷಣಾಧಿಕಾರಿ (ಎಫ್‌ಎಂಎಸ್), ಗುಲ್ಬರ್ಗಾ	ಮಾರ್ಚ್ 2013
87		ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಫ್‌ಜಿಟಿಸಿ), ಬೀದರ್	ಮಾರ್ಚ್ 2013



ಕ್ರಮ ಸಂಖ್ಯೆ	ಇಲಾಖೆ	ಲೆಕ್ಕಪತ್ರಗಳನ್ನು ಸಲ್ಲಿಸಲು ಜವಾಬ್ದಾರಾಗಿದ್ದ ಅಧಿಕಾರಿ	ಲೆಕ್ಕಪತ್ರಗಳು ಬಾಕಿಯಿದ್ದ ಅವಧಿ
88	ಅರಣ್ಯ	ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಧಾರವಾಡ	ಮಾರ್ಚ್ 2013
89		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಗದಗ	ಮಾರ್ಚ್ 2013
90		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಹಾವೇರಿ	ಮಾರ್ಚ್ 2013
91		ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಫ್‌ಜಿಟಿಸಿ), ತಟ್ಟಹಾಳ	ಮಾರ್ಚ್ 2013
92		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಬೆಳಗಾಂ	ಮಾರ್ಚ್ 2013
93		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಗೋಕಾಕ	ಮಾರ್ಚ್ 2013
94		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಬಿಜಾಪುರ	ಮಾರ್ಚ್ 2013
95		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಬಾಗಲಕೋಟೆ	ಮಾರ್ಚ್ 2013
96		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಹೊನ್ನಾವರ	ಮಾರ್ಚ್ 2013
97		ಉಪ ಅರಣ್ಯ ಸಂರಕ್ಷಣಾಧಿಕಾರಿ (ಟಿ), ಕಾರವಾರ	ಮಾರ್ಚ್ 2013
98	ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿಗಳ ವಿಭಾಗ, ದಾಂಡೇಲಿ	ಮಾರ್ಚ್ 2013	

ಆಕರ: ಪ್ರಧಾನ ಮಹಾಲೇಖಾಪಾಲರು(ಜಿ ಮತ್ತು ಎಸ್‌ಎಸ್‌ಎ) ಮತ್ತು ಪ್ರಧಾನ ಮಹಾಲೇಖಾಪಾಲರು(ಇ ಮತ್ತು ಆರ್‌ಎಸ್‌ಎ)

ಅನುಬಂಧ - 3.8

ಸಕ್ರಿಯ/ನಿಷ್ಕ್ರಿಯ ಠೇವಣಿ ಲೆಕ್ಕಗಳಲ್ಲಿ ಉಳಿದಿರುವ ಶಿಲ್ಕುಗಳು  
(ಉಲ್ಲೇಖ: ಕಂಡಿಕೆ 3.8.2, ಪುಟ 109)

(ಮೊತ್ತ ರೂಪಾಯಿಗಳಲ್ಲಿ)

ಕ್ರಮ ಸಂಖ್ಯೆ	ಆಡಳಿತಾಧಿಕಾರಿ/ಅಭಿದಾನ	ಪ್ರಧಾನ ಮಹಾಲೇಖಾಪಾಲರ ದಾಖಲಾತಿಗಳಿದ್ದಂತೆ ಶಿಲ್ಕು	ಷರಾ
<b>ನಿಷ್ಕ್ರಿಯ ಠೇವಣಿ ಲೆಕ್ಕಗಳು</b>			
1	ವಾಣಿಜ್ಯ ಸಂಸ್ಥೆಗಳಡಿ ಖಾಸಗಿ ಎಸ್ಟೇಟ್‌ಗಳ ಠೇವಣಿ	75.00	2000ದ ಹಿಂದಿನಿಂದ
2	ಮುಖ್ಯಮಂತ್ರಿಗಳ ಬರ ಪರಿಹಾರ ನಿಧಿ	82,45,390.20	2000ದ ಹಿಂದಿನಿಂದ
3	ಹರಿಜನ ಅಭಿವೃದ್ಧಿ ಕಲ್ಯಾಣ ನಿಧಿ	5,08,896.71	ನಿಷ್ಕ್ರಿಯ
4	ಕ್ಷೇತ್ರ ಅಭಿವೃದ್ಧಿ ಅಧಿಕಾರಿ	7,07,74,402.15	ನಿಷ್ಕ್ರಿಯ
5	ನಗರ ಸಭೆ ಆಯುಕ್ತರು, ತುಮಕೂರು	23,72,940.16	ನಿಷ್ಕ್ರಿಯ
6	ಮಹಾರಾಜ ಶೈಕ್ಷಣಿಕ ಕಾಲೇಜು (ಪ್ರಾಂಶುಪಾಲರು, ಮಹಾರಾಜ ಶೈಕ್ಷಣಿಕ ಕಾಲೇಜು)	570.00	2008-09ರಿಂದ ನಿಷ್ಕ್ರಿಯ
7	ಜಪ್ಪಿಯಲ್ಲಿರುವ ಗ್ರಾಮಭೂಮಿ	1,27,755.05	1994-95 ರಿಂದ ನಿಷ್ಕ್ರಿಯ
8	ಆಶಾ ಕಿರಣ	26,350.00	1994-95 ರಿಂದ ನಿಷ್ಕ್ರಿಯ
9	ಗ್ರಾಮ ಪಂಚಾಯತ್	34,00,890.55	1994-95 ರಿಂದ ನಿಷ್ಕ್ರಿಯ
10	ಜಿಲ್ಲಾ ಗ್ರಾಹಕರ ವೇದಿಕೆಯ ಠೇವಣಿ	1,24,360.00	
11	ಎಸ್‌ಕೆಸಿ ಉತ್ಪಾದನಾ ಮಂಡಳಿ	1,91,908.00	
	<b>ಒಟ್ಟು</b>	<b>8,57,73,537.82</b>	
<b>ಸಕ್ರಿಯ ಠೇವಣಿ ಲೆಕ್ಕಗಳು</b>			
1	ಮುಖ್ಯ ಅಧಿಕಾರಿ, ಕಾರಾಗೃಹ, ಮೈಸೂರು	15,000.00	2011-12ರಿಂದ ಬಾಕಿ
2	ವರ್ಗಾವಣೆ ಪೂರ್ವ ಸ್ವೀಕೃತಿಗಳು (ಗೆಜೆಟ್ ಉಪ ಖಜಾನಾಧಿಕಾರಿಗಳು)	35,07,66,744.00	2004-05 ರಿಂದ
3	ಕೈಗಾರಿಕಾ ತರಬೇತಿ ಸಂಸ್ಥೆ	37,14,302.21	2009ದ ಹಿಂದಿನಿಂದ
4	ಧಾರ್ಮಿಕ ದತ್ತಿ ಆಯುಕ್ತರು, ಧರ್ಮದತ್ತಿಗಳು,	63,18,773.9	2009ದ ಹಿಂದಿನಿಂದ
5	ಕಾರ್ಮಿಕ ಅಧಿಕಾರಿ	4,31,17,217.72	2009ದ ಹಿಂದಿನಿಂದ
6	ಜಂಟಿ ಕಾರ್ಮಿಕ ಆಯುಕ್ತರು, ಮೈಸೂರು	26,059.44	2009ದ ಹಿಂದಿನಿಂದ
	<b>ಒಟ್ಟು</b>	<b>40,39,58,037.27</b>	

ಆಕರ: ಪ್ರಧಾನ ಮಹಾಲೇಖಾಪಾಲರು(ಎ ಮತ್ತು ಇ) ಮತ್ತು ಡಿಡಿಆರ್ ಲೆಡ್ಜರ್

ವಿತ್ತೀಯ ಸಮಷ್ಟಿಗಳ ಪ್ರವೃತ್ತಿ ಮತ್ತು ವಿನ್ಯಾಸಗಳನ್ನು ಲೆಕ್ಕ ಹಾಕುವಲ್ಲಿ ಉಪಯೋಗಿಸಲಾದ ಕೆಲವು ಆಯ್ದು ಪರಿಭಾಷೆಗಳು

ಪರಿಭಾಷೆ	ಲೆಕ್ಕಾಚಾರದ ಆಧಾರ
ಪ್ರಮಿತಿಯ ಫ್ಲವನತೆ	ಪ್ರಮಿತಿಯ ವೃದ್ಧಿಯ ದರ/ರಾಜಕೀಯದ ವೃದ್ಧಿ
ಪ್ರಮಿತಿಯ ಫ್ಲವನತೆ (X)	ಪ್ರಮಿತಿಯ ವೃದ್ಧಿಯ ದರ (X)/
ಇನ್ನೊಂದು ಪ್ರಮಿತಿಗೆ ಹೋಲಿಸಿದಂತೆ(Y)	ಪ್ರಮಿತಿಯ ವೃದ್ಧಿಯ ದರ (Y)
ವೃದ್ಧಿಯ ದರ (ವೃದ್ಧ)	$[(\text{ಪ್ರಸಕ್ತ ವರ್ಷದ ಮೊತ್ತ}/\text{ಹಿಂದಿನ ವರ್ಷದ ಮೊತ್ತ})-1]* 100$
ಅಭಿವೃದ್ಧಿ ವೆಚ್ಚ	ಸಾಮಾಜಿಕ ಸೇವೆಗಳು + ಆರ್ಥಿಕ ಸೇವೆಗಳು
ರಾಜ್ಯ ಸರ್ಕಾರ ಪಾವತಿ ಮಾಡಿದ ಸರಾಸರಿ ಬಡ್ಡಿ	ಪಾವತಿ ಮಾಡಿದ ಬಡ್ಡಿ/[(ಹಿಂದಿನ ವರ್ಷದ ವಿತ್ತೀಯ ಜವಾಬ್ದಾರಿಗಳ ಮೊತ್ತ + ಪ್ರಸಕ್ತ ವರ್ಷ ವಿತ್ತೀಯ ಜವಾಬ್ದಾರಿಗಳು)] $2* 100$
ಬಡ್ಡಿಯ ಹರಹು ಅಥವಾ ವ್ಯಾಪ್ತಿ	ರಾಜಕೀಯದ ವೃದ್ಧಿ - ಸರಾಸರಿ ಬಡ್ಡಿಯ ದರ
ಮೊತ್ತದ ಹರಹು	ಋಣ ಮೊತ್ತ* ಬಡ್ಡಿಹರಹು/100
ಬಾಕಿ ಇರುವ ಸಾಲಗಳಲ್ಲಿ ಬಡ್ಡಿ ಸ್ವೀಕೃತಿಯ ಶತಾಂಶ	ಬಡ್ಡಿ ಸ್ವೀಕೃತಿ [ಸಾಲ ಮತ್ತು ಮುಂಗಡಗಳ ಆರಂಭ ಶಿಲ್ಕು + ಅಂತಿಮ ಶಿಲ್ಕು] $2* 100$
ರಾಜಸ್ವ ಕೊರತೆ	ರಾಜಸ್ವ ಸ್ವೀಕೃತಿ - ರಾಜಸ್ವ ವೆಚ್ಚ
ವಿತ್ತೀಯ ಕೊರತೆ	ರಾಜಸ್ವ ವೆಚ್ಚ + ಬಂಡವಾಳ ವೆಚ್ಚ + ಸಾಲ ಮತ್ತು ಮುಂಗಡಗಳು (ನಿವ್ವಳ)- ರಾಜಸ್ವ ಸ್ವೀಕೃತಿಗಳು - ಇತರೆ ಬಂಡವಾಳ ಸ್ವೀಕೃತಿಗಳು
ಪ್ರಾಥಮಿಕ ಕೊರತೆ	ವಿತ್ತೀಯ ಕೊರತೆ - ಬಡ್ಡಿ ಪಾವತಿಗಳು
ಪ್ರಸಕ್ತ ರಾಜಸ್ವದಲ್ಲಿನ ಉಳಿಕೆ(ಬಿಸಿಆರ್)	ರಾಜಸ್ವ ಸ್ವೀಕೃತಿಗಳು-ಎಲ್ಲಾ ಯೋಜನಾ ಅನುದಾನಗಳು ಮತ್ತು ಯೋಜನೇತರ ರಾಜಸ್ವ ವೆಚ್ಚ (ಪ್ರಧಾನ ಶೀರ್ಷಿಕೆ 2048-ಋಣ ಕಡಿಮೆ ಮಾಡಲು ಅಥವಾ ನಿವಾರಿಸಲು ವಿನಿಯೋಗದಲ್ಲಿ ವೆಚ್ಚವನ್ನು ಹೊರತುಪಡಿಸಿ)



ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು  
2013-14

[www.cag.gov.in](http://www.cag.gov.in)

<http://www.agkar.cag.gov.in>